

UNIVERSAL
LIBRARY

OU_200298

UNIVERSAL
LIBRARY

K83/S77R Ruk4742

(୪) ମହାନ୍ ଯୋଗୀ M.R

ରଙ୍ଗକୁଳ ଶ୍ରୀ ଜିନଗ୍ରୂହ. ୧୯୭

OUP—881—5-8-74—15,000.

OSMANIA UNIVERSITY LIBRARY

Call No. K83/S77R Accession No. Ru.K4742

Author శ్రీ పితామహ యాగర్, మ.ర

Title రంగాన కృష్ణ చివాయి. 1957.

This book should be returned on or before the date last marked below

ರಂಗಣಾನ ಕನ್ಸಿನ ದಿನಗಳು

ಎಂ. ಆರ್. ಶ್ರೀನಿವಾಸಮೂಹಿತ್ಯ

ಸಹ್ಯಭೋಧನ ಪ್ರಕಟನ ಮಂದಿರ

ಕೈಟ್, ಜಂಗಳೂರು ನಗರ.

೦೬೫೮

ಶ್ರೀ ಮಹಾದೇವ ರಂಗ

ದ್ವಿತೀಯ ಮಹಾದೇವ ರಂಗ

ಸಾದಾ ಪ್ರತಿ
ನಾಲ್ಕು ರೂಪಾಯಿ

ಕಾಳಿಕೋ ಪ್ರತಿ
ಆರು ರೂಪಾಯಿ

ಎಲ್ಲ ಹಕ್ಕುಗಳೂ ಗ್ರಂಥಕೃತಿನಿಗೆ ಸೇರಿವೆ

ಶ್ರೀಕಂತಯ್ಯ ಅಚ್ಚು ಶಾಟಿ, ಕನ್ನಡ ಸಾಹಿತ್ಯ ಪರಿಷತ್ತು
ಚಾಮರಾಜನೇಟೀ, ಬೆಂಗಳೂರು ನಗರ

ರಂಗ

ಮುನ್ನಡಿ

ನಮ್ಮ ದೇಶದ ಪ್ರಾಧಿಕ ವಿದ್ಯಾಭ್ಯಾಸ ಕ್ರಮದಲ್ಲಿರುವ ಕೆಲವು ಲೋಪದೋಷಗಳು, ಅವುಗಳನ್ನು ತಿದ್ದಿಕೊಳ್ಳಬಹುದಾದ ಮಾರ್ಗಗಳು, ಉಪಾಧ್ಯಾಯರ ಬಡತನದ ಜೀವನ, ಅವರ ಕಷ್ಟ ಕಾರಣಗಳು, ಅವರ ಶೀಲ ಸ್ವಭಾವಗಳು, ಸಾರ್ವಜನಿಕ ಮುಖಂಡರಲ್ಲಿ ಸ್ವಾರ್ಥಿಗಳು ನಿಸ್ಪಾತಿಗಳು, ಹಳ್ಳಿಯ ಜನ, ಕೆಲವು ಸಂಸಾರಚಿತ್ರಗಳು ಮೊದಲಾದು ವನ್ನೆಲ್ಲ ಈ ಕಢಿಯಲ್ಲಿ ಕಾಣಬಹುದಾಗಿದೆ. ಕಢಿಯಾದರೂ ಇದರಲ್ಲಿ ಒಂದು ನಿಷ್ಪರ್ಶಯಾದ ವಸ್ತುವಿಲ್ಲ. ಈ ಗ್ರಂಥ ಸಾಹಿತ್ಯದ ಯಾವ ಜಾತಿಗೆ ಸೇರಬಹುದು ಎಂಬ ವಿಚಾರವನ್ನು ಓದುಗರೂ ನಿಮತ್ತಕರೂ ತೀವ್ರಾನ್ವಯಾಡಬಹುದಾಗಿದೆ. ಒಟ್ಟಿನಲ್ಲಿ ಗ್ರಂಥ ಮನೋರಂಜಕ ವಾಗಿದೆಯಂದೂ ಚೋಧಪ್ರದವಾಗಿರವುದೆಂದೂ ನಾಲ್ಕು ಜನ ಹೇಳಿದರೆ ಅಪ್ಪೇ ಸಾಕು.

ಈಗ ಉಪಾಧ್ಯಾಯರ ಸಂಬಳಗಳನ್ನು ಹೆಚ್ಚಿಸಿದ್ದಾರೆ; ಪದಾರ್ಥಗಳ ಬೆಲೆ ಬಹಳವಾಗಿ ಏರಿಯವುದರಿಂದ ತುಟ್ಟೇ ಭಕ್ತಿವನ್ನು ಧಾರಾಳವಾಗಿ ಸರಕಾರದವರು ಕೊಡುತ್ತಿದ್ದಾರೆ. ಈ ಗ್ರಂಥದಲ್ಲಿ ಬರುವ ಸಂಗತಿಗಳು ಹತ್ತು ಹದಿನ್ಯೇದು ವರ್ಣಗಳ ಹಿಂದಿನವು. ಆಗ ಉಪಾಧ್ಯಾಯಿಗೆ, ಇಂ ರೂಪಾಯಿ, ಇಂ ರೂಪಾಯಿ, ಇಂ-ಇ-ಅಂ ರೂಪಾಯಿ ಎಂದು ಮುಂತಾಗಿ ಸಂಬಳಗಳಿದ್ದವು. ಸಂಬಳ ಕಡಮೇಯಿದ್ದು ದರ ಜೋತಿಗೆ ಹತ್ತು ರು ವರ್ಣಗಳ ಕಾಲ ಸರ್ವಿಸ್ ಮಾಡಿದರೂ ಬಡತಿ ದೋರೆಯುತ್ತಿರುತ್ತಿಲ್ಲ. ಈಗ ಸಂಬಳಗಳು ಹೆಚ್ಚಿ, ತುಟ್ಟೇ ಭಕ್ತಿವೂ ದೋರೆಯುತ್ತಿದೆ. ಆದರೆ ಆರ್ಥಿಕ ಮುಗ್ಗಟ್ಟು ಬಲವಾಗಿರುವುದಾಂದ, ಉಪಾಧ್ಯಾಯರ ಕಷ್ಟ ನಿವಾರಣೆಯಾಗಿಲ್ಲ; ಅವರ ಸಂಸಾರನಿರ್ವಹಣೆ ಸುಲಭವಾಗಿಲ್ಲ. ಹಿಂದೆ ಇದ್ದಂತೆ ರೂಪಾಯಿಗೆ ಹದಿನಾರು ಇಪ್ಪತ್ತು ಸೇರು ರಾಗ, ರೂಪಾಯಿಗೆ ಆರು ಏಳು ಸೇರು ಆಕ್ಷ್ಯ ದೋರೆಯುವಂತಾಗಿ, ತುಟ್ಟೇ ಭಕ್ತಿವೂ ಸೇರಿದ ಈಗನ ಹೆಚ್ಚಿನ ಸಂಬಳಗಳೇ ಮುಂದಕ್ಕೂ ಉಪಾಧ್ಯಾಯಿಗೆ

ನಿಗದಿಯಾಗಿ, ಸ್ಥಿತಿ ಸುಧಾರಿಸಿದರೆ ಆ ಬಡ ಉಪಾಧ್ಯಾಯರು ಸಂತೋಷ ದಿಂದ ತಮ್ಮ ಕರ್ತವ್ಯವನ್ನು ನೇರಿಸೇರಿಸಿಯಾರು ಸುಖವಾಗಿ ಸಂಸಾರ ವನ್ನು ನಡೆಸಿಯಾರು. ಆದರೆ ಆ ರಾಮರಾಜ್ಯ ಯಾವಾಗ ಬರುವುದೋ ಗೊತ್ತಿಲ್ಲ.

ಪ್ರಾಧಿಕ ವಿದ್ಯಾಭ್ಯಾಸದ ಅಸಮರ್ಪಕ ಸ್ಥಿತಿಯನ್ನು ಸರಕಾರ ದವರೂ ಕಂಡುಕೊಂಡಿದ್ದಾರೆ. ಹಿಂದೆ ದ್ರವ್ಯಭಾವದಿಂದ ಪಾಠಶಾಲೆಗಳ ಸಂಖ್ಯೆ ತಕ್ಷ್ಯಪ್ತು ಇರಲಿಲ್ಲ; ಮತ್ತು ಇನ್ನಾಸ್ತೀಕ್ಕೆರುಗಳ ಸಂಖ್ಯೆಯಲ್ಲಿ ಕಾರ್ಫಣ್ಯವಿದ್ದು ಒಬ್ಬಿಬ್ಬಿರಿಗೆ ನೂರ್ತೆವತ್ತಿರಿಂದ ಇನ್ನೂರು, ಇನ್ನೂ ರೈವತ್ತು ಸ್ಕೂಲುಗಳ ಮೇಲ್ವಿಚಾರಣೆ ಮತ್ತು ತನಿಖೆ ತಲೆಗೆ ಕಟ್ಟಿದ್ದುವು. ಈಗ ರೇಂಜುಗಳ ಸಂಖ್ಯೆಯನ್ನು ಒಹೆಳುವಾಗಿ ಹೆಚ್ಚಿಸಿದ್ದಾರೆ, ವರ್ಷವರ್ಷ ಹೆಚ್ಚಿಸುತ್ತಲೇ ಇದ್ದಾರೆ; ಒಹುಮಟ್ಟಿಗೆ ಒಬ್ಬ ಇನ್ನಾಸ್ತೀಕ್ಕೆರಿಗೆ ನೂರರೊಳಗಿ ಪಾಠಶಾಲೆಗಳನೆ; ಹಲವು ಕಡೆಗಳಲ್ಲಿ ಬಲಾತ್ಮಾರ ವಿದ್ಯಾಭ್ಯಾಸವನ್ನೂ ಜಾರಿಗೆ ತಂದಿದ್ದಾರೆ; ಅಲ್ಲಿಲ್ಲ ಒಬ್ಬ ಇನ್ನಾಸ್ತೀಕ್ಕೆರಿಗೆ ಮುನ್ವತ್ತಿರಿಂದ ಐವತ್ತರ ವರಿಗೆ ಪಾಠಶಾಲೆಗಳು ಸೇರಿವೆ. ಈಗ ಪ್ರಜಾಸರಕಾರ ಸೀರೋಪಸ್ಸುರಗಳಾಗಿಯೂ ಕಟ್ಟಿಡಗಳಾಗಿಯೂ ಹತ್ತಾರು ಲಕ್ಷ ರೂಪಾಯಿಗಳನ್ನು ಒದಗಿಸುತ್ತಿದೆ. ಹಿಂದೆ ವಿದ್ಯಾಭ್ಯಾಸಕ್ಕಾಗಿ ಒಟ್ಟು ಅರುವತ್ತು ಎಪ್ಪತ್ತು ಲಕ್ಷ ರೂಪಾಯಿಗಳನ್ನು ಖಚು ಮಾಡುತ್ತಿದ್ದರು; ಈಗ ಸುಮಾರು ಮೂರು ಕೋಟಿ ರೂಪಾಯಿಗಳಪ್ಪು ಖಚು ಮಾಡುತ್ತಿದಾರೆ. ಆದ್ದರಿಂದ ಸ್ಥಿತಿ ಮಾರ್ಪಾಟಾಗುತ್ತಲಿದೆ. ರಾಜಕೀಯ ಕಾರಣಗಳಿಂದ ಜನರಲ್ಲಿ ಜಾಗೃತಿಯಂಟಾಗುತ್ತಲಿದೆ. ಹತ್ತಿಗಳಲ್ಲಿ ನಾವು ನಿರ್ಣಯಿಸುವಷ್ಟುಗಲಿ, ಪತ್ರಿಕೆಗಳಲ್ಲಿ ಪ್ರಕಟಿಸಿ ಮಾಡುತ್ತಿರುವಷ್ಟುಗಲಿ, ವಿದ್ಯಾವಿಚಾರದಲ್ಲಿ ಶ್ರದ್ಧಾಸ್ತಕ್ತಿಗಳು ಬೆಳೆಯದೇ ಹೋಗಿರಬಹುದು ಆದರೆ ಕಾಲಕ್ರಮದಲ್ಲಿ ತಾತ್ಪರಿಜಾಡ್ಯ ತೊಲಗಿ ಹತ್ತಿಯವರೂ ಹೆಚ್ಚು ಸಂಖ್ಯೆಯಲ್ಲಿ ವಿದ್ಯಾವಂತರಾಗುತ್ತಾರೆಂದು ನಾವು ಆಶಿಸಬಹುದು.

ಪಾಠಶಾಲೆಗಳ ಸಂಖ್ಯೆ ಹೆಚ್ಚಿಬಹುದು; ಕಟ್ಟಿಡಗಳು ಸಾವಿರಾರು ಸಿದ್ಧವಾಗಬಹುದು; ಸೀರೋಪಸ್ಸುರಗಳೂ, ಪಾರೋಪಕರಣಗಳೂ

ಯಧೇವೈ ವಾಗಿ ಒದಗಿಬರಬಹುದು. ಆದರೆ ಪಾಠಶಾಲೆಯೆಂಬ ಒಡಲಿಗೆ ಉಪಾಧ್ಯಾಯರೇ ಜೀವ. ಹೈಣದೆಶೆಯಲ್ಲಿರುವ ಪಾಠಶಾಲೆಗೆ ದಕ್ಕರೂ ಶ್ರದ್ಧಾವಂತರೂ ಆದ ಉಪಾಧ್ಯಾಯರು ವರ್ಗವಾಗಿ ಹೋದರೆ ಆದನ್ನು ಒಂದು ವರ್ಷದೊಳಗಾಗಿ ಉಜ್ಜ್ವಲ ಮಾಡಿ, ಏವತ್ತು ಅರುವತ್ತು ಮಕ್ಕಳು ತುಂಬಿದ ಪಾಠಶಾಲೆಯನ್ನು ಮಾಡುತ್ತಾರೆ; ಮತ್ತು ಗ್ರಾಮ ಸ್ಥರ ಗೌರವನನ್ನು ಸಂಪಾದಿಸಿ ಗಣ್ಯವ್ಯಕ್ತಿಗಳಾಗುತ್ತಾರೆ. ಉತ್ತಮ ಸ್ಥಿತಿಯಲ್ಲಿರುವ ಪಾಠಶಾಲೆಗೆ ಯೋಗ್ಯತೆಯಲ್ಲಿದ ಮತ್ತು ಶ್ರದ್ಧಾಹೀನರಾದ ಉಪಾಧ್ಯಾಯರು ಹೋದರೆ ಮೂರು ತಿಂಗಳಲ್ಲಿ ಆದನ್ನು ಹೈಣದೆಶೆಗೆ ತಂದುಬಿಡುತ್ತಾರೆ. ಆದ್ದರಿಂದ ವಿದ್ಯಾಭ್ಯಾಸದ ಇಲಾಖೆಯಲ್ಲಿ ಯಾರು. ಯಾರನ್ನೊಂದು ಉಪಾಧ್ಯಾಯರನ್ನು ನೇಮಕ ಮಾಡುವುದು ಸರಿಯಲ್ಲ. ಮೊದಲನೆಯದಾಗಿ, ಎಸ್. ಎಸ್. ಎಲ್. ಸಿ. ಪರೀಕ್ಷೆಯಲ್ಲಿಯೂ ಟ್ರೈನಿಂಗ್ ಪರೀಕ್ಷೆಯಲ್ಲಿಯೂ ತೇಗ್ರಡಿಯಾದವರನ್ನು ಉಪಾಧ್ಯಾಯರನ್ನು ನೇಮಕ ಮಾಡಬೇಕು. ಎರಡನೆಯದಾಗಿ, ಅಧಿಕಾರಿಗಳಿಗೂ ಉಪಾಧ್ಯಾಯರಿಗೂ ಮಧುರ ಚಾಂಧ್ಯ ಬೆಳಿದುಬರಬೇಕು. ಮೂರ ನೆಯದಾಗಿ, ಉಪಾಧ್ಯಾಯರಿಗೆ ತಿಳಿವಳಿಕೆಯನ್ನು ಕೊಡತಕ್ಕವರು ಮತ್ತು ಅವರ ಕೆಲಸದಲ್ಲಿ ಸಹಾಯಮಾಡತಕ್ಕವರು ಇನ್‌ಸ್ಪೆಕ್ಟರ್ ಕೆಲಸಗಳಿಗೆ ನೇಮಕವಾಗಬೇಕು. ವಿದ್ಯಾಭ್ಯಾಸದ ಇಲಾಖೆಯಲ್ಲಿರುವ ಅಧಿಕಾರಿಗಳು ಕನ್ನಡ ಮತ್ತು ಸಂಸ್ಕೃತ ಸಾಹಿತ್ಯಗಳನ್ನು ಚೆನ್ನಾಗಿ ಬಲ್ಲವರಾಗಿ ಶಿಕ್ಷಣ ಶಾಸ್ತ್ರ, ವ್ಯವಸಾಯ ಶಾಸ್ತ್ರ, ಸಹಕಾರ ತತ್ವಗಳು, ಮೊದಲಾದುವುಗಳಲ್ಲಿಲ್ಲ ಒಳ್ಳೆಯ ವಾಂಡಿತ್ಯವನ್ನು ಸಂಪಾದಿಸಿ ಕೊಂಡು ಗ್ರಾಮಾಂತರಗಳಲ್ಲಿ ಸಂಚರಿಸುವಾಗ ಹಳ್ಳಿಯವರ ಸಭೆಗಳನ್ನು ಸೇರಿಸಿ ಭಾಷಣಗಳ ಮೂಲಕ ಜ್ಞಾನ ಪ್ರಚಾರಮಾಡುವ ಶಕ್ತಿಯಳ್ಳವರಾಗಿರಬೇಕು.

ಈಗ ಪಾಠಶಾಲೆಗಳನ್ನು ಹೆಚ್ಚು ಹೆಚ್ಚಾಗಿ ಸಾಫಿಸುತ್ತಿದ್ದಾರೆ. ಅನೇಕ ಪಾಠಶಾಲೆಗಳಲ್ಲಿ ಉಪಾಧ್ಯಾಯರುಗಳಲ್ಲ; ಅಥವಾ ಅವರ ಸಂಖ್ಯೆ ಕಡವೆ. ಟ್ರೈನಿಂಗ್ ಆಗಿಲ್ಲದವರನ್ನೆಲ್ಲ ಸೇರಿಸಿಕೊಂಡು ಆವರಿಗೆ ಯಾವುದೊಂದು ಅಲ್ಲಾವಧಿಯ ಶಿಕ್ಷಣವನ್ನೂ ಕೊಡದೆ ಉಪಾಧ್ಯಾಯರನ್ನುಗಳಿಗೆ ಸಾಫಿಸುತ್ತಿದ್ದಾರೆ. ಅನೇಕ ಪಾಠಶಾಲೆಗಳಲ್ಲಿ ಉಪಾಧ್ಯಾಯರುಗಳಲ್ಲ; ಅಥವಾ ಅವರ ಸಂಖ್ಯೆ ಕಡವೆ. ಟ್ರೈನಿಂಗ್ ಆಗಿಲ್ಲದವರನ್ನೆಲ್ಲ ಸೇರಿಸಿಕೊಂಡು ಆವರಿಗೆ ಯಾವುದೊಂದು ಅಲ್ಲಾವಧಿಯ ಶಿಕ್ಷಣವನ್ನೂ ಕೊಡದೆ ಉಪಾಧ್ಯಾಯರನ್ನುಗಳಿಗೆ ಸಾಫಿಸುತ್ತಿದ್ದಾರೆ.

ಕಳಿಸುತ್ತಿದ್ದಾರೆ. ಅವರ ಸರ್ವಿಸ್‌ನ್ನು ಅರ್ಥ ಮುಗಿಯುವ ಹೊತ್ತಿಗೋ ಏನೋ ಟೈಸಿಂಗಿಗೆ ಕಳಿಸಿಕೊಡುತ್ತಾರೆ. ಏತನ್ನುಧೈ ಆ ಅನುಭವಿಗಳು ತಮಗೆ ತೋರಿದಂತೆ ಪಾಠಗಳನ್ನು ಮಾಡುತ್ತಾರೆ. ಈ ದೋಷಗಳಲ್ಲಿ ನಿವಾರಣೆಯಾಗಬೇಕಾಗಿದೆ. ನಮಗೆ ಪ್ರತಿಯೊಂದು ಜಿಲ್ಲೆ ಯಲ್ಲಿಯೂ ಈಗ ನಾಡ್ಯಲ್ಲಾ ಸ್ಕೂಲುಗಳು ಬೇಕು. ಎಸ್.ಎಸ್.ಎಲ್.ಎಂ. ಆದವರಿಗೆ ಸ್ಕೂಲರ್‌ಷಿಪ್‌ ಕೊಟ್ಟು ಒಂದು ವರ್ಷಕಾಲ ಆ ಪಾಠಶಾಲೆಗಳಲ್ಲಿ ಶಿಕ್ಷಣ ವನ್ನು ಒದಗಿಸಿ ಉಪಾಧ್ಯಾಯರನ್ನಾಗಿ ನೇಮುಕ ಮಾಡುತ್ತ ಹೋಗ ಬೇಕು. ಪ್ರತಿವರ್ಷವೂ ಹೀಗೆ ಐನ್‌ರೂ ಮಂದಿಯಾದರೂ ತರಬೇತಾಗಿ ಬರುತ್ತಿದ್ದರೆ ನಮ್ಮ ಪ್ರಾಥಮಿಕ ವಿದ್ಯಾಭ್ಯಾಸದ ಸಮಸ್ಯೆ ಬಹುಮಟ್ಟಿಗೆ ಬಗೆಹರಿದಿಬೆ.

ಈ ಕಢಿಯಲ್ಲಿ ಇಂಗ್ಲಿಷು ಮತ್ತು ಹಿಂದೂಸ್ಥಾನೀ ಪದಗಳನ್ನು ಧಾರಾಳವಾಗಿ ಉಪಯೋಗಿಸಿದೆ. ಆಡಳಿತದ ಭಾಷೆಯಲ್ಲಿ ರೂಢಿ ಯಾಗಿರುವ ಮತ್ತು ಜನರು ಬಳಕೆಯಲ್ಲಿಯೂ ಉಪಯೋಗಿಸುತ್ತಿರುವ ಆ ಪದಗಳನ್ನು ನಾವು ಕನ್ನಡ ಕೋಶಕ್ಕೆ ಸೇರಿಸಿಕೊಳ್ಳಬೇಕಾಗಿದೆ. ಒಂದೊಂದು ಸಂದರ್ಭದಲ್ಲಿ ಸಾಮಾನ್ಯ ಜನರ ಬಳಕೆಯಲ್ಲಿಲ್ಲದ, ಆದರೆ ಅಧಿಕಾರಿಗಳ ಬಾಯಲ್ಲಿ ಬರುವ ಟ್ರ್ಯಾಕ್‌ (Tact= ಸಮಯೋವಾಯ), ಆಟ್‌ ಹೋವ್‌ (At-home=ಮಿತ್ರಕೂಟ) ಮೊದಲಾದ ಪದಗಳನ್ನೂ ಉಪಯೋಗಿಸಿದೆ. ಇವುಗಳ ಪಟ್ಟಿಯನ್ನು ಅರ್ಥದೊಂದಿಗೆ ಪ್ರತ್ಯೇಕವಾಗಿ ಕೊಟ್ಟಿಲ್ಲ. ಸಂದರ್ಭದಿಂದ ಆವುಗಳ ಅರ್ಥ ಹೊರಪಡುವುದೆಂದು ತಿಳಿದು ಆ ಪ್ರಯತ್ನವನ್ನು ಕೈಬಿಟ್ಟಿದ್ದೇನೆ.

ಈ ಗ್ರಂಥದಲ್ಲಿರುವ ‘ಚೋಡು ಒರಸುವ ಬಟ್ಟಿ’ ಮತ್ತು ‘ಮೇಷ್ಟ್ರಿ ಮುನಿಸಾಮಿ’ ಎಂಬ ಎರಡು ಕಢಿಗಳನ್ನು ಮಾರುವರ್ವಣಗಳ ಹಿಂದೆ ಕನ್ನಡ ಸಾಹಿತ್ಯ ಪರಿಸ್ತಿನ ಪ್ರಾಂತ ಶಾಶ್ವತಯವರು ಏರ್ಫಡಿಸಿದ್ದ ‘ದೀಪಾವಳಿಯ ಹಾಸ್ಯದ ಚಟುಕಿಗಳು’ ಎಂಬ ಭಾವಣ ಮಾಲೆಯಲ್ಲಿ ನಾನು ಹೇಳಿದ್ದೆ. ಕೆಲವು ತಿಂಗಳನಂತರ ಯಾರೋ ಪುಣ್ಯತ್ವದು ನನ್ನ ಆಪ್ತಿಯಿಲ್ಲದೆ ನನಗೆ ತಿಳಿವಳಿಕೆಯನ್ನು ಕೊಡಿದೆ ನನ್ನ ಹೆಸರನ್ನು ಹಾಕಿದೆ, ‘ಕಳಿಗಾರ’ ಮಾಸಪತ್ರಿಕೆಯಲ್ಲಿ ವಿರೂಪಮಾಡಿ, ಅವುಗಳ

స్వల్ప భాగవన్ను ప్రకటిసిదరు. ఇదన్ను నష్ట మాన్య స్నేహితరాద శ్రీ. సి. నాగరాజరాయరు నన్నె గమనక్కే తందరు; ‘కెత్తిగారీ’ మానపత్రికేయ సంపాదకరన్ను శక్తి కండుమాతనాడిదరు. ఆదరీ ఈగిన కాలదల్లి భాషణ చోర్చుగళూ గ్రంథ చోర్చుగళూ రాజాయీ పవాగియీ నడియుత్తివే. లేఖకరాగబేచేంచ హెబ్బయకేయుళ్ల నమ్మి తరుణంగి నాను ఏను బుద్ధివాదవన్ను హేళబహు? నమ్మల్లి ఎల్ల క్షేత్రగళల్లియూ నీతియ మట్ట ఏరచేకాగిదే.

ఈ గ్రంథ రచనిగే నన్ను స్నేహితర ప్రౌత్సహవే ముఖ్యవాద స్వాతింయనేన్ను దగిసితు. హిందే ఇదర కేలవు భాగగళన్ను నష్ట స్నేహితరాద శ్రీ. ఎ. ఆర్. కృష్ణ శాస్త్రగళిగి హేళద్దేను. ఆవరు ఆపుగళన్నెల్ల సేరించి గ్రంథరూపక్కే తందరీ జెన్నొగిరుత్తదెందు ప్రౌత్సహిసిదరు. ‘దిపావళియ కాస్యద జటాకి’గళల్లి భాషణ వాదమేలే ఇతర స్నేహితరూ నన్నెన్ను ప్రౌత్సహిసిదరు. ఆవరు గళల్లి ముఖ్యవాగి ఆస్థానవిద్వాన్ మోటగానహళ్ల సుబ్రహ్మణ్య శాస్త్రగళ ప్రౌత్సహ మత్తు సకాయ:గళన్ను నాను ఒత్తి హేళ బేకాగిదే. కలవు సలకేగళన్ను కోట్టు ఆచ్ఛిన కరదుగళన్ను తిద్ది ఆవరు బహు సకాయ మాడిద్దారే; ప్రతియోందు ఫార మున్నొ తిద్ది హిందక్కే కోట్టుగల్లేల్ల ప్రౌత్సహిసుత్త బంది ద్వారే. ఆవంగి నన్ను కృతజ్ఞతాపూవ్యకవాద వందనేగళన్ను సమస్యిసుత్తేనే. సత్యతోఽధన ప్రకటిమందిరద మాలీకరాద శ్రీ. సిట్టిమూరు శ్రీనివాసరాయరు ఎందినంతి నన్నల్లి విశ్వసవిట్టు ఈ గ్రంథవన్ను ప్రకటిసి ఉపకార మాడిద్దారే. ఓంకార ప్రేస్సున మాలీకరాద శ్రీ బి. ఎస్. నారాయణరాయరు శీఘ్రదల్లియీ అందవాగి ముద్రణ మాడికోట్టు సకాయ మాడిదారే హింగే ఈ గ్రంథరచనేగూ, ముద్రణక్కూ, ప్రకాశనక్కూ సకాయ మాడిద ఎల్ల మహియిరగూ నన్ను వందనేగళు.

ಎರಡನೇಯ ಮುದ್ರಣ

ಮೊದಲನೆಯ ಮುದ್ರಣದ ಪ್ರತಿಗಳು ಬೇಗ ಮಾರಾಟವಾಗಿ
ಮುಗಿದುಹೋದದ್ದೂ ಮೈಸೂರು ವಿಶ್ವವಿದ್ಯಾನಿಲಯದ ಕಷ್ಟದ ಪರ್ಯಾಪ್ತಿ
ಪ್ರಸ್ತುತ ಸಮಿತಿಯವರು ಈ ಗ್ರಂಥವನ್ನು ಈ ವರ್ಷದ ಜ್ಯೋತಿಂಯರ್
ಇಂಟರ್‌ವಿಾಡಿಯೆಂಬ ತರಗತಿಗೆ ಪರ್ಯಾಪ್ತಿ ವನ್ನು ಇಟ್ಟಿದ್ದೂ ನನಗೆ
ಒಹಳ ವೈರ್ತಿಕವನ್ನು ಕೊಟ್ಟಿಂತಾಗಿದೆ, ಮತ್ತು ಗ್ರಂಥದ ಎರಡನೇಯ
ಮುದ್ರಣಕ್ಕೂ ಕಾರಣವಾಗಿದೆ. ಎಲ್ಲ ಮಹನೀಯರಿಗೂ ನಷ್ಟ ಕೃತಜ್ಞತೆ
ಯನ್ನು ಈ ಮೂಲಕ ತಿಳಿಯಬಯಸುತ್ತೀನೆ.

ಬೆಂಗಳೂರು }
೯-೧-೦೬೫೨ }

ಎಂ. ಆರ್. ಶ್ರೀ.

ನಿಷಂಠ ಸೂಚಿಕೆ

ಪ್ರಕರಣ	ವಿಜಾಗು	ಪ್ರಟಿ
೧.	ತಿಮ್ಮಿರಾಂಪ್ಪನ ಕಥೆ ೧
೨.	ಕನಸು ದಿಟ್ಟಿನಾಯಿತು ೯
೩.	ಜಂಬದ ಕೊಳೆ ೧೬
೪.	ಕಂಬದಹಲ್ಲಿಗೆ ಭೀಟಿ ೨೨
೫.	ಮೇಷ್ಪ್ರಿ ರಂಗನ್ನ ೩೨
೬.	ಬೋಡುರ್ ಒರಸುವ ಬಟ್ಟಿ	.. ೪೨
೭.	ದೊಡ್ಡ ಬೋರೀಗೌಡರು ೪೬
೮.	ಮೇಷ್ಪ್ರಿ ಮುನಿಸಾಮಿ ೪೯
೯.	ಆವಲಹಲ್ಲಿಯಲ್ಲಿ ಸಭೆ ೫೦
೧೦.	ರಾಜಕೀಯ ಮುಖಿಂಡರು	೬೨
೧೧.	ತಿಮ್ಮಿರಾಯಪ್ಪನ ಬುದ್ಧಿವಾದ ೧೦೨
೧೨.	ಮೇಷ್ಪ್ರಿ ವೆಂಕಟಿಕೂಪ್ಪಿನ್ನ	.. ೧೧೦
೧೩.	ಷ್ಟೇಗುವನಾರಿಯ ಹೊಡಿತೆ ೧೨೭
೧೪.	ತಿಘಾರಸು ಪತ್ರ	... ೧೨೮
೧೫.	ಸಾಹೇಬರ ತನಿಖೆ ೧೪೫
೧೬.	ತಿಪ್ಪೇನಕಹಲ್ಲಿಯ ಮೇಷ್ಪ್ರಿ	.. ೧೪೭
೧೭.	ಪರಾಶಕ್ತಿದರ್ಶನ	.. ೧೪೯
೧೮.	ಆವಪ್ರಜಾರ ೧೫೧
೧೯.	ಉತ್ಸಾಹಭಂಗ ೧೫೦
೨೦.	ರಂಗನಾಥಪುರದ ಗಂಗೇಗೌಡರು ೧೫೮
೨೧.	ರಂಗನಾಥಪುರದಲ್ಲಿ ಸಭೆ ೧೫೮
೨೨.	ಗರುಡನಹಲ್ಲಿ ಮತ್ತು ಹನುಮನಹಲ್ಲಿ ೧೬೫
೨೩.	ಬೆಂಗಳೂರನಲ್ಲಿ ೧೬೮

೨೪.	ಉಗ್ರಪುನ ಸನ್ಯಾಸೇಷನ್	೨೫೨
೨೫.	ಸಾಗೀನಹಳ್ಳಿಯಲ್ಲಿ ವಾರಂಭೋತ್ಸವ	೨೬೬
೨೬.	ಉಗ್ರಪುನ ವಾದ	೨೬೭
೨೭.	ಸಮಯೋವಾಯ ಸರಕ್ಕತ್ತಿ	೨೮೧
೨೮.	ಶಾಂತವೀರಸ್ವಾಮಿಗಳ ಆತಿಥ್ಯ	೨೯೧
೨೯.	ಸಿಗರ್ ಮನ ಸಮಾರಂಭ	೨೯೨
೩೦.	ತಿಮ್ಮಿರಾಯಪುನ ಸೇಚ್ಚಿಕೆ	೨೯೨

ರಂಗಣ್ಣನ ಕನ್ನಿನ ದಿನಗಳು

ಪ್ರಕರಣ ೧

ತಿಮ್ಮಿರಾಯಪ್ಪನ ಕಥೆ

ರಂಗಣ್ಣ ಎರಡು ತಿಂಗಳು ಕಾಲ ರಜ ತೆಗೆದುಕೊಂಡು ಬೆಂಗಳೂರಿಗೆ ಬಂದು ವಾಸಮಾಡುತ್ತಿದ್ದನು. ಶಿವಮೊಗ್ಗದಲ್ಲಿ ಪಿತ್ತುವೇರಿಸಿದ ತುಂಗಾವಾನವನ್ನು ನಿತ್ಯವೂ ಮಾಡಿ, ಹೀವಿ ಮೂಗು ಬಾಯಿಗಳನ್ನಿಲ್ಲ ಮುಸುರುವ ಸೋಳಿಗಳ ಗಾನವನ್ನು ಹಗಲಿರಳೂ ಕೇಳಿ, ಸಾಲದುದಕ್ಕೆ ಅವುಗಳಿಂದ ಮುತ್ತಿಡಿಸಿಕೊಂಡು ಮನೆಯ ಮಂದಿಯೆಲ್ಲ ಮಲೇರಿಯಾ ಜ್ಞರದಲ್ಲಿ ನರಳಿ, ಬದುಕಿದರೆ ರಾಘವೇಂದ್ರಸ್ವಾಮಿಗಳ ಬ್ಯಂದಾವನಕ್ಕೆ ಹಂಚಾಮೃತದ ಅಭಿಷೇಕ ಮಾಡಿಸುತ್ತೇನೆಂದು ಜರಕೆ ಮಾಡಿಕೊಂಡು ಬೆಂಗಳೂರಿಗೆ ಸಂಸಾರ ಸಮೀತನಾಗಿ ಬಂದಿದ್ದನು. ಬೆಂಗಳೂರಿಗೆ ಬಂದಮೇಲೆ ಸ್ನೇಹಿತರ ಮನೆಗಳಿಗೆ ಹೋಗುವುದು, ಅವರ ಯೋಗ್ಯಕ್ಕೇಮುಗಳನ್ನು ವಿಚಾರಿಸುವುದು, ತನ್ನ ಮತ್ತು ಮನೆಯವರ ಅನಾರೋಗ್ಯದ ವಿಷಯಗಳನ್ನು ತಿಳಿಸುವುದು, ಅವರು ಹೇಳುವ ಪ್ರೀತಿಪೂರ್ವಕವಾದ ಸಮಾಧಾನದ ವಾಕ್ಯಗಳನ್ನು ಕೇಳುವುದು, ಕಡೆಗೆ ಮನೆಗೆ ಹಿಂದಿರುಗಿ ಉಟಪಾಡಿ, ಮಧ್ಯಾಹ್ನ ನಿದ್ರೆಮಾಡುವುದು—ಅವನ ದಿನಚರಿಯಾಗಿತ್ತು. ಸಾಯಂಕಾಲ ಪೇಟೆಯ ಕಡೆಗೋರ್ಲ ಲಾಲ್ ಬಾಗಿನ ಕಡೆಗೋರ್ಲ ಹೋಗುತ್ತಿದ್ದನು.

ಸೋಮವಾರ ಇರಬಹುದು. ಸಾಯಂ ಕಾಲ ಆದು ಗಂಟೆ ಸಮಯ. ರಂಗಣ್ಣ ಸರಿಗೆಯ ಪಂಚೆಯನ್ನು ಉಟ್ಟೆಕೊಂಡು ಒಳ್ಳೆಯ ಸಜ್ಜೆಕೊಂಟನ್ನು ತೊಟ್ಟೆಕೊಂಡು ಒಂದಂಗುಲ ಸರಿಗೆಯ ರುವಾಲನ್ನು ಇಟ್ಟೆಕೊಂಡು ವೇಟೆಯ ಕಡೆಗೆ ಹೊರಟಿದ್ದಾನೆ. ವಾಕೆ ಚೂಕದ ಬಳಿಯ ಗಿರಾಟಿಗಳನ್ನು ದಾಟಿಕೊಂಡು ದೊಡ್ಡವೇಟೆಯ ಇಕ್ಕಟ್ಟೆ ರಸ್ತೆಯಲ್ಲಿ ಜನಸಂದರ್ಭೆಯಲ್ಲಿ ನುಸುಳಕೊಂಡು ಹೋಗುತ್ತಿದ್ದಾನೆ. ದೊಡ್ಡವೇಟೆಯ ಚೂಕ ಬಂದಿತು. ತಲೆಯನ್ನು ಬಗ್ಗಿಸಿಕೊಂಡು ಹೋಗುತ್ತಿದ್ದಾಗ ಯಾದೋ ಹಿಂದಿನಿಂದ ಬಂದು ಬೆಷ್ಟುಮೇಲೆ ತಟ್ಟಿ, ‘ವನು ರಂಗಣ್ಣ?’ ಎಂದು ಸಂಖೋಧಿಸಿದರು. ತಿರುಗಿನೋಡುತ್ತಾನೆ, ತಿನ್ನರಾಯಪ್ಪ! ಅವನು ತನ್ನ ಪೂರ್ವದ ಸಹವಾರಿ, ಹಿಂದಿನ ಕಾಲದ ಸ್ನೇಹಿತ. ತಿನ್ನರಾಯಪ್ಪ ಸೂಳಲಕಾಯದವನು; ದೊಡ್ಡ ತಲೆ, ದೊಡ್ಡ ಹೊಟ್ಟಿ. ಅವನಿಗೆ ಬಂದು ಸೂಟಿಗೆ ಆರು ಗಜ ಡಬ್ಬಲ್ ಪನ್ನು ಬಟ್ಟಿ ಇಲ್ಲದಿದ್ದರೆ ಆಗದು. ಆಕಸ್ಥಾತ್ಮಕಿ ಸಂಧಿಸಿದ ಸ್ನೇಹಿತನ ಕುಶಲಪ್ರಕ್ರಿಯಾಡಿದ್ದಾಯಿತು. ‘ತಿನ್ನರಾಯಪ್ಪ! ಬಹಳ ದಿನಗಳಾಗಿ ಹೋದವು; ನಡೆ, ಆನಂದಭಂಜನಕ್ಕೆ ಹೋಗೋಗೋಣ. ಇಲ್ಲಿಯೇ ಇದೆ’— ಎಂದು ರಂಗಣ್ಣ ಅವನ ಕೈಹಿಡಿದುಕೊಂಡು ಚಿಕ್ಕವೇಟೆಯ ರಸ್ತೆಗೆ ತಿರುಗಿದನು. ತಿನ್ನರಾಯಪ್ಪನಿಗೂ ಹೋಟಲ್ ತಿಂಡಿ ಎಂದರೆ ಹೆಚ್ಚಿನ ಒಲವು.

ಅನಂದ ಭವನದ ಮಹಡಿಯ ಮೇಲೆ ಸ್ನೇಹಿತರಿಬ್ಬರೂ ಕುಳತು ತಿಂಡಿಗಳನ್ನು ತಿನ್ನುತ್ತ ಮಾತಿಗಾರಂಭಿಸಿದರು.

‘ಈಗ ನೀನು ಯಾವುದೋ ಕಂಪನಿಯ ಕಚೇರಿಯಲ್ಲಿ ಇರುವ ದಾಗಿ ಪತ್ರಿಕೆಗಳಲ್ಲಿ ಓದಿದೆ. ಹೌದೇ? ಸಂಬಳ ಎಷ್ಟು? ಅಲೋಯನ್ನಾ ಏನಾದರೂ ಉಂಟೋ?’

‘ನೋಡಷ್ಟು! ನಾನು ಇಲ್ಲಿಗೆ ಬಂದು ಆರು ತಿಂಗಳಾದುವು. ಏತಕ್ಕೆ ಬಂದೆನೋ ಶಿವನೇ! ಎಂದು ವೇಚಾಡುತ್ತದೇನೇ.’

‘ಅದೇತಕ್ಕೆ? ಮೋದಲಿನ ಸಂಬಳವೇ ಬರುತ್ತದೆಯೇ? ಅಲೋಯನ್ನಾ ಇಲ್ಲವೇ?’

‘ ಎಲ್ಲಾ ಇದೆಯಪ್ಪ. ಇಲಾಖೆಯಲ್ಲಿದ್ದಾಗ ನೂರೆಪ್ಪತ್ತೀದು ರೂಪಾಯಿಗಳ ಸಂಬಳ ಬರುತ್ತಿತ್ತು. ಮೇಲೆ ಭಕ್ತಿ ಬರುತ್ತಿತ್ತು. ಇಲ್ಲಿ ಇನ್ನೂ ರೂಪಾಯಿ ಸಂಬಳ ಕೊಡುತ್ತಿದ್ದಾರೆ. ಮೇಲೆ ಎಪ್ಪತ್ತೀದು ರೂಪಾಯಿ ಆಲೋಯನ್ನ ಕೊಡುತ್ತಾರೆ. ಆದರೂ.....’

‘ ಇನ್ನೇನು ಆದರೂ ? ಹಿಂದಿನದಕ್ಕಿಂತ ನೂರು ರೂಪಾಯಿ ಹೆಚ್ಚುಗಿ ಗಿಟ್ಟಿಸುತ್ತಾ ಇದ್ದೀರೆ. ನಿನಗೆ ಅಸಮಾಧಾನಕ್ಕೇನೂ ಕಾರಣವೇ ಇಲ್ಲವಲ್ಲ. ನಿಮ್ಮ ಜನಕ್ಕೆಲ್ಲ ತಿಫಾರಸುಗಳಿರುತ್ತೇ. ಬಡ್ಡಿಗಳು ದೊರೆಯುತ್ತೇ. ಅಲ್ಲಿ ಇಲ್ಲಿ ಆಲೋಯನ್ನ ಬರುವ ಕಡೆ ಹುದ್ದೆಗಳು ದೊರೆಯುತ್ತವೇ. ನಮ್ಮನ್ನು ಕೇಳುವವರಾರು ? ತೀರ್ಥಹಳ್ಳಿ ಕೊಂಡೆಗೋಡೆ ಮೂಡಿಗೆರಿಗೋಡೆ ವಿಡಲ್ ಸ್ವಾಲ್ ಹೆಡ್ ಮಾಸ್ಟರ್ ಕೆಲಸಕ್ಕೆ ನಮ್ಮನ್ನು ಹಾಕುತ್ತಾರೆ. ’

‘ ಅದು ನಿನ್ನ ಅಭಿಭಾಯ. ಕೇಳು ರಂಗಣ್ಣ ! ಬೆಂಗಳೂರಿಗೆ ಬಂದ ಮೇಲೆ ಹದಿನ್ನೇದು ಪೌಂಡು ತೂಕದಲ್ಲಿ ಇಂದು ಹೋಗಿದ್ದೇನೇ ! ಮನೆಯಲ್ಲಿ ದಿನವೂ ಆಕೆ,—ಪಕೆ ಬಂದಿರೋ ಈ ಹಾಳು ಕೆಲಸಕ್ಕೆ ? ಆಗಲೇ ಮೂರೆ ಬಿಟ್ಟಿಕೊಂಡಿದ್ದೀರಿ ; ನಮಗೆ ಈ ಕೆಲಸ ಬೇಡ ; ಹಿಂದಿನ ಕೆಲಸಕ್ಕೇನೇ ಹೊರಟುಹೋಗೋಣ—ಎಂದು ಹೇಳುತ್ತಿದ್ದಾ ಳೀ.’

‘ ವಿಚಿತ್ರದ ಮನುಷ್ಯರು ನೀವು ! ಈಗ ನಿನ್ನ ತೂಕ ನಷ್ಟಿ ? ನಿನ್ನ ಕೆಯ ತೂಕ ಎನ್ನು ? ’

‘ ನಷ್ಟ ತೂಕ ಈಗ ಇನ್ನೂ ರ ಏದು ಪೌಂಡು. ಆಕೆಯದು ನೂರತ್ತೊಂಬತ್ತು ಪೌಂಡು. ಹಿಂದಿನಗಿಂತ ನೂರು ರೂಪಾಯಿ ಹೆಚ್ಚಿಗೆ ಸಂಬಳ ಸಾರಿಗೆ ಬರುತ್ತಿದೆ ಎಂದು ನೀನೇನೋ ಹೇಳಿದೆ. ಆದರೆ ಕೇಳು ಮಹಾರಾಯ ! ನಾನು ಬೆಳಗೆ ಎಂಟು ಗಂಟಿಗೆ ಮನೆ ಬಿಟ್ಟರೆ ರಾತ್ರಿ ಎಂಟು ಗಂಟಿಯಾದರೂ ಮನೆಗೆ ಬರುವುದು ಕಷ್ಟ. ಈ ದಿನವೇನೋ ಅಕಸ್ಮಾತ್ತಾಗಿ ಬೇಗ ಹೊರಟು ಬಂದೆ. ದಿನಾಗಲೂ ಬೆಳಗೆ ಅನ್ನ ಹೊತ್ತಿಗೆಲ್ಲ ಉಟಮಾಡಿ ಅಭ್ಯಾಸವಿಲ್ಲ. ಪಿಂಫಿಂ ಶ್ಯಾರಿಯರಿನಲ್ಲಿ ಅನ್ನ ಹುಳಿ ಇತ್ಯಾದಿಯನ್ನು ಮಧ್ಯಾಹ್ನತ್ವ ತರಿಸಿಕೊಳ್ಳಬೇಕು. ಕಚೇರಿ ಯಲ್ಲಿ ಒಂದು ಕ್ಷೇತ್ರ ವಿರಾಮವಿಲ್ಲ. ಮೂಟಿಗಳನ್ನು ತೂಕ ಮಾಡಿ

ಮಾಡಿ, ಆ ಲೇಕ್ಕಾಗಳನ್ನೇಲ್ಲ ಬರೆದೂ ಸುಸ್ತಾಗಿ ಹೋಗುತ್ತೆ. ದಿನಾಗಲೂ ಒಂದೇ ವಿಧವಾದ ಕೆಲಸ. ಬೇಜಾರು ಹೇಳತೀರದು. ನನಗೇನೂ ಈ ಹಾಳು ಕೆಲಸ ಬೇಕಾಗಿರಲಿಲ್ಲ. ಆದರೂ ಗಂಟುಬಿತ್ತು.’

‘ ಇದೇನು ಹೀಗೆ ಹೇಳತ್ತೀಯೆ? ಈ ಕೆಲಸ ನಿನಗ್ಗೆ ಬೇಕಾಗಿರಲಿಲ್ಲವೇ? ನಿಷ್ಠ ಪ್ರಯತ್ನವಿಲ್ಲದೆಯೆ ಇದು. ಕೈಗೂಡಿತೆ? ಈ ಆವೃಟ ಯಾರ ಹತ್ತಿರ ಎತ್ತತ್ತೀಯೆ? ಈಚಿಗ್ಗೇನೀನೂ ಸ್ಪೂಲ ಪಾಲಿಟಿಕ್ಸ್ (politics) ಕಲಿತಹಾಗೆ ಕಾಣುತ್ತದೆ.’

‘ ಇಲ್ಲ ನಷ್ಟಪ್ಪ! ಶಿವನಾಡಿ ರಂಗಣ! ನಾನು ಪ್ರಯತ್ನಪಡಲಿಲ್ಲ. ಈಗಲೂ ನನಗೆ ಬೇಕಾಗಿಲ್ಲ. ಬಿಟ್ಟುಬಿಟ್ಟಿರೆ ನಷ್ಟ ಹಿಂದಿನು, ಕೆಲಸಕ್ಕೆ ಈ ಕ್ಷೇತ್ರ ಹೊರಟಿಹೋದೇನು. ಆದರೆ ನಮ್ಮ ಜನರ ಕಾಟ ಹೇಳತೀರದು. ಆ ಗಿಡ್ಡಪ್ಪ—ನಮ್ಮ ಜನರಲ್ಲಿ ಮುಖಿಂಡ ಎಂದು ಹಾರಾಡುತ್ತಾನೆ. ದಿವಾನರನ್ನು ಅನುಸರಿಸಿಕೊಂಡು ನಡೆಯುತ್ತ ಪ್ರತಿಪ್ಪೆ ತೋರಿಸಿಕೊಳ್ಳುತ್ತಾನೆ. ಅವನು ನಮ್ಮನ್ನೇಲ್ಲ ಉದಾಧರ ಮಾಡುತ್ತೇನೆಂದು ತಿಳಿದು ಕೊಂಡು ದಿವಾನರ ಹತ್ತಿರ ಹೋಗಿ ಅರಿಕೆ ಮಾಡಿಕೊಂಡನಂತೆ. ಅವರೋ ಬಹಳ ಬುದ್ಧಿ ವಂತರು. ಒಬ್ಬ ಮುಖಿಂಡನನ್ನು ಜೀಬಿಗೆ ಹಾಕಿಕೊಂಡ ಹಾಗಾಯಿತು ಎಂದುಕೊಂಡರು. ಸರ್ಕಾರಕ್ಕೇನೂ ನಷ್ಟವಿಲ್ಲ, ಕಂಪನಿಯವರು ಹೆಚ್ಚು ಸಂಬಳ ಕೊಡುತ್ತಾರೆ, ಆಗಬಹುದು—ಎಂದು ಹೇಳಿ ಈ ಏಫಾರ್ಟಿ ಮಾಡಿಕೊಟ್ಟಿರು. ಸಿದ್ದಪ್ಪ ನನ್ನ ಹತ್ತಿರ ಬಂದು,—ದಿವಾನಿಗೆ ಶಿಥಾರಸು ಮಾಡಿ ನಿನಗೆ ಬೇರೆ ಕಡೆ ಕೆಲಸ ಮಾಡಿಸಿ ಕೊಟ್ಟಿದ್ದೇನೆ; ಕಿಂಗಳಿಗೆ ನೂರು ರೂಪಾಯಿ ಹೆಚ್ಚಾಗಿ ಬರುತ್ತೆ; ಮುಂದೆ ಇನ್ನೂ ಹೆಚ್ಚಾಗಿ ಬರುತ್ತೆ; ನಮ್ಮ ಕೋಮಿನ ನಾಲ್ಕು ಜನಕ್ಕೆ ಅನುಕೂಲಮಾಡಿಕೊಟ್ಟಿ ಪುಣ್ಯ ನನಗೆ ಬರಲಿ—ಎಂದು ಹೇಳಿದನು. ಈ ಕೆಲಸ ನನಗೆ ಬೇಡ ಎಂದು ನಾನು ಹೇಳಿದೆ. ಅವನು,—ನಷ್ಟ ಮರ್ಯಾದದ ತೆಗೆಯ ಬೇಡ ತಮ್ಮರಾಯಪ್ಪ! ನಮ್ಮ ಜನ ಹಿಂದೆ ಬಿದ್ದಿದ್ದಾರೆ ಸಹಾಯಮಾಡಬೇಕು ಎಂದು ನಾನು ಕೇಳಿ, ಆವರು ಅಗಲಿ ಎಂದು ಹೇಳಿ ಮಾಡಿಕೊಟ್ಟಿದೆ, ನಿನು ಹೀಗೆ ಹಟಪ್ಪಾಡಿದರೆ ಹೇಗೆ? ಮತ್ತೆ ಆವರ ಹತ್ತಿರ

ನಾನು ಮುಖ ತೋರಿಸುವುದು ಹೇಗೆ? ಅವರು ನನ್ನನ್ನು ಮುಖಿಂಡ ಎಂದು ತಿಳಿದಾರೆಯೆ? ಹಾಗೆಲ್ಲ ಮಾಡಬೇಕೆಂದು—ಎಂದು ಬಲಾತ್ಮಾರ ಮಾಡಿ ನನ್ನ ತಲೆಗೆ ಈ ಕೆಲಸವನ್ನು ಕಟ್ಟಿದ್ದಾನೆ.’

‘ತುಗೇನು? ಒಕ್ಕೆಯದೇ ಆಯಿತು. ನನಗೂ ಯಾವನಾದರೀಬ್ಬ ಮುಖಿಂಡ ಶಿಥಾರಸು ಮಾಡಿ, ಹಾಗೆ ಬಲಾತ್ಮಾರದಿಂದ ತಲೆಗೆ ಕಟ್ಟಿದರೆ ಸಂತೋಷದಿಂದ ತಲೆಗೆ ಕಟ್ಟಿಸಿಕೊಂಡೇನು.’

‘ರಂಗಟ್ಟಿ ನಿನಗೇನು ಗೊತ್ತು. ಇಲ್ಲಿ ದಿನಕ್ಕೆ ಹನ್ನೆರಡು ಗಂಟೆಗಳ ಕಾಲ ದುಡಿದು ಮೈ ಕೈ ನೋಯಿಸಿಕೊಂಡು ಇನ್ನೂರು ರೂಪಾಯಿಗಳ ಸಂಬಳ ತೆಗೆದುಕೊಳ್ಳುವುದು ಜಾಣತನವೇ ಆಧವಾ ಅಲ್ಲಿ ದಿನಕ್ಕೆ ಎರಡು ಗಂಟೆಗಳ ಕಾಲ ಕಚೇರಿಗೆ ಹೊದೆ ಶಾಸ್ತ್ರ ಮಾಡಿ ಆಟ ಆಡಿ ಕೊಂಡಿದ್ದ ನೂರಕ್ಕೆತ್ತೆದು ರೂಪಾಯಿಗಳ ಸಂಬಳ ತೆಗೆದುಕೊಳ್ಳುವುದು ಜಾಣತನವೇ? ಅಲ್ಲಿ ಸುಖವಾಗಿದ್ದೆ. ಇನ್ನೊಷ್ಟು ರೂಪಾಯಿ ಎಂದು ಗೌರವ ಇತ್ತು. ಮೇಮ್ಮೆಗಳೋ ಶ್ಯಾಮನುಭೋಗರಾಗಳೋ ಉಪ್ಪಿಟ್ಟು, ದೋಸೆ, ಕಾಫಿ, ಎಳನ್ನಿರು, ಬಾಳೇಹಟ್ಟಿ ಮುಂತಾದುವನ್ನು ತಂದುಕೊಟ್ಟು ಉಪಚಾರ ಮಾಡುತ್ತಿದ್ದರು. ಮೂರು ಹೊತ್ತು ಪ್ರವೃತ್ತಿವಾಗಿ ತಿಂಡಿ ತೀರ್ಥಗಳ ನೈವೇದ್ಯ ಮಾಡಿಸಿಕೊಂಡು ಹಾಯಾಗ ಕಾಲಕಳೆದುಕೊಂಡು ಇದ್ದವನನ್ನು ತಂದು ಈ ಸರೆಮನೆಯಲ್ಲಿ ಕೂಡಿ ವ್ಯಾದಿಯ ಕೈಯಲ್ಲಿ ಕೆಲಸ ತೆಗೆಯುವಂತೆ ತೆಗೆಯುತ್ತಿದ್ದರೆ ಸಹಿಸಿಕೊಂಡು ಬದುಕಿರಬಹುದೇ? ಇದು ಏನು ಬಾಳು ರಂಗಟ್ಟಿ? ಸ್ವಾತಂತ್ರ್ಯವಿಲ್ಲ ಸಂತೋಷವಿಲ್ಲ; ಒಂದು ಒಕ್ಕೆಯ ನೋಟವಿಲ್ಲ ಉಟ್ಟವಿಲ್ಲ ’

‘ತಿಮ್ಮಾರಾಯಪ್ಪ! ನೀನು ಹೇಳುತ್ತಿರುವ ವರ್ಣನೆ ನನ್ನ ಬಾಯಲ್ಲಿ ನೀರೂರಿಸುತ್ತಿದೆಯಲ್ಲ! ಹಾಗೆ ಆಟ ಆಡಿಕೊಂಡು ಸಂಬಳ ತೆಗೆದುಕೊಳ್ಳಬಹುದೇ? ಕಚೇರಿಯಲ್ಲಿ ಕೆಲಸ ಹೆಚ್ಚಲ್ಲವೇ? ಹೊರಗಡೆ ಹೊದೆರೆ ಸಣ್ಣಲುಗಳ ತನಿಬೆ, ಅವುಗಳ ವರದಿ ಬರೆಯುವುದು, ಗ್ರಾಮಸ್ಥರಿಗೆ ಸಮಾಧಾನ ಹೇಳುವುದು, ವಿದ್ಯಾಭಿವೃದ್ಧಿಯನ್ನು ದೇಶದಲ್ಲಿಂಟುಮಾಡುವುದು—ಇವೆಲ್ಲ ಜವಾಬ್ದಾರಿಯ ಕಷ್ಟತರವಾದ ಕೆಲಸಗಳಲ್ಲವೇ?’

‘ಹುಣ್ಣಿ ನಿನು, ರಂಗಟ್ಟಿ ! ಶಿವನಾಣಿ ನಿನಗೆ ಹೇಳುತ್ತೀನೆ ಕೇಳು. ನಿನೆಲೊಂದು ಹುಡುಗರಿಗೆ ಪಾಠ ಹೇಳಿಕೊಂಡು ಇರುವ ಮನುಷ್ಯ. ಈಚಿಗೆ ಮೇಷ್ಟುಗಳಿಗೂ ನಾರ್ತಲ್ ಸ್ವಾಲಿನಲ್ಲಿ ಸ್ವಲ್ಪ ಪಾಠ ಹೇಳಿದ್ದೀರೆ. ನಿನಗೆ ಹೊರಗಿನ ಪ್ರಪಂಚ ಏನೂ ತಿಳಿಯದು. ಸ್ವಾಲುಗೀಲು ಉದಾಧರವಾಗುವುದು ಇನ್ನು ಒಂದು ಶತಮಾನಕೊಂಡೇ ಎರಡು ಶತಮಾನಕೊಂಡೇ ! ಬ್ರಿಟಿಷರೆಲ್ಲ ಗಂಟು ಮೂಟಿ ಕಟ್ಟಿಕೊಂಡು ಓಡಿಹೋದರೆ, ನಮ್ಮ ಮಹಾತ್ಮ ಗಾಂಧಿ ಭರತವಿಂದದ ಚಕ್ರವರ್ತಿ ಆದರೆ, ಸೌರಾಷ್ಟ್ರ ಸೋಮನಾಥನ ದೇವಾಲಯ ಮತ್ತೆ ಉಚ್ಚತವಾದರೆ ಸಿನ್ಹ ಸ್ವಾಲು ಉದಾಧರವಾಗುತ್ತದೆ ! ವಿದ್ಯಾಭಿವೃದ್ಧಿ ಆಗುತ್ತದೆ !’

‘ಆಷ್ಟೇನೇ ? .ಸರಿ, ಬಿಡು; ಆಗದ ಹೋಗದ ಮಾತ್ರ. ಮತ್ತೆ ದೇಶದ ತುಂಬ ಅಪ್ಪೊಂದು ಸ್ವಾಲುಗಳವೇ; ಅಪ್ಪೊಂದು ಸಿಬ್ಬಂದಿ ಕೆಲಸ ಮಾಡುತ್ತಾ ಇದ್ದಾರೆ; ಅಪ್ಪೊಂದು ಹಣ ಖಚುವೂಡುತ್ತಾ ಇದ್ದಾರೆ; ನಾವು ಸಹ ಮೇಷ್ಟರುಗಳನ್ನು ತಯಾರುಮಾಡಿ ಕಳಿಸುತ್ತಾ ಇದ್ದೇವೇ.’

‘ಆದರೇನು ರಂಗಟ್ಟಿ ! ಅಲ್ಲಿ ಇಲ್ಲಿ ಕೆಲವರು ಮೇಷ್ಟರುಗಳು ಭಯಭಕ್ತಿಗಳಿಂದ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ. ಆದರೆ ಹಲವಿಗೆ ಪಾಠ ಹೇಳಿಕೊಡುವುದು ಗೊತ್ತಿಲ್ಲ. ಗ್ರಾಮಸ್ಥರಿಗೆ ಸುತರಾಂ ಶ್ರದ್ಧೆ ಹುಟ್ಟಿಲ್ಲ. ನಾನೂ ಸ್ವಾಲ್ ತನಿಬೆಗಳನ್ನು ಮಾಡಿದೆ. ಏನಿದೆ ಅಲ್ಲಿ ಸೋಡುವುದು ? ಬರಿಯ ಸೋನ್ನೇ ! ಇನ್ನು ಸುಮ್ಮನೆ ಬಡ ಮೇಷ್ಟರ ಮೇಲೆ ಹಾರಾಡಿ ಪ್ರಯೋಜನವಿಲ್ಲ ಎಂದುಕೊಂಡು ಸುಮ್ಮನಾದೆ. ಉಪಾಧ್ಯಾಯರ ಸಭೆ ಮಾಡುವುದು, ತಿಂಡಿ ತೀರ್ಥ ಹೊಡಿಯುವುದು, ಒಂದೆರಡು ಭಾವಣ ಮಾಡುವುದು, ವರದಿಗಳನ್ನು ಗೇಚಿ ಮೇಲಕ್ಕೆ ಕಳಿಸಬಿಡುವುದು, ಶಿಂಗಳಾಗುತ್ತಲೂ ಜೀಬಿಗೆ ಸಂಬಳ ಇಳಬಿಡುವುದು— ಹೀಗೆ ರಾಮರಾಜ್ಯದಲ್ಲಿ ಮನುಷ್ಯ ಇಲ್ಲಿಗೆ ಬಂದು ನರಳುತ್ತಾ ಇದ್ದೇನಲ್ಲ !’

‘ಆದರೂ ನೂರು ರೂಪಾಯಿ ಹೆಚ್ಚಾಗಿ ಬರುತ್ತಿದೆಯಲ್ಲ ತಿಮ್ಮರಾಯಪ್ಪ ! ನಿನು ಸಿದ್ದಪ್ರನವರಿಗೆ ಕೃತಜ್ಞನಾಗಿರಬೇಕು.’

‘ಅಯ್ಯೋ! ತಿವನೇ! ಕೃತಜ್ಞನಾಗೇನೋ ಇದ್ದೇನೆ. ಅದರೆ ನೋಡು. ನಾವು ವ್ಯಾಪಾರದವರು, ನೀನು ಕಂಡಿದ್ದೀಯಲ್ಲ. ನಾನು ಕೋಲಾರದಲ್ಲಿದ್ದಾಗ ಮನೆಯ ಬಾಡಿಗೆ ಹತ್ತೊಂದು ಹನ್ನೆರಡೋ ರೂಪಾಯಿ ಕೊಡುತ್ತಿದ್ದೆ. ಒಬ್ಬ ಮೇಷ್ಪತ್ನೇ ಅಡಿಗಿಗೆ ಇಟ್ಟುಕೊಂಡಿದ್ದೆ. ಅವನಿಗೆ ನಾನೇನೂ ಸಂಬಳ ಕೊಡುತ್ತಿರಲಿಲ್ಲ. ಈಗಲೂ ನನ್ನಾಕೆ ನನಗೆ ಹೇಳುತ್ತಾಳೆ: ಹಾಳು ಬೆಂಗಳೂರಿಗೆ ಬಂದು ಎಲ್ಲವನ್ನೂ ದುಡ್ಡು ಕೊಟ್ಟು ಕೊಂಡು ಕೊಳ್ಳುವ ಸ್ಥಿತಿ ಬಂದಿದೆಯಲ್ಲ; ಹುಣಿಸೆಯ ಹಣ್ಣಿಗೆ ದುಡ್ಡು ಹಾಕಬೇಕಾಗಿದೆಯಲ್ಲ; ಅವರೆಕಾಯಿಗೆ ದುಡ್ಡು ಕೊಟ್ಟು ತಿನ್ನಬೇಕಾಗಿದೆಯಲ್ಲ; ಬರಿಯ ತರಕಾರಿಗೇನೆ ತಿಂಗಳಿಗೆ ಹದಿನ್ಯೇದು ರೂಪಾಯಿ ಗಳಾಗುತ್ತೆ. ಈ ಸಂಸಾರ ಹೇಗೆ ಪೂರ್ವಿಸುತ್ತೆ? ನನ್ನ ಕೈಯಲ್ಲಾಗದು— ಎನ್ನುತ್ತಾಳೆ. ಜೊತೆಗೆ ಇಲ್ಲಿ ಮನೆಯ ಬಾಡಿಗೆ ನಲವತ್ತು ರೂಪಾಯಿ. ನನ್ನ ಹೆಂಡತಿ ಅಡಿಗೆ ಮಾಡಲಾರಳು; ಅಡಿಗಿಯವನಿಗೆ ತಿಂಗಳಿಗೆ ಇಪ್ಪತ್ತುದು ರೂಪಾಯಿ. ನನ್ನ ಮಕ್ಕಳ ಮನೆಮೇಷ್ಪರಿಗೆ ಕೋಲಾರದಲ್ಲಿ ಏನನ್ನೂ ಕೊಡುತ್ತಿರಲಿಲ್ಲ; ಇಲ್ಲಿ ತಿಂಗಳಿಗೆ ಹದಿನ್ಯೇದು ರೂಪಾಯಿ. ಏನಾಯಿತು ಈ ಲೆಕ್ಕಾಚಾರವೆಲ್ಲ? ಹೇಳು ರಂಗಣ್ಣ. ಕವ್ಯಪೂ ಹೆಚ್ಚಿತು, ಆದಾಯಪೂ ಇಳಿಯಿತು. ಎರಡು ದಿನ ನೀನೂ ಇನ್ನಾನ್ನೆಕ್ಕರಾಗಿರ ಮಾಡಿದರೆ ಆ ಸುಖ ಆ ಭೋಗ ಗೊತ್ತಾಗುತ್ತದೆ; ಈಗಿನ ನನ್ನ ಅವಸ್ಥೆ ಅರಿವಾಗುತ್ತದೆ.’

ಈ ಮಾತುಗಳು ಮುಗಿಯುವ ಹೊತ್ತಿಗೆ ತಿಂಡಿ ತಿನ್ನುವುದು ಮುಗಿಯಿತು. ಮಾಡಿ ಬಿಲ್ಲಿನ್ನು ತಂದುಕೊಟ್ಟುನು. ತಿಮ್ಮರಾಯಪ್ಪನೇ ಹಣವನ್ನು ಕೊಟ್ಟುನು. ಹೋಟಿಲನ್ನು ಬಿಟ್ಟು ಬರುತ್ತ ಪರಸ್ಪರವಾಗಿ ಸಂಸಾರದ ಮಾತುಗಳನ್ನು ಆಡುತ್ತ ಮಕ್ಕಳಿಷ್ಟು? ಹೆಣ್ಣು ಮಕ್ಕಳಿಗೆ ಮದುವೆ ಆಗಿದೆಯಿ? ಹುಡುಗರು ಯಾವ ತರಗತಿಗಳಲ್ಲಿ ಓದುತ್ತಿದಾರಿ— ಇತ್ತೂದಿ ಪ್ರಶ್ನೋತ್ತರಗಳಿಂದ ದಾರಿಯನ್ನು ಸಾಗಿಸುತ್ತ ವಿಶ್ವೇಶ್ವರಪುರದ ಸಜ್ಜನರಾಯರ ಸರ್ಕಾರ ಬಳಗೆ ಬಂದರು. ರಂಗಣ್ಣನು ಅಲ್ಲಿ ನಿಂತು ‘ಇನ್ನು ನಾನು ಮನೆಗೆ ಹೋಗುತ್ತೇನೆ. ನಾಳೆ ನಾಳದ್ದರಲ್ಲಿ ಭೇಟಿ ಯಾಗುತ್ತೇನೆ’ ಎಂದು ಹೇಳಿದನು. ತಿಮ್ಮರಾಯಪ್ಪ ಗವೀವುರದ

ಬಡಾವಣಿಗೆ ಹೋಗಬೇಕಾಗಿತ್ತು. ಅವನು ಅತ್ತುಕಡಿಗೆ ಹೊರಟು ಹೋದನು.

ರಂಗಣ್ಣ ರಾತ್ರಿ ಉಟ್ಟವಾಡಿ ಹೆಂಡತಿಯೊಡನೆ ಆ ದಿನ ಸಂಜೀ ನಡೆದ ವೈಶ್ವಾಂತವನ್ನೆಲ್ಲ ಹೇಳಿದನು. ಆಕೆ, ‘ಆಯೋ! ಆ ಭಾಗ್ಯವನ್ನು ನಾವು ಕೇಳಿಕೊಂಡು ಬಂದಿದ್ದೇವೆಯೆ? ಅದಕ್ಕೆಲ್ಲ ಪುಣ್ಯ ಮಾಡಿರಬೇಕು. ಅಮಲಾದರ ಹೆಂಡತಿ, ಪೋಲಿಸ್ ಇನ್ ಸ್ಪೆಕ್ಟರ್ ಹೆಂಡತಿ— ಅವರ ಜೊತೆಯಲ್ಲಿ ಸರಿಸಮಾಗಿ ಉರಲ್ಲಿ ಓಡಾಡುವುದನ್ನು ಈ ಜನ್ಮದಲ್ಲಿ ಕಾಣೆ’— ಎಂದು ಚೆಂತಾಕ್ರಾಂತಭಾಗಿ ಹೇಳಿದಳು. ಆ ರಾತ್ರಿ ರಂಗಣ್ಣನಿಗೆ ಸರಿಯಾಗಿ ನಿದ್ದೆ ಬರಲಿಲ್ಲ. ಕನಸುಗಳು ಮತ್ತು ಕಲ್ಪನೆಗಳು ತಲೆಯಲ್ಲಿ ತುಂಬಿಕೊಳ್ಳುತ್ತಿದ್ದವು. ತನಗೆ ಇನ್ ಸ್ಪೆಕ್ಟರ್ ಗಾರಿ ಆಯಿತೆಂದೇ ಕನಸುಬಿತ್ತು. ತಾನು ಹಳ್ಳಿಯ ಕಡೆ ಸರ್ಕಿರೆಟ್‌ನು ಹೋದಂತಿಯೂ ತಿಮ್ಮಿರಾಯಪ್ಪ ವರ್ಣಿಸಿದ ಹಾಗೆಯೇ ಗ್ರಾಮಸ್ಥರು ಮರದ ಕೆಳಗೆ ಗುಂಪು ಸೇರಿ ಹೂವಿನ ಹಾರ, ಹಣ್ಣುಗಳು, ಎಳನೀರು ಮೊದಲಾದುವನ್ನು ಇಟ್ಟುಕೊಂಡು ಕಾದಿದ್ದಂತಿಯೂ ಕಾಫಿ ಉಪಿಟ್ಟು ದೊಸೆಗಳು ಬಾಳಿಯೆಲೆಯ ಮುಸುಕೆನಲ್ಲಿ ಸೇರಿಕೊಂಡು ವಾಸನೆ ಬಿರುತ್ತಿದ್ದಂತಿಯೂ ಸುಖ ಸ್ವಷ್ಟವನ್ನು ಕಂಡು ರಾತ್ರಿಯನ್ನು ಕಳೆದನು.

ಪ್ರಕರಣ ೨

ಕನಸು ದಿಟ್ಟವಾಯಿತು

ಸೂರ್ಯೋದಯವಾಯಿತು. ನಿತ್ಯಕರ್ಮಗಳನ್ನು ಮುಗಿಸಿಕೊಂಡು ಕಾಫಿ ಸೇವನೆಯನ್ನು ವಾಡುತ್ತಾ ರಂಗಣ್ಣನು ಹೆಂಡತಿಗೆ ಕನಸಿನ ಸಮಾಜಾರವನ್ನು ತಿಳಿಸಿದನು. ಆಕೆ,—‘ಸರಿ, ಇನ್ನು ಈ ಹುಚ್ಚೊಂದು ನಿಮಗೆ ಹತ್ತಿತ್ತಿ? ಸಾಕು. ಕಾಫಿ ಕುಡಿದುಬಿಟ್ಟು ಏನಾದೂ ತರ ಕಾರಿ ತಂದುಹಾಕಿ. ಹೋಗಿ ಸ್ನೇಹಿತರ ಮನೆಯಲ್ಲಿ ಕುಳತುಬಿಟ್ಟು ಈ ಹುಚ್ಚನ್ನೆಲ್ಲಾ ಬಿಚ್ಚಿ ಉಟಿದ ಹೊತ್ತಿಗೆ ಬರಬೇಡಿ’—ಎಂದು ತಾತ್ಪಾರದಿಂದ ಹೇಳಿದಳು. ರಂಗಣ್ಣನು ತರಕಾರಿಯನ್ನೇನೋ ತಂದು ಮನೆಗೆ ಹಾಕಿದನು. ಆದರೆ ಸ್ನೇಹಿತರ ಮನೆಗೆ ಹೋಗದೆ ಬಿಡಲಿಲ್ಲ. ಸುಮಾರು ಹನ್ನೊಂದು ಗಂಟೆಯ ಹೊತ್ತಿಗೆ ಮನೆಗೆ ಹಿಂದಿರುಗಿದನು. ಅವನು ಮನೆಯನ್ನು ಸೇರುವುದಕ್ಕಾಗಿ ಪಕ್ಕದ ಮನೆಯಿಂದ ಟಿಪಾಲಿ ನವನು ಹೊರಕ್ಕೆ ಬರುವುದಕ್ಕಾಗಿ ಸಂಹೋಯಿತು. ಟಿಪಾಲಿನವನು ಒಂದು ಸಕಾರಿ ಲಕ್ಷ್ಯೋಟಿಯನ್ನು ಕೈಗೆ ಕೊಟ್ಟು ಹೊರಟುಹೋದನು. ಲಕ್ಷ್ಯೋಟಿ ಡೆಪ್ಯುಟಿ ಡೈರೆಕ್ಟರವರ ಕಚೇರಿಯಿಂದ ಬಂದದ್ದು. ಒಡೆದು ನೋಡುತ್ತಾನೆ! ಇನಾರ್ಥನಪುರಕ್ಕೆ ಇನ್ನಾಸ್ಪೆಕ್ಟರಾಗ ವರ್ಗವಾಡಿದ್ದಾರೆ! ರಜದಿಂದ ಹಿಂದಿರುಗಿ ಬರಬೇಕೆಂದೂ ಕೂಡಲೇ ಹೋಗಿ ಅಧಿಕಾರ ವಹಿಸಿಕೊಳ್ಳಬೇಕೆಂದೂ ತುರ್ತು ಅಜ್ಞಾ ಮಾಡಿದ್ದಾರೆ! ರಂಗಣ್ಣ ತತ್ತ್ವಕಣ್ಣಗಳನ್ನು ನಂಬಲಿಲ್ಲ. ತಾನು ಎಲ್ಲಿರುವೇನೆಂಬ ಅರಿವು ಅವನಿಗೆ ಆಗಲಿಲ್ಲ. ಅದೇನು ಸಾಚಾನೇ ಖೋಟಾನೇ ಎಂದು ಎರಡು ಮೂರು ಬಾರಿ ನೋಡಿದನು, ಓದಿದನು. ಎಲ್ಲವೂ ಸಾಚಾ. ಟೈಪಾಗದೆ, ಸಾಹೇ ಬರ ರುಜುವಾಗಿದೆ, ಅಸಿಸ್ಟೆಂಟರ ರುಜು ಬಿದ್ದಿದೆ. ತನ್ನದೊಂದೇ ವರ್ಗವಲ್ಲ; ಇತರರ-ನಾಲ್ಕೆಲ್ಲದು ಮಂದಿಯ-ವರ್ಗಗಳೂ ಇವೆ. ರಂಗಣ್ಣನಿಗೆ ಇದೇನೋ ದೈವವಾಯೆ ಎನ್ನಿಸಿತು. ಒಳಕ್ಕೆ ಹೋಗಿ ಹೆಂಡತಿಗೆ

ಲಕ್ಷ್ಯೇಟಿಯನ್ನೂ ವರ್ಗದ ಆರ್ಥರನ್ನೂ ಶೋರಿಸಿ ಸಮಾಜಾರವನ್ನು ತಿಳಿಸಿದನು. ಆಕೆ ನಂಬಲಿಲ್ಲ. ತನ್ನನ್ನು ಗೇಲಿ ಮಾಡುವುದಕ್ಕಾಗಿ ಗಂಡನು ಹಾಗೆ ಮಾಡುತ್ತಿದ್ದಾನೆಂದು ಆಕೆ ಬಗೆದಳು. ಆಮೇಲೆ ಅದು ತಮಾವೆಯಲ್ಲ, ನಿಜ ಎನ್ನುವುದು ಆಕೆಗೂ ಗೂತ್ತಾಯಿತು. ಬೇಗ ಒಗ್ಗರಣೆ ಹಾಕಿ, ದೇವರ ಮನೆಗೆ ಹೊಗಿ ದೀಪಗಳನ್ನು ಹಚ್ಚಿ ದೇವರ ಪಟ್ಟಿಗೆ ನಮಸ್ಕಾರ ಮಾಡಿದಳು. ಹೊರಕ್ಕೆ ಬರುತ್ತ, ‘ನೋಡಿ, ನಾನು ಮಹಾ ಪತಿವ್ರಿಯಾದ್ದರಿಂದ ನಿಮಗೆ ಈ ಆರ್ಥರು ಬಂತು. ನಿಮ್ಮ ಸಂಬಳ ಏನಾದರೂ ಮಾಡಿಕೊಳ್ಳಿ. ಅದರೆ ಭಕ್ತಿದ ದುಡ್ಡ ಬಂದು ಕಾಸನ್ನೂ ಮಂಟ್ಟಿಕೂಡು. ನನ್ನ ಹತ್ತಿರ ತಂದು ಕೊಟ್ಟಬಿಡಬೇಕು’— ಎಂದು ಕರಾರು ಹಾಕಿದಳು. ರಂಗಣ್ಣನು, ‘ನಾನು ಉಟ ಮಾಡಿಕೊಂಡು ಕಚೇರಿಗೆ ಹೊಗಿ ಎಲ್ಲವನ್ನೂ ವಿಚಾರಿಸುತ್ತೇನೆ. ಬೇಗ ಬಡಿಸು’— ಎಂದು ಹೇಳಿದನು. ಆದರಂತೆ ಆಕೆ ಎಲೆ ಮನೆ ಎಲ್ಲವನ್ನೂ ಹಾಕಿದಳು. ಅನ್ನವನ್ನು ಬಡಿಸಿದಳು. ದಿನವೂ ಎರಡು ವಿಶೇ ತುಪ್ಪ ಹಾಕುತ್ತಿದ್ದ ವಳು ಆ ದಿನ ನಾಲ್ಕುವಿಶೇ ತುಪ್ಪ ಹಾಕಿದಳು.

ರಂಗಣ್ಣ ಉಟವನ್ನು ಮುಗಿಸಿಕೊಂಡು ಸೂಟಿನ್ನು ಧರಿಸಿಕೊಂಡು ಡೆಪ್ರುಟಿ ಡೈರಕ್ಟರವರ ಕಚೇರಿಗೆ ಹೊಗಿ ವಿಚಾರಿಸಿದನು. ವರ್ಗದ ಆರ್ಥರು ಸರಿ ಎಂದು ಗೂತ್ತಾಯಿತು. ಸಾಹೇಬರನ್ನು ನೋಡಿ ತನ್ನ ಕೃತಜ್ಞತೆಯನ್ನು ಸೂಚಿಸಿ ಹಿಂದಿರುಗಿದನು. ಈ ಸಮಾಜಾರವನ್ನು ತಿಮ್ಮಿರಾಯಪ್ಪನಿಗೆ ತಿಳಿಸಬೇಕೆಂದು ಆವಸಿಗೆ ದೊಡ್ಡದೊಂದು ಆತುರ. ಆದರೆ ಸಾಯಂಕಾಲದವರೆಗೂ ಆವನು ಮನೆಗೆ ಬರುವುದಿಲ್ಲ ಎಂದು ತಿಳಿದಿತ್ತು. ಹೇಗೋ ಕಾದಿದ್ದು ಗವಿಶುರದ ಬಡಾವಣೆ ಕಡೆಗೆ ಸಾಯಂ ಕಾಲ ಆರು ಗಂಟೆಗೆ ಹೊಡಿದನು. ತಿಮ್ಮಿರಾಯಪ್ಪ ಮನೆಗೆ ಬಂದಿರಲಿಲ್ಲ. ರಂಗಣ್ಣ ಆ ಬಡಾವಣೆಯ ಗುಹೆಕ್ಕರನ ಗುಡ್ಡದ ಮೇಲೆ ಏಳು ಗಂಟೆಯ ವರಿಗೂ ಕುಳತುಕೊಂಡಿದ್ದು ಪುನಃ ಹೊಗಿ ಮನೆಯಲ್ಲಿ ವಿಚಾರಿಸಿದನು. ಆಗಲೂ ತಿಮ್ಮಿರಾಯಪ್ಪ ಬಂದಿರಲಿಲ್ಲ. ‘ಎನ್ನು ಹೊತ್ತಿಗೆ ಬರುತ್ತಾರೆ?’ ಎಂದು ಕೇಳಿದ್ದಕ್ಕೆ, ‘ಗೂತ್ತಿಲ್ಲ. ಎಂಟು, ಬಂಬತ್ತು, ಹತ್ತು ಗಂಟೆ ಆದರೂ ಆಗುತ್ತದೆ’— ಎಂದು ಉತ್ತರ ಬಂದಿತು. ಏನು ಮಾಡುವುದು?

ಉಟ್ಟಮಾಡಿಕೊಂಡಾದರೂ ಬರೋಣವೆಂದು ರಂಗಣ್ಣ ಮನೆಗೆ ಹಿಂದಿರುಗಿದನು.

ಉಟ್ಟವಾದ ಮೇಲೆ ಹೊಟ್ಟಿ ಭಾರವಾಯಿತು. ಪುನಃ ಗವೀಪುರದ ಬಡಾವಣೆ ಕಡೆಗೆ ಹೊರಡಲು ಮೊದಲು ಮನಸ್ಸಾಗಲಿಲ್ಲ. ಆದರೆ ಮಾರನೆಯ ದಿನ ಬೆಳಗ್ಗೆ ಹೋಗೋಣವೆಂದರೆ ಬೆಳಗ್ಗೆ ಎಂಟು ಗಂಟೆಗಿಲ್ಲ ತಿಮ್ಮರಾಯಪ್ಪ ಮನೆ ಬಿಟ್ಟು ಹೊರಟುಹೋಗುತ್ತಾನೆ ಎಂಬುದು ತಿಳಿದಿತ್ತು. ಆದ್ದರಿಂದ ಸ್ವಲ್ಪ ಹೊತ್ತು ಸುಧಾರಿಸಿಕೊಂಡು—ತಿಮ್ಮರಾಯಪ್ಪನಿಗೆ ವರ್ತಮಾನ ಕೊಡಬೇಕು, ಇನ್ನೊನ್ನೆಕ್ಕರಾಗಿ ಹೋಗುವವನು ಕಷ್ಟವಡಲು ಹಿಂಜರಿದರೆ ಹೇಗೆ? ಎಂದು ಮುಂತಾಗಿ ಚಚ್ಚೆ ಮಾಡಿಕೊಂಡು— ರಂಗಣ್ಣ ಮನೆಯನ್ನು ಬಿಟ್ಟು ಹೊರಟಿನು. ತಿಮ್ಮರಾಯಪ್ಪನ ಮನೆಗೆ ಬಂಡಾಗ ರಾತ್ರಿ ಒಂಬತ್ತು ಗಂಟೆಯಾಯಿತು; ಮನೆಯ ದೀಪಗಳು ಕೂಡಾ ಆರಿ ಪ್ರಾನ್ತೇ ಜೊತ್ತಿಕೊಂಡವು. ಒಳಗೆ ವಿಚಾರಿಸಿದರೆ, ಇನ್ನೊಂದು ಬಂದಿಲ್ಲ ಎಂದು ತಿಳಿಯಿತು. ಹಿಂದಿನ ದಿನ ತಿಮ್ಮರಾಯಪ್ಪ ಹೇಳಿದ್ದ ಕಥೆಯೆಲ್ಲ ರಂಗಣ್ಣನ ನೇನಪಿಗೆ ಬಂತು. ‘ಆಯೋ ಪಾವ! ಆವನು ಹೇಳಿದ್ದೆಲ್ಲ ಸಿಜ’ ಎಂದುಕೊಂಡು ಹಿಂದಕ್ಕೆ ಹೊರಡಲು ಸಿದ್ಧನಾಗುತ್ತಿದ್ದಾಗ, ತಿಮ್ಮರಾಯಪ್ಪ, ‘ಉಸ್ಸಪ್ಪ’ ಎಂದು ಹೇಳಿಕೊಳ್ಳತ್ತಾ ಬ್ಯಾಸಿಕಲ್ಲಿನಿಂದ ಇಳಿದನು ಬ್ಯಾಸ್‌ಲ್ಯಾಂಪ್ ಸಹ ‘ಉಸ್ಸಪ್ಪ! ಬದುಕಿಕೊಂಡೆ! ’— ಎಂದು ಲಘುವಾಯಿತು. ರಾತ್ರಿ ಆಪ್ಪು ಹೊತ್ತಿನಲ್ಲಿ ರಂಗಣ್ಣ ಬಂದಿರುವುದನ್ನು ನೋಡಿ ತಿಮ್ಮರಾಯಪ್ಪನಿಗೆ ಆಶ್ಚರ್ಯ ವಾಯಿತು. ಆ ದಿನದ ವಿಶೇಷ ವರ್ತಮಾನವನ್ನು ತಿಳಿಸುವುದು ರಂಗಣ್ಣನಿಗೆ ಹೆಚ್ಚು ಕಾಲ ಹಿಡಿಯಲಿಲ್ಲ. ‘ಭಲೆ! ಭೇಷ! ರಂಗಣ್ಣ ಶಿವನಾಣಿ! ನನಗೆ ಬಹಳ ಸಂತೋಷ ಬಾ, ಒಳಕ್ಕೆ ಹೋಗೋಣ’ ಎಂದು ತಿಮ್ಮರಾಯಪ್ಪ ಹೇಳುತ್ತ ರಂಗಣ್ಣನ ಭುಜವನ್ನು ತಟ್ಟಿ ಒಳಕ್ಕೆ ಕರೆದುಕೊಂಡು ಹೋದನು.

ಕೊಟ್ಟಿ ಅಚ್ಚುಕಟ್ಟಾಗಿದ್ದಿತು. ಕುಚಿಗಳು, ಮೇಜು, ಸೋಫಾ ಮತ್ತು ನೆಲಕ್ಕೆ ಜಂಖಾನ ಇದ್ದವು. ತಿಮ್ಮರಾಯಪ್ಪ ಸ್ವಲ್ಪ ರಸಿಕನೂ ಭೋಗಿಯೂ ಆಗಿದ್ದನೆಂದು ಆ ಅಚ್ಚುಕಟ್ಟಿನಿಂದ ಹೇಳಬಹುದಾಗಿತ್ತು. ರಂಗಣ್ಣನನ್ನು ಸೋಫಾದಲ್ಲಿ ಕುಳ್ಳಿರಿಸಿ ತನ್ನ ಬಟ್ಟಿಗಳನ್ನು ಬದಲಾಯಿಸಿ

ಕೊಂಡು, ‘ಪದು ನಿಮಿಷ ವಿರಾಮಕೊಂಡು ಮಹಾರಾಯ ! ಉಟ್ಟಿ
ಮಾಡಿಕೊಂಡು ಬರುತ್ತೀನೆ. ನೀನು ಸ್ವಲ್ಪ ಹಾಲು ಹಣ್ಣಿನ್ನು ದರೂ
ಶೆಗೆದುಕೊ. ನೀನು ನಮ್ಮಲ್ಲಿ ಉಟ್ಟಿ ಮಾಡುವುದಿಲ್ಲ’— ಎಂದು ಹೇಳಿ
ಒಳಕ್ಕೆ ಹೋದನು. ಕೆಲವು ನಿಮಿಷಗಳಲ್ಲಿ ಹಿಂದಿರುಗಿ ಬಂದು ಬೆಳ್ಳಿಯ
ಲೋಟಿದ ತುಂಬ ಹದವಾದ ಹಾಲು, ಬೆಳ್ಳಿಯ ತಟ್ಟಿಯಲ್ಲಿ ಬಾಳೆಯ
ಹಣ್ಣಿ ಮತ್ತು ಶೆತ್ತಿಳಿಹಣ್ಣಿಗಳನ್ನು ತಂದಿಟ್ಟು, ‘ಇದನ್ನು ಉಟ್ಟಿ
ಮಾಡು’ ಎಂದು ನಗುತ್ತ ಹೇಳಿದನು.

‘ನಿನ್ನ ಮನೆಯಲ್ಲಿ ಉಟ್ಟಿಮಾಡುವ ಕಾಲವೂ ನಿನ್ನ ಮಗಳನ್ನು
ನನ್ನ ಮಗನಿಗೆ ಕೊಟ್ಟು ಮದುವೆ ಮಾಡುವ ಕಾಲವೂ ಬಂದಾಗ ನಮ್ಮ
ದೇಶ ಉದಾರವಾಗುತ್ತದೆ. ಏನೋಈ ಹಿಂದಿನವರು ಮಾಡಿಟ್ಟ ಆಚಾರ
ವೈವಹಾರ. ಅಂತೂ ಸವೆದ ಹಾದಿಯಲ್ಲೇ ಹೋಗುತ್ತಿದ್ದೀವೆ.’

‘ತಿವರಿದಾನೆ ಚಿದು ! ಆವನು ಮನಸ್ಸು ಮಾಡಿದರೆ ಎಲ್ಲವೂ
ಆಗುತ್ತದೆ’ ಎಂದು ಹೇಳಿ ತಿಮ್ಮರಾಯಪ್ಪ ಉಟ್ಟಿಕ್ಕೆ ಹೋದನು.
ರಂಗಣ್ಣನು ತಟ್ಟಿಯಲ್ಲಿದ್ದದನ್ನೂ ಲೋಟಿದಲ್ಲಿದ್ದದನ್ನೂ ಚೆನ್ನಾಗಿಯೇ
ಉಟ್ಟಿ ಮಾಡಿದನು. ಹದಿನ್ನೇಡು ನಿಮಿಷಗಳ ತರುವಾಯ ತಿಮ್ಮರಾಯಪ್ಪ
ಹಿಂದಿರುಗಿದನು. ಗಂಡ ನೆಂಡಂಗೆ ಏನೋಈ ಮಾತು ಬೆಳೆದಹಾಗಿತ್ತು.
ಆಕೆ ಹಿಂದೆಯೇ ಬರುತ್ತ, ‘ನಾನು ಆ ದಿನದಿಂದಲೂ ಹೇಳುತ್ತಿದೇನೆ.
ನಮಗೆ ಬಿಲ್ಲಾಕೋಲ್ಲಾ ಈ ಹಾಳು ಕೆಲಸ ಬೇಡ. ಹಿಂದಿನ ಕೆಲಸಕ್ಕೇನೇ
ಹೋರಟುಹೋಗೋಣ. ಈಗ ನಿಮ್ಮ ಸ್ನೇಹಿತರಿಗೆ ಎಪ್ಪು ಸುಲಭದಲ್ಲಿ
ಇನಾಸ್ವೇಕ್ಕರ್ಣ ಕೆಲಸ ಆಯಿತು. ನೀವೇ ನೋಡಿ’— ಎಂದು ರೇಗಾಡಿದಳು.
‘ಖಣಾನುಬಂಧ ಇರುವವರಿಗೂ ನಡೆಯಲಿ. ಬಿಟ್ಟು ಹೋಗುವಾಗ
ಬಿಟ್ಟು ಹೋಗಲಿ. ನೀನೇಕೆ ರೇಗಾಡುತ್ತಿಯೇ ? ಹೋಗಿ ಮಲಗಿಕೋಈ’
ಎಂದು ಹೇಳುತ್ತ ತಿಮ್ಮರಾಯಪ್ಪ ಕೊಟ್ಟಿದೆಯೋಳಕ್ಕೆ ಬಂದನು.

ಪುನಃ ಸ್ನೇಹಿತರಿಬ್ಬರೂ ಮಾತನಾಡಲಾರಂಭಿಸಿದರು. ಹತ್ತು
ಗಂಟೆ ಹೋಡಿಯಿತು. ಹೋತ್ತಾಯಿತೆಂದು ರಂಗಣ್ಣ ಎದ್ದನು. ತಿಮ್ಮ
ರಾಯಪ್ಪ ಜೋತೆಯಲ್ಲಿ ಎದ್ದು, ‘ಸರಿ, ಹೋರದು. ಬೇಗನೆಯೆ ಹೋಗಿ
ಕೆಲಸಕ್ಕೆ ಸೇರಿಕೋ. ನಾನು ಹೇಳಿದ ಮಾತುಗಳನ್ನು ಮಾತ್ರ ಮರೆಯ

ಬೇಡ. ಮೇಷ್ಪರುಗಳು ಬಡವರು. ಆವರ ಹೊಟ್ಟಿಯಮೇಲೆ ಹೊಡೆಯ ಬೇಡ. ಒಂದುನೇಳಿ ಜುಲ್ಲಾನೇ ಹಾಕಬೇಕಾದರೆ, ಎರಡು ತಿಂಗಳ ಅನಂತರ ವಜಾ ಮಾಡಬಿಡು. ಯಾವುದನ್ನೂ ಮನಸ್ಸಿಗೆ ಬಹಳವಾಗಿ ಹೆಚ್ಚಿಸಿ ಕೊಂಡು ಹೊಗಬೇಡ. ನನ್ನಿಂದಲೇ ದೇಶೋದಾರವಾಗುತ್ತದೆ, ನಾನೇ ಉದಾಧರ ಮಾಡಬಿಡುತ್ತೀನೇ—ಎಂಬ ಭಾವನೆ ಇಟ್ಟುಕೊಳ್ಳಬೇಡ. ಆರೋಗ್ಯ ಕೆಡುವಂತೆ ಹಚ್ಚಾಗಿ ಸರ್ಕಿರು ತಿರುಗಬೇಡ; ಹಚ್ಚಾಗಿ ಬೆಂಸ್ತುಲ್ಲ ತುಳಿಯಬೇಡ. ಗ್ರಾಮಸ್ಥರನ್ನು ವಿರೋಧ ಮಾಡಿಕೊಳ್ಳಬೇಡ. ಸರ್ಕಿರು ಹೋದಾಗ ಮೇಷ್ಪರೋ ಗ್ರಾಮಸ್ಥರೋ ಏನಾದರೂ ಹಾಲೂ ಹೊಸರೂ ಹಣ್ಣು ತಂದುಕೊಂಡುತ್ತಾರೆ. ಬಿಗುಮಾನ ಮಾಡಿಕೊಂಡು ತಿರಸ್ತರಿಸಬೇಡ. ಇಷ್ಟಗಳಲ್ಲಿಲ್ಲ ದೋಷವಿಲ್ಲ. ಪ್ರಾಣಕಾಸುಗಳಿಗೆ ನೀನು ಆಶಿ ಪಡುವುದಿಲ್ಲವೆಂಬುದು ನನಗೆ ಗೊತ್ತು. ನೀನು ನೀತಿ ಕೆಡುವುದಿಲ್ಲ ಎನ್ನುವುದೂ ನನಗೆ ಗೊತ್ತು. ನಗುನಗುತ್ತಾ ಕೆಲಸ ಮಾಡು; ನಗುನಗುತ್ತಾ ಆವರೂ ಕೆಲಸಮಾಡುವಂತೆ ನೋಡಿಕೊಂಡಿ. ಜನಾರ್ಥನೆತ್ತಿರ ಸ್ತುಲ್ಲ ಪುಂಡು ರೇಂಜು ಸಾಲದ್ದಕ್ಕೆ ಇಲ್ಲಿ ಕೆಲವರು ಮುಖಂಡರ ಕಾಟ ಹೆಚ್ಚು. ಇಷ್ಟೇ ರಂಗಣ್ಣ! ಸ್ತುಲ್ಲ ಎಚ್ಚರಿಕೆಯಿರಲಿ; ಗುಮಾಸ್ತಿಯರ ಮೇಲೆ ಕಣ್ಣಿರಲಿ. ಸರ್ವಜ್ಞನ ವಚನ ನೆನಸಿದೆಯೋ ಇಲ್ಲವೇ? — ನಂಬಿದಂತಿರಬೇಕು, ನಂಬದಲೇ ಇರಬೇಕು, ನಂಬಿದವ ಕೆಟ್ಟಿ ಸರ್ವಜ್ಞಾ.’

‘ಒಳ್ಳಿಯದು ತಿಮ್ಮಿರಾಯಪ್ಪ! ಜಣ್ಣಪಕದಲ್ಲಿಟ್ಟುಕೊಂಡಿರುತ್ತೀನೆ. ಇದಕ್ಕಾಗಿಯೇ ನಿನ್ನ ಹತ್ತಿರಕ್ಕೆ ನಾನು ಬಂದದ್ದು.’

‘ಬೆಂಗಳೂರು ಬಿಟ್ಟು ಹೋರಡುವ ಹೊದಲು ಇನ್ನೊಂದಾವೃತ್ತಿ ಬಾ. ತಾಂಬಾಲ ತೆಗೆದುಕೊಂಡು ಹೋಗು.’

‘ಹಾಗೇ ಆಗಲಿ. ನಿನಗೆ ಹೇಳಿದೆ ನಾನು ಹೊರಡುತ್ತೀನೇಯೇ?’ ಎಂದು ಉತ್ತರ ಹೇಳಿ ಬ್ಯಾಸ್ತುಲ್ಲನ್ನು ಹತ್ತಿಕೊಂಡು ರಂಗಣ್ಣ ತನ್ನ ಮನೆಗೆ ಹಿಂದಿರುಗಿ ಬಂದನು.

ಮುಂದಿನ ಕೆಲವು ದಿನಗಳೆಲ್ಲ ಇನ್ನಾಸ್ತೇಕ್ಕರಾಗಿರಿಗೆ ತಕ್ಕಂತೆ ಸಚ್ಚಾವಾಡಿಕೊಳ್ಳುವುದರಲ್ಲಿ ಕಳೆದವು. ಹೊಸದಾಗಿ ಕೆಲವು ಸರ್ವಜ್ಞ ಸೂಟಿಗಳು, ಸರ್ಕಿರೆಟಿಗೆ ಬೇಕಾದ ಮೆತ್ತೆ, ಹೋಲ್ಡ್ ಆಲ್ ಚೀಲ, ದಿಂಬು

ಗಳು, ಕಾಶೀರ ಶಾಲು, ಟಿವಲ್ಲಿಗಳು ಮೊದಲಾದುವನ್ನೇಲ್ಲ ಒದಗಿಸಿ ಕೊಂಡದ್ದಾಯಿತು. ಹಳೆಯ ಬೈಸ್ಟ್‌ಲಿನ್ಸ್‌ ಮಾರಿಬಿಟ್ಟು ಹೊಸ ಬಿ. ಎಸ್. ಎ. ಬೈಸ್ಟ್‌ಲಿನ್ಸ್ ತಂದದ್ದಾಯಿತು ಸರ್ಕೇಟಿನಲ್ಲಿ ಅಡಿಗೆಗೆ ಬೇಕಾದ ಸಾಮಾನುಗಳನ್ನು ಇಟ್ಟಿಕೊಳ್ಳುವುದಕ್ಕೆ ಅಡಕವಾದ ಸಣ್ಣ ದಬ್ಬಗಳು, ಆ ದಬ್ಬಗಳನ್ನಿಧುವುದಕ್ಕೆ ಒಂದು ಟ್ರಿಂಕು - ಇವುಗಳ ಏಷಾರಡಾಯಿತು. ತನ್ನ ಬಬ್ಬಿಗಳನ್ನು ಇಟ್ಟಿಕೊಳ್ಳುವುದಕ್ಕೆ ಎರಡು ಸೂಟ್‌ ಕೇಸುಗಳು, ಮುಖ ಕ್ಲೌರಕ್ಕೆ ಬೇಕಾದ ಕನ್ಸ್‌ಡಿ ಮೊದಲಾದ ಉಪಕರಣಗಳು, ಹಲ್ಲಿನ್ಸ್‌ಜ್ಞಿಕೊಳ್ಳುವ ಬ್ರ್ಯಾನ್, ಪೇಸ್‌-ಎಲ್ಲವನ್ನೂ ತಂದುಕೊಂಡದ್ದಾಯಿತು. ರಂಗಣ್ಣನಿಗೆ ತಾನೊಬ್ಬಿ ದೊಡ್ಡ ಸಾಹೇಬ ನೇಂದೂ ತನ್ನ ದಬಾರು ಡೆಪ್ಯುಟಿ ಕವಿಾವನರ್ ಸಾಹೇಬರ ದಬಾರನ್ನು ವಿಾರಿಸುವಂತಿರಬೇಕೆಂದೂ ಭಾವನೆಗಳಿದ್ದವು. ಕೆಲವು ಕಡೆಗಳಲ್ಲಿ ಅನ್ನ ಪೆಂಟ್‌ ಇನ್‌ಸೆಕ್ಟ್‌ರುಗಳೆಂದರೆ ಅರಳಿಟ್ಟಿನ ಇನ್‌ಸೆಕ್ಟ್‌ರೆಂಡೋ ಅವ ಲಕ್ಕೆ ಇನ್‌ಸೆಕ್ಟ್‌ರೆಂಡೋ ಹಾಸ್ಟ್‌ಕ್ರೀಡಾಗಿದ್ದು ದನ್ನು ಅವನು ತಿಳಿದಿದ್ದು ದ ರಿಂದ ಆ ಮಟ್ಟಕ್ಕೆ ಇಯದೆ ಎಲ್ಲಿರಿಗೂ ಮೇಲ್ಪುಂತ್ತಿಯಾಗಿರಬೇಕೆಂಬ ಮಹತ್ವಾತ್ಮಾಂಕೆ ಅವನಲ್ಲಿ ತುಂಬಿದ್ದಿತು. ಒಟ್ಟಿನಲ್ಲಿ ಸರೀಕರಲ್ಲಿ ತನ್ನ ಗೌರವವನ್ನು ಉಳಿಸಿಕೊಂಡು ಇಲಾಖೆಯ ಗೌರವವನ್ನೂ ಹೆಚ್ಚಿಸ ಬೇಕೆಂಬುದು ಅವನ ಇಚ್ಛೆ.

ಈ ರೀತಿ ಸಜ್ಜಿಗಳಾಗುತ್ತಿದ್ದಾಗ ರಂಗಣ್ಣನ ಹೆಂಡತಿ ತನಗೆ ಸಂಗೆಯಿರುವ ಎರಡು ಒಳ್ಳೆಯ ಧರ್ಮಾವರದ ಸೀರೆಗಳೂ ಕುಪ್ಪಸ ಗಳೂ ಬೇಕೆಂದು ಕೇಳಿದ್ದಳು. ಆ ಬೇಡಿಕೆ ಸ್ವಾಯವೆಂದು ರಂಗಣ್ಣನಿಗೆ ಶೋರಿತು. ಪೇಟಿಗೆ ಹೋಗಿ ಆಕೆಗೆ ಬೇಕಾದ ಸೀರೆ ಕುಪ್ಪಸಗಳನ್ನು ತಂದದ್ದಾಯಿತು. ಇವುಕ್ಕೆ ಸಜ್ಜಿ ಮುಗಿಯಬಹುದೆಂದು ರಂಗಣ್ಣನು ತಿಳಿದುಕೊಂಡಿದ್ದನು. ಆದರೆ ಅದು ಮುಗಿಯಲ್ಲಿ. ‘ನೋಡಿ, ಹುಡುಗ ರಿಗೆ ತಕ್ಕು ಬಟ್ಟಿಬರೆ ಇಲ್ಲ. ಪರದೇತಿ ಮಕ್ಕಳಂತೆ ಅವರು ಓಡಾಡುವುದ ಕ್ಷಾಗುತ್ತದೆಯೆ? ಸ್ವಲ್ಪಿನಲ್ಲಿ ಅಮಲಾದ್ದರರ ಮಕ್ಕಳು ಒಳ್ಳೆಯ ಬಟ್ಟಿಗಳನ್ನು ಹಾಕಿಕೊಂಡು ಕುಳಿತಿದ್ದರೆ ನಿನ್ನ ಮಕ್ಕಳು ಈ ಹಳೆಯ ಚಿಂದಿಗಳನ್ನು ತೊಟ್ಟಿಕೊಂಡು ಕುಳಿತಿರುವುದೆ? ಖಂಡತ ಆಗುವುದಿಲ್ಲ.

ಇಷ್ಟೆಲ್ಲ ಹಣ ಖಚಾರ್ಯಿತು. ಇನ್ನು ಒಂದು ನೂರು ರೂಪಾಯಿ ಖಚು ಮಾಡಿದರೆ ಅವರಿಗೂ ಬಟ್ಟೆಬರೆ ಆಗುತ್ತದೆ'—ಎಂದು ಆಕೆಯ ಒತ್ತಾಯ ವಾಯಿತು.

'ಕೈಯಲ್ಲಿರುವ ಹಣವೆಲ್ಲ ಖಚಾರ್ಗಿಹೋಯಿತು. ಬ್ಯಾಂಕಿನಲ್ಲಿ ಇನ್ನೂರು ರೂಪಾಯಿ ಸಾಲವಾಯಿತು. ಪ್ರಯಾಣದ ವೆಚ್ಚೆಗಳಿಗೆ ಮಾತ್ರ ಹಣವಿದೆ. ಹುಡುಗರಿಗೆಲ್ಲ ಆಮೇಲೆ ಬಟ್ಟೆಬರೆಗಳನ್ನು ಒದಗಿಸೋಣ. ಇನ್ನೇರಡು ತಿಂಗಳು ಕಾಲ ತಾಳು.'

'ಖಂಡಿತ ಆಗೋದಿಭ್ರ. ಖಚಿನಲ್ಲಿ ಖಚು ಆಗಿಹೋಗಲಿ. ಇನ್ನು ಒಂದು ನೂರು ರೂಪಾಯಿ ಬ್ಯಾಂಕಿನಿಂದ ತನ್ನು. ಮುಂದೆ ನಿಮ್ಮ ಸಂಸಾರವನ್ನು ಬಹಳ ಹಿಡಿತದಿಂದ ನಡೆಸಿ ಹಣವನ್ನು ಉಳಿಸಿ ಕೊಡುತ್ತೇನೆ. ಈ ಸಾಲವೆಲ್ಲ ತೀರಹೋಗುತ್ತದೆ.'

ದಂಗಳ್ಳಿನು ವಿಧಿಯಲ್ಲದೆ ಮತ್ತೆ ಹಣವನ್ನು ತಂದು ಮಕ್ಕಳಿಗೂ ಬಟ್ಟೆಬರೆಗಳನ್ನು ಒದಗಿಸಿದನು. ಹೀಗೆ ಎಲ್ಲ ಏನಾರ್ಟಿಟುಗಳೂ ಆದುವು. ತಿಮ್ಮಿರಾಯಪ್ಪನ ಮನೆಗೆ ಹೋಗಿ ಎಲ್ಲವನ್ನೂ ತಿಳಿಸಿದ್ದಾಯಿತು. ಅವನಿಂದ ಬೀಳೊಂಡದಾದ್ದಾಯಿತು.

ಪ್ರಕರಣ ೫

ಜಂಬಡ ಕೋಲಿ

ಜನಾದರ್ಶನಪುರದ ಹಳೆಯ ಇನ್‌ಸ್ಪೆಕ್ಟರಿಗೆ ಮೇಷ್ಟರುಗಳಿಲ್ಲ ಬೀಳೊಳ್ಳುತ್ತಿರುವ ದೈತಣವನ್ನು ಏನಾರ್ಥಿ ಮಾಡಿದ್ದಾರೆ. ಹಳೆಯ ಇನ್‌ಸ್ಪೆಕ್ಟರು ಒಂದು ಸಾಮಾನ್ಯ ಪಂಚಿಯನ್ನು ಉಟ್ಟಿಕೊಂಡು, ಒಂದು ಚೆಕ್ಕುಕೊಂಡಿನ್ನೂ, ಸರಿಗೆಯಿಲ್ಲದ ರುಮಾಲನ್ನೂ ಕಾಂತಿಕೊಂಡಿದ್ದಾರೆ. ಅವರ ಪಕ್ಕದಲ್ಲಿ ಹೊಸದಾಗಿ ಪ್ರೈಬೇಷನರಿ ಅಸಿಸ್ಟೆಂಟ್ ಕವಿಾವನರೂ ಹುಡ್ದಿಗೆ ಒಂದ ದಿವಾನರ ಆಳಯನೋ, ಕೌನ್ಸಿಲರ ಮಗನೋ ಎನ್ನ ವಂತೆ ರಂಗಣ್ಣ ದಿವ್ಯವಾದ ಸರ್ಕಾರ ಸೂಟಿನ್ನು ಧರಿಸಿ ಒಂದೂವರೆ ಅಂಗುಲದ ಭಾರಿ ಶೆಟ್ಟಿರ ಸರಿಗೆ ರುಮಾಲನ್ನು ಇಟ್ಟು ಕೊಂಡಿದ್ದಾನೆ. ಕೈಯಲ್ಲಿ ದಂತದ ಕೈಪಿಡಿಯ ಒಳ್ಳೆಯ ಹೊಳೆಸಿನ ಕರಿಯ ಬೆತ್ತೆ. ಅವನ ಇಬ್ಬರು ಸಣ್ಣಹುಡುಗರು ಒಳ್ಳೆಯ ಬಟ್ಟಿಗಳನ್ನು ಧರಿಸಿಕೊಂಡು ಪಕ್ಕದಲ್ಲಿ ಗಂಭೀರವಾಗಿ ನಿಂತಿದ್ದಾರೆ. ಹಳಬರಿಗೂ ಹೊಸಬರಿಗೂ ಸಂಭಾಷಣೆ ನಡೆಯುತ್ತಿದೆ. ಮೇಷ್ಟರುಗಳು ಅಲ್ಲಲ್ಲೇ ಗುಂಪು ಸೇರಿ ಮಾತುಗಳನ್ನು ದುತ್ತಿದಾರೆ. ಹೊಸ ಇನ್‌ಸ್ಪೆಕ್ಟರು ರಿವಿಯನ್ನು ಸೋಡಿ ಬೆರಗಾಗಿದ್ದಾರೆ. ಕೆಲವರು ಕದೀಮರು, ‘ಕುರೀವಿಯಲ್ಲ ಎರಡು ದಿನ. ಇಲ್ಲಿ ಬಹಳ ದಿನ ಈ ಇನ್‌ಸ್ಪೆಕ್ಟರು ಇರೋದಿಲ್ಲ’ ಎಂದು ಕಾಲಜ್ಞಾನ ಹೇಳುತ್ತಿದ್ದಾರೆ. ಹೆಚ್ಚಿಗಳ ಕಡೆಯಿಂದ ಬಂದ ಕೆಲವರು ಮೇಷ್ಟರುಗಳು ಕೈಯಲ್ಲಿ ನಿಂಬೇಹಣ್ಣಿಗಳನ್ನು ಹಿಡಿದು ಕೊಂಡು ಆ ಇನ್‌ಸ್ಪೆಕ್ಟರುಗಳ ಬಳಿಗೆ ಹೋಗಿ ನಮಃಸ್ಮಾರ ಮಾಡಿ ಆ ಹಣ್ಣಿಗಳನ್ನು ಕೊಡುತ್ತಿದಾರೆ. ಹಳೆಯ ಇನ್‌ಸ್ಪೆಕ್ಟರು ಆ ಮೇಷ್ಟರುಗಳ ಯೋಗಕ್ಕೇಮವನ್ನು ವಿಚಾರಿಸುತ್ತು ಒಳ್ಳೆಯ ಮಾತು ಆಡುತ್ತಿದಾರೆ. ಆದರೆ ರಂಗಣ್ಣನಿಗೆ ಆ ಮಾತಿನ ಸರಣಿ ಮೆಚ್ಚಿಕೆಯಾಗಲಿಲ್ಲ. ‘ಒಳ್ಳೆಯದು ಹೋಗು. ನಿನಗೆ ಹೊಸಹಳ್ಳಿಗೇನೆ ವರ್ಗಮಾಡಿಕೊಡುವಂತೆ ಇವರಿಗೆ ಹೇಳುತ್ತೇನೆ.’ ‘ನಿನ್ನದೇನು ಅರಿಕೆ? ಪ್ರಮೋಷನ್ ಬೇಕೆಂದು.

ಆಗಲಿ. ಜೆನ್ನಾಗಿ ಕೆಲಸಮಾಡುತ್ತಾ ಇರು. ಸಾಹೇಬರು ಪ್ರವೇಶಣೆ ಕೊಡುತ್ತಾರೆ'- ಎಂದು ಮುಂತಾಗಿ ಮೇಷ್ಪುರುಗಳನ್ನು ಏಕವಳಜನದಲ್ಲಿಯೇ ಆ ಇನ್‌ಸ್ಪೆಕ್ಟರ್ ಮಾತನಾಡಿಸುತ್ತಾರಲ್ಲ, ಉವಾಧ್ಯಾಯರಿಗೆ ತಕ್ಷಗೌರವ ವನ್ನು ತೋರಿಸುವುದಿಲ್ಲವಲ್ಲ, ಜವಾನರಿಗಿಂತ ರೀಕಾಗಿ ಹೀಗೆ ಸಂಚೋರಿಸಬಹುದೇ? ಹಿಂದೆ ಭಾಭಾಸಾಹೇಬರು ಹಳ್ಳಿಯ ಸ್ವಾಲುಗಳಿಗೆ ಭೇಟಿ ಕೊಡುತ್ತಿದ್ದಾಗ ಉವಾಧ್ಯಾಯರನ್ನು - ಆಗ ಅವರಿಗೆ ತಿಂಗಳಿಗೆ ಇದೇ ದುಪಾಯಿ ಸಂಬಳ - ಬಹಳ ಮರ್ಯಾದೆಯಿಂದ ಮಾತನಾಡಿಸುತ್ತಿದ್ದ ದಂಬುದನ್ನು ಈಗಲೂ ಜನರು ಹೇಳುತ್ತಾರೆ'- ಎಂದು ನೊದಲಾಗಿ ಮನಸ್ಸಿನಲ್ಲೇ ಹೇಳಿಕೊಳ್ಳುತ್ತ ಚಿಂತಿಸುತ್ತಿದ್ದನು. ಆದ್ದರಿಂದ ಆ ಉವಾಧ್ಯಾಯರು ತನಗೆ ಕೈಮುಗಿದಾಗ, 'ಎನು ಮೇಷ್ಪುರೇ? ಆರೋಗ್ಯವಾಗಿದ್ದೀರಾ? ನಿಮ್ಮ ಹಳ್ಳಿ ಇಲ್ಲಿಗೆ ಎನ್ನ ದೂರ? ಪಾರಶಾಲೆಯಲ್ಲಿ ಎನ್ನ ಜನ ಮಕ್ಕಳಿದ್ದಾರೆ?' ಎಂದು ಮರ್ಯಾದೆಯಿಂದ ಮಾತನಾಡಿಸಿದನು. ಸಾಮಾನ್ಯ ಪಂಚಿಯ ಹಳೀ ಇನ್‌ಸ್ಪೆಕ್ಟರು ಸಜ್ಜಾಸೂಟಿನ ಹೊಸ ಇನ್‌ಸ್ಪೆಕ್ಟರನ್ನು ದುರುಗುಟ್ಟಿಕೊಂಡು ನೋಡುತ್ತ, 'ಎಲ್ಲಿಯೋ ಎಂಬು. ಹೊಸದಾಗಿ ಕಣ್ಣಿ ಬಿಡುತ್ತಿದೆ'- ಎಂದು ಮನಸ್ಸಿನಲ್ಲಿಯೇ ಆಡಿಕೊಂಡರು.

ಸಭೆ ಸೇರಿತು. ನೇಡಿಕೆಯ ಮೇಲಿ ಹೊಸಬರೂ ಈಳಬರೂ ಕುಚ್ಚಿಗಳ ಮೇಲೆ ಕುಳಿತರು. ಪದ್ಧತಿಯಂತೆ ದೇವರ ಸೇತ್ತುತ್ತೆ, ಹುಡುಗಿಯಿರಿಂದ ಹಾಡು, ಸ್ವಾಗತ ಪದ್ಯಗಳು ಮತ್ತು ಭಾಷಣಗಳು ಆದುವು. ಹಳೀಯ ಇನ್‌ಸ್ಪೆಕ್ಟರು ಉವಾಧ್ಯಾಯರಿಗೆಲ್ಲ ದೊಡ್ಡ ದೊಂದು ಹಿತೋರಿದೇಶವನ್ನು ಮಾಡಿದರು. ತರುವಾಯ ಹೊಸಬರು ಮಾತನಾಡಬೇಕೆಂದು ಉವಾಧ್ಯಾಯರು ಪ್ರಾರ್ಥನೆ ಮಾಡಿಕೊಂಡರು. ಏನು ಮಾಡುವುದು? ಭಾಷಣಕ್ಕೆ ರಂಗಣ್ಣ ಸಿದ್ಧನಾಗಿ ಬಂದಿರಲಿಲ್ಲ. 'ನಾಲ್ಕು ಮಾತುಗಳನ್ನೂ ದರೂ ಹೇಳಬೇಕು. ಹಿಂದಿನ ಇನ್‌ಸ್ಪೆಕ್ಟರುಗಳಂತೆಯೇ ಕರುಣೆಯಿಂದ ಕಾಸಾಡಿಕೊಂಡು ಬರುವ ಭರವಸೆ ಕೊಡಬೇಕು. ಈಗ ನೋಡಿದರೇನೇ ಭಯ ವಾಗುತ್ತದೆ. ಮುಂದೆ ಹೇಗೆತಾನೆ ನಿಭಾಯಿಸುತ್ತೇವೋ ತಿಳಿಯದು'- ಎಂದು ಕುಚೋರ್ದ್ದೆದ ಕಾರ್ಯದಶೀ ಕೈಮುಗಿದುಕೊಂಡು ಹೇಳಿದನು. ಆಗ ರಂಗಣ್ಣನು ನಗುತ್ತ ಎದ್ದು ನಿಂತುಕೊಂಡು, 'ಉವಾಧ್ಯಾಯರನ್ನು

ಕಂಡರೆ ನನಗೇನೇ ಭಯವಾಗುತ್ತದೆ. ಅದರಲ್ಲಿಯೂ ನಿಮ್ಮ ಕಾರ್ಯದರ್ಶಿಗಳಂಥ ಕದೀಮರನ್ನು ನಾನು ಹೇಗೆ ತಾನೇ ನಿಭಾಯಿಸುತ್ತೇನೇಯೋ ತಿಳಿಯದು. ಸದ್ಯಃ ನೀವುಗಳಿಲ್ಲ ಕರುಣೆಯಿಂದ ನನ್ನನ್ನು ಕಾಪಾಡಿ ಕೊಂಡು ಬರಬೇಕೆಂದು ಅರಿಕೆಮಾಡಿಕೊಳ್ಳುತ್ತೀನೇ'— ಎಂದು ಹೇಳಿದನು. ಕೂಡಲೇ ಸಭೆಯಲ್ಲಿ ಕರತಾಡನಗಳೂ ಹಷ ಸೂಚಕ ಧ್ವನಿಗಳೂ ಶುಂಬಿಹೋದುವು. ಬಳಿಕ ನಾಲ್ಕು ಉಪಚಾರದ ಮಾತುಗಳನ್ನು ಹೇಳಿತನ್ನ ಕೈಲಾದಷ್ಟು ಮಟ್ಟಿಗೆ ಉಪಾಧ್ಯಾಯರ ಹಿತರಕ್ಕಣೆಯನ್ನು ಮಾಡುವುದಾಗಿಯೂ ಎಲ್ಲರೂ ತಂತಮ್ಮ ಕರ್ತವ್ಯಗಳನ್ನು ಪ್ರಾಮಾಣಿಕತೆಯಿಂದ ಮಾಡಬೇಕೆಂದೂ ತಿಳಿಸಿದನು. 'ಮುಖ್ಯವಾಗಿ, ಉಪಾಧ್ಯಾಯರಿಗೆ ಹೇಳಬೇಕಾದ ಒಂದು ಮಾತಿದೆ. ನೀವುಗಳು ಯಾರೂ ಅರ್ಜಿಗಳನ್ನು ಸಲ್ಲಿಸುವುದಕ್ಕಾಗಲಿ ಅಹವಾಲುಗಳನ್ನು ಹೇಳಿಕೊಳ್ಳುವುದಕ್ಕಾಗಲಿನಿಮ್ಮ ನಿಮ್ಮ ಹಳ್ಳಿಗಳನ್ನು ಬಿಟ್ಟು ಜನಾರ್ಥನಪುರಕ್ಕೆ ಬರಬೇಡಿ. ಆ ಬಗ್ಗೆ ಶ್ರಮವಹಿಸಬೇಡಿ; ಹಣ ಖಚುವುದಬೇಡಿ. ಮನೆಯ ಮುಂದೆ, ಕಚೇರಿಯ ಮುಂದೆ ನಿಂತು ಕಾರ್ಯವುದು ಉಪಾಧ್ಯಾಯರ ಗೌರವಕ್ಕೆ ರಾಸಿ. ಬೇಕಾದ ವಿಷಯವನ್ನು ಕಾಗದದಲ್ಲಿ ತಿಳಿಸಿ ಟಿಪ್ಪಾಲಿನಲ್ಲಿ ಕಾರೆ. ನಿಮಗೆ ಖಚೇರೋ ಅಗುವುದಿಲ್ಲ. ತಕ್ಕು ಪರಿಹಾರವನ್ನು ನಾವೇ ಮಾಡಿಕೊಡುತ್ತೀನೆ. ಸರ್ಕಿರೆಟಿನ ಕಾಲದಲ್ಲಿ ಮತ್ತು ಉಪಾಧ್ಯಾಯರ ಸಂಘಗಳ ಸಭೆ ನಡೆಯುವ ಕಾಲದಲ್ಲಿ, ನಾವೇ ನಮ್ಮ ಯೋಗ್ಯೇಮ ವನ್ನು ವಿಚಾರಿಸುತ್ತೀನೆ. ಧಾರಾಳವಾಗಿ ನಮ್ಮ ಹತ್ತಿರ ನಿಮ್ಮ ಕವ್ಯದು:ಖಗಳನ್ನು ಆಗ ಹೇಳಿಕೊಳ್ಳಬಹುದು. ನಮ್ಮ ಗುಮಾಸ್ತರಿಗೆ ದಕ್ಕಿ ಕೊಟ್ಟಿ ಅನುಗ್ರಹ ಸಂಪಾದಿಸಲು ಪ್ರಯತ್ನ ಪಡಬೇಡಿ. ಏನಿದ್ದರೂ ನೇರವಾಗಿ ನಮ್ಮ ಬಳಿಗೆ ಬಂದು ಹೇಳಿಕೊಳ್ಳಿ. ನಿಮ್ಮ ಗೌರವವನ್ನು ಕಾಪಾಡಿಕೊಳ್ಳುವ ಹಾಗೆ ವರ್ತಿಸುತ್ತೀರೆಂದು ನಂಬುತ್ತೀನೆ' ಎಂದು ಹೇಳಿ ಕುಳಿತುಕೊಂಡನು. ಹೂವು ಗಂಧಗಳ ವಿನಿಯೋಗವಾಯಿತು. ಸಭೆ ಮುಕ್ತಾಯವಾಯಿತು. ಹಳಬರು ಹೊರಟುಹೋದರು; ಹೊಸಬರು ಇನ್ನಾನ್ನೆಕ್ಕೂ ಸಾಫಿನದಲ್ಲಿ ಸಾಫಿತರಾದರು.

ಇದೆಲ್ಲ ನಡೆದು ಒಂದು ವಾರವಾಯಿತು. ಕಚೇರಿಯ ಕೆಲಸದ ಮರುಗಳನ್ನೆಲ್ಲ ರಂಗಣ್ಣ ತಿಳಿದುಕೊಳ್ಳಲು ಪ್ರಯತ್ನ ಪಟ್ಟಿನು. ತನ್ನ ರೀಂಜಿನ ವ್ಯಾಪ್ತಿಯನ್ನು ನಕ್ಷೆಯನ್ನಿಟ್ಟುಕೊಂಡು ನೋಡಿದನು. ಹಳ್ಳಿಗಳ ಕಡೆ ಸರ್ಕೆರೀಟ್ಟು ಹೋಗಬೇಕೆಂದು ಅವನಿಗೆ ಆಶೀ ಬಹುಭಾಗಿತ್ವ. ಸರ್ಕೆರೀಟ್ಟು ಹೋಗದರೆ ಉಟಿಕ್ಕೆ ಏನು ಮಾಡಬೇಕು? ಅಡಿಗೆ ಮಾಡುವವರು ಯಾರು? ಗುಮಾಸ್ತಿ ಶಂಕರಪ್ಪನನ್ನು ಕರೆದು, ಸರ್ಕೆರೀಟ್ಟಿನ ವಿವರಗಳನ್ನು ಕೇಳಿ ತಿಳಿದುಕೊಂಡನು. ಹಿಂದಿನ ಇನ್ನಾಸ್ತೇಕ್ಕರು ಒಂದೊಂದು ದಿನ ಬೆಳಗ್ಗೆ ಹೋಗಿ ಸಾಯಂಕಾಲಕ್ಕೆ ಹಿಂದಿರುಗುತ್ತಿದ್ದರು; ಒಂದೊಂದು ಸಂದರ್ಭದಲ್ಲಿ ಮೇಷ್ವರುಗಳ ಮನೆಗಳಲ್ಲಿ ಉಟ ಮಾಡುತ್ತಿದ್ದರು; ಒಂದೊಂದು ಸಂದರ್ಭದಲ್ಲಿ ಯಾರಾದರೂ ಗ್ರಾಂಟ್ ಸ್ಕೂಲು ಮೇಷ್ವರು ಸಮಾಜದಲ್ಲಿದ್ದರೆ ಅವರಿಂದ ಅಡಿಗೆ ಮಾಡಿಸುತ್ತಿದ್ದರು,—ಹೀಗೆ ಸಂದರ್ಭ ನೋಡಿಕೊಂಡು ಮಾಡುತ್ತಿದ್ದರು ಎಂದು ಅವನು ಹೇಳಿದನು. ಶಂಕರಪ್ಪ ಸ್ವಲ್ಪ ಹಳಬ, ಲೌಕಿಕ ತಿಳಿದವನು. ‘ಸ್ವಾಮಿಯವರಿಗೆ ಹಿಂದಿನವರ ಪದ್ಧತಿ ಸರಬಿಳಿನುದಿಲ್ಲ. ತಾವು ಶ್ರೀಮಂತರು. ತಮ್ಮ ಗೌರವಕ್ಕೆ ತಕ್ಕುಹಾಗೆ ನಡೆದುಕೊಳ್ಳತ್ತಿರಿ. ತಮ್ಮಹಾಗೆ ಇಲ್ಲಿಯ ಅಮಲಾದ್ವಾರೆ ಉಡುಪು ಧರಿಸುವುದಿಲ್ಲ. ಇನ್ನು ತಾವು ಅಡಿಗೆಯವನಿಲ್ಲದೆ ಸರ್ಕೆರೀಟ್ಟು ಹೋಗುವುದಿಲ್ಲ ಎಂಬುದನ್ನು ಯಾರಾದರೂ ಹೇಳಬಲ್ಲರು. ಹಿಂದಿನವರ ಕಾಲದಲ್ಲಿಲ್ಲ ಇಲಾಖೆಯ ಗೌರವವನ್ನು ಕಾಪಾಡಿಕೊಂಡು ಬರಲಿಲ್ಲ. ತಮ್ಮ ಕಾಲದಲ್ಲಿ ಆ ಗೌರವವನ್ನು ಎತ್ತಿಹಿಡಿಯಬೇಕು’ ಎಂದು ಹೇಳಿದನು.

ರಂಗಣ್ಣನಿಗೆ ಆ ಸ್ತೋತ್ರ ಶ್ರವಣದಿಂದ ಸಂತೋಷವಾಯಿತು. ‘ಶಂಕರಪ್ಪ! ಇಲ್ಲಿ ಅಡಿಗೆಯವರು ಸಿಕ್ಕುತ್ತಾರೆಯೆ? ಏನು ಸಂಬಳ ಕೇಳಾದೀತು?’ ಎಂದು ಕೇಳಿದನು.

‘ಸ್ವಾಮಿ, ವಿಚಾರಿಸಿದರೆ ಸಿಕ್ಕಬಹುದು. ಯಾರಾದರೂ ಹೋಟಲ್ ಮಾಡಿಗಳನ್ನು ಕೇಳಬೇಕು. ಹದಿಸ್ತೇದು ರೂಪಾಯಿಗಳನ್ನು ದರೂ ಸಂಬಳ ಕೇಳಬಹುದು. ಆದರೆ ಅಷ್ಟೇಲ್ಲ ಖಚು ಅನಾವಶ್ಯಕ ಸ್ವಾಮಿ! ಈಗ ನಮ್ಮ ಕಚೇರಿಯಲ್ಲಿ ಒಬ್ಬ ಜವಾನನ ಕೆಲಸ ಖಾಲಿಯಿದೆ. ಶಂಗಳಿಗೆ

ಹತ್ತುರೂಪಾಯಿ ಸಂಬಳ. ಸರ್ಕೇರಿಟಿನಿಂದ ಭತ್ಯ ಸರಾಸರಿ ಅವನಿಗೆ ತಂಗಳಿಗೆ ಪಡು ರೂಪಾಯಿ ಗಟ್ಟಿತ್ತದೆ. ಅಪ್ಪಣಿಯಾದರೆ ಒಬ್ಬ ಬ್ರಾಹ್ಮಣ ನನ್ನ ಗೊತ್ತುಮಾಡುತ್ತೇನೆ. ನಮ್ಮ ವೈಕಿಂಬಿ ಒಬ್ಬತ್ತ ಇದ್ದಾನೆ.’

ರಂಗಣ್ಣನಿಗೆ ಆ ಸಲಹೆ ಜಿನ್ನಾಗಿದೆಯೆಂದು ತೋರಿತು. ‘ಹಾಗೆಯೇ ಮಾಡಿ ಶಂಕರಪ್ಪ! ಆದರೆ ಮನುವ್ಯ ಚೊಕ್ಕಟಿವಾಗಿರಬೇಕು; ಮತ್ತು ಕೈದುಡುಕು ಇರಬಾರದು’ ಎಂದು ಹೇಳಿದನು. ಆದರಂತೆ ಗೋಪಾಲ ಎಂಬ ಯಾವಕನನ್ನು ನೇಮುಕ ಮಾಡಿಕೊಂಡದ್ದಾಯಿತು. ಈ ಮಾತುಗಳು ಮುಗಿಯನ ಹೊತ್ತಿಗೆ ಟಿಪಾಲು ಬಂತು. ಆದರಲ್ಲಿ ಶಂಕರಪ್ಪನ ವಿಳಾಸಕ್ಕೆ ವೈಸೂರು ಸಕಾರಿ ಮೇಲೆ ಕಳುಹಿಸಿದ್ದ ದಪ್ಪವಾಡೊಂದು ಕಟ್ಟಿಷ್ಟಂದು ಬಂದಿತ್ತು. ರಂಗಣ್ಣ ಅದನ್ನು ಅವನ ಕೈಗೆ ಕೊಟ್ಟು ‘ಇದೇನು ಶಂಕರಪ್ಪ! ಈ ಕಟ್ಟಿ?’ ಎಂದು ಕೇಳಿದನು. ಅವನು ಇಂದು ಕ್ಷಣ ವ್ಯಾನವಾಗಿದ್ದು ಬಳಿಕ, ‘ಸ್ವಾಮಿಯವರಿಗೆ ಇದೆಲ್ಲ ಹೊಸದು. ಆದರೆ ರೀಂಜುಗಳಲ್ಲಿ ಹೀಗೆಲ್ಲ ನಡೆಯುತ್ತದೆ’ ಎಂದನು. ಆ ಉತ್ತರದಿಂದ ರಂಗಣ್ಣನಿಗೆ ಏನೊಂದೂ ಅಧ್ಯವಾಗಲಿಲ್ಲ.

‘ಇವೇನು ಕಚೇರಿಯ ಕಾಗದಗಳೇ?’ ಎಂದು ರಂಗಣ್ಣ ಉಹಳೆ ಮಾಡಿ ಕೇಳಿದನು.

‘ಹೌದು ಸ್ವಾಮಿ! ಇನ್ ಸೈಕ್ಕಲ್ ರವರು ಫ್ಯಾಸಲ್ ಆಗದೇ ಇದ್ದ ಕೆಲವು ಕಾಗದಗಳನ್ನೂ ಅಜೆಂಗಳನ್ನೂ ಜೊತೆಯಲ್ಲಿ ತೆಗೆದುಕೊಡು ಹೊಗಿದ್ದರು. ಈಗ ಅವುಗಳಿಗಲ್ಲ ಉತ್ತರಗಳನ್ನು ಬರೆದು ಕಳುಸಿದ್ದಾರೆ. ಜೊತೆಗೆ ಸ್ವಾಲುಗಳ ತನಿಖ ವರದಿಗಳನ್ನು ಹಿಂಡೆ ಬರೆದಿರಲಿಲ್ಲ; ಅವುಗಳನ್ನೂ ಬರೆದು ಕಳುಸಿದ್ದಾರೆ?’

‘ಆ ಕಾಗದಗಳನ್ನೇಲ್ಲ ನಾನೇ ಫ್ಯಾಸಲ್ ಮಾಡುತ್ತಿದ್ದೆನಲ್ಲ?’

‘ತಾವು ಹೊಸಬರು; ತಮಗೆ ಆ ವಿಷಯಗಳ ಪರಿಚಯ ಆಗಿರುವುದಿಲ್ಲ. ಅವರು ಅದನ್ನೇಲ್ಲ ಪರಿಚಯಮಾಡಿಕೊಂಡಿದ್ದವರು. ಆದ್ದರಿಂದ ಅವರೇ ಫ್ಯಾಸಲ್ ಮಾಡಬೇಕೆಂದು ತೆಗೆದುಕೊಂಡು ಹೊಗಿದ್ದರು.’

‘ನನಗೆ ತಿಳಿಯಡೆ ಇಂಥ ಕಾರಬಾರು ನಡೆಯಬಾರದು ಶಂಕರಪ್ಪ! ಆ ಕಾಗದಗಳನ್ನು ನನ್ನ ಕೈಯಲ್ಲಿ ಕೊಟ್ಟು ಹೀಗೆಮಾಡಿ ಎಂದು ಸಲಹೆ

ಕೊಟ್ಟಿದ್ದರೆ ನಾನೇ ಸ್ವೇಸಲ್ ಮಾಡುತ್ತಿದ್ದೆ. ಚಾಚು ಕೊಟ್ಟು ಹೋದ
ಮೇಲೆ ಇಲ್ಲಿಯ ಕಾಗದಗಳನ್ನು ಲಾಲ್ ನನಗೆ ಕೊಟ್ಟು ಹೋಗಬೇಕಾಗಿತ್ತು.
ಒಳ್ಳೆಯದು. ಆ ಕಟ್ಟಿನಲ್ಲಿರುವುದನ್ನು ನನಗೆ ಮೊದಲು ತೋಡಿಸಿ ಆಮೇಲೆ
ರವಾನೆಮಾಡಿ. ಎಲ್ಲಕೂ ಹಿಂದಿನ ತಾರೀಕನ್ನು ಹಾಕಿ ರುಚು ಮಾಡಿ
ದ್ದಾರೆ ಎಂದು ಕಾಣುತ್ತದೆ.’

‘ಹೌದು ಸ್ವಾಮಿ.’

‘ನರಿ. ನಾನೇ ಅವರಿಗೆ ಬರೆಯುತ್ತೇನೆ. ಉಳಿದಿರಿವ ಕಾಗದ
ಗಳನ್ನುಲ್ಲಿ ಹಿಂದಕ್ಕೆ ಕಳಿಸಿಬಿಡಲಿ.’

‘ಅಪ್ಪಣಿ ಸ್ವಾಮಿ!’

‘ನಾಳೆ ಬೆಳಗ್ಗೆ ಯಾವುದಾದರೂ ಒಂದೆರಡು ವಾರಶಾಲೆಗಳನ್ನು
ನೋಡಿಕೊಂಡು ಬರುತ್ತೇನೆ ಹತ್ತನೇಯ ತಾರೀಕಿನಿಂದ ಸರ್ಕಿರೀಟು
ಹೊರಡಿನೀಣ ’

‘ಅಪ್ಪಣಿ ಸ್ವಾಮಿ!’

ರಂಗಳ್ಲಿನಿಗೆ ಹೀಗೆ ಕಟ್ಟಿ
ರಿಯ ಹೋಸ ಹೋ ಅನುಭವಗಳುಂಟುದಃಪು. ಗೋಡೆಗೆ ನೇತುಹಾಕಿದ್ದ
ನಷ್ಟೆಯನ್ನು ನೋಡುತ್ತೆ. — ‘ನಾಳೆ ಕಂಬದಜಲ್ಲಿ, ಕಡೆಗೆ ಹೋಗಿ ಬರು
ತ್ತೇನೆ ರಸ್ತೆ ಇರುವ ಹಾಗೆ ಕಾಣುತ್ತದೆ; ಹೋಗಿ ಬರುವುದು ಎಲ್ಲ
ಹತ್ತು ಹನ್ನೆ ರಡು ಮೈಲಿಗಳನ್ನು, ದೂರ ಆಗುತ್ತದೆ. ಆದ್ದರಿಂದ ಬ್ಯಾಸ್‌ಲ್ ಮೇಲೆ
ಬೆಳಗ್ಗೆ ಏಳು ಗಂಟಿಗೆ ಹೊರಟಿರಿ ಹತ್ತು ಗಂಟಿಗೆಲ್ಲ ಹಿಂದಿರುಗಿ
ಬರಬಹುದು’— ಎಂದು ತೀವ್ರಾನಿಸಿಕೊಂಡನು.

ಪ್ರಕರಣ ೪

ಕಂಬದಹಳ್ಳಿಗೆ ಭೇಣಿ

ಮಾರನೆಯ ದಿನ ಪ್ರಾತಃಕಾಲ ಆರು ಗಂಟೆಗೆಲ್ಲ ರಂಗಣ್ಣನು ಸ್ವಾನಾದಿ ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಉಡುಪುಗಳನ್ನು ಧರಿಸು ವುದಕ್ಕೆ ತೋಡಿದನು. ಬೈಸ್ಕುಲ್ ಮೇಲೆ ಪ್ರಯಾಣ ಮಾಡಬೇಕಾದ್ದರಿಂದ ಸರ್ಕಾರ್ ಸೂಟಿ ಬೇಡನೆಂದು ಬದಿಗೊತ್ತಿ ಜೆಕ್ ಸೂಟಿನ್ನು ಧರಿಸಿ ಕೊಂಡನು. ಅದನ್ನು ಹೊಸದಾಗಿ ಹೊಲಿಸಿದ್ದು ದರಿಂದ ಇಸ್ತಿ ಮಾಡಿದ್ದು ಮಾಡಿಟ್ಟು ಹಾಗೆಯೇ ಇದ್ದಿತು; ಮತ್ತು ಚೆನ್ನಾಗಿಯೂ ಇದ್ದಿತು. ಜವಾನನು ಬೂಟ್ಟಿಗಳಿಗೆ ಪಾಲಿಷ್ ಕೊಟ್ಟಿ ಮೇರಗು ಬರುವಂತೆ ವಾಡಿಟ್ಟದ್ದನು. ಕಾಲರು, ನೆಕ್ ಟ್ರೈ, ಮೊದಲಾದ ಪಾಶ್ಚಾತ್ಯ ರೀತಿಯ ಉಡುಪಿನ ಸಚ್ಚಾ ರಂಗಣ್ಣನಿಗೆ ಪ್ರಯಾಗಿದ್ದವು. ಅವುಗಳನ್ನೇಲ್ಲ ಧರಿಸಿ ಕೊಂಡು ದೊಡ್ಡ ಕಷ್ಟದಿಯಲ್ಲಿ ತನ್ನ ಅಂದ ಚೆಂದಗಳನ್ನು ನೋಡಿಕೊಳ್ಳುತ್ತಿದ್ದಾಗ ಹೊಗೆಯಾಡುತ್ತಿದ್ದ ಉಪ್ಪಿಟ್ಟು ಕಾಫಿ ಮೇಜನ ಮೇಲೆ ಬಂದು ಕುಳಿತುವು. ರಂಗಣ್ಣನ ಹೆಂಡತಿ ಸ್ಪರ್ಶಃ ಸಿಧ್ಧಮಾಡಿ ತಂದಿಟ್ಟು ಉಪಾಹಾರ. ಅವುಗಳನ್ನೇಲ್ಲ ಸ್ವೀಕರಿಸಿ ಬೆಳಗ್ ಏಳು ಗಂಟಿಗೆ ಸರಿಯಾಗಿ ರಂಗಣ್ಣ ಮನೆ ಬಿಟ್ಟು ಹೊರಟಿನು. ಏಳೂವರೆ ಗಂಟಿಗೆ ಪಾಶ್ಚಾಲೆ ಪ್ರಾರಂಭ ವಾಗುತ್ತದೆ. ಆಧ್ಯ ಗಂಟಿಯಲ್ಲಿ ನಾಲ್ಕು ಮೈಲಿ ದೂರದ ಕಂಬದಹಳ್ಳಿಗೆ ಬೈಸ್ಕುಲ್ ಮೇಲೆ ಹೋಗಬಹುದು; ಆದರಲ್ಲೂ ಹೊಸಾ ಹೊಸಬಿ. ಎಸ್. ಎ. ಬೈಸ್ಕುಲ್—ಎಂದುಕೊಂಡು ಹೊರಟಿನು.

ದೊಡ್ಡ ರಸ್ತೆ ಚೆನ್ನಾಗಿತ್ತು. ಆಧ್ಯಮೈಲಿ ದೂರ ಹೋದಮೇಲೆ ಬಲಕ್ಕೆ ಬೇರೆ ರಸ್ತೆ ಸಿಕ್ಕಿತ್ತ.. ಆ ಡಿಸ್ಟ್ರಿಕ್ಟ್ ಬೈಎಂಎ ರಸ್ತೆಯಲ್ಲಿ ಮುಂದೆ ಹೋಗಬೇಕಾಗಿತ್ತು. ಆ ಸೀಳು ರಸ್ತೆಯಲ್ಲಿ ನಾಲ್ಕು ಫಲಾರಂಗು ಹೋದನೋ ಇಲ್ಲವೇ ರಸ್ತೆ ಏಕೋ ಅವ್ಯವಸ್ಥೆಯಲ್ಲಿದ್ದ ಹಾಗೆ ಕಂಡಿತು. ಸಾಲದ್ದಕ್ಕೆ ಹಿಂದಿನ ರಾತ್ರಿ ಸ್ವಲ್ಪ ಮಹಿಯೂ ಬಿಡ್ಡಿತ್ತು. ಬೆಂಗಳೂರು

ಮೈ ಶಾರುಗಳಲ್ಲಿಯೇ ಹೆಚ್ಚಾಗಿ ಓಡಾಡಿ ಅಭ್ಯಾಸವಿದ್ದವನು ರಂಗಣ್ಣ. ಕಡೆಗೆ ಡಿಸ್ಪ್ರೆಸ್‌ನೆ ಮುಖ್ಯ ಸ್ಥಳಗಳಲ್ಲಿ ಮಾರು ನಾಲ್ಕುನ್ನು ಕೂಡ ಸರಿಯಾಗಿ ನೋಡಿರಲಿಲ್ಲ. ಆದ್ದರಿಂದ ಒಳನಾಡಿನಲ್ಲಿ ಬೋರೀಗೌಡನ ರಸ್ತೆಗಳು ಹೇಗೆ ದುತ್ತವೆ ಎನ್ನುವ ಅನುಭವವೇ ಇರಲಿಲ್ಲ. ನಕ್ಷೆಯಲ್ಲಿ ರಸ್ತೆಯ ಗೀಟನ್ನು ನೋಡಿ, ರಸ್ತೆ ಎಂದರೆ ಬೆಂಗಳೂರು ಪಟ್ಟಣದ ಕೃಷ್ಣರಾಜೀಂದ್ರ ರಸ್ತೆ ನರಹಿಂಹರಾಜ ರಸ್ತೆ ಅಲ್ಲದಿದ್ದರೂ ವಿಶ್ವೇಶ್ವರಪುರದ ಸಂದು ರಸ್ತೆಗಳಂತಾ ದರೂ ಇರಬಹುದು— ಎಂದು ತಿಳಿದುಕೊಂಡಿದ್ದನು. ಆದರೆ ಈ ರಸ್ತೆ ಹಾಗಿರಲಿಲ್ಲ. ರಸ್ತೆಗೆ ಜಲ್ಲಿ ಎಂದರೆ ಏನೆಂಬುದು ತಿಳಿದೇ ಇರಲಿಲ್ಲ. ಆಗಲ ಕೆರಿದು ; ಪಕ್ಕಗಳಲ್ಲಿ ಹಳ್ಳಗಳು, ಕೆಲವು ಕಡೆ ಆ ಹಳ್ಳಗಳಲ್ಲಿ ನೀರು. ರಸ್ತೆಯಲ್ಲಿ ಎತ್ತಿನ ಗಾಡಿಗಳು ಓಡಾಡಿ ಓಡಾಡಿ ಒಂದೊಂದು ಅಡಿಯವ್ಯಾ ಹಳ್ಳಗಳು ಬಿಡಿದ್ದ ಉದ್ದನೆಯ ಹಾದಿ ; ಆ ಹಳ್ಳಗಳ ನಡುವೆ ಕೆರಿದಾದ ದಿಣ್ಣಿ ; ಪಕ್ಕಗಳಲ್ಲಿ ಮತ್ತು ಆಡ್ಡಲಾಗಿ ಸಹ ಕೊರಕಲುಗಳು. ರಂಗಣ್ಣನಿಗೆ ಬೈಸ್ಕಲ್ ಮೇಲೆ ಹೋಗುವುದು ಬರಬರುತ್ತಾದು ಸ್ತುರವಾಯಿತು. ಅಲ್ಲಲ್ಲಿ ಬೈಸ್ಕಲ್ ಮೇಲೆ ಸರ್ಕಾರ ಮಾಡಬೇಕಾಗಿ ಬಂತು ; ಬಂದೆರಡು ಸಲ ಚಕ್ರಗಳು ಜಾರಿ ಬಂಡಿಜಾಡಿನ ಹಳ್ಳಕ್ಕೆ ಬೀಳಿಸಿದುವು. ಇದೇನೋ ಘಜೀತಿಗೆ ಇಟ್ಟುಕೊಂಡಿತು ಎಂದುಕೊಳ್ಳುತ್ತ, ಬೈಸ್ಕಲ್‌ಲಿಂದ ಇಳಿದು ಆದನ್ನು ತಳ್ಳಿಕೊಂಡು ಮುಂದಕ್ಕೆ ಹೊರಟಿನು. ಮುಂದೆ ರಸ್ತೆ ಉತ್ತಮ ವಾಗಿರಬಹುದು ಎಂಬುದೊಂದು ಆಶೆ ; ಹೊರಟಿವನು ಕೆಲಸವನ್ನು ಮುಗಿ ಸದೆ ಹಿಂದಿರುಗಬಾರದೆಂಬ ಸ್ವಾಭಿಮಾನ. ಆದ್ದರಿಂದ ಬೈಸ್ಕಲ್‌ಲಿನ್ನು ತಳ್ಳಿ ಕೊಂಡು ಮುಂದಕ್ಕೆ ಹೊರಟಿನು. ಒಂದು ಘಲಾಂಗು ದೂರ ಹೀಗೆ ಹೋದಮೇಲೆ ಅವನು ನಿರೀಕ್ಷಿಸಿದ್ದಂತಿಯೇ ಅಲ್ಲಿ ಗಟ್ಟಿಸೆಲ, ಸಮ ರಸ್ತೆ ಇತ್ತು. ರಂಗಣ್ಣನಿಗೆ ಮನಸ್ಸಿನಲ್ಲಿ ಸಂತೋಷವಾಯಿತು. ಪಟ್ಟಿಹಿಡಿದು ಕೆಲಸ ಮಾಡಿದರೆ ಕಾರ್ಯ ಕೈಗೂಡುವುದು ಖಂಡಿತ ಎಂಬ ಹಿಂದಿಯರ ವಾಕ್ಯ ಜ್ಞಾಪಕಕ್ಕೆ ಬಂತು. ಬೈಸ್ಕಲ್ ಹತ್ತಿಕೊಂಡು ಹೊರಟಿನು. ಎರಡು ಘಲಾಂಗು ದೂರ ಹೋದಮೇಲೆ ಬೈಸ್ಕಲ್ ಇಳಯಬೇಕಾಯಿತು. ಮುಂದೆ ರಸ್ತೆಯಲ್ಲಿ ಆಡ್ಡಲಾಗಿ ಇವತ್ತು ಅಡಿ ಆಗಲಕ್ಕೆ ನೀರು ಬಲಗಡಿಗೆ ನೋಡುತ್ತಾನೆ ; ಜನಾರ್ಥನಪುರದ ಭಾರಿ ಕೆರೆ ಕಾಣುತ್ತಾ

ಇದೆ; ಅದರ ನೀರು ಹಿಂದಕ್ಕೆ ಒದ್ದುಕೊಂಡು ಬಂದಿದೆ. ರಸ್ತೆ ಇಳಿ
ಜಾರಾಗಿ ನೀರಿನಲ್ಲಿ ಅದ್ಯಶ್ಯವಾಗಿ ಇವತ್ತು ಆಡಿಗಳ ತರುವಾಯ ಪುನಃ
ಪರುತ್ತಾ ಹೊರಟಿದೆ ಎಡಗಡೆ ಎಲ್ಲಿಯಾದರೂ ದಾಟಿಬಹುದೇನೋ ಎಂದು
ಪರೀಕ್ಷೆ ಮಾಡಿದರೆ ಅಲ್ಲಿಯೂ ನೀರು, ಕೊಳ್ಳಿ, ಆಚಿಗೆ ಬೇಲಿ,
ಬೇಲಿಯಾಚಿ ಗಡ್ಡಿಗಳು. ರಂಗಣ್ಣನಿಗೆ ಪ್ರಾದ್ಯಮತ್ತಾ ಆಗಿಹೋರಿಯಿತು.
ನೀರು ಎಷ್ಟು ಆಳವಿದೆಯೋ ತಿಳಿಯದು. ರಸ್ತೆಯಲ್ಲಿ ಜನರ ಓಡಾಟ
ಕಾಣಲಿಲ್ಲ. ಹಿಂದಕ್ಕೆ ಹೊರಟು ಹೋಗೋಣವೆಂದರೆ ವ್ರಧಮ ವ್ರಯತ್ತು
ದಲ್ಲಿಯೇ ಹೀಗೆ ಭಂಗವಡುವುದೇ? ಉತ್ತರ ಕುಮಾರನಂತೆ ಬೆನ್ನು
ಶೋರಿಸಿ ಓಡುವುದೇ? ಕೂಡದು ಎಂಬ ಹೆಮ್ಮೆ. ಸ್ವಲ್ಪ ಹೊತ್ತಿನೋಳ
ಗಾಗಿ ಎದುರು ಕಡೆಯಿಂದ ಒಂದು ಎತ್ತಿನಗಾಡಿ ಬಂತು ಅದರ ಹಿಂದೆ
ಕೆಲವರು ಗಂಡಸರೂ ಹೆಂಗಸರೂ ಬರುತ್ತಿದ್ದರು. ಗಾಡಿ ಸರಾಗವಾಗಿ
ನೀರಿನಲ್ಲಿ ಇಳಿದು ಈಚಿಗೆ ಬಂತು. ಜನರೆಲ್ಲ ನೀರಿನಲ್ಲಿ ಇಳಿದು ಧಾರಾಳ
ವಾಗಿ ನಡೆದುಕೊಂಡು ಬಂದು ಬಿಟ್ಟಿರು. ನೀರಿನ ಆಳ ಹೊಣಕಾಲು
ಮಟ್ಟಿಗೆ ಮಾತ್ರ ಎನ್ನುವುದು ತಿಳಿಯಿತು. ನೀರನ್ನು ದಾಟಿಬಂದ ಜನ
ರಂಗಣ್ಣನನ್ನು ನೋಡಿ, ‘ಯಾಕ’ ನೋಮಿ ಅಂಗ್ ನೋಡ್ತೂ ಸಿಂತಿವಿ?
ಮೊಣಕಾಲ್ ಮಟ್ಟಿ ನೀರ್ಯತೆ, ಅಷ್ಟೆ. ಬ್ರಿನ್ಜೋಲ್ ಮೇಗೇನೆ ನಡೀರಲೂ
ಮತ್ತೆ’ ಎಂದು ಹೇಳುತ್ತಾ ಹೊರಟುಹೋದರು.

ರಂಗಣ್ಣ ಎರಡು ನಿಮಿಷಗಳ ಕಾಲ ಆಲೋಚನೆ ಮಾಡಿ, ಬೂಟ್ಟನ್ನ
ಗಳನ್ನು ಬಿಟ್ಟಿ, ಕಾಲುಚಿಲಗಳನ್ನು ತೆಗೆದು ಪರಾಯನ್ನು ಹೊಣಕಾಲ
ಮೇಲಕ್ಕೆ ಮಡಿಸಿಕೊಂಡು, ಆ ಬೂಟ್ಟನ್ನಿಗಳನ್ನು ಎಡಗ್ರೆಯಲ್ಲಿ ಹಿಡಿದು
ಕೊಂಡು ನೀರಿನಲ್ಲಿ ಇಳಿದನು. ಬ್ರಿಸ್ಕಲಿನ್ನು ತಳ್ಳುತ್ತ ಆಚಿಯ ದಂಡೆ
ಯನ್ನು ನೀರಿದನು. ಆ ದಿಗ್ನಿಜಯದ ಸಂತೋಷ ಹೇಳಿಕೀರದು. ಆಚಿಗೆ
ಹೊದಮೇಲೆ ಪುನಃ ಬೂಟ್ಟನ್ನಿಗಳನ್ನು ಕಾಕಿಕೊಳ್ಳುವುದು ಕಷ್ಟವಾಯಿತು.
ಬ್ರಿಸ್ಕಲಿನ್ನು ಒರಗಿಸಿದುವುದಕ್ಕೆ ಮರವಿಲ್ಲ, ಗಿಡವಿಲ್ಲ; ಕಡೆಗೆ ಎತ್ತರದ
ಒಂದು ಕಲ್ಲು ಸಹ ಇಲ್ಲ! ಅದರೆ ರಂಗಣ್ಣ ಒಳ್ಳೆಯ ಹಂಚಿಕೊರ. ಹಿಂದೆ
ಸ್ವಾಟ್ ಮಾಪ್ಪರಾಗಿ ಇಡ್ಡವನು! ಬ್ರಿಸ್ಕಲಿನ್ನು ನೆಲದಮೇಲೆ ಮಲಗಿಸಿ
ವಿಕವಾದ ಲೀಲೆಯನ್ನು ತಾಳಿ ಜಯತೀಲನಾದನು. ಹೀಗೆ ಬೂಟ್ಟನ್ನು

ಗಳನ್ನು ಧರಿಸಿದವೇಲೆ ಗಡಿಯಾರವನ್ನು ಸೋಡಿಕೊಳ್ಳುತ್ತಾನೆ. ಏಳೂವರೆ ಗಂಟೆ ಆಗಿಹೋಗಿತ್ತು. ‘ಚಿಂತಿಯಿಲ್ಲ. ಇನ್ನೊಂದು ಅಧ್ಯ ಗಂಟೆಯೊಳಗೆ ಕರ್ಣಬದಹಳ್ಳಿಯನ್ನು ಮುಟ್ಟುತ್ತೇನೆ’ ಎಂದು ಧೈಯ ತಂದುಕೊಂಡು ಬೈಸ್ಟ್ರಾಲಿನ್ನು ಹತ್ತಿ ಹೊರಟಿನು. ರಸ್ತೆ ವೇದಲಿನನ್ನು ಕೆಡುಕಾಗಿರಲಿಲ್ಲ. ಆದರೆ ಅಧ್ಯ ವ್ಯೇಲಿ ದೂರ ಹೋದನೋ ಇಲ್ಲವ್ಯೇ ಜನಾದ್ಯನಪುರದ ಕೆರೆಯ ನೀರು ಒದ್ದು ಕೊಂಡಿದ್ದ ಎರಡನೆಯ ಹರವು ಆಡ್ಡಲಾಯಿತು. ಆದರೆ ರಂಗಣ್ಣನಿಗೆ ಮೋದಲ ಹರವಿನ ಅನುಭವ ಇದ್ದುದ ರಿಂದಲೂ, ಆದರಲ್ಲಿ ತಾನು ಜಯಶಾಲಿಯಾಗಿದ್ದ ದರಿಂದಲೂ ಈ ವಿಷ್ಣು ಅವನನ್ನು ಹೆದರಿಸಲಿಲ್ಲ. ವೇದಲಿನಂತಹೇ ರಂಗಣ್ಣ ಬೂಟ್ಟಿಗಳನ್ನು ಬಿಚ್ಚಿ ನೀರಿನ ಹರವನ್ನು ದಾಟಲು ಬೈಸ್ಟ್ರಾಲಿನ್ನು ತಳ್ಳಿಕೊಂಡು ಇಲಿಡನು. ಹತ್ತು ಅಡಿ ಹೋದವೇಲೆ ನೀರು ಮೊಣಕಾಲ ಮಟ್ಟಕ್ಕೆ ಬಂತು ಇನ್ನು ಏದು ಅಡಿ ಹೋಗುವುದೌಳಗಾಗಿ ಅವನ ಷರಾಯಿಯ ಕೊನೆಗಳೆಲ್ಲ ತೊಯ್ದ ಹೋದವು. ಇನ್ನು ಏದು ಅಡಿಗಳ ದೂರ ಹೋಗುತ್ತಲೂ ತೊಡಿಗಳ ಅಧ್ಯಕ್ಷ ಸೀರಿನ ಮಟ್ಟ ಬಂತು. ಆಗ ರಂಗಣ್ಣನಿಗೆ ವೇಚಾಟ್ಟಿಟ್ಟು ಕೊಂಡಿತು! ಆಳ ಇನ್ನೂ ಹೆಚ್ಚಾಗಿದೆಯೋ ಏನೋ? ಮುಂದಕ್ಕೆ ಹೋಗುವುದೇ? ಅಧವಾ ಹಿಂದಕ್ಕೆ ಹೊರಟಿ ಹೋಗುವುದೇ? ಏನೆ ಮಾಡಲಿ? ಎಂದು ಕೊಂಡ ಶಾಲ ಆವನು ಜಲಮಧ್ಯದಲ್ಲಿ ನಿಂತು ಸ್ವರ್ವತ್ವಗಾಗಿ ಉಗ್ರ ತಪಸ್ಸುಮಾಡಿದನು ಗಾಡಿಗಳೂ ಜನರೂ ಓಡಾಡುವ ರಸ್ತೆ. ಬಹಳ ಆಳವಿದ್ದರೆ ಆವರು ಹೇಗೆತಾನೆ ಓಡಾಡಲು ಸಾಧ್ಯ? ಆದ್ದರಿಂದ ತೊಡಿಯ ಅಧಕ್ಕೆಂತ ಹೆಚ್ಚು ಆಳ ಇರಲಾರದು. ಹೀಗೆ ಪೂರ್ವಪಕ್ಷ ಪ್ರಮೇಯಗಳನ್ನು ಜೋಡಿಸಿಕೊಂಡು ಸಿದಾಂತ ಮಾಡಿದನು. ಅವನು ತರ್ಕ ಶಾಸ್ತ್ರದಲ್ಲಿ ದೂಡ್ಡ ಪಂಡಿತನಾಗಿದ್ದಿರಬೇಕೆಂದು ಯಾರಾದರೂ ಹೇಳಬಹುದು. ಆದರೆ ಆವನು ಹಿಂದೆ ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಹುಡುಗ! ತರ್ಕ ಗ್ರಂಥದ ಗಂಥವನ್ನೇ ಅರಿಯದ ಹಕ್ಕು. ಕಡೆಗೆ ಆವನು ತರ್ಕ ಸಿದಂತಹೇ ನೀರು ತೊಡಿಯ ಅಧಕ್ಕದವ್ಯೇ ಆಳವಿದ್ದಿತು. ಸ್ವಲ್ಪ ಪ್ರಯಾಸವಟ್ಟುಕೊಂಡು ರಂಗಣ್ಣ ಆಚೆಯ ದಂಡೆಯನ್ನು ಸೇರಿದನು. ತನ್ನ ಆವಸ್ಥೆಯನ್ನು ಸೋಡಿಕೊಂಡು, ‘ನಕ್ಕೆ ಸೋಡಿ

ಪೋದವಾಯಿತು. ಶಂಕರಪ್ಪನನ್ನಾದರೂ ಕೇಳಿದ್ದಿದ್ದರೆ ಜೆನ್ನಾಗಿರುತ್ತು. ಈಗ ಪರಾಯಿಯೆಲ್ಲ ಅರ್ಥದ ಮೇಲೆ ನೇನೆಡುಹೊರಿಯಲ್ಲ. ಒಳಗಿನ ಜಡಿ ಸಹ ಕೊನೆಗಳಲ್ಲಿ ನೇನೆಡುಹೊಗಿದೆ. ಕಾಲುಗಳೆಲ್ಲ ತಣ್ಣಾಗಾಗಿ ಕೊರೆಯುತ್ತಿವೇ—ಎಂದು ಹೇಳಿಕೊಂಡನು. ಇನ್ನಸ್ವೇಚ್ಛರಾಗಿರಿಯ ಉತ್ತಾಪ ಸಹ ಅರ್ಥ ತಣ್ಣಾಗಾಯಿತು.

ಪುನಃ ಬೂಟ್ಟಿಗಳನ್ನು ಕಟ್ಟಿಕೊಂಡು ಒದ್ದೆ ಪರಾಯಿಗಳಲ್ಲಿಯೇ ಚೈಸ್ಕುಲ್ಲನ್ನು ಏರಿಕೊಂಡು ಮುಂದಕ್ಕೆ ಹೊರಟಿನು. ದಾರಿಯಲ್ಲಿ ಎದುರುಬಿದ್ದ ಗಂಡಸರಲ್ಲಿ, ‘ಅಯ್ಯೋ ಪಾಪ! ಅಯ್ಯೋ ರು ನೇನೆಡುಹೊದರು’ ಎಂದವನೊಬ್ಬ; ‘ಅಯ್ಯೋ ರಲ್ಲಿ ಕಣೋ! ಯಾರೋ ಸಾಹೇಬ್ಯ. ಶೀಕಾಗವೈ’ ಎಂದವನು ಮತ್ತೊಬ್ಬ. ಆ ಮಾತುಗಳನ್ನು ಅರ್ಥಂಬಧ ಆಲಿಸಿತನ್ನ ಅವಸ್ಥೆಗೆ ಒಳಗೊಳಗೆ ನಗುತ್ತ ಇನ್ನೆಡು ಮೈಲಿ ದೂರ ಹೊಗುತ್ತಲೂ ದೂರದಲ್ಲಿ ಹಳ್ಳಿ ಇರುವುದು ಗೋಚರವಾಯಿತು. ಬಹುಶಃ ಅದೇ ಕಂಬದಹಳ್ಳಿ ಇರಬೇಕೆಂದು ಶಿವಮಾನಿಸಿಕೊಂಡನು. ಇನ್ನು ಸ್ವಲ್ಪಿ ದೂರ ಮುಂದಕ್ಕೆ ಬರುತ್ತಲೂ ಕಂಬದಹಳ್ಳಿಯ ಭಾರಿ ಕೆರೆ ದೊಡ್ಡ ಕಣ್ಣದಿಯ ಹಾಗಿ ಕಣ್ಣಿಗೆ ಬಿತ್ತು. ಅದನ್ನು ನೋಡಿದಾಗ ಆ ಪ್ರಕೃತಿಯ ಸೌಂದರ್ಯಕ್ಕೆ ಸಂತೋಷವೂ ಹಿಂದಿನ ನೀರ ಹರವುಗಳ ಜಾಲವಕದಿಂದ ಮುಂದೇನು ದೊಡ್ಡ ವಿಷ್ಣುವಿದೆಯೋ ಎಂಬ ಭಯವೂ ಏಕಕಾಲದಲ್ಲಿ ರಂಗಣಿನಿಗೆ ಉಂಟಾದುವು. ಇಷ್ಟುದೂರ ಬಂದದ್ದಂತೂ ಆಯಿತು; ಹಳ್ಳಿ ಸಹ ಕಾಣತ್ತಾ ಇದೆ; ಇನ್ನೆಲ್ಲ ಅರ್ಥವೇಲಿ. ಏನುವಿಷ್ಣುವಿದ್ದರೂ ದಾಟುವುದೇ ಸರಿ ಎಂದು ನಿಶ್ಚಯ ಮಾಡಿಕೊಂಡು ಮುಂದಕ್ಕೆ ಹೊರಬುನು. ಕೆರೆಯ ಕೊಡಿ ಬಳಿ ಬಂದಾಗ ರಸ್ತೆ ಬಹಳ ಇಳಜಾರಾಗಿದ್ದು ಕಂಡಿತು. ತಾನಿರುವ ಮಟ್ಟಕ್ಕೂ ಕೆಳಗಿನ ಮಟ್ಟಕ್ಕೂ ಇಪ್ಪತ್ತು ಅಡಿಗಳಮೇಲೆ ಹಳ್ಳಿವಿರುವುದಾಗಿ ಕಂಡಿತು. ಅಷ್ಟೇ ಅಲ್ಲ. ಕೆರೆ ಕೊಡಿಬಿದ್ದ ನೀರು ರಸ್ತೆಗೆ ಅಡ್ಡಲಾಗಿ ಹರಿಯುತ್ತಿರುವುದು ಕಂಡಿತು. ಹಳ್ಳಿಯ ಹೆಂಗಸರು ಮೇಲಾಗದೆ, ಆಚೆಯ ದಂಡಿಯಲ್ಲಿ ಪಾತ್ರಿಗಳನ್ನು ಬೆಳಗುತ್ತಿರುವುದು, ಸೀರಿಗಳನ್ನು ಒಗೆಯುತ್ತಿರುವುದು, ಕೊಡಗಳಲ್ಲಿ ನೀರು ತುಂಬಿಕೊಳ್ಳುತ್ತಿರುವುದು— ಮೊದಲಾದುವೆಲ್ಲ ಕಂಡಿತು. ರಂಗಣಿ

ಬೈಸಿಕಲ್‌ಲೀಂದ ಇಳಿದು ನಡೆದುಕೊಂಡು ಹೊರಟಿನು. ನೀರು ಸ್ವಲ್ಪ ರಭಸ ವಾಗಿಯೇ ಹರಿಯುತ್ತಿದೆ. ಏನು ಮಾಡಬೇಕು? ಆ ಇ ಎಷ್ಟಿದೆಯೋ? ಎಂದು ಅಲೋಚಿಸುತ್ತ ನಿಂತಿದ್ದಾಗ, ಎದುರುಗಡೆಯಿಂದ ಗಾಡಿಯೊಂದು ಇಳಿದುಬಂತು. ಆ ಇ ಎಷ್ಟಿದೆಯೋ ಎಂದು ರಂಗಣ್ಣನು ಕುಶ್ಲಾಹಲದಿಂದ ಸೋಡಿದನು. ಚಕ್ರಗಳ ಗುಂಬ ಸೀರಿನಲ್ಲಿ ಮುಳುಗಿಹೋಯಿತು. ಎತ್ತು ಗಳ ಕಾಲುಗಳು ಕಾಣಿಸಲೊಳ್ಳಲ್ಪ. ಗಾಡಿ ಸಹ ಎಲ್ಲಿ ಕೊಚ್ಚಿಕೊಂಡು ಹೋಗುವುದೋ ಎನ್ನು ವಹಿದಿನಕೆಯೂ ಇತ್ತು. ಆದರೆ ಎತ್ತುಗಳು ಬಲ ವಾಗಿದ್ದವು; ಗಾಡಿಯವನೂ ಕಟ್ಟಿಮುಸ್ತಾಗಿದ್ದನು. ಆದ್ದರಿಂದ ಗಾಡಿ ಸೀರಿಹರವನ್ನು ದಾಟಿ ಈಚೆಯ ದಂಡೆಯನ್ನು ಹತ್ತಿಹೊರಟಿಹೋಯಿತು. ರಂಗಣ್ಣ ಅಧ್ಯೇಯ್ ದಿಂದ ನಿಂತು ಸೋಡುತ್ತಾ ಇದ್ದಾನೆ! ಕೆಲವರು ಗಂಡ ಸರು ಮೂಟಿಗಳನ್ನು ಹೊತ್ತುಕೆಫಿಂಡು ಎದುರು ಕಡೆಯಿಂದ ಬರುತ್ತಿದ್ದಾರೆ. ಅವರೇನು ಮಾಡುತ್ತಾರೋ ಸೋಡೋಣ. ಹಿಂದಕ್ಕೆ ಹೊರಟು ಹೋಗುತ್ತಾರೋ ಏನೋ? ಎಂದು ರಂಗಣ್ಣ ಸೋಡುತ್ತಿದ್ದಾನೆ. ಆ ಜನ ಪನ್ನೊಂದು ಎಗ್ಗು ಇಲ್ಲದೆ ಬಟ್ಟಿಗಳನ್ನು ಮೇಲಕ್ಕೆತ್ತಿಕೊಂಡು ನೀರನ್ನು ದಾಟಿ ಹೊರಟೇ ಹೋದರು! ಆ ದೃಶ್ಯವನ್ನು ಸೋಡಿದ ಮೇಲೆ ರಂಗಣ್ಣ ಸಿಗಿ,— ತನ್ನ ಸ್ವಾಭಿವಾನ ಭಂಗವಾದರೂ ಚಿಂತೆಯಿಲ್ಲ, ಜನಾರ್ಥನ ಪುರಕ್ಕೆ ಹಿಂದಿರುಗೋಣ—ಎಂದು ಅಲೋಚನೆ ಬಂತು. ಪುನಃ ಇನ್ನು ದೂರ ಬಂದಿದ್ದೇನೆ, ಹಳ್ಳಿ ಸಹ ಕಾಣುತ್ತಿದೆ, ಫಲ ಕ್ಕೆಗೆ ಎಟಕುತ್ತಿರು ವಾಗ ಪ್ರಯತ್ನವನ್ನು ಕೈಬಟ್ಟಿವರುಂಟಿ? ಎಂದು ಮತ್ತೊಂದು ಅಲೋಚನೆ ಬಂತು. ಹೀಗೆ ಡೋಲಾಯವಾನ ಸನಾಗಿದ್ದಾಗ ಎದುರಿಗೆ ಕೆಲವರು ಹೆಂಗಸರು ತಲೆಯಮೇಲೆ ಬುಟ್ಟಿಗಳನ್ನು ಹೊತ್ತುಕೊಂಡು ಬರುತ್ತಿದ್ದರು. ಅವರು ಸಹ ನೀರಿಗಳಿರು! ಸಭ್ಯನಾದ ರಂಗಣ್ಣ ಬ್ರೇಸ್‌ಲ್ಯಾನ್ಸ್ ತಿರುಗಿಸಿ ಕೊಂಡು ರಸ್ತೆಯನ್ನು ಹತ್ತಿ ಮೇಲಕ್ಕೆ ಹೊರಟಿನು. ಸ್ವಲ್ಪ ಹೊತ್ತಿಸೋಳ ಗಾಗಿ ಹಿಂದೆ ಇದ್ದ ಹೆಂಗಸರು ನೀರನ್ನು ದಾಟಿ ರಂಗಣ್ಣನ ಮುಂದೆಯೇ ಹಾದು ಹೊರಟಿಹೋದರು. ಆಗ ರಂಗಣ್ಣ ದೃಢನಿಶ್ಚಯ ಮಾಡಿದನು. ‘ಹೆಂಗಸರು ಕೂಡ ಹೆದರದೆ ನೀರನ್ನು ದಾಟಿ ಹೊರಟಿಹೋದರು. ನಾನು ಅವರಿಗಿಂತ ಕೀಳಾಗಬೇಕೇ? ಬಟ್ಟಿ ನೆನೆದರೆ ನೆನೆಯಲ್ಲಿ,

ಜೀವ ಸೇನೆದರೆ ಸೇನೆಯಲಿ. ಈಸಚೀಕು, ನುಗ್ಗಿ ಜ್ಯೇಷಚೀಕು' ಎಂತು ಹುರುಪುಗೊಂಡು ಬೂಟ್ಟಿಗಳನ್ನು ಬಿಳ್ಳಿದನು. ಆಗ ಹಳೆಯ ಇನ್ ಸೈಕ್ಕರಿನ ಸಾಮಾನ್ಯ ಪಂಚಿಯ ಸೇನಾಯಿತು! ಆತನಂತೆಯೇ ತಾನೂ ಸಹ ಇದ್ದಿದ್ದರೆ ಆಗಿತ್ತಲ್ಲ ಎಂದು ವಿನೇಕೋದಯವಾಯಿತು. ಇವೆಲ್ಲ ಅನುಭವಕ್ಕೆ ಬರುವುದು ಒಳ್ಳೀಯದು— ಎಂದು ಹೇಳಿಕೊಳ್ಳುತ್ತ ಪರಾಯಿ ಯನ್ನೂ ಅಂಗಿಯನ್ನೂ ತೆಗೆದುಬಿಟ್ಟು ಬರಿ ಚೆಡ್ಡಿಯಲ್ಲಿ ನಿಂತುಕೊಂಡನು. ಎಲ್ಲವನ್ನೂ ಗಂಟ್ಟಿಕಟ್ಟಿ ಕೊರಳಿಗೆ ಸುತ್ತಿಕೊಂಡು ಬೂಟ್ಟಿಗಳನ್ನೂ ಎಡಗೈಯಲ್ಲಿ ಹಿಡಿದೆತ್ತಿಕೊಂಡು ಬಲಗೈಯಿಂದ ಬೈಸ್ಕ್ಲಿನ್ನು ತಳ್ಳಿ ಕೊಂಡು ನೀರಿನೆಂಳಕ್ಕೆ ರಂಗಣ್ಣ ಇಳಿದನು. ಆಗಿನ ಆವನ ವಿಚಿತ್ರವೇಷ ವನ್ನು ಆವನ ಹೆಂಡತಿ ಸೋಡಚೀಕಾಗಿತ್ತು! ನೀರಿನಲ್ಲಿ ಇಳಿದು ಆರ್ಥ ಕ್ಕೆ ಬಂದಾಗ ಸೆಳಿವು ಹೆಚ್ಚಾಗಿದ್ದಂತೆ ತೋರಿತು; ಕಾಲುಗಳು ಇಷ್ಟಿರ ವಾದುವು. ಆದರೆ ಹೇಗೇ ದೀವರು ಪಾರುವಾಡಿಸಿದನು. ರಂಗಣ್ಣ ನೀರಿನ್ನು ದಾಟಿಕೊಂಡು ಆಚೆಯ ದಡವನ್ನು ಸೇರಿ ರಸ್ತೆಯನ್ನು ಹತ್ತಿ ಮೇಲಕ್ಕೆ ಬಂದನು ಬೈಸ್ಕ್ಲಿನ್ನು ಮರಕ್ಕೆ ಒರಗಿಸಿ ಇಲ್ಲಿನ ಕಲ್ಲಿನ ಮೇಲೆ ಕುಲ್ತುಕೊಂಡನು. ತನ್ನ ಚೆಡ್ಡಿಯಲ್ಲಿ ಒಡ್ಡುಬಾಗಿದ್ದಿತು; ಸೀರು ತೊಟ್ಟಿಕ್ಕುತ್ತತ್ತು. ಹಿಂದೆ ಆರ್ಥದವರಿಗೆ ಸೆನೆದಿದ್ದ ಪರಾಯಿ ಈಗ ಏಕವಾತ್ರ ಆಧಾರ. ಏನು ನೂಡುವುದು? ಚೆಡ್ಡಿಯನ್ನು ತೆಗೆದು ಉಣಾಯಿದಿಂದ ಪರಾಯಿಯನ್ನು ಹಾರಿಕೊಳ್ಳಬೇಕು ಆದರೆ ಪಂಚೆಯನ್ನು ಬಿಳ್ಳಿ ಕಳಿತುವಂತೆ ಚೆಡ್ಡಿಯನ್ನು ಕಳಿತಾದೀತೆ? ಈ ಸಂಕಟವನ್ನು ಅನುಭವಿಸಿದವರಿಗೆ ಆದರ ಆಗುಹೋಗ್ಗಳು ಗೊತ್ತು. ಉಳಿದವರಿಗೆ ಹೇಗೆ ಗೊತ್ತಾಗಬೇಕು? ಚೆಡ್ಡಿಯನ್ನು ಬಿಳ್ಳಿಬಿಟ್ಟು ಗೊಮ್ಮೆ ಟೀಶ್ವರನಂತೆ ನಿಂತು ಪರಾಯಿಯನ್ನು ಹಾರಿಕೊಳ್ಳುವುದಾದರೂ ಹೇಗೆ? ಜನ ಓಡಾಡಃತ್ತಾ ಇದ್ದಾರೆ. ಒಡ್ಡೆಯ ಚೆಡ್ಡಿಯ ಮೇಲೆಯೇ ಪರಾಯಿ ಯನ್ನು ಎಳೆದುಕೊಂಡು ಹಾರಿಕೊಳ್ಳುವುದೇ? ಆದರ ಸಂಪರ್ಕದಿಂದ ಪರಾಯಿಯ ಅಂಡಿನ ಭಾಗವೆಲ್ಲ ಒಡ್ಡೆಯೇ ಆಗುತ್ತದೆಯಲ್ಲ! ಆದನ್ನು ತಪ್ಪಿಸುವುದು ಹೇಗೆ? ಹಾಗೆಯೇ ಪಾರ್ಶಾಲೀಗೆ ಹೋದರೆ ತನ್ನನ್ನು ಸೋಡಿ ಹುಡುಗರು ನಗುವುದಿಲ್ಲವೇ? ಮೇಮ್ಮು ಏನೆಂದುಕೊಂಡಾನು?

ಎಲ್ಲರ ಹತ್ತಿರವೂ ಹೇಳಿ ಹೇಳಿ ಅಪಹಾಸ್ಯ ಮಾಡುವುದಿಲ್ಲವೆ? ಹೀಗೆ ಭಾವನಾತರಂಗಗಳಲ್ಲಿ ಮುಳುಗುತ್ತ ಏಳುತ್ತ ಸಮಸ್ಯೆ ಬಗೆಹರಿಯದ ರಂಗಣ್ಣ ಕಲ್ಲ ಮೇಲೆಯೇ ಕೊಂಚ ಹೊತ್ತು ಒದ್ದೆಯಿಂದ ನಡುಗುತ್ತ ಕುಳಿತ್ತಿದ್ದನು. ಕಡೆಗೆ ಸಮಸ್ಯೆ ಪರಿಹಾರವಾಯಿತು. ರಂಗಣ್ಣ ತಷ್ಣಿ ಅಂಗಿಯನ್ನು ಸಡುವಿಗೆ ಸುತ್ತಿ ಚೆಡ್ಡಿಯನ್ನು ಬಿಂಬಿ, ಬರಿಯ ಷರಾಯಿ ಯನ್ನು ಹಾಕಿಕೊಂಡು ಜಯಶಾಲಿಯಾದನು. ‘ಇಮ್ಮೊಂದು ಸುಲಭೋ ಪಾಯ ಹೊದಲೇ ಹೊಳೆಯಲಿಲ್ಲವಲ್ಲ! ’ ಎಂದು ತನ್ನ ಮಂದಬುದ್ಧಿ ಯನ್ನು ತಾನೇ ಹಳಿದುಕೊಂಡು ಮತ್ತೆ ಖಡುಪನ್ನು ಧರಿಸಿ, ಬೂಟ್ಟಿನ ಹಾಕಿಕೊಂಡು ಹಳ್ಳಿಯ ಕಡೆಗೆ ಹೊರಟಿನು. ಗಡಿಯಾರವನ್ನು ನೋಡಿದರೆ ಆಗಲೇ ಒಂಬತ್ತು ಗಂಟೆ ಆಗಿಹೋಗಿತ್ತು.

ಹೀಗೆ ರಂಗಣ್ಣ ಸ್ವಲ್ಪಮಟ್ಟಿಗೆ ಭಂಗಪಟ್ಟಿದ್ದ ರಿಂದ ಇನ್ನಾನ್ನೆಕ್ಕೂ ಕೆಲಸ ಹೊನಿನ ಹಾಸಿಗೆ ಅಲ್ಲವೆಂದೂ ಒಳನಾಡಿನಲ್ಲಿ ಸರ್ರೀಎಟು ತಿರುಗುವುದು ಕಷ್ಟದ. ಕೆಲಸವೆಂದೂ ಆರಿವಾಯಿತು. ಈಗ ಹೇಗೋ ದಾರಿಯಲ್ಲಿನ ನೀರಿನ ಹರವುಗಳನ್ನು ದಾಟಿ ಬಟ್ಟಿಗಳನ್ನು ತೊಯ್ದುಕೊಂಡು ಹಳ್ಳಿಯನ್ನು ಸೇರಿದ್ದಾಯಿತು. ಸ್ಕೂಲುಗಳನ್ನು ನೋಡಿದ ಮೇಲೆ ಜನಾರ್ಥನವುರವನ್ನು ಸೇರುವುದು ಹೇಗೆ? ಪುನಃ ಘರ್ಜೀತಿಗೆ ಸಿಕ್ಕಿಕೊಳ್ಳಬೇಕಲ್ಲ. ಆದಕ್ಕೇನು ಪರಿಹಾರ? ಎಂದು ಆಲೋಚಿಸಿದನು. ಮೇಷ್ಪುರ ಸಹಾಯದಿಂದ ಹಿಂದಿರುಗುವುದಕ್ಕೆ ಬೇರೆ ದಾರಿಯನ್ನು ತಿಳಿದುಕೊಳ್ಳುವುದೋ ಇಲ್ಲದಿದ್ದರೆ ಒಂದು ಗಾಡಿಯನ್ನು ಗೊತ್ತುಮಾಡಿಕೊಂಡು ಬೈಸ್ಕುಲ್ಲಿನ್ನು ಮೇಲೆ ಕಟ್ಟಿ ತಾನು ಒಳಗೆ ಕುಳಿತು ಹೈಮುವಾಗಿ ಹಿಂದಿರುಗುವುದೋ—ಈ ಎರಡರಲ್ಲಿ ಏನನ್ನಾದರೂ ಮಾಡೋಣವೆಂದು ನಿರ್ಧರಿಸಿಕೊಂಡನು. ಹಳ್ಳಿಯನ್ನು ಪ್ರವೇಶಿಸಿ ಆದರ ಇಕ್ಕೆಟ್ಟಾದ ಕೊಳಕು ಓಟಿಗಳಲ್ಲಿ ಹೋಗುತ್ತಿದ್ದಾಗ ರಂಗಣ್ಣನಿಗೆ ಬಹಳ ಅಸಹ್ಯವಾಯಿತು. ಇತ್ತು ಅತ್ತ ಹೇಸಿಗೆ; ಬಜ್ಜೆಲ ನೀರೆಲ್ಲ ದಾರಿಯಲ್ಲೇ; ಮೂಳೆ ಬಿಟ್ಟುಕೊಂಡು ನಿಂತಿದ್ದ ಕೆಲವು ರಾಸುಗಳು; ತನ್ನನ್ನು ನೋಡಿ ಬಗುಳುತ್ತ ಓಡಿಹೋಗುತ್ತಿದ್ದ ನಾಯಿಗಳು; ಸಗಟಿಯನ್ನು ಬೆರಟಿ ತಟ್ಟಿತ್ತಿದ್ದ ಹೆಂಗಸರು; ಕೆಲವು ಮನೆಗಳ ದಿಕ್ಕೆಗಳ ಮೇಲೆ ಕಂಬಳ ಹೊದ್ದುಕೊಂಡು ಕೆಮ್ಮುತ್ತು

ಉಗುಳುತ್ತ ಕುಳಿತಿದ್ದ ಮುದುಕರು. ಅವುಗಳನ್ನೇಲ್ಲ ಸೋಧುತ್ತು ಒಂದಪ್ಪು ದೂರ ಹೋದಮೇಲೆ ಪಾರಶಾಲೆ ಎಲ್ಲಿರುವೆದೆಂಬುದನ್ನು ವಿಚಾರಿಸಲು ತೊಡಗಿದನು. ಪಕ್ಕದಲ್ಲಿ ಕೆಲವರು ಎಳಿಯ ಹುಡುಗರು ನಿಂತಿದ್ದರು. ‘ಇಲ್ಲಿ ಪಾರಶಾಲೆ ಎಲ್ಲಿದೆ? ತೋರಿಸುತ್ತೀರೂ? ’ ಎಂದು ರಂಗಣ್ಣನು ಕೇಳಿದನು. ಉತ್ತರ ಹೇಳುವುದಕ್ಕೆ ಬದಲು ಆ ಹುಡುಗರು ಗಾಬರಿಯಾಗಿ ‘ಅಮಾತ್ಯ! ’ ಎಂದು ಆಳುತ್ತಾ ಓಡಿಹೋದರು! ಇನ್ನು ಸ್ವಲ್ಪ ದೂರ ಹೋದಮೇಲೆ ಎದುರಿಗೆ ಬರುತ್ತಿದ್ದ ಮಧ್ಯ ವಯಸ್ಸಿನ ಹಳ್ಳಿಯವನನ್ನು ಸೋಡಿ, ‘ಅಯ್ಯಾ! ಇಲ್ಲಿ ಪಾರಶಾಲೆ ಎಲ್ಲಿದೆ’ ಎಂದು ಕೇಳಿದನು.

‘ನಂಗೊತ್ತಿಲ್ಲ ಸೋಮಿ. ಅದೇಸ್ನೇತೋ ಅದೇನಿಲ್ಲೋ ಈ ಉಂರಾಗಿ. ನಾನಿಯೂರವನಲ್ಲ ’ ಎಂದು ಹೇಳುತ್ತ, ನಿಲ್ಲದೆ ಆ ಮನುಷ್ಯ ಹೊರಟೋ ಹೋದನು.

ರಂಗಣ್ಣ ಅಲ್ಲಿಯೇ ಸ್ವಲ್ಪ ನಿಂತು ಎದುರಿಗೆ ಬಂದ ಇಬ್ಬರು ಹಳ್ಳಿಯವರನ್ನು ಸೋಡಿ, ‘ನೀವು ಈ ಹಳ್ಳಿಯವರೇನಪ್ಪ? ’ ಎಂದು ಕೇಳಿದನು.

‘ಹೌದು ಸೋಮಿ! ’

‘ಇಲ್ಲಿ ಪಾರಶಾಲೆ ಎಲ್ಲಿದೆ? ’

ಆವರು ಚೆಪ್ಪುಗಿ ನಿಂತು ರಂಗಣ್ಣನನ್ನು ಸೋಧುತ್ತು, ‘ಪಾಟ ಶಾಲಾವ? ಅದೇನೂ ಸೋಮಿ ಅಂಗಂದ್ರೆ? ’ ಎಂದು ಕೇಳಿದರು!

‘ಸ್ನೂಲ್! ಹುಡುಗಿಗೆ ಪಾಠ ಹೇಳಿಕೊಡುವ ಶಾಲೆ; ಪಾರಶಾಲೆ.’

‘ಓಹೋ! ಇಸ್ನೋಲಾ? ಹೈಕ್ಕಲ್ಲ ಮನೆ. ಲೇ ಏಜಾಲ್! ಎಲ್ಲೈತೋ ಇಸ್ನೋಲು. ಸಾಹೇಬ್ರ ಕೇಳುವೇ’ ಎಂದು ಒಬ್ಬನು ಮತ್ತೊಬ್ಬನಿಗೆ ಹೇಳಿದನು.

‘ಇಲ್ಲೇ ಎಲ್ಲೋ ಐತಿ ಸೋಮಿ’ ಎಂದು ಮತ್ತೊಬ್ಬನು ಹೇಳುತ್ತಾ ಬೆಷ್ಟು ಸೋಟವನ್ನು ನಾಲ್ಕು ದಿಕ್ಕಿಗೂ ಬೀರುತ್ತಾ ನಿಂತೇ ಇದ್ದನು. ಅಪ್ಪು ಹೊತ್ತಿಗೆ ಕೆಲವರು ದೊಡ್ಡ ಹುಡುಗರು ಆ ಕಡೆ ಬರುತ್ತಿದ್ದರು. ಅವರನ್ನು ದೃಷ್ಟಿಸಿ, ‘ತಾಳ ಸೋಮಿ ಆ ಹೈಕ್ಕಷ್ಟ ಕೇಳಾಣ. ಅವರೇ

ಗೊತ್ತೇ ಏನೋ? ಎಂದು ಒಬ್ಬ ಗೌಡನು ಹೇಳಿದನು. ಆಹುದುಗರು ಸ್ವಲ್ಪಿನ ವಿದ್ಯಾರ್ಥಿಗಳಂತೆ ಕಂಡುಬಂದದ್ದರಿಂದ ರಂಗಣ್ಣನೇ ಅವರನ್ನು ‘ಇಲ್ಲಿ ಸ್ವಾಲು ಎಲ್ಲಿದೆ? ಎಂದು ಕೇಳಿದನು. ಅವರು ‘ತೋಸ್ರಾತ್ಮೀಯೇ ಬಿಸ್ತಿ ಸಾರ್’ ಎಂದು ಹೇಳಿ ಕರೆದುಕೊಂಡು ಹೊರಟಿರು. ಆ ಒಬ್ಬರು ಹೆಚ್ಚಿಯವರು, ‘ಎಂಗಾನ ಆಗಲಿ, ಇಸ್ತೋಸ್ರಾತ್ಮೀಯೇ ತೋಸ್ರಾತ್ಮೀಯೇ ಸಿಕ್ಕರಲ್ಲ ನಮ್ಮಿಲ್ಲಿಗೇ’ ಎಂದು ಆಡಿಕೊಳ್ಳುತ್ತ ಮುಂದಕ್ಕೆ ಹೊರಟಿರು.

ಒಂದು ಘಳಾಂಗು ದೂರ ಎರಡು ಮೂರು ಡೊಂಕು ಓಟಿಗಳನ್ನು ದಾಟಿದ ಮೇಲೆ ಹೆಚ್ಚಿಯ ಆಚೆಯ ಕೊನೆಯಲ್ಲಿ ಹೆಚ್ಚಿಹೆಂಚು ಹೊದಿಸಿದ್ದ ಒಂದು ಸಣ್ಣ ಕಟ್ಟಿಡ ಇತ್ತೀತು. ರಂಗಣ್ಣನಿಗೆ ಒಂದ ಕೆಲಸ ಸದ್ಯೇ ನೇರವೇರಿತಲ್ಲಾ ಎಂದು ಸಂತೋಷವಾಯಿತು. ಮುಂದುಗಡೆ ಗೋಡೆಗೆ ಜೀಸ್ಕಿಲ್ಲನ್ನು ಒರಗಿಸಿಟ್ಟು ಒಳಕ್ಕೆ ಹೊರಡನು. ಆಲ್ಲಿ ಎಂಟು ಹತ್ತು ಹುದುಗರು ಎದ್ದು ನಿಂತುಕೊಂಡು, ‘ನಮಸ್ವಾರಾ ಸಾರ್’ ಎಂದು ಕೀರಿಸಿದರು. ರಂಗಣ್ಣ ಅವರಿಗೆ ನಮಸ್ವಾರ ಮಾಡಿದನು. ಮುಂದೆ ನೋಡಿದರೆ ಮೇಷ್ಪರು ಕಣ್ಣಿಗೆ ಬೀಳಲಿಲ್ಲ. ಕುಚಿರ ಖಾಲಿಯಾಗಿತ್ತು.

‘ಈ ದಿನ ಮೇಷ್ಪರು ಬರಲಿಲ್ಲವೇ?’

‘ಇಲ್ಲಾ ಸಾರ್. ರಜಾದ ಮೇಲವೇ..’

‘ನೇನ್ನೆ ಒಂದಿದ್ದರೇನು?’

‘ಇಲ್ಲಾ ಸಾರ್. ಎರಡು ದಿನ ಬರೋದಿಲ್ಲ. ಕೆಲಸ ಪತೆ-ಎಂದು ಹೇಳವೇ..’

‘ಮತ್ತೆ ಸ್ವಾಲೂ ಬಾಗಿಲು ತೆರೆದಿದೆಯಲ್ಲ? ಬೀಗ ಯಾರು ತೆಗೆದರು?’

‘ಬೀಗದ ಕ್ಯೇ ನಮ್ಮಾವ ಕೊಟ್ಟು ಹೋಗ್ತಾರೆ ಸಾರ್. ನಾವೇ ಬೀಗ ತೆಗೆದು ಒಳಗೆಲ್ಲ ಗುಡಿಸಿ ಚೊಕ್ಕ ಮಾಡ್ತೇನೆ. ಮೇಷ್ಪ ಆಮೇಲೆ ಒಂದು ಪಾಠ ಮಾಡ್ತಾರೆ.’

‘ಮೇಷ್ಪ ಎಲ್ಲಿ ವಾಸಮಾಡುತ್ತಾರೆ?’

‘ಸಾಗೇನೆಳ್ಳಿ ಸಾರ್. ಇಲ್ಲಿಗೆ ಎರಡು ಮೈಲಿ. ಮೇಷ್ಪ ಜೀಸ್ಕಿಲ್ಲ ಮಡಕ್ಕೊಂಡವೇ..’

ಮುಂದೆ ರಂಗಣ್ಣಸಿಗೆ ಏನು ಮಾಡಬೇಕೆಂಬಾದು ಹೊಳೆಯಲ್ಲ. ಇದು ನಿಮಿಷಗಳ ಕಾಲ ಕುಚಿತಯಲ್ಲಿ ಕುಳಿತು ವಿಶ್ರಮಿಸಿಕೊಂಡನು. ಮೇಜಿಗೆ ಮತ್ತು ಪೆಟ್ಟಿಗೆಗೆ ಬೀಗಗಳು ಹಾಕಿದ್ದವು. ಸ್ವಾಲಿನ ದಾಖಲೆ ಗಳಲ್ಲಿ ಒಳಗಿದ್ದವು. ರಂಗಣ್ಣ ಸಪ್ನೆ ಮೋರಿ ಮಾಡಿಕೊಂಡು ಚಿಂತಿಸುತ್ತ ಕುಳಿತಿದ್ದನು. ಅವನಿಗೆ ಮುಂದಿನ ಹಳ್ಳಿಗಳಿಗೆ ಹೋಗ ಬೇಕೆಂಬ ಆಶೆ ಅಳಿದುಹೋರಿಯತು. ಜನಾರ್ಥನಪುರಕ್ಕೆ ಹಿಂದಿರುಗಿದರೆ ಸಾಕಷ್ಟು ಎಂದಾಯಿತು. ಅದರೆ ಈಗ ಜನಾರ್ಥನಪುರಕ್ಕೆ ಹಿಂತಿರುಗುವುದು ಹೋಗಿ? ಎಂದು ದೊಡ್ಡ ಯೋಚನೆ ಹಿಡಿಯಿತು. ಬಂದ ದಾರಿ ಹಿಡಿದು ಕೊಂಡು ಹೋಗುವುದೇ ಹೋರತು ಬೇರೆ ಉವಾಯ ಹೊಳೆಯಲ್ಲ. ನಿಟ್ಟಿಸಿರು ಬಿಟ್ಟುಕೊಂಡು ಎದ್ದನು. ಹೋರಕ್ಕೆ ಬಂದು ಬೈಸ್ಟು ತಲ್ಲು ಕೊಂಡು ಹೋರಬಿನು. ಅವನ ಅದೃಷ್ಟಕ್ಕೆ ಕೆರೆಯ ಹತ್ತಿರ ಬಂದು ಬೋಳು ಎತ್ತಿನಾಗಾಡಿ ಜನಾರ್ಥನಪುರದ ಕಡೆಗೆ ನಿಧಾನವಾಗಿ ಹೋಗಿತ್ತು. ಗಾಡಿಯವನನ್ನು ಸ್ವಲ್ಪ ಮಾತನಾಡಿಸಿ ಸೋಡಿದನು. ಅವನು ಒಕ್ಕೆಯ ಮನುಷ್ಯ. ‘ನಾನು ದಾಟಸ್ಟೇನೇ ಬನ್ನಿ ಸೋಮಿ’ ಎಂದು ಹೇಳಿ ಗಾಡಿ ನಿಲ್ಲಿಸಿದನು. ತಾನೇ ಇಳಿದು ಬಂದು ಬೈಸ್ಟಿಲಿನ್ನು ಎತ್ತಿ ಒಳಗಿಟ್ಟು, ‘ಏಕೋರ್ಲೈ ಸೋಮಿ’ ಎಂದನು.

ರಂಗಣ್ಣ ಎಂದೂ ಬೋಳಿಗಾಡಿಯಲ್ಲಿ ಪ್ರಯಾಣ ಮಾಡಿದವನೇ ಅಲ್ಲ. ಅದರೆ ಆಗಿನ ಸಂದರ್ಭದಲ್ಲಿ ಅದು ಪ್ರವೃತ್ತಿಮಾನದಂತೆ ಮನೋಹರವಾಗಿ ಕಂಡಿತು. ಕೋಡಿಯ ನೀರನ್ನು ದಾಟಿದ್ದಾಯಿತು. ಸಮರಸ್ತಿಗೆ ಬಂದಮೇಲೆ ಗಾಡಿಯಿಂದ ರಂಗಣ್ಣ ಇಳಿದನು. ಗಾಡಿಯವನು ‘ಮುಂದೆ ಎರಡು ಕಾಲುವೆ ಪತೆ ಸೋಮಿ. ಬರಾರ್ ಎಂಗ್ ಬಂದೋ ಕಾಣೆ. ಗಾಡಿಯಲ್ಲೇ ಏಕೋರ್ಲೈ. ನಿಮ್ಮ ಮನೇತಾವ ಬಿಟ್ಟುಬಿಡ್ಡೇನಿ’ ಎಂದು ಹೇಳಿದ. ಆ ಸಲಹೆ ಹಿತವಾಗಿಯೇ ಕಂಡಿತು. ಪುನಃ ರಂಗಣ್ಣ ಗಾಡಿಯನ್ನು ಹತ್ತಿದನು. ಗಾಡಿಯವನೊಡನೆ ಮಾತುಕತೆ ಆಡುತ್ತಿದ್ದಾಗ ಒಬ್ಬರಿಗೊಬ್ಬಿರ ಪರಿಚಯ ಬೆಳೆಯಿತು.

‘ನೀವು ಇಸ್ಮೈಲ್ ಇನ್‌ಜ್‌ಪೆಟ್‌? ನಮ್ಮಿಳ್ಳೀಗೊಂದು ಇಸ್ಮೈಲ್ ಕೊಡಿ ಸೋಮಿ! ಈ ಇಸ್ಮೈಲ್ ಮೇಷ್ವಾನೊವೆ ನಮ್ಮ

ನಾಗೇನಳ್ಳೀಲೆ ಅವೈ. ಅಲ್ಲೀ ಇಸ್ಮೋಲ್ ಕೊಟ್ಟಿ ಅಲ್ಲೀ ಪಾಟ
ಮಾಡೋಕೆ ಅವಗಾರ್ ಅನ್ವಯಲ್.’

‘ ಒಳ್ಳೀಯದಪ್ಪ, ಅಗಲಿ ನೋಡೋಣ. ನಾನು ಇಲ್ಲಿಗೆ ಹೊಸ
ದಾಗಿ ಬಂದಿದ್ದೇನೆ. ನಿಮ್ಮ ಹಳ್ಳಿಯ ಸ್ಥಿತಿ ನೋಡಿದಮೇಲೆ ಏನಾದರೂ
ಮಾಡೋಣ.’

‘ ನಮ್ಮಳ್ಳಿ ದೊಡ್ಡದು ಸೋಮಿ ! ಬಾಳ ಮನೆಗಳಿವೆ. ನನ್ನ ಲೆಕ್ಕೆ
ಬರಾಕೆಲ್ಲ. ನೂರ ಮನೆ ಆದರೂ ಇರಬೋದೋ ಏನೋ. ಓದೋ
ಹೈಕ್ಕು ಬಾಳ ಅವೈ.’

‘ ಅಗಲಪ್ಪ. ನಾನು ಬಂದು ನೋಡುತ್ತೇನೆ. ನಿಮ್ಮ ಮಕ್ಕಳಿಗೆಲ್ಲ
ವಿದ್ಯೆ ಹೇಳಿಕೊಡುವುದಕ್ಕೇನೆ ನಮ್ಮ ಇಲಾಖೆ ಇರುವುದು.

‘ ನಿವೇಗ ಮಕ್ಕಳೆಷ್ಟು ಸೋಮಿ ?’

‘ ಇಬ್ಬರು ಗಂಡು, ಇಬ್ಬರು ಹೆಣ್ಣು. ನಾಲ್ಕು ಮಕ್ಕಳದ್ದಾರೆ.’

‘ ಪುಣ್ಯವಂತರು ಸೋಮಿ ! ಕೈತುಂಬ ಸಂಬಳ ಒತ್ತೇರ್ತಿ. ಮಕ್ಕಳು
ಮರಿ ಅವೈ. ನಮ್ಮೇನ್ನೇತಿ ? ಒವೇಪತ್ತು ಹಿಟ್ಟು. ದೇವು ಅಂಗೇನೇ
ಸದೆಸಿಕೊಂಡೊ ಬತಾರನೆ.’

ಹೀಗೆಲ್ಲ ಮಾತುಗಳನ್ನಾಡುತ್ತ ನೀರಿನ ಹರವುಗಳನ್ನು ದಾಟಿದ
ಮೇಲೆ ರಂಗಣ್ಣನಿಗೆ ಆ ಚೋಳ ಗಾಡಿಯಲ್ಲಿ ಉರೋಳಗೆ ಹೋಗು
ವುದಕ್ಕೆ ಮನಸ್ಸು ಒಪ್ಪಲಿಲ್ಲ. ಗಾಡಿಯಂದ ಇಳಿದು, ‘ ಮುಂದಕ್ಕೆ
ರಸ್ತೆ ಸರಿಯಾಗಿದೆ. ಬೈಸ್ಟು ತೆಗೆದುಕೊಡು, ನಾನು ಹೋಗು
ತ್ತೀನೆ ’ ಎಂದು ಹೇಳಿದನು. ಗಾಡಿಯವನು ಇಳಿದು ಬೈಸ್ಟು ತೆಗೆದು
ಕೊಟ್ಟನು. ‘ ನಿಷ್ಠ ಹೆಸರೇನಪ್ಪ ? ’ ಎಂದು ಕೇಳುತ್ತ ; ರಂಗಣ್ಣ ಒಳ
ಜೀಬಿನಿಂದ ಎಂಟಾಣೆಯನ್ನು ತೆಗೆದು ಕೈಯಲ್ಲಿ ಹಿಡಿದುಕೊಂಡನು.

‘ ನನ್ನೆ ಸರು ಕರಿಹೈದ ಸೋಮಿ.’

ರಂಗಣ್ಣನು ಎಂಟಾಣೆಯನ್ನು ಕೊಡುವುದಕ್ಕೆ ಹೋದರೆ, ಕರಿಹೈದ
ತೆಗೆದುಕೊಳ್ಳಲಿಲ್ಲ.

‘ಅಯ್ಯೋ ಸೋಮಿ ! ನಂಗೆ ದುಡ್ಡಿದ್ದು ಬೇಡ. ಇದೇನು ದೊಡ್ಡದು. ಗಾಡಿ ಜನಾರ್ಥನವು ಕೈ ಬತ್ತಿರುತ್ತು. ನೀವೇನೋ ಅನಿ ವಾಯ್ ಆಗಿ ಬಂದಿ. ಸುಮಾರು ಸುಮ್ಮೆ ಬಂದಿರಾ ? ಇದಕ್ಕೆಲ್ಲ ದುಡ್ಡ ಶಕ್ಕಿಳ್ಳಂಡ್ರೆ ದೇವರು ಒಕ್ಕೇಡ್ರ ಮಾಡಾಕೆಲ್ಲ ಸೋಮಿ’ ಎಂದು ಹೇಳಿ ಬಿಟ್ಟನು.

ಪ್ರಕರಣ ೫

ಮೇಷಷ್ಟು ರಂಗಪ್ಪ

ರಂಗಣ್ಣ ದೇಂಜಿನಲ್ಲಿ ಅಧಿಕಾರ ವಹಿಸಿ ನಾಲ್ಕು ತಿಂಗಳಾದುವು. ಸುಮಾರು ನಲವತ್ತು ವರ್ಷಕ್ಕೆ ಪಾಠಶಾಲೆಗಳ ತನಿಖೆ ಮತ್ತು ಭೇಟಿಗಳಿಂದ ಪ್ರಾಧಿಕೀಕ ವಿದ್ಯಾಭ್ಯಾಸದ ಸ್ಥಿತಿ ತಕ್ಕುಮಟ್ಟಿಗೆ ಅವನಿಗೆ ಪರಿಚಯವಾಯಿತು. ಹಲವು ಕಡೆಗಳಲ್ಲಿ ಪಾಠಶಾಲೆಗಳಿಗೆ ಕಟ್ಟಿಡಗಳಲ್ಲ. ಮಾರಿಗುಡಿ, ಅಂಜನೇಯನ ದೇವಸ್ಥಾನ, ಚಾವಡಿ, ಹೆಳಿಯ ಮರುಕಲು ಮನೆ-ಇವುಗಳಲ್ಲೇ ಬಹುಮಟ್ಟಿಗೆ ಪಾಠಶಾಲೆಗಳು ನಡೆಯುತ್ತಿದ್ದವು. ಸರ್ಕಾರದ ಕಟ್ಟಿಡಗಳು ಕೆಲವು ಹೆಚ್ಚಿಗಳಲ್ಲಿ ಮಾತ್ರ ಇದ್ದವು. ಅವುಗಳಲ್ಲಿ ಹಲವುದರ ನೇಲ ಕಿತ್ತುಹೋಗಿ ಗೋಡೆಗಳು ಕೆತ್ತಿಹೋಗಿ, ಹಂಚುಗಳು ಹಲವು ಮುರಿದುಹೋಗಿ ಆ ಕಟ್ಟಿಡಗಳೂ ಬಹಳ ಹೀನಸ್ಥಿತಿಯಲ್ಲಿ ದ್ವಿತೀಯ ಸಾಕಾರದಷ್ಟು ಬೆಂಚುಗಳರಲ್ಲಿ, ಹಲಗೆಗಳರಲ್ಲಿ. ಕೆಲವು ಪಾಠಶಾಲೆಗಳಲ್ಲಿ ಬೋಧುರ್ವ ಸಹ ಇರಲಿಲ್ಲ. ಸಾಮಾನ್ಯವಾಗಿ ಒಬ್ಬರೇ ಮೇಷ್ಟ್ ರು ಇರುವ ಪಾಠಶಾಲೆಗಳ ಸಂಖ್ಯೆ ಹೆಚ್ಚು; ಸೇಕಡಾ ಎಪ್ಪತ್ತಿರವರೆಗೆ ಎಂದು ಹೇಳಬಹುದಾಗಿತ್ತು. ಅಲ್ಲೆಲ್ಲ ಸರಾಸರಿ ಹುಡುಗರ ಸಂಖ್ಯೆ ಹದಿನೆಂದು. ಕೆಲವು ಪಾಠಶಾಲೆಗಳಲ್ಲಿ ಆರು - ಏಳು ಮಕ್ಕಳು ಮಾತ್ರ. ಎಲ್ಲೊಂದು ಅಪರೂಪವಾಗಿ ಒಂದೊಂದು ಕಡೆ ಮುನ್ವತ್ತೆದು ನಲವತ್ತು ಹುಡುಗರು. ಮೊದಲನೇಯ ತರಗತಿಯಲ್ಲಿ ನಾಲ್ಕು ವಿದ್ಯಾರ್ಥಿಗಳಿಗೆ ಬಹಳ ವ್ಯಾಸನವಾಯಿತು.

ಒಂದು ದಿನ ಸಾಯಂಕಾಲ ಕೆಂಪಾಷುರದ ಬಂಗಲೆಯಲ್ಲಿ ರಂಗಣ್ಣ ಮೊಕ್ಕುಂ ಮಾಡಿದ್ದಾನೆ. ಸಾಹೇಬರಿಗೆ ಗೋಪಾಲ ಕಾಫಿ ಮತ್ತು ಬೋಂಡ ತಯಾರುಮಾಡುತ್ತಾ ಅಡಿಗಿಯ ಮನೆಯಲ್ಲಿದ್ದಾನೆ. ಗುಮಾಸ್ತ

ಶಂಕರಪ್ಪ ಒಳಗಿನ ಕೊಟ್ಟಿಯಲ್ಲಿ ಹಳೆಯ ದಾಖಲೆಗಳನ್ನು ವಿಂಗಡಿ ಮತ್ತು ಉತ್ತರಗಳು ಹೊಗಬೇಕಾದುವನ್ನು ಎತ್ತಿದುತ್ತಿದ್ದಾನೆ. ರಂಗಣ್ಣ ಮುಂಭಾಗದ ಒಪ್ಪಾರದಲ್ಲಿ ಮೇಚಿನ್ ಮೇಲೆ ಕಚೇರಿಯ ಕಾಗದಗಳ ನ್ಯೂಟ್ರಿಕೋಂಡು ಕುಚಿರು ಮೇಲೆ ಕುಳಿತಿದ್ದಾನೆ. ಸಾಮಾನ್ಯವಾದೊಂದು ಸೂಟಿ, ತಲೆಗೆ ಸರಿಗೆ ರುಮಾಲು ಹಾಕಿಕೋಂಡಿದ್ದಾನೆ. ಆಗ ಸಮಾ ಪದ ಒಂದು ಹಳ್ಳಿಯಿಂದ ನಾಲ್ಕು ಜನ ಗೌಡರು ಒಂದು ಅರ್ಜಿಯನ್ನು ಕೈಯಲ್ಲಿ ಹಿಡಿದುಕೋಂಡು ಬಂದರು. ಪದ್ಧತಿಯಂತೆ ಏರಜಿರದು ನಿಂಬಿಯ ಹಣ್ಣಿಗಳನ್ನು ಒಪ್ಪಿಸಿ ಕೈಕಟ್ಟಿಕೋಂಡು ನಿಂತರು.

‘ಯಾರಪ್ಪಾ ನೀವು? ಯಾವ ಹಳ್ಳಿಯಿಂದ ಬಂದಿದ್ದೀರಿ? ನಿಮಗೇನು ಬೇಕಾಗಿದೆ?’ ಎಂದು ರಂಗಣ್ಣ ಕೇಳಿದನು. ಗೌಡನೊಬ್ಬನು ಅರ್ಜಿಯನ್ನು ಕೈಗೆ ಕೊಟ್ಟಿ, ನಮ್ಮಿಲ್ಲಿಗೊಂದು ಇನ್‌ಹೆಂಟ್ರಿ ಇಸ್ಲೈಲ್‌ ಕೊಡಬೇಕು ಮಾನ್ಯಮಿ!’ ಎಂದನು. ರಂಗಣ್ಣನು ಅರ್ಜಿಯನ್ನು ಓದಿ ಕೋಂಡರೆ ಅದರಲ್ಲಿ ಗೌಡನು ಹೇಳಿದಂತಹಿಯೆ ಇನ್‌ಹೆಂಟ್ರಿ ಸ್ನಾಲಿಗೆ ಅರಿಕೆ ಇತ್ತು. ಇದೇನು! ಹಳ್ಳಿಯರು ಇನ್‌ಹೆಂಟ್ರಿ (Infantry) ಸ್ನಾಲಿಗೆ ಅರ್ಜಿಕೊಡುತ್ತಾರೆ! ಪರವಾ ಇಲ್ಲ. ನಮ್ಮ ಜನರೂ ಸಹ ಸಿಪಾಯಿಗಳಾಗ ಬಯಸುತ್ತಾರೆ’— ಎಂದು ರಂಗಣ್ಣನು ಸಂತೋಷ ಪಟ್ಟಿಕೋಂಡು, ‘ಇನ್‌ಹೆಂಟ್ರಿ ಸ್ನಾಲ್! ಇನ್‌ಹೆಂಟ್ರಿ ಸ್ನಾಲು ಬೇಕೇ?’ ಎಂದನು.

‘ಹೌದು ಸೋಮಿ!

‘ಇನ್‌ಹೆಂಟ್ರಿ ಸ್ನಾಲಿಗೆ ಬೇರೇ ಕಡೆ ಅರ್ಜಿ ಕೊಡಬೇಕು ಗೌಡರೆ. ನಾವು ಅದನ್ನು ಕೊಡುವುದಕ್ಕಾಗುವುದಿಲ್ಲ.’

‘ಅಂಗೆಲ್ಲಾ ಹೇಳಬೇಡಿ ಬುದ್ದಿ! ನೀವು ಕೊಡಾಕೆಲ್ಲ ಅಂದ್ರೆ ಮತ್ತಾರ್ ಕೊಟ್ಟಾರು? ಖಂಡಿತ ಇನ್‌ಹೆಂಟ್ರಿ ಇಸ್ಲೈಲ್ ಕೊಟ್ಟೇ ತೀರಬೇಕು ತಮ್ಮ ಕಾಲ್ತಾಗಿ.’

‘ಷ್ಟೇಮರಿ ಸ್ನಾಲು ಕೊಡುವ ವಿಚಾರ ಅಲೋಚನೆ ಮಾಡುತ್ತೀರೆ. ಇನ್‌ಹೆಂಟ್ರಿ ಸ್ನಾಲನ್ನು ನಾವು ಕೊಡೋದಕ್ಕಾಗೋಡಿಲ್ಲ.’

‘ನಮ್ಮ ಪರಾಮರಿಗಿರಾಮರಿ ಇಸ್ಲೋಲ್ ಖಂಡತ ಬ್ಯಾಡ್ ಬುದ್ದಿ! ಅದೆಂತದೋ ಏನೋ! ನಮ್ಮ ಸಕಾರಿ ಇನ್ ಪೆಂಟ್ರಿ ಇಸ್ಲೋಲ್ ಲೇ ಆಗ್ಬೀಕು. ಎಂಗಾನ ಮಾಡ್ಲಾ.’

‘ಇನ್ ಪೆಂಟ್ರಿ ಸ್ವಲ್ಪಿಲಿಗೆ ಸೈನ್ಯದ ಇಲಾಖೆಗೆ ಅರ್ಜಿ ಕೊಡಬೇಕು. ನಾವು ಈ ಅರ್ಜಿ ತೆಗೆದುಕೊಳ್ಳೋದಿಲ್ಲ.’

‘ಆದ್ಯಾ ಕ್ಷಾನಿ ನಮ್ಮಳ್ಳೀಗೆ ಮಾತ್ರ ಕೊಡಾಕಿಲ್ಲ? ಎಲ್ಲಾ ಹಳ್ಳಿಗೂ ಇನ್ ಪೆಂಟ್ರಿ ಇಸ್ಲೋಲ್ ಕೊಟ್ಟಿನಿ. ನಾವೇನ್ ಸೋಮಿ ಪಾಪ ಮಾಡಿದ್ದು? ಕಂದಾಯ ನಾವೂನು ಕೊಡಾಕಿಲ್ಲ? ’

ರಂಗಣ್ಣನಿಗೆ ಆಗ ಜ್ಞಾನೋದಯವಾಯಿತು. ಗೌಡರು ಕೇಳುತ್ತಿರುವುದು ಇನ್ ಫೆಂಟ್ರ್ ಸ್ವಲ್ಪಲು (Infant School) ಇನ್ ಫೆಂಟ್ರಿ ಸ್ವಲ್ಪಲ್ (Infantry School) ಅಲ್ಲ ಎಂದು ಅರ್ಥವಾಯಿತು. ಹಳ್ಳಿಯವರ ಉಚ್ಚಾರಣೆ ಹಾಗೆ; ಉಚ್ಚಾರಣೆಯಂತೆ ಬರೆದಿದ್ದಾರೆ— ಎಂಬುದೆಲ್ಲ ಬುದ್ಧಿಗೆ ಹೊಳೆಯತ್ತಲೂ ರಂಗಣ್ಣನಿಗೆ ಫಕ್ಕನೇ ನಗುಬಂದು ಬಿಟ್ಟಿತು. ‘ನಾನೋಬ್ಬ ಮಡೆಯ’ ಎಂದುಕೊಂಡನು.

‘ನಿಮ್ಮ ಹಳ್ಳಿ ಇಲ್ಲಿಗೆ ಎಷ್ಟು ದೂರ?’

‘ಇಲ್ಲೇ ಸೋಮಿ! ಅಚೆಯ ಕೆರೆ ದಾಟಿದರೆ ಬಂದು ವೈಲಿ ಆಗುತ್ತೋ ಏನೋ?’

ರಂಗಣ್ಣ ಶಂಕರಪ್ಪನನ್ನು ಕರೆದು ವಿಚಾರಿಸಿದನು. ಕೆಂಪಾಪುರಕ್ಕೆ ಪದು ವೈಲಿ ದೂರ ಆಗಬಹುದು; ನಾಳೆ ಅದರ ಹತ್ತಿರದ ಗುಂಡೇನ ಹಳ್ಳಿಯ ಸ್ವಲ್ಪಲ್ ತನಿಖೆ ಇದೆ; ಇಲ್ಲಿಂದ ಹಾಗೆಯೇ ಹೋಗಿ ನೋಡಿ ಕೊಂಡು ಬರಬಹುದು— ಎಂದು ಶಂಕರಪ್ಪ ಹೇಳಿದನು. ರಂಗಣ್ಣನು ಅರ್ಜಿದಾರರನ್ನು ಸೋಡಿ, ‘ಒಕ್ಕೀಯದು. ನಾಳೆ ಬೆಳಗ್ಗೆ ಹತ್ತಿನ ವರೆಗಂಟಿಗೆ ಬಂತ್ತೀವೆ. ಕಟ್ಟಿದ ವಗ್ಗೆರಿ ಏನು ಅನುಕೂಲವಿದೆಯೋ ನೋಡಿ, ಆಮೇಲೆ ನಿನ್ನರ್ವೇ ಮಾಡುತ್ತೀವೆ’ ಎಂದು ಹೇಳಿದನು.

‘ಎಲ್ಲಾ ಅನ್ನಾಲಾನು ಮೋಸ್ತಿ ಸೋಮಿ. ಎಂಗಾನಾ ಮಾಡಿ ನಮ್ಮಳ್ಳೀಗೆ ಬಂದು ಇನ್ ಪೆಂಟ್ರಿ ಇಸ್ಲೋಲ್ ತಮ್ಮ ಕಾಲ್ಪಾಗೆ ಕೊಡಬೇಕು’ ಎಂದು ಅವರು ಹೇಳಿ ಕೈಮುಗಿದು ಹೊರಟು ಹೋದರು.

ಕೆಲವು ನಿಮಿಷಗಳನಂತರ ಗೋಪಾಲ ಕಾಫಿ ಮತ್ತು ಬೋಂಡಾ ಗಳನ್ನು ತಂದು ಮೇಚಿನ ಮೇಲಿಟ್ಟುನು. ‘ಶಂಕರಪ್ಪನವರಿಗೆ ಕೊಟ್ಟಿಯೋ ಇಲ್ಲವೋ?’ ಎಂದು ರಂಗಣ ಕೇಳಿದನು.

‘ಅವರು ಅಡಗಿಯ ಮನೆಗೀನೇ ಬಂದು ತಿಗೋತಾರೆ. ಅಲ್ಲಿಯೇ ಅವರಿಗೆ ಇಟ್ಟಿದ್ದೇನೇ.’

‘ಮೇಷ್ಟರು ಯಾರಾದರೂ ಬಂದರೆ ನಾಲ್ಕು ಬೋಂಡ ಇಟ್ಟಿದ್ದೀ ಯೇನು?’

‘ಇಟ್ಟಿದ್ದೇನೇ.’

‘ಸರಿ, ಹೋಗು’ ಎಂದು ಹೇಳಿ ರಂಗಣನು ಉಪಹಾರ ಸ್ವೀಕಾರಕ್ಕೆ ತೊಡಗಿದನು.

ಉಪಹಾರ ಮುಗಿಯುವ ಹೊತ್ತಿಗೆ ದೊಡ್ಡ ಸರಿಗೆ ರುಮಾಲು, ಭಾರಿ ಸರಿಗೆ ಪಂಚಿ, ಒಕ್ಕೆಯ ಕೋಟು ಧರಿಸಿದ್ದ ಮನುಷ್ಯರೊಬ್ಬರು ಸ್ವಲ್ಪ ದೂರದಲ್ಲಿ ಬಂದು ನೀಂತರು. ರಂಗಣ ಥಟ್ಟನೇ ಎದ್ದನಿಂತು ಕೊಂಡು ನಮಸ್ಕಾರ ಮಾಡಿದನು. ಡಿಸ್ಟಿಕ್ಟು ಬೋಂಡ್‌ ಮೆಂಬರೋ, ಪ್ರಜಾಪ್ರತಿನಿಧಿಸಬೇಯ ಮೆಂಬರೋ ಇರಬಹುದೆಂದು ನಿರ್ಧರಿಸಿದನು. ಹೊಸದಾಗಿ ಬಂದ ಇನ್‌ಸ್ಪೆಕ್ಟರ್ ಸಾಹೇಬರನ್ನು ನೋಡಲು ಬಂದಿರುವರೆಂದು ತಿಳಿದುಕೊಂಡು, ಅವರನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳುವುದು ಒಕ್ಕೆಯದೆಂದು, ‘ದಯವಾಡಬೇಕು’ ಎಂದು ಎಮರಿಗಿದ್ದ ಕುಚೀರುನ್ನು ತೋರಿಸಿದನು.

‘ಪರವಾ ಇಲ್ಲ, ಬಸ್ತಿ. ಕುಚೀರುಮೇಲೆ ಕುಳಿತುಕೊಳ್ಳಿ’ ಎಂದು ಒತ್ತಾಯ ಮಾಡಿದಮೇಲೆ ಆತನು ಕುಚೀರು ಮೇಲೆ ಕುಳಿತುಕೊಂಡನು. ಆದರೆ ಆ ಮನುಷ್ಯ ಏನೋ ಮುಜಗರ ಪಡುತ್ತಿದ್ದಂತೆ ಆವನ ಚಯೀರುಯಲ್ಲಿ ಕಂಡುಬಂದಿತು. ಅಮ್ಮೆ ಹೊತ್ತಿಗೆ ತಟ್ಟಿಯಲ್ಲಿ ಬೋಂಡ ಮತ್ತು ಲೋಟಿದಲ್ಲಿ ಕಾಫಿಯನ್ನು ಗೋಪಾಲ ತಂದಿಟ್ಟುನು. ‘ತಿಗೆದುಕೊಳ್ಳಿ, ಸಂಕೋಚಪಟ್ಟಿಕೊಳ್ಳಬೇಡಿ’ ಎಂದು ರಂಗಣನು ಒತ್ತಾಯ ಮಾಡಿದನು. ಸರಿಗೆ ರುಮಾಲಿನ ಮನುಷ್ಯ ಅವುಗಳನ್ನು ಸೇವಿಸುತ್ತಾ

ಇದ್ದಾಗ, ‘ನೀವು ಇದೇ ಉರಿನ ವಾಸ್ತವ ದೊ ಹೇಗೆ?’ ಎಂದು ರಂಗಣ್ಣ ಕೇಳಿದನು.

‘ಇಲ್ಲ ಸ್ವಾಮಿ! ಇಲ್ಲಿಗೆ ಮೂರು ಮೈಲಿ ನಾನಿರುವ ಹಳ್ಳಿ. ಗುಂಡೇನಹಳ್ಳಿಯಲ್ಲಿ ನಾನಿರುವುದು.’

‘ಬಹಳ ಸಂತೋಷ! ನಿಮ್ಮ ಪರಿಚಯವಾದದ್ದು ನನಗೊಂದು ಲಾಭ. ನಿಮ್ಮಂಥ ಮುಖಂಡರ ಸಹಕಾರ ಸಹಾಯ ನನಗೆ ಆವಶ್ಯಕ ವಾಗಿ ಬೇಕಾಗಿದೆ. ಆ ಹಳ್ಳಿಯಲ್ಲಿ ಒಂದು ಸ್ವಲ್ಪಲಿದೆ. ನೀವು ನೋಡಿರ ಬಹುದು. ಆದರ ವಿಚಾರದಲ್ಲಿ ಆಸಕ್ತಿಯನ್ನೂ ತೋರಿಸುತ್ತಿರಬಹುದು. ಆ ಸ್ವಲ್ಪ ಚೆನ್ನಾಗಿ ನಡೆಯುತ್ತಿದೆಯೆ? ಮೇಷ್ಪು ಸರಿಯಾಗಿ ಪಾಠ ಶಾಲೆಗೆ ಬರುತ್ತಿದ್ದಾರೆಯೆ?’

‘ನಾನೇ ಸ್ವಾಮಿ ಆ ಸ್ವಲ್ಪಲನ ಮೇಷ್ಪು ರಂಗಪ್ಪ!’

ಆಗ ರಂಗಣ್ಣನ ಮುಖವನ್ನು ಯಾರಾದರೂ ಪೋಂಟೋ ತೆಗೆಯ ಬೇಕಾಗಿತ್ತು! ರಂಗಣ್ಣನು ಕಷ್ಟದಿಂದ ತನ್ನ ವಿಷಾದವನ್ನು ಆಡಗಿಸಿ ಕೊಂಡನು. ಇನ್ನೊಂದು ವಿಧದಲ್ಲಿಯೂ ಆವಸಿಗೆ ಮುಖಭಂಗವಾಯಿತು. ತನ್ನ ಕೈಕೆಳಗಿನ ಉಪಾಧ್ಯಾಯರಲ್ಲಿ ಸಹ ನೆಮ್ಮೆದಿ ಕುಳ ಇದ್ದಾರೆ; ಭಾರಿ ಸರಿಗೆ ಪಂಚೆ, ಭಾರಿ ಸರಿಗೆ ರುಮಾಲು ಧರಿಸಿಕೊಳ್ಳುವವರು ಇದ್ದಾರೆ. ರೀಕಾದ ಉದುವನ್ನು ಧರಿಸುವವನು ತಾನೋಬ್ಬನೇ ಅಲ್ಲ - ಎಂದು ತಿಳಿವಳಿಕೆ ಬಂದು ಹೆಮ್ಮೆ ಮುರಿಯಿತು. ಈ ಮೇಷ್ಪು ತನ್ನನ್ನು ಹಂಗಿಸು ವುದಕ್ಕಾಗಿಯೇ ಹೀಗೆ ಉಡುವು ಧರಿಸಿ ಬಂದಿರುವನೋ ಏನೋ - ಎಂದು ಆಸಮಾಧಾನವೂ ತಲೆದೋರಿತು. ಆದರೆ ಅವುಗಳಾವುದನ್ನೂ ತೋರಿಸಿಕೊಳ್ಳಿದೆ, ‘ಒಳ್ಳಿಯದು ಮೇಷ್ಪೇ! ನಾಳೆ ನಿಮ್ಮ ಸ್ವಲ್ಪಲನ ತನಿಖಿಗೆ ಬರುತ್ತೇವೆ. ನಿಮಗೆ ಗೊತ್ತಿದೆಯೋ?’ ಎಂದು ಕೇಳಿದನು.

‘ಗೊತ್ತಿದೆ ಸಾರಾ! ಆದಕ್ಕೊಸ್ಕರವೇ ತಮ್ಮನ್ನು ಕಂಡು ಹೊಗೊಂಡಿ ಎಂದು ಬಂದಿದ್ದೇನೆ. ನಾಳೆ ಸ್ವಾಮಿಯವರು ಅಲ್ಲೇ ಮೊಕ್ಕಾಂ ಮಾಡಬೇಕೆಂದು ಗ್ರಾಮಸ್ಥರೀಲಾ ಆಶೆಷದುತ್ತಾರೆ.’

‘ಮೇಷ್ಪೇ! ಅಲ್ಲಿ ಮೊಕ್ಕಾಂ ಮಾಡುವುದಕ್ಕಾಗುವುದಿಲ್ಲ. ಮುಂದೆ

ಬೀರನಹಳ್ಳಿಗೆ ಬೀರೆ ನಾವು ಹೋಗಬೇಕು. ಆ ಗ್ರಾಮಸ್ಥರು ಒಂದು ಸ್ನಾಲ್ ಬೇಕು ಎಂದು ಕೇಳುತ್ತಿದ್ದಾರೆ.’

‘ಸ್ವಾಮಿಯವರು ಇನ್‌ಸ್ಪೆಕ್ಟರ್ ಮುಗಿಸಿಕೊಂಡು ಕೆಂಪಾ ಪುರಕ್ಕೆ ವಾಪಸ್ ಬರಬೇಕಾದರೆ ಮಧ್ಯಾಹ್ನ ಬಹಳ ಹೊತ್ತಾಗುತ್ತಿ. ಗುಂಡೇನಹಳ್ಳಿಯಲ್ಲಿ ನೋಕ್ಕಾಂ ಮಾಡುವುದಕ್ಕೆ ಶಾನೆ ವಸತಿ ಇದೆ. ತಮ್ಮ ಪ್ರಯಾಣಕ್ಕೆ ಗ್ರಾಮಸ್ಥರು ಗಾಡಿಯನ್ನು ಕೂಡ ಕಳಿಸಿಕೊಟ್ಟಿದ್ದಾರೆ.’

ರಂಗಣ್ಣ ಸ್ವಲ್ಪ ಆಲೋಚನೆ ಮಾಡಿದನು: ಈ ಮೇಷ್ಪ್ರ ಭಾರಿ ಒಕ್ಕುಲ ಕುಳವಾಗಿ ಕಾಣಿತ್ತಾನೆ; ಮಧ್ಯಾಹ್ನದ ಹೊತ್ತಿನಲ್ಲಿ ಏದು ಮೈಲಿ ವಾಪಸ್ ಬರುವುದಕ್ಕೆ ಬದಲು ಮಧ್ಯಾಹ್ನ ಅಲ್ಲೇ ವಿಶ್ರಾಂತಿ ತೆಗೆದು ಕೊಂಡು ಸಾಯಂಕಾಲಕ್ಕೆ ತಂಪು ಹೊತ್ತಿನಲ್ಲಿ ಹಿಂದಿರುಗಬಹುದಲ್ಲ. ಮೇಷ್ಪ್ರರ ಸಲಹೆ ಚೆನ್ನಾಗಿದೆ. ಹೀಗೆ ಆಲೋಚನೆ ಮಾಡಿಕೊಂಡು, ‘ಒಕ್ಕೆಯದು ಮೇಷ್ಪ್ರೇ! ನೀವು ಹೇಳಿದ ಹಾಗೆಯೇ ಆಗಲಿ’ ಎಂದು ಒಪ್ಪಿಕೊಂಡನು. ಮೇಷ್ಪ್ರ ರಂಗಪ್ಪ ಕೈಮುಗಿದು, ‘ರಾತ್ರಿ ಗಾಡಿ ಇಲ್ಲೇ ಇರುತ್ತೇ ಸಾರ್. ಬೆಳಗ್ಗೆ ದಯಮಾಡಬೇಕು’ ಎಂದು ಹೇಳಿ ಹೊರಟು ಹೊಡನು.

ಶಂಕರಪ್ಪ ಉಪಾಹಾರವನ್ನು ಮುಗಿಸಿಕೊಂಡು ಬರುತ್ತೇಲೂ ರಂಗಣ್ಣ ನಾಳೆಯ ದಿನದ ಏವಾರಟಿನ್ನು ಅವನಿಗೆ ವಿವರಿಸಿದನು. ‘ಏವಾರಟಿ ಚೆನ್ನಾಗಿದೆ ಸ್ವಾಮಿ. ಗುಂಡೇನಹಳ್ಳಿಯಲ್ಲಿ ನೇಮ್ಮುದಿ ಕುಳ ಬಹಳ ಜನ ಇದ್ದಾರೆ’ ಎಂದು ಅವನು ಸಹ ಒಪ್ಪಿಗೆ ಕೊಟ್ಟನು. ಮಾರನೆಯ ದಿನ ಬೆಳಗ್ಗೆ ಎಂಟು ಗಂಟಿಗೆ ಗುಂಡೇನಹಳ್ಳಿಯಲ್ಲಿ ಇನ್‌ಸ್ಪೆಕ್ಟರ್ ಸಾಹೇಬರ ನೋಕ್ಕಾಂ ಪ್ರಾರಂಭವಾಯಿತು. ಇಲ್ಲದುಕೊಳ್ಳುವುದಕ್ಕೆ ಅಲ್ಲಿ ಒಂದು ಮನೆಯನ್ನು ಖಾಲಿ ಮಾಡಿಕೊಟ್ಟಿದ್ದರು. ಅದು ತಾರಿಖಿನ ಮನೆ; ಬತ ನೋದಲಾದ ದವಸಗಳನ್ನು ಶೇಖರಿಸಿಡುವ ಮನೆ. ಬಲಗಡೆ ಕೋಣೆಯಲ್ಲಿ ಒಂದು ಮಂಟ ಒಂದು ಕುಚ್ಚೆ ಮತ್ತು ಒಂದು ಮೇಜ ಅಣಿಯಾಗಿ ದ್ವಿಪು. ನೆಲಕ್ಕೆ ಜಮಬಾನವನ್ನೂ ಹಾಸಿತ್ತು. ಆಡಿಗೆಯ ಮನೆ ಮತ್ತು ನೀರ ಮನೆಗಳು ಚೆನ್ನಾಗಿದ್ದವು. ಬೆಳಗಿನ ಉಪಾಹಾರವನ್ನೇ ಮುಗಿಸಿಕೊಂಡು ರಂಗಣ್ಣ ಪಾಠಶಾಲೆಗೆ ತನಿಖೆಯ ಬಗ್ಗೆ ಹೊರಟನು.

ಆ ದಿನ ಇನ್ ಸೈ ಕ್ಕೆರು ಬರುತ್ತಾ ರೆಂದು ಮಾನಿಸೆಲೆಗಳ ತೋರಣವನ್ನೂ ಭಾಷಿಯ. ಕಂಬಗಳನ್ನೂ ಕಟ್ಟಿಡಕ್ಕೆ ಕಟ್ಟಿ ಅಲಂಕಾರ ಮಾಡಿದ್ದರು. ಕಟ್ಟಿಡದೊಳಕ್ಕೆ ಇನ್ ಸೈ ಕ್ಕೆರು ಪ್ರವೇಶಿಸುತ್ತುಲೂ ಗಗನವನ್ನು ಭೇದಿಸುವಂತೆ ‘ನಮಸ್ಕಾರ ಸಾರ’ ಎಂಬುದಾಗಿ ಹುಡುಗರು ಕೆರಿಕಿಕೊಂಡರು. ರಂಗಣ್ಣ ಪ್ರತಿ ನಮಸ್ಕಾರಮಾಡಿ, ‘ಹಾಗೆಲ್ಲಾ ಗಟ್ಟಿಯಾಗಿ ಕೆರಿಚಬಾರದು. ಏದ್ದು ನಿಂತುಕೊಂಡು ಹೌನವಾಗಿ ನಮಸ್ಕಾರ ಮಾಡಬೇಕು’ ಎಂದು ತಿಳಿಸಿ, ‘ಮೇಷ್ಪು! ಈ ವಿಚಾರದಲ್ಲಿ ನಾವು ಸಕ್ಕರೆಲರ್’ ಕೊಟ್ಟಿದ್ದೇವು. ನೀವು ಹುಡುಗಂಗೆ ಸರಿಯಾದ ತಿಳಿವಳಿಗೆ ಕೊಡಬೇಕು’ ಎಂದು ಹೇಳಿದನು. ಮೇಷ್ಪು ರಂಗಪ್ಪ ಹಿಂದಿನ ದಿನದಂತೆಯೇ ದೊಡ್ಡ ಸಂಗೆ ರುಮಾಲು ಭಾರಿ ಸಂಗೆ ಪಂಚೆ ಮತ್ತು ಒಳ್ಳೆಯ ಕೋಟಿನ್ನೂ ಧರಿಸಿದ್ದನು. ರಂಗಣ್ಣನಿಗೆ ಆ ಮೇಷ್ಪು ವಿಚಾರದಲ್ಲಿ ಬಹಳ ಗೌರವ, ಸ್ವಲ್ಪ ಭಯ ಹುಟ್ಟಿದ್ದುವು. ಆ ವಾರೆತಾಲೆಯಲ್ಲಿ ಮೂರು ತರಗತಿಗಳು ಮಾತ್ರ ಇದ್ದುವು. ಮೊದಲನೆಯ ತರಗತಿಯಲ್ಲಿ ಇಪ್ಪತ್ತು ಮಕ್ಕಳ್ಳ, ಎರಡನೆಯ ತರಗತಿಯಲ್ಲಿ ನಾಲ್ಕು ಮಕ್ಕಳ್ಳ ಮತ್ತು ಮೂರನೆಯ ತರಗತಿಯಲ್ಲಿ ಇಬ್ಬರು ಹುಡುಗರು ಇದ್ದರು. ಮೂರನೆಯ ತರಗತಿಯವರಿಗೂ ಎರಡನೆಯ ತರಗತಿಯವರಿಗೂ ಕಪ್ಪು ಹಲಗೆಯ ಮೇಲೆ ಲೆಕ್ಕಾಗಳನ್ನು ಹಾಕಿ ರಂಗಣ್ಣನು ಮೊದಲನೆಯ ತರಗತಿಯ ಮಕ್ಕಳ ತನಿಖೆಗೆ ಪ್ರಾರಂಭಿಸಿದನು. ಆ ಮಕ್ಕಳಲ್ಲಿ ಹನ್ನೆರಡು ಜನ ಆ, ಆ ಮೊದಲುಗೊಂಡು ಪಷಣಬ್ಜ ಮು ವರೆಗೆ ಅಕ್ಕರಗಳನ್ನು ಕಲಿತಿದ್ದರು. ಉಳಿದವರಲ್ಲಿ ನಾಲ್ಕು ಮಂದಿ ‘ಅಗೋ ಕೋತಿ, ದೋಸೆ ಕೋಡು’ ಮೂಳತಾದ ಕಾಗುಣಿತದ ಪಾಠಗಳನ್ನು ಮಾಡಿದ್ದರು. ಉಳಿದ ನಾಲ್ಕು ಮಂದಿ ಮಕ್ಕಳನ್ನು ಸುಮಾರಾಗಿ ಓದುವವರಾಗಿದ್ದರು. ಈ ನಾಲ್ಕು ಮಂದಿ ಮೂರು ವರ್ಷ ಆ ತರಗತಿಯಲ್ಲೇ ಇದ್ದವರು; ಕಾಗುಣಿತದವರು ಎರಡು ವರ್ಷ ಹಿಂದೆ ಚಿದಿದ್ದವರು. ಆ ಮಕ್ಕಳಂದ ಸ್ವಲ್ಪ ಓದಿಸಿ, ಬರೆಯಿಸಿ ಆಯಿತು. ಕೊಂಚ ಲೆಕ್ಕಾಗಳನ್ನು ಕೇಳಿ ಆಯಿತು. ಅಕ್ಕರಜ್ಞಾನ ತಕ್ಕುಮಣಿಗಿತ್ತು. ಲೆಕ್ಕಾಗಳಲ್ಲಿ ಹಿಂದೆ ಚಿದಿದ್ದದ್ದರು. ಆ ಹುಡುಗರ ಪರೀಕ್ಷೆ ಮುಗಿದಮೇಲೆ ಆವರನ್ನು ಅಟಿಕ್ಕೆ ಬಿಟ್ಟು ಮೇಲಿನ ತರಗತಿಗಳ ತನಿಖೆಯನ್ನು ರಂಗಣ್ಣನು

ಪ್ರಾರಂಭಿಸಿದನು. ಲೆಕ್ಕಗಳಲ್ಲಿ ತಿಳವಳಿಕೆ ಚೆನ್ನಾಗಿತ್ತು. ಎರಡನೇಯ ತರಗತಿಯಲ್ಲಿ ಒಮ್ಮೆಗಾರಿಕೆ ಸುಮಾರಾಗಿತ್ತು. ತರುವಾಯ ಮೂರನೇಯ ತರಗತಿಯಲ್ಲಿ ಪದ್ಯಾಶಾಲವನ್ನು ಸ್ವಲ್ಪ ಮಾಡುವಂತೆ ಇನ್‌ಸ್ಟಿಟ್ಯೂಟ್ ಸಾಹೇಬರು ಮೇಷ್ಟರಿಗೆ ಹೇಳಿದರು. ಹೀಗೆ ಕೇಳುತ್ತಾರೆಂದು ಆ ಮೇಷ್ಟರಿಗೆ ನೊದಲೇ ವರ್ತಮಾನ ಬಂದಿದ್ದುದಂದ ಅವನು ತಯಾರಾಗಿದ್ದನು. ಬೋರ್ಡನ್‌ನ್ನು ಒರಸಿ ಜೊಕ್ಕಟ ಮಾಡಿಟ್ಟು ‘ಬಿಡುವು’ ಎಂಬ ಪದ್ಯಾಶಾಲವನ್ನು ಪ್ರಾರಂಭಿಸಿದನು. ಶಾಲಾಲೀಗಳಿಗೆ ರಜಬರುನ ಕಾಲ ಯಾವುದು? ಹುಡುಗರು ಆಗ ಏನು ಮಾಡುತ್ತಾರೆ? ಆಗ ಪ್ರಕೃತಿ ಹೇಗೆ ಕಾಳುತ್ತದೆ? ಎಂತೆಲ್ಲ ಪ್ರತ್ಯೇಗಳನ್ನು ಕೇಳಿದನು. ಹುಡುಗರು ಚೆನ್ನಾಗಿ ಉತ್ತರ ಹೇಳಿದರು. ಆ ಉಪಾಧ್ಯಾಯನ ವಿಚಾರದಲ್ಲಿ ರಂಗಣ್ಣನಿಗೆ ಒಕ್ಕೆಯ ಅಭಿಪ್ರಾಯ ಬಂತು. ಶಾಲಕ್ಕೆ ಪೀರಿಕೆ ಮುಗಿದ ನಂತರ ಹುಡುಗರು ಪದ್ಯಾವನ್ನು ಓದಲಾರಂಭಿಸಿದರು.

ಹೂಗಿಡದಲಿ ಹೂವರಳಿಹುದು
ಅಗಸಾ ತೊಳೆದಂತೆಸೆದಿಹುದು
ಕೂಗುವುವೆತ್ತಲು ಹಕ್ಕಿಗಳು
ಸಾಗುವೆವಾ ಬೆಟ್ಟಿದ ಬಳಗೆ.

ಎಂದು ಒಬ್ಬ ಹುಡುಗನು ಓದಿದನು. ರಂಗಣ್ಣನು ‘ಸರಿಯಾಗಿ ಓದು. ತಪ್ಪಿಲ್ಲದೆ ಓದಬೇಕು’ ಎಂದು ಸೂಚನೆ ಕೊಟ್ಟಿನು. ಆದರೂ ಪುನಃ ಹುಡುಗನು ನೊದಲಿನಂತೆಯೇ ಓದಿದನು.

‘ಮೇಷ್ಟೇ! ನಿಂವು ಸರಿಯಾಗಿ ಓದಿ ತಿಳಿಸಿ.’

ರಂಗಪ್ಪನು ಸೈಗೆ ಪುಸ್ತಕವನ್ನು ತೆಗೆದುಕೊಂಡು ನಿಕಾರ ರಾಗದಿಂದ ‘ಹೂಗಿಡದಲಿ ಹೂವರಳಿಹುದು; ಅಗಸಾ ತೊಳೆದಂತೆಸೆದಿಹುದು; ಕೂಗುವುವೆತ್ತಲು’ ಎಂದು ಹುಡುಗನಂತೆಯೇ ಓದಿದನು.

‘ಮೇಷ್ಟೇ! ಅಗಸಾ ಎಂದು ಓದಬೇಡಿ. ಅಗಸ ಎಂದು ಓದಬೇಕು. ಪುಸ್ತಕ ಇಲ್ಲಿ ಕೊಡಿ ನೋಡೋಣ.’

‘ಇದರಲ್ಲಿ ತಪ್ಪು ಬಿಡ್ಡಿದೆ ಸಾರ್! ಇಲಾಖೆಯ ಪುಸ್ತಕಗಳ ತುಂಬ ಬರೀ ತಪ್ಪಾಗಳೇ ಇವೆ!’

ಹೀಗೆ ರಂಗಪ್ರ ಉತ್ತರಕೊಟ್ಟು ಮುಂದಕ್ಕೆ ಪಾಠ ಮಾಡ ತೋಡಿದನು.

‘ಗಿಡಗಳಲ್ಲಿ ಎಷ್ಟು ವಿಧ ?’

‘ನಾನಾವಿಧ ಸಾರ್.’

‘ಯಾವ್ಯಾವು ? ನೀನು ಹೇಳು ?’

‘ಹೆಣ್ಣಿನ ಗಿಡಗಳು, ಹೂವಿನ ಗಿಡಗಳು, ಸೌಪಿನ ಗಿಡಗಳು, ಚೀಲಿಯ ಗಿಡಗಳು ಸಾರ್.’

‘ಹೂವಿನ ಗಿಡಗಳು ಎಂದರೆನು ?’

‘ಬರಿಯ ಹೂವು ಬಿದುವ ಗಿಡಗಳು ಸಾರ್.’

‘ಎರಡು ಉದಾಹರಣೆ ಕೊಡು.’

‘ಜಾಜಿ ಮತ್ತು ಮಲ್ಲಿಗೆ ಸಾರ್’

‘ಆ ಹೂವುಗಳು ಅರಳಿದಾಗ ಹೇಗೆ ಕಾಣುತ್ತುವೆ ?’

‘ಬಿಳ್ಳಿಗೆ ಕಾಣುತ್ತೇ ಸಾರ್. ಅಗಸರು ಬಟ್ಟೆ ತೋಳಿದು ಮಾಡಿ ಮಾಡಿಟ್ಟು ಹಾಗೆ ಸಾರ್ !’

‘ಸರಿ. ಕುಳಿತುಕೊಳ್ಳಿ.’

ರಂಗಪ್ರನು ತಾನು ಜಯಸಾಧನೆ ಮಾಡಿದೆನೆಂಬ ತ್ಯಾಪಿ ಮತ್ತು ಸಂತೋಷಗಳಿಂದ ಇನ್ನಾಸ್ತೆಚ್ಚಿರು, ಸಾಹೇಬರ ಕಡೆಗೆ ತಿರುಗಿಕೊಂಡು ಕ್ಷೇಮಗಿದನು.

‘ಮೇಷ್ಪ್ರೀ ! ಹುಕ್ಕೆಳನ್ನು ಆಟಕ್ಕೆ ಬಿಡಿ’ ಎಂದು ದಂಗಳ್ಳಿ ಹೇಳಿದನು.

ಆದರಂತೆ ಮಕ್ಕಳು ಹೂರಕ್ಕೆ ಹೂರಟುಹೋದರು.

‘ಮೇಷ್ಪ್ರೀ ! ಪುಸ್ತಕದಲ್ಲಿ ಆಗನ ಶೈಲಿದಂತಿಸಿದಿಹುದು—ಎಂದು ಸರಿಯಾಗಿ ಮುದ್ರಣವಾಗಿದೆ. ನೀವು ತಪ್ಪು ತಪ್ಪಾಗಿ ಬಿಡಿಕೊಂಡು ತಪ್ಪು ತಪ್ಪಾಗಿ ಮಕ್ಕಳಿಗೆ ಹೇಳಿಕೊಟ್ಟಿದ್ದಿರಿ. ನೀವು ತಿದ್ದಿಕೊಳ್ಳಬೇಕು.’

‘ಇಲ್ಲ ಸಾರ್ ! ಪುಸ್ತಕದಲ್ಲಿ ತಪ್ಪು ಬಿಡಿದೆ ಸಾರ್ !’

‘ ಅದು ಹೇಗೆ ತಪ್ಪು ?’

‘ ನಾವು ಅಗಸರು ಸಾರ್ ! ಮಡಿ ಮಾಡೋವು ! ತೊಳಿಯೋದು ಎಂದರೆ ಬಟ್ಟೆ ಒಗೆಯೋದು ಎಂದು ಅಥ್ರ ! ನಾನು ಕಸಬಿನವನು ಸಾರ್ !’

ರಂಗಣ್ಣ ಆ ಮೇಷ್ಟರನ್ನು ನಖತಿಶಾಂತವಾಗಿ ನಾಲ್ಕು ಭಾರಿ ಸೋಡಿದನು ! ಆ ಭಾರಿ ಸರಿಗೆ ರುಮಾಲನ್ನೂ ಆ ಭಾರಿ ಸರಿಗೆ ಪಂಚೆ ಯನ್ನು ಭಾರಿಬಾರಿಗೂ ಸೋಡಿದನು ! ತನ್ನ ಮನಸ್ಸಿನಲ್ಲಿ ನಗು ಉಕ್ಕೆ ಬರುತ್ತಿತ್ತು. ‘ ನಾನೆಂತಹ ವೆಚ್ಚು ! ಭಾರಿ ಒಕ್ಕುಲ ಕುಳ ಎಂದು ತಿಳಿದು ಕೊಂಡಿನಲ್ಲ ! ’ — ಎಂದು ಕೈವಸ್ತುದಿಂದ ತನ್ನ ಬಾಯನ್ನು ಮರೆಮಾಡಿ ಕೊಂಡನು. ಎರಡು ನಿಮಿನ ಸುಧಾರಿಸಿಕೊಂಡು, ‘ ಮೇಷ್ಟೀ ! ಈ ಸ್ವಾಲಿನ ಮೇಲೆ ಕುಳಿತುಕೊಳ್ಳು ’ ಎಂದು ಹೇಳುತ್ತ ಕೈಹಿಡಿದು ರಂಗಪ್ಪ ನನ್ನು ಕುಳಿಸಿದನು.

‘ ಈ ಪದ್ಯದಲ್ಲಿ ಹೂಗಿಡಗಳ ವಿಚಾರ ಮತ್ತೂ ಆಕಾಶದ ವಿಚಾರ ದೇಳಿದೆ. ಹೂವಿನ ಗಿಡಗಳಲ್ಲಿ ಹೂವುಗಳಿಲ್ಲ ಅರಳವೆ ; ಸೋಡುವುದಕ್ಕೆ ಚಿನ್ನಾಗಿ ಕಾಣುತ್ತವೆ ಎನ್ನ ವುದು ಮೊದಲನೆಯ ಪಂಕ್ತಿಯ ಅಭಿಪ್ರಾಯ. ಆಕಾಶದಲ್ಲಿ ಮೋಡಗಳೇನೂ ಇಲ್ಲ ; ನಿಮುಳವಾಗಿ ಕಾಣುತ್ತದೆ ಎನ್ನ ವುದು ಎರಡನೆಯ ಪಂಕ್ತಿಯ ಅಭಿಪ್ರಾಯ. ಆಕಾಶ ಎನ್ನ ವುದು ಸಂಸ್ಕೃತದ ಮಾತ್ರ. ಅದಕ್ಕೆ ಅಗಸ ಎನ್ನ ವುದು ತದ್ವಾನ. ಪುಸ್ತಕದಲ್ಲಿ ಸರಿಯಾಗಿದೆ. ನೀವು ಅಗಸರು, ಆದ್ದರಿಂದ ಪುಸ್ತಕದಲ್ಲಿಯೂ ಅಗಸ ಇರಬೇಕು ಎಂದು ತಪ್ಪು ತಿಳಿದುಕೊಂಡಿರಿ. ಈಗ ಅಥ್ರವಾಯಿತೋ ? ’

‘ ಆಯಿತು ಸಾರ್ ! ನಮಗೆ ಯಾರೂ ಇದನ್ನು ತಿಳಿಸಲೇ ಇಲ್ಲ ಸಾರ್ ! ’

‘ ಇಳ್ಳಿಯದು. ಈಗ ನಾನು ತಿಳಿಸಿದ್ದೇನಲ್ಲ. ಮುಂದೆ ಹೇಗೆ ತಪ್ಪು ಮಾಡಬೇಡಿ. ನೀವು ಹಾಕಿಕೊಂಡಿರುವ ಈ ಜರ್ರಿನ ಉದುವು ತೊಳಿಯುವುದಕ್ಕೂ ಸ್ವರ್ಪರ ಬಂದಿದೆಯೋ ? ’

‘ ಹೌದು ಸಾರ್. ನಾಲ್ಕು ವಾರದ ಹಿಂದೆ ದೊಡ್ಡ ಗೌಡರ ಮಗ ನಿಗೆ ಮದುವೆ ಆಯಿತು. ಇವೆಲ್ಲಾಗ ವರನಿಗೆ ಕೊಟ್ಟಿದ್ದ ಬಟ್ಟೆಗಳು !

ತೊಳೆಯುವುದಕ್ಕೆ ನಮ್ಮ ಮನೆಗೆ ತಂದುಹಾಕಿದ್ದರು. ಬಟ್ಟಿಗಳು ಇನ್ನೂ ವಾಸಿರಲಿಲ್ಲ. ಹೋಸ ಬಟ್ಟಿಗಳು ಚೆನ್ನಾಗಿ ವಾಸಿದ ಮೇಲೆ ತೊಳೆದರೆ ಬೆಳ್ಳಿಗಾಗುತ್ತವೆ. ಸ್ವಾಮಿಯವರ ಸವಾರಿ ಬರುತ್ತೆ ಎಂದು ವರ್ತಮಾನ ಬಂದ ಮೇಲೆ.....’

‘ ಲೀಕಾಗಿ ಇನ್ನಾಸ್ಟೇಚ್‌ರ್ ಸಾಹೇಬರ ಮುಂದೆ ಕಾಣೋಣ ಎಂದು ಹಾಕಿಕೊಂಡರೋ ? ’

‘ ಹೌದು ಸಾರ್. ’

ರಂಗಪ್ಪ ಅಥವ ನಾಚಿಕೆಯಿಂದ ಮುಖವನ್ನು ತಗ್ಗಿಸಿಕೊಂಡನು.

‘ ನೀವು ಚೆನ್ನಾಗಿ ಪಾಠ ಮಾಡುತ್ತೀರ ಮೇಷ್ಪ್ಪೇ. ನೋಡಿ ಸಂತೋಷವಾಯಿತು. ’

ಈ ಪ್ರೌಢಾಹದ ಮಾತುಗಳಿಂದ ರಂಗಪ್ಪ ಮುಖವನ್ನು ಎತ್ತಿ, ‘ ಟ್ರೀನಿಂಗ್ ಆಗಿದೆ ಸಾರ್ ’ ಎಂದನು.

ಈ ಪ್ರಕರಣ ಇಲ್ಲಿಗೆ ಮುಗಿಯಿತು. ಶಂಕರಪ್ಪ ಸ್ವಾಲಿನ ದಾಖಲೆ ಗಳನ್ನು ನೋಡಬಂದವನು ಬೀರನಹೆಳ್ಳಿಗೆ ಹೋಗಿಬರುವ ಕಾರ್ಯಕ್ರಮ ಇದೆಯಿಂದು ಜಾಳ್ಳಪಕ ಕೊಟ್ಟಿನು. ‘ ಹಾಗಾದರೆ ಉಳಿದ ತನಿಖೆ ಮಧ್ಯಾಹ್ನ ಮಾಡೋಣ ’ ಎಂದು ಹೇಳಿ ರಂಗಣ್ಣ ತನ್ನ ಬೀಡಾರಕ್ಕೆ ಹೊರಟಿನು. ಮೇಷ್ಪ್ಪರು ರಂಗಪ್ಪನೂ ಜೊತೆಯಲ್ಲಿ ಬರುತ್ತ ತನಗೇ ನಾದರೂ ಪ್ರಮೋಷನ್ ಕೊಡಿಸಬೇಕೆಂದು ಆರಿಕೆ ಮಾಡಿಕೊಂಡನು. ಬೀಡಾರದ ಬಳಿ ಆ ಹೆಳ್ಳಿಯ ಮುಖಿಂಡರು ಮತ್ತು ಬಿಡದಿಯ ಮನೆಯ ಯಜಮಾನ - ಎಲ್ಲ ಏದಾರು ಜನ ಸೇರಿದ್ದರು. ಅವರು ಇನ್ನಾಸ್ಟೇಚ್‌ರಿಗೆ ನಮಸ್ಕಾರ ಮಾಡಿ ನಿಂಬೇಹಣ್ಣಿಗಳನ್ನು ಸಮರ್ಪಿಸಿದರು. ಒಳಗೆ ಹಜಾರದಲ್ಲಿ ಜಮಿಭಾನ ಹಾಸಿತ್ತು. ಕುಚಿ ಮೇಜು ಹಾಕಿತ್ತು. ಸಾಹೇಬರು ಕುಚಿಯ ಮೇಲೆ ಕುಳಿತುಕೊಂಡರು. ಉಳಿದವರು ಜಂಖಾನದ ಮೇಲೆ ಕುಳಿತುಕೊಂಡರು. ಮನೆಯ ಯಜಮಾನನು ಒಳಗಿನಿಂದ ಕಿತ್ತಲೆಹಣ್ಣಿ, ಬಾಳೆಯಹಣ್ಣಿ, ಖಜಾರ, ಬಾದಾಮಿ, ದ್ವಾಹೆ ತುಂಬಿದ್ದ ಬೆಳ್ಳಿಯ ತಟ್ಟಿಯನ್ನು ತಂದಿಟ್ಟಿನು. ಸ್ವಲ್ಪ ಹೊತ್ತಿನೊಳಗಾಗಿ ಗೋಪಾಲ ದೊಡ್ಡ ಲೋಟಿದ ತುಂಬ ಹದವಾದ

ಹಾಲನ್ನು ತಂದು ಮೇಚಿನ ಮೇಲಿಟ್ಟುನು. ಯಜಮಾನನು, ‘ತೀಗೋ ಬೇಕು ಸ್ವಾಮಿಯವರು. ಈ ದಿನ ಇಲ್ಲಿ ಮೊಕ್ಕಾಂ ಮಾಡಿದ್ದ ನಮಗೆಲ್ಲ ಬಹಳ ಸಂಶೋಷ ಸ್ವಾಮಿ. ತಮ್ಮ ಕಾಲದಾಗೆ ವಿದೇ ಚೆನ್ನಾಗಿ ಹರಡ್ತಿದೆ ಸ್ವಾಮಿ’ – ಎಂದು ಉಪಚಾರೋತ್ತಿಯನ್ನು ದಿದನು. ರಂಗಳ್ಳನು ಸಮಂಗೋಚಿತವಾಗಿ ಉತ್ತರ ಕೊಟ್ಟುನು. ಮಾತನಾಡುತ್ತ ಹಾಲನ್ನು ಮುಗಿಸಿ ನಾಲ್ಕು ಬಾಳೆಯಹಣ್ಣು ಎರಡು ಕಿತ್ತಲೆ ಹಣ್ಣುಗಳನ್ನು ಹೊಟ್ಟಿಗೆ ಸೇರಿಸಿದನು. ಆ ಹೊತ್ತಿಗೆ ಎರಡು ಎಳನೀರು ಕೆತ್ತಿ ಸಿದ್ಧವಾಗಿ ಬಂದುವು. ಅವುಗಳಲ್ಲಿ ಒಂದನ್ನು ಖಾಲಿ ಮಾಡಿದನು. ಇಷ್ಟೆಲ್ಲಿ ಸಿದ್ಧತೀ ಗಳನ್ನು ಮಾಡಿಕೊಂಡು ಗಾಡಿಯಲ್ಲಿ ಕುಳಿತು ಬೀರನಹಳ್ಳಿಗೆ ಹೊರಟ್ಟನು. ಜೊತೆಯಲ್ಲಿ ಶಂಕರಪ್ಪ ಮತ್ತು ಮೇಮ್ಮೆ ರಂಗಪ್ಪ ಇದ್ದರು. ಆಲ್ಲಿಗೆ ಹೋಗಿ ವಿದ್ಯಮಾನಗಳನ್ನು ಸೋಡಿಕೊಂಡು ಹಿಂದಿರುಗಬೇಕಾದರೆ ಮಧ್ಯಾಹ್ನ ಕನ್ನೆರಡೂವರೆ ಗಂಟೆಯಾಯಿತು. ಉಂಟ ಮಾಡಿದನಂತರ ಸ್ವಲ್ಪ ವಿಶ್ರಮಿಸಿಕೊಂಡು ಗುಂಡೆನಹಳ್ಳಿಯ ಸ್ವಲ್ಪಿನ ತನಿಖೆ ಮುಗಿಸಿ ಕೊಂಡು ರಾತ್ರಿ ಎಂಟು ಗಂಟೆಗೆ ಪುನಃ ಕೆಂಪಾಪುರವನ್ನು ಇನ್ನಾಸ್ಟೆ ಕ್ಷೇರು ತಲುಪಿದಾದ್ದ ಯಿತು.

ಪ್ರಕರಣ ೬

ಚೋಡು ಒರಸುವ ಬಟ್ಟೆ

ಸುತ್ತಮುತ್ತಲಿನ ಕೆಲವು ಪಾಠಶಾಲೆಗಳನ್ನು ಸೋಡಿಕೊಂಡು ರಂಗಣ್ಣ ಜನಾರ್ಥನಪುರಕ್ಕೆ ನಾಲ್ಕು ದಿನಗಳ ನಂತರ ಹಿಂದಿರುಗಿದನು. ರೇಂಜಿನಲ್ಲಿ ಹಲವು ಸುಧಾರಣೆಗಳಾಗಬೇಕೆಂಬುದು ಅವನ ಆನುಭವಕ್ಕೆ ಬಂದಿತು. ತನಗೆ ತೋರಿದ ವಿವರಗಳನ್ನೇಲ್ಲ ಕೋಡಿಕರಿಸಿ ಉಪಾಧ್ಯಯರ ತಿಳಿವಳಿಕೆ ಬಗ್ಗೆ ಸಕ್ರ್ಯುಲರುಗಳನ್ನು ರಂಗಣ್ಣ ಕಳುಹಿಸಿದನು. ಉಪಾಧ್ಯಯರ ದೊಡ್ಡನೇ ಏಗುವುದರಲ್ಲಿ, ಅವರಿಗೆ ತಿಳಿವಳಿಕೆ ಕೊಡುವುದು ದೊಡ್ಡ ತೋಂದರೆಯಾಗಿರಲಿಲ್ಲ. ಕೊಟ್ಟಿ ತಿಳಿವಳಿಕೆಯನ್ನು ಆಚರಣೆಗೆ ತರುವಂತೆ ಮಾಡುವುದೇ ಕಷ್ಟವಾಗಿದ್ದ ಕೆಲಸ. ಹಲವರು ಉಪಾಧ್ಯಯರು ಆ ಸಕ್ರ್ಯುಲರ್ಗಳನ್ನು ಓದುತ್ತಲೇ ಇರಲಿಲ್ಲ. ಕೆಲವರು ಓದಿದರೂ ಆವುಗಳನ್ನು ಎಲ್ಲಿಯೋ ಹೆಟ್ಟಿಗೆಯಲ್ಲಿ ತುರುಕಿಬಿಡುತ್ತಿದ್ದರು. ದೊಡ್ಡ ದೊಡ್ಡ ಪಾಠಶಾಲೆಗಳಲ್ಲಿ ಮಾತ್ರ ಸಕ್ರ್ಯುಲರ್ಗಳನ್ನು ಸರಿಯಾಗಿ ಜೋಡಿಸಿಟ್ಟು ಅವುಗಳಲ್ಲಿ ಕೊಟ್ಟಿರುವ ತಿಳಿವಳಿಕೆಯಂತೆ ನಡೆಯಲು ಪ್ರಯತ್ನ ಪಡುತ್ತಿದ್ದರು. ಉಳಿದ ಕಡೆಗಳಲ್ಲಿ ಅವುಗಳ ಕಡೆಗೆ ಅಷ್ಟಾಗಿ ಗಮನ ಕೊಡುತ್ತಿರಲಿಲ್ಲ.

ಒಂದು ದಿನ ಬೆಳಗ್ಗೆ ರಂಗಣ್ಣ ಬೆಸ್ಟ್ ಲ್ ಮೇಲೆ ಪಾಠಶಾಲೆಗಳ ಫೇಟಿಗಿಂದು ಹೊರಟಿನು. ಏಕಂಟ್ಪು ಮೈಲಿಗಳ ದೂರ ಹೊರಟ್ಪು ಎರಡು ಮೂರು ಪಾಠಶಾಲೆಗಳನ್ನು ಸೋಡಿಕೊಂಡು ಒಳಭಾಗದ ಹಳ್ಳಿಗಳಿಗೆ ಹೋಗುವ ಕಾಡರಸ್ತೆಯಲ್ಲಿ ತಿರುಗಿದನು. ಎರಡು ಮೈಲಿ ಹೋದಮೇಲೆ ಸುದ್ದೇ ನಹಳ್ಳಿ ಸಿಕ್ಕಿತ್ತು. ಪಾಠಶಾಲೆಯ ಹತ್ತಿರ ಹೋಗಿ ಇಳಿದಾಗ ಬಾಗಿಲು ತೆರಿದಿತ್ತು. ಒಳಗೆ ಉಪಾಧ್ಯಯನೂ ಹುಡುಗರೂ ಇದ್ದರು. ಬಾಗಿಲ ಪಕ್ಕದಲ್ಲಿ ರಟ್ಟಿ ಕಾಗದದ ಮೇಲೆ ‘ಪಾಠಕಾಲದಲ್ಲಿ ಗ್ರಂಥಸ್ಥರು ಯಾರೂ ಅಪ್ಪಣಿಯಿಲ್ಲದೆ ಒಳಕ್ಕೆ ಬರಕೊಡದು’ ಎಂದು

ನೋಟೀಸ್ ಹಾಕಿತ್ತು. ತನ್ನ ಸಕ್ಯಾಲರ ಪ್ರಕಾರ ಮೇಮ್ಪು ಆ ನೋಟೀಸ್ ಹಾಕಿದ್ದುದರ ಬಗ್ಗೆ ರಂಗಣ್ಣನಿಗೆ ಸಂತೋಷವಾಯಿತು. ಬಾಗಿಲ ಬಳಿ ನಿಂತುಕೊಂಡು ನಗುತ್ತಾ, ‘ಮೇಷ್ಟೀ, ನಾನು ಒಳಕ್ಕೆ ಬರಬಹುದೋ?’ ಎಂದು ಕೇಳಿದನು. ಮೇಮ್ಪು ಸ್ವಲ್ಪ ಗಾಬರಿಯಾಗಿ, ‘ಬರಬಹುದು ಸಾಧ್ಯವಿ! ತಮ್ಮ ಆಪ್ತತಿ ಪ್ರಕಾರ ಗ್ರಾಮಸ್ಥರ ತಿಳಿವ ತಿಕೆ ಬಗ್ಗೆ ಆ ಚೋಡೆನ್ನು ತಗಲು ಹಾಕಿದ್ದೇನೆ, ಅಷ್ಟೇ’ ಎಂದನು. ಒಳಕ್ಕೆ ಪ್ರವೇಶಿಸಿದಾಗ ಮಕ್ಕಳು ಎದ್ದು ನಿಂತುಕೊಂಡು ಕ್ಯಾಮುಗಿದರು. ಹಿಂದ ಕೆರಿಚುತ್ತಿದ್ದಂತೆ ‘ನಮಸ್ಕಾರಾ ಸಾರ್’ ಎಂದು ಕೆರಿಚಲಿಲ್ಲ. ಅದನ್ನು ನೋಡಿ ರಂಗಣ್ಣನಿಗೆ ಸಂತೋಷವಾಯಿತು. ಮಕ್ಕಳಿಗೆ ಕೂತು ಕೊಳ್ಳುವಂತೆ ಹೇಳಿದನು.

ಉಪಾಧ್ಯಾಯನಿಗೆ ಸುಮಾರು ನಲವತ್ತೀದು ವರ್ಷ. ಆದರೆ ಕೂಡಲು ಆಗಲೀ ನೇರಿತಿತ್ತು. ಗಡ್ಡ ಉದ್ದವಾಗಿ ಬೆಳದಿರಲಿಲ್ಲ; ಆದರೆ ಕ್ಷೇರ ಮಾಡಿಸಿಕೊಂಡು ಮಾರು ತಿಂಗಳು ಆಗಿದ್ದಿರಬಹುದು ಎಂದು ತೋರುತ್ತಿತ್ತು. ಎಣ್ಣೆಗೆಂಟಿನ ಬಣ್ಣ; ಮಧ್ಯಸ್ಥವಾದ ಎತ್ತರ. ಅಂಗ ಎರಡು ಮಾರು ಕಡೆ ಹರಿದಿತ್ತು; ತಲೆಗೆ ಮಾಸಿದ್ದೀಂದು ರುಮಾಲು. ಮೇಷ್ಟು ರೈಸರು ಕೆಂಚಪ್ಪ. ಆತ ಒಕ್ಕುಲಿಗ. ರಂಗಣ್ಣನು ಮೇಷ್ಟುರನ್ನು ನೋಡಿ, ‘ಮೂರನೆಯ ತರಗತಿಗೆ ಒಂದು ಲೆಕ್ಕ ಹಾಕಿ ಮೇಷ್ಟೀ’ ಎಂದು ಹೇಳಿದನು. ಆ ಮೇಮ್ಪು ಕಪ್ಪು ಹಲಗೆಯ ಮೇಲೆ ಹತ್ತಿ ಹತ್ತಿದಂಥ ಸುಳ್ಳಿದಿಂದ, 378547896×5458945 ಎಂಬುದೊಂದು ಗುಣಾಕಾರದ ಲೆಕ್ಕವನ್ನು ಹಾಕಿದನು. ‘ಮೇಷ್ಟೀ, ಅಪ್ಪು ದೊಡ್ಡ ಲೆಕ್ಕ ಬೇಡ, ಚಿಕ್ಕದೊಂದು ಲೆಕ್ಕ ಹಾಕಿ. ಮೂರು ಅಂಕಿಗಳಿಗಿಂತ ದೊಡ್ಡದು ಬೇಡ.’

‘ಮಾಡ್ತಾರೆ ಸಾಧ್ಯವಿ! ಕಷ್ಟಪಟ್ಟು ಹೇಳಿಕೊಟ್ಟಿದ್ದೇನೆ. ಸಾಧ್ಯವಿ ಯವರು ನನ್ನ ಕಷ್ಟ ನೋಡಬೇಕು!’

‘ಕಷ್ಟಪಟ್ಟು ಹೇಳಿಕೊಟ್ಟಿದ್ದೀರಿ ಮೇಷ್ಟೀ. ಅಡ್ಡಿಯಿಲ್ಲ. ಆದರೆ ಅವರ ದಜ್ರಿಗೆ ವಿಾರಿ ಲೆಕ್ಕ ಹಾಕಬಾರದು. ಪಾಠಗಳ ಪಟ್ಟಿಯಲ್ಲಿ

తిళిసిరువంతి హేళకొడబేకు. పాఠగళ పట్టి ఎల్లి? తిగెదు కోడి?

మేఘ్య పెట్టిగెయల్లి కుడుకి హళీయదొందు పట్టియన్న తిగెదుకోట్టిను. అదరల్లి ముద్రిసిరువుదన్న తోరిసి, ‘ఇదన్ను నీవు సోడిల్లవే మేష్టే?’ నందు రంగళ్ల కేళిదను.

‘ ఇల్లి స్వామి! నాను బడవ. ఆదరి సుళ్ల హేళో మనుష్యనల్ల.’

‘ ఒళీయదు. వుండే ఇదరల్లిదువుదన్నెల్ల సోడికోందు సరయాగి పాఠమాడి మేష్టే.’

‘ ఆప్పతె స్వామి.’

రంగళ్లను ఓదువ పాఠ, పద్మపార మోదలూదువన్న స్ఫురి పరిశ్కే మాడిదనంతర ‘మేష్టే! ఖక్కలేఖన పారవన్న మూరనేయ తరగతిగి స్ఫుర్లమాడి సోడోణ’ ఎందను. ఆ మేఘ్య ఓదువ పుస్తకదింద ఒందు భాగవన్న తిగెదు, ‘ హేళువు దన్ను బరయిరి’ ఎందు తిళవళికే కోట్టు, ‘ ఒందు ఆలద మరదల్లి ఒందు ఆలద మరదల్లి, ఆయితే, ఒందు ఆలద మరదల్లి, ఒందు కాగె, ఒందు కాగె, ఒందు కాగె, గూడు కట్టికోందు, గూడు కట్టి కోందు, గూడు కట్టి కోందు’ ఎందు ముంతాగి హేళుత్తా కుడుగ రింద బరయిసుత్తిద్దను. రంగళ్ల, ‘మేష్టే, స్ఫుర్లి నిల్లిసి’ ఎందు అవనన్న తడిదు చోడిన హత్తిర తానే హోగి నింతుకోండను. ‘బోధువ ఒరువ బట్టికోడి మేష్టే?’

‘ స్వామి!’

‘ బట్టె ఎల్లి మేష్టే?’

‘ స్వామి! స్వామి!’ ఎందు నడుగుత్త ఆ మేఘ్య తలెగిద్ద రుమాలన్న తిగెదు బోధిన్న ఒరసి ఆ రుమాలన్న మేజిన మేలట్టుబిట్టను! రంగళ్లనిగే, ‘నానేంథ పాప మాడిద దేవరే!

ಬಡವನಾದ ಆ ಮೇಷ್ಪರ ರುಮಾಲು ಹಾಳಾಯಿತ್ತಲ್ಲ' ಎಂದು ಬಹಳ ವಾಗಿ ಮನಸ್ಸು ಕರಿಹೋಯಿತು.

'ಆದೇಕೆ ಹಾಗೆ ಮಾಡಿದಿರಿ ಮೇಷ್ಪೇ ? ಬೋಡ್ರ್ ಒರಸುವುದಕ್ಕೆ ಅಂಗ್ಯೇಯಗಲ ಬಟ್ಟಿ ಇಟ್ಟುಕೊಳ್ಳಬಾರದೇ ? ಸಾದಿಲ್ಲವು ನಾಲ್ಕುಷಣೆ ಇರುತ್ತದೆಯಲ್ಲ.'

'ಸಾದಿಲ್ಲವು ನೊಬಲಗು ಸಾಕಾಗುವುದಿಲ್ಲ ಸ್ವಾಮಿ !'

ರಂಗಣ್ಣನಿಗೂ ಅದೇ ಅಭಿಪ್ರಾಯವಾಗಿತ್ತು. ಒಂಟಿ ಉಪಾಧ್ಯಾಯರು ರುಪುವ ಪಾರಶಾಲೆಗಳಿಗೆ ತಿಂಗಳಿಗೆ ಎಂಟಾಣೆಯನ್ನಾದರೂ ಸಾದಿಲ್ಲವಿರಿಗೆ ಕೊಡಬೇಕು. ಅದರಂತೆ ಲೆಕ್ಕವೊಡಿ ಹೆಚ್ಚು ಜನ ಉಪಾಧ್ಯಾಯರು ರುಪುವ ಪಾರಶಾಲೆಗಳಿಗೂ ಸಾದಿಲ್ಲವು ನೊಬಲಗನ್ನು ಹೆಚ್ಚಿಸಬೇಕು ಎಂಬುದು ಅವನ ಶೀರ್ವಾನವಾಗಿತ್ತು. ಆದ್ದರಿಂದ ಆ ವಿಚಾರದಲ್ಲಿ ಮೇಲಕ್ಕೆ ಪುನಃ ಸಿಫಾರಸುಮಾಡಿ, ಒತ್ತಾಯಮಾಡಿ, ಅನುಕೂಲಪಡಿಸಬೇಕೆಂದು ನಿರ್ಧರಿಸಿದನು. ಬಳಿಕ ಬೋಡ್ರನ ಮೇಲೆ 'ಕೃಷ್ಣಸರ್ವ', 'ಹುತ್ತ' ಎಂದು ಮಾತುಗಳನ್ನು ಬರೆಯತ್ತೊಡಗಿದಾಗ ಹಾಳು ಸಿಮೇಯಷುಣ್ಣ ಸರಿಯಾಗಿ ಬರೆಯದೇ ಹೋಯಿತು. 'ಒಕ್ಕೆಯ ಸಿಮೇಸುಣ್ಣ ಕೊಂಡುಕೊಳ್ಳಬೇಕು ಮೇಷ್ಪೇ. ಇದೆಲ್ಲೋ ನಾಡು ಸುಣ್ಣ' ಎಂದು ಹೇಳಿದನು.

'ಅಪ್ಪತ್ತಿ ಸ್ವಾಮಿ.'

ರಂಗಣ್ಣನು ಕಪ್ಪುಹಲಗೆಯ ಮೇಲೆ ಕ್ಲಿಷ್ಟಪದಗಳನ್ನು ಬರೆದು ಮಕ್ಕಳಿಂದ ಅವುಗಳನ್ನು ಓದಿಸಿದನು. ಆಮೇಲೆ ಅವುಗಳನ್ನು ತಮ್ಮ ಕಪ್ಪುಹಲಗೆಗಳಲ್ಲಿ ಮಕ್ಕಳು ಬರೆಯುವಂತೆ ಹೇಳಿದನು. ಹಾಗೆ ಬರೆದುದನ್ನು ಸೋಡಿ ತಪ್ಪಿದ ಮಾತುಗಳನ್ನು ಬೋಡ್ರನ ಮೇಲಿರುವ ಮಾತುಗಳ ಸಹಾಯದಿಂದ ಸೋಡಿ ಸರಿಪಡಿಸಿಕೊಳ್ಳುವಂತೆ ಹೇಳಿದನು. ಇದಾದ ಮೇಲೆ ಕಪ್ಪುಹಲಗೆಗಳಲ್ಲಿ ಬರೆದಿರುವುದನ್ನೇಲ್ಲ ಅಳಸಿಬಿಡುವಂತೆ ಹೇಳಿತಾನು ಬೋಡ್ರನ್ನು ಒರಸಲು ತನ್ನ ಕರವಸ್ತುಕ್ಕೆ ಕೈ ಹಾಕತ್ತೊಡಗಿದಾಗ ಮೇಷ್ಪ್ರ ಒಂದೇ ಬಾರಿಗೆ ಹಾರಿ ಮೇಜನ ಮೇಲಿದ್ದ ರುಮಾಲಿಂದ ಆ ಬೋಡ್ರನ್ನು ಒರಸಿಬಿಟ್ಟಿನು. 'ಆಯೋ ಮೇಷ್ಪೇ ! ಪುನಃ ರುಮಾಲನ್ನು

ಹಾಳುವಾಡಿಕೊಂಡಿರಲ್ಲಾ ! ಈ ಕೈವಸ್ತುದಿಂದ ನಾನು ಒರಸುತ್ತಿದ್ದೇನೇ. ಇದನ್ನೇ ನಿಮಗೆ ಕೊಟ್ಟುಬಿಟ್ಟು ಹೋಗುತ್ತೇನೆ. ಬೋಂಡು ಒರಸು ಪ್ರದಕ್ಷೇತಿಟ್ಟುಕೊಳ್ಳು. '

'ಸ್ವಾಮಿಯವರ ಸೇವಕ ! ತಾಪೇದಾರ ! ಒಡವ ! ಆದರೆ ಸುಳ್ಳು ಹೇಳೋ ಮನುಷ್ಯ ಅಲ್ಲ. ಕಷ್ಟಪಟ್ಟು ಕೆಲಸ ಮಾಡಿದ್ದೇನೆ ಸ್ವಾಮಿ. '

ರಂಗಣ್ಣನು ಉತ್ತರೀಖನ ಪಾಠದ ಕ್ರಮವನ್ನು ಆ ಮೇಷ್ಪರಿಗೆ ಚೆನ್ನಾಗಿ ತಿಳಿಸಿಕೊಟ್ಟು, 'ಇನ್ನು ಮುಂದೆ ನಾನು ಹೇಳಿಕೊಟ್ಟು ಕ್ರಮದಲ್ಲಿ ಪಾಠವಾಡಿ ಮೇಷ್ಪೇ ! ತಪ್ಪುಗಳನ್ನು ಬರಿಯದಂತೆ ನಾವು ಮಕ್ಕಳಿಗೆ ಸಹಾಯಮಾಡಬೇಕು. ಸುಮೃನೆ ಪರಿಕ್ಷೇಯಲ್ಲಿ ಹೇಳಿದಂತೆ ಉತ್ತರೀಖನ ಮಾಡಬಾರದು. ಈಗ ಮಕ್ಕಳನ್ನು ಆಟಕ್ಕೆ ಬಿಡಿ ಮೇಷ್ಪೇ !' ಎಂದು ಹೇಳಿದನು. ಮಕ್ಕಳಲ್ಲಿ ಆಟಕ್ಕೆ ಹೊರಕ್ಕೆ ಹೊದರು. ರಂಗಣ್ಣನು ಸ್ವಾಲಿನ ದಾಖಲೆಗಳನ್ನು ನೋಡಬೇಕೆಂದು ಬಯಸಿದಾಗ ಮೇಷ್ಪು ಎಲ್ಲ ರಿಜಿಸ್ಟ್ರುಗಳನ್ನೂ ತೆಗೆದು ಮೇಜಿನ ಮೇಲಿಟ್ಟುನು. ಅಡ್ಡಿನ್ನರಿಜಿಸ್ಟ್ರು ಮತ್ತು ಹಾಜರಿ ರಿಜಿಸ್ಟ್ರುಗಳನ್ನು ರಂಗಣ್ಣನು ನೋಡುತ್ತಿದ್ದಾಗ ಮೇಷ್ಪು ಒಂದು ದೊಡ್ಡ ಲೊಟಿದಲ್ಲಿ ಕಾಸಿದ ಹಾಲು ಒಂದಿಷ್ಟು ಸಕ್ಕರೆ ಆರೇಳು ಬಾಳೆಯ ಹಣ್ಣಿಗಳು, ಹತ್ತು ಹನ್ನೆರಡು ಹಲಸಿನ ಹಣ್ಣಿನ ಶೋಳಿಗಳು-ಇವುಗಳನ್ನು ಸರಬರಾಜು ವಾಡಿಕೊಂಡು ಬಂದು ಮೇಜಿನ ಮೇಲೆ ತಂದಿಟ್ಟುನು.

'ಸ್ವಾಮಿಯವರು ತೆಗೋಬೇಕು. ಬಹಳ ದಣೆದು ಬಂದಿದ್ದೀರಿ. ತಮ್ಮ ಕಾಲದಲ್ಲಿ ಮೇಷ್ಪರಿಗೆಲ್ಲ ಒಳ್ಳೆಯ ತಿಳವಳಿಕೆ ಕೊಡುತ್ತಿದ್ದೀರಿ ಸ್ವಾಮಿ ! ನಮ್ಮನ್ನೆಲ್ಲ ಕಾಪಾಡಿಕೊಂಡು ಬರಬೇಕು ಸ್ವಾಮಿ ! ನಾನು ಭಯಸ್ತ ; ಕಷ್ಟಪಟ್ಟು ಕೆಲಸ ಮಾಡಿಕೊಂಡು ಹೋಗುತ್ತಿದ್ದೇನೆ ಸ್ವಾಮಿ !' ಎಂದು ಉಪಾಧ್ಯಾಯನು ಹೇಳಿದನು. ರಂಗಣ್ಣನಿಗೆ ಈ ಹಣ್ಣಿಗಳ ನಿವೇದನೆ ಅಭಾಯಸವಾಗಿ ಹೋಗಿತ್ತು. ಯಥಾಶಕ್ತಿ ಅವುಗಳನ್ನು ಸ್ವೀಕರಿಸಿ ಮುಂದೆ ದಾಖಲೆಗಳನ್ನು ನೋಡುತ್ತಾ ಹೋದನು. ಮೇಷ್ಪರು ಬರೆದಿದ್ದ ಟಿಪ್ಪಣಿ, ಹೈರಿ, ಸಂಬಳದ ಬಟ್ಟವಾಡಿ ರಿಜಿಸ್ಟ್ರು, ಸ್ವಾಕ್ಷರಿ

ರಿಜಿಸ್ಟ್ರ್ಯೂರು - ಎಲ್ಲವನ್ನೂ ನೋಡಿ ಆಯಿತು. ಸಾದಿಲ್ಪ್ರಾರ್ ರಿಜಿಸ್ಟ್ರ್ಯೂರು ಕಣ್ಣಿಗೆ ಬೀಳಲಿಲ್ಲ.

‘ಮೇಷ್ಪ್ರೀ, ಸಾದಿಲ್ಪ್ರಾರ್ ರಿಜಿಸ್ಟ್ರ್ಯೂರ್ ಎಲ್ಲಿ? ಎಂದು ಕೇಳಿದನು.

‘ಅಲ್ಲೇ ಇದೆ ಸ್ವಾಮಿ. ಮೊದಲಿನ ರಿಜಿಸ್ಟ್ರ್ಯೂರ್ ಹಿಂದೆಯೇ ಮುಗಿದೋರ್ಯು. ಅಫ್ರಿಸಿಗೆ ಯಾದಿ ಬರೆದೆ. ಸಹ್ಯಾಭರಲಿಲ್ಲ. ಒಂದು ನೋರ್ಟ್ ಪ್ರಸ್ತುಕ ಕೊಂಡುಕೊಂಡು ಅದರಲ್ಲಿ ಬರೆದಿಟ್ಟಿದ್ದೇನೆ ಸ್ವಾಮಿ.’

ರಂಗಣ್ಣ ಕೆಳಗಿನ ದಾಖಲೆಗಳಲ್ಲಿ ಹುದುಕಿದಾಗ ನಲವತ್ತು ಪ್ರಟಿಗಳ ಒಂದು ನೋರ್ಟ್ ಪ್ರಸ್ತುಕ ಸಿಕ್ಕಿತು. ಮೇಲೆ ‘ಸಾದಿಲ್ಪ್ರಾರ್ ಖಚಿನ ಪ್ರಸ್ತುಕ’ ಎಂದು ಬರೆದಿತ್ತು. ಮೊದಲನೆಯ ಹಾಳೆಯಲ್ಲಿ,

‘ಮೇ ತಿಂಗಳ ಸಾದಿಲ್ಪ್ರಾರ್ ಜವಾ	0—4—0
ಖಚಿನ	
ನೋರ್ಟ್ ಬುಕ್	0—1—0
ಕಾಗದ	0—2—0
ಮನಿ, ಮುಳ್ಳು	0—1—0
	—————
ಒಟ್ಟು	0—4—0
	—————

ಬಾಕಿ ಇಲ್ಲ.

ಎಂದು ಬರೆದಿತ್ತು. ಮುಂದೆ ಜನ್‌ತಿಂಗಳಿಗೆ ಸಾದಿಲ್ಪ್ರಾರ್ ಜವಾ : 0—4—0. ಖಚಿನ : ಇಲ್ಲಾ, ಎಂದು ಬರೆದಿತ್ತು. ಹಾಗೆಯೇ ಮುಂದಿನ ಪ್ರತಿ ತಿಂಗಳೂ ಬರೆದು ಯಾವುದೋ ತಿಂಗಳಲ್ಲಿ ‘ಸಾದಿಲ್ಪ್ರಾರ್ ಒಟ್ಟು ಜವಾ : 2—0—0. ಖಚಿನ : ಬೋರ್ಡ್ ಒರಸುವ ಬಟ್ಟೆ = 2—0—0

ಬಾಕಿ ಏನೂ ಇಲ್ಲ.

ಎಂದು ಬರೆದಿತ್ತು ; ಮೇಷ್ಪ್ರೀ ರುಚುವಿತ್ತು. ರಂಗಣ್ಣ ಕಣ್ಣ ಕಣ್ಣ ಬಿಡುತ್ತಾ ಕುಳಿತುಕೊಂಡನು !

‘మేష్టీ! ఇదేను? ఎంటు తింగళ సాదిల్వూర్ మొబలిగే గెల్ల బోధువ బట్టియ లుచుఁ తోరింసిద్ది ఇం. నిమ్మ బోధువ బరసువుదక్కే అంగ్రేయగల బట్టి కూడ ఇరలిల్లవల్ల?’ ఎందు కేళిదను.

‘ ఇగో స్వామి బోధువ బట్టి! మేజిన మేలి ఆగ్నింద ఇప్పిద్దేనే! తమ్ముదురిగేనే బోధువ బరసిద్దేనే. నాను బడవ స్వామి! ఆదరి సుళ్ళ లేక్క బరెదిల్ల; సుళ్ళవళ్ళ హేళో మనుష్య అల్ల.’

‘ మేష్టీ! ఇదు నిమ్మ రుమాలల్లవే?’

‘ స్వామి! నాను బడవ, భయస్థ! నోరి స్వామి! అంగ ఎరదు మారు కడి హరిదు హోగిదే; ఈ పంచి జూలు జూలా గిదే సంబళ కదిస్తేదే రూపాయి. మనేయల్లి నాల్సు జన మక్కళు, నన్న హెండతి మత్తు ఆత్మి. నాను సుళ్ళ హేళోదిల్ల స్వామి! మేజిన మేలిరువుదే బోధో బరసువ బట్టి. దుడ్చు తిందిల్ల. రసితి మడగిద్దేనే! తలేగె రుమాలిల్లదిద్దురే జుల్వునే కాకుత్తి ఇం. ఆదక్కేనే ఆదన్న దుమాలాగ కారేకోండిద్దే స్వామి!

‘ మత్తే రుమాలిల్లదే ఈగ నింతిద్దీరల్ల నిఱవు?’

‘ ఇగో స్వామి మడకోన్నతినే! కాపాడికోందు బర బేకు!’

మేష్టు భయదింద ఆ ధూళు తుంబిద దుమాలన్నే! సోట్టు సోట్టుగిట్టు కోందు కైముగిదుకోందు నింతను. దుమాలిన ఒందు కోనే సడలిహోగి భుజదమేలే ఇళిబిడ్డద్ద కూడ ఆ మేష్టుగె అరివాగలిల్ల. మేష్టు దుమాలింద బోధువు బరసిద్దర ఆధ్య ఆగ రంగణ్ణనిగె స్ఫురిసితు! ఆవనిగె కోప బరలిల్ల. కణ్ణగళు హనిగూడి మంజుమంజాదువు. ముఖమన్న ఎక్కుదే, ‘ మేష్టు బడతన యావాగ హోదితోఇ? యావాగ

ಅವರಿಗೆ ಹೊಟ್ಟಿಗೆ ಬಟ್ಟಿಗೆ ಸಾಕಾಗುವವನ್ನು ಸಂಬಳ ದೊರಿತಿತೋ? ಮೊರ್ಟಾರುಗಳಲ್ಲಿ ಜಬರ್ಡಸ್‌ನಿಂದ ಓಡಾಡುವ ಸೆಂಚೆರಿ ಕ್ಲಾಬ್‌ನೇ ಲೋಲರಿಗೆ ದೇವರು ಯಾವಾಗ ಕರುತ್ತ ತುಂಬುವನೋ? ದೇವರೇ ಈ ಬಡವರ ರಕ್ಷಣಿಗೆ ಬರಬೇಕು!— ಎಂದು ನೊಂದುಕೊಂಡು ಎರಡು ನಿಮಿಷ ವೌನವಾಗಿದ್ದನು. ಬಳಿಕ,

‘ಮೇಷ್ಪ್ರೀ! ಸಾದಿಲಪ್ಪರ್ ಮೊಬಲಗೆಲ್ಲ ಬೋಡರ್ ಒರಸುವ ಬಟ್ಟಿಗೇ ಆಗಿಹೋಯಿತಲ್ಲಾ! ಬೋಡರ್ ಮೇಲೆ ಬರೆಯೋ ಸೀಮೆ ಸುಣ್ಣಿದ ಖಚಿತಗೆ ಏನು ಮಾಡುತ್ತೀರಿ? ಎಂದು ಕೇಳಿದನು.

‘ಅದನ್ನು ಕೊಂಡುಕೊಂಡಿಲ್ಲ ಸ್ವಾಮಿ. ಅದ್ದಿಂದ ಲೆಕ್ಕದಲ್ಲಿ ಬರೆದಿಲ್ಲ. ನಾನು ಸುಳ್ಳು ಲೆಕ್ಕ ಬರೆಯೋ ಮನುವ್ಯ ಅಲ್ಲ ಸ್ವಾಮಿ!’

‘ಮತ್ತಿ ಸೀಮೆಸುಣ್ಣಿ ನಿಮಗೆ ಹೇಗೆ ದೊರಿಯುತ್ತೀ?’

‘ಈ ಹಳ್ಳೀಲಿ ದಾಸಯ್ಯಗಳು ಬಹಳ ಮಂದಿ ಇದ್ದಾರೆ ಸ್ವಾಮಿ! ದಪ್ಪದಪ್ಪ ನಾಮ ಹಾಕ್ತಾರೆ. ಸ್ವಾಲಿಗೆ ಬರೋ ಮಕ್ಕಳು ಮನೇಯಿಂದ ನಾಮದ ತುಂಡುಗಳನ್ನು ತಂದು ಕೊಡ್ತಾರೆ ಸ್ವಾಮಿ! ಅದನ್ನೇ ಉಪ ಯೋಗಿಸುತ್ತ ಕಷ್ಟಪಟ್ಟಿ ಮಕ್ಕಳಿಗೆ ವಿದ್ಯೆ ಹೇಳಿ ಕೊಟ್ಟಿದ್ದೇನೆ. ನಾನು ಸುಳ್ಳುವಳ್ಳು ಹೇಳೋ ಮನುವ್ಯ ಅಲ್ಲ ಸ್ವಾಮಿ!’

‘ಕಾಗದ, ಬರಿಯುವ ಮಃಳ್ಳು, ಮಸಿ ಈಗ ನಿಮಗೆ ಬೇಕಾಗಿಲ್ಲವೋ?’

‘ಬೇಕು ಸ್ವಾಮಿ! ಹಿಂದೆ ಕೊಂಡುಕೊಂಡು ನಾಜಾಕಾಗಿ ಉಪ ಯೋಗಿಸಿದೆ. ನಾಳೆ ಶಿಂಗಳನ ಸಾದಿಲಪ್ಪರ್ ಮೊಬಲಿಗಿನಲ್ಲಿ ಮತ್ತೊಂದುಕೊಳ್ಳುತ್ತೇನೆ ಸ್ವಾಮಿ! ಕಾಪಾಡಿಕೊಂಡು ಬರಬೇಕು.’

‘ಒಳ್ಳೆಯದು ಮೇಷ್ಪ್ರೀ! ಈ ಪುಸ್ತಕ ನನ್ನ ಹತ್ತಿರ ಇರಲಿ. ಮುಧ್ಯಾಹ್ಲುಕ್ಕೆ ಅಫೀಸಿನ ಹತ್ತಿರ ಬಸ್ಸಿ’ ಎಂದು ಹೇಳಿ ಛೇಟಿಯನ್ನು ಮುಗಿಸಿಕೊಂಡು ಆ ಸಾದಿಲಪ್ಪರ್ ಪುಸ್ತಕವನ್ನು ಜೀಬಿನಲ್ಲಿಟ್ಟುಕೊಂಡು ರಂಗಣ್ಣ ಪಾಠಶಾಲೆಯಿಂದ ಹೊರಬಿದ್ದನು. ಮೇಮ್ಮು ಅಪ್ಪು ದೂರ ಹಿಂಬಾಲಿಸಿಕೊಂಡು ಬರುತ್ತ, ‘ಪ್ರಮೋಷನ್ ಕೊಟ್ಟು ಕಾಪಾಡಿಕೊಂಡು

ಬರಬೇಕು ಸ್ವಾಮಿ ! ಕಷ್ಟಪಟ್ಟ ಕೆಲಸ ಮಾಡಿದ್ದೇನೆ. ಮಕ್ಕಳಿಗೆಲ್ಲ ಜೆನಾಗಿ ಪಾಠ ಹೇಳಿ ಕೊಟ್ಟಿದ್ದೇನೆ' ಎಂದನು.

‘ ಎಲ್ಲರನ್ನೂ ಕಾಪಾಡುವ ಭಗವಂತ ಮೇಲಿದ್ದಾನೆ ಮೇಷ್ಟೀ ! ನೀವು ನಿಲ್ಲಿ’ ಎಂದು ಹೇಳಿ ರಂಗಣಾನು ಚೈಸ್ಯಲ್ ಹತ್ತಿದನು. ಆಚೆಳಗ್ಗಿ ನಡೆದ ಪ್ರಕರಣವನ್ನು ಆಲೋಚನೆ ಮಾಡುತ್ತ ಮಾಡುತ್ತ ಪ್ರಯಾಣದಲ್ಲಿ ಏನು ಆಯಾಸವೂ ತೋರದೆ ಮನೆಗಿ ಬಂದು ಸೇರಿದನು. ಮಧ್ಯಾಹ್ನ
ಹನ್ನೆ ರಥು ಗಂಟೆ ಆಗಿದ್ದು.

ప్రకారణ 2

దొడ్డ చోఇరేగౌడరు

ప్రాథమిక మత్తు మాధ్యమిక విద్యాభ్యాసగాల సమస్య బహాళ దొడ్డ దేందు రంగణ్ణ సిగె తిళదుబంతు. మేలినవరు బరియ వరదిగళన్న తయారు మాడువుదరల్లియూ హోరగిన వ్యాంతదవ రిగె - ఆదరల్లియూ ముఖ్యవాగి ఇంగ్లిషు జనరిగె - ఇదేందు మాదరి సంస్కార ఎంబ ఆభిప్రాయ ముట్టువ రేతియల్లి ఆభివృద్ధి ప్రకాశన మాడువుదరల్లియూ, కేవల సంఖ్యాబాహుళ్యాదింద విద్యా ప్రచారవన్న ఆశియువుదరల్లియూ నిరతరాగిరువరేందు ఆవసిగె చోఇధియాయితు. ప్రాథమిక దజ్జెయల్లి ఎరడు లక్ష్మేంత హేచ్చు మక్కలు ఓదుత్తిరబహుదు. ఆదరి ప్రయోజనవేను? ఆదరల్లి ఒందూవరే లక్ష్మేంత హేచ్చుగి మౌదలనేయ తరగతియల్లే కోలియుత్తిరువరు; నాల్చునేయ తరగతిగి బరువ మక్కల సంఖ్య బహాళ కడమే. మధ్యచిట్టు హోగువవర సంఖ్య హేచ్చు. ఈ సంఖ్యగళన్న కట్టికొండు ఏను మాడబేచు? ఇన్నాస్తిక్కరుగళూ, మేల్పుట్టి అధికారిగళూ జూల్యానే, సస్మీండు మోదలాద ఖగ్ర కార్యక్రమగళంద భయోత్పాదనే మాడువవరే హోరతు, సకాను భాతియింద తిద్ది తిలవళకే కొట్టివరల్ల ఆ అధికారిగళన్న కండరి కెళగినవంగి విత్యాసవాగలి గోరవవాగలి సుకరం ఇరలిల్ల. ఉండిగి ప్లైగువారి బరువుదూ స్వూలుగళ తనిఖిగే ఆథవా భేటిగే అధికారిగళు బరువుదూ ఎరడూ ఒందే ఎంబ భావనే ఖపాధ్యాయరల్లి నేలసిత్తు. ఖపాధ్యాయరల్లి కెలవరేనో పుండరు ఇద్దరు. ఆదరి ఆవర సంఖ్య తీర కడమే; సేకడ హత్తు ఇద్దిరంబముదు. ఆవంగె బెంబలకారరు రాజకేయదల్లియ కెల

ವರು ಮುಖಂಡರು; ಪ್ರಜಾಪ್ರತಿನಿಧಿ ಸಭೆಯ ಅಧವಾ ನಾಯಿವಿಧಾ ಯಕ ಸಭೆಯ ಸದಸ್ಯರಲ್ಲಿ ಕೆಲವರು. ಆ ಪುಂಡು ಉಪಾಧ್ಯಾಯರೇ ಆ ಸದಸ್ಯರ ಏಜೆಂಟರುಗಳು. ಸರ್ಕಾರಿ ನೌಕರರರ-ಅವುಲ್ಲಾರರು, ಪ್ರೊಲೀಸ್ ಇನ್‌ಸ್ಪೆಕ್ಟರು ನೋಡಲಾದವರ- ಓಡಾಟಿಗಳನ್ನು ಹೊಂಚುನೋಡುತ್ತ ನಡೆದುನ್ನೂ ಜೊತೆಗೆ ತಮ್ಮ ಕಲ್ಪನೆಯನ್ನೂ ಸೇರಿಸಿ ತಂತಮ್ಮ ಯಜ ಮಾನರುಗಳಿಗೆ ವರದಿ ಮಾಡುವುದು, ವರ್ತಮಾನ ಪತ್ರಿಕೆಗಳನ್ನು ಹಂಚುವುದು-ಇವೆಲ್ಲ ಆ ಉಪಾಧ್ಯಾಯರ ಕಾರ್ಯಕಲಾಪಗಳಲ್ಲಿ ಸೇರಿದುವು. ಇವರ ವರದಿಗಳನ್ನು ಸೇರಿಸಿ ಜೊತೆಗೆ ತಾವೂ ಸ್ಪೆಲ್ಪಿ ಸ್ಪೃಷ್ಟನೆ ಮಾಡಿ ಆ ಮುಖಂಡರೆನಿಸಿದವರು ಆಗಾಗ್ಗೆ ದಿವಾನರನ್ನೂ ಕೌನ್ಸಿಲರು ಗಳನ್ನೂ ಇಲಾಖೆಗಳ ಮುಖ್ಯಾಧಿಕಾರಿಗಳನ್ನೂ ಕಂಡು ಬಾಡಿಗಳನ್ನು ಹೇಳುತ್ತಿದ್ದರು. ಇಂಥ ಪುಂಡು ಉಪಾಧ್ಯಾಯರನ್ನು ಹತೋಟಿಗೆ ತಂದುಕೊಳ್ಳುವುದು ಹೇಗೆ? ಹಂದಿನ ಇನ್‌ಸ್ಪೆಕ್ಟರುಗಳು ಒಮ್ಮೆ ಒಬ್ಬಿಬ್ಬಿರು ಪ್ರಂಡರನ್ನು ರೇಂಜ್ ಬಿಟ್ಟು ವರ್ಗ ಮಾಡಿಸಲು ಪ್ರಯತ್ನಿಸ್ತೀರು. ಮೇಲಿನ ಸಾಹೇಬರಿಂದ ವರ್ಗದ ಆರ್ಡರನ್ನು ತರಿಸಿ ಜಾರಿಗೆ ಕೊಟ್ಟಿರು ಆಗ ನಮ್ಮ ಮುಖಂಡರು ದೊಡ್ಡ ಸಾಹೇಬರಿಗೆ ಕಾಗದವನ್ನು ಬರೆದು ವರ್ಗದ ಆರ್ಡರನ್ನು ವಚಾ ಮಾಡಬೇಕೆಂದು ಹೇಳಿದರು ಮುಖಂಡರ ಆ ಕಾಗದ ಬಂದ ದಿನ ದೊಡ್ಡ ಸಾಹೇಬರು ಆದನ್ನು ಒಡೆದು ನೋಡಿ ಶ್ರಿದ್ದಹಾಗೆಯೇ ಆಳನ್ನು ಕರೆದು ‘ತಂಬಿಗೆಗೆ ನೀರು ಹಾಕು’ ಎನ್ನತ್ತ ಅವಸರವಸರವಾಗಿ ಕುಚಿಬಿಟ್ಟಿ ಹೊರಟರಂತೆ! ಒಟ್ಟಿನಲ್ಲಿ ಪರಿಣಾಮ ಏನಾಯಿತು? ಆ ಕೆಳಗಿನ ಸಾಹೇಬರಿಗೆ ಮೇಲಿನ ಸಾಹೇಬರಿಂದ ಬೈಗಳು; ತಳಿವಳಿಕೆ ಇಲ್ಲ, ದಕ್ಕತೆ ಇಲ್ಲ, ಇತ್ಯಾದಿ ಬಾಣಗಳು. ಕೂಡಲೇ ವರ್ಗವನ್ನು ವಚಾ ಮಾಡಿ ವರದಿ ಕಳುಹಿಸಬೇಕು ಎಂದು ಖಾಸಗಿ ಹುಕುಂ

ಬಂದು ಬಾರಿ ಡೆಪ್ಯುಟಿ ಕರ್ಮಾಂಶವನ್ರೂ ಸಾಹೇಬರು ಜನಾರ್ಥನಪುರದಲ್ಲಿ ಮೊಕ್ಕೆಂ ಮಾಡಿದ್ದರು. ತಿಮ್ಮನಹಳ್ಳಿಯಲ್ಲಿ ರೈತರನ್ನೇಲ್ಲ ಎತ್ತಿ ಕಟ್ಟಿ ಕಂಡಾಯದ ರೈಮಿಷನ್ ಬಗ್ಗೆ ಬಂಡಾಯ ಎಬ್ಬಿಸುತ್ತಿರುವುದಾಗಿಯೂ, ಅಲ್ಲಿಯ ಪಂಚಾಯತಿಯಲ್ಲಿ ವ್ಯಾಜ್ಞಗಳನ್ನು ಹುಟ್ಟಿಸಿ ಆದರ

ಕೆಲಸಗಳ್ಲಿ ನಿಂತುಹೋಗುವಂತೆ ಮಾಡಿದುದಾಗಿಯೂ ಉಗ್ರಪ್ರ
ಮೇಷ್ಟಮೇಲೆ ರೀವಿನ್‌ನ್ಯಾ ಅಧಿಕಾರಿಗಳು ದೂರು ಕೊಟ್ಟಿದ್ದರು ಡೆಪ್ಯುಟಿ
ಕರ್ಮಾಣದರ್ಶ ಸಾಹೇಬರನ್ನು ಕಾಣುವುದಕ್ಕಾಗಿ ಗ್ರಾಮಸ್ಥರು ಬಂದಿ
ದ್ದರು. ಅವರಲ್ಲಿ ಆ ಮೇಷ್ಟ್ ಸಹ ಒಟ್ಟನು. ಡೆಪ್ಯುಟಿ ಕರ್ಮಾಣದರ್ಶ
ಸಾಹೇಬರು ಕೆಲವರು ರೈತರೊಡನೆ ಮಾತನಾಡಿ ಸ್ವಲ್ಪ ಸಮಾಧಾನ
ಮಾಡಿದನಂತರ ಮೇಷ್ಟನ್ನು ಕರೆದು, ‘ಏನು? ನೀನು ಬಹಳ ತುಂಟಾಟ
ಮಾಡುತ್ತಿದ್ದೀರುತ್ತಾರೆ? ಎಚ್ಚರಿಕೆ ಇರಲಿ; ಪ್ರೋಲೀಸ್ ಲಾಕಪ್ ರುಚಿ
ತೋರಿಸಬೇಕಾದೀತು. ನೀನು ಸಕಾರಿ ನೌಕರ, ಹದಿನ್ಯೇದು ರೂಪಾಯಿ
ಮೇಷ್ಟ್, ಸುಮೃದ್ಧಿ ವಾರ ಹೇಳಿಕೊಂಡಿರಬೇಕು. ಗೊತ್ತಿದೆಯೋ?
ಹುಣಾರ್’ ಎಂದು ಜಬದ್ರಷ್ಟಿ ಮಾಡಿದರು.

ಅದಕ್ಕೆ ಆ ಸಿಪಾಯಿ ಮೇಷ್ಟ್, ‘ಸಾಮಿ, ತಾವು ದೊಡ್ಡ
ವಿನ್ಯಾಸರು, ದೊಡ್ಡ ಅಧಿಕಾರದಲ್ಲಿರತಕ್ಕವರು, ಡಿಸ್ಟ್ರಿಕ್ಟ್ ಮಾರ್ಚಿಸ್ಟ್
ಬಿರು. ನಾನು ಹದಿನ್ಯೇದು ರೂಪಾಯಿ ಸಂಬಳದ ಬಡನೌಕರ. ತಮ್ಮ
ದಖೇದಾರನಿಗೆ ಹೆಚ್ಚು ಸಂಬಳ ಬರುತ್ತಿರಬಹುದು. ಅದರೆ ಗೌರವದ
ವಿಚಾರದಲ್ಲಿ ಮೇಷ್ಟ್ ನಾನು ತಮಗೆ ವಾರ ಕಲಿಸಬೇಕಾಗಿದೆ.
ಮಯಾರ್ ದೇ ಕೊಟ್ಟು ಮಯಾರ್ ದೇ ಪಡೆಯಬೇಕು ಎಂಬುದೊಂದು ನೀತಿ.
ತಾವು ನನ್ನನ್ನು ಏಕವಚನದಲ್ಲಿ ಸಂಚೋಧಿಸಿದರೆ ನಾನು ಸಹ ತಮ್ಮನ್ನು
ಏಕವಚನದಲ್ಲಿಯೇ ಸಂಚೋಧಿಸಬೇಕಾಗುತ್ತದೆ’— ಎಂದು ಉತ್ತರ
ಕೊಟ್ಟನು.

‘ಏನ್ನೀ! ಬಹಳ ಜೋರ್ ಮೇಲೆ ಇದ್ದೀರಿ. ನಾಳೆ ನಿಮ್ಮನ್ನು
ಆ ಸ್ಥಳದಿಂದ ಮಲೆನಾಡಿಗೆ ವರ್ಗ ಮಾಡಿಸುತ್ತೀನೆ. ತಿಳಿಯಿತೋ?’

‘ಒಳ್ಳೆಯದು ಸಾಮಿ! ಇಲ್ಲಿಗೆ ನಾನು ಬಂದಿರುವುದು ಮೇಷ್ಟರಾ
ಗಲ್ಲ. ಆದು ತಮಗೆ ತಿಳಿಯಬೇಕು. ನಾನು ಕಂದಾಯ ಕಟ್ಟುವ ರೈತ.
ವರ್ಗಕ್ಕೆ ಘನತ್ವ ರೂಪಾಯಿ ಕಂದಾಯ ಕಟ್ಟುತ್ತೀನೆ. ನಾನು ಶ್ರೀಮನ್ನ
ಹಾರಾಜರವರ ಪ್ರಜೆ; ತಮ್ಮ ಸಂಬಳ ಕೊಡುತ್ತಿರುವ ರೈತ. ನೀವೇ
ನೀಮಕಂಗಿರುವುದು ನಮ್ಮ ಸೇವೆ ಮಾಡುವುದಕ್ಕೆ. ನಾವು ಧಣಿಗಳು,
ನೀವು ಸೇವಕರು. ತಿಳಿಯಿತೋ? ನನ್ನನ್ನು ವರ್ಗ ಮಾಡಿಸುತ್ತೀರಾ

ನೀವು ? ನಿಮ್ಮ ಹಕ್ಕೆಯಲ್ಲೇ ಬರೆದಿಲ್ಲ. ನಾನು ಇಚ್ಛಿಪಟ್ಟರೆ ನಿಮ್ಮನ್ನು ಒಂದು ವಾರದೊಳಗಾಗಿ ವರ್ಗ ಮಾಡಿಸುತ್ತೇನೆ. ಅಹವಾಲು ಹೇಳಿ ಕೊಳ್ಳುವುದಕ್ಕೆ ಬಂದ ಬಡರೈತನನ್ನು ಪೂಲೀಸ್ ಲಾಕ್‌ಪ್ರಿಗೆ ಹಾಕುವ ಈ ದಬ್ಬೆಳಕೆ ನಾಳಿ ನಾಳಿದ್ದರಲ್ಲಿ ಸಂಸಾನವಾಡ್ಯಂತ ಪಶ್ಚಿಮಗಳಲ್ಲಿ ಬರುವುದನ್ನು ನೀವೇ ಓದುತ್ತಿರಿ ! ಎಂದು ಆ ಸಿಪಾಯಿ ಮೇಷ್ಟ್ರಿರು ಹೇಳಿ, ಅಲ್ಲಿ ನಿಲ್ಲದೆ ಡೆಪ್ಯೂಟಿ ಕರ್ಮಾಣಂಗಿ ನಮಸ್ಕಾರವನ್ನೂ ಮಾಡದೆ ಹೊರಟೀಹೋದನು.

ಮತ್ತೊಬ್ಬ ಪುಂಡು ಉಪಾಧ್ಯಾಯನು ಹಿಂದಿನ ಡಿಸ್ಟ್ರಿಕ್ಟ್ ಇನ್ ಸೈಕ್ಯರ ಮೇಲೆ ಕೋಟ್ಯುಗಳಲ್ಲಿ ಕೇಸುಗಳನ್ನು ದಾಖಿಲಾಡಿ ಅವರಂದ ದಮ್ಮಯ್ಯಗುಡ್ಡೆ ಹಾಕಿಸಿಕೊಂಡನು.

ಹೀಗೆ ಕೆಲವರೇನೋ ಪುಂಡರು ಇದ್ದರು. ಅವರು ಆಯಾ ಪ್ರತಿಂಥಗಳಲ್ಲಿ ಪಾಳಿಯಗಾರರಾಗಿ ಭಯಗ್ರಸ್ತರಾದ ಇತರ ಮೇಷ್ಟ್ರಿರು ಗಳನ್ನು ತಮ್ಮ ಹತ್ತೊಂಟಿಯಲ್ಲಿಟ್ಟು ಕೊಂಡು ಆಳುತ್ತಿದ್ದರು. ಹಿಂದಿನ ಕೆಲವರು ಇನ್ ಸೈಕ್ಯರುಗಳು ಅವರ ದೇಶೀಯಂದ ಬಹಳ ಭಂಗಪಟ್ಟಿದ್ದೂ ಉಂಟು; ಕೆಲವರು ಅವರನ್ನೇ ಸ್ನೇಹಿತರನ್ನಾಗಿ ಮಾಡಿಕೊಂಡು, ಅವರ ಮುಖಿಂಡರ ಇಚ್ಛಾನುಸಾರ ವರ್ಗಗಳನ್ನು ಮಾಡುತ್ತಾ ಪ್ರಮೋಷನಾಗಳನ್ನು ಕೊಡಿಸುತ್ತಾ ಇದ್ದೂ ಉಂಟು.

ಹೊರಗಿನವರ ಪ್ರಭಾವ ಬೀಳದೇ ಇದ್ದಾಗ ಸಾಮಾನ್ಯವಾಗಿ ರೇಂಜಿನೆಲ್ಲಿ ಸೇಕಡ ಎಪ್ಪತ್ತು ಮಂದಿ ಉಪಾಧ್ಯಾಯರು ತಂತಮ್ಮ ಕೆಲಸಗಳನ್ನು ಭಯದಿಂದ ಮಾಡಿಕೊಂಡು ಹೋಗುತ್ತಿದ್ದರು. ದೇವರು ಕೊಟ್ಟಿ ಬುದ್ಧಿಯನ್ನು ಉಪಯೋಗಿಸಿ ಪಾಠಗಳನ್ನು ಹೇಳಿಕೊಡುತ್ತಿದ್ದರು. ಒಂದು ವೇಳೆ ಟ್ರೈನಿಂಗ್ ಆಗಿದ್ದರೂ ಸಹ ಆ ನಾರ್ಕುಲ್ ಸ್ಕೂಲುಗಳಲ್ಲಿ ಕಲಿತ ದ್ದನ್ನು ಆ ಖೂಣ ತಮ್ಮ ಹಿಂದಿನ ಪದ್ಧತಿಗಳಂತೆಯೇ ಪಾಠ ಮಾಡುತ್ತಿದ್ದರು. ಸುಮಾರು ಸೇಕಡ ಇಪ್ಪತ್ತು ವರ್ಷದಿಂಬಣೆಯ ದ್ವಾರಾದ ಉಪಾಧ್ಯಾಯರು ಇರುತ್ತಿದ್ದರು; ಅವರು ಯಾರಂದಲೂ ಹೇಳಿಸಿಕೊಳ್ಳಿದೆ, ಯಾರ ಕಾವಲೂ

ಮೇಲ್ಪುಚಾರಣೆಯೂ ಬೇಕಿಲ್ಲದೆ ತಂತ್ರಮ್ಮ ಕೆಲಸಗಳನ್ನು ಚೆನ್ನಾಗಿ ಮಾಡಿ ಕೊಂಡು ಹೋಗುತ್ತಿದ್ದರು.

ಆದ್ದರಿಂದ ಪಾಠಶಾಲೆಗಳಿಗೆ ತಕ್ಕು ಕಟ್ಟಡಗಳೂ ಉಪಕರಣಗಳೂ ಇಲ್ಲದೇ ಇರುವುದರ ಜೊತೆಗೆ ಮೇಲೆ ಹೇಳಿದ ನಿರುತ್ವಾಹಕ ಸನ್ನಿಹಿತಗಳನ್ನೂ ನೇರ್ವರ್ಧಿಸಿಕೊಂಡು ರೇಂಜಿನಲ್ಲಿ ವಿದ್ಯಾಭಿವೃದ್ಧಿಯನ್ನು ಒಂಟು ಮಾಡಬೇಕಾಗಿತ್ತು; ಉಪಾಧ್ಯಾಯರಲ್ಲಿ ಶಿಕ್ಷನ್ನು ಬೆಳಸಬೇಕಾಗಿತ್ತು; ಅವರಲ್ಲಿ ಉತ್ಪಾಹವನ್ನೂ ತನ್ನ ಬಗ್ಗೆ ಪ್ರೇಮವನ್ನೂ ರಂಗಣ್ಣನು ಬೆಳಸಬೇಕಾಗಿತ್ತು. ಮೇಲಿನ ಆಲೋಚನಾತರಂಗಗಳಲ್ಲಿ ಮುಗ್ಗನಾಗಿ ರಂಗಣ್ಣನು ಹರಪುರದ ಬಂಗಲೆಯಲ್ಲಿ ಮಂಜದ ಮೇಲೆ ಮಲಿಗ್ದನು. ಸೋಗಸಾದ ಮೆತ್ತನೆಯ ಹಾಸಿಗೆ; ಕಸೂತಿ ಕೆಲಸ ಮಾಡಿ ನಿರ್ಲಿಪಿ ದಾರದಲ್ಲಿ ಅವನ ಹೆಸರನ್ನು ಚಿತ್ರಿಸಿದ್ದ ಗವುಮಳ್ಳ ದಿಂಬಾಗಳು; ಬ್ರಿಟಿಷ್ ತಯಾರಿಕೆಯ ಬೂನೀಸು. ಶುಭ್ರವಾದ ಸೋಳ್ಳಯವರದೆ. ಆ ವಿಲಾಸದ ಭೋಗದ ಶಯ್ಯೆಯಲ್ಲಿ ರಂಗಣ್ಣ ಮಲಿಗ್ದಾರನೇ. ಆ ಕೊಟಡಿಯಲ್ಲಿ ಮೇಜಿನ ಮೇಲೆ ಹಾಸಿದ್ದ ಸ್ವಂತವಾದ ಹಸುರಬಣ್ಣದ ನುಣುವಾದ ಮಂಚ್ಯು ಬನಾತು. ಅದರ ಮೇಲೆ ಕಚೇರಿಯ ಕೆಲವು ಕಾಗಾಗಳು. ಪಕ್ಕದ ಸ್ವಾಲಿನ ಮೇಲೆ ಹೋಳಿಸಿನ ಕಂಚಿನ ಕೂಜ, ಲೋಟ. ನೇಲಕ್ಕೆ ಹಾಕಿದ್ದ ಜಮುಖಾನದ ಒಂದು ಕಡೆ ತಿಂಡಿಗಳು ತುಂಬಿದ್ದ ಚಿಕ್ಕ ಬೆತ್ತೆದ ವೆಟ್ಟಿಗೆ; ದೂರದಲ್ಲಿ ಅದರ ಮೇಲೆ ಚೆನ್ನಾಗಿ ಮಡಿಸಿಟ್ಟಿದ್ದ ಶಾಲು, ಟರ್ಕೆ ಟವಲ್ಲುಗಳು. ಮತ್ತು ಪಂಚಿಗಳು. ಅಂಗಿಯ ನಿಲುಕಟ್ಟಿನ ಮೇಲೆ, ಅವನ ಸೂಟಿಗಳು ಮತ್ತು ರುಮಾಲು. ಆ ಸರ್ಕೆಟ್‌ಟಿ ಜೀವನದ ಸೋಗಸನ್ನು ಸೋಡಿ ದೇವತೆಗಳು ಭೂಮಿಯಲ್ಲಿ ಅವಶರಿಸಲು ತವಕವಡುತ್ತಿದ್ದೇಂದ ಮೇಲೆ ಹೆಚ್ಚಾಗಿ ಹೇಳತಕ್ಕದ್ದೇನು! ಬೇರೆ ಇಲಾಖೆಯವರು ಬೆರಗಾಗಿ ಹೋಗಿದ್ದರು. ಆ ದಿನ ಬೆಳ್ಗೆ ರಂಗಣ್ಣ ಬಹಳ ಸುತ್ತಾಡಿಕೊಂಡು ಒಂದಿದ್ದರಿಂದ ಉಂಟಾಗಿ ಮಾಡಿದ ಮೇಲೆ ಹೆಚ್ಚು ವಿಶ್ವಾಂಶಯನ್ನು ತೆಗೆದುಕೊಳ್ಳಬೇಕಾಗಿತ್ತು.

ಸಾಯಂಕಾಲ ನಾಲ್ಕು ಗಂಟೆಗೆ ಹಾಸಿಗೆಯಿಂದೆದ್ದು ಮುಖವನ್ನು ತೊಳೆದುಕೊಂಡು ಕೊಟಡಿಗೆ ರಂಗಣ್ಣನು ಬಂದನು. ಗೋಪಾಲ ತಟ್ಟಿ

ಯಲ್ಲಿ ಸಜ್ಜಿಗೆ, ಲೋಟಿದಲ್ಲಿ ಕಾಫಿ, ನಾಲ್ಕು ರಸಜಾಕೆ ಹಣ್ಣಿಗಳನ್ನು ತಂದಿಟ್ಟಿನು. ಆ ಹೊತ್ತಿಗೆ ಶಂಕರಪ್ಪ ತಲೆಹಾಕಿ, ‘ಆವಲಹಳ್ಳಿಯ ದೊಡ್ಡ ಚೋರೆಗೂಡರು ಬಂದಿದ್ದಾರೆ’ ಎಂದು ವರ್ತಮಾನವನ್ನು ಕೊಟ್ಟಿನು. ‘ಬಂದು ಕುಚ್ಚ ತಂದು ಹಾಕಿ, ಶಂಕರಪ್ಪ! ಗೋಪಾಲ! ಗೋಡರಿಗೂ ಏನಾದರೂ ತಂದುಕೊಡು’ ಎಂದು ಹೇಳಿ ರಂಗಣ್ಣನೇ ಎದ್ದು ಹೋಗಿ, ‘ಬರಬೇಕು, ಗೋಡರು. ಕ್ವಮಿಸಬೇಕು; ಬಹಳ ಹೊತ್ತಿನಿಂದ ಕಾದಿದ್ದಿರೋ ಏನೋ? ಎಂದು ಹಸ್ತಲಾಘಾವಕೊಟ್ಟು ಆವರನ್ನು ಸ್ವಾಗತಿಸಿ ಒಳಕ್ಕೆ ಕರೆದುಕೊಂಡು ಬಂದನು. ದೊಡ್ಡ ಚೋರೆಗೋಡರು ಭಾರಿ ಒಕ್ಕಲಿಗರು. ವರ್ಷಕ್ಕೆ ಒಂದು ಸಾವಿರ ರೂಪಾಯಿಗಳ ಮೇಲೆ ಕಂದಾಯ ಕಟ್ಟಿವ ಗಟ್ಟಿಕುಳ. ಆದರೆ ಅವರು ರಾಜಕೀಯದಲ್ಲಿ ಪ್ರವೇಶ ಮಾಡಿದವರಲ್ಲ; ಅವರಿಗೆ ಪ್ರಜಾಪ್ರತಿನಿಧಿಗಳಿಂದ ಮೋದಲಾದುವು ಬೇಕಾಗಿರ ಲಿಲ್. ತಮ್ಮ ಹಳ್ಳಿಯಲ್ಲಿ ಏದು ಸಾವಿರ ರೂಪಾಯಿ ಖಚಿತಮಾಡಿ ಪ್ರಾಧಿಕಿ ಪಾಠಶಾಲೆಗೆ ಒಳ್ಳಿಯ ಕಟ್ಟಿಡವನ್ನು ಕಟ್ಟಿಸಿಕೊಟ್ಟಿದ್ದರು. ಇತರ ವಿಧಗಳಲ್ಲಿಯೂ ಸಾರ್ವಜನಿಕ ಕಾರ್ಡಗಳಿಗೆ ಸಹಾಯ ಮಾಡುತ್ತಿದ್ದರು. ಗೋಪಾಲನು ಗೋಡರಿಗೂ ಉಪಾಹಾರವನ್ನು ತಂದಿಟ್ಟಿನೇಲೆ ರಂಗಣ್ಣ ತನ್ನ ಕಿಂಡಿಯ ವೆಟ್ಟಿಗೆಯನ್ನು ತೆರಿದನು. ಅವನ ಹೆಂಡತಿ ಸರ್ಕೆಟು ಕಾಲದಲ್ಲಿ ಗಂಡನಿಗೆ ಕೈಗಾವಲು ತಿಂಡಿ ಇರಲೆಂದು ಮಾಡಿಕೊಟ್ಟಿದ್ದ ತೇಂಗೊಳಲು, ಚಕ್ಕಲಿ ಮತ್ತು ಬೇಸಿನ್ ಲಾಡುಗಳು ಅದರಲ್ಲಿದ್ದುವು. ಅವುಗಳಲ್ಲಿ ಕೆಲವನ್ನು ತೆಗೆದು ರಂಗಣ್ಣ ತಟ್ಟಿಯಲ್ಲಿಟ್ಟಿನು. ಗೋಡರು ಸಂತೋಷಪಟ್ಟಿದ್ದ ಒಂದೇ ಅಲ್ಲ; ‘ಏನು ಸ್ವಾಮಿ! ದೊಡ್ಡ ಸಾಹೇಬ ರಿಗೂ ಇಂಥ ಉಪಾಹಾರ ದೊರೆಯುವುದಿಲ್ಲವಲ್ಲ! ಪುಣ್ಯವಂತರು ಸ್ವಾಮಿ ತಾವು!’ ಎಂದು ಮೆಚ್ಚಿಕೆಯ ಮಾತುಗಳನ್ನಾಡುತ್ತ ತಟ್ಟಿಯಲ್ಲಿದ್ದ ದನ್ನು ತೆಗೆದುಕೊಂಡರು.

‘ಗೋಡರೇ! ನನಗೆ ಭಕ್ತಿದ ಹಣವನ್ನು ಸರ್ಕಾರದವರು ಏನು ಕೊಡುತ್ತಾರೋ ಅದರ ಮೇಲೆ ಹತ್ತು ರೂಪಾಯಿಗಳನ್ನು ನಾನು ಖಚಿತಮಾಡುತ್ತೇನೆ. ಭಕ್ತಿದ ಹಣದಲ್ಲಿ ಉಳಿತಾಯ ಮಾಡಹೋಗಿ ಹೊಟ್ಟಿಯನ್ನು ಒಣಗಿಸುವುದಿಲ್ಲ. ನಾನೂ ಹೊಟ್ಟಿತುಂಬ ತಿನ್ನತ್ತೇನೆ;

ನಿಮ್ಮಂಥ ಸೈಹಿತರು ಬಂದರೆ ಯಥಾಶಕ್ತಿ ಕೊಡುತ್ತೇನೆ. ನನ್ನ ಸರ್ಕೇಟ್ಟು ಜೀವನದ ಮರ್ಮ ಇದು. ಬೇರೆ ಏನೂ ಇಲ್ಲ.

‘ಹೌದು ಸ್ವಾಮಿ! ತಾವು ಹೇಳುವುದು ಸರಿ. ಸೋರಗೆ ಸುತ್ತುಡುವ ಮನುಷ್ಯರು ಪುಷ್ಟಿಯಾಗಿ ಉಣಿ ಮಾಡಬೇಕು.’

‘ನಾನು ಉಟಿ ಮಾಡುವಾಗಲೇಲ್ಲ ಬಡ ಉಪಾಧ್ಯಾಯರ ನೇನುವು ನನಗೆ ಬರುತ್ತದೆ ಗೊಡರೆ!’

‘ಹಾದು ಸ್ವಾಮಿ! ಉಪಾಧ್ಯಾಯರಿಗೆ ಸಂಬಳ ಸಾಲದು. ಅದರಲ್ಲಿ ಆ ಗ್ರಂಥಿ ಸ್ವೀಲ್ ಮೇಷ್ಯರುಗಳ ಗೋಳು ಹೇಳೋಕ್ಕ್ಷಮಾಗೋದಿಲ್ಲ. ಏನು ಸ್ವಾಮಿ! ಏಳು ರುವಾಯಿ, ಎಂಟು ರುಪಾಯಿಗೆ ಜೀವನ ಹೇಗೆ ಮಾಡೋದು? ಅವುಗಳನ್ನೇಲ್ಲ ಸರ್ಕಾರಿ ಸ್ವಾಲುಗಳನ್ನಾಗಿ ಮಾಡಬಿಡಿ ಸ್ವಾಮಿ.’

‘ಸರ್ಕಾರದಲ್ಲಿ ಹಣ ಇಲ್ಲ ಆನ್ನತ್ತಾರೆ. ಮಾಡುವ ಖಚುಗಳ ನ್ನೇನೋ ಬೇರೆ ಕಡೆಗಳಲ್ಲಿ ಮಾಡಬಿಡುತ್ತಾರೆ ದೇಶಕ್ಕೆ ಇರುವುದೇ ವಿದ್ಯೆ, ಅದೇ ಸಂಪತ್ತು. ಆ ಉಪಾಧ್ಯಾಯರ ಸ್ಥಿತಿ, ಆ ವಿದ್ಯಾಭ್ಯಾಸದ ಸ್ಥಿತಿ ಜ್ಞಾನಕಕ್ಷದಲ್ಲಿ ಬಂದುಬಿಟ್ಟರೆ ಬಹಳ ದುಃಖವಾಗುತ್ತದೆ.’

‘ನಾವೇನು ಮಾಡುವುದು ಸ್ವಾಮಿ! ನಮ್ಮ ಕೈಯಲ್ಲಿ ಅಧಿಕಾರ ಇಲ್ಲ. ಮೇಲಿನವರೋ ಬರಿಯ ಘಳಕು ಬಳಕು. ಮೋಟಾರುಗಳಲ್ಲಿ ಬಂದವರು ಬಂದದ್ದೇ, ಹೋದವರು ಹೋದದ್ದೇ! ನಮ್ಮ ಉರಿನ ಕೆರೆ ಅರುವರು ಗಳಿಂದ ನಾಡುರಸ್ತಿನಲ್ಲಿದೆ. ಎನ್ನ ಅರ್ಜಿ ಕೊಟ್ಟರೂ ಕೇಳುವವರೇ ಇಲ್ಲ’

‘ಹೀಗೇ! ನಡೆಯಲಿ ದ್ಬಾರು. ಏನು ಗೊಡರು ಇಷ್ಟ ದೂರ ಬಂದದ್ದು?’

‘ಇಲ್ಲೇ ನಮ್ಮ ನೆಂಟರನ್ನ ನೋಡೋಣ ಅಂತ ಬಂದಿದ್ದೆ. ಸ್ವಾಮಿ ಯವರು ಸರ್ಕೇಟ್ಟು ಬಂದಿದ್ದೀರಂ ಎನ್ನುವುದು ತಿಳಿಯಿತು. ಕಂಡು ಹೋಗೋಣ, ನಮ್ಮ ಹೆಳ್ಗಿ ಯಾವಾಗ ದಯಮಾಡಿಸ್ತೀರೋ ಕೇಳಿ ಕೊಂಡು ಹೋಗೋಣ ಅಂತ ಬಂದೆ.’

‘ ಸಂತೋಷ ಗೌಡರೇ ! ನಾವೇನೂ ಇತರ ಇಲಾಖೆಗಳ ಅಧಿಕಾರಿಗಳಂತೆ ಪ್ರಭಾವಶಾಲಿಗಳಲ್ಲ. ವಿದ್ಯಾಭ್ಯಾಸದ ಇಲಾಖೆಯ ನೌಕರರ ರನ್ನ ಅದರಿಸುವವರು ಯಾರಿದ್ದಾರೆ ? ಆವರೂಪವಾಗಿ ನಿಮ್ಮಂಥ ದೊಡ್ಡ ಮನಸ್ಸಿನ ದೊಡ್ಡ ಗೌಡರು ಆಷ್ಟೇ ?’

‘ ಸ್ವಾಮಿ, ತಾವು ಉಪಾಧ್ಯಾಯರಿಗೆಲ್ಲ ತಿಳಿವಳಿಕೆ ಕೊಟ್ಟಿ ಬಹಳ ಚೆನ್ನಾಗಿ ಪಾರಶಾಲೆಗಳನ್ನು ಅಭಿವೃದ್ಧಿ ಸ್ಥಿತಿಗೆ ತರುತ್ತಿದ್ದೀರಿ ಎಂದು ಎಲ್ಲರೂ ಹೊಗಳುತ್ತಾರೆ.’

‘ ಆ ಹೊಗಳಿಕೆ ನನಗೆ ಬೇಡ. ಈ ದಿನ ಹೊಗಳಿಕೆ ನಾಳೆ ತೆಗಳಿಕೆ. ಸಾರ್ವಜನಿಕ ಜೀವನದಲ್ಲಿ ಇದೆಲ್ಲ ರೂಪಿ. ನಿಮ್ಮ ಹೆಳ್ಳಿಗೆ ಬರಬೇಕೆಂದು ಹೇಳುತ್ತಿದ್ದೀರಿ. ನನ್ನ ಮಾತನ್ನು ನೀವು ನಡಸಿಕೊಡುವ ಭರವಸೆ ಕೊಟ್ಟಿರೆ ಬರುತ್ತೇನೆ ’ ಎಂದು ಹೇಳಿ ರಂಗಣ್ಣ ನಕ್ಷನು.

‘ ಅದೇನು ಸ್ವಾಮಿ ನಾನು ಮಾಡಬೇಕಾದ್ದು ? ’

‘ ಗೌಡರೇ ! ಈಗ ನೋಡಿ. ನಮ್ಮ ಉಪಾಧ್ಯಾಯರ ಸಂಘಗಳು ಅಲ್ಲಲ್ಲಿ ಸಭೆ ಸೇರುತ್ತವೆ. ಉಪಾಧ್ಯಾಯರು ಸರಿಯಾಗಿ ಬರುವುದಿಲ್ಲ. ಒಂದು ಗಂಟೆಯ ಕಾಲ ಅಧ್ಯಾತ್ಮರಾಜೀಗಳ ಗಂಟೆಯ ಕಾಲ ಏನೋ ಭಾಷಣ, ತಪ್ಪುತಪ್ಪಾಗಿ ಒಂದು ಮಾದರಿ ಪಾರ, ಸ್ವಲ್ಪ ಸಂಗೀತ— ಇಷ್ಟನ್ನು ಮಾಡಿ ಉರುಗಳಿಗೆ ಹೊರಟುಹೋಗುತ್ತಾರೆ. ಪಾರಶಾಲೆ ಗಳಲ್ಲಿ ನೋಡಿದರೆ ಟ್ರೈಸಿಂಗ್ ಆದ ಉಪಾಧ್ಯಾಯರ ಸಂಖ್ಯೆ ಕಡವೆ ; ಆಗಿದ್ದವರು ಎಲ್ಲವನ್ನೂ ಮರೆತುಕೊಂಡಿದ್ದಾರೆ. ಈ ಸಂಘದ ಸಭೆಗಳಲ್ಲಿ ನಿಜವಾಗಿಯೂ ಅವರಿಗೆ ಉಪಕಾರವಾಗುವ ಕೆಲಸ ನಡೆಯಬೇಕು. ಆದನ್ನು ಬಹಳ ದಿನಗಳಿಂದ ಅಲೋಚನೆ ಮಾಡುತ್ತಿದ್ದೇನೆ. ನಿಮಗೆ ದೇವರು ಕೃಪೆ ತೋರಿದ್ದಾನೆ ; ನೆಮ್ಮೆದಿ ಕುಳ ನೀವು. ನೀವು ಬಡ ಮೇಷ್ಟರುಗಳ ಮೇಲೆ ಕೃಪೆ ತೋರಿ ಒಪ್ಪುತ್ತು ಅವರಿಗೆ ಉಟ ಹಾಕುವ ಏವಾಟು ಮಾಡಿದರಿ ಆ ಸಭೆಯಲ್ಲಿ ಏನು ಕೆಲಸ ಮಾಡಬಹುದೆಂಬು ದನ್ನು ನಾನು ತೋರಿಸುತ್ತೇನೆ. ವರ್ಷಕ್ಕೆ ಒಂದು ದಿನ, ಒಪ್ಪುತ್ತು, ಮೇಷ್ಟರಿಗೆ ಅನ್ನ ಹಾಕಬೇಕು. ಆಷ್ಟೇ ನನ್ನ ಕೋರಿಕೆ.’

‘ ಎವ್ಯು ಮಂದಿ ಬಂಡಾರು ಸ್ವಾಮಿ? ಇನ್ನೂರು ಜನ ಬಂದಾರಾ?’

‘ ಎಲ್ಲಿ ಬಂತು! ಈ ಪ್ರಾಂತದ ಮೇಷ್ಯರುಗಳು ನಲವತ್ತು ಜನ, ವಿಡಲ್ ಸ್ಕೂಲಿನವರು ಹತ್ತು ಜನ—ಬಟ್ಟೆ ಇವತ್ತು ಜನ.’

‘ ಇದೇನು ಹೆಚ್ಚು ಸ್ವಾಮಿ! ಭೇವಕ್ ಏಪಾರ್ಟ್‌ಮೆಂಟ್‌ ಮಾಡುತ್ತೀನೆ. ಸಂಘದ ಸಭೆ ನಮ್ಮ ಉರಿನಲ್ಲೇ ಸೇರಿಸಿ ಸ್ವಾಮಿ. ನೀವೇನೂ ಯೋಚನೆ ಮಾಡಬೇಡಿ.’

‘ ಇದನ್ನು ನಿಮ್ಮಲ್ಲಿ ಪ್ರಸ್ತಾಪ ಮಾಡಬೇಕು ಎಂದು ಬಹಳ ದಿನ ಗಳಿಂದ ಯೋಚಿಸುತ್ತಿದ್ದೆ. ಈ ದಿನ ನೀವು ಇಲ್ಲಿಗೆ ಬಂದದ್ದು ಅನುಕೂಲವಾಯಿತು.’

‘ ಆಗಲಿ ಸ್ವಾಮಿ. ಭಜರಿ ಏಪಾರ್ಟ್‌ಮೆಂಟ್ ಮಾಡಿಸುತ್ತೀನೆ. ಇನ್ನೊಂದು ವಾರ ಬಿಟ್ಟೆಕೊಂಡು ಸಭೆ ಸೇರಿಸುತ್ತೀರಾ?’

‘ ಕೌದು. ನಿಮಗೆ ಬಹಳ ಕೃತಜ್ಞನಾಗಿದ್ದೇನೆ’

‘ ಅಯ್ಯೋ ಸ್ವಾಮಿ! ಇದೇನು? ನಮ್ಮ ಮಕ್ಕಳು, ನಮ್ಮ ಸ್ಕೂಲು ಉದಾಧರವಾಗುವುದಕ್ಕೆ ನೀವು ಹೇಳಿದ್ದೀರಿ. ನಿಮ್ಮ ಹೊಟ್ಟಿಗೆ ನಲ್ಲಿವಲ್ಲ.’

ಹೀಗೆ ಮಾತುಕತೆಗಳು ಮುಗಿದುವು. ಸಾಯಂಕಾಲ ಗೌಡರೂ ರಂಗಟ್ಟನೂ ಗಾಳಿಸೇವನೆಗೆ ಹೊರಟಿರು. ಹಿಂದಿರುಗಿ ಬರುವಾಗ ಗೌಡರು ತಮ್ಮ ನೆಂಟಿರ ಮನೆಗೆ ರಂಗಟ್ಟನನ್ನು ಕರೆದುಕೊಂಡು ಹೊಗಿ ಪರಿಷಯ ಮಾಡಿಸಿದರು. ರಾತ್ರಿ ಎಂಟು ಗಂಟೆಗೆ ರಂಗಟ್ಟು ಬಂಗಲೆಗೆ ಹಿಂದಿರುಗಿದನು. ಆ ಸಾಯಂಕಾಲ ಅವನ ಮನಸ್ಸಿನಲ್ಲಿ ಬಹಳ ಉತ್ಸಾಹ ಸಂತೋಷಗಳು ತುಂಬಿದ್ದವು. ‘ಮೊದಲು ಒಂದು ಕಡೆ ಪ್ರಾರಂಭವಾಗಲಿ. ಆಮೇಲೆ ರೇಂಜಿನಲ್ಲಿಲ್ಲ ಇಂಥ ಏಪಾರ್ಟ್‌ಮೆಂಟ್‌ಗಳನ್ನು ಮಾಡಬಿಡುತ್ತೀನೆ. ಶಿಂಗಳಿಗೊಂದು ದಿನವಾದರೂ ಉಪಾಧ್ಯಾಯರು ಕಾಷ್ಟ ವ್ಯಾಸನಗಳನ್ನು

ಮರೆತು ಸಂತೋಷವಾಗಿರಲಿ ; ಉಪಾಧ್ಯಾಯ ಸಂಖಗಳ ಸಭೆಗಳು ನಾರ್ಕುಲ್ ಸ್ಕೂಲಿನ ಪ್ರತಿರೂಪಗಳಾಗಿ ಮೇಷ್ಪರುಗಳಿಗೆ ತಿಳವಳಿಕೆ ಹೆಚ್ಚಿಲಿ ; ಉಪಾಧ್ಯಾಯರ ಮತ್ತು ಗ್ರಾಮಸ್ಥರ ಪರಸ್ಪರ ಸೌಹಾದರ್ ಸಹಕಾರಗಳು ಬೇಕಿಯಲಿ' – ಎಂದು ಹಾರ್ಡಿಸ್ಟ್ ಉಟ್ಟಿಕ್ಕೆ ಕುಳಿತನು.

ಪ್ರಕರಣ ಲ

ಮೇಷ್ಟ್ ಮುನಿಸಾಮಿ

ಮಾರನೆಯ ದಿನ ಬೆಳಗೆ ರಂಗಣ್ಣನು, ‘ಶಂಕರಪ್ಪ ! ನೀವೂ ಗೋವಾಲ ಇಬ್ಬರೂ ನೆಟ್ಟಿಗೆ ಜನಾರ್ಥನಪುರಕ್ಕೆ ಹಿಂದಿರುಗಿ ಹೋಗಿ. ನನ್ನ ಸಾಮಾನುಗಳನ್ನೆಲ್ಲ ಜೋಡಿಯಿಂದ ತೆಗೆದುಕೊಂಡು ಹೋಗಿ. ನಾನು ದಾರಿಯಲ್ಲಿ ಕೆಲವು ಸ್ಕೂಲುಗಳನ್ನು ಭೇಟಿ ಮಾಡಿಕೊಂಡು ಮಧ್ಯಾಹ್ನದ ಹೋತ್ತಿಗೆ ಉರನ್ನು ಬಂದು ಸೇರುತ್ತೇನೆ’ ಎಂದು ಹೇಳಿ ಬೈಸ್ಕಲ್ ಹತ್ತಿಕೊಂಡು ಹೋರಟಿನು. ದಾರಿಯಲ್ಲಿ ಎರಡು ವಾತಶಾಲೆಗಳನ್ನು ನೋಡಿದಮೇಲೆ ಸ್ಪೃಹಿತ ಅಡ್ಡದಾರಿ ತಿರುಗಿ ತೀರ ಒಳ್ಳಾಡಿನ ಬೈರಮಂಗಲದ ಪಾತಶಾಲೆಯನ್ನು ನೋಡೋಣವೆಂಬ ಬಂದು ಹುಚ್ಚಿ ಆಲೋಚನೆ ಹುಟ್ಟಿಕೊಂಡಿತು. ಬೈಸ್ಕಲ್ ತಿರುಗಿಸಿ ಕಾಲ ರಸ್ತೆಯಲ್ಲಿ ಹೋರಟಿನು. ಆದರೆ ದಾರಿ ಬಹಳ ಒರಟಾಗಿದ್ದಿತು. ಹಳ್ಳಿಕೊಳ್ಳುಗಳ ಜೊಗೆ ಕಲ್ಲುಗಳು ಹೆಚ್ಚಾಗಿದ್ದವು. ಆದ್ದರಿಂದ ಅಲ್ಲಲ್ಲಿ ಬೈಸ್ಕಲ್‌ಲಿಂದ ಇಳಿದಿಳಿದು ಅದನ್ನು ತಳ್ಳಿಕೊಂಡು ಹೋಗಬೇಕಾಗಿತ್ತು. ನೆಟ್ಟಿಗೆ ಜನಾರ್ಥನಪುರಕ್ಕೆ ಹಿಂದಿರುಗಡೆ ಇದೇನು ಕವ್ಯವನ್ನು ತಲೆಗೆ ಕಟ್ಟಿ ಕೊಂಡೆ ? ಎಂದು ಹೇಳಾಡುತ್ತ, ಮುಖದಿಂದ ಇಳಿಯುತ್ತಿದ್ದ ಬೆವರನ್ನು ಒರಸಿಕೊಳ್ಳುತ್ತ ಹೋಗುತ್ತಿದ್ದನು. ರಸ್ತೆ ಸ್ಪೃಹಿತ ಏರಾಗಿತ್ತು. ಆಗ ಎದುರು ಕಡೆಯಿಂದ ಒಬ್ಬ ಹಳ್ಳಿಯ ಮುದುಕನು - ಅರುವತ್ತು ವರ್ಷ ವಯಸ್ಸು ಮಿಾರಿದವನು - ನಿಧಾನವಾಗಿ ನಡೆದು . ಬರುತ್ತಿದ್ದನು. ಆ ಗೌಡ ಹತ್ತಿರಕ್ಕೆ ಬರುತ್ತಲಾ, ‘ಯಾವೂರ್ ಸೋಮಿ ? ’ ಎಂದು ಕೇಳಿದನು.

‘ನಮ್ಮರು ಜನಾರ್ಥನಪುರ.’

‘ಮತ್ತೆ ಈ ಕಾಡ ದಾರೀಲಿ ಬತ್ತಿವಿ.’

‘ಇಲ್ಲಿ ಸ್ಕೂಲ್ ನೋಡೋಣ ಎಂದು ಹೋರಟಿದ್ದೇನೆ.’

‘ಇನ್ನೊಲ್ಲಾ ಇನ್ನಾಚ್ಚಾವೆಟ್ತರು! ಸರಿ ಸೋಮಿ. ಅಂಗೆ ಕಾಲ ಗಾಡಿ ಅತ್ತಿಕೊಂಡು ತುಳೀತಿದ್ದೆ ಅಂಡು ಉರಿಯಾಕಿಲ್ಲ? ಏನು ಸೋಮಿ?’

ರಂಗಣ್ಣನಿಗೆ ನಗು ಬಂತು. ಕಾವ್ಯಗಳಲ್ಲಿ ಹೇಳುವಂತೆ ಸಂಸ್ಕೃತ ಪದ ಉಪಯೋಗಿಸಿದರೆ ಗಂಭೀರವಾಗಿರುತ್ತದೆ, ಮೋಹಕವಾಗಿರುತ್ತದೆ. ಹೆಚ್ಚಿಯವನು ಕನ್ನಡದ ಮಾತನ್ನೇ ಆಡಿದನು!

‘ಉರಿತ್ತೇತಪ್ಪೆ! ಏನು ಮಾಡೋದು ಹೇಳು ಮೇಷ್ಟು ಸರಿಯಾಗಿ ಬರುತ್ತಾರೋ ಇಲ್ಲವೋ, ಪಾಠ ಹೇಗೆ ಮಾಡ್ತಾರೋ ಏನೋ, ಸೋಡಬೇಕೋ ಬೇಡವೋ? ನಮ್ಮ ಕೆಲಸ ನಾವು ಮಾಡ ಬೇಡವೇ?’

‘ಅದ್ದ್ಯಾಕ್ಷೋಮಿ ನೀನು ಅಂಡರಿಸಿಕೊಂಡು ಅಂಗೆಲ್ಲ ಸುತ್ತಾಡೋದು? ಮೇಷ್ಟೇನು ಕಳ್ಳಾರು? ಕೆಲಸ ಮಾಡ್ತವೇ. ನಮ್ಮೂರಾಗೋಬಬ್ಬ ಮೇಷ್ಟು ಅವೇ. ಬೆಳಗಾನ ಆರು ಗಂಟೆಗೆಲ್ಲ ಬಾಕಲ್ ತಕ್ಕೊಂಡು ಕೆಲ್ಲ ಮಾಡ್ತವೇ.’

ರಂಗಣ್ಣನಿಗೆ ಏನು ಉತ್ತರ ಕೊಡಬೇಕೆಂಬುದು ಗೊತ್ತಾಗಲಿಲ್ಲ. ‘ಮೇಷ್ಟು ಸ್ವಾಲಿನಲ್ಲಿದ್ದಾರೋ?’ ಎಂದು ಕೇಳಿದನು.

‘ಹುಂ ಸೋಮಿ ಅವೇ. ನಡಕೊಂಡೇ ಹೋಗಿ ಸೋಮಿ; ಬೈಸ್ನೋಲ್ಲಾ ಹೆಚ್ಚಾಗಿ ತುಳದ್ದೇ ದೇಹಕ್ಕೆ ಉವ್ವಾ ಆಗ್ರಹಿತಿ, ಮೈಗೊಳ್ಳೇದಲ್ಲ.’ ಎಂದು ಹೇಳಿ ಗೌಡನು ಮುಂದಕ್ಕೆ ಹೊರಟನು.

ದಾರಿ ಚೆನ್ನಾಗಿಲ್ಲದ್ದರಿಂದ ರಂಗಣ್ಣ ನಡೆದುಕೊಂಡೇ ಹೋಗಬೇಕಾಯಿತು. ಆ ಮುದುಕ ಹೇಳಿದ ಬುದ್ಧಿವಾದ ರಂಗಣ್ಣನಿಗೆ ಕಣ್ಣಬಿಡಿಸಿತು. ‘ಹೆಚ್ಚಿಯ ಜನ ಅನ್ನುತ್ತೇವೆ. ಅವರಲ್ಲಿ ಎನ್ನು ವಿನೇಕವಿದೆ? ಮೇಷ್ಟೇನು ಕಳ್ಳಾರು? ಎಂದು ನನಗೆ ಕೇಳಿದನಲ್ಲಾ. ನಮ್ಮ ಮನಸ್ಸಿನಲ್ಲಿರೋದು ಅದೇ ಭಾವನೆ ತಾನೆ? ಮನಕ್ಕೆ ಮನವೇ ಸಾಕ್ಷಿ. ಉಪಾಧ್ಯಾಯರನ್ನು ಗೌರವದಿಂದ ಕಾಣಬೇಕು ಎಂದು ಉಪದೇಶ ಮಾಡುವ ನಾನು ಕಳ್ಳಿತನದ ಪತ್ತಿಗೆ ಹೊರಟ ಪೋಲೀಸಿನವನಾದೆ. ಇದು ನೀಜ ಕೆಲಸ. ಆದರೆ ಕೆಲವರು ಕಳ್ಳಾಟಿ ಅಡುತ್ತಾರಲ್ಲ, ಅದನ್ನು

ತಪ್ಪಿ ಸುವುದು ಹೇಗೆ? ಏನಾಡರೂ ಉಪಾಯ ಮಾಡಬೇಕಳ್ಳು?— ಎಂದು ಅಲೋಚನೆ ಮಾಡುತ್ತೇ ಆ ಬೋರಿಯನ್ನು ಇಂದು ನಾಲ್ಕು ಫಲಾರಂಗು ದೂರ ಹೋದ್ದನು. ಎದುರಿಗೆ ಎರಡು ಫಲಾರಂಗು ದೂರದಲ್ಲಿ ಸ್ವಲ್ಪ ಕಟ್ಟಿದ ಕಂಡಿತು. ಮುಂದುಗಡೆ ಹುಡುಗರು ಬಿಸಿಲಿನಲ್ಲಿ ಆಟ ವಾಡುತ್ತಿದ್ದರು. ಬೆಳಗಿನ ವಿರಾಮಕಾಲವಾದ್ದರಿಂದ ಆ ಹುಡುಗರು ಹೋರಕ್ಕೆ ಬಂದಿದ್ದರು. ಇನ್ನು ಒಂದು ಫಲಾರಂಗು ಹೋದಾಗ ಸ್ವಲ್ಪ ಮುಂದಿದ್ದ ಹುಡುಗರು ಕೆಲವರು ಇನ್ನಾನ್ನೇಕ್ಕರ್ ಬರುವುದನ್ನು ನೋಡಿ ಸ್ವಲ್ಪಲೊಳಕ್ಕೆ ಓಡಿಹೋಗಿ ಮೇನ್ಪುರಿಗೆ ವರ್ತಮಾನ ಕೊಟ್ಟಿ ಬಿಟ್ಟರು. ಕೂಡಲೇ ಸ್ವಲ್ಪಲಿನ ಗಂಟಿಯನ್ನು ಬಾರಿಸಿದ ಸದ್ಗು ಕೇಳಿ ಬಂತು. ಹೋರಿದ್ದ ಮಕ್ಕಳೆಲ್ಲ ಬುಡುಬುಡನೇ ಒಳಕ್ಕೆ ಹೋರಟುಹೋದರು. ರಂಗಣ್ಣ ಕಟ್ಟಿದದ ಸವಾಪಕ್ಕೆ ಬರುವ ಹೋತ್ತಿಗೆ ಒಳಗಿನಿಂದ ನಾಲ್ಕು ಜನ ಹಳ್ಳಿಯವರು ತಲೆಗೆ ಮುಸುಕಿಟ್ಟಿಕೊಂಡು ಹೋರಕ್ಕೆ ಬಂದವರು ಓಡಿಹೋದರಿಂದೇ ಹೇಳಬೇಕು; ಅವು ನೇಗವಾಗಿ ಹೋರಟುಹೋದರು. ತಾನು ಬರುವುದನ್ನು ತಿಳಿದು ಪಲಾಯನ ಮಾಡಿದರೆಂದು ರಂಗಣ್ಣ ತಿಳಿದುಕೊಂಡು ಪಾರಶಾಲೆಯೊಳಕ್ಕೆ ಪ್ರವೇಶಿಸಿದನು. ಮಕ್ಕಳು ವರ್ಷಾನ ವಾಗಿ ಎದ್ದನಿಂತು ನಮಸ್ಕಾರಮಾಡಿ ಸ್ವಾಗತಿಸಿದರು. ಮೇನ್ಪು ಸಹ ವಂದಿಸಿ ದೂರದಲ್ಲಿ ನಿಂತುಕೊಂಡನು. ರಂಗಣ್ಣನು ಮಕ್ಕಳನ್ನು ಕುಳಿತು ಕೊಳ್ಳಹೇಳಿ ಗಡಿಯಾರವನ್ನು ನೋಡಿದನು. ಇನ್ನೂ ಆಟದ ವಿರಾಮ ಹತ್ತು ನಿರ್ವಹಗಳಿದ್ದವೇ. ಅಷ್ಟರಲ್ಲಿ ಮಕ್ಕಳೆಲ್ಲ ಆಟ ಬಿಟ್ಟಿ ಒಳಕ್ಕೆ ಬಂದರಲ್ಲ ಎಂದು ಯೋಚಿಸಿ ಪುನಃ ಆವರನ್ನೆಲ್ಲ ಆಟಕ್ಕೆ ಕಳಿಸಿದನು. ಬಳಿಕ ಕುಚಿರು ಮೇಲೆ ಕುಳಿತು ಮೇಜಿನ ಅರೆಯನ್ನು ಎಳೆಯಲು ಪ್ರಯತ್ನಪಟ್ಟಾಗ ಆ ಮೇಚು ತಿರುಗಮುರುಗಾಗಿತ್ತು! ಸೆಳೆಖಾನೆ ಆಚಿಯ ಬದಿಗಿತ್ತು! ‘ಮೇಹ್ನೆ! ಹಾಜರಿ ಇಜಿಸ್ಪೂರ್ ಇತ್ತು ಕೊಡಿ. ಇದೇಕೆ ಮೇಜನ್ನು ತರುಗಿಸಿ ಹಾಕಿದೀರಿ? ಸರಿಯಾಗಿ ಹಾಕಿ?’

‘ಸ್ವಾಮಿ! ಸೆಳೆಖಾನೆ ಆಚಿ ಕಡೆಗೆ ಬಂದರೆ ಸ್ವಾಮಿಯವರಿಗೆ ತೊಂದರೆ. ಕುಚಿರುನ್ನು ಹಿಂದಕ್ಕೆ ಎಳೆದುಕೊಳ್ಳಬೇಕಾಗುತ್ತೆ. ಸ್ವಾಮಿ

ಯವರಿಗೆ ನಾನೇ ತೆಗೆದುಕೊಡ್ಡೇನೆ' ಎಂದು ಹೇಳಿ ಮೇಷ್ಟು ಒಳಗಿದ್ದ ಹಾಜರಿ ರಿಜಿಸ್ಟ್ರರನ್ನು ತೆಗೆದು ವೆ.ಇಜನಮೇಲಿಟ್ಟುನು.

ರಂಗಣ್ಣ ಅದನ್ನು ತನಿಖೆ ಮಾಡಿದಾಗ ಹಾಜರಿಯೆಲ್ಲ ಗುತ್ತಿಸಿತ್ತು. ಸರ್ಕಾರಲಿರಂತೆ ಮೇಷ್ಟು ನಡೆದುಕೊಂಡಿದ್ದನು. ರಂಗಣ್ಣನಿಗೆ ಸಂತೋಷವಾಗಿ ಮೇವ್ಯರ ಮುಖವನ್ನು ನೋಡಿ ಮುಗುಳುನಗೆ ಸೂಸಿದನು. ಪ್ರಸನ್ನರಾಗಿದ್ದ ಇನ್ ಸೈಕ್ಲರನ್ನು ನೋಡಿ ಮೇವ್ಯ ತನ್ನ ಗಡ್ಡವನ್ನು ಸವರಿಕೊಳ್ಳುತ್ತೇ' 'ಸ್ವಾಮಿಯವರಿಗೆ! ಸ್ವಲ್ಪ, ಸ್ವಾಮಿಯವರಿಗೆ!' ಎಂದನು. ರಂಗಣ್ಣನಿಗೆ ಅಧ್ಯವಾಗಲಿಲ್ಲ. 'ಅಡ್ಡಿನ್ ರಿಜಿಸ್ಟ್ರರ್ ಕೊಡಿ ಮೇಷ್ಟೀ' ಎಂದು ಕೇಳಿದನು. ಪೆಟ್ಟಿಗೆಯಿಂದ ಅದನ್ನು ಮೇವ್ಯ ತೆಗೆದು ಕೊಟ್ಟದ್ದಾಯಿತು. ಅದನ್ನು ತನಿಖೆಮಾಡುತ್ತ ಮತ್ತೊಮ್ಮೆ ಮೇವ್ಯರನ್ನು ನೋಡಿದಾಗ, 'ಸ್ವಾಮಿಯವರಿಗೆ! ಸ್ವಲ್ಪ!' ಎಂದು ಮೊದಲಿನಂತೆಯೇ ಗಡ್ಡವನ್ನು ಸವರಿಕೊಂಡು ಮೇವ್ಯ ಹೇಳಿದನು. 'ಏನು ಮೇಷ್ಟೀ? ಸ್ವಾಮಿಯವರಿಗೇನು? ಸ್ವಲ್ಪ ಏನು?' ಎಂದು ರಂಗಣ್ಣ ಕೇಳಿದನು.

'ಸ್ವಾಮಿಯವರಿಗೆ ಗಡ್ಡ ಸ್ವಲ್ಪ.....'

'ಗಡ್ಡ ಏನಾಗೆ ಮೇವ್ಯ? ಸ್ವಲ್ಪ ಬೆಕೆದಿದೆ. ಇವೊತ್ತು ನಾನು ಕ್ಲೌರ ಮಾಡಿಕೊಂಡು ಹೊರಡಲಿಲ್ಲ. ಉರು ಸೇರಿದಮೇಲೆ ಕ್ಲೌರ ಮಾಡಿಕೊಂಡು ಸ್ವಾನ ಮಾಡುತ್ತೇನೆ. ನಿಮಗೇ ಆದರ ವಿಚಾರ?'

'ಸ್ವಾಮಿಯವರಿಗೆ, ಅಪ್ಪಣಿಯಾದರೆ.....'

'ಏನು ಅಪ್ಪಣಿಯಾದರೆ?....ಸಂಬಳ ಬಟವಾಡಿ ರಿಜಿಸ್ಟ್ರರ್ ಇಲ್ಲಿ ಕೊಡಿ'

'ಎಲ್ಲಾ ರೋಚಿಸ್ಟರ್ ಪಕ್ಕಾ ವಾಡಿದ್ದೀನಿ! ಸ್ವಾಮಿಯವರಿಗೆ, ಅಪ್ಪಣಿಯಾದರೆ....' ಎಂದು ಪುನಃ ಗಡ್ಡವನ್ನು ಸವರಿಕೊಳ್ಳುತ್ತ ಆ ಮೇವ್ಯ ನಿಂತುಕೊಂಡನು.

'ಅಪ್ಪಣಿಯಾದರೆ ಏನು ಮಾಡ್ಡಿರಿ ಮೇವ್ಟೀ? ಕ್ಲೌರದನನ್ನು ಕರೆಸುತ್ತೀರಾ?'

‘ಅದ್ಯಾಕೆ ಸಾಮಾನ್ಯ ಹೊರಗಿನವನು? ಒಂದು ಲಾಜಾದೊಳಗೆ ಮೈಸೂರು ಸೋಪು ಹಚ್ಚಿ ನುಣ್ಣಿಗೆ ವಾಡಿಬಿಡ್ಡೇನೇ! ’

ರಂಗಣ್ಣ ಕಕ್ಷಾಭಿಕ್ರೀಯಾಗಿ ‘ಏನೂ ಮೇಷ್ಟೇ! ನೀವು ಕ್ಷೇತ್ರದವರೇನ್ನಿ? ’ ಎಂದು ಕೇಳಿದನು.

‘ತಮ್ಮ ಶಿವ್ಯ ಸಾರ್! ನನ್ನ ಗುರುಗಳು ತಾವು! ’

ರಂಗಣ್ಣ ಹಾಗೆಯೇ ದುರುಗುಟ್ಟಿಕೊಂಡು ಅ ಮೇಷ್ಟುರನ್ನು ಸೋಡಿದನು. ಮುಖದ ಭಾಯೆ ಎಲ್ಲಿಯೋ ಸೋಡಿದ ಜ್ಞಾಪಕ.

‘ತಾವು ಮರೆತುಹೋಗಿದ್ದೀರಿ ಸಾರ್. ನಾನು ಮುನಿಸಾಮಿ. ತುಮಕೂರು ನಾಮುಲ್ಲ ಸ್ಕೂಲಿನಲ್ಲಿ ತಮ್ಮ ಶಿವ್ಯ. ’

ಅಗ ಸಮಸ್ಯೆ ಬಗೆಹರಿಯಿತು. ಒಳ್ಳೆಯ ಶಿವ್ಯ! ಒಳ್ಳೆಯ ಗುರು! ಹಜಾಮರ ಗುರು! ದೊಡ್ಡ ಹಜಾಮನ ಪಟ್ಟಿ ತನಗೆ ಬಂದ ಹಾಗಾಯಿತು. ಒಂದು ನಿನಿಷ ಹಾಗೆಯೇ ಆಲೋಚನಾ ಮಗ್ನಿಸಾಗಿದ್ದು, ‘ಪರೀಕ್ಷೆಗಳಿಗೆ ಕುಳಿತುಕೊಳ್ಳುವ ವಿದ್ಯಾರ್ಥಿಗಳಿಗೆ ಹಜಾಮತ್ತೊ ಮಾಡುವ ಪರೀಕ್ಷೆಕರು ದೊಡ್ಡ ಹಜಾಮರಲ್ಲದೆ ಮತ್ತೆ ಏನು? ನಾನು ಸಹ ಆ ಹಜಾಮನ ಕೆಲಸ ವಾಡಿದ್ದೀನಿಲ್ಲ’ ಎಂದು ಹೇಳಿಕೊಂಡನು. ‘ಈಗೇನು ಮಾಡಲಿ ಮೇಷ್ಟೇ? ನಿಮ್ಮ ಸ್ಕೂಲ್ ತನಿಬೆ ಮಾಡಲೇ ಬೇಡನೇ? ’

‘ಅಗತ್ಯ ಪಾಡಿ ಸಾರ್. ಈ ದಿನ ಇಲ್ಲೇ ಮೊಕ್ಕಾಂ ವಾಡಿ ಸ್ಕೂನೆ, ಉಟ್ಟಿ ಮುಗಿಸಿಕೊಂಡು ಸಾಯಂಕಾಲ ಉರು ಸೇರಬಹುದು. ಶ್ಯಾನು ಭೋಗರು ಒಳ್ಳೆಯವರು ಎಲ್ಲಾ ಏರಾರ್ಟಿ ಮಾಡ್ತಾರೆ’ ಎಂದು ಹೇಳಿ ಗೋಡಿಗೆ ಹಾಕಿದ್ದ ನೀಲಿಬಟ್ಟಿಯ ಪರದೆಯನ್ನು ಮೇಮ್ಪು ಎಳಿದನು. ಸೋಗಸಾದ ದೊಡ್ಡ ಕಣ್ಣಡಿ! ರಂಗಣ್ಣನ ಮುಖ ಸೋಗಸಾಗಿ ಅದರಲ್ಲಿ ಕಂಡುಬರುತ್ತತ್ತು ‘ತಾವು ಕ್ರಾಂತಿ ಬಿಟ್ಟಿದ್ದೀರಿ ಸಾರ್. ಒಳ್ಳೆ ಫ್ರೆಂಚ್ ಕಟ್ಟಾ ಮಾಡುತ್ತೇನೆ ಶಿವ್ಯನ ಕ್ರೇವಾಡ ಸ್ವಲ್ಪ ಸೋಡಿ! ’

‘ಮೇಷ್ಟೇ! ಇದೇನು? ಹೊರಗೆ ಸೋಡಿದರೆ ಸ್ವಾಫ್ರಮಿಕ ಶಾಲೆ, ಒಳಗೆ ಸೋಡಿದರೆ ಹಜಾಮತ್ತೊ ಶಾಲೆ! ’

‘ಅದರ ಕಥೆ ಸ್ವಾಮಿಯವರಿಗೆ ಅರಿಕೆ ಮಾಡಿಕೊಂಡಿನಿ. ಕಾವಾಡಿ ಕೊಂಡು ಬರಬೇಕು! ಶಿವ್ಯನ ಮೇಲೆ ಅನುಗ್ರಹ ತೋರಿಸಬೇಕು!’, ಎಂದು ಹೇಳಿದ್ದೇ ತಡ, ಮೇಷ್ಟ್ ಹೊರಕ್ಕೆ ಬಂದು ಹುಡುಗಂಗೆಲ್ಲ ‘ಇನ್ ಸೈಕ್ಯರ್ ಸಾಹೇಬರು ಬಂದಿದ್ದಾರೆ. ಎಲ್ಲಾ ರೂ ಉಬ್ಬಾ ಮಾಡಿ ಕೊಂಡು ಒಳ್ಳೀಯ ಬಟ್ಟೆ ಹಾಕಿಕೊಂಡು ಮಧ್ಯಾತ್ಮೆ ಎರಡು ಗಂಟೆಗೆಲ್ಲ ಬಂದುಬಿಡಿ’ ಎಂದು ಹೇಳಿದನು. ಮಕ್ಕಳು ಒಳಕ್ಕೆ ಬಂದು ತಂತಮ್ಮ ಸ್ನೇಹಿಟ್ಟು ಪ್ರಸ್ತುತಗಳನ್ನೇತ್ತಿ ಕೊಂಡು ಓಡಿದರು. ಶ್ರೋನುಭೋಗರ ಹುಡು ಗನಿಗೆ, ‘ಇನ್ ಸೈಕ್ಯರ್ ಸಾಹೇಬರು ಬಂದಿದ್ದಾರೆ. ಬಂದು ಕಾಣಬೇಕು ಎಂದು ನಿಮ್ಮ ತಂದೆಗೆ ತಿಳಿಸು’ ಎಂದು ಹೇಳಿ ಕಳುಹಿಗಿದನು.

ರಂಗಳ್ಲಿ ಒಳಗಿನ ಏವಾರಟಿನ್ನು ಪರೀಕ್ಷೆಸುತ್ತಿದ್ದಾನೆ. ದೂರದಲ್ಲಿ ಬಂದು ಮೂಲೆಯಲ್ಲಿ ಮುಕ್ಕಾಲು ನಿಲುವು, ಪಿಂಗಾಣಿ ಬೇಸಿನ್ ಮತ್ತು ಟಿವಲ್ಲಾಗಳವೇ. ಇತ್ತು ಗೋಡೆಗೆ ಒಳ್ಳೀಯ ಕಷ್ಟದಿ ಇದೆ. ಆದರೆ ಕಷ್ಟದಿಯನ್ನು ಬೇಕಾದಾಗ ಮುಚ್ಚುವಂತೆ ತೆರೆ ಇದೆ. ಮೇಷ್ಟ್ ಮುನಿಸಾಮಿ ಏನು ಮಾಡುತ್ತಾನೋ ನೋಡೋಣ; ಆವನ ಕಥೆ ತಿಳಿದು ಕೊಳ್ಳೋಣ ಎಂದು ರಂಗಳ್ಲಾನು ಕುಶಾಹಲಾವಿಷ್ಪನಾಗಿ ಕುಳಿತಿದ್ದಾನು. ಮೇಷ್ಟ್ ಮೇಜಿನ ಸೇಳಿಯಾನೆಯಿಂದ ಸೋಗಸಾದ ರೇಜರ್, ಕ್ರಾಪ್ ಮೆಷಿನ್, ಹೊಸದಾದ ಸೋಪು ಬಿಲ್ಲೆ - ಇವುಗಳನ್ನು ತೆಗೆದು ಮೇಜಿನ ಮೇಲಿಟ್ಟುನು. ಬೇರೆ ಬಂದು ವೆಟ್ಟಿಗೆಯಿಂದ ಮಡಿ ಮಾಡಿದ್ದ ದೊಡ್ಡ ಬಿಳಿಯ ವಸ್ತುವನ್ನು ತೆಗೆದನು. ಹಿಂಭಾಗದ ತನ್ನ ಮನೆಯಿಂದ ಬಿಸಿ ನೀರನ್ನು ತಂದು ಬ್ರಿಷ್ಪನ್ನು ಚೆನ್ನಾಗಿ ತೊಳಿದನು. ಶುಭ್ರವಾದ ಗಾಜಿನ ಬಟ್ಟಲಿನಲ್ಲಿ ಬಿಸಿನೀರನ್ನು ತಂದಿಟ್ಟುಕೊಂಡು, ‘ಸ್ವಾಮಿಯವರು ರುಮಾಲು ಕೋಟಿ ತೆಗೆದಿಡಬೇಕು’ ಎಂದನು. ಅವ್ಯಾ ಹೊತ್ತಿಗೆ ಶಾಯನಭೋಗರ ಹುಡುಗ ಒಳ್ಳೀಯ ಪಂಚೆಯನ್ನೂ ಒಂದು ಟಿವಲನ್ನೂ ತಂದುಕೊಟ್ಟನು. ರಂಗಳ್ಲಿ ಪಂಚೆಯನ್ನು ಟ್ರಿಕ್ ಕೊಂಡು ಅಂಗಿ ವರಾಯಿ ನೋಡಲಾದ ಉದುಪುಗಳನ್ನೇಲ್ಲ ತೆಗೆದು ಕುಚೆಯಲ್ಲಿ ಕುಳಿತುಕೊಂಡನು. ರಂಗಳ್ಲಿನ ಕೊರಳಿಗೆ ಮೇಷ್ಟ್ ವಸ್ತುವನ್ನು ಇಳಿ ಬಿಟ್ಟು ಕಟ್ಟಿ ತನ್ನ ಕಸುಬಿನ ಕೃಜಳಕವನ್ನು ತೋರಿಸಲು ನೋಡಲು

ಮಾಡಿದನು. ರಂಗಟ್ಟನಿಗೆ ತಾನು ಸ್ವಾಲು ಬಳಿ ಬಂದಾಗ ಒಳಗಿಂದ ತಲೆಗೆ ಮುಸುಕುಹಾಕಿಕೊಂಡು ಹೊರಕ್ಕೆ ಓಡಿಹೋದ ನಾಲ್ಕುರ ಜ್ಞಾಪಕ ಬಂತು! ಎಲ್ಲವೂ ಅಥವಾಯಿತು. ತಿರುಗುಮುರಗಾಗಿಟ್ಟಿದ್ದ ಮೇಚಿನೆ ಅಥವಾ ಆಯಿತು. ಮುನಿಸಾಮಿ ನೋಪನ್ನ ಹಣ್ಣಿದ ರೀವಿಯೇ ರೀವಿ. ಇನ್ನಾಸೈಕ್ಕರ್ ಸಾಹೇಬರಿಗೆ ಮೇಷ್ಪ್ರ ಕ್ಷೇರ ಮಾಡುವದೃಶ್ಯ, ಗುರುವಿಗೆ ಶಿಷ್ಯನೊಬ್ಬನು ಕ್ಷೇರ ಮಾಡುವ ದೃಶ್ಯ - ಆ ವಿಶ್ವಾಸ, ಆ ಭಕ್ತಿ, ಆ ಸಂತೋಷಗಳನ್ನು ಈ ಬಡ ಲೀಖನಿಗೆ ಚಿತ್ರಿಸಲು ಸಾಧ್ಯವಿಲ್ಲ. ಮುನಿಸಾಮಿ ತನ್ನ ಕಢಿ ಹೇಳಲೊಡಗಿದನು :

‘ ಸಾನು ಪುನಃ ಈ ಕಸುಬಿಗೆ ಕೈ ಹಾಕುತ್ತಿರಲ್ಲಿ ಸಾರ್. ಎಂತಿ ದ್ದರೂ ಮಿಡಲ್ ಸ್ವಾಲು ಪರಿಕ್ಷೇ ಆಯಿತು. ತಮ್ಮ ನಯದಿಂದ ಟ್ರೈನಿಂಗ್ ಪರಿಕ್ಷೇಯೂ ಆಯಿತು. ಬ್ರಾಹ್ಮಣ ಮೇಷ್ಪ್ರ ಹಾಗೆ ಹುಡುಗಿರಿಗೆ ಪಾಠ ಹೇಳಿಕೊಂಡು ಗುರು ಎಂದು ಗೌರವ ಪಡೆದುಕೊಂಡಿರೋಣ. ನನ್ನಪ್ಪನೊಂದಿಗೇನೇ ಈ ಕಸಬು ಕೊನೆಗಾಣಲಿ ಎಂದು ನಾನಿದ್ದೇ. ಆದರೆ ಇಲಾಖೆಯಲ್ಲಿ ಸಂಬಳ ಬಹಳ ಕಡವೆ ಸಾರ್! ಇಷ್ಟ ವರ್ಷ ಸರ್ವೀಸ್ ಮಾಡಿನೂ ಹದಿನ್ನೆಡೇ ರೂಪಾಯಿ ಸಂಬಳ! ನನಗೂ ಮೂರು ಮಕ್ಕಳಾದರು. ಜೂತಿಗೆ ತಮ್ಮ ಇದ್ದಾನೆ. ಹೆಂಡತಿ, ಮಕ್ಕಳು, ತಮ್ಮ, ನಾನೂ - ಈ ಸಂಸಾರ ಹದಿನ್ನೆಡು ರೂಪಾಯಿ ಸಂಬಳದಲ್ಲಿ ಪೂರ್ಯಸೋದಿಲ್ಲ. ಒಂದು ದಿನ ಕೈಯಲ್ಲಿ ಕಾಸಿರಲಿಲ್ಲ, ಮನೆಯಲ್ಲಿ ರಾಗಿ ಇರಲಿಲ್ಲ.’

‘ ಮತ್ತೆ ಕೂಳಿಗೆ ಏನು ಮಾಡಿದಿರ ನೀವೆಲ್ಲ?’

‘ ನಾನೇನು ಮಾಡಲಿ ಸಾರ್! ಹೇಗಾದರೂ ಸುಧಾರಿಸು; ರೈತರ ಮನೆಗೆ ಹೋಗಿ ರಾಗಿ ಸಾಲ ತೆಗೆದುಕೊಂಡು ಬೊ; ಇಲ್ಲವಾದರೆ ಒಂದು ರೂಪಾಯಿ ಸಾಲ ತರ್ತೀನೇ; ರಾಗಿ ತಂದುಕೊಳ್ಳೋಣ— ವೀಂದು ಹೆಂಡತಿಗೆ ಹೇಳಿದೆ.’

‘ ಸಾಲ ತಂದುಕೊಂಡಿರೂ?’

‘ ಇಲ್ಲ ಸಾರ್! ನನ್ನ ಹೆಂಡತಿ ಯವಾರಕ್ಕೆ ಬಂದಳು. ಈ ಸ್ವೀಲ್ ಕೆಲಸ ಯಾಕಾಯ್ತ್ವೀ ನಿಮ್ಮೆ! ದಿನಕ್ಕೆ ಎಂಟಾಣ ಕೂಲಿ. ಕುಂತ ಕಡೆ ನಾಲ್ಕು ಜನಕ್ಕೆ ತಲೆ ಕೆರೆದರೆ ಎಂಟಾಣ ಬರಾಕೆಲ್ಲಾ? ’

ಒಂದು ರೂಪಾಯಿ ಸಾಲ ತತ್ತ್ವವಿ ಅಂತ ಹೊರಟಿರಾ! ಸಾಲ ತೀರೋ ದೆಗೆ? ಅಲ್ಲಿ ಕುಕ್ಕರಿಸಿಕೊಂಡು ನಾಲ್ಕು ಜನಕ್ಕೆ ತಲೆ ಕೆರಿರಿ; ಎಂಟಾಣಿ ಬಹ್ಯತ್ವತೆ. ನಿಮ್ಮ ಆಳಸ್ತೋಲ್ಲಿ ಬೆಂಕೆ ಬೀಳಾ—ಎಂದು ತರಾಟಿಗೆ ತಿಗೆದು ಕೊಂಡಳು. ನಾನೇನು ಮಾಡಲಿ ಸಾರಾ? ಮಕ್ಕಳು—ಹಸಿನೋ ಎಂದು ಅಳುತ್ತೂ ನಿಂತುಕೊಂಡವು.’

‘ ಕಡೆಗೆ ಹೇಗೆ ಘೈಸಲ್ಲಾ ಆಯ್ದು ನಿಮ್ಮ ಯವಾರ ?’

‘ ಹೇಗೆ ಎಂತ ಹೇಳಲಿ ಸಾರಾ? ನಮ್ಮ ಈ ಹಳ್ಳಿಯಲ್ಲಿ ಹೈಸ್ವಲ್ಲಾ ಓದಿದ ಹುಡುಗರು ಕೆಲವರು, ವೇಟಿ ಹೋಟಲಿಗೆ ಹಾಲು ಮಾರೋ ಯುವಕರು ಕೆಲವರು ಇದ್ದಾರೆ. ಉರ ವೇಟಿ ಕಂಡವರು. ಇಬ್ಬರು ಹುಡುಗರು ನಮ್ಮ ಕೂಗಾಟ ಕೇಳಿ ಇತ್ತ ಬಂದರು. ನಾನು ತಮಾಷೆಗೆ—ವಕೆ ಬಂದಿರಣ್ಣಾ ಇಲ್ಲಿಗೆ? ಕ್ರಾಫ್ರೀಪ್ ಹೊಡಿಬೇಕಾ ನಿಮಗೆ?—ಎಂದು ಕೇಳಿದೆ. ಅವರೂ ತಮಾಷೆಗೆ—ಹುಂ, ಕ್ರಾಪ್ ಕತ್ತಿರಿಸೋರು ನಮ್ಮ ಹಳ್ಳಿಲಿ ಯಾರಿದ್ದಾರೆ? ತಲೆ ಏನೋ ಬೆಳೆದಿದೆ—ಎಂದರು. ನಾನು— ಅಮೇರಿಕನ್ ಕಟ್ಟಿಗೆ ನಾಲ್ಕುಟ್ಟೆ, ಪ್ರೀಂಚ್ ಕಟ್ಟಿಗೆ ಆರಾಟೆ. ಕುಳಿತುಕೊಂಡು ನೋಡಿ ಪರಮಾಯಿಸಿನ—ಎಂದೆ. ಆ ಹುಡುಗರು ಹೊರೆಕೆ ಮೇಲೆ ಕುಳಿತೆಬಿಟ್ಟಿರು ಸಾರಾ. ಒಬ್ಬನಿಗೆ ಅಮೇರಿಕನ್ ಕಟ್ಟು ಮತ್ತೊಬ್ಬನಿಗೆ ಪ್ರೀಂಚ್ ಕಟ್ಟು ಕ್ರಾಪ್ ಕತ್ತಿರಿಸಿದೆ ಅವರು ಹತ್ತಾಣಿ ಕೊಟ್ಟಿರು. ಎಲ್ಲಿ ಕಲಿತೆ ಮುನಿಸಾಮಿ? ಒಳ್ಳೆಯ ಪಳಗಿದ ಕೈನಿನ್ನಾದು; ಬೆಂಗಳೂರಿನಲ್ಲಿ ಕೂಡ ಇಂಥ ಕ್ರಾಪ್ ಕಟ್ಟು ಕಾಣಿವು—ಎಂದು ಮೆಚ್ಚಿ ಕೊಂಡು ಹೊರಟುಹೋದರು. ಅಮೇಲೆ ನನ್ನ ಹಂಡತಿಯ ಕೈಗೆ ಹತ್ತಾಣಿ ಕೊಟ್ಟಿ. ಅವಳು,—ದಿನಾ ನಾಲ್ಕು ಜನಕ್ಕೆ ಹೀಗೆ ಜುಟ್ಟಿ ಕತ್ತಿರಿಸಿ ಸಂಪಾದಿಸಿರಿ; ಇಲಾಲ್ದ್ರೆ ನಿಮ್ಮೆ ಹಿಟ್ಟುಕಾಚಿಲ್ಲ—ಎಂದು ಹೇಳಿ ಬಿಟ್ಟಳು.’

‘ ಸರಿ. ಅಂದಿನಿಂದ ಈ ಪಾಠಶಾಲೆ ಹ ಜಾಮ ತಾ ಶಾಲೆ ಆಯಿತೋ?’

‘ ಇಲ್ಲ ಸಾರಾ. ಎರಡು ದಿನ ಯಾರೂ ಬರಲಿಲ್ಲ. ಆದರೆ ಆ ಇಬ್ಬರು ಹುಡುಗರು ತಮ್ಮ ಸ್ವೇಹಿತರಿಗೆಲ್ಲ ಕ್ರಾಪ್ ತೋರಿಸಿ ಪ್ರಚಾರ

ಮಾಡಬಿಟ್ಟಿರು. ಅಮೇಲೆ ಈ ಹಳ್ಳಿ ಆ ಹಳ್ಳಿ, ಸುತ್ತಲಹಳ್ಳಿ ಎಲ್ಲ ಕಡೆಗಳಿಂದಲೂ ಹೋರಿ ಹುಡುಗರು, ಹಾಲು ಮಾರೋ ಯುವಕರು ಬರುವುದಕ್ಕೆ ಪ್ರಾರಂಭಿಸಿದರು. ಬರಬರುತ್ತಾ ಗಿರಾಕಿ ಜಾಸ್ತಿ ಆಗಿ ಹೋಯಿತು. ಈಗ ಮೇಷ್ಪರ ಕೆಲಸಕ್ಕೆ ರಾಜೀನಾಮೆ ಕೊಟ್ಟಬಿಟ್ಟು ಈ ಕಟ್ಟಿಡದಲ್ಲಿ ಸೆಲೂನ್ ಮಡಗೋಣ ಅಂತ ಇದ್ದಿನಿ?

‘ಕೆಲಸಕ್ಕೆ ರಾಜೀನಾಮೆ ಕೊಡುತ್ತೀರಾ ಮೇಷ್ಪೇ? ಈಗ, ದಿನಕ್ಕೆ ಎಪ್ಪು ರೂಪಾಯಿ ಸಂಪಾದನೆ ಇದೆ ನಿಮಗೆ?’

‘ದಿನಕ್ಕೆ ಎರಡು ರೂಪಾಯಿ ಗಿಟ್ಟಿತ್ತೇ ಸಾರ್. ನನ್ನ ಖಚು ದಿನಕ್ಕೆ ಎಂಟಾಣ ಆಗುತ್ತೆ. ಒಟ್ಟಿನಲ್ಲಿ ತಿಂಗಳಿಗೆ ನಲವತ್ತು ನಲವತ್ತೀಟು ದು ರೂಪಾಯಿಗಳಿಗೆ ಹೋಸವಿಲ್ಲ. ಈಗ ಮೇಷ್ಪರ ಕೆಲಸ, ನನ್ನ ಕಸುಬಿನ ಕೆಲಸ ಎರಡೂ ಒಟ್ಟಿಗೆ ನಡೆಯೋದು ಕಷ್ಟ ಸಾರ್. ನಾನು ಪಾಠ ಶಾಲೆ ಹೊತ್ತಿನಲ್ಲಿ ಕಸುಬಿನ ಕೆಲಸ ವಾಡುವುದಿಲ್ಲ. ಬೆಳಗ್ಗೆ ಆರೂವರೆಯಿಂದ ಏಳಾಕಾಲು ಗಂಟಿಯವರಿಗೆ, ಪುನಃ ಹತ್ತಾಲ್ಕು ಮುಕ್ಕಾಲರಿಂದ ಹನ್ನೆರಡೂ ಮುಕ್ಕಾಲ್ಕು ಗಂಟಿವರಿಗೆ ಕಸುಬಿನ ಕೆಲಸ ವಾಡ್ತೇನೆ. ಕೆಲವರು ಮಧ್ಯಾಹ್ನ ಒಂದು ಗಂಟಿಗೋ ಎರಡು ಗಂಟಿಗೋ ಬತಾರೆ. ಒಂದೊಂದು ದಿನ ಹಳ್ಳಿ ಕಡೆಯಿಂದ ಕೆಲವರು ಒಂಬತ್ತು ಗಂಟಿಗೇನೇ ಒಂದು ಕುಳಿತುಕೊಳ್ಳುತ್ತಾರೆ.’

‘ಮೇಷ್ಪರ ಕೆಲಸಕ್ಕೆ ರಾಜೀನಾಮೆ ಕೊಟ್ಟು ಸೆಲೂನ್ ಮಡಗಿ. ಕಸುಬು ಬಿಡಬೇಡಿ.’

‘ನನಗೂ ಹಾಗೇ ಅನ್ನಿಸಿದೆ ಸಾರ್. ಮನೇಲಿ ನನ್ನ ಹೆಂಡತಿ ಹಟ್ಟಾ ಮಾಡ್ತಾಳೆ. ಈ ಕಟ್ಟಿಡದಾಗ ಇಸ್ತೋಲ್ ಬೇಡ; ಆವರು ಕೊಡೋ ಎರಡು ರೂಪಾಯಿ ಬಾಡಿಗೆ ನಮ್ಮೆ ಬೇಡಾ; ಎಡೊಝ್ ಆಗೋಯ್ತು, ಬಾಡಿಗೆ ಚಿಕ್ಕಸೂ ಬಂದಿಲ್ಲ. ಇಸ್ತೋಲ್ ಎಲ್ಲಾದೂ ಮಾಡಿಕೊಳ್ಳಲಿ. ನಿಮ್ಮ ತಮ್ಮನಿಗೆ ಸೆಲೂನ್ ಕೆಲಸ ನೋಡಿಕೊಳ್ಳೋ ಹಾಗೆ ಮಾಡಿ. ನೀವು ಮೇಷ್ಪರ ಕೆಲಸದ ಜೊತಿಗೆ ಮಧ್ಯಮಧ್ಯ ತಲೆ ಕೆರಿರಿ. ರಜ್ಜಾ ಬಂದಾಗ ನೀನೇನು ಮಾಡ್ದೀಕು—ಅಂತಾ ಹಟ್ಟಾ ಮಾಡ್ತಾಳೆ.’

‘ ಸ್ವಾಲಿಗಿ ಬೇರೆ ಕಟ್ಟಿಡ ಇದೆಯೇ ಮೇಷ್ಟು ?

‘ ಅದೇ ಬಂಡಾಟಿ ಸಾರ್ ಈ ಹಳ್ಳೀಲಿ. ಬೇರೆ ಕಟ್ಟಿಡ ಇಲ್ಲ. ಪಂಚಾಯಿತ್ತ ಕಟ್ಟಿಡ ಆಗಿಲ್ಲ. ಪಂಚಾಯಿತ್ತ ಯವರನ್ನು ಕೇಳಿದರೆ— ಎಂಗಾನಾ ಮಾಡಿಕೊಂಡು ಹೋಗು, ಇನ್ನೂಲಿಗೆ ಕಟ್ಟಿಡ ಇಲ್ಲ— ಅನ್ನು ತ್ತಾರೆ ’

‘ ನೀವು ಕ್ಷೇರದವರಾಗಿ ಮೇಷ್ಟುರಾಗಿದ್ದೀರಲ್ಲ. ಹಳ್ಳಿಯವರ ಆಕ್ಷೇಪಣಿ ಇಲ್ಲವೇ ? ’

‘ ನಾನು ಅವರ ಮಕ್ಕಳನ್ನು ಮುಟ್ಟೊಂದಿಲ್ಲ ಸಾರ್. ಜೊತೆಗೆ ನನ್ನ ಉದ್ದಪ್ಪ, ರೀಕು ಸೋಡಿ ಅವರೇ ಮೆಚ್ಚುಕೊತ್ತಾರೆ ನಾನೂ ಜೊಕ್ಕಟಿಪಾಗಿದ್ದೇನೆ. ಈ ಸ್ವಾಲ್ಲಾ ಕಟ್ಟಿಡ ಹೇಗಿದೆ ಸೋಡಿ ಸಾರ್ ! ಎಷ್ಟು ಚೆನ್ನಾಗಿಟ್ಟುಕೊಂಡಿದ್ದೇನೆ ! ತಮ್ಮ ಶಿವ್ಯ ! ’

‘ ಆದಕ್ಕೇನೆ ಪ್ರಕಾರು ಬರಲಿಲ್ಲ ಅಂತ ಕಾಣಾತ್ತಿ. ’

‘ ಪಂಚಾಯಿತ್ತ ಮೆಂಬರುಗಳಿಗೆಲ್ಲ ಪ್ರಕಸಟ್ಟಿ ಕ್ಷೇರ ಮಾಡುತ್ತೇನೆ ಸಾರ್ ! ಪ್ರಕಾರ ಯಾಕೆ ಮಾಡುತ್ತಾರೆ ! ಅವರ ಮಕ್ಕಳಿಗೆಲ್ಲ ಚೆನ್ನಾಗಿ ವಾರ ಹೇಳಿಕೊಟ್ಟಿದ್ದೇನೆ. ನನ್ನ ಕಂಡರೆ ಈ ಉಂನವರಿಗೆ ವಿಶ್ವಾಸ ಇದೆ ಸಾರ್. ’

ಈ ಮಾತುಗಳು ಮುಗಿಯುವ ಹೊತ್ತಿಗೆ ರಂಗಣ್ಣನಿಗೆ ದಿವ್ಯವಾದ ಕ್ರಿಪ್ತ ಕ್ಷೇರಪೂ ಆದುವು. ಕೂದಲಿಗೆ ಪರಿಮಳಸುವ ಕೂದಲೆಣ್ಣೆ, ಕೆನ್ನೆಗಳಿಗೆ ಸ್ನೇಹ ಹಚ್ಚಿ ಮುನಿಸಾಮಿ ರಂಗ್ ಮಾಡಿದನು ! ಶ್ಯಾನುಭೋಗರು ಬಂದು ಕೈಮುಗಿದರು. ‘ ಏನು ಶ್ಯಾನುಭೋಗರೇ, ಸ್ವಾನ ಮಾಡಬೇಕಲ್ಲ. ನೀರು ಕಾಸಿಟ್ಟಿದೀರಾ ? ’

‘ ಕಾಸಿಟ್ಟಿದೇನೆ ಸ್ವಾಮಿ. ದಯಮಾಡಬೇಕು. ನಮ್ಮ ಹಳ್ಳಿಯಲ್ಲಿ ತಾವು ಮೊಕ್ಕಾಂ ಮಾಡಿದ್ದು ಬಹಳ ಸಂತೋಷ. ಬಡವರ ಮನೆಗಿ ನೀವೇಕೆ ಬಂದಿರಿ ? ’

ರಂಗಣ್ಣ ಶ್ಯಾನುಭೋಗರ ಮನೆಗಿ ಹೋಗಿ ಸ್ವಾನಾದಿಗಳನ್ನು ತೀರಿಸಿಕೊಂಡನು. ಆಮೇಲೆ ಉಟ್ಟಿ. ಆ ದಿವಸ ತೊವ್ವೆ, ಮಜ್ಜಿಗೆ ಹುಳಿ, ಆಂಬೊಡೆ, ನಿಂಬೆಹಣ್ಣಿನ ಚಿತಾನ್ನ, ರವೆವಾಯಸ,— ಇವು

ಗಳನ್ನು ಇನ್ನಾನ್ನಿಕ್ಕೆ ರಿಗಾಗಿ ಶ್ರವಣಭೋಗರು ಮಾಡಿಸಿದ್ದರು. ಅದಿಗೆ ಚೆನ್ನಾಗಿತ್ತು. ಉಂಟ ಮಾಡುತ್ತಿದಾಗ ರಂಗಣ್ಣ ಮೇಷ್ಪರ ಮಾತ್ತಿ ‘ಆತ ಹಜಾಮರ ಜಾತಿ ಎಂಬುದು ತಿಳಿದೂ ನಿಮ್ಮ ಆಕ್ಷೇಪಣೆ ಇಲ್ಲದಿರುವುದು ಆಶ್ಚರ್ಯ’ ಎಂದು ಹೇಳಿದನು.

‘ಸ್ವಾಮಿ! ಈಗಿನ ಕಾಲವೇ ಹೀಗೆ. ನಾನಾ ಜಾತಿಯವರು, ಆದಿಕಣಾರಟಿಕರು ವೊದಲಾದವರೆಲ್ಲ ಸಕಾರದ ನೌಕರಿಯಲ್ಲಿದ್ದಾರೆ. ಉಪಾಧ್ಯಾಯರು, ಅಮಲ್ಲಾರರು, ಡೆಪ್ಲ್ಯುಟಿ ಕವಿಾಷನರು, ಕೌನ್ಸಿಲರು, ಎಲ್ಲರೂ ನಾನಾ ಜಾತಿ. ಆದಿಕಣಾರಟಿಕರೂ ನಾಳಿ ಕೌನ್ಸಿಲರು, ದಿವಾನರು ಆಗುತ್ತಾರೆ. ಏನು ಮಾಡುವುದು ಸ್ವಾಮಿ? ಶ್ರೀಲಿನಲ್ಲಿ, ಬಸ್ಸಿನಲ್ಲಿ ಯಾವ ಜಾತಿಯವರು ಪಕ್ಕದಲ್ಲಿ ಕುಳಿತುಕೊಳ್ಳುತ್ತಾರೆ? ಎಂದು ಈಗ ನಾವು ಕೇಳುತ್ತೇವೆಯೇ? ಕೇಳಿದರೆ ತಾನೇ ಏನು? ಪರಿಹಾರವಿದೆಯೇ? ಕಾಲಕ್ಕೆ ತಕ್ಕುಹಾಗಿ ಹೊಂದಿಕೊಂಡು ಹೋಗಬೇಕು ಸ್ವಾಮಿ. ಕೆಲವು ಸ್ವಾಲುಗಳಲ್ಲಿ ಆದಿಕಣಾರಟಿಕರು ಮೇಷ್ಪರಿದ್ದಾರೆ. ತಮಗೇ ಗೊತ್ತಿದೆಯಲ್ಲ.’

‘ಶ್ರವಣಭೋಗರೇ! ನಿಮ್ಮಪ್ಪ ತಿಳವಳಕೆ, ಸ್ವೇರಣೆ ನಮ್ಮ ಜನಗಳಿಗಲ್ಲ ಇದ್ದರೆ ದೇಶ ಉದಾಧಿರವಾದಿತು.’

‘ಎಲ್ಲರಿಗೂ ತಿಳವಳಕೆ ಬರುತ್ತದೆ ಸ್ವಾಮಿ. ತಾನಾಗಿ ಒಳಗಿಂದ ಬರದಿದ್ದರೆ ಹೊರಗಿಂದ ಬಲಾತ್ಮಾರ ಮಾಡಿ ತುಂಬುತ್ತಾರೆ.’

‘ಈಗ ಆ ಮೇಷ್ಪ ಆ ಕೆಲಸ ಮಾಡುತ್ತಿರುವುದು ನಮ್ಮ ಇಲಾಖೆಯ ರೂಲ್ಸಿಗೆ ವಿರುದ್ಧ. ಮೇಷ್ಪ ಕೆಲಸಕ್ಕೆ ರಾಜೀನಾಮೆ ಕೊಟ್ಟಿಬಿಡಿ ಎಂದು ಹೇಳಿದ್ದೇನೆನ್ನೆ.’

‘ಇದೇನು ಸ್ವಾಮಿ ನಿಮ್ಮ ಇಲಾಖೆಯ ರೂಲ್ಸು! ಜೀವನಕ್ಕೆ ಸಾಕಾಗುವಪ್ಪ ಸಂಬಳ ಕೊಡುವುದಿಲ್ಲ, ಏನೂ ಇಲ್ಲ. ಹದಿನ್ಯೇದು ರೂಪಾಯಿಗಳಲ್ಲಿ ಒಬ್ಬನ ಜೀವನ ನಡೆಯುವುದೇ ಕವ್ಯ. ಇನ್ನು ಹಂಡತಿ ಮಕ್ಕಳನ್ನು ಕಟ್ಟಿಕೊಂಡವರು ಹೇಗೆ ಜೀವನ ಮಾಡಬೇಕು? ಏನೋ ತನ್ನ ಕಸುಬಿನಿಂದ ಎರಡು ರೂಪಾಯಿ ಸಂಪಾದಿಸಿಕೊಂಡರೆ ರೂಲ್ಸು ಮಾತು ಅಡುತ್ತಿರಿ. ಈಗ ಆ ಮೇಷ್ಪರಿಗೇನು, ಆ ಕಟ್ಟಿಡ ಅವನು

ಬಿಡಿಸಿಕೊಂಡು ಸೆಲೂನ್ ಇಟ್ಟುಕೊಂಡರೆ ಅವನ ಜೀವನ ನಡೆಯುತ್ತದೆ. ಆ ಮೇಷ್ಟು ಸಹ ನಮ್ಮೊಡನೆ ಹಿಂದೆಯೇ ಹೇಳಿದ. ಈಗ ಸ್ನಾಲಿಗೆ ಬೇರೆ ಕಟ್ಟಿಡ ಇಲ್ಲ. ಪಂಚಾಯತಿ ಕಟ್ಟಿಡ ಇನ್ನೂ ಆರು ತಿಂಗಳಿಗೆ ಎದ್ದಿತು. ಆಮೇಲೆ ಏನಾದರೂ ಏಪಾರ್ಟ್‌ಮೆಂಟ್ ಮಾಡಬಹುದು. ಮೇಷ್ಟು ಒಳ್ಳೆಯವನು, ಕೆಟ್ಟು ಅಭಿಷ್ಟ ಸಗಳಿಲ್ಲ; ಚೆನ್ನಾಗಿ ಪಾಠ ಮಾಡುತ್ತಾನೆ, ಚೊಕ್ಕಟಿವಾಗಿದ್ದಾನೆ. ನಮ್ಮ ಪುಕಾರು ಏನೂ ಇಲ್ಲ. ನಿಮ್ಮ ಇಲಾಖೆಯ ರೂಲ್ಸ್ ನಮಗೇಕೆ ಸ್ವಾಮಿ?’

‘ಶ್ವಾಸುಭೋಗರೇ, ನೀವು ಹೇಳುವುದನ್ನೀಲ್ಲ ಒಪ್ಪತ್ತೀನೆ. ಆದರೆ ರೂಲ್ಸ್ ಇರುವ ತನಕ ನಾನೇನೂ ಮಾಡುವ ದಾಗಿಲ್ಲ. ಸ್ನಾಲಿಗೆ ಎಲ್ಲಿಯಾದರೂ ಬೇರೆ ಕಟ್ಟಿಡ ನೀವು ಕೊಡಬೇಕು.’

‘ಆಲೋಚನೆ ಮಾಡುತ್ತೇನೆ ಸ್ವಾಮಿ. ಈ ಮೇಷ್ಟುರನ್ನು ಮಾತ್ರ ತಪ್ಪಿಸಬೇಡಿ. ಈಗ ಒಂದೂವರೆ ವರ್ಷದಿಂದ ಅವನ ಕಟ್ಟಿಡದಲ್ಲಿ ಸ್ನಾಲು ನಡೆಯುತ್ತಾ ಇದೆ. ಹಿಂದಿನ ಇನ್ ಸ್ನೇಕ್ ರವರ ಕಾಲದಲ್ಲಿ ಏರಡು ರೂಪಾಯಿ ಬಾಡಿಗೆಗೆ ಗೊತ್ತು ಮಾಡಿದ್ದಾಯಿತು. ಇದುವರೆಗೂ ಬಾಡಿಗೆ ಮಂಜೂರಾಗಿ ಬರಲಿಲ್ಲ. ಆದರೂ ಮೇಷ್ಟು ತಕರಾರ್ ಮಾಡದೆ ನಡೆಸಿಕೊಂಡು ಹೋಗುತ್ತಿದ್ದಾನೆ. ನಾಳೆ ದಿನ ಅವನು ಸ್ನಾಲಿನ ಸಾಮಾನುಗಳನ್ನೀಲ್ಲ ತಂದು ನನ್ನ ಮನೆಯಲ್ಲಿ ಹಾಕಿ—ಸ್ನಾಲು ಚಾಚುತ್ತಿಗೆದುಕೊಳ್ಳಿ, ನಾನು ಕೆಲಸ ಬಿಟ್ಟಿದ್ದೇನೆ—ಎಂದು ಹೇಳಿದರೆ ಅನ್ನಾಯ ವಾಗಿ ಸ್ನಾಲು ಮುಖ್ಯಹೋಗುತ್ತದೆ. ತಾವೂ ಆಲೋಚನೆಮಾಡಿ ಸ್ವಾಮಿ.’

ಉಟಿವಾಯಿತು, ಮಾತು ಮುಗಿಯಿತು. ರಂಗಳ್ಲಿಗೆ ದೊಡ್ಡ ದೊಂದು ಸಮಸ್ಯೆ ಗಂಟು ಬಿತ್ತು. ತಿಮ್ಮಿರಾಯಪ್ಪನಿಗೆ ಕಾಗದ ಬರಿದು ಸಲಹೆ ಕೇಳಲೇ? ಅಥವಾ ಸಾಹೇಬರಿಗೆ ತಿಳಿ ಅವರಂದ ಸಲಹೆ ಕೇಳಲೇ? ಅಥವಾ ಸ್ನಾಲು ಮುಕ್ಕೆಹೋದರೆ ಹೋಗಲಿ ಎಂದು ರೂಲ್ಸ್ ಪ್ರಕಾರ ಅಚರಿಸಲೇ? ಎಂದು ಆಲೋಚನೆ ಮಾಡುತ್ತಿದ್ದನು. ಸ್ವಲ್ಪ ವಿಶ್ವಾಸಿಯನ್ನು ತೆಗೆದುಕೊಂಡು, ಮಧ್ಯಾಹ್ನ ಪಾರಶಾಲೆಯ ತನಿಖಿಗೆ ಹೊರಟನು. ಮಕ್ಕಳಿಲ್ಲ ಒಳ್ಳೆಯ ಉಡುಪುಗಳನ್ನು ಹಾಕಿ

ಕೊಂಡು ಶ್ರೀಗಾರ ಮಾಡಿಕೊಂಡು ಬಂದಿದ್ದರು. ಸ್ವಾಲ್ ಕಟ್ಟಿಡವನ್ನು ಮಾವಿನೆಲೆ, ಬಣ್ಣಬಣ್ಣಿದ ಕಾಗದದ ಮಾಲೆ— ಇವುಗಳಿಂದ ಆಲಂಕರಿಸಿದ್ದರು. ತನಿಖೆಯೇನೋ ಆಯಿತು. ಉಪಾಧ್ಯಾಯರು ಚೆನ್ನಾಗಿ ಕೆಲಸ ಮಾಡಿದ್ದರು. ನಾರ್ಕ್ಯಲ್ ಸ್ವಲ್ಪಲಿನಲ್ಲಿ ಬರೆದಿದ್ದ ಟಿಪ್ಪಣಿಗಳನ್ನು ಸಹ ಆತ ರಂಗಣ್ಣನಿಗೆ ತೋರಿಸಿದನು. ಸ್ವಾಲ್ ಕಮಿಟಿ ಮೆಂಬರುಗಳು ಸಹ ಹಾಜರಿದ್ದ ಮೇಷ್ಟರ ಕೆಲಸದ ಬಗ್ಗೆ ಮೆಚ್ಚಿಕೆಯ ಮಾತುಗಳನ್ನು ಹೇಳಿದರು.

ಸಾಯಂಕಾಲ ಕಾಫಿ ಉಪ್ಪಿಟ್ಟು, ಬಾಕೆಯಹಣ್ಣು ಮತ್ತು ಎಳ್ಳಿರುಗಳ ಸಮಾರಾಥನೆ ಅದಮೇಲೆ ರಂಗಣ್ಣ ಅಲ್ಲಿಂದ ಜನಾರ್ಥನವು ರಕ್ಷಣೆ ಹೊರಟಿನು. ಮೇಷ್ಟ್ ದೊಡ್ಡರಸ್ತೆ ಸಿಕ್ಕುವವರೆಗೂ ಜೊತೆಯಲ್ಲೇ ಬಂದನು. ರಂಗಣ್ಣನು, ‘ಮೇಷ್ಟ್! ನೀವೊಂದು ಕೆಲಸ ವಾಡಬೇಕು. ಸ್ವಾಲ್ಲಿನ ಹಿಂಭಾಗದಲ್ಲಿ ನಿಮ್ಮ ಮನೆ ಇದೆ. ಪಕ್ಕದಲ್ಲಿ ಬಯಲು ಸಹ ಇದೆ. ಆ ಬಯಲಲ್ಲಿ ಒಂದು ಗುಡಿಸಿಲನ್ನು ಕಟ್ಟಿಕೊಂಡು ಅಲ್ಲಿ ನಿಮ್ಮ ಸೆಲೂನ್ ಇಟ್ಟಿಕೊಳ್ಳಿ. ನಿಮ್ಮ ತಮ್ಮಷ್ಟೆ ಅಲ್ಲಿ ಕೆಲಸಕ್ಕೆ ಹಾಕಿ. ಪಾರಶಾಲೆಯ ಕಟ್ಟಿಡಲ್ಲಿ ವಾರಗಳನ್ನು ಮಾತ್ರ ಮಾಡಿ. ಗುಡಿಸಿಲಿಗೆ ಖಚ್ಚ ಎಷ್ಟು ಗುತ್ತಿ ಹೇಳಿ? ’ ಎಂದು ಕೇಳಿದನು.

‘ ಮುನ್ವತ್ತು ರೂಪಾಯಿ ಆಗಬಹುದು ಸಾರ್. ’

‘ ಒಳ್ಳಿಯದು ಮೇಷ್ಟ್! ಶ್ರೀನುಭೂತಿಗರನ್ನು ಕಮಿಟಿ ಮೆಂಬರುಗಳನ್ನು ಕಂಡು ಅವರಿಗೆ ನನ್ನ ಸಲಹೆ ತಿಳಿಸಿ. ಅವರೆಲ್ಲ ನಿಮ್ಮಲ್ಲಿ ವಿಶ್ವಾಸವಾಗಿದ್ದಾರೆ. ಗುಡಿಸಿಲಿಗೆ ಸಹಾಯಮಾಡುತ್ತಾರೆ. ನಾನು ಹೇಳಿದೆ ಎಂದು ತಿಳಿಸಿ. ಗೊತ್ತಾಯಿತೋ? ಅವರು ಸಹಾಯ ಮಾಡಿದ್ದರೆ ನನಗೆ ಕಾಗದ ಬರೆಯಿರಿ. ’

‘ ನನ್ನ ಹತ್ತಿರ ಇಪ್ಪತ್ತು ರೂಪಾಯಿ ಮಡಗಿಕೊಂಡಿದ್ದೇನೇ ಸಾರ್. ನನ್ನ ಹೆಂಡತಿ ಸೀರೆ ಇಲ್ಲ, ತೆಕ್ಕೂಡಿ ಅಂತ ವರಾತ ಮಾಡುತ್ತಿದಾಕ್. ತಮ್ಮ ಸಲಹೆಯೇನೋ ಚೆನ್ನಾಗಿದೆ. ಅವಳನ್ನು ಕೇಳಿ ನೋಡುತ್ತೇನೇ ಸಾರ್. ’

‘ಮೇಷ್ಟ್! ನಿಮ್ಮ ರೂಪಾಯಿ ನಿಮ್ಮಲ್ಲಿರಲಿ. ನೊದಲು ಶ್ವಾಸ ಭೋಗರನ್ನು ಕಂಡು ಮಾತನಾಡಿ; ಆ ಮೇಲೆ ನನಗಿ ಕಾಗದ ಬರೆಯಿರಿ. ನನ್ನ ಸಲಹೆ ಕೇಳದೆ ನಿಮ್ಮ ರೂಪಾಯಿ ಗುಡಿಸಿಲಿಗೆ ಖಚು ಮಾಡಬೇಡಿ; ನಿಮ್ಮ ಹೆಂಡತಿಗೆ ಸೀರೆ ಇಲ್ಲದಂತೆ ಮಾಡಬೇಡಿ’ ಎಂದು ಹೀಳ ರಂಗಣ್ಣ ಬೈಸ್ಟ್ ಲೂ ಹತ್ತಿದನು.

‘ಅಪ್ಪಣಿ ಸ್ವಾಮಿ.’

ಪ್ರಕರණ ೬

ಆವಲಹಳ್ಳಿಯಲ್ಲಿ ಸಭೆ

ಹಿಂದೆಯೇ ನಿಶ್ಚಯಿಸಿದ್ದೀಂತೆ ಆವಲಹಳ್ಳಿಯಲ್ಲಿ ಉವಾಧ್ಯಾಯರ ಸಂಘದ ಸಭೆಯನ್ನು ಸೇರಿಸಲು ಏರ್ಪಾರ್ಟ್‌ಮೆನ್ ನಡೆದಿತ್ತು. ರಂಗಣ್ಣನು ಹಿಂದಿನ ದಿನ ಸಾಯಂಕಾಲನೇ ಆವಲಹಳ್ಳಿಗೆ ಬಂದು ಮೊಕ್ಕುಂ ಮಾಡಿದನು. ಸಭೆಯಲ್ಲಿ ಕಾರ್ಯಕ್ರಮಗಳೆಲ್ಲ ಜೆನಾಗಿ ಸೇರಿದೇರಿ ಬೇಕೆಂದು ಮಾರ್ಧ್ಯಮಿಕ ಪಾಠಶಾಲೆಯ ಮುಖ್ಯೋವಾಧ್ಯಾಯರ ಮತ್ತು ಸಹಾಯೋವಾಧ್ಯಾಯರ ಸೇರವನ್ನು ಪಡೆದುಕೊಂಡಿದ್ದನು. ಜೊತೆಗೆ ಕೆಲವು ದೊಡ್ಡ ವ್ಯಾಖ್ಯಾತಿಗಳ ಅನುಭವಿಗಳೂ ದರ್ಶಕರೂ ಆದ ಮುಖ್ಯೋವಾಧ್ಯಾಯರನ್ನು ಸಹಾಯೋವಾಧ್ಯಾಯರನ್ನು ಮುಂದಾಗಿಯೇ ಕಂಡು ಅವರಿಗೆ ತಕ್ಕ ಸಲಹೆಗಳನ್ನು ಕೊಟ್ಟಿದ್ದನು.

ಆವಲಹಳ್ಳಿಯಲ್ಲಿಂತೂ ಏರ್ಪಾರ್ಟ್‌ಮೆನ್‌ಗಳು ಸಂಭರ್ಮದಿಂದ ನಡೆದಿದ್ದವು. ಪಾಠಶಾಲೆಯ ಮುಂದುಗಡೆ ವಿಶಾಲವಾದ ಸೋಗಸಾದ ಹಸರು ವಾಟಿ ಚಪ್ಪರ. ಆದಕ್ಕೆ ಮಾವಿನೆಲೆಯ ತೋರಣಗಳು, ಬಾಳಿಯ ಕಂಬಗಳು, ಬಣ್ಣಬಣ್ಣಿದ ಕಾಗದದ ಮಾಲೆಗಳು— ಇವುಗಳ ಅಲಂಕಾರ. ಉರೆಲ್ಲ ಚೊಕ್ಕಟವಾಗಿದ್ದಿತು. ಏನೋಽಂದೊಂದು ಉತ್ತರವ ಸೇರಿ ವೇರುತ್ತದೆಂದು ಹಳ್ಳಿಯವರೆಲ್ಲ ಬಹು ಸಂಭರ್ಮದಿಂದ ಚಪ್ಪರದ ಹತ್ತಿರ ಓಡಾಡುತ್ತಿದ್ದರು.

ಸಭೆ ಸೇರುವ ಶನಿವಾರದ ಚೆಳಗ್ಗೆ ಎಂಟು ಗಂಟೆಗಿಲ್ಲ ಹಳ್ಳಿಗಳಿಂದ ಉವಾಧ್ಯಾಯರುಗಳು ಬಂದು ಸೇರಿದರು. ಚಪ್ಪರದಲ್ಲಿ ಸಭೆ ನಡೆಯಲು ಏರ್ಪಾರ್ಟ್‌ಮೆನ್‌ಗಾಗಿದ್ದಿತು. ಹಳ್ಳಿಯ ಮುಖಿಂಡರು ಕುಳಿತುಕೊಳ್ಳುವುದಕ್ಕೆ ಸ್ಥಳವನ್ನು ಏರ್ಪಾರ್ಟ್‌ಮೆನ್‌ಗಾಗಿತ್ತು. ದೊಡ್ಡ ಚೋರೇಗೌಡರಿಗೆ ರಂಗಣ್ಣ ತಣ್ಣ ಪಕ್ಕದಲ್ಲಿಯೇ ಕುಚಿರ್ಯನ್ನು ಹಾರಿಸಿ ಅವರನ್ನು ಕೂಡಿಸಿಕೊಂಡಿದ್ದನು. ಸಭೆ ಎಂಟೊವರೆ ಗಂಟೆಗೆ ಸರಿಯಾಗಿ ಪ್ರಾರಂಭವಾಯಿತು.

ದೇವತಾ ಪ್ರಾರ್ಥನೆ ಮುಗಿದನಂತರ ರಂಗಣ್ಣ ಅಧ್ಯಕ್ಷರ ಆರಂಭ ಭಾವಣ ವನ್ನು ಮಾಡಿದನು : ‘ ಈ ದಿವಸ ಅವಲಹಳ್ಳಿಯಲ್ಲಿ ಈ ಸಭೆ ಸೇರಿರುವುದಕ್ಕೆ ಕಾರಣರಾದವರು ನನ್ನ ಮಿತ್ರರಾದ ಶ್ರೀ ದೊಡ್ಡ ಬೋರೀ ಗೌಡರು. ಆವರು ತೋರಿಸಿರುವ ಆದರಾತಿಧ್ಯಾಗಳಿಗೆ ಪ್ರತ್ಯೇಪಕಾರವನ್ನು ನಾವು ಹಾಡಬೇಕಾದರೆ ನಮ್ಮ ನಮ್ಮ ಕೆಲಸಗಳನ್ನು ಪ್ರಾಮಾಣಿಕತೆಯಿಂದಲೂ ದಕ್ಕತೆಯಿಂದಲೂ ನೇರವೇರಿಸಿ ಮಕ್ಕಳು ವಿದ್ಯಾಭ್ಯಾಸದಲ್ಲಿ ಮುಂದುವರಿಯುವಂತೆ ನೋಡಿಕೊಳ್ಳಬೇಕು. ಇದಕ್ಕೆ ಉಪಾಧ್ಯಾಯರ ಶ್ರದ್ಧಾರ್ಥಿ ವಾದ ಪ್ರಯತ್ನ ಮತ್ತು ಗ್ರಾಮಸ್ಥರ ಸಂತೋಷ ಪ್ರಾರ್ಥನೆ ವಾದ ಸಹಕಾರ—ಇವೆಡೂ ಆವಶ್ಯಕ. ಈಗ ಉಪಾಧ್ಯಾಯರಿಗೆ ನಾಲ್ಕು ಮಾತುಗಳನ್ನು ಹೇಳುತ್ತೇನೆ. ಸಾಯಂಕಾಲ ಸಭೆ ಸೇರಿದಾಗ ಗ್ರಾಮಸ್ಥರಿಗೆ ಹೇಳಬೇಕಾದುದನ್ನು ಹೇಳುತ್ತೇನೆ. ನಾನು ಹೇಳುವ ಮಾತುಗಳಿಗೆ ಉಪಾಧ್ಯಾಯರಾರೂ ಕೊಣಿಸಿಕೊಳ್ಳಬಾರದೆಂದು ಹೊದಲಿನಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ.’

‘ ಉಪಾಧ್ಯಾಯರು ಹೊದಲಿನಲ್ಲಿ ಇಲಾಖೆಯ ರೂಲ್ಸ್‌ನಂತೆ ನಡೆದು ಸಂವಿಧಾನನ್ನು ಪಾಲಿಸಬೇಕು. ಈಗ ಮಕ್ಕಳನ್ನು ವರ್ಷದ ಎಲ್ಲಾ ತಿಂಗಳಲ್ಲಾ ಹೊದಲನೇಯ ದಜ್ರೆಗೆ ದಾಖಲಾಡಿಕೊಳುತ್ತಿದ್ದೀರಿ. ಇದು ತಪ್ಪ. ಬೇಸರೆಯ ರಜ ಮುಗಿದು ಪಾರಶಾಲೆ ಪ್ರಾರಂಭವಾಗುವಾಗ ಒಂದು ತಿಂಗಳು ಆವಧಿಯಲ್ಲಿ ಸೇರಿಸಿಕೊಳ್ಳಬೇಕು; ಆನಂತರ ಸೇರಿಸಬಾರದು. ನವರಾತ್ರಿಯನಂತರ ಸೇರಿಸಬಹುದೆಂದು ನಿಯಮ ವೇನೋ ಇದೆ. ಆದರೆ ಸ್ಥಳಾವಕಾಶ, ಪಾರಹೇಳಿಕೊಡುವುದಕ್ಕೆ ಉಪಾಧ್ಯಾಯರ ಸೌಕರ್ಯ—ಇವು ಇದ್ದರೆ ಮಾತ್ರ ಸೇರಿಸಬಹುದು; ಇಲ್ಲವಾದರೆ ಸೇರಿಸಕೂಡು. ಇದನ್ನು ಕಡ್ಡಾಯವಾಗಿ ಅಳರಣಿಗೆ ತರಬೇಕು. ಮಕ್ಕಳಿಗೆ ಅ, ಅ, ಇ, ಈ, ಎಂಬ ಕ್ರಮದಲ್ಲಿ ವರ್ಣಮಾಲೆಯ ಅಕ್ಷರಗಳನ್ನು ತಿಳಿಸುತ್ತೀರಿ. ಈ ಕ್ರಮವನ್ನು ಬಿಟ್ಟು ಪುಸ್ತಕದಲ್ಲಿ ಪಾಠಗಳಿರುವ ಕ್ರಮದಲ್ಲಿಯೇ ಪಾಠಗಳನ್ನು ಕಲಿಸಬೇಕು; ಮತ್ತು ಮಕ್ಕಳ ಅಭಿವೃದ್ಧಿಯ ತಃಖ್ಯಾಯನ್ನು ತಪ್ಪಬೇಕಿದೆ ಇದಬೇಕು. ಉಪಾಧ್ಯಾಯರಲ್ಲಿ ಹಲವರು ಶಿಕ್ಷಣಕ್ರಂಸಂಗಳ ಪ್ರಕಾರ ಪಾಠಮಾಡುತ್ತಿಲ್ಲ.

ಕೆಲವರಿಗಂತೂ ಆ ಕ್ರಮಗಳೇ ಗೊತ್ತಿಲ್ಲ. ಈಗ ಸಭೆಯಲ್ಲಿ ಆ ಕ್ರಮಗಳ ವಿಚಾರದಲ್ಲಿ ತಿಳಿವಳಿಕೆಯನ್ನು ಕೊಡಲಾಗುತ್ತದೆ. ಉಪಾಧ್ಯಾಯರು ಅವುಗಳಿಂದ ಲಾಭ ಪಡೆಯಬೇಕು' ಎಂದು ಮುಂತಾಗಿ ಹೇಳಿದನು.

ತರುವಾಯ ಭಾವೆಯ ಪಾಠಗಳನ್ನು ಕುರಿತು ಮಿಡಲ್ ಸ್ನ್ಯಾಲಿನ ಮುಖ್ಯೋಪಾಧ್ಯಾಯರು ಭಾವಣ ಮಾಡಿದರು. ಒಂದು ಗಡ್ಡದ ಪಾಠ, ಒಂದು ಪಡ್ಡದ ವಾರ-ಇವುಗಳನ್ನು ಉದಾಹರಣೆಯಾಗಿ ತೆಗೆದುಕೊಂಡು ಕ್ರಮವನ್ನು ವಿವರಿಸಿದರು. ಇದಾದನೇಲೇ ಪ್ರಾಧಿವಿಕ ಶಾಲೆಯ ಮುಖ್ಯೋಪಾಧ್ಯಾಯರಿಂದಬ್ಬಿರು ಗಣಿತದಲ್ಲಿ ಮೂರನೇಯ ತರಗತಿಗೆ ಮಾಡರಿ ಪಾಠ ವನ್ನು ಮಾಡಿ ತೋರಿಸಿದರು. ಇನ್ನೊಂದು ಮುಖ್ಯೋಪಾಧ್ಯಾಯರು ಭಾಗೋಳಿಕ ಪಾಠಗಳನ್ನು ಮಾಡುವ ಕ್ರಮವನ್ನು ವಿವರಿಸಿದರು. ಮಿಡಲ್ ಸ್ನ್ಯಾಲಿನ ಸಹಾಯೋಪಾಧ್ಯಾಯರೊಬ್ಬಿರು ಚರಿತ್ರೆಯ ಪಾರಗಳಿಗೆ ಬೇಕಾದ ಉಪಕರಣಗಳನ್ನೂ ಅವುಗಳನ್ನು ಶೇಖರಿಸುವ ಕ್ರಮವನ್ನೊಂದು ಪಾಠಗಳಲ್ಲಿ ಉಪಯೋಗಿಸುವ ಕ್ರಮವನ್ನೂ ತಿಳಿಸಿದರು ಅವುಗಳೊತ್ತಿಗೆ ಹತ್ತೂವರೆ ಗಂಟೆ ಆಯಿತು ಆವೇಲೆ ರಂಗಣ್ಣನು ಉಪಾಧ್ಯಾಯರನ್ನು ಕುರಿತು, 'ಭಾವೆಯ ಪಾಠ ಮಾಡುವುದರಲ್ಲಿ ಮತ್ತು ಗಣಿತ ಪಾರಗಳಲ್ಲಿ ನಿಮಗೆ ಏನಾದರೂ ಕಷ್ಟಗಳಿದ್ದರೆ ತಿಳಿಸಿ. ಅವುಗಳಿಗೆ ಪರಿಹಾರೋಪಾಯ ಗಳನ್ನು ಚರ್ಚಿಸೋಣ' ಎಂದು ಹೇಳಿದನು. ಕೆಲವರು ಉಪಾಧ್ಯಾಯರು ನಿಂತುಕೊಂಡು ಕೆಲವು ಭಾಗಗಳ ನೇರೆಲೆ ವಿವರಣೆ ಕೇಳಿದರು. ಅವುಗಳಿಗೆ ರಂಗಣ್ಣನೇ ಪರಿಹಾರಗಳನ್ನು ವಿವರಿಸಿದನು. ಹೀಗೆ ಪ್ರಾತಃಕಾಲದ ಸಭೆ ಹನ್ನೊಂದೂವರೆ ಗಂಟೆಯವರೆಗೂ ನಡೆಯಿತು. ಸಭೆ ಮುಕ್ತಾಯ ನಾಗುವಾಗ ರಂಗಣ್ಣನು, 'ಈಗ ತಿಳಿಸಿದ ಕ್ರಮಗಳನ್ನು ಆಚರಣೆಗೆ ತರಬೇಕಾದುದು ಮುಖ್ಯ. ಪ್ರತಿ ತಿಂಗಳಲ್ಲೂ ಹೀಗೆಯೇ ಪಾಠಗಳ ವಿಷಯದಲ್ಲಿ ತಿಳಿವಳಿಕೆಯನ್ನು ಕೊಡುತ್ತೇನೆ. ನೀವುಗಳು ಸಹ ಬೋಧನೆಯಲ್ಲಿ ನಿಮಗಿರುವ ತೋಡಕುಗಳನ್ನು ಗುರುತು ಹಾಕಿ ಕೊಂಡು ಬಂದು ಅವುಗಳಿಗೆ ಪರಿಹಾರವನ್ನು ಪಡೆಯಿರಿ. ಉಪಾಧ್ಯಾಯ ರಿಗೆಲ್ಲ ಹೇಳಬೇಕಾದ ಇನ್ನೊಂದು ಮುಖ್ಯ ವಿಚಾರವಿದೆ. ಈಗ ನನ್ನ ಅನುಭವದಲ್ಲಿ ಕೆಲವರು ಉಪಾಧ್ಯಾಯರು ನಿಯಮಗಳನ್ನು

ಅತಿಕ್ರಮಿಸುತ್ತಲೂ ತಾತ್ವರದಿಂದಲೂ ಕೆಲವ ಮಾಡುತ್ತಿದಾರೆ. ಅವರನ್ನು ದಂಡಿಸುವ ಅಧಿಕಾರವನ್ನೇ ನೋ ಸರಕಾರದವರು ನನಗೆ ಕೊಟ್ಟಿದ್ದಾರೆ. ದಂಡನೆ ಮಾಡುವುದು ಯಾವಾಗಲೂ ಒಳ್ಳೆಯದಲ್ಲ. ಅದು ಸೌಹಾದರವನ್ನು ಕೆಡಿಸುತ್ತದೆ, ದೈವವನ್ನು ಬೀಳಿಸುತ್ತದೆ. ಆದರೆ ಕರ್ತವ್ಯದೃಷ್ಟಿಯಿಂದ ದಂಡನೆಯನ್ನು ವಾಡಲೇಬೇಕಾಗುತ್ತದೆ. ನಾನಾಗಿ ಮಾಡಿದರೆ ಇನ್ನಾಪ್ರೇಕ್ಷರ್ ಸಾಹೇಬರು ದಬ್ಬಾಳಕೆ ನಡಿಸುತ್ತಾರೆ ಎಂದು ಉಪಾಧ್ಯಾಯರು ದೂರುತ್ತಾರೆ. ಇದಕ್ಕಾಗಿ ನಾನೋಂದು ಆಲೋಚನೆ ಮಾಡಿದ್ದೇನೆ. ನೀವುಗಳಿಳ್ಳ ಒಪ್ಪುವಹಾಗಿದ್ದರೆ ಅದರಂತೆ ನಡೆಯಲು ನಾನು ಸಿದ್ಧನಾಗಿದ್ದೇನೆ. ನಿಮ್ಮ ಪ್ರತಿನಿಧಿಗಳಾಗಿ ನಾಲ್ಕು ಜನ ಉಪಾಧ್ಯಾಯರನ್ನು ಚುನಾವಣೆ ಮಾಡಿರಿ. ಅವರದೊಂದು ಸಮಿತಿ ಏರಡಿಸೋಣ. ಅದಕ್ಕೆ ನಾನು ಅಧ್ಯಕ್ಷನಾಗಿರುತ್ತೀನೆ. ಆ ಸಮಿತಿಗೆ ಎಲ್ಲ ದಂಡನಾಧಿಕಾರವನ್ನೂ ಬಿಟ್ಟಿಕೊಡುತ್ತೀನೆ. ಉಪಾಧ್ಯಾಯರ ತಪ್ಪು ನಡತೆಯನ್ನೂ ಸಂಬಂಧಪಟ್ಟಿ ಕಾಗದಗಳನ್ನೂ ಸಮಿತಿಯ ಮುಂದೆ ಇಟ್ಟು ಆಲ್ಲಿ ಆಗುವ ಬಹುಮತದ ತೀವ್ರಾನದಂತೆ ನಡೆಯುತ್ತೀನೆ. ಅವರು ದಂಡನೆ ವಾಡಕೂಡಿದ್ದು ಎಂದು ಹೇಳಿದರೆ ಮಾಡುವುದಿಲ್ಲ; ಮಾಡಬೇಕು ಎಂದು ಹೇಳಿದರೆ ಮಾಡುತ್ತೀನೆ. ಈ ಸಲಹೆಯನ್ನು ಆಲೋಚನೆ ಮಾಡಿ-ಎಂದು ಹೇಳಿದನು. ಸ್ವಲ್ಪ ಚಚ್ಚೆಗಳಾದನಂತರ ಉಪಾಧ್ಯಾಯರು, ‘ಸ್ವಾಮಿ! ಸಮಿತಿಯೇನೂ ಬೇಡ. ತಾವೇನೋ ಒಳ್ಳೆಯ ಸಲಹೆಯನ್ನೇ ಮಾಡಿದಿರಿ. ದಂಡನೆ ಮಾಡಬೇಕೆಂಬ ಆಭಿಲಾಷೆ ತಮಗಿಲ್ಲವೆಂಬುದು ಈ ರೇಂಜಿನ ಉಪಾಧ್ಯಾಯರಿಗೆಲ್ಲ ಗೊತ್ತು. ಆದರೆ ಈಗ ನಾವು ಯಾರಾದರೂ ತಪ್ಪು ಮಾಡಿದರೆ ಅದು ಆ ಉಪಾಧ್ಯಾಯರಿಗೆ ಮಾತ್ರ ಮತ್ತು ತಮಗೆ ಮಾತ್ರ ತಿಳಿದಿರುತ್ತದೆ. ಮುಂದೆ ಆ ತಪ್ಪು ಸಮಿತಿಗೆಲ್ಲ ತಿಳಿದು ಕಡೆಗೆ ಇತರರಿಗೂ ತಿಳಿದು ಉಪಾಧ್ಯಾಯರ ಮಾನ ಹೋಗುತ್ತದೆ. ಆದ್ದರಿಂದ ಏನಿದ್ದರೂ ಆ ತಪ್ಪುಗಳನ್ನು ದಯವಿಟ್ಟು ತಮ್ಮ ಹೊಟ್ಟಿಯಲ್ಲಿಯೇ ಇಟ್ಟಿಕೊಂಡು ನಮ್ಮನ್ನು ಶಾಪಾಡಿಕೊಂಡು ಬರಬೇಕು. ಮುಖ್ಯವಾಗಿ ಹೇಳುವುದಾದರೆ, ಹಿಂದಿನವರು ನಮಗೆ ಯಾವುದೊಂದು ತಿಳಿವಳಿಕೆಯನ್ನೂ ಕೊಡದೆ ಸುಮ್ಮನೆ ದಂಡನೆ

ಮಾಡುತ್ತಿದ್ದರು. ಹಿಂದಿನ ಇನ್ನಾಷ್ಟೇ ಕೊಷನ್ನಿನ ವರದಿಗಳನ್ನು ತಾವು ನೋಡಿದ್ದೀರಿ. ಬರೆದಿರುವುದೆಲ್ಲ ಇಂಗ್ಲಿಷಿನಲ್ಲಿ. ನಮಗೆ ಆ ಭಾಷೆ ಬರುವುದಿಲ್ಲವೆಂದು ಸ್ವಾಮಿಯವರಿಗೆ ಗೊತ್ತು. ಅವರು ಏನು ಬರೆದಿದ್ದಾರೆಂಬುದನ್ನು ತಿಳಿದುಕೊಳ್ಳುವುದಕ್ಕೆ ನಾವು ಜನಾರ್ಥನವುರುಕೊಳ್ಳೇವುತ್ತೀಲ್ಲಿಗೋ ಹೋಗಿ ಇಂಗ್ಲಿಷ್‌ ತಿಳಿದವರಂದ ಓದಿಸಿ ಅಧ್ಯ ಹೇಳಿಸಿಕೊಳ್ಳಬೇಕಾಗಿತ್ತು. ಸ್ವಾಮಿಯವರ ಕಾಲದಲ್ಲಿ ಅವುಗಳಿಲ್ಲ ತಪ್ಪಿವೆ. ಆರು, ಏಳು ಪ್ರಬ್ರಗಳಷ್ಟು ಕನ್ನಡದಲ್ಲಿಯೇ ತಮ್ಮ ವರದಿಗಳನ್ನು ಬರೆದು ತಿದ್ದಿಕೊಳ್ಳಬೇಕಾದ ಅಂಶಗಳನ್ನು ನಮೂದಿಸಿರುತ್ತಿರಿ. ಇನ್ನುಮುಂದೆ ಉವಾಧ್ಯಾಯಯರು ತಪ್ಪು ಮಾಡುವುದಕ್ಕೆ ಅವಕಾಶ ಕಡೆಮೆ. ಆದ್ದರಿಂದ ಸಮಿತಿಯೇನೂ ಇಲ್ಲದೆ ತಾವೇ ನಮ್ಮನ್ನು ಕಾಪಾಡಿಕೊಂಡು ಬರಬೇಕು' ಎಂದು ಹೇಳಬಟ್ಟಿರು.

'ಒಳ್ಳೆಯದು. ಶ್ರೀ ದೋಡ್ಡಬೋರ್ಡೇಗಾಡರ ಬೈದಾಯರ್ ದಿಂದ ಈ ದಿನ ನಿಮಗೆಲ್ಲ ಬೈತಣಿದ ಏಪಾರ್ಟ್‌ಮಾನಿದೆ. ಇನ್ನು ಭೋಜನಕ್ಕೆ ಸಿದ್ಧರಾಗೋಣ. ಮಧ್ಯಾಹ್ನ ಎರಡೂವರೆಯಿಂದ ಮೂರುವರೆ ವರೆಗೆ ಡ್ರಾಯಿಂಗ್‌, ಮಣ್ಣನ ಕೆಲಸ ಮತ್ತು ಇತರ ಕ್ಷೇತ್ರಗಳ ವಿಚಾರದಲ್ಲಿ ಟ್ರೈಸಿಂಗ್‌ ಆಗಿಲ್ಲದ ಉವಾಧ್ಯಾಯರಿಗೆ ತಿಳಿವಳಕೆ ಕೊಡಲಾಗುತ್ತದೆ. ಮೂರೂವರೆ ಗಂಟೆಯಿಂದ ಬಹಿರಂಗ ಸಭೆ ನಡೆಯುತ್ತದೆ' ಎಂದು ರಂಗಣ್ಣನು ಹೇಳಿ ಸಭೆಯನ್ನು ಮುಗಿಸಿದನು.

ಸ್ಥಳದ ಉವಾಧ್ಯಾಯರೂಬ್ಬಿರು, ಅವನ ನೆಂಟನೊಬ್ಬನು ಮತ್ತು ಗೋಪಾಲ ಸೇರಿ ಆ ದಿನದ ಅಡಿಗೆಯನ್ನು ಮಾಡಿದ್ದರು. ಸಕ್ಕರೆಗುಂಬಳ ಕಾಯಿ ಕಾಕಿ ಬೇಕೆಂಳಿ, ಹುರುಳಿಕಾಯಿಯ ಪಲ್ಯ, ಚಿತ್ರಾನ್ನು, ಚೋಂಡ ಮತ್ತು ಪಾಯಸ-ಆ ದಿನದ ಅಡಿಗೆ. ಅಡಿಗೆಯೆಲ್ಲ ಮುಗಿಯಿತಿಂದು ವರ್ತಮಾನ ಬರುತ್ತಲೂ ಎಲೆಗಳನ್ನು ಹಾಕುವುದಕ್ಕೆ ಪಾರಂಭಿಸಿದರು. ಆಗ ಆ ಉಟ್ಟಿದ ಏಪಾರ್ಟ್‌ ಬದನಾಮಿ ರಂಗಣ್ಣನಿಗೆ ತಿಳಿಯಿತು. ಏನೋ ಒಂದು ಉದಾತ್ತವಾದ ಧೀರ್ಯದಿಂದ ಕಾರ್ಯವೋಂದನ್ನು ಕೈಗೊಂಡರೆ ಉತ್ತಮಃಭಂಗಮಾಡುವ ಸಂದರ್ಭಗಳು ಹೇಗೆ ಬಂದು ಕೂಡಿಕೊಳ್ಳುತ್ತವೆ ಎನ್ನುವುದು ಅವನ ಅನುಭವಕ್ಕೆ ಬಂದಿತು. ಬ್ರಾಹ್ಮಣ

ಉಪಾಧ್ಯಾಯರು ಅಡಿಗೆಯ ಮನೀಯ ಸಮಾಪದಲ್ಲಿ ಎಲೆಗಳನ್ನು ಹಾರೆ ಕೊಂಡು ಕುಳಿತರು. ಉಳಿದವರಿಗೆಲ್ಲ ಪಾಠಶಾಲೆಯ ಕಟ್ಟಡದಲ್ಲಿ ಎಲೆಗಳನ್ನು ಹಾಕಬಹುದೆಂದು ಆಲೋಚಿಸಿದ್ದರೆ ಉಪಾಧ್ಯಾಯರಲ್ಲಿ ಮೂವರು ಆದಿಕಣಾರ್ಟಿಕರಿದ್ದರು. ಆ ಉಪಾಧ್ಯಾಯರು ತಮಗೆ ಉತ್ತಮ ಜಾತಿಯವರೊಡನೆ ಸಹಪಂತ್ರೀ ಭೋಜನ ಇಲ್ಲವೆಂಬುದನ್ನು ವೊದಲೇ ತಿಳಿದುಕೊಂಡಿದ್ದರು. ಆವರು ರಂಗಣ್ಣನ ಬಳಗೆ ಬಂದು ‘ಸ್ವಾಮಿ! ನಾವು ಈ ಉರೋಳಿಗೆ ಬೇರೆ ಏಪಾರಿಟ್‌ಪು ಮಾಡಿಕೊಂಡಿದ್ದೇವೆ. ನಮ್ಮ ಜನ ಇದ್ದಾರೆ. ಅಪ್ಪಣಿ ಆದರೆ ಉಟ ಮಾಡಿಕೊಂಡು ಬರುತ್ತೇವೆ’ ಎಂದರು. ರಂಗಣ್ಣ ಬಂದು ನಿಮಿಷ ಆಲೋಚನೆ ಮಾಡಿ ಅಡಿಗೆಯ ಮನೀಗೆ ಹೋಗಿ ದೊಡ್ಡ ಎಲೆಗಳಲ್ಲಿ ಚಿತ್ರಾನ್ನ ಮತ್ತು ಬೋರ್ಡ್‌ಗಳನ್ನು ಕಟ್ಟಿಸಿ, ಪಾತ್ರೀಯಾಂದರಲ್ಲಿ ಪಾಯಸವನ್ನು ಹಾಕಿ ಉಪಾಧ್ಯಾಯರೊಬ್ಬರ ಕೈಯಲ್ಲಿ ತೆಗೆಸಿಕೊಂಡು ಬಂದನು. ಆ ಆದಿಕಣಾರ್ಟಿಕ ಉಪಾಧ್ಯಾಯರಿಗೆ ಅವುಗಳನ್ನು ಕೊಡಿಸಿ, ‘ಮೇಷ್ಪ್ರೀ! ನಿಮ್ಮ ಜನರ ಮನೀಯಲ್ಲಿ ಉಟ ಮಾಡಿ. ಜೊತೆಯಲ್ಲಿ ಇವುಗಳನ್ನೂ ಉಟ ಮಾಡಿ. ಮುಂದೆ ಒಳ್ಳೆಯ ಶಾಲ ಬರುತ್ತದೆ. ಆಗ ಈ ಭೇದಗಳಿಲ್ಲ ಹೋಗುತ್ತವೆ’ ಎಂದು ಹೇಳಿ ಕೊಟ್ಟು ಕಳುಹಿಸಿದನು. ಆ ಉಪಾಧ್ಯಾಯರು, ‘ಚಿಂತೆಯಿಲ್ಲ ಸ್ವಾಮಿ-ನಮಗೆ ಇದೆಲ್ಲ ರೂಢಿಯಾಗಿ ಹೋಗಿದೆ’ ಎಂದು ಹೇಳಿ ಕೈಮುಗಿದು ಹೋರಟಿರು.

ಸದ್ಯಃ ಹೆಚ್ಚು ಗಲಭೆಯಿಲ್ಲದೆ ಈ ಪ್ರಕರಣ ಮುಗಿಯಿತೆಂದು ರಂಗಣ್ಣ ಹಿಂದಿರುಗುತ್ತಿದ್ದಾಗ ಇಬ್ಬರು ಉಪಾಧ್ಯಾಯರು-ದೊಡ್ಡ ದೊಡ್ಡ ನಾಮಗಳನ್ನು ಧರಿಸಿದವರು-ಬಂದು ಕೈ ಮುಗಿದರು. ‘ಏನು ಮೇಷ್ಪ್ರೀ! ನಡೆಯಿರಿ ಉಟಕೈ ಹೋರಡಿಂಣ’ ಎಂದು ರಂಗಣ್ಣನು ಹೇಳಿದನು.

‘ಸಾರಾ! ನಾವು ಇಲ್ಲಿ ಉಟ ಮಾಡುವುದಿಲ್ಲ. ನಾವು ಸ್ವಲ್ಪ ಬುತ್ತಿಕಟ್ಟಿ ಕೊಂಡು ಬಂದಿದ್ದೇವೆ’ ಎಂದು ಅವರು ಹೇಳಿದರು.

ರಂಗಣ್ಣನು— ಇವರ್ಯಾರೋ ನಿಪ್ಪಾವಂತರಾದ ಏಯ್ಯಂಗಾರ್ ಮೇಷ್ಪ್ರುದುಗಳಿರಬಹುದು ನಲ್ಲಿ ನೀರು ಕುಡಿಯದೆ ಬಾವಿ ನೀರು ಕುಡಿಯುವ ಜನ. ಅವರ ಮಡಿ ಮತ್ತು ಆಚಾರಗಳಿಗೆ ನಾನೇಕೆ ಅಡ್ಡಿ

ಬರಲಿ? ಪುಳಿಯೋಗರೆ ಕಟ್ಟಿಕೊಂಡು ಬಂದಿರಬಹುದು— ಎಂದು ಅಲೋಚನೆ ಮಾಡಿದನು. ಆದರೂ ಬ್ರಾಹ್ಮಣರಲ್ಲೇ ಈ ಒಳಪಂಗಡ ಗಳೇಕೆ? ಒಬ್ಬಿಬ್ಬರು ಏಯ್ಯಂಗಾರ್ ಬ್ರಾಹ್ಮಣರು ಅಡಿಗೆಯ ಮನೆಯ ಹತ್ತಿರ ಕುಳಿತಿದ್ದಾರಲ್ಲ. ಅವರ ಜೊತೆಯಲ್ಲಿ ಇವರು ಸಹ ಕುಳಿತು ಕೊಳ್ಳಬಹುದಲ್ಲ— ಎಂಬುದಾಗಿ ಪುನಃ ಅಲೋಚನೆ ಮಾಡಿ, ‘ಮೇಷ್ಪ್ರೀ! ನಿಂತು ಅಡಿಗೆಯ ಮನೆಯ ಹತ್ತಿರ ನಿಮ್ಮ ಜನರೊಂದಿಗೆ ಕುಳಿತುಕೊಳ್ಳಬಹುದಲ್ಲ’ ಎಂದು ಸಲಹೆ ಕೊಟ್ಟಿನು.

‘ಸಾರ್! ನಾವು ನೆಂಕಟಾಪುರದ ವೈಷ್ಣವರು! ನಾವು ಅವರ ಜೊತೆಯಲ್ಲಿ ಸೇರುತ್ತಿದ್ದಿಲ್ಲ.

ವೆಂಕಟಾಪುರದ ವೈಷ್ಣವರು ಎಂಬುವರು ಯಾರು? ಎನ್ನುವುದು ರಂಗಣ್ಣನಿಗೆ ತಿಳಿಯದು. ಅಂತೂ ಯಾರೋ ಬಹಳ ಆಚಾರವಂತರು ಎಂದು ತೀವ್ರಾನಿಸಿಕೊಂಡು, ‘ಒಳ್ಳೆಯದು ಮೇಷ್ಪ್ರೀ! ನಿಮ್ಮ ಬುತ್ತಿಯಲ್ಲಿ ನನಗೂ ಸ್ವಲ್ಪ ಮಿಗಿಸಿಂ! ಎಂದು ನಗುತ್ತಾ ಹೇಳಿ ಕಳುಹಿಸಿಬಿಟ್ಟಿನು.

ಬಳಿಕ ಪಾರಶಾಲಿಯ ಕಟ್ಟಡದಲ್ಲಿ ಏನು ಏರಾಡಿದೆಯೋ ನೋಡೊಣವೆಂದು ಬರುತ್ತಿದ್ದಾಗ ಇಬ್ಬರು ಉಪಾಧ್ಯಾಯರು ಬಂದು, ‘ಸ್ವಾಮಿ! ನಾವು ವಿಶ್ವಕರ್ಮ ಜನಾಂಗ. ಇಲ್ಲಿ ನಾವು ಉಂಟ ಮಾಡುವುದಿಲ್ಲ.’ ಎಂದು ಹೇಳಿದರು.

‘ಹಾಗಾದರೆ, ಉಪವಾಸ ಇರುತ್ತಿರಾ?’

‘ಇನ್ನೇನು ಮಾಡುವುದು ಸಾರ್! ಏನಾದರೂ ಬಾಕೀಹಣ್ಣು ಹೊರಿತಲೆ ತಿಗಿದುಕೊಂಡು ತಿನ್ನತ್ತೇವೆ.’

ರಂಗಣ್ಣನಿಗೆ ಬಹಳ ವ್ಯಧಿಯಾಯಿತು. ಇಷ್ಟೊಂದು ಜನ ಕೈತಣದ ಭೋಜನ ಮಾಡುವಾಗ ಈ ಇಬ್ಬರು ಉಪಾಧ್ಯಾಯರು ಹಸಿದುಕೊಂಡು ಸಪ್ಪೆ ಮುಖಗಳನ್ನು ಮಾಡಿಕೊಂಡು ಕುಳಿತಿದ್ದರೆ ಹೇಗೆ ತಾನೆ ಇತರರು ಸಂತೋಷದಿಂದ ಇರಬಹುದು? ಇದಕ್ಕೆ ಪರಿಹಾರವೇನು? ಎಂದು ಅಲೋಚನೆಮಾಡಿ, ‘ಮೇಷ್ಪ್ರೀ! ನಾಲ್ಕು ಬೊಂಡಾಗಳನ್ನೂ ದರೂ ತಿನ್ನತ್ತೀರಾ? ನಿಂತು ಜನಾರ್ಥನಪುರಕ್ಕೆ ಬಂದಾಗಲೋ ಬೆಂಗಳೂರಿಗೆ ಹೋದಾಗಲೋ ಹೋಟಲುಗಳಲ್ಲಿ ತಿಂಡಿ ತಿಗಿದುಕೊಳ್ಳುವುದುಂಟಷ್ಟೇ?’

ಎಂದು ಹೇಳಿದನು. ಆ ಮೇಷ್ಪರುಗಳು ಒಬ್ಬರ ಮುಖವನ್ನೊಬ್ಬರು ಸೂರ್ಯತ್ವ ನಿಂತುಕೊಂಡು ಕಡೆಗೆ, ‘ಅಲ್ಲಿ ನಮ್ಮೆ ಜನರ ಹೋಟಿಲುಗಳನ್ನೇ ಸಾರಾ! ಅಲ್ಲಿ ತಿಂಡಿ ತೆಗೆದುಕೊಳ್ಳುತ್ತೀನೆ. ಇಲ್ಲಿ ನಾವು ಬೋಂಡಾ ಸಹಾ ತನ್ನೊದಿಲ್ಲ’ ಎಂದು ಹೇಳಿಬಿಟ್ಟರು.

‘ನಿವು ಉಪವಾಸ ಇರಬೇಡಿ ಮೇಷ್ಪೇ. ನಿಮಗೆ ಹಾಲೂ ಹೆಣ್ಣು, ಕಡಲೆಕಾಯಿ, ಪುರಿ—ಮೊದಲಾದುವನ್ನು ಕೊಡಿಸುತ್ತೀನೆ’ ಎಂದು ಹೇಳಿ ರಂಗಣ್ಣನು ಅವುಗಳ ವ್ಯವಸ್ಥೆ ಮಾಡಿದನು.

ಆ ಉಪಾಧ್ಯಾಯರು ಅತ್ತ ಹೋರಟಿರು. ಇತ್ತ ಪಾಠಶಾಲೆಯ ಕಟ್ಟಡದಲ್ಲಿ ಗಲಾಟಿಗೆ ಪ್ರಾರಂಭವಾಗಿ ಸ್ವಲ್ಪ ಮಾರಾಮಾರಿ ನಡೆಯುವುದಾಗಿ ರಂಗಣ್ಣನಿಗೆ ಕಂಡುಬಂತು. ಚೇಗ ಒಳಕ್ಕೆ ಹೋಗಿ, ‘ಏನಿದು ಮೇಷ್ಪರ ಗಲಾಟಿ! ಉಟದ ಹೊತ್ತಿನಲ್ಲಿ ಎಲ್ಲರೂ ಸಿಪಾಯಿಗಳಾಗಿ ಯುಧ್ಯಕ್ಕೆ ನಿಂತಿದ್ದೀರಿ’ ಎಂದು ಸ್ವಲ್ಪ ಗದರಿಸಿದನು. ಒಳಗಿನ ವಾತಾವರಣ ಸ್ವಲ್ಪ ಶಾಂತವಾಯಿತು. ಒಬ್ಬ ಮೇಷ್ಪ ಕೈಮುಗಿದು, ‘ನೋಡಿ ಸ್ವಾನಿ! ನಾವು ಒಕ್ಕುಲಿಗರು, ಈ ಉಪ್ಪಾರ ಮೇಷ್ಪ ನಮ್ಮೆ ಮಧ್ಯ ಬಂದು ಕುಳಿತು ಕೊಂಡಿದ್ದಾರೆ. ಆವರು ಜಾತಿಯಲ್ಲಿ ಕೀಳು. ಆ ಮೇಷ್ಪರಿಗೆ,—ಎದ್ದು ದೂರ ಹೋಗು ಎಂದರೆ ಆತ ಹೋಗುವುದಿಲ್ಲ’ — ಎಂದು ದೂರು ಹೇಳಿದನು.

‘ಆಗಲಿ. ಎಲ್ಲರಿಗೂ ತಕ್ಕ ಏಪಾರಟು ಮಾಡುತ್ತೀನೆ’ — ಎಂದು ರಂಗಣ್ಣನು ಹೇಳಿ ಕೆಲವರನ್ನು ಪಕ್ಕದ ಎರಡು ಕೊಟಡಿಗಳಿಗೆ ಹಂಚಿ ಮಧ್ಯದ ಹಾಲಿನಲ್ಲಿ ಒಕ್ಕುಲಿಗ ಮೇಷ್ಪರುಗಳಿಗೆ ಸ್ಥಳವನ್ನು ಬಿಡಿಸಿದನು. ಅಷ್ಟಕ್ಕೆ ಆ ಪುರಾಣ ಮುಗಿಯಲಿಲ್ಲ. ಕೊಟಡಿಗಳಲ್ಲಿ, ‘ಸಾರಾ! ನಾವು ಈ ಮೇಷ್ಪ ಮುನಿಸಾಮಿಯನ್ನು ನಮ್ಮೆ ಜೊತೆಯಲ್ಲಿ ಸೇರಿಸುವುದಿಲ್ಲ’ ಎಂದು ಗಲಭೆ ಎದ್ದಿತು. ಕಡೆಗೆ ರಂಗಣ್ಣ ಆಯಾ ಉಪಾಧ್ಯಾಯರ ಜಾತಿಗಳನ್ನು ವಿಚಾರಿಸಿ, ಗೋಡೆಗಿಡ್ಡ ಕಪ್ಪುಹೆಲಗೆಗಳನ್ನೇಲ್ಲ ಇಳಿಸಿ ಮಧ್ಯದಲ್ಲಿ ಅಡ್ಡವಿಟ್ಟು, ಕುಂಬಾರರು, ಕುಂಚಟಿಗರು, ಉಪ್ಪಾರರು, ನಾಯಿಂದರು, ಬಣಜಿಗರು—ಮೊದಲಾದವರಿಗೆಲ್ಲ ಬೇರೆಬೇರೆ ಅಂಕಣ ಗಳನ್ನು ಏಪಾರಿಸಿ ಅಲ್ಲಿಂದ ಹೋರಟಿನು. ‘ದೇವರೇ! ಈ ಜನಾಂಗ

ವನ್ನು ನೀನು ಹೇಗೆತಾನೆ ಉದ್ದಾರ ಮಾಡುತ್ತಿಯೋ ನನಗೆ ತಿಳಿಯದು. ಬ್ರಾಹ್ಮಣರು ಬ್ರಾಹ್ಮಣೀತರರು ಎಂಬ ಬೀದಭೂತ ಸೊಂದು ದೇಶದಲ್ಲಿ ನಾಟ್ಯವಾಡುತ್ತಿದೆಯಲ್ಲ! ಅದೆಂದಿಗೆ ತೊಲಗೀತೋ ಎಂದು ಹಾರೈಸು ತ್ವಿದ್ದರೆ ಈ ಮರಿದೆವ್ವಗಳು ಅಸಂಖ್ಯಾತವಾಗಿ ತುಂಬಿಕೊಂಡಿವೆ. ಬೆಂಗಳೂರು ಮತ್ತು ಮೈಸೂರು ಪಟ್ಟಣಗಳಲ್ಲಿ ಭಾವಣಗಳನ್ನೂ ಫೋರಣಗಳನ್ನೂ ಮಾಡುವ ರಾಜಕೀಯ ಚಳವಳಿಗಾರರು ನೊದಲು ಈ ಮರಿದೆವ್ವಗಳಿಗೆ ಮದ್ದು ಹುಡುಕಿದರೆ ಸಾಕು; ದೇಶಕ್ಕೆ ಹೊಡ್ಡ ಸೇವೆ ಮಾಡಿದ ಹಾಗಾಗುತ್ತದೆ.'— ಎಂದು ಹೇಳಿಕೊಳ್ಳುತ್ತ ಭಗ್ನ್ಯೀತ್ಯಾಹಿ ಯಾಗಿ ಹಿಂದಿರುಗಿದನು.

ಚಪ್ಪರದಲ್ಲಿ ಒಂದು ಕಡೆ ನಾಲ್ಕು ಜನ ಉಪಾಧ್ಯಾಯರ ಗುಂಪೊಂದು ಸೇರಿತ್ತು. 'ಈ ಮೇಷ್ಪರುಗಳು ಏನು ಮನುಷ್ಯರ ಮಾಡುತ್ತಿದ್ದಾರೋ! ಅವರು ಯಾವ ಜಾತಿಯೋ!' ಎಂದುಕೊಂಡು ರಂಗಣ್ಣ ಅವರಲ್ಲಿಗೆ ಹೋದನು. ಆ ಗುಂಪಿನಲ್ಲಿದ್ದ ಬಸವಯ್ಯ ಎಂಬ ಮೇಷ್ಪು ಕೈಮುಗಿದು 'ಸ್ವಾಮಿಯವರಿಗೆ ನೊದಲೇ ಗೊತ್ತಿದೆ. ನಾವೇಲ್ಲ ಲಿಂಗಾಯತರು. ಈ ಉರಲ್ಲಿ ನನ್ನ ನೆಂಟರು ಇದ್ದಾರೆ. ಅವರ ಮನೆಯಲ್ಲಿ ಉಟಿಕ್ಕೆ ಬರ ಹೇಳಿದ್ದಾರೆ. ಬಾರಪ್ಪ. ಉಟಿಕ್ಕೆ ಹೋಗೋಣ— ಎಂದು ಕರೆದರೆ ಈ ರೇಣುಕಾರಾಧ್ಯ ಮೇಷ್ಪು ಶಾನು ಅಲ್ಲಿಗೆ ಬರುವುದಿಲ್ಲ ಎಂದು ಹಟ ಮಾಡುತ್ತಿದ್ದಾನೆ. ಇದೊಂದು ಬಂಡಾಟ ಆಗಿದೆ. ಸ್ವಾಮಿಯವರು ಪರಹಾರ ಮಾಡಬೇಕು' ಎಂದನು.

'ಅದೇಕೆ ಮೇಷ್ಪೈ? ನೀವೇಲ್ಲ ಲಿಂಗಾಯತರಃ, ಒಂದು ಜನ. ಅವರು ವಿಶ್ವಸದಿಂದ ಉಟಿಕ್ಕೆ ಕರೆಯುವಾಗ ಹೋಗದೆ ಹಟ ಮಾಡುತ್ತಿರಿ. ಇದು ಚೆನ್ನಾಗಿಲ್ಲ.'

'ನಾವು ಗುರುವರು ದವರು; ಆಚಾರ್ಯ ಸಂಪ್ರದಾಯದವರು ಸಾರಾ! ಇವರದೆಲ್ಲ ಸಂಕರಜಾತಿ. ಬೇಕುಬೇಕೆಂದು ಈಗ ನನ್ನನ್ನು ಉಟಿಕ್ಕೆ ಕರೆಯುತ್ತಾರೆ. ನಾಳಿ ನಮ್ಮ ಮತದವರಿಗೆ ತಿಳಿದರೆ ಅವರು ನನಗೆ ಬಹಿಷ್ಕೃತ ಹಾಕಿಬಿಡುತ್ತಾರೆ.'

ಬಸವಯ್ಯ ಮಧ್ಯ ಬಾಯಿಹಾಕೆ, 'ನಾವೇನೂ ಸಂಕರಜಾತಿ ಅಲ್ಲ

ಸಾರಾ ! ನಮಗೂ ಅವರಿಗೂ ಭೇದ ಏನೂ ಇಲ್ಲ. ಈಚೆಗೆ ಇವರಿಗೆಲ್ಲ ಯಾರೋ ಹೇಳಿಕೊಟ್ಟಿದ್ದಾರೆ ; ಅದರಮೇಲೆ ತಾವೆಲ್ಲ ಬೇರೆ, ಗುರುವರ್ಗ ದವರು, ನಮಗಂತ ಹೆಚ್ಚು ಎಂದು ಹೇಳಿಕೊಳ್ಳುತ್ತಾರೆ' ಎಂದನು.

ರಂಗಣ್ಣನು 'ಮೇಷ್ಪ್ರೀ ! ನನಗೆ ಈ ಭೇದಗಳೊಂದೂ ಗೊತ್ತಿಲ್ಲ. ರೇಣುಕಾರಾಧ್ಯರನ್ನು ಬಲಾತ್ಮಾರ ಮಾಡಬೇಡಿ. ಸಂತೋಷವಾಗಿ ಬಂದರೆ ಕರೆದುಕೊಂಡು ಹೋಗಿ. ಇಲ್ಲವಾದರೆ ಬಿಟ್ಟುಬಿಡಿ. ಇಲ್ಲಿ ಜಾತಿ ಮತ್ತು ಮತ್ತಾ ವ್ಯಾಜ್ಞ ಮಾತ್ರ ಬೇಡ' ಎಂದು 'ಹೇಳಿ ನಿಟ್ಟಿಸಿರು ಬಿಟ್ಟುನು.

ಕಡೆಗೆ ಆ ಮೂವರು ಉಪಾಧ್ಯಾಯರು ಉಟಕ್ಕೆ ಹೋದರು ; ರೇಣುಕಾರಾಧ್ಯರೊಬ್ಬರೇ ಉಳಿದರು. ರಂಗಣ್ಣನು ಅವರನ್ನು ನೋಡಿ, 'ಮೇಷ್ಪ್ರೀ ! ನಿಷ್ವ ಗುರುವರ್ಗದವರು ; ಉತ್ತಮ ಜಾತಿ. ನಾನು ಬ್ರಾಹ್ಮಣ ; ಉತ್ತಮ ಜಾತಿ. ನನ್ನ ಜೊತೆಯಲ್ಲಿ ಕುಳಿತುಕೊಂಡು ಉಟ ಮಾಡುತ್ತೀರಾ ? ಉಟ ಮಾಡುವ ಹಾಗಿದ್ದರೆ ಬಸ್ಯ ಹೋಗೋಣ ' ಎಂದು ಕರೆದನು.

'ಇಲ್ಲ ಸಾರಾ, ನಾವು ಬ್ರಾಹ್ಮಣರ ಜೊತೆಯಲ್ಲಿ ಉಟ ಮಾಡುವುದಿಲ್ಲ. ಬಾಹ್ಯಣರು ಭವಿಗಳು !'

'ಭವಿಗಳು ಎಂದೇನು ಮೇಷ್ಪ್ರೀ ? ನಾವು ನಿಮಗಂತ ಕೇಳು ಜಾತಿಯೇ ?

'ನನಗೆ ಗೊತ್ತಿಲ್ಲ ಸಾರಾ. ನಿಷ್ವ ಲಿಂಗವನ್ನು ಕಟ್ಟುವುದಿಲ್ಲ. ನಾವು ಇಷ್ಟಲಿಂಗ ಕಟ್ಟಿದ್ದೇವೆ.'

ರಂಗಣ್ಣನಿಗೆ ದಿಕ್ಕು ತೋರಲಿಲ್ಲ. ಆ ಮೇಷ್ಪ್ರೀ ಉಪವಾಸ ವಿರುತ್ತಾನಲ್ಲ ಎಂಬುದೊಂದೇ ವ್ಯಧಿ.

'ಹಾಗಾದರೆ ಏನು ಮಾಡುತ್ತೀರ ಮೇಷ್ಪ್ರೀ ?'

'ನಮ್ಮ ಹಳ್ಳಿ ಇಲ್ಲಿಗೆ ಎರಡು ಮೈಲಿ ದೂರ ಇದೆ ಸಾರಾ. ಅಪ್ಪಣಿ ಆದರೆ ಮನೆಗೆ ಹೋಗಿ ಉಟ ಮಾಡಿಕೊಂಡು ಮಧ್ಯಾಷ್ಟ ಎರಡು ಗಂಟೆಗೆಲ್ಲ ಬರುತ್ತೀನೆ.'

'ಸಂತೋಷ ಮೇಷ್ಪ್ರೀ ! ಉಟಕ್ಕೆ ಹೋರಿ. ಅನುಕೂಲವಾದರೆ ಮಧ್ಯಾಷ್ಟ ದ ಸಭಿಗೆ ಬಸ್ಯ. ಇಲ್ಲವಾದರೆ ಮನೆಯಲ್ಲಿ ಇರಿ. ನಿಮಗೆ ಮಧ್ಯಾಷ್ಟ ರಜ ಕೊಟ್ಟಿದ್ದೀನೆ.'

‘ರಜಾ ಏತಕ್ಕೆ ಸಾರಾ! ಎರಡೇ ಮೈಲಿ. ಸೈಕಲ್ ಇದೆ. ತಮ್ಮ ಉಟ್ಟಿ ಆಗುವುದರೊಳಗಾಗಿ ಬಂದು ಹಾಜರಾಗುತ್ತೇನೇ.’

‘ಭೇಷಣ! ಬಹಳ ಸಂಶೋಧ ಮೇಷ್ಪೇ! ಮನೆಯಿಂದ ಬರುವಾಗ ನನಗೂ ಒಂದು ಇಷ್ಟಲಿಂಗ, ಒಂದಿಷ್ಟ ಪ್ರಸಾದ ತನ್ನಿ. ನೀವು ಗುರುಗಳು, ನನಗೂ ಲಿಂಗ ಕಟ್ಟಬಿಡಿ! ಎಂದು ನಗುತ್ತಾ ರಂಗಣ್ಣನು ಆ ಮೇಷ್ಟೇರನ್ನು ಬೀಳೊಳ್ಳಬ್ಬನು.

ಇಷ್ಟಲಿ. ಫಜೀತಿ ಗಂಡುಮೇಷ್ಟುಗಳಿಂದ ಆಯಿತಲ್ಲ. ಇನ್ನು ಆ ನಾಲ್ಕು ಹೆಣ್ಣು ಮೇಷ್ಟುಗಳ ವಿಚಾರ ಏನೋ ಎಂತೋ? ಸ್ವಲ್ಪಿ ಶಿಳದುಕೊಳ್ಳೋಣ ಎಂದು ಸುತ್ತಲೂ ನೋಡಿದರೆ ಅವರು ಸತ್ತಿಯೇ ಇರಲಿಲ್ಲ. ಅವರು ಎಲ್ಲಿಗೆ ಹೋದರೋ ಎಂದುಕೊಂಡು ಅಡಿಗೆಯ ಮನೆಯ ಕಡೆಗೆ ಬಂದರೆ ಅವರು ಅಲ್ಲಿ ಹಾಜರಿದ್ದರು. ಅವರೆಲ್ಲ ಬಾಹ್ಯಣರೇ ಆಗಿದ್ದರು; ಸಾಲದುದಕ್ಕೆ ತಮ್ಮ ಸೇವೆ ಸ್ವಲ್ಪ ನಡೆಯಲೆಂದು ತಟ್ಟಿಗಳಲ್ಲಿ ಅನ್ನ, ಪಾತ್ರಿಗಳಲ್ಲಿ ಹುಳಿ ತುಂಬಿಕೊಂಡು ಬಡಿಸುವುದಕ್ಕೆ ಸಿದ್ಧವಾಗಿ ನಿಂತಿದ್ದರು! ಅವರು ಹಾಗೆ ಸಿದ್ಧವಾಗಿದ್ದುದನ್ನು ನೋಡಿ ರಂಗಣ್ಣನಿಗೆ ಪರಮಾನಂದ ವಾಯಿತು. ಆದರೆ ಅವರನ್ನು ಉಟ್ಟಿಕ್ಕೆ ಕುಳ್ಳಿರಿಸಿ ಬಡಿಸುವ ಕೆಲಸವನ್ನು ಗಂಡಸರು ಮೇಷ್ಟರ ಕೈಯಿಂದ ಮಾಡಿಸುವುದು ಒಕ್ಕೊಯದೆಂದು ಅವನಿಗೆ ತೋರಿತು. ಆ ಮಾತನ್ನೇ ಅವರಿಗೆ ಹೋಳಿದನು: ‘ನೀವುಗಳೆಲ್ಲ ಅಬಲೆಯರು, ಆಗಲೇ ಆಯಾಸಪಟ್ಟಿದ್ದೀರಿ. ಈ ಮೇಷ್ಟರುಗಳು ಬಡಿಸುತ್ತಾರೆ. ನೀವುಗಳೆಲ್ಲ ಪಾತ್ರಿ ಮತ್ತು ಸಾಮಿಗಳನ್ನು ಕೆಳಗಿಟ್ಟು ಉಟ್ಟಿಕ್ಕೆ ಕುಳಿತುಕೊಳ್ಳಿ.’ ಅವರು ಒಪ್ಪಲಿಲ್ಲ. ‘ಬೇಡ ಸಾರಾ! ಸಂಸಾರದಲ್ಲಿ ಅಬಲೆಯದೇ ಆಡಳಿತ. ಇದೂ ಒಂದು ಮೇಷ್ಟರ ಸಂಸಾರ. ಈ ಸಂಶೋಧ ನಮಗೆಲ್ಲ ಲಭ್ಯವಾಗುತ್ತದೆ. ತಾವು ಉಟ್ಟಿಕ್ಕೆ ಕುಳಿತುಕೊಂಡರೆ ನಾವು ಇದನ್ನೆಲ್ಲ ನಿವಾರಿಸಿ ಮಾಡುತ್ತೇನೇ’ ಎಂದರು.

‘ನಾನು ಮೇಲ್ಪಿಚಾರಣ ನೋಡಿಕೊಳ್ಳಬೇಕು. ನಾನು ಈಗಲೇ ಉಟ್ಟಿಕ್ಕೆ ಕುಳಿತುಕೊಳ್ಳುವುದಿಲ್ಲ.’ ಇದರ ಮೇಲೆ ಸ್ವಲ್ಪ ಜಚ್ಚಿಗೆ ಪ್ರಾರಂಭವಾಯಿತು. ಇನ್ನಾಸೈಕ್ಕರ್ ಸಾಹೇಬರು ಮೊದಲನೆಯ ಪಂಕ್ತಿಯಲ್ಲೇ ಕುಳಿತು ಉಟ್ಟಿ ಮಾಡಬೇಕೆಂದು ಹಲವರು ಉಪಾಧ್ಯಾಯರು

ಒತ್ತಾಯ ಮಾಡಿದರು. ಆದರೆ ರಂಗಣ್ಣ ಒಪ್ಪಲಿಲ್ಲ. ಬಡಿಸುವಾಗ ಏನು ಗಲಭೇಗಳಾಗುತ್ತವೇಯೋ? ಎಂಬುದೊಂದು ದೊಡ್ಡ ಹೆದರಿಕೆ ಅವನಿಗೆ. ಒತ್ತಾಯಮಾಡಿ ಪ್ರಯೋಜನವಿಲ್ಲವೆಂದು ಉಪಾಧ್ಯಾಯರು ಸುಮ್ಮನಾದರು. ಬಡಿಸುವುದಕ್ಕೆ ಇಬ್ಬರು ಉಪಾಧ್ಯಾಯರೂ, ಆ ನಾಲ್ವರು ಉಪಾಧ್ಯಾಯಿನಿಯರೂ ಸಿದ್ಧರಾದರು. ರಂಗಣ್ಣನದು ಮೇಲ್ವಿಚಾರಣೆ. ಇನ್ನು ಹೆಚ್ಚು ಹೇಳಬೇಕಾದುದಿಲ್ಲ. ಎಷ್ಟಿರುಗೂ ಪ್ರಷ್ಟಿ ವಾಗಿ ಮೃಷ್ಟಾಂಶ್ಚ್ಯಾಂಶ್ಚೋಜನ ಆಯಿತು. ಮೊದಲಿನಲ್ಲಿ ಸ್ವಲ್ಪ ತೋಂದರೆ ತಿಸರುಗಳಿಂದರೂ ಮುಕ್ತಾಯದಲ್ಲಿ ಸುಖ ಸಂತೋಷಗಳೇ ತುಂಬಿದ್ದವು. ಉಟ್ಟವಾದಮೇಲೆ ಆಯಾ ಜಾತಿಯವರು ತಾವು ಕುಳತಿದ್ದ ಎಡಿಗಳನ್ನು ತಾವು ತಾವೇ ಜೊಕ್ಕಮಾಡಿ ಕೈ ತೋಳೆದುಕೊಂಡು ಬಂದು ಚಪ್ಪರದಲ್ಲಿ ಹಾಕಿದ್ದ ಜಮಿಬಾನದಮೇಲೆ ಕುಳತರು.

ಈ ಕಡೆ ರಂಗಣ್ಣ ಮತ್ತು ಉಳಿದಿದ್ದ ಉಪಾಧ್ಯಾಯರೂ ಉಪಾಧ್ಯಾಯಿನಿಯರೂ ತಂತಮ್ಮ ಉಟ್ಟಗಳನ್ನು ಮುಗಿಸಿಕೊಂಡು ಚಪ್ಪರದಲ್ಲಿ ಕಾಜರಾದರು. ಇಷ್ಟೇಲ್ಲ ಮುಗಿಯುವ ಹೊತ್ತಿಗೆ ಮಧ್ಯಾಂಶ್ಚ್ಯು ಬಂದು ಗಂಟಿಯಾಯಿತು. ಅಲ್ಲಿ ತಾಂಬೂಲ ಚರ್ವಣ. ಸ್ವಲ್ಪ ಸಲಿಗೆಯ ಮತ್ತು ಹಾಸ್ಯಪ್ರವೃತ್ತಿಯ ಉಪಾಧ್ಯಾಯರು, ‘ಸಾಂ! ತಮ್ಮ ಕೈಯೆಲ್ಲ ಸುಣ್ಣವಾಗಿ ಹೋಗುತ್ತೇ. ನಾವು ಸುಣ್ಣ ಹಚ್ಚಿ ಎಲೆ ಮಡಿಸಿಕೊಡುತ್ತೀರೇ’ ಎಂದು ಹೇಳಿದರು. ಒಬ್ಬ ಮೇಷ್ಪು ಇನಾಷ್ಟೇಕ್ಕರವರ ಕೈಯಲ್ಲಿ ಅಡಿಕೆಯ ಪುಡಿಯನ್ನು ಹಾಕಿದನು; ಮತ್ತೊಬ್ಬನು ವೀಕೆಯದೆಲೆಯ ತೋಟ್ಟಿಗಳನ್ನು ತೆಗೆದು ಹದವಾಗಿ ಸುಣ್ಣ ಹಚ್ಚಿ ಮಡಿಸಿಕೊಟ್ಟನು. ಅವುಗಳನ್ನು ಇನ್ನ ಸೇಕ್ಕರ್ದಾ ಸಾಹೇಬರು ಸ್ವೀಕರಿಸಿ ಚರ್ವಣಮಾಡುತ್ತಿದ್ದಾಗ, ಮತ್ತೊಂದು ಕಡೆಯಿಂದ ಮೇಷ್ಪು ಬಂದು, ‘ಈ ಬಿಡ ನಾನು ತಯಾರಿಸಿದ್ದು; ಇದರ ರುಚಿ ಪರಾಂಬರಿಸಬೇಕು ಸ್ವಾಮಿಯವರು’—ಎಂದು ಕಾಣಿಕೆ ಕೊಟ್ಟನು. ಮತ್ತೊಬ್ಬ ಮೇಷ್ಪು, ‘ಬಿಡ ಮಾಡುವುದರಲ್ಲಿ ನೀ ಸಾರ್ ಚಮತ್ವಾರ? ಅಂಗಡಿಯವರೆಲ್ಲ ಮಾಡಿಡುತ್ತಾರೆ. ನಾನು ಬಾಳೆಯಿಗಿಡ ಮಾಡಿಕೊಡುತ್ತೀನೇ’—ಎಂದು ಹೇಳಿ ಅಧ್ರ ನಿಮಿಷದಲ್ಲಿ ವೀಕೆಯದೆಲೆಗೆ ಸುಣ್ಣಹಚ್ಚಿ ಆದನ್ನು ಮಡಿಸಿ ಬಾಳೆಯಿಗಿಡನ್ನು ಮಾಡಿ ಇನ್ನ ಸೇಕ್ಕರಿಗೆ

ಕೊಟ್ಟುನು. ರಂಗಣ್ಣನಿಗೆ ಅವರ ಸ್ಥಿಗಿಯನ್ನೂ ಕೈಚೆಕವನ್ನೂ ನೋಡಿ ಬಹೆಳ ಸಂಶೋಧವಾಯಿತು. ಅಲ್ಲಿಯೇ ಸಮಾಪದಲ್ಲಿ ಮುನಿಸಾಮಿ ಕುಳಿತಿದ್ದು. ಅವನನ್ನು ನೋಡುತ್ತೇಲೂ ಇನ್‌ಸ್ಟಿಕ್ಟರಿಗೆ ಬಹೆಳ ನಗು ಬಂದಿತು. ಯಾರಿಗೂ ಕಾರಣ ತಿಳಿಯಿದು. ಸ್ವಲ್ಪ ನಗುವನ್ನು ತಡೆದು ಕೊಂಡು, ‘ಏನು ಮೇಷ್ಟೇ! ಏನಾಯಿತು? ಶ್ಯಾಮನುಭೋಗರು ಏನು ಹೇಳಿದರು?’ ಎಂದು ಹೇಳಿದನು. ‘ಸಾರ್! ತಾವು ಹೇಳಿದ ಸಲಹೆ ಬಹೆಳ ಜೆನ್ನಾಗಿದೆ. ಆಗಿಹೊಯಿತು ಸಾರ್! ಗುಡಿಸಿಲು ಮೇಲೆ ಹುಲ್ಲು ಹೊಚ್ಚುವುದೊಂದೇ ಉಳಿದಿದೆ. ಅದರ ಆರಂಭೋತ್ಸವ ಮಾಡಬೇಕೆಂದು ಶ್ಯಾಮನುಭೋಗರು ಹೇಳಿದ್ದಾರೆ. ಖಂಡಿತ ತಮ್ಮನ್ನು ಕರೆದು ಕೊಂಡು ಬರಬೇಕೆಂದು ಹೇಳಿದ್ದಾರೆ. ಸ್ವಾಮಿಯವರನ್ನು ನೋಡುವುದಕ್ಕೆ ಶ್ಯಾಮನುಭೋಗರೂ ಕವಿಟಿ ಮೆಂಬರುಗಳೂ ಜನಾರ್ಥನಪುರಕ್ಕೆ ಬರುತ್ತಾರೆ.’

‘ ಖಚಿತ ಬಾಬತು ಹೇಗೆ?’

‘ ಕವಿಟಿ ಮೆಂಬರುಗಳೇ ಚಂದಾ ಹಾಕಿಕೊಂಡರು ಸಾರ್! ಅವರಿಗೇನ್ ಸಾರ್, ಎಲ್ಲರೂ ನೀವ್ಯಾದಿ ಕುಳ್ಳ.’

ರಂಗಣ್ಣನಿಗೆ ಆ ಸಮಾಜಾರ ತಿಳಿದುದರಿಂದ ಮತ್ತೂ ಸಂಶೋಧ ವಾಯಿತು. ಆ ಮಾತು ಈ ವರಾತು ಆಡುತ್ತ ಹರಟಿಗಳಲ್ಲಿ ಎರಡೂವರೆಗಂಟಿ ಹತ್ತಿರವಾಯಿತು ಬೆಳಗೆ ಸೂಚನೆ ಕೊಟ್ಟಿದ್ದಂತೆ ಉವಾಧ್ಯಾಯಿರಿಗೆ ಮಣ್ಣನ ಕೆಲಸ, ಕಾಗದ ಮಡಿಸುವುದು ಮೊದಲಾದುವುಗಳಲ್ಲಿ ಒಂದು ಗಂಟಿಯ ಕಾಲ ಶಿಕ್ಷಣವನ್ನು ಕೊಡಲಾಯಿತು ಮಧ್ಯಾಹ್ನ ಮೂರೂವರೆ ಗಂಟಿಗೆ ಬಹಿರಂಗ ಸಭಿ ಸೇರಿತು.

ಚಪ್ಪರದಲ್ಲಿ ಹಳ್ಳಿಯಲ್ಲಿನ ಗಂಡಸರು ಹಂಗಸರು ನೂರಾರು ಜನ ಸೇರಿಬಿಟ್ಟರು. ದೊಡ್ಡ ಬೋರೇಗೊಡರೂ ಬಂದರು. ಮೊದಲಿನಂತೆಯೇ ಅವರನ್ನು ರಂಗಣ್ಣ ತನ್ನ ಪಕ್ಕದಲ್ಲಿ ಕುಚಿರುತ್ತಿಕೊಂಡನು. ದೇವತಾ ಪ್ರಾಧ್ಯನೇ ಎರಡು ನಿಮಿಷಗಳ ಕಾಲ ಆಯಿತು. ಆಮೇಲೆ ಕುಮಾರವ್ಯಾಸನ ಭಾರತದಿಂದ ಅಧ್ಯ ಗಂಟಿಯ ಕಾಲ ವ್ಯಾಖ್ಯಾನ ದೊಂದಿಗೆ ವಾಚನ ನಡೆಯಿತು. ತರುವಾಯ ಹದಿನ್ಯೇದು ನಿಮಿಷಗಳ ಕಾಲ

ಉಪಾಧ್ಯಾಯರೊಬ್ಬರು ನಕಲಿ ಮಾಡಿದರು. ಇದಾದನೇಲೇ ಇಪ್ಪತ್ತು ನಿಮಿಷಗಳ ಕಾಲ ಮಿಡಲ್ ಸ್ವಲ್ಪಿನ ಮುಖ್ಯೋವಾಧ್ಯಾಯರು ‘ಸಹಕಾರ ಸಂಘಗಳಿಂದ ಆಗುವ ಪ್ರಯೋಜನಗಳು’ ಎಂಬ ವಿವರವನ್ನು ಕುರಿತು ಭಾಷಣ ಮಾಡಿದರು. ತರುವಾಯ ಹಂಡಿಸ್ತೇದು ನಿಮಿಷಗಳ ಕಾಲ ಉಪಾಧ್ಯಾಯರ ಗೋಪ್ಯಾಯಿಂದ ಸಂಗೀತ ನಡೆಯಿತು. ಆ ಬಳಿಕ ಅಧ್ಯಕ್ಷರ ಮುಕ್ತಾಯ ಭಾಷಣ ಬಂತು. ಆಗ ರಂಗಣ್ಣನು, ‘ಚೆಳಗ್ಗೆ ನಾನು ಉಪಾಧ್ಯಾಯರನ್ನು ಕುರಿತು ನಾಲ್ಕು ಮಾತುಗಳನ್ನು ಹೇಳಿದೆ. ಈಗ ಗ್ರಾಮಸ್ಥರನ್ನು ಕುರಿತು ನಾಲ್ಕು ಮಾತುಗಳನ್ನು ಹೇಳಬೇಕೆಂಬ ಬಯಕೆ ಇದೆ. ಈ ದಿನ ನನಗೂ ನನ್ನ ಈ ಉಪಾಧ್ಯಾಯ ಮಂಡಳಿಗೂ ಆಗಿರುವ ಸಂಶೋಷವನ್ನು ಬಾಯಿಮಾತಿಸಿಂದ ಹೇಳಲು ಸಾಧ್ಯವೇ ಇಲ್ಲ. ಈ ದಿನದ ಕಾರ್ಯಕ್ರಮಗಳಿಲ್ಲ ದೇವರ ದಯೆಯಿಂದ ಸಾಂಗ ವಾಗಿ ನೇರವೇರವೆ. ನನ್ನ ಮಿತ್ರರಾದ ಶ್ರೀ ದೊಡ್ಡ ಚೋರೀಗೋಡರ ಷೈದಾಯರ್ ದಿಂದ ನಮ್ಮೆಲ್ಲಿರಿಗೂ ಮೃಷ್ಟಾನ್ನ ಭೋಜನವೂ ಲಭಿಸಿತು. ಆದರೆ ಈ ಸಭೆಗಳನ್ನು ಏರ್ವಡಿಸುವ ಉದ್ದೇಶ ಬರಿ ಉಟ್ಟಿಮಾಡುವ ಸಲುವಾಗಿ ಅಲ್ಲ. ಈ ದಿನ ಚೆಳಗ್ಗೆ ನೀವುಗಳಿಲ್ಲ ನೋಡಿದಂತೆ ಉಪಾಧ್ಯಾಯರಿಗೆ ಚೋರ್ಧನಕ್ರಮಗಳ ವಿಚಾರದಲ್ಲಿ ತಳವಳಿಕೆಯನ್ನೂ ಮಧ್ಯ ಹ್ಯಾದಲ್ಲಿ ಕೈಕೆಲಸಗಳಲ್ಲಿ ಶಿಕ್ಷಣವನ್ನೂ ಕೊಡಲಾಯಿತು. ಇವುಗಳನ್ನೆಲ್ಲ ಏಪಾರಿಟ್ ಮಾಡಿರುವುದು ತಮ್ಮ ಮಕ್ಕಳ ವಿದ್ಯಾಭ್ಯಾಸ ಚೆನ್ನಾಗಿ ನಡೆಯಲಿ ಎಂಬ ದೊಡ್ಡ ಉದ್ದೇಶದಿಂದ. ಸದ್ಯದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಚೆನ್ನಾಗಿ ನಡೆಯುತ್ತಿಲ್ಲ. ಸರಕಾರದವರು ಹಣವನ್ನು ಖಚು ಮಾಡುತ್ತಿದ್ದಾರೆ. ಆದರೆ ತಕ್ಕುವು ಫಲ ದೊರೆಯುತ್ತಿಲ್ಲ. ನೀವುಗಳಿಲ್ಲ ಆಲೋಚನೆ ಮಾಡಿ: ಒಂದು ಎಕರೆ ಗಡ್ಡೆಗೆ ನೀವು ಮೂವತ್ತು ರೂಪಾಯಿಗಳ ವರಮಾನ ಪಡೆದರೆ ನಿಮಗೆ ವ್ಯಧಿಯಾಗುವುದಿಲ್ಲವೆ? ಆದಕ್ಕೆ ಬದಲು ನೂರು ರೂಪಾಯಿ ವರಮಾನ ಬಂದರೆ ನಿಮಗೆ ಸಂಶೋಷವಾಗುವುದಿಲ್ಲವೆ? ಮುಂದೆ ಸರಕಾರದವರು ಮಾಡಬೇಕಾದ ಕೆಲಸಗಳೇನೋ ಬಹು ವಿನೆ. ನಮ್ಮ ದೇಶದಲ್ಲಿ ವಿದ್ಯಾಭ್ಯಾಸ ಚೆನ್ನಾಗಿ ಪ್ರಚಾರವಾಗಬೇಕಾದರೆ

ಪೈಮರಿ ಸ್ವಾಲುಗಳು ಹದಿನ್ನೆಂದು ಸಾವಿರ ಆದರೂ ಇರಬೇಕು ; ಮಿಡಲ್ ಸ್ವಾಲುಗಳು ಸಾವಿರದ ಪನೂರು ಆದರೂ ಸಾಫಿತವಾಗಬೇಕು ; ಹೀಗೆ ಸ್ವಾಲುಗಳು ಪನೂರು ಆದರೂ ಆಗಬೇಕು. ವಿಶ್ವವಿದ್ಯಾನೀಲಯದ ಮಾತನ್ನು ನಾನು ಆಡುವುದಿಲ್ಲ. ನವ್ಯಾ ಇಲಾಖೆಯ ಮಾತನ್ನು ಆಡುತ್ತೇನೆ. ಸಾವಿರ ಮತ್ತು ಆದಕ್ಕೆ ಹೆಚ್ಚಿನ ಪ್ರಜಾ ಸಂಖ್ಯೆಯಾಗ್ಗೆ ಪ್ರತಿಯೊಂದು ಗ್ರಾಮದಲ್ಲಿಯೂ ಒಂದೊಂದು ಏಡಲ್ ಸ್ವಾಲು ಇರಬೇಕು. ಅದಕ್ಕೆ ಸರ್ವಿಂಹದಲ್ಲಿ ಹುಡುಗರನ್ನು ಒದಗಿಸತಕ್ಕ ಹತ್ತು ಹನ್ನೆಂದು ಪೈಮರಿಸ್ವಾಲುಗಳು ಸುತ್ತಲೂ ಇರಬೇಕು. ಆಗ ವಿದ್ಯಾಭ್ಯಾಸ ಚೆನ್ನಾಗಿ ನಡೆಯುತ್ತದೆ. ಈ ವ್ಯವಸ್ಥೆಗೆಲ್ಲ ಮೂರುಕೋಟಿ ರೂಪಾಯಿಗಳನ್ನು ದರೂ ನಾವು ಖಚುತ ಮಾಡಬೇಕಾಗುತ್ತದೆ. ಆ ಕಾಲ ಯಾವಾಗ ಬರುವುದೋ ದೇವರಿಗೇ ಗೊತ್ತು. ಈಗ ನಮ್ಮ ದೇಶದಲ್ಲಿ ನೂರು ಜನಕ್ಕೆ ಹನ್ನೆಂದು ಜನ ಮಾತ್ರ ಓದು ಬರಿಹ ಬಲ್ಲವರು. ಪಾಶ್ಚಾತ್ಯ ದೇಶಗಳಲ್ಲಿ ನೂರಕ್ಕೆ ತೊಂಬತ್ತೀದು, ತೊಂಬತ್ತೀಂಟು ಜನ ಓದು ಬರಿಹ ಬಲ್ಲವರು.'

' ಸದ್ಯದಲ್ಲಿರುವ ಅನುಕೂಲಗಳನ್ನು ಗ್ರಾಮಸ್ಥರು ಚೆನ್ನಾಗಿ ಉಪಯೋಗಿಸಿಕೊಳ್ಳಬೇಕಾದುದು ಆವರ ಕರ್ತವ್ಯ. ಉಪಾಧ್ಯಾಯರ ವಿಚಾರವನ್ನು ನನಗೆ ಬಿಟ್ಟುಬಿಡಿ. ಆವರನ್ನು ತಿದ್ದುವ ಮತ್ತು ಆವರಂದ ಕೆಲಸ ತೆಗೆಯುವ ಜವಾಬ್ದಾರಿ ನನಗೆ ಸೇರಿದ್ದು. ನೀವುಗಳು ಸಹ ಉಪಾಧ್ಯಾಯರನ್ನು ಗೌರವದಿಂದಲೂ ಪ್ರೇಮದಿಂದಲೂ ನೋಡಿಕೊಂಡರೆ ಆವರು ಸಂತೋಷವಾಗಿ ಕೆಲಸ ಮಾಡುತ್ತಾರೆ. ಈ ದಿನ ಇಲ್ಲಿ ಸೇರಿರುವ ಉಪಾಧ್ಯಾಯರು ಗ್ರಾಮಸ್ಥರ ವಿವರದಲ್ಲಿ ಕೃತಜ್ಞತೆಯಿಂದ ತುಂಬಿದ್ದಾರೆ. ಈ ದಿನದ ಆದರಾತಿಧ್ಯಾಗಳಿಗೆ ಹೇಗೆತಾನೆ ಪ್ರತ್ಯುಪಕಾರ ಮಾಡಬಹುದು ? ಗ್ರಾಮಸ್ಥರ ಮಕ್ಕಳಿಗೆಲ್ಲ ಚೆನ್ನಾಗಿ ಪಾಠ ಹೇಳಿಕೊಟ್ಟು ಶಿಂದ ಬೋಂಡ ಗಳನ್ನು ಜೀರ್ಣಸಿಕೊಳ್ಳಬೇಕಾಗಿದೆ ಎಂದು ಆವರು ಆಲೋಚನೆ ಮಾಡುತ್ತಾರೆ. ಉಂದ ಮನೆಗೆ ಎರಡು ಬಗೆಯುವುದುಂಟೆ ? ಈಗ ಉಪಾಧ್ಯಾಯರಲ್ಲಿ ನವಚೈತನ್ಯ ಹುಟ್ಟಿದೆ; ಆವರಲ್ಲಿ ಉತ್ಪನ್ಹಿತೊರಸೂಸುತ್ತಿದೆ. ಆವರು ಹಿಂದಿನಿಗಂತ ಮುಂದೆ ಚೆನ್ನಾಗಿ ಕೆಲಸ ಮಾಡುತ್ತಾರೆ. ನೀವುಗಳು ನಾನು ಹೇಳುವುದನ್ನು ಸ್ವಲ್ಪ ಗಮನಿಸಿ.'

‘ಮಹ್ಯಾಳನ್ನು ಪಾಠಶಾಲೆ ತೀರೆದ ಒಂದು ತಿಂಗಳೊಳಗಾಗಿ ಸೇರಿಸಿ
ಬಿಡಿ. ಅಮೇಲೆ ಪಾಠಶಾಲೆಗೆ ಸೇರಿಸಬೇಕೆಂದು ಕರೆದುಕೊಂಡು ಹೋಗಿ
ಬೇಡಿ, ಮೇಷ್ವರಿಗೆ ಒತ್ತಾಯ ಮಾಡಬೇಡಿ. ಇದು ನಮ್ಮ ನಿಯಮಗಳಿಗೆ
ವಿರೋಧವಾದರು; ಮತ್ತು ಇತರ ಮಹ್ಯಾಳ ವಿದ್ಯಾಭಿವೃದ್ಧಿಗೆ ಕುಂಡಕ
ತರುವಂಥದು. ಅಲೋಚನೆಮಾಡಿ: ನೀವು ಬಿತ್ತನೇ ಮಾಡುವಾಗ
ಅಥವಾ ನಾಟಿ ಮಾಡುವಾಗ ಈ ತಿಂಗಳು ಒಂದಿನ್ನು, ಮುಂದಿನ ತಿಂಗಳು
ಇನ್ನೆನ್ನು, ಮರುದಿಂಗಳು ಮತ್ತಿನ್ನು – ಹೀಗೆ ಪ್ರತಿ ತಿಂಗಳಲ್ಲಿ ಬಿತ್ತನೇ
ಅಥವಾ ನಾಟಿ ಮಾಡುತ್ತೀರಾ? ಏಕೆ ಮಾಡುವುದಿಲ್ಲ? ಹಾಗೆಯೇ ನಮ್ಮ
ಪಾಠಶಾಲೆಗಳಲ್ಲಿ ಕೂಡ.’

‘ಎರಡನೆಯದಾಗಿ, ಮಹ್ಯಾಳನ್ನು ಚೊಕ್ಕೆಟಿವಾಗಿ ಪ್ರತಿದಿನವೂ
ಪಾಠಶಾಲೆಗೆ ಕಳಿಸಿಕೊಡಿ. ಹೆಣ್ಣುಮಹ್ಯಾಳನ್ನು ಚೊಕ್ಕೆಟಿವಾಗಿ ಕಳಿಸು
ತ್ತಿರಿ. ಆ ಮಹ್ಯಾಳು ಬಾಚಿಕೊಂಡು ಹೆರಳು ಹಾಕಿಕೊಂಡು ಮುದ್ದು
ಮುದ್ದಾಗಿ ಪಾಠಶಾಲೆಗೆ ಬರುತ್ತವೆ. ಹುಡುಗರು ಅರೆಬಿತ್ತೆಯಲ್ಲಿ,
ಸರಿಯಾದ ಉದುಪ್ರಗಳಲ್ಲಿದೆ, ಹಲ್ಲಾಜ್ಞದೆ, ಮುಖ ತೊಳೆಯದೆ,
ಹಾಗೆಯೇ ಒಂದು ಕುಳಿತುಕೊಳ್ಳುತ್ತಾರೆ. ಇದು ಸರಿಯಲ್ಲ.’

‘ಮೂರನೆಯದಾಗಿ, ಹುಡುಗರಿಗೆ ಸ್ಲೇಟ್ಟಿ ಪ್ರಸ್ತುತಿಗಳನ್ನು ತೆಗೆದು
ಕೊಡಬೇಕು. ಈ ವಿಚಾರದಲ್ಲಿ ನನ್ನದೊಂದು ರಲಹೆ. ನೀವು ಪಾಠ
ಶಾಲೆಗೆ ಸ್ಲೇಟ್ಟಿಗಳನ್ನೂ ಪುಸ್ತಕಗಳನ್ನೂ ದಾನಮಾಡಿ. ಅವುಗಳನ್ನು
ಲೆಕ್ಕೆಕ್ಕೆ ತೆಗೆದುಕೊಳ್ಳುತ್ತೀರೆ. ದಾನಮಾಡಿದ ಮಹನೀಯರ ಹೆಸರು
ಗಳನ್ನು ಪಟ್ಟಿಯಲ್ಲಿ ಬರೆದು ಪ್ರಕಟಿಸುತ್ತೀರೆ; ಇಲಾಖೆಯವರ ಗಮನಕ್ಕೆ
ಅವರ ಹೆಸರುಗಳನ್ನು ತರುಸುತ್ತೀರೆ. ಈ ದಾನದಿಂದ ಬಹಳ
ಪ್ರಯೋಜನವಿದೆ. ಸ್ಲೇಟ್ಟಿಗಳನ್ನೂ ಪುಸ್ತಕಗಳನ್ನೂ ಪಾಠಶಾಲೆಯಲ್ಲಿ
ಉಳಿಸಿಕೊಂಡು ನಿಮ್ಮ ಮಹ್ಯಾಳು ಬಂದಾಗ ಬರಿಯುವುದಕ್ಕೂ ಓದು
ವುದಕ್ಕೂ ಉಪಾಧ್ಯಾಯರು ಕೊಡುತ್ತಾರೆ. ಅಮೇಲೆ ಪಟ್ಟಿಗೆಯಲ್ಲಿ
ಭದ್ರವಾಗಿ ತೆಗೆದಿದುತ್ತಾರೆ. ಒಂದುಬಾರ ಕೊಂಡು ಹೀಗೆ ಇಟ್ಟರೆ ಎರಡು
ವರ್ಷಕಾಲವಾದರೂ ಅವು ಬಾಳಕೆ ಬರುತ್ತವೆ. ನಿಮಗೆ ಪದೇಪದೇ
ಖಚುಮಾಡುವ ಕಷ್ಟ ತಪ್ಪಿತ್ತದೆ. ಯಾರಾದರೂ ದಾನಮಾಡುತ್ತೀರಾ?

ಈ ದಿನ ಶುಭದಿನ, ಇದೇ ಶುಭ ಮುಹೂರ್ತ....' ಎಂದು ಹೇಳುತ್ತಿದ್ದೀಗ ದೊಡ್ಡ ಬೋರೆಗೌಡರು, 'ಸ್ವಾಮಿ! ನಾನು ಐವತ್ತು ಸ್ನೇಹಿಟ್ಟು, ಐವತ್ತು ಮೊದಲನೆಯ ಪುಸ್ತಕ, ಇಪ್ಪತ್ತು ಎರಡನೆಯ ಪುಸ್ತಕ ಕೊಡುತ್ತೇನೆ' ಎಂದು ಎದ್ದುನಿಂತುಕೊಂಡು ಹೇಳಿದರು. ಸಭಿಯಲ್ಲಿಲ್ಲ ಕರತಾಡನ ಗಳೂ ಜಯಫೋಷಗಳೂ ತುಂಬಿಹೋದವು. ಐದು ನಿಮಿಷಗಳಲ್ಲಿ ಏಳಂಟಿ ಜನ ವಾಗ್ದಾನಮಾಡಿದರು. ಪಾಠಾಲೆಗೆ ನೂರು ಸ್ನೇಹಿಟ್ಟಿರು ಮತ್ತು ಬೇಕಾದವು ಪಶ್ಚ ಪುಸ್ತಕಗಳು, ಒಂದು ಮೈ ಸೂರು ಮಾತ್ರವು ಒಂದು ಇಂಡಿಯಾ ಮ್ಯಾಪು ದೊರೆತುವು.

ರಂಗಣ್ಣನು ಆ ದಾತೃಗಳಿಗೆಲ್ಲ ಉಚಿತರೀತಿಯಲ್ಲಿ ವಂದನೆಗಳನ್ನು ಸಿಂಹಿ, ಇನ್ನು ಕೆಲವು ಹಿತೋಕ್ಕೆಗಳನ್ನಾಡಿ ತನ್ನ ಅಧ್ಯಕ್ಷ ಭಾಷಣವನ್ನು ಮುಗಿಸಿದನು.

ದೊಡ್ಡ ಬೋರೆಗೌಡರು ವಂದನಾರ್ಥಕೆ ಮಾಡಿದರು. ಅವರು ದೊಡ್ಡ ವಿದ್ಯಾವಂತರಲ್ಲಿದ್ದರೂ ಲೌಕಿಕದಲ್ಲಿ ಚೆನ್ನಾಗಿ ನುರಿತವರಾದ್ದ ರಿಂದ ಬಹಳ ಚೆನ್ನಾಗಿ ಮಾತನಾಡಿದರು. ಆ ದಿನದ ಕಾರ್ಯಕರಿಂದ ಗಳನ್ನು ಪ್ರತಿಂಸೆಮಾಡಿ, ಉಪಾಧ್ಯಾಯರಿಗೂ ಗ್ರಾಮಸ್ಥರಿಗೂ ಸೌಹಾದರ ಬೆಳ್ಳಿಯುವುದಕ್ಕೆ ಹೀಗೆ ಸಭಿಗಳನ್ನು ಗ್ರಾಮಾಂತರಗಳಲ್ಲಿ ಏರ್ವಡಿಸುವುದು ಒಳ್ಳೆಯದೆಂದು ಅನುಮೋದಿಸಿದರು. ಹೀಗೆ ಇಬ್ಬರನ್ನೂ ಕಲೆಹಾಕಿ, ಆ ಎರಡಿತ್ತುಗಳ ಮೇಲೂ ಆ ಸೌಹಾದರದ ನೋಗವನ್ನು ಹೊರಿಸಿ, ಒಂದಿಯಲ್ಲಿ ಮತ್ತು ಇನ್ನು ಕೂಡಿಸಿ ತಾವೇ ಸಾರಧಿಷ್ಯಾಗಿ ನಡೆಸುತ್ತಿರುವ ಇನ್ ಸೈಕ್ಕರ್ ಸಾಹೇಬರವರಿಗೆ ತಾವುಗಳೆಲ್ಲ ಕೃತಜ್ಞರಾಗಿರುವುದಾಗಿ ಹೇಳಿದರು. ಆಮೇಲೆ ರಂಗಣ್ಣನಿಗೆ ತಾವೇ ಒಂದು ಒಳ್ಳೆಯ ಹೂವಿನ ಹಾರವನ್ನು ಹಾಕಿದರು.

ರಂಗಣ್ಣ ದೊಡ್ಡ ಬೋರೆಗೌಡರಿಗೆ ತಾನು ವಿಶೇಷವಾದ ರೀತಿಯಲ್ಲಿ ಮಯಾದ ಮಾಡಬೇಕೆಂದು ಏರ್ವಾಟು ಮಾಡಿಕೊಂಡಿದ್ದನು. ಅವರ ಕೊರಳಿಗೆ ತಾನು ಸಿದ್ಧಪಡಿಸಿಕೊಂಡಿದ್ದ ಹೂವಿನ ಹಾರವನ್ನು ಹಾಕಿಹಾಸ್ತಲಾಘವ ಕೊಟ್ಟಿನು. ಆ ಬಳಿಕ 'ಕಾರ್ಯಾಶ್ರೀಗೌರಿ' ಮತ್ತು ಜಯ ಫೋಷಗಳಿಂದ ಸಭೆ ಮುಕ್ತಾಯವಾಯಿತು.

ಪ್ರಕರಣ ೧೦

ರಾಜಕೀಯ ಮುಖಂಡರು

ಆವಲಹಳ್ಳಿಯಲ್ಲಿ ನಡೆದ ಉಪಾಧ್ಯಾಯರ ಸಂಘದ ಸಭೆ ರೇರಿಗಳನ್ನೆಲ್ಲ ದೊಡ್ಡ ಜಾಗಟಿಯನ್ನು ಬಾರಿಸಿದಂತಾಯಿತು. ಅದರ ಕಾರ್ಯಕರಾಪಗಳು, ಬೈತಣದ ವೈಖರಿ, ಇನ್‌ಸ್ಪೆಕ್ಟರು ಸಲಿಗೆಯಿಂದ ಉಪಾಧ್ಯಾಯರೊಡನೆ ಮಿಳತರಾಗಿ ಆವರ ಕಷ್ಟ ಮುಖಗಳನ್ನು ವಿಚಾರಿಸಿ ತಕ್ಕಿರೀತಿ ಪರಿಹಾರಮಾಡುತ್ತಿದ್ದರು; ಗ್ರಾಮಸ್ಥರ ಸಹಕಾರ, ಪಾರ ಶಾಲೆಗೆ ಸ್ನೇಹಿಗಳು, ಪುಸ್ತಕಗಳು ಮೊದಲಾದುವು ಡಾನವಾಗಿ ಬಂದದ್ದು—ಇವುಗಳೆಲ್ಲ ಸ್ವಲ್ಪ ಉತ್ತೀರ್ಣೆಯಿಂದಲೇ ಪ್ರಚಾರವಾಡುವು. ಆ ದಿನದ ಸಭೆಗೆ ಬಂದಿದ್ದ ಉಪಾಧ್ಯಾಯರಿಗೆ ತಮ್ಮ ಗ್ರಾಮಗಳಲ್ಲಿ ಸಹಕಾರಗೆಯೇ ಸಭೆಗಳನ್ನು ಏರ್ಫೆಡಿಸಿ ಹೆಸರು ಪಡೆಯಬೇಕೆಂಬ ಆ ಕಾಂಕ್ಷೆ ಹುಟ್ಟಿಕೊಂಡಿತು. ಅಲ್ಲಲ್ಲಿ ಗ್ರಾಮಪಂಚಾಯತಿ ಚೇಮಣನ್ನರುಗಳಿಗೆ ಈ ವಿಚಾರದಲ್ಲಿ ಸ್ವಲ್ಪ ಸ್ವಫ್ತ ಸಹ ಏರ್ಫೆಟ್ಟಿತು.

ಆವಲಹಳ್ಳಿಯ ಸಭೆ ನಡೆದು ಎರಡು ವಾರ ಆಗಿರಬಹುದು. ರಂಗಣ್ಣ ಕಚೇರಿಯಲ್ಲಿ ಕೆಲಸ ಮಾಡುತ್ತ ಕುಳಿತಿದ್ದಾಗ ಬೈರಮಂಗಲದ ಶಾಸುಭೋಗರು ಮತ್ತು ಇತರ ಮೂವರು ಕಮಿಟಿ ಮೆಂಬರುಗಳು ಬಂದು ಕಾಣಿಸಿಕೊಂಡರು. ಮುಂದಿನ ತಿಂಗಳನ್ನಲ್ಲಿ ಉಪಾಧ್ಯಾಯರ ಸಂಘದ ಸಭೆಯನ್ನು ಬೈರಮಂಗಲದಲ್ಲಿ ಸೇರಿಸಬೇಕೆಂದೂ ಇನ್‌ಸ್ಪೆಕ್ಟರ್ ಸಾಹೇಬರು ಬಂಡಿತವಾಗಿ ದಯವಾಡಿಸಬೇಕೆಂದೂ ಅವರು ಪ್ರಾರ್ಥನೆಯನ್ನು ಸಲ್ಲಿಸಿದರು. ರಂಗಣ್ಣ ಮೊದಲು ಆ ಗುಡಿಸಿಲಿನ ವಾತೆತ್ತಿ ತನ್ನ ಮಾತನ್ನು ತಪ್ಪದೆ ನಡೆಸಿಕೊಟ್ಟುದಕ್ಕಾಗಿ ಆವರಿಗೆಲ್ಲ ಕೃತಜ್ಞತೆಯನ್ನು ತಳ್ಳಿಸಿದನು. ಬಳಿಕ ಶಂಕರಪ್ಪನನ್ನು ಕರೆದು ಅವನ ಕೈಗೆ ಬಂದು ಚೀಟಿಯನ್ನು ಕೊಟ್ಟಿನು. ಆ ಚೀಟಿಯನ್ನು ನೋಡಿಕೊಂಡು ಶಂಕರಪ್ಪ ಹೊರಕ್ಕೆ ಬಂದನು. ರಂಗಣ್ಣನು ಉಪಾಧ್ಯಾಯರ ಸಂಘದ ವಿಚಾರ

ಮಾತನಾಡುತ್ತ, ‘ಸಭೆಯನ್ನೇ ನೇರಿ ಬೈರಮಂಗಲದಲ್ಲಿ ಸೇರಿಸಬಹುದು. ಆದರೆ ಗ್ರಾಮ ಪಂಚಾಯತಿಯವರು ಸಂಘವನ್ನು ಆಹ್ವಾನಿಸುವ ಬಗ್ಗೆ ನಿರ್ಣಯವನ್ನು ಮಾಡಿ ಕಜೀರ್ಗೆ ಕಳಿಸಿಕೊಡಬೇಕು ಮತ್ತು ಉಟಿದ ವ್ಯವಸ್ಥೆಗೆ ಏವಾರಡು ಏನು ಎಂಬುದನ್ನು ತಿಳಿಸಬೇಕು’ ಎಂದು ಹೇಳಿದನು.

ಶ್ರೀನಭೋಗರು, ‘ಇವರೆಲ್ಲ ಪಂಚಾಯತಿಯ ಮೆಂಬರುಗಳು ಸ್ವಾಮಿ! ನಾನೇ ಆದರ ಜೀರಮನ್ನು. ನಾಳಿಯೇ ನಿರ್ಣಯಮಾಡಿ ಕಳಿಸುತ್ತೇನೆ. ಉಟಿದ ಏವಾರಟನ್ನು ತಾವು ಆಲೋಚಿಸಬೇಕಾದ್ದಿಲ್ಲ. ನಾವು ವ್ಯವಸ್ಥೆನಾಮಾಡುತ್ತೇನೆ’ ಎಂದರು.

‘ಶ್ರೀನಭೋಗರೇ! ನಾನು ಆವಲಹಳ್ಳಿಯಲ್ಲಿ ಪಟ್ಟ ಫಜೀತಿ ಸಿಮಗೆ ಶಿಳಿಯದು. ಎಪ್ಪು ಪಂಗಡಗಳು! ಎಪ್ಪು ಅಂಕಣಗಳು! ಆದರ ಸರ್ಕಾರ ನಾಕವು ಎನ್ನಿಸಿತು. ಆ ಉಟಿದ ಏವಾರಟನ್ನು ಬಿಟ್ಟು ಬಿಡುವುದಕ್ಕೆ ವಾಸನ್ನಿಲ್ಲ. ಒಂದು ದಿನವಾದರೂ ಮೇಮ್ಮೆಗಳು ಸಂತೋಷದಿಂದಿರಲಿ ಎಂದು ನನಗೆ ಆಶೆ. ಎರಡನೇಯದಾಗಿ, ಇಂಥಾ ಕೂಟಗಳಲ್ಲಿ ವಿನೇರಿದ ಮತ್ತು ಸಲಿಗೆ ಇರುತ್ತವೆ. ಆಯಾ ಮೇಮ್ಮೆಗಳ ನಿಜಸ್ವರೂಪ ಪ್ರಕಾಶಕ್ಕೆ ಬರುತ್ತದೆ. ನಾವು ಬರಿಯ ಇನ್ನಾನ್ನಿಕ್ಕರು ಮತ್ತು ಉಪಾಧ್ಯಾಯರು ಎಂಬ ನೌಕರಿಯ ಸಂಬಂಧ ತಪ್ಪಿ ನಾವು ಮನುಷ್ಯರು, ಸ್ವೇಹಪರರು ಎಂಬ ಭಾವನೆ ಬೆಳೆಯುತ್ತದೆ. ಪ್ರೇಮ ಗೌರವಗಳು ವೃದ್ಧಿಯಾಗುತ್ತವೆ. ಇವುಗಳ ಪರಿಣಾಮ: ನಮ್ಮೀಂದ ಹೇಳಿಸಿಕೊಳ್ಳಬೇಕೇ ಮೇಮ್ಮೆಗಳು ತಂತವ್ಯಕೆಲಸಗಳನ್ನು ಜೆನ್ನಾಗಿ ಮಾಡಿಕೊಂಡು ಹೋಗಿತ್ತಾರೆ. ಆದ್ದರಿಂದ ಈ ಏವಾರಟನ್ನು ಕೈಬಿಡಲು ಇಷ್ಟವಿಲ್ಲ.’

‘ಒಳ್ಳಿಯದು ಸ್ವಾಮಿ! ತಮ್ಮಿಷ್ಟದಂತೆಯೇ ನಡೆಸುತ್ತೇನೆ. ತಾವು ಖಂಡಿತವಾಗಿಯೂ ನಮ್ಮಲ್ಲಿ ಸಭೆ ಸೇರಿಸಬೇಕು.’

ಈ ಮಾತುಕತೆಗಳಾಗುತ್ತಿದ್ದಾಗ ಹೋಟಲು ಮಾಡಿ ಐದು ತಪ್ಪಿಗಳಲ್ಲಿ ತಿಂಡಿಯನ್ನೂ ಬದು ಲೋಟಿಗಳಲ್ಲಿ ಕಾಫಿಯನ್ನೂ ತಂದು ಮೇಜಿನ ಮೇಲಿಟ್ಟಿನು. ಆಗ ಶ್ರೀನಭೋಗರ ಜೊತೆಯಲ್ಲಿ ಬಂದಿದ್ದ

ಮೆಂಬರುಗಳು, ‘ಇವೇನು ಸ್ವಾಮಿ! ನಂಗೆಲ್ಲ ಕಾಫಿ ತಿಂಡಿ!
ಜೆನ್ನ್ಯಾಯಿತು!’ ಎಂದರು. ರಂಗಟ್ಟನು, ‘ನಿಮ್ಮ ಹಳ್ಳಿಗೆ ನಾನು
ಬಂದರೆ ಬಾಳಿಯಹಣ್ಣು ಎಳನ್ನೀರು ವೊದಲಾದುವುನ್ನು ತಂದುಕೊಡು
ಶ್ರೀರಪ್ಪ! ನಿಮಗೆ ಇಲ್ಲಿ ಕಾಫಿಯನ್ನು ದರೂ ನಾನು ಕೊಡಬೇಡನೇ?’
ಎಂದು ಹೇಳಿದನು. ಗೌಡರು, ‘ಸ್ವಾಮಿ! ನಾವು ಬೇಳಿಯೋ ಪದಾರ್ಥ
ತಮಗೆ ಕೊಡುತ್ತೀನೆ. ತಾವು ಹೊಟೀಲಿನಿಂದ ದುಡ್ಡು ಕೊಟ್ಟು ತರಿಸು
ಶ್ರೀರ. ಅಷ್ಟೇ ನೋಡಿ ವೆತ್ತಾಯ’ ಎಂದರು. ಅವರ ಜಾಣತನವನ್ನು
ನೋಡಿ ರಂಗಟ್ಟನಿಗೆ ಅಶ್ಚರ್ಯ ವಾಯಿತು. ಉಪಾಹಾರವಾಯಿತು.
ಬೈರಮಂಗಲದಲ್ಲಿ ಮುಂದಿನ ಸಭೆ ಎಂದು ತಾತ್ವಲಿಕವಾಗಿ ಗೊತ್ತಾ
ಯಿತು. ಪಂಚಾಯತಿಯ ನಿರ್ಣಯ ಬಂದಮೇಲೆ ತಾರೀಕನ್ನು ಖಚಿತ
ವಾಗಿ ತಿಳಿಸುವುದಾಗಿ ರಂಗಟ್ಟನು ಹೇಳಿ ಅವರನ್ನು ಬೀಳೊಟ್ಟಿನು.

ಅರ್ಥ ಗಂಟಿ ಕಳೆದಮೇಲೆ ಬೇರೆ ಕೇಂದ್ರದ ಉಪಾಧ್ಯಾಯ
ಸಂಘದ ಕಾರ್ಯದರ್ಶಿ ಇಬ್ಬರು ಗೌಡರುಗಳನ್ನು ಜೊತೆವಾಡಿಕೊಂಡು
ಬಂದು ಇನ್ನಾಸ್ತಿಕ್ಕೆರಿಗೆ ನಮಸ್ಕಾರ ಮಾಡಿದನು. ಅವರು ಬಂದ
ಉದ್ದೇಶ ಬೈರಮಂಗಲದವರ ಉದ್ದೇಶದಂತೆಯೇ ಇತ್ತು. ಅವರಿಗೂ
ಸಮಯೋಚಿತವಾಗಿ ಉತ್ತರ ಹೇಳಿ, ‘ಪಂಚಾಯತಿಯಿಂದ ನಿರ್ಣಯ
ಮಾಡಿ ಕಳಿಸಿಕೊಡಿ. ಮುಂದೆ ಒಂದು ತಿಂಗಳಲ್ಲಿ ನಿಮ್ಮ ಹಳ್ಳಿಯಲ್ಲಿ ಸಭೆ
ಸೇರಿಸುತ್ತೀನೆ’ ಎಂದು ತಿಳಿಸಿ ಅವರನ್ನು ಕಳುಹಿಸಿ ಕೊಟ್ಟುದ್ದಾಯಿತು.
ಆ ವೇಳೆಗೆ ಶಂಕರಪ್ಪ ಬಂದು, ‘ಸ್ವಾಮಿಯವರಿಗೆ ನಾಳಿ ವಿಂಗಿದೆ.
ಚಿಂಗಳೂರಿಗೆ ಹೋಗಬೇಕೆಂದು ಹೇಳಿದ್ದಿರಿ’ ಎಂದು ಜ್ಞಾಪಿಸಿದನು.

ರಂಗಟ್ಟನು ಪ್ರಯಾಣದ ವ್ಯವಸ್ಥೆಯನ್ನು ಮಾಡಿಕೊಂಡು ರೈಲು
ಹತ್ತಿ ಹೊರಟಿನು. ಒಂದೆರಡು ಸ್ವೇಷನ್ನು ಗಳನ್ನು ರೈಲು ದಾಟಿದಮೇಲೆ
ಮುಂದಿನ ಸ್ವೇಷನ್ನಿನಲ್ಲಿ ಕಲ್ಲೀಗೌಡರು ರೈಲು ಹತ್ತಿದರು. ಅವರು
ದೊಡ್ಡ ಜವಾನಾಡಿರು, ಒಕ್ಕೆಲಿಗರ ಮುಖಿಂಡರಲ್ಲಿಬ್ಬರು; ಮತ್ತು
ನ್ಯಾಯವಿಧಾಯಕ ಸಭೆಯ ಸದಸ್ಯರು. ದಿವಾನರು ಮತ್ತು ಕೌನ್ಸಿಲರು
ಗಳ ಹತ್ತಿರ ಅವರ ಓಡಾಟ ಹೆಚ್ಚು. ಸರ್ಕಾರದ ನೌಕರರು - ಭಾರಿ
ಸಂಬಳ ತೆಗೆಯುವ ಅಧಿಕಾರಿಗಳು ಸಹ-ಅವರನ್ನು ಕಂಡರೆ ಹೆದರು

ತ್ತಿದ್ದರು. ರಂಗಟ್ಟ ಕುಳಿತಿದ್ದ ಗಾಡಿಯನ್ನೇ ಆವರು ಅವ್ಯಾಜವಾಗಿ ಹತ್ತಿದರು. ಒಬ್ಬರೊಬ್ಬಗೆ ನಮಸ್ಕಾರಗಳು ಕುಶಲಪ್ರಶ್ನೆಗಳು ಆದ್ದನ್ನು. ಕಲ್ಲೀಗೋಡರ ಬಾಯಿ ಸುಮೃದ್ಧಿರಲಿಲ್ಲ.

‘ಏನು! ಇನ್ನಾಸ್ಪೆಕ್ಟರವರ ಕಾರುಬಾರು ದಬಾರು ರೇಂಜಿನಲ್ಲಿಲ್ಲ ಬಹಳ ಕೋಲಾಹಲಕರವಾಗಿದೆ!’

‘ದಬಾರು ನಡೆಸುವುದಕ್ಕೆ ನಾವೇನು ದಿವಾನರೇ? ಮಹಾ ರಾಜರೇ? ಸ್ವಾಲ್ ಇನ್ನಾಸ್ಪೆಕ್ಟರ್ ಏನು ದಬಾರು ನಡೆಸಬಹುದು?’

‘ಮೊನ್ನೆ ಆವಲಹಳ್ಳಿಯಲ್ಲಿ ಭಾರಿ ದಬಾರು ನಡೆಯಿತಂತೆ! ಚೈತಣ ಸಮಾರಾಥನೆಗಳು— ಇತ್ತಾದಿ. ಒಡ ರೈತರನ್ನು ಸುಲಿಗಿ ಮಾಡುವುದಕ್ಕೆ ನಿಮ್ಮ ಇಲಾಖೆಯೂ ಕೈಹಾಕಿದ ಹಾಗಿದೆ.’

‘ದೊಡ್ಡ ಬೋರೇಗೋಡರ ಆತಿಧ್ಯ ಉಪಾಧ್ಯಾಯರಿಗೆ ನಡೆಯಿತು. ಆವರೇನೂ ಬಡವರಲ್ಲ. ಆವರು ಕೊಟ್ಟ ಆಹಾರನದಮೇಲೆ ಅಲ್ಲಿ ಸಭೆ ಸೇರಿತ್ತು.’

‘ಆಹಾ! ಆ ಬೋರೇಗೋಡನ್ನು ನಿಮ್ಮ ಮೇಲೆ ಎತ್ತಿಕಟ್ಟಿಲ್ಲೋ ಹಂಚಿಕೆ ತಿಗೆದಿದ್ದೀರೇನೋ? ನಿಮ್ಮ ಬೇಕೆಕಾಳು ನಿಮ್ಮ ಹತ್ತಿರ ಚೇಯೋದಿಲ್ಲ.’

‘ನನಗೂ ರಾಜಕೀಯಕ್ಕೂ ಸಂಬಂಧವಿಲ್ಲ. ನೀವು ಆಹಾರನ ಕೊಟ್ಟರ ನಿಮ್ಮ ಹಳ್ಳಿಯಲ್ಲಾ ಸಭೆ ಸೇರಿಸುತ್ತೇನೆ. ಆದಕ್ಕೇನು!’

‘ಮೆಲ್ಲನೆ ನನಗೂ ಬಲೆ ಬೀಸುತ್ತೀರೋ? ನಿಮ್ಮ ಮಾತಿಗೆ ಮರುಳಾಗುವುದಕ್ಕೆ ನಾನೇನೂ ದೊಡ್ಡ ಬೋರೇಗೋಡ ಅಲ್ಲ.’

‘ಕಲ್ಲೀಗೋಡರೇ! ನಾನೇತಕ್ಕೆ ಬಲೆ ಬೀಸಲಿ. ನೀವು ದೊಡ್ಡ ಮುಖಂಡರು. ನಿಮ್ಮ ಸಂಸಾಧನ ಮುಂದಕ್ಕೆ ಬರಬೇಕೆಂದು ಹಾರ್ಡೆಸು ಶ್ರೀರುವರು. ನಾಜ್ಯಯವಿಧಾಯಕ ಸಭೆಯ ಸದಸ್ಯರಾಗಿದ್ದೀರಿ. ವಿದ್ಯಾಭಿವೃದ್ಧಿ ಬಹಳ ಮುಖ್ಯವಾದ ವಿಚಾರ. ತಮ್ಮಂಥವರು ಮುಂದೆ ಬಂದು

ವಾಗಿ ಸಹಾಯ ಮಾಡಬೇಕು. ನಾವು ದುಡಿಯುವುದಾದರೂ ಏತಕ್ಕೆ? ನನಗೇನು? ಎರಡು ದಿನ ಈ ರೇಂಜು, ನಾಳೆ ವರ್ಗವಾದರೆ ಬೇರೆ ರೇಂಜು. ಅಸಿಸ್ಪೆಂಟ್ ಇನ್ನಾಸ್ಪೆಕ್ಟರ್‌ಗಿಂ ತಪ್ಪಿದರೆ ಮೇಷ್ಟರ ಕೆಲಸ

ಸಿದ್ಧವಾಗಿದೆ. ನಮ್ಮ ಸ್ಕೂಲುಗಳು ಬಹಳ ಹೀನಸ್ಥಿತಿಯಲ್ಲಿವೆಯಲ್ಲ. ನಮ್ಮ ಉಪಾಧ್ಯಾಯರಲ್ಲಿ ತಿಳಿವಳಿಕೆ ಮತ್ತು ಶಿಸ್ತ ಇಲ್ಲವಲ್ಲ. ಅವುಗಳನ್ನು ಏರ್ ಡಿಸಿ ಯಶ್ಚಿಂಚಿತ್ ಸೇನೆ ಸಲ್ಲಿಸೋಣವೆಂದು ಇಡ್ದೇನೆ. ಈಗ ತಿಪ್ಪಿರು ದೊಡ್ಡ ರಸ್ತೆಯ ಪಕ್ಕದಲ್ಲಿರುವ ವಿಷಯ ನಿಮಗೆ ತಿಳಿದಿದೆ. ಅಲ್ಲಿಯ ಸ್ಕೂಲು ಕಟ್ಟಿದ ನಿಮಗೆ ಸೇರಿದ್ದು. ತಿಂಗಳಿಗೆ ಹತ್ತು ರೂಪಾಯಿ ಬಾಡಿಗೆ ಚೇರಿ ತೆಗೆದುಕೊಳ್ಳುತ್ತಾ ಇದ್ದೀರಿ. ಆ ಕಟ್ಟಿದಕ್ಕೆ ರಿವೇರಿ ಆಗ್ನೇಯೋ ಏರ್ ಫರ್ಗಳಾಗಿವೆ. ನೆಲ ಕಿತ್ತುಹೋಗಿದೆ, ಗೋಡೆಗಳು ಬಿರುಕುಬಿಟ್ಟಿವೆ, ಮೇಲ್ಬ್ಲಾವಕೆ ಕುಗ್ಗಿಹೋಗಿ ಯಾವಾಗಲೋ ಮಕ್ಕಳ ಮೇಲೆ ಬೀಳುತ್ತದೆ. ನಮ್ಮ ಇಲಾಖೆಯ ದೊಡ್ಡ ದೊಡ್ಡ ಅಧಿಕಾರಿಗಳೆಲ್ಲ ಅದನ್ನು ಆಕ್ಸೇಪಿಸಿದ್ದಾರೆ. ತಮಗೂ ಸಮಾಜಾರ ತಿಳಿದಿದೆ. ಆದರೂ ರಿವೇರಿ ಮಾಡಿಕೊಟ್ಟಿಲ್ಲ. ತನ್ನಂಥವರು ನವ್ಯೋದನೆ ಸಹಕರಿಸದಿದ್ದರೆ ಹೇಗೆ ?

‘ ಎನಾಗಿದೆ ಆ ಕಟ್ಟಿದಕ್ಕೆ ? ದಿವಾನೆಗೆ ಅಲ್ಲಿ ಅಟ್ಟೋಹೋವ್ಹಾ (At-home) ಕೊಟ್ಟಿರೆ ಕುಟುಂಬ ತ್ವಾ ಬಂದು ಕೂತುಕೊತ್ತಾರೆ ! ’

ಆ ಮಾತುಗಳನ್ನು ಕೇಳಿ ರಂಗಣ್ಣನಿಗೆ ಬಹಳ ವ್ಯಾಸನವಾಯಿತು. ದಿನವೂ ಬೆಳೆಗಾದರೆ ದಿವಾನರ ಮನೆಯ ಬಾಗಿಲು ಕಾಯುತ್ತಾ ಚಿಲ್ಲರೆ ಪಲ್ಲರೆ ಸಹಾಯಕಾಗಿ ಅನುಸರಿಸಿಕೊಂಡು ಹೋಗುವ ಈ ಮುಖಿಯರು ಅವರ ಬಿನ್ನೆಹಿಂದೆ ಎನ್ನು ಲಾಘಿವದಿಂದ ಅವರನ್ನು ಕಾಣುತ್ತಾರೆ ! ಅದುತ್ತಾರೆ ! ಇಂಥವರೆಲ್ಲ ಮುಖಿಯರೆಂದು ಪ್ರತಿಷ್ಠೆಗಳಿಗೆ ರುಪುದರಿಂದ ದೇಶ ಹೀನಸ್ಥಿತಿಗೆ ಬರುತ್ತಿದೆ. ನಿಜವಾದ ಮುಖಿಯರು ತಲೆಯೆತ್ತಿ ಕೊಂಡಾಗ ಇವರೆಲ್ಲ ಬಾಲ ಮುದುರಿಕೊಂಡು ಕುಂಯೂಗುಟ್ಟುತ್ತಿದುವ ನಾಯಿಗಳಂತೆ ಪಲಾಯನ ಮಾಡುತ್ತಾರೆ. ಎರಡು ದಿನ ಇವರ ಪ್ರಾಬಲ್ಯ; ನಡೆಯಲಿ. ಇದೂ ಬಂದು ನಾಟಕ—ಎಂದು ಮನಸ್ಸಿನಲ್ಲಿ ಹೇಳಿ ಕೊಳ್ಳುತ್ತಾ ಸುಮ್ಮನಾದನು. ಕಲ್ಲೇಗೌಡರಿಗೆ ಬಹಳ ಸಂತೋಷ ವಾದಂತಿ ಕಂಡಿತು.

‘ ಇನ್ನಾಸ್ತೀಕ್ಕೆರು ಬೆಂಗಳೂರಿಗೋ ? ’

‘ ಹೌದು. ಅಲ್ಲಿ ಕೆಲಸವಿದೆ. ’

‘ನಿವೇಲ್ಲ ತಡ್ರೆಕಾಲ್ಲ ಸಿನಲ್ಲಿ ಪ್ರಯಾಣ ಮಾಡದೆ ಸೆಕೆಂಡ್ ಕಾಲ್ಲ ನ್ನು ಜಂಬ ಏಕೆ ಮಾಡುತ್ತೀರಿ ? ’

ರಂಗಟ್ಟನಿಗೆ ಸ್ವಲ್ಪ ಕೋಪ ಬಂತು. ಯಾವ ಕಾಲ್ಲ ಸಿನಲ್ಲಿ ಪ್ರಯಾಣ ಮಾಡಿದರೆ ಇವರಿಗೇನು ? ಎನ್ನಿಸಿತು.

‘ಕಲ್ಲೀಗೌಡರೇ ! ನಮ್ಮ ಗೌರವ ಉಳಿಸಿಕೊಳ್ಳುವುದಕ್ಕಾಗಿಯೂ ಸೌಕರ್ಯ ಕಷ್ಟಗಿಯೂ ಸೆಕೆಂಡ್ ಕಾಲ್ಲ ಸಿನಲ್ಲಿ ಪ್ರಯಾಣ ಮಾಡುತ್ತೀವೆ. ಜೊತೆಗೆ ನಾನು ಸಕಾರದ ಕೆಲಸಕ್ಕಾಗಿ ಹೋಗುತ್ತಿದ್ದೇನೆ. ನನಗೆ ಸೆಕೆಂಡ್ ಕಾಲ್ಲ ಸಿನ ದೈಲು ಚಾಚನ್ನು ಸರಕಾರದವರು ನಿಗದಿ ಮಾಡಿದ್ದಾರೆ. ಅವರು ಕೊಡುವ ಖಚಿತನ್ನು ಮಿಗಿಸಿಕೊಳ್ಳದೆ ಈ ಪ್ರಯಾಣ ಮಾಡುತ್ತಿದ್ದೇನೆ. ಸಕಾರದವರು ಫಸ್ಟ್ ಕಾಲ್ಲ ನ್ನು ಪ್ರಯಾಣದ ಖಚಿತ ಕೊಟ್ಟಿರೂ ಸಹ ನಿಮ್ಮ ಸ್ನೇಹಿತರುಗಳಂತೆ ತಲೆಗೆ ಮುಸುಕು ಹಾಕಿ ಕೊಂಡು ತಡ್ರೆಕಾಲ್ಲ ಸಿನ ಸಿಂಟಿನ ಕೆಳಗೆ ಮಲಗಿಕೊಂಡು ಕಳ್ಳ ಪ್ರಯಾಣ ವನ್ನು ನಾನು ಮಾಡುವುದಿಲ್ಲ. ’

‘ಯಾರು ನನ್ನ ಸ್ನೇಹಿತರು ? ಹಾಗೆ ಕಳ್ಳ ಪ್ರಯಾಣ ಮಾಡಿದ್ದನ್ನು ನಿವೇನು ಕಂಡಿದ್ದೀರಾ ? ’ ಎಂದು ಜಬದಃಸ್ತಿನಿಂದ ಕಲ್ಲೀಗೌಡರು ಗಜೀಸಿದರು.

‘ಹೆಸರನ್ನು ಏಕೆ ಹೇಳಲಿ ? ನಿಮಗೆಲ್ಲ ತಿಳಿದ ವಿಷಯ. ಕಟ್ಟಿನಿಂದ ಸೋಡಿ, ಬಾಯಿಂದ ಮಾತಾಡಿಸಿ ಎಲ್ಲ ಆಗಿದೆ.’

‘ಏನು ಬಹಳ ಜೊರ್ ಮೇಲಿದ್ದೀರಿ ? ’

‘ನಿವೋಡನೆ ನನಗೇಕೆ ಮಾತು ? ಈಗ ನಡೆದಿರುವುದೇ ಸಾಕು. ಕಾಲು ಕೆರೆದುಕೊಂಡು ಜಗಟಕ್ಕೆ ನಾನು ಬಂದಿಲ್ಲ. ಇರುವ ವಿಷಯ ತಿಳಿಸಿದೆ. ಅಷ್ಟೇ ? ’

ಮುಂದಕ್ಕೆ ರಂಗಟ್ಟನ ಮಾತನಾಡಲಿಲ್ಲ. ಬೆಂಗಳೂಡು ಬರುವ ವರೆಗೂ ಇಬ್ಬರೂ ವರೋನವಾಗಿದ್ದರು. ರೈಲು ಬಂಡಿ ಇಳಿಯತ್ತು ‘ನಮಸ್ಕಾರ ಕಲ್ಲೀಗೌಡರಿಗೆ ! ಮುಂದಾದರೂ ಸ್ನೇಹ ಬೆಳೆಯಲಿ, ಎಂದು ರಂಗಟ್ಟನ ಹೇಳಿ ಹೊರಟುಬಂದನು.

ಪ್ರಕರಣ ೧೧

ತಿನ್ನರಾಯಪ್ಪನ ಬುಡಿವಾದ

ಮಾರನೆಯ ದಿನ ತನ್ನ ವಿಾಟಿಂಗ್ ಕೆಲಸವನ್ನು ಮುಗಿಸಿಕೊಂಡು ತಂಗಿಯ ಮನೆಯಲ್ಲಿ ಉಟಪನಾಡಿಕೊಂಡು ರಾತ್ರಿ ಎಂಟು ಗಂಟೆಗೆ ತಿನ್ನರಾಯಪ್ಪನ ಮನೆಗೆ ರಂಗಣ್ಣ ಹೋರಟಿನು. ಆ ದಿನ ತಿನ್ನರಾಯನ್ನು ಮುಂಚಿತವಾಗಿಯೇ ಮನೆಗೆ ಬಂದಿದ್ದನು. ಸ್ನೇಹಿತರ ಪರಸ್ಪರ ಭೇಟಿ ಆಯಿತು.

‘ನನ್ನ ಕಾಗದ ಬಂದು ಸೇರಿತೋ?’

‘ಸೇರಿತು ಮಹಾರಾಯ! ಅದಕ್ಕಾಗಿಯೇ ಈ ದಿನ ಮುಂಚಿತವಾಗಿ ಕಚೇರಿಯಿಂದ ಬಂದೆ. ನೀನು ಬರುತ್ತೀರೆಯಂದು ತಿಳಿದು ಮುಂಚಿತವಾಗಿ ಉಟಪನಾಡಿ ನಿರೀಕ್ಷಿಸುತ್ತಾ ಕುಳಿತೆ.’

‘ನನಗೇನನ್ನೂ ಮಿಗಿಸಲಿಲ್ಲವೆ? ಎಲ್ಲವನ್ನೂ ನೀನೇ ಕಬಳಿಸಿ ಬಿಟ್ಟಿಯಾ?’

‘ಆಯೋ ಶಿವನೇ! ಎಲ್ಲವನ್ನೂ ನಾನು ಕಬಳಿಸುತ್ತೀನೆಯೇ? ನಿನಗೂ ಮಡಗಿದ್ದೇನೆ. ಇನ್ನಾ ಸ್ವೇಕ್ಷರಾಗಿರಿ ರುಚಿ ಕಂಡವರು ತಿಂಡಿ ಪೋತರಾಗುತ್ತಾ ರೆ ಎನ್ನ ವುದು ನನಗೆ ಗೊತ್ತಿಲ್ಲವೆ?’ ಎಂದು ತಿನ್ನರಾಯಪ್ಪ ನಗುತ್ತಾ ಹೇಳಿ ಒಳಕ್ಕೆ ಎದ್ದು ಹೋದನು. ತಟ್ಟಿಯಲ್ಲಿ ಒಕ್ಕೆಯ ಬಾಳಿಯ ಹಣ್ಣುಗಳು, ಬಿಸ್ತುತ್ತುಗಳು ಲೋಟಾದಲ್ಲಿ ಹಾಲು ತಂದು ಮುಂದಿಟ್ಟು, ‘ಉಟ ಮಾಡು ರಂಗಣ್ಣ! ಈಗ ನೀನು ಎರಡು ಸುತ್ತು ದುಂಡಗಾಗಿದ್ದೀಯೆ. ಸಕ್ರೀಟು ಗಕ್ರೀಟು ಚೆನ್ನಾಗಿ ನಡಿತಿರಬೇಕು!’ ಎಂದನು.

ಫಲಾಹಾರ ಸ್ವೀಕಾರ ಮಾಡುತ್ತ ರಂಗಣ್ಣ ತನ್ನ ಆನುಭವಗಳನ್ನೇ ಲಿಹೇಳಿದನು. ತಿನ್ನರಾಯಪ್ಪನಿಗೆ ಬೋರ್ಡು ಒರೆಸುವ ಬಿಟ್ಟಿ ಮತ್ತು ಮೇಷ್ಪ್ಯ ಮುನಿಸಾಮಿ—ಅವರ ಕಥೆಗಳನ್ನು ಕೇಳಿ ಬಹೆಳವಾಗಿ ನಗುಬಂತು.

‘ ಈ ದಿನ ಬೆಂಗಳೂರಲ್ಲಿ ಏನು ವಿಾಟಿಂಗು ? ’ ಎಂದು ಕೇಳಿದನು.

‘ ತಿಮ್ಮಿರಾಯಪ್ಪ ! ಏನೋ ಹಾಳು ವಿಾಟಿಂಗು-ಅನ್ನ . ನಮ್ಮ ಇಲಾಖೆಯ ಜನವ್ಯೋ—ಆ ಕರ್ಮಾಟಕ ಮೇಂಬರುಗಳೋ ! ಸಾಕಷ್ಟು ಅವರ ಸಹವಾಸ ! ’

‘ ಅದೇಕೆ ಹಾಗೆ ಹೇಳುತ್ತಿರುಂದೀ ? ’

‘ ಇನ್ನೋನು ಮಾಡಲಿ ಹೇಳಿದೆ ? ಉಪಾಧ್ಯಾಯರಿಗೆ ಸರಿಯಾದ ಶಿಳಪಳಿಕೆಯಿಲ್ಲ ; ಪರ್ಯಾಪ್ತಸ್ತಕಗಳಿಗಲ್ಲ ಒಂದೊಂದು ಕೈಸಿಡಿಯನ್ನು ತಯಾರಿಸಿಕೊಡಬೇಕು ; ಪ್ರತಿಪಾಠಕ್ಕೂ ಹಾಕಿಕೊಳ್ಳಬೇಕಾದ ಸೀರಿಕೆ, ಉಪಯೋಗಿಸಬೇಕಾದ ಉಪಕರಣಗಳು, ಬೋಧನಕ್ರಮ, ಕೇಳಬೇಕಾದ ಪ್ರಶ್ನೆಗಳು, ಮಂದಟ್ಟುಮಾಡಿಸಬೇಕಾದ ವಿಷಯ-ಇವುಗಳನ್ನೀಲ್ಲ ತಿಳಿಸುವ ಸೂಚನೆಗಳಿರಬೇಕು—ಎಂದು ನಾನು ಹೇಳಿದರೆ, ಒಬ್ಬು ಬ್ಯಾರು ಒಂದೊಂದು ರೀತಿಯಾಗಿ ಹರಟಿದರು ಉಪಾಧ್ಯಾಯರ ಸ್ವಾತಂತ್ರ್ಯಕ್ಕೆ ಭಂಗ ತರಬಾರದು, ಅವರ ಮೇಧಾಶಕ್ತಿಗೆ ಸಂಪೂರ್ಣ ಅವಕಾಶ ಕೊಡಬೇಕು, ಒಂದೇ ಅಳ್ಳಿನಲ್ಲಿ ಎರಕ ಹೊಯ್ದಂತೆ ಈ ಕೈಸಿಡಿಯ ಸಲಹೆಗಳು ಬೇಡ—ಎಂದು ಒಬ್ಬ ಮಹಾರಾಯ ! ಇಂಗ್ಲೆಂಡಿನಲ್ಲಿ ಉಪಾಧ್ಯಾಯರೆಲ್ಲ ಬಹಳ ಚಾಕಚ್ಚಿದಿಂದ ತಂತಮ್ಮ ಕೈಸಿಡಿಗಳನ್ನು ತಾವೇ ಸಿದ್ಧಗೊಳಿಸಿಕೊಳ್ಳುತ್ತಾರೆ ; ನಮ್ಮ ದೇಶದ ಉಪಾಧ್ಯಾಯರೂ ಹಾಗೆಯೇ ರಚಿಸಿಕೊಳ್ಳಲಿ ; ನಾವು ಕೈಸಿಡಿ ಮಾಡಿಕೊಟ್ಟಿರೆ ಉಪಾಧ್ಯಾಯರ ಬುದ್ಧಿ ಮದಡಾಗುತ್ತದೆ— ಎಂದು ಮತ್ತೊಬ್ಬ ಹ್ಯಾಟಿನ ದೊಡ್ಡ ಮನುಷ್ಯ ! ಕೈಸಿಡಿಗಳು ಬೇಕಾಗಿದ್ದರೆ ಖಾಸಗಿ ಸಂಸ್ಥೆಗಳು ತಯಾರಿಸಿ ಕೊಡುತ್ತವೆ. ನಮಗೇಕೆ ಆ ಜವಾಬ್ದಾರಿ ? ಎಂದು ಮಗುದೊಬ್ಬ ಬೃಹಸ್ಪತಿ ! ಅವರ ಪ್ರಕ್ರಿಯೆ ಒಬ್ಬ ರಾದರೂ ನಮ್ಮ ಮೇಷ್ಟರ ಮುಖ ನೋಡಿದವ ರಲ್ಲ. ನಾನು ಪುನಃ, ‘ಕನಿಷ್ಠತಮವಾದ ಸಲಹೆಗಳನ್ನು ನಾವು ಕೊಡೋಣ ; ಹೆಚ್ಚಿನ ವಿಷಯಗಳನ್ನು ಉಪಾಧ್ಯಾಯರು ತಮ್ಮ ಕಲ್ಪನಾಶಕ್ತಿಯನ್ನು ಪಯೋಗಿಸಿ ತಿಳಿಸಲಿ. ಈಗ ಹಲವರು ಉಪಾಧ್ಯಾಯರು ತಪ್ಪುತಪ್ಪಾಗಿ

ಹೇಳಿಕೊಡುತ್ತಿದ್ದಾರೆ. ನಮ್ಮಲ್ಲಿ ಟ್ರೈನಿಂಗ್ ಅಗಿಲ್ಲದ ಉಪಾಧ್ಯಾಯರು ಹಲವರಿದ್ದಾರೆ. ಟ್ರೈನಿಂಗ್ ಅಗಿಲ್ಲದವರನ್ನೇ ಮೊದೊದಲು ನೇಮುಕ ಮಾಡುತ್ತಿರು. ಅನೇಲೆ ಯಾವಾಗಲೋ ಟ್ರೈನಿಂಗಿಗೆ ಕಳಿಸಿಕೊಡುತ್ತಿರು. ಟ್ರೈನಿಂಗ್ ಸಹ ಸಮರ್ಪಕವಾಗಿಲ್ಲ. ಆದ್ದರಿಂದ ಇಂಗ್ಲೆಂಡನ್ನು ನಮ್ಮ ದೇಶವನ್ನು ಹೋಲಿಸುವುದು ಬೇಡ’—ಎಂದು ಹೇಳಿದರೂ ಅವರು ಕೇಳಲಿಲ್ಲ ‘ಸಿಟ್ರಾ ಡೋನ್—ಕುಳಿತುಕೊಳ್ಳಿ’ ಎಂದು ಹೇಳಿ ನಷ್ಟನ್ನ ಕೂಡಿಸಿಬಿಟ್ಟಿರು. ಇಂಗ್ಲೆಂಡ್ ಮೊದಲಾದ ಕಡೆಗಳಲ್ಲಿ ಉಪಾಧ್ಯಾಯರ ಮಾತ್ರಭಾಷೆಯಲ್ಲೇ ಸಾವಿರಾರು ಪ್ರಸ್ತುಕಗಳು ದೊರೆಯುತ್ತವೆ. ಅವರಿಗೆ ಇತರ ಸೌಕರ್ಯಗಳೂ ಇವೆ. ನಮ್ಮಲ್ಲಿ ಮೇಷ್ಪರಿಗೆ ಇಂಗ್ಲೀಸು ಬರುವುದಿಲ್ಲ; ಕನ್ನಡದಲ್ಲಿ ತಕ್ಕಣ್ಣ ಪ್ರಸ್ತುಕಗಳಿಲ್ಲ. ಇರುವ ಸ್ಥಿತಿಯನ್ನು ನಾವು ಹೇಳಲು ಹೋದರೆ ಆ ದೊಡ್ಡ ದೊಡ್ಡ ಸಾಹೇಬರುಗಳು ನಮ್ಮನ್ನ ಬಹಳ ಕೇಳಾಗಿ ಕಾಣುತ್ತಾರೆ. ನನಗೇಕೋ ಬಹಳ ಬೇಜಾರಾಗಿ ಹೋಯಿತು ತಿಮ್ಮಾರಾಯಪ್ಪ !’

‘ರಂಗಣ್ಣ ! ನನಗ ಇದೆಲ್ಲ ಗೊತ್ತು ಕಾಣಪ್ಪ. ಅದಕ್ಕೇನೇ ನಾನು ನಿನಗೆ ಹೇಳಿದ್ದು : ಯಾವುದನ್ನೂ ಹೆಚ್ಚಾಗಿ ಮನಸ್ಸಿಗೆ ಹಚ್ಚಿಸಿ ಕೊಂಡು ಹೋಗಬೇಡ ಎಂದು. ತಿವನಾಣಿ ! ನಿನಗೆ ಹೇಳುತ್ತೀನೇ, ಕೇಳು. ದೇಶ ಉದಾಧರವಾಗಬೇಕು, ಜನ ಮುಂದಕ್ಕೆ ಬರಬೇಕು— ಎಂದು ಯಾವ ಮಹಾರಾಯನಿಗೂ ಪಾನಸ್ಸಿನಲ್ಲಿಲ್ಲ. ತಾವು ತಾವು ನಾಲ್ಕು ಜನರ ಹತ್ತಿರ ಬಳ್ಳಿಯವರು ಎಂದು ಅನ್ನಿಸಿಕೊಂಡು, ಬೋರೆಗೋಡನ ಹಣವನ್ನು ದಾಮಾವಾಪ್ರಕಾರ ಹಂಚಿಕೊಂಡು ಕಾಲ ಕಳೆಯಬೇಕು ಎಂಬುವುದೇ ಅವರ ಹಂಚಿಕೆ ?’

‘ಅದು ಹೇಗೆ ಮನಸ್ಸಿಗೆ ಹಚ್ಚಿಸಿಕೊಳ್ಳಬೇ ಇರುವುದು ? ಹೇಳು ತಿಮ್ಮಾರಾಯಪ್ಪ. ನಿನ್ನೆಯ ದಿನ ರೈಲಿನಲ್ಲಿ ನಿಮ್ಮ ಜನರ ಮುಖಿಂಡ ರೊಬ್ಬರು—ಕಲ್ಲೇಗೋಡರು—ಕಾಲು ಕೆರೆದುಕೊಂಡು ಜಗಳಕ್ಕೆ ನಿಂತರು. ಅವರ ಕಟ್ಟಡವೊಂದನ್ನು ಸ್ವಲ್ಪಿಗೆ ಹತ್ತು ರುಪಾಯಿ ಬಾಡಿಗೆಗೆ ತೆಗೆದುಕೊಂಡಿದ್ದೀವೆ. ಕಟ್ಟಡ ಯುಗಾಂತರದ್ದು ; ರಪೇರಿ ಆದದ್ದು ಶ್ರೀಸ್ತಪೂರ್ವದಲ್ಲೋ ಏನೋ ! ಸ್ವಲ್ಪ ರಪೇರಿ ಮಾಡಿಸಿಕೊಡಿ—ಎಂದರೆ

ನನ್ನ ಮೇಲೆ ಬೀಳೋದಕ್ಕೆ ಬಂದರು. ನಮಗೂ ಮೇಲಿಂದ ತಗಾಡಿ ಆ ಮನುಷ್ಯ ಮಾಡಿಕೊಡೋದಿಲ್ಲ. ಏನು ಮಾಡಬೇಕು? ಹೇಳು. ಆ ಕಟ್ಟಿದವನ್ನು ಬಿಟ್ಟಬಿಟ್ಟು ಬೀರೊಂದನ್ನು ಬಾಡಿಗೆಗೆ ಗೊತ್ತುಮಾಡಬೇಕೆಂದಿದ್ದೀನೇ.’

‘ಸರಿ, ಆ ಮಾರಾಯ ನಿನಗೆ ಎದುರು ಬಿಡ್ಡಿದ್ದಾನೋ! ಅವನ ಶಂಟಿಗೆ ಹೋಗಬೇಡ ರಂಗಣ್ಣ. ಇಷ್ಟ ವರ್ಷವೂ ನಡೆದುಕೊಂಡು ಹೋದಂತೆ ಮುಂದಕ್ಕೂ ಹೋಗಲಿ.’

‘ಆಗೆಲ್ಲ ಸಾಹೇಬರುಗಳು ಹೊಸಬರು ಬಂದಿದ್ದಾರೆ ತಿಮ್ಮಿರಾ ಯಪ್ಪ. ನಾನು ಮಾತ್ರಾ ಭಟ್ಟಿ ಕಟ್ಟಿಸಿಕೊಳ್ಳುವುದಕ್ಕೆ ಇಷ್ಟಿಲ್ಲ. ದೊಡ್ಡ ರಸ್ತೆಯಲ್ಲಿರುವ ಕಟ್ಟಿದ. ದಿನ ಬೆಳಗಾದರೆ ಯಾರಾದರೂ ದೊಡ್ಡ ಅಧಿಕಾರಿಗಳು ಭೇಟಿ ಕೊಡುತ್ತಾರೆ.’

‘ನಿನಗೆ ಆ ಉರಲ್ಲಿ ಬೇರೆ ಕಟ್ಟಿದ ಯಾರೂ ಕೊಡುವುದಿಲ್ಲ. ಕಲ್ಲೀಗಾಡನಿಗೆ ವಿರುದ್ಧವಾಗಿ ನಿಲ್ಲೊಂದೀ ಗಂಡಸು ಆ ಉರಲ್ಲಿಲ್ಲ. ನೀನು ಲೌಕಿಕ ತಿಳಿಯದ ಸಾಚಾ ಮನುಷ್ಯ; ಬೆಂಗಳೂರು ಮೈಸೂರುಗಳಲ್ಲೀ ಬೆಳೆದ ಪ್ರಾಣಿ. ಹಳ್ಳಿಯ ಹುಲಿಗಳ ಪ್ರಭಾವ ನಿನಗೆ ತಿಳಿಯದು.’

‘ಹಾಗಾದರೆ ಅವಮಾನ ಪಟ್ಟಿಕೊಂಡು, ಆತ ಹಂಗಿಸಿದರೆ ಸೃಖಿಕೊಂಡು ನಾನು ಅಲ್ಲಿರಲೋ?’

‘ಹಾಗಾದರೆ ಒಂದು ಕೆಲಸ ಮಾಡು. ಕಲ್ಲೀಗಾಡನಿಗೆ ಮರ್ಯಾದೆಯಾಗಿ ಒಂದು ಕಾಗದ ಬರೆ. ಅವನನ್ನು ಚೆನ್ನಾಗಿ ಹೋಗಳು. ಕಡೆಯಲ್ಲಿ ಕಟ್ಟಿದದ ರಪೇರಿ ಮಾಡಿಸಿಕೊಟ್ಟು ಉಪಕಾರ ಮಾಡಿದರೆ ಬಹಳ ಕೃತಜ್ಞನಾಗಿರುತ್ತೀನೆ—ಎಂದು ವಿನಯದಿಂದ ತಿಳಿಸು.’

‘ಒಳ್ಳಿಯದಪ್ಪ! ಅವನ ಕಾಲಿಗೆ ಹೋಗಿ ಬೀಳು, ದಮ್ಮಯ್ಯಗುಡ್ಡೆ ಹಾಕು ಎಂದು ಹೇಳುತ್ತೀಯೋ ನನಗೆ?’

‘ಅಯ್ಯೋತಿವನೆ! ಅದೇಕೆ ಹಾಗೆ ರೇಗಾಡ್ತೀ? ಕೆಲಸ ಆಗಬೇಕಾದರೆ ಕತ್ತಿಯ ಕಾಲಾದರೂ ಕಟ್ಟಬೇಕು. ಸ್ವಲ್ಪ ನಿಥಾನಮಾಡಿ ಕೇಳು ರಂಗಣ್ಣ! ಹಾರಾಡಬೇಡ. ಹಾಗೆ ವೇದಲು ಒಂದು ಕಾಗದ ಬರೆದು ಹಾಕು. ಅವನು ಮಹಾ ಜಂಬದ ಮನುಷ್ಯ. ಅವನಿಗೆ ಈ ಭೂಲೋಕದಲ್ಲಿ

ಕಾಣಿಸುವವರು ಇಬ್ಬರೇ,— ದಿವಾನರೊಬ್ಬರು, ಮಹಾರಾಜರೊಬ್ಬರು. ಉಳಿದವರು ಆವನ ಗಣನೆಯಲ್ಲೇ ಇಲ್ಲ. ನಿನ್ನನ್ನು ಆವನು ಉತ್ತರವನ್ನೇನೂ ಕೊಡುವುದಿಲ್ಲ. ಒಂದು ವಾರ ಬಿಟ್ಟುಕೊಂಡು ಮರ್ಯಾದೆಯಾಗಿ ಒಂದು ಜ್ಞಾಪಕ ಕೊಡು. ‘ಆದಕ್ಕೂ ಆವನು ಉತ್ತರ ಕೊಡುವುದಿಲ್ಲ. ಒಂದು ವಾರ ಪುನಃ ಬಿಟ್ಟುಕೊಂಡು— ಈ ಬಾರಿ ರಿಜಿಸ್ಟ್ರಾರ್ ಮಾಡಿ— ಕಾಗದ ಹಾಕು. ಮೊದಲಿರದು ಕಾಗದಗಳ ನಕಲನ್ನು ಒಳಗಿಡು. ಆದಕ್ಕೆ ಜವಾಬೇ ಸಾದರೂ ಬರುತ್ತದೆಯೋ, ಯಾರ ಹತ್ತಿರವಾದರೂ ಹೇಳಿ ಕಳಸುತ್ತಾನೆಯೋ ನೋಡು. ಏನೂ ಫಲ ಕಾಣದಿದ್ದರೆ ಮತ್ತೊಂದು ರಿಜಿಸ್ಟ್ರಾರ್ ಕಾಗದ ಹಾಕು. ಆಮೇಲೆ ನನ್ನ ಹತ್ತಿರ ಬಾ. ಮುಂದೆ ಮಾಡಬೇಕಾದ್ದನ್ನು ಹೇಳಿಕೊಡುತ್ತೇನೆ. ಈ ಮಧ್ಯ ಆ ಮನುಷ್ಯ ಎದುರುಬಿದ್ದರೆ ನಿನ್ನ ಕೋಪಗೀವ ತೋರಿಸಿಕೊಳ್ಳಬೇಡ ನಗುನಗುತ್ತಾ ಯೋಗಕ್ಕೇಮ ವಿಚಾರಿಸು. ದಿವಾನರ ಹತ್ತಿರ ಏನಾದರೂ ಶಿಥಾರಸು ಮಾಡಬೇಕೆಂದು ಹೇಳು.’

‘ನನಗೆ ಆವನ ಶಿಥಾರಸು ಗಿಥಾರಸು ಬೇಕಿಲ್ಲ. ಉಂದ ಸಲಹೆ ಗಳಂತೆ ನಡೆಯತ್ತೇನೆ. ಇನ್ನೊಂದು ವಿಷಯವನ್ನು ನಿನ್ನೊಂದನ್ನು ಪ್ರಸ್ತಾಪ ಮಾಡಬೇಕು.’

‘ಏನದು? ಹೇಳಿ. ಒಹಳ ಫಜೀತಿಯಲ್ಲಿ ಸಿಕ್ಕಿಕೊಂಡಿರುವ ಹಾಗಿ ಕಾಣುತ್ತದೆಯಲ್ಲ.’

‘ಫಜೀತಿ ಏನೂ ಅಲ್ಲ. ನಾನಾಗಿ ಮಾಡಿಕೊಂಡದ್ದೂ ಅಲ್ಲ. ಆ ಮುಖಿಂಡರು ಅಂತ ಇರುತ್ತಾರಲ್ಲ! ಆವರ ಅಪ್ಪಾಮಾಣಿಕತೆಯಿಂದ ನಮಗೆ ಗಂಟುಬೀಳುವ ಪ್ರಸಂಗಗಳು.’

‘ಮತ್ತಾವ ಮುಖಿಂಡ? ಒಬ್ಬನ ದಂತೂ ಆಯಿತು. ಆ ಕರಿಯಪ್ಪನೂ ನಿನಗೆ ಎದುರುಬಿದ್ದಿದ್ದಾನೆಯೋ?

‘ಈಗ ನನಗೆ ಎದುರೇನೂ ಬಿದ್ದಿಲ್ಲ. ಮುಂದೆ ಬೀಳುತ್ತಾನೋ ಏನೋ ತಿಳಿಯದು.’

‘ನೀನು ಅವರ ವಿರೋಧಗಳನ್ನೇಲ್ಲ ಕಟ್ಟಿಕೊಳ್ಳಬಾರದು ರಂಗಣ್ಣ ! ಅವರು ಯಾವುದಕ್ಕೂ ಹೇಶುವವರಲ್ಲ. ನಿನಗೆ ಪ್ರಪಂಚ ಇನ್ನೂ ತಿಳಿಯದು.’

‘ನಾನು ವಿರೋಧ ಕಟ್ಟಿಕೊಳ್ಳುವುದಕ್ಕೆ ಹಾತೊರಿಯುತ್ತಿದೇನೆಯೇ? ಇದೇನು ನಿನಗೆ ಹುಷ್ಟ ತಿಮ್ಮಿರಾಯಪ್ಪ ? ಕೇಳು. ಮಿಡಲ್ ಸ್ನೌಲಿನಲ್ಲಿ ಸ್ನಾಲರ್‌ಷಿಪ್ಪುಗಳ ಹಂಚಿಕೆ ಹಿಂದುಳಿದ ಪಂಗಡಗಳಿಗೆ ಇವೆಯಲ್ಲ. ಹಿಂದಿನ ಇನ್‌ಸ್ಪೆಕ್ಟರ್ ಕಾಲದಲ್ಲಿ ಅವುಗಳ ಹಂಚಿಕೆ ಆಯಿತು. ಆ ಕೆಮಿಟಿಯಲ್ಲಿ ಕರಿಯಪ್ಪನೂ ಒಬ್ಬ ಸದಸ್ಯ. ಸ್ನಾಲರ್‌ಷಿಪ್ಪು ಕೊಟ್ಟಿರುವ ವಿಚಾರದಲ್ಲಿ ತಕರಾರು ಅರ್ಜಿಗಳು ಬಂದಿವೆ. ನನಗೆ ಬಂದಿವೆ ಎಂದು ತಿಳಿಯಬೇಡ. ಡೈರಕ್ಟರ್‌ಗೆ, ದಿವಾನರಿಗೆ,—ಎಲ್ಲರಿಗೂ ಅರ್ಜಿಗಳು ಹೊಗೀ ತಸಿಯಿಬಗೆ ನಷ್ಟ ಹತ್ತಿರ ಬಂದಿವೆ. ಒಬ್ಬ ಹುಡುಗ ಬಡವ; ಅವನು ಎರಡನೆಯ ತರಗತಿಯಿಂದ ಮೂರನೆಯ ತರಗತಿಗೆ ತೇಗ್ರಡಿ ಪಡೆದಿದ್ದಾನೆ. ನಂಬರುಗಳು ಚೆನ್ನಾಗಿ ಬಂದಿವೆ. ಹಿಂದೆ ಉವನಿಗೆ ಸ್ನಾಲರ್‌ಷಿಪ್ಪು ಬರುತ್ತಿತ್ತು. ಮೂರನೆಯ ತರಗತಿಯಲ್ಲಿ ಅವನಿಗೆ ಸ್ನಾಲರ್‌ಷಿಪ್ಪು ಕೊಟ್ಟಿಲ್ಲ. ಅದಕ್ಕೆ ಬದಲು ಫ್ರೆಲಾಗಿ ಅದೇ ಮೂರನೆಯ ತರಗತಿಯಲ್ಲಿರುವ ಹುಡುಗನೊಬ್ಬಿನಿಗೆ ಸ್ನಾಲರ್‌ಷಿಪ್ಪು ಕೊಟ್ಟಿದ್ದಾರೆ—ಹೀಗೆ ಅನ್ನಾಯ ನಡೆದಿದೆ ಸ್ವಾಮಿ ! ಆ ಫ್ರೆಲಾದ ಹುಡುಗ ನೆಮ್ಮೆದಿ ಕುಳ ; ಅವನ ತಂದೆ ಮುನ್ನಾರು ರೂಪಾಯಿ ಕಂದಾಯ ಕಟ್ಟಿತ್ತಾನೆ ; ಮತ್ತು ಕರಿಯಪ್ಪನವರ ಖಾಸಾ ಇಣ್ಣನ ಮಗ ಆ ಹುಡುಗ ! ನಮ್ಮ ಹುಡುಗನಿಗೆ ಸ್ನಾಲರ್‌ಷಿಪ್ಪೊ ತಪ್ಪಿಸಿಬಿಟ್ಟಿದ್ದಾರೆ—ಎಂದು ಅರ್ಜಿಯಲ್ಲಿ ಚೊಬ್ಬಿ ಹಾರೆದ್ದಾನೆ ಆ ತಂದೆ !’

‘ಶಿವನೇ ! ಎಂಥಾ ಜನ ನಮ್ಮವರು !’

‘ಸುಮ್ಮನೆ ನಮ್ಮವರು ಎಂದು ಎಲ್ಲರನ್ನೂ ಏತಕ್ಕೆ ದೂರುತ್ತಿರುತ್ತಿರೆಯೇ? ಮುಖಿಂಡರು ಎಂದು ಹೇಳಿಕೊಳ್ಳುತ್ತ ಸಭೆಗಳಲ್ಲಿ ಬಂದು ಮಾತನಾಡುತ್ತಾರಲ್ಲ, ದಿವಾನರಿಗೆ ಛಿತಣಗಳನ್ನು ಕೊಡುತ್ತಾರಲ್ಲ—ಅವರನ್ನು ದೂರು. ಹಳ್ಳಿಗಳ ಕಡೆ ನಾನೇ ನೋಡಿದ್ದೇನಲ್ಲ. ಚಿನ್ನದಂಥ ಜನ ! ಏನೊಂದೂ

ಕೋಮುವಾರು ಭಾವನೆ ಇಲ್ಲ. ಎಂತಹ ಸರಳ ಪ್ರಕೃತಿ, ಎಂತಹ ಪ್ರೀತಿ ಅವರದು !’

‘ ಸರ ರಂಗಣ್ಣ ! ಕರಿಯಪ್ಪನ ವಿಚಾರ ತಿಳಿಸು ನೋಡೋಣ.’

‘ ಹೇಳುವುದನ್ನು ಕೇಳು. ಆ ಅರ್ಚಿಗಳ ಮೇಲೆ ತನಿಖಿ ನಡೆಸಬೇಕಾಗಿ ಬಂತು. ಮಿಡಲ್ ಸ್ನೋಲ್ ಹೆಡ್‌ಮಾಸ್ಟ್ರಿಗೆ ಕಾಗದ ಬರಿದು ದಾಖಲೆ ಪತ್ರಗಳನ್ನೆಲ್ಲ ತರಿಸಿದೆ. ಆ ಕರಿಯಪ್ಪ — ತನ್ನ ಆಣ್ಣನ ಮಗ ಬಹಳ ಬಡವನೆಂದು ತಾನೇ ಸಟ್ಟಿಫಿಕೇಟ್ ಬರಿದು ರುಜುಮಾಡಿದ್ದಾನೆ. ಮತ್ತು ಆ ಹುಡುಗನ ತಂದೆ ರೈಲ್‌ಲೈಯ ಗ್ರಾಂಗ್ ಕೊಲಿ, ತಿಂಗಳಿಗೆ ಆರು ರೂಪಾಯಿ ಸಂಬಳ—ಎಂದು ಅರ್ಚಿಯಲ್ಲಿ ನಮೂದಿಸಿದೆ. ಈಗ ನಾನೇನು ಮಾಡಬೇಕು ? ಹೇಳು.’

‘ ಇನ್ನೊಂದು ಲೋಟೊ ಹಾಲು ಕುಡಿ ರಂಗಣ್ಣ ! ತಂದು ಕೊಡು ತ್ತೀನೆ. ಉಪ್ಪೇಗ ಬೇಡ, ಸಮಾಧಾನ ಮಾಡಿಕೊ !’ ಎಂದು ತಿಮ್ಮಾರಾಯಪ್ಪ ಎದ್ದು ಹೊಗಿ ಮತ್ತಮ್ಮೆ ಬಾಳೆಯ ಹೆಣ್ಣು, ಬಿಸ್ತುತ್ತುಗಳು ಮತ್ತು ಹಾಲನ್ನು ತಂದು ಮುಂದಿಟ್ಟುನ್ನು.

‘ ಒಳ್ಳೆಯ ಘಾಟಿ ಇಸಂ ಕರಿಯಪ್ಪ !’

‘ ನೋಡಬ್ಬ ! ಇವರೇ ನಮ್ಮ ದೇಶವನ್ನು ಉದಾಧರ ಮಾಡುವ ಮುಖಂಡರು ! ಸಕ್ಕೆ ಹರಿಶ್ಚಂದ್ರರು !’

‘ ರಂಗಣ್ಣ ! ನಮ್ಮವರ ಕೈಯಾಟಿಗಳನ್ನೆಲ್ಲ ನಾನು ನೋಡಿದ್ದೇನೆ ಬಿಡು. ಇದೇನೂ ಹೊಸದಲ್ಲ.’

‘ ಈಗ ನಾನು ಮುಂದೆ ಏನನ್ನು ಮಾಡಬೇಕು ? ತಿಳಿಸು.’

‘ ನೀನಾಗ ಏನನ್ನು ಮಾಡಬೇಡ. ಆ ಕಾಗದಪತ್ರಗಳನ್ನೆಲ್ಲ ಸಾಹೇಬರಿಗೆ ಹೊತ್ತುಹಾಕು. ಅಪ್ಪಣಿ ಆದಂತಿ ನಡೆದುಕೊಳ್ಳುತ್ತೀನೆ — ಎಂದು ಸಲಹೆ ಕೇಳು. ತೆಪ್ಪಗೆ ಕುಳಿತುಕೊ. ಮೇಲಿಂದ ಏನು ಹುಕುಂ ಬರುತ್ತದೆಯೋ ನೋಡೋಣ. ಆಮೇಲೆ ಆಲೋಚನೆ ಮಾಡೋಣ.’

‘ ಸರಿ. ನೋಡಿದೆಯಾ ನಷ್ಟ ಇನ್ನಾಷ್ಟೆಕ್ಕರ್ಗಿಂ ! ನೀನು ಆ ದಿನ ಹೇಳಿದ ಉಪ್ಪಿಟ್ಟು ಮತ್ತು ದೋಸಿಗಳ ವರ್ಣನೆಗಳನ್ನು ಕೇಳಿ ಬಾಯಲ್ಲಿ

ನೀರೂರಿತು. ಈಗ ನಾಲ್ಕು ಕಡೆಯಿಂದಲೂ ಗೂಟಿಗಳು. ಮಾತ್ರಿತಿದರೆ, ಮೇಲಿನವರು, ‘ಟ್ರಾಕ್‌ಪ್ರೋ’ ಉಪಯೋಗಿಸಬೇಕು ಎಂದು ಬುದ್ಧಿವಾದ ಹೇಳುತ್ತಾರೆ.’

ಹೀಗೆ ಮಾತುಕತೆಗಳು ಮುಗಿಯುವ ಹೊತ್ತಿಗೆ ರಾತ್ರಿ ಹನೆನ್ನು ಒಂದು ಗಂಟೆ ಆಗಿಹೊರಿತು. ‘ರಂಗಳ್ಳ! ಇಲ್ಲೇ ಬಿದ್ದುಕೊ, ಹಾಸಿಗೆ ಕೊಡುತ್ತೇನೆ’ ಎಂದು ತಿಮ್ಮಿರಾಯಪ್ಪ ಹೇಳಿ ಹಾಸಿಗೆಯನ್ನು ಹವಣಿಸಿ ಕೊಟ್ಟಿನು. ತಾನೂ ತನ್ನ ಹಾಸಿಗೆಯನ್ನು ಪಕ್ಕದಲೇ ತಂದು ಹಾಕಿ ಕೊಂಡನು. ನಿದ್ರೆ ಹಳ್ಳುವವರೆಗೂ ಇಬ್ಬರೂ ಹರಟಿ ಹೊಡಿಯುತ್ತಿದ್ದರು.

ಪ್ರಕರಣ ೧೨

ಮೇಷ್ಪು ವೆಂಕಟಸುಭುಯ್ಯ

ಜನಾರ್ಥನಪುರಕ್ಕೆ ರಂಗಣ್ಣ ಹಿಂದಿರುಗಿದ್ದಾಯಿತು. ತನ್ನ ರಾಯಪ್ಪ ಹೇಳಿಕೊಟ್ಟಿದ್ದ ಹಾಗೆ ಕಲ್ಲೀಗಾಡಂಗೆ ಕಾಗದಗಳನ್ನು ಬರೆದದ್ದು ಆಯಿತು. ಕಡೆಗೆ ರಜಿಸ್ಟರ್ ಕಾಗದವನ್ನು ಅದಕ್ಕೆ ಒಂದು ಜ್ಞಾಪಕದೋತೆಯನ್ನು ಕಳಿಸಿದ್ದಾಯಿತು. ಕರಿಯಪ್ಪನವರ ಇಣ್ಣನ ಮಗನ ವಿಚಾರದಲ್ಲಿ ಸಾಹೇಬರಿಗೆ ಬರೆದು ಹಾರಿದ್ದಕ್ಕೆ ಆ ಹುಡುಗನ ಸ್ವಾಲರ್ಷಿಪ್ಪನ್ನು ತಾತ್ವಾಲಿಕವಾಗಿ ನಿಶ್ಚಯಿಸಬೇಕೆಂದೂ, ಇನ್ನೂ ಹೆಚ್ಚು ತನಿಖೆ ಮಾಡಿ ವಿವರಗಳನ್ನು ತಿಳಿಸಬೇಕೆಂದೂ ಅವರಿಂದ ಆಜ್ಞೆ ಬಂತು. ಹಿಂದಿನ ಸಾಹೇಬರಾಗಿದ್ದಿದ್ದರೆ ಏನು ಮಾಡುತ್ತಿದ್ದರೂ ಗೊತ್ತಿಲ್ಲ. ಇತ್ತೀಚೆಗೆ ಬಂದವರು ದೂಲ್ಪು ಗೀಲ್ಪು ಎಂದು ಕೂಗಾಡಿ ಶವುಗಳಂತೆ ನಡೆಯುವವರಾಗಿದ್ದರು; ಮತ್ತು ಉಪಾಧ್ಯಾಯರುಗಳನ್ನು ದಂಡಿಸುವುದ ರಲ್ಲಿಯೂ ಇನ್ನಾಷ್ಟುಕ್ಕರುಗಳನ್ನು ಬಯ್ಯಾವುದರಲ್ಲಿಯೂ ಬಹಳ ಹೆಸರು ಪಡೆದಿದ್ದರು ಸಾಲದುದಕ್ಕೆ ಆ ಕಾಲ ಅಧಿಕಾರಿಗಳು ಮಾಡುವ ದಂಡನೆಯ ಪ್ರಮಾಣವನ್ನು ಅನುಸರಿಸಿ ಅವರ ದಕ್ಕತೆಯನ್ನು ಅಳೆಯುವ ಕಾಲವಾಗಿತ್ತು. ಅದರ ಪರಿಣಾಮವಾಗಿ ಅಧಿಕಾರಿಗಳಲ್ಲಿ ಸ್ವಫ್ಱ ಏರ್ಪಟ್ಟಿದ್ದೆ ಸ್ವಾಲು ಮತ್ತು ಮಿಡಲ್ ಸ್ವಾಲು ಉಪಾಧ್ಯಾಯರುಗಳಲ್ಲಿ ದಂಡನೆಯನ್ನು ತಪ್ಪಿಸಿಕೊಂಡವರು ಬಹಳ ಅಪೂರ್ವವಾಗಿತ್ತೇ ಬಂದರು. ಇನ್ನು ಷ್ವೇಮರ ಸ್ವಾಲು ಉಪಾಧ್ಯಾಯರುಗಳ ವಿಚಾರವನ್ನು ಏಕೆ ಹೇಳಬೇಕು! ಆ ಭಯಂಕರ ಕಾಲದಲ್ಲಿ ಇಲಾಖೆಗೆ ಬಹಳ ಹಣ ಉಳಿತಾಯ ವಾಯಿತೆಂದು ವೃತ್ತಪತ್ರಿಕೆಗಳಲ್ಲಿ ಪ್ರಕಟವಾಗಿದ್ದುವು. ಹೀಗೊಂದು ನವೀನ ವಾತಾವರಣ ತಲೆದೋರಿದ್ದುದಂಡ ರಂಗಣ್ಣನ ಹೊಸ ಸಾಹೇಬರು ಹುಡುಗನ ಸ್ವಾಲರ್ಷಿಪ್ಪನ್ನು ನಿಲ್ಲಿಸಿ, ಹೆಚ್ಚಿನ ವಿವರಗಳನ್ನು ತಿಳಿಸಬೇಕೆಂದು ಅಪ್ಪಣಿ ಮಾಡಿದ್ದರು.

ರಂಗಣ್ಣನು ಉಪಾಧಾರ, ಯರ ಸಂಖ್ಯಾಗಳ ಸಭಿಗಳನ್ನು ಗ್ರಾಮಾಂತರ ಗಳಲ್ಲಿ ನಡೆಸುತ್ತೇ ಒಂದು ಕಡೆ ಉಪಾಧಾರ್ಯರಿಗೆ ಬೋಧನಕ್ರಮ ಮತ್ತು ಸಂವಿಧಾನಗಳಲ್ಲಿ ತಿಳಿವಳಕೆಯನ್ನು ಕೊಡುತ್ತಲೂ, ಮತ್ತೊಂದು ಕಡೆ ಗ್ರಾಮಸ್ಥರಿಗೆ ಇಲಾಖೆಯ ನಿಯಮಗಳನ್ನು ಮತ್ತು ಅವುಗಳ ಉದ್ದೇಶಗಳನ್ನು ತಿಳಿಸುತ್ತಲೂ ಬರುತ್ತಿದ್ದನು. ಜೊತೆಗೆ ಗ್ರಾಮಸ್ಥರಿಗೆ ಉಪಯುಕ್ತವಾದ ನವೀನ ವ್ಯವಸಾಯ ಕ್ರಮ, ಗ್ರಾಮಸ್ಥರ ಆರ್ಥಿಕಾಭಿವೃದ್ಧಿಗೆ ಸಲಹೆಗಳು ನಮ್ಮ ಸಾಹಿತ್ಯ, ನಾಡಿನ ಗತವೈಭವ, ರಾಮಾಯಣ ಮಹಾಭಾರತಗಳಲ್ಲಿರುವ ಕಥೆಗಳು — ಇವುಗಳನ್ನು ತಿಳಿಸುತ್ತಲೂ ಬಂದನು. ಇವುಗಳ ಪರಿಣಾಮ ವಾಗಿಪಾಠಶಾಲೆಗಳಲ್ಲಿ ಹೆಚ್ಚು ಶಿಸ್ತ, ಗ್ರಾಮಸ್ಥರ ಸಹಕಾರ ಮತ್ತು ಸಹಾಯ, ಉಪಾಧಾರ್ಯರಲ್ಲಿ ಹೆಚ್ಚು ಚಟುವಟಿಕೆ, ನಿಯಮಗಳ ಪ್ರಕಾರ ನಡೆಯುವುದು, ಪ್ರಾಮಾಣಿಕತೆಯಿಂದ ಕೆಲಸ ಮಾಡುವುದು— ಇವೆಲ್ಲ ಹೆಚ್ಚುತ್ತ ಬಂದುವು. ಒಟ್ಟುನಲ್ಲಿ ಕೆಲಸ ಜೆನಾಗಿ ನಡೆಯುತ್ತಿತ್ತು. ಇನ್ನಾನ್ನೆಕ್ಕರವರು ಶಾಲೆಗೆ ಬಂದು ತಮ್ಮ ಕೆಲಸವನ್ನು ನೋಡಲಿ, ತಮ್ಮ ಶಾಲೆಗೆ ಬಂದು ನೋಡಲಿ ಎಂಬ ಸ್ವಫ್ರೇಬಿಳಿಯಿತು. ಅಲ್ಲಲ್ಲಿ ಉಪಾಧಾರ್ಯರ ಸಭಿಗಳು ನಡೆದಾಗ ಅವರು ಸಿದ್ಧಗೊಳಿಸಿದ್ದ ಉಪಕರಣಗಳು, ಟಿಪ್ಪಣಿಗಳು, ಕೈಗಿಲಸದ ಮಾದರಿಗಳು— ಇವುಗಳ ಸಣ್ಣದೊಂದು ಪ್ರದರ್ಶನವನ್ನು ರಂಗಣ್ಣನು ಏಪಾರಿಟ್‌ನ ಮಾಡುತ್ತಿದ್ದನು. ಹೀಗೆ ಪರಸ್ಪರ ಪ್ರೀತಿ ವಿಶ್ವಾಸಗಳಿಂದ ಕೂಡಿದ ಒಂದು ದೊಡ್ಡ ಸಂಸಾರದಂತೆ ರೇಂಜು ನಡೆದುಕೊಂಡು ಹೋಗುತ್ತಿತ್ತು. ದಂಡನೆ ಮಾಡಬೇಕಾದ ಸಂದರ್ಭಗಳು ಬಹಳ ಕಡವೆಯಾದುವು. ಇನ್ನಾನ್ನೆಕ್ಕರವರ ವಿಶ್ವಾಸವನ್ನು ಕಳೆದುಕೊಳ್ಳುವುದೇ ಒಂದು ದಂಡನೆಯೆಂದು ಉಪಾಧಾರ್ಯರು ಭಾವಿಸುತ್ತ ಬಂದರು.

ಹೀಗೆ ಎಲ್ಲವೂ ಸುಮುಖವಾಗಿ ವ್ಯವಸ್ಥೆಗೆ ಬಂತು. ರಂಗಣ್ಣನಿಗೂ ಮನಸ್ಸಿನಲ್ಲಿ ಸಂತೋಷ ಬೆಳಿಯುತ್ತ ಬಂತು. ಒಂದು ದಿನ ಬೈಸ್ಟು ಮೇಲೆ ಸುಮಾರು ಒಂಬತ್ತು ಮೈಲಿ ದೂರದ ಚೊಮ್ಮನಹಳ್ಳಿಗೆ ತನಿಖೆ ಬಗ್ಗೆ ಹೊರಟಿನು. ಪಾಠಶಾಲೆಯ ಕಟ್ಟಡದ ಹತ್ತಿರ ಇಳಿದಾಗ ಬೆಳಗೆ ಏಳು ಗಂಟೆ ಇಪ್ಪತ್ತು ನಿಮಿಷಗಳಾಗಿದ್ದವು. ಬಾಗಿಲು ತೆರೆದಿತ್ತು;

ಹುಡುಗರು ಅಥವಾ ಜನ ಬಂದಿದ್ದರು, ಇತರರು ಬರುತ್ತಲಿದ್ದರು. ಒಳಗೆ ಇಬ್ಬರು ಉಪಾಧಿಯರಿದ್ದರು. ಆ ಹೊತ್ತಿಗೆ ಗಂಟೆಯನ್ನು ಬಾರಿಸಿದರು. ಪಕ್ಕದಿಂದ ಹೆಡ್‌ವಾಸ್ಪರ್‌ ಬಂದು ಕೈಮುಗಿದನು. ಅತನ ಹೆಸರು ವೆಂಕಟಸುಬ್ಬಯ್ಯ ; ಮುಳ್ಳುಮುಖ, ಮೆಳ್ಳಿಗಳ್ಳು, ಸ್ವಲ್ಪ ಕಪ್ಪು ಮೈಬಣ್ಣ. ಸುಮಾರಾಗಿ ಒಳ್ಳೆಯ ಬಟ್ಟೆಗಳನ್ನೇ ಹಾರಿಕೊಂಡಿದ್ದನು. ಹಣಿಗೆ ದಟ್ಟವಾಗಿ ವಿಭಾತಿ ಪಟ್ಟಿಗಳನ್ನು ಪ್ರತಿ ನಿಷ್ಠಾವಂತನೆಂದು ಕಂಡಿತು. ಪಾಠಶಾಲೆಯ ಒಳಗಡಿ ದೇವರ ವ್ಯಾಧನೆಯಾದರೆ ಮೇಲೆ ಪ್ರಸಂಗಿ ಗಂಟೆಯನ್ನು ಬಾರಿಸಿದರು.

ಹೆಡ್‌ವಾಸ್ಪರ್‌ ರೋಡನೇ ರಂಗಳ್ಳು ಒಳಕ್ಕೆ ಪ್ರವೇಶಿಸಿದನು. ಒಳಗೆ ಅಚ್ಚುಕಟ್ಟುಗಿದ್ದಿತು; ಕಶ್ಮಿಲಗಳೇನೂ ಇರಲಿಲ್ಲ. ವೇಳಾಪತ್ರಿಕೆ, ಪಾಠಗಳ ಹಂಚಿಕೆಪಟ್ಟೆ, ವಿದ್ಯಾಭಿವೃದ್ಧಿಯ ತೇಂಟೆ, ಮೊದಲಾದುವನ್ನೇಲ್ಲ ಅಯ್ಯಾ ಸ್ಥಳಗಳಲ್ಲಿ ಗೂಡೆಗೆ ತಗಲುಹಾಕಿದ್ದರು. ರಂಗಳ್ಳು ಹೆಡ್‌ವಾಸ್ಪರ್‌ ರೋಡಿನಲ್ಲಿ ಕೂಲಿತುಕೊಂಡು, ‘ನಾನು ಹೆಡ್‌ವಾಸ್ಪರ್‌ ! ನಿಮ್ಮ ಪಾಠಶಾಲೆಯ ತನಿಖೆ ಮಾಡೋಣ ಸ್ತೋ? ನಿಮಗೆ ಮುಂದಾಗಿ ವರ್ತ ಮಾನ ಕೊಡುವೆ ಬಂದಿದ್ದೇನೆ. ಸಿದ್ಧಪಡಿಸಿಕೊಳ್ಳುವುದಕ್ಕೆ ನಿಮಗೆ ವಿರಾಮ ದೊರೆತಿಲ್ಲ’ ಎಂದು ಮುಗಳನಗೆಯಿಂದ ಹೇಳಿದನು.

‘ಇನ್ನಾಸ್ಪೇಕ್‌ಫನ್‌ ಮಾಡಿ ಸ್ವಾಮಿ ! ನಾನೇನೂ ಹೆದರೆನೇಡಿಲ್ಲ ! ನಿಮಗ್ಗಾಕೆ ಸ್ವಾಮಿ ನಾವು ಹೆದರಬೇಕು ?

‘ನಾನೇನು ಹುಲಿಯೆ ? ಕರೆಡಿಯೆ ? ನೀವೇತಕ್ಕೆ ಹೆದರಬೇಕು ?’

‘ನಾನು ಸ್ವಲ್ಪ ಒರಟು ಮನುಷ್ಯ, ಖಂಡಿತವಾದಿ ಸ್ವಾಮಿ ! ತಾವೇನೂ ತಿಳಿದುಕೊಳ್ಳಬೇಡಿ. ಮುಂದು ಮರೆ ನನಗೆ ಸರಬೀಳೋಡಿಲ್ಲ. ನನಗೆ ಹೆದರಿಕೆ ಏಕೆ ಸ್ವಾಮಿ ? ತಾವು ಬರುವಾಗ ನಾನು ಗದ್ದೆ ಹತ್ತಿರ ಇದ್ದೆ. ತಮ್ಮ ಅಗಮನ ದೂರದಿಂದಲೇ ನಷ್ಟ ಕಣ್ಣಿಗಳಿಗೆ ಬಿತ್ತು. ನಷ್ಟ ಗಡಿಯಾರ ನೋಡಿದೆ. ಏಳೂಕಾಲು ಗಂಟೆ ಆಗಿತ್ತು. ತಾವು ಸ್ವಾಲ್ಪಹತ್ತಿರ ಬರೋಹೊತ್ತಿಗೆ ನಾನೂ ಬಂದು ಸೇರಬಹುದು; ಕರಾರು ವಾಕ್ ಏಳು ಗಂಟೆ ಇವುತ್ತು ನಿಮಿಷಕ್ಕೆ ನಾನು ಸ್ವಾಲ್ಪಹತ್ತಿರ ಇದ್ದರೆ ಆಯಿತಲ್ಲ’ – ಎಂದುಕೊಂಡು ಹೊರಟುಬಂದೆ. ಇದರಲ್ಲಿ ತಪ್ಪೇನು

ಸ್ವಾಮಿ? ನಿಮಗೆ ಏತಕ್ಕೆ ಹೆದರಬೇಕು? ನಾನು ದಿನಾಗಲೂ ಹೊಲಗಡ್ಡೆಗಳ ಕಡೆ ಹೋಗೋದುಂಟು ಸ್ವಾಮಿ! ಅದರೆ ಸ್ವಾಲ್ಪ ಹೊತ್ತಿಗೆ ಈ ಹೊಸ್ತಿಲೊಳಗಿರುತ್ತೇನೆ. ಅದನ್ನು ಮಾತ್ರ ತಪ್ಪೇಗೆದ್ದಿಲ್ಲ. ಇದನ್ನು ಈ ದಿನ ತನ್ನದುರಿಗೆ ಮಾತ್ರ ಕಲ್ಪಿಸಿಕೊಂಡು ನಾನು ಹೇಳುತ್ತಿಲ್ಲ. ಬೇಕಾದವರನ್ನು ತಾವು ಕೇಳಬಹುದು. ನಿಮಗೇಕೆ ಸ್ವಾಮಿ ಹೆದರಿಕೊಂಡು ಸುಳ್ಳು ಹೇಳಬೇಕು?

ಆ ಮೇಮ್ಮೆ ಒಂದು ವಿಚಿತ್ರಪ್ರಾಣಿ ಎಂದು ರಂಗಣ್ಣನಿಗೆ ತೋರಿತು. ಕೆಳನಾಕರ ಖಂಡಿತವಾದಿಯಾಗಿ ಒರಟು ಮಾತುಡಿದರೆ ಮೇಲಿನವರು ಸ್ವೀರಸುವುದು ಅವರಿಂದ. ಮೇಲಿನವರಂಗಲ್ಲ ಬೇಕಾಗಿರುವುದು: ‘ಅಪ್ಪಣಿ ಮಹಾಸ್ವಾಮಿ’ ತನದ ಗುಲಾಮಾಗಿ. ಎಡನೆಯದಾಗಿ, ತಾನು ಕೆಲಸದಲ್ಲಿ ಕಟ್ಟಿನಿಂಟಾಗಿ ವ್ರಾಮಾಣಿಕನಾಗಿದ್ದ ಮಾತ್ರಕ್ಕೇನೇ ತನ್ನ ಒರಟು ಮಾತಿನಿಂದ ಮೇಲಿನವರನ್ನು ಕೆರಳಿಸುವುದು ವಿನೇಕನೇನೂ ಇಲ್ಲ. ಅದರೆ ರಂಗಣ್ಣನಿಗೆ ಕೋವಿದವಾಗಲಿ ಅಸಮಾಧಾನವಾಗಲಿ ಉಂಟಾಗಲಿಲ್ಲ. ಮೇಷ್ಟಗುಳಲ್ಲಿ ಎಮ್ಮೋ ಬಗೆ; ಈ ಮೇಷ್ಟರನ್ನು ಮನ್ಯಾಸ್ತುದಿಕಿತ್ಸಕದ್ವಿಯಿಂದ ನೋಡೋಣ—ಎಂದು ನಿರ್ಧರಿಸಿಕೊಂಡು ಸ್ವಲ್ಪ ಮುಗಳು ನಗೆಯನ್ನು ಮಾತ್ರ ಸೂಸಿದನು.

ಕ್ರಮವಾಗಿ ಮೊದಲನೆಯ ತರಗತಿಯಿಂದ ತನಿಖೆ ಪ್ರಾರಂಭವಾಯಿತು. ಆ ಪಾಠಶಾಲೆಯಲ್ಲಿ ಮೊದಲನೆಯ ತರಗತಿಯಲ್ಲಿ ಎರಡೇ ತಂಡಗಳಿದ್ದವು. ನಲವತ್ತು ಹುಡುಗರಲ್ಲಿ ಮುವ್ವತ್ತು ಹುಡುಗರು ಒತ್ತಕ್ಕರದ ಪಾಠಗಳನ್ನೆಲ್ಲ ಮುಗಿಸಿದ್ದರು; ಉಳಿದ ಹತ್ತು ಮಂದಿಒತ್ತಕ್ಕರದ ಪಾಠಗಳನ್ನು ವ್ರಾರಂಭಿಸಿದ್ದರು. ಇತರ ಪಾಠಶಾಲೆಗಳಲ್ಲಿ ಸಾಮಾನ್ಯವಾಗಿ ಮೊದಲನೆಯ ದರ್ಜೆಯಲ್ಲಿ ಆರು—ಏಳು ತಂಡಗಳರು ವುದು ರಂಗಣ್ಣನ ಅನುಭವಕ್ಕೆ ಬಂದಿದ್ದಿತು. ಈ ತರಗತಿಯ ತನಿಖೆ ಮುಗಿದಮೇಲೆ ಎರಡನೆಯ ತರಗತಿಯ ದು ಪ್ರಾರಂಭವಾಯಿತು. ಅದರಲ್ಲಿ ಇಪ್ಪತ್ತೆಂದು ಹುಡುಗಿದ್ದರು. ಗಡ್ಡಪಾಠವನ್ನು ಮಾಡಬೇಕೆಂದು ರಂಗಣ್ಣ ಆ ತರಗತಿಯ ಉಪಾಧ್ಯಾಯರಿಗೆ ಹೇಳಿದನು. ಆತನು, ‘ಡೊರೆ ಮತ್ತು ಬಂದಿನಾನರು’ ಎಂಬ ಪಾಠವನ್ನು ತಿಗೆದು

ಕೊಂಡು ಅದಕ್ಕೆ ಪೀರಿಕೆ ಹಾಕಿದನೇಲೆ ಹುಡುಗರನ್ನು ಓದುವಂತೆ ಹೇಳಿದನು. ಆ ಹುಡುಗರು ಒಬ್ಬೆಬ್ಬಿರು ಒಂದೊಂದು ವಾಕ್ಯವನ್ನು ಮಾತ್ರ ಓದುತ್ತೆ ಪಾಠವನ್ನು ಮುಂದುವರಿಸಿದರು. ಹೀಗೆ ಇಬ್ಬಿರು ಹುಡುಗರು ಓವಿ ಮುಗಿಸಿದದೋ ಇಲ್ಲವೋ ಹೇಡ್ ಮಾಸ್ಪರು ಕೆರಳ, ‘ನನ್ನ ಮಾನವನ್ನು ಇನ್ ಸೈಕ್ಕರ ಮುಂದೆ ತಿಗೆದೆಯಲ್ಲಾ ನೀನು! ಶುಭ್ರ ಮುಟ್ಟಾಳ ಕೆಲಸ ಮಾಡಿದೆ! ಒಂದು ವಾಕ್ಯಬ್ಜಂದವನ್ನು ಒಬ್ಬ ಹುಡುಗ ಓದಬೇಕು; ಒಂದೊಂದೇ ವಾಕ್ಯ ಓದಕೂಡದು—ಎಂದು ತಿಳಿಸಿರ ಲಿಲ್ಲವೇ? ನಾನು ಮೇವೋ ಪುಸ್ತಕದಲ್ಲಿ ಬರೆದಿಲ್ಲವೇ? ಕ್ರಮ ಹಿಡಿದು ಪಾಠಮಾಡು’—ಎಂದು ರುಂಕಿಸಿದನು ಇನ್ ಸೈಕ್ಕರ್ ಸಾಹೇಬರು ಏನು ಮಾಡಬೇಕು? ‘ಹೇಡ್ ಮಾಸ್ಪರೇ! ಕೋಪ ಮಾಡಬೇಡಿ. ಕ್ರಮ ತಪ್ಪಿದ್ದರೆ ನಾನು ತಿಳಿಸುತ್ತೇನೆ. ಪಾಠದ ಮಧ್ಯದಲ್ಲಿ ಉಪಾಧ್ಯಾಯರನ್ನು ಗದರಿಸಬಾರದು’ ಎಂದು ರಂಗಣ್ಣ ಹೇಳಿದನು.

‘ನನಗೆ ಮುಟ್ಟಾಳಪಟ್ಟ ಒಂತಲ್ಲಿ ಸ್ವಾಮಿ! ನಾನೇ ಕ್ರಮ ಹೇಳ ಕೊಟ್ಟಿದ್ದೇನೆ; ಪಾಠಮಾಡಿ ತೋರಿಸಿದ್ದೇನೆ. ನನ್ನ ಕೈಕೆಳಗಿನ ಮೇಷ್ಟ್ ರನ್ನು ತಾವು ತಿದ್ದುವುದಾದರೆ ನಾನೇತಕ್ಕೆ ಹೇಡ್ ಮಾಸ್ಪರ್ ಕೆಲಸ ಮಾಡಬೇಕು ಸ್ವಾಮಿ?’

‘ಇರಲಿ, ನಡೆಯುವವರು ಎಡಕುತ್ತಾರಲ್ಲದೆ, ಕುಳಿತವರು ಎಡಹುತ್ತಾರೆಯೆ? ನೀವೂ ಮೇಷ್ಟ್ ರನ್ನು ತಿದ್ದಬೇಕು. ನಾನೂ ಸಹ ತಿದ್ದಬೇಕು’ ಎಂದು ರಂಗಣ್ಣನು ಸಮಾಧಾನ ಹೇಳಿ ತರಗತಿಯ ಉಪಾಧ್ಯಾಯರಿಗೆ, ‘ಪ್ರಶ್ನಿಗಳನ್ನು ಕೇಳಿ ಮೇಷ್ಟ್ ಇವುಗಳನ್ನು ಕೊಟ್ಟಿನು. ಪ್ರಶ್ನಿಗಳೂ, ಅವುಗಳನ್ನು ಹಾಕಿದ ಕ್ರಮವೂ, ಉತ್ತರ ಹೇಳಿದೆ ತಪ್ಪಿದಾಗ ಮಕ್ಕಳಿಂದಲೇ ಸರಿಯಾದ ಉತ್ತರಗಳನ್ನು ಹೇಳಿಸಿದ್ದೀ, ಕಡೆಗೆ ಕಪ್ಪುಹಲಗಿಯ ಸಾರಾಂಶ,—ಇವುಗಳಿಲ್ಲ ಚೆನ್ನಾಗಿದ್ದವು. ಹೇಡ್ ಮಾಸ್ಪರು, ‘ಭೇಷಣ! ಹಾಗೆ ಮಾಡಬೇಕು ಲಿಂಗಪ್ರ! ನನ್ನ ತಿಷ್ಯ ಆದ್ದಕ್ಕೆ ಈಗ ಸಾಧ್ಯಕವಾಯಿತು. ಈಗ ನನ್ನ ಮಾನ ಉಳಿಯಿತು’ ಎಂದು ಹೇಳುತ್ತಾ ಇನ್ ಸೈಕ್ಕರವರ ಕಡೆಗೆ ತಿರುಗಿ, ‘ಪರಾಂಬರಿಸಬೇಕು ಸ್ವಾಮಿ! ಆತನಿಗೆ ಪೈನೇಟಿನಲ್ಲಿ ಮಿಡಲ್ ಸ್ಕೂಲ್ ಪರೀಕ್ಷೆ ಆಗಿದೆ. ನಾನೇ ಪಾಠ ಹೇಳ

ಕೊಟ್ಟು ಹಾ ಸ್ವೀಕಾರ ಸಿನಲ್ಲಿ ತೇಗೆಡಿಯಾಗುವಂತೆ ಮಾಡಿದ್ದೇನೇ. ಟೈನಿಂಗ್ ಸಹಾ ಆಗಿದೆ' ಎಂದು ಶಿಥಾರಸು ಮಾಡಿದನು. ಇನ್ನು ಇತರ ಕೆಲವು ಪರ್ಯಾವಿಷಯಗಳಲ್ಲಿ ತನಿಖೆಮಾಡಿದನಂತರ ಹೇಡ್ ಮಾಸ್ಪರು ಖಾದ್ಯ ಪಾಠ ಹೇಳುತ್ತಿದ್ದ ಮೂರು ಮತ್ತು ನಾಲ್ಕನೆಯ ತರಗತಿಗಳ ತನಿಖೆಗೆ ಪ್ರಾರಂಭವಾಯಿತು.

'ಸ್ವಾಮಿ! ಮೂರನೆಯ ತರಗತಿಯಲ್ಲಿ ಇಪ್ಪತ್ತೀರು ದು, ನಾಲ್ಕನೆಯ ತರಗತಿಯಲ್ಲಿ ಹದಿನ್ಯೇದು ಮಕ್ಕಳದ್ದಾರೆ. ಹೆಚ್ಚಿಗೆ ಬಬ್ಬಿರು ಮೇಷ್ವರನ್ನು ಕೊಡಬೇಕೆಂದು ತಮಗೆ ಹಿಂಡೆಯೇ ಅರಿಕೆ ಮಾಡಿಕೊಂಡಿದ್ದೆ. ಸ್ವಾಮಿ ಯವರ ಮನಸ್ಸಿಗೆ ಬರಲಿಲ್ಲ. ಇಲ್ಲೇ ಅರ್ಥ ಮೈಲಿ ದೂರದಲ್ಲಿ ಸರಕಾರಿ ಸ್ಕೂಲಿದೆ. ಏಳಿಂಟು ಹುಡುಗರು ಸಹ ಅಲ್ಲಿ ಓದುತ್ತಾ ಇಲ್ಲ. ಎಲ್ಲರೂ ಈ ಪಾಠಶಾಲೆಗೆ ಬರುತ್ತಾರೆ. ಆ ಪಾಠಶಾಲೆಯನ್ನು ರದ್ದುಮಾಡಿ ಆ ಮೇಷ್ವರನ್ನು ಇಲ್ಲಿಗೆ ಕಳಿಸಿಕೊಟ್ಟಿರೆ ಸಾಕು. ಈಗ ಆ ಮೇಷ್ವರಿಗೆ ದಂಡದ ಸಂಬಳ-ಪುಕಸಟ್ಟಿ ಹದಿನ್ಯೇದು ರೂಪಾಯಿ-ಕೊಡುತ್ತಾ ಇದ್ದೀರಿ. ಅದೇಕೆ ಸ್ವಾಮಿ ಮೇಷ್ವರಿಗೆ ದಂಡದ ಸಂಬಳ ಕೊಡಬೇಕು?' ಎಂದು ಹೇಡ್ ಮಾಸ್ಪರ್ ಹೇಳಿದನು.

'ಆಗಲಿ ವೆಂಕಟಿಸುಬ್ಬಯ್ಯ. ದಾವಿಲೆಗಳನ್ನು ನೋಡಿ ಇತ್ತೇರ್ ಮಾಡುತ್ತೇನೇ.'

ಇನ್ನೆಕ್ಕರ್ ಸಾಹೇಬರು ಮಕ್ಕಳನ್ನು ಪರೀಕ್ಷೆಸಿದರು. ಅವರು ಬಹಳ ಚೆನ್ನಾಗಿ ಉತ್ತರಗಳನ್ನು ಹೇಳಿದರು. ಉತ್ತರೆಯನದಲ್ಲಿ ಅನೇಕರು ತಪ್ಪುಗಳಲ್ಲಿದೆ ಬರಿದರು; ಅಕ್ಕರಗಳು ದುಂಡಾಗಿ ಚೆನ್ನಾಗಿ ದೂಡು. ರೇಂಜನಲ್ಲೆಲ್ಲ ಶಿಶ್ರಿನಲ್ಲೂ ಬೋಧನಕ್ರಮಗಳ ಅನುಸರಣೆಯಲ್ಲೂ, ವಿದ್ಯಾಭಿವೃದ್ಧಿಯಲ್ಲಿಯೂ ಆ ಪಾಠಶಾಲೆ ಮೊದಲನೆಯದಾಗಿ ಕಂಡುಬಂತು. ಗೋಡೆಯಮೇಲೆ ನೇತುಹಾಕಿದ್ದ ಪಟ್ಟಿಗಳಲ್ಲಿ ಒಂದರ ಕಡೆಗೆ ರಂಗಣ್ಣನ ದೃಷ್ಟಿಹೋರಿಯಿತು. ಅದನ್ನು ನೋಡಿದಾಗ ವಾಶಿಶಾಲೆಯ ಸ್ನೇಮಫಲ್ಯಪಾಲನೆಯ ವಿಚಾರದಲ್ಲಿ ಹೇಡ್ ಮಾಸ್ಪರು ಏರ್ವಡಿಸಿದ್ದ ಒಂದು ನಿಬಂಧನೆಯು ಕಂಡುಬಂತು. ಮೂರನೆಯ ಮತ್ತು ನಾಲ್ಕನೆಯ ತರಗತಿಗಳ ಒಟ್ಟು ಮಕ್ಕಳಲ್ಲಿ ಹತ್ತು ಮಂದಿ ಹುಡುಗಿಯಿರದ್ದರು. ಉಳಿದ

ಮುನ್ವತ್ತು ಹುಡುಗರನ್ನು ಇದು ಇದರಂತೆ ಆರು ತಂಡಗಳಾಗಿ ಮಾಡಿ ಒಂದೊಂದು ತಂಡದವರು ಒಂದೊಂದು ವಾರ ಪಾಠಶಾಲೆಯನ್ನು ಚೋಕ್ಕಟವಾಗಿಡಬೇಕೆಂದೂ, ಇಬ್ಬರು ಸಹಾಯೋವಾಧ್ಯಾಯರಲ್ಲಿ ಒಬ್ಬೊಬ್ಬಿ ಬ್ಬರು ಒಂದೊಂದು ವಾರ ಬದಲಾಯಿಸಿಕೊಂಡು ಮೇಲ್ಪುಜಾರಣೆ ನೋಡಿಕೊಳ್ಳಬೇಕೆಂದೂ ಆ ಪಟ್ಟಿಯಲ್ಲಿ ಬರೆದಿತ್ತು; ಮತ್ತು ಒಂದೊಂದು ಶಂಡದವರ ಕೆಲಸವನ್ನು ನೋಡಿ ಆಯಾ ತಂಡಕ್ಕೆ ನಂಬರುಗಳನ್ನು ದಾಖಲಾಡಿತ್ತು. ಆ ಪಟ್ಟಿಯನ್ನು ನೋಡುತ್ತಲೂ ರಂಗಣ್ಣನಿಗೆ ಬಹಳೇ ಸಂತೋಷವಾಯಿತು. ಏವಾರಡು ಚೆನ್ನಾಗಿದೆ; ರೇಂಜಿನ್ ಎಲ್ಲಾ ಪಾಠಶಾಲೆಗಳಲ್ಲೂ ಅದನ್ನು ಆಚರಣೆಗೆ ತರಬೇತು ಎನ್ನುಸಿತು. ಈಡ್ ಮಾಷ್ಟರು, ‘ಸ್ವಾಮಿ! ಈ ಸ್ಕೂಲಿನಲ್ಲಿ ನೂರಕ್ಕೆ ಮೇಲ್ಪುಟ್ಟಿ ಹುಡುಗ ರಿದ್ದಾರೆ. ಒಬ್ಬ ಜವಾನನ್ನು ಕೊಡಬೇಕೆಂದು ಈಗ ಎರಡು ವರ್ಷಗಳಿಂದ ಕೇಳುತ್ತಿದೇನೆ. ತಾವು ಕೊಟ್ಟಿಲ್ಲ’ ಎಂದು ಹೇಳಿದನು.

‘ಜವಾನನನನ್ನು ಕೊಟ್ಟಿರೆ ಇಷ್ಟು ಚೆನ್ನಾಗಿ ವಾರಶಾಲೆಯ ಕಟ್ಟಿಡ ವನ್ನು ಚೋಕ್ಕಟವಾಗಿಟ್ಟುಕೊಳ್ಳತ್ತಾನೆಯೇ! ಕೊಡಬೇಕಾದ್ದು ನಾಯ. ಆಲೋಚನೆ ಮಾಡುತ್ತೀನೆ. ಆದರೆ ನಿಮ್ಮ ಏವಾರಟು ಬಹಳ ಚೆನ್ನಾಗಿದೆ ವೆಂಕಟಿಸುಬ್ಬಯ್ಯ !’

‘ನಾನು ಬಹಳ ಕಟ್ಟುನಿಟ್ಟಿನ ಮನುಷ್ಯ ಸ್ವಾಮಿ! ಜವಾನ ಇರಲಿ ಇಲ್ಲದೇ ಇರಲಿ, ಸ್ಕೂಲನ್ನು ಚೋಕ್ಕಟವಾಗಿಟ್ಟಿರುತ್ತೀನೆ. ಇನ್ನೊಂದು ರವರು ತನಿಖಿಗೆ ಬರಲಿ ಬರದೇ ಇರಲಿ, ಕೆಲಸದಲ್ಲಿ ಪಾಲುಮಾರು ವುದಿಲ್ಲ, ಸರಿಯಾಗಿ ಕೆಲಸ ಹಾಡಿಕೊಂಡು ಹೋಗುತ್ತೀನೆ.’

‘ಹಾಗೆಯೇ ಇರಬೇಕು ವೆಂಕಟಿಸುಬ್ಬಯ್ಯ ! ಮನೆಗಳಲ್ಲಿ ನಮ್ಮ ನಮ್ಮ ಗೃಹಿಣಿಯರವೇಲೆ ಯಾವಾಗಲೂ ಕಾವಲಿರುವುದಕ್ಕಾಗು ತ್ತದೆಯೇ? ಆವರು ಪತಿನ್ಯತೆಯರು. ಹಾಗೆಯೇ ಮೇಷ್ಪುರುಗಳೂ ಇರಬೇಕು.’

‘ಒಳ್ಳಿಯ ಹಾತು ಹೇಳಿದಿರ ಸ್ವಾಮಿ !’

ಇದಾದಮೇಲೆ ಪಾಠಶಾಲೆಯ ರಿಜಿಸ್ಟ್ರಿರುಗಳನ್ನೂ ಇತರ ದಾಖಲೆ

ಗಳನ್ನೂ ನೋಡಿದ್ದಾಯಿತು. ದೊಡ್ಡ ತಪ್ಪಿಗಳೇನೂ ಇರಲಿಲ್ಲ. ತರುವಾಯ ರಂಗಣ್ಣ ಹೊರಡುವುದಕ್ಕಾಗಿ ಎದ್ದನಿಂತು,

‘ಹೆಡ್‌ಮಾಸ್ಟರ್‌, ವಿಸಿಟರ್‌ ಬುಕ್ ಕೊಡಿ. ಆದರಲ್ಲಿ ತನಿಖೆಯ ರಪೋರ್ಟ್‌ನ್ನು ಬರೆದು ಕೊಟ್ಟುಕಲ್ಪಿಸುತ್ತೀನೇ’ ಎಂದು ಹೇಳಿದನು.

‘ಹಾಗೆ ಆಗೋದಿಲ್ಲ ಸ್ವಾಮಿ! ಬಿಸಿಬಿಸಿಯಲ್ಲೇ ಕೆಲಸ ಆಗಿ ಹೋಗಬೇಕು! ತಾವು ಇಲ್ಲೇ ರಪೋರ್ಟ್‌ನ್ನು ಬರೆದು ಮುಗಿಸಿಬಿಡಬೇಕು!’

ಇನ್ನಾಸ್ತೆಕ್ಕರೂ ಸಾಹೇಬರಿಗೆ—ಇದೇನು? ಈ ಹೆಡ್‌ಮಾಸ್ಟರು ತನಗೇನೇ ಅಜ್ಞೆ ಮಾಡುತ್ತಾನಲ್ಲಿ ಕೇಳಿದಂತೆ ಪ್ರಸ್ತುತ ಕೊಡದೆ ತನಗೆ ಬುದ್ಧಿ ಹೇಳುವುದಕ್ಕೆ ಹೊರಟಿನಲ್ಲ—ಎಂದು ಸ್ವಲ್ಪ ಕೆರಳತು. ಆದರೆ ಹುಡುಗರಿದುರಿಗೆ ಹೆಡ್‌ಮಾಸ್ಟರನ್ನು ಏನೂ ಅನ್ನಬಾರದು ಎಂದು ಸೈರಿಸಿ ಕೊಂಡು, ‘ಹೆಡ್‌ಮೇಷ್ಟರ್! ಈಗ ಹತ್ತೂವರೆ ಗಂಟೆ ಆಯಿತು; ಹುಡುಗರನ್ನೇಲ್ಲ ಬಿಟ್ಟುಬಿಡಿ. ಬೆಲ್‌ ಹೊಡಿಸಿ’ ಎಂದು ಹೇಳಿದನು. ಆದರಂತೆಯೇ ಹುಡುಗರನ್ನು ಬಿಟ್ಟಿದ್ದಾಯಿತು.

‘ಕುಳಿತುಕೊಳ್ಳಿ ಸ್ವಾಮಿ! ಎವುಟ್ಟು ಹೊತ್ತಿನ ಕೆಲಸ! ಕಾಲುಗಂಟೆಯಲ್ಲಿ ತಾವು ಬರೆದಬಿಡುಹುದು. ಕೋನ ವಾಡಿಕೊಳ್ಳಬೇಡಿ! ’ ಎಂದು ಹೆಡ್‌ಮಾಸ್ಟರು ಹೇಳಿದನು.

ರಂಗಣ್ಣನಿಗೆ ತನ್ನ ಅಧಿಕಾರದ ದರ್ಶಕ ತೋರಿಸೋಣವೇ? ಅಥವಾ ಆ ಮನುಷ್ಯ ಹೇಳಿದಹಾಗಿ ವರದಿಯನ್ನು ಬರೆದು ಕೈಲೊಳಿದುಕೊಂಡು ಹೊರಟುಹೋಗೋಣವೇ? ಎಂದು ಮನಸ್ಸು ಇಬ್ಬಗೆಯಾಯಿತು. ಒಂದು ನಿಮಿಷ ಹಾಗೆಯೇ: ಆಲೋಚಿಸಿ,—ಒಳ್ಳೆಯದು; ಬರೆದುಬಿಟ್ಟೇ ಹೊರಡಿಣಿ—ಎಂದು ಕುಳಿತುಕೊಂಡು ತನಿಖೆಯ ವಿಚಾರವನ್ನೇಲ್ಲಿ ಬರೆದು ರೀಠಿಜಿನಲ್ಲೇಲ್ಲ ಈ ಪಾಠಶಾಲೆ ಎಲ್ಲಾ ವಿಚಾರಗಳಲ್ಲಾ ಮೊದಲನೇ ಯಾದಾಗಿ ನನಗೆ ತೋರುತ್ತದೆ; ಹೆಡ್‌ಮಾಸ್ಟರು ಬಹಳ ಶೀಸ್ತಿನ ಮನುಷ್ಯರು, ಕರ್ತವ್ಯವರಾಯಣರು, ನಿಸ್ಸಾವರ್ಥಕಸೇವೆಯನ್ನು ಸಲ್ಲಿಸುತ್ತಿದ್ದಾರೆ—ಎಂದು ಪ್ರಶಂಸೆಮಾಡಿ ಬರೆದನು. ವರದಿಯನ್ನು ಬರೆಯುತ್ತಿದ್ದಾಗ ಆ ಕೊಟ್ಟಿಡಿಯಲ್ಲಿ ಹೆಡ್‌ಮಾಸ್ಟರಾಗಲಿ, ಇತರರಾಗಲಿ ಇರಲಿಲ್ಲ.

ವರದಿ ಮುಗಿದಮೇಲೆ, ‘ಹೆಡಾಮಾಸ್ತಿದೇ! ಬನ್ನಿ, ಸಿಮ್ಮೆ ವಿಸಿಟ್‌ಸ್‌
ಪುಸ್ತಕ ತೆಗೆದುಕೊಳ್ಳಿ’ ಎಂದು ರಂಗಣ್ಣ ಕರೆದನು. ಹೆಡಾಮಾಸ್ತಿರು ಆ
ಪುಸ್ತಕವನ್ನು ತೆರೆದು ನೋಡಲೇ ಇಲ್ಲ! ವೆಟ್ಟಿಗೆಯಲ್ಲಿಟ್ಟು ಬಿಗ
ಕೂಕಿಬಿಟ್ಟಿನು!

‘ಸ್ವಾಮಿ! ನಾನು ಅದನ್ನು ಇನ್ನೊಂದು ವಾರ ನೋಡುವುದಿಲ್ಲ.
ತಮ್ಮ ಇನ್ನಾಸ್ಪಿಕ್‌ಪ್ರಾ ಕೆಲಸ ತಾವು ಮಾಡಿ ಮುಗಿಸಿಬಿಟ್ಟಿರಿ. ಈಗ
ನನಗೂ ತಮಗೂ ಸಿಶ್ಯಿಂತೆಯಾಯಿತು. ಎರಡು ನಿಮಿಷ ಕುಳತುಕೊಳ್ಳಿ’
ಎಂದು ಹೇಳಿದನು. ಆ ಹೊತ್ತಿಗೆ ಹೆಡಾಮಾಸ್ತಿರ ಹುಡುಗ ಬೆಳ್ಳಿಯ
ತಟ್ಟಿಯಲ್ಲಿ ಉಪ್ಪಿಟ್ಟು, ಚೆಂಂಡ, ರಸಬಾಳೆಹಣ್ಣು ಮತ್ತು ದೊಡ್ಡ
ಬೆಳ್ಳಿಯ ಲೋಟಿದಲ್ಲಿ ಕಾಫಿ—ಇವುನ್ನು ತಂದು ಒಳಗಿಟ್ಟಿನು.

‘ತೆಗೆದುಕೊಳ್ಳಬೇಕು ಸ್ವಾಮಿ! ತಾವು ವರದಿಯನ್ನು ಬರೆದು ಆಗಿ
ಹೋಗಿದೆ. ಏನಾದರೂ ಬರೆದಿರಿ. ನನಗೆ ಅದರ ಆಲೋಚನೆಯೇನೂ
ಇಲ್ಲ. ಒಳ್ಳೆಯ ವರದಿ ಬರೆಯಬೇಕೆಂದು ನಾನೇನೂ ತಮಗೆ ಈ
ಲಂಜವನ್ನು ಕೊಡುವುದಿಲ್ಲ.’

‘ಆ ಸಣ್ಣಪುಟ್ಟ ಲಂಜಕ್ಕೆಲ್ಲ ಒಳ್ಳೆಯ ವರದಿ ಬರೆಯುತ್ತಾರೆಯೇ?
ಪ್ರಮೋಣನ್ ಕೊಡಿಸುತ್ತಾರೆಯೇ? ಆವಕ್ಕೆಲ್ಲ ಬೇರೆ ವಿಧವಾದ ಲಂಜ
ಕೊಡಬೇಕು ಹೆಡಾಮೇಷ್ಟೀ!’ ಎಂದು ನಗನಗ-ತ್ತ ಉಪಾಹಾರ
ಸ್ವೀಕಾರಕ್ಕೆ ಇನ್ನಾಸ್ಪಿಕ್ ರು ಕುಳತರು.

‘ಆ ಲಂಜಿಗಂಜಗಳ ಮಾತು ಸ್ವಾಮಿಯವರ ಇತ್ತಿರ ಸಾಗೋ
ದಿಲ್ಲ! ಆ ಜನ ಬೇರೆ ಸ್ವಾಮಿ! ನಾನೂ ಹಿಂದೆ ನೋಡಿದ್ದೇನೆ.
ನನಗೂ ಇಸ್ತತ್ತು ವರ್ಷ ಸರ್ವಿಸ್ ಆಯಿತು. ಹತ್ತಾರು ಹೆಳ್ಳಿಗಳ ನೀರು
ಕುಡಿದದ್ದಾಯಿತು.’

‘ನನಗೊಬ್ಬಿನಿಗೇನೆ ಈ ವಿನಿಯೋಗ ಆಗುತ್ತಿದೆಯಲ್ಲ! ನೀವೂ
ತೆಗೆದುಕೊಳ್ಳಿ.’

‘ನಾನು ದೇವರ ಪೂಜೆ ಮಾಡಬೇಕು ಸ್ವಾಮಿ! ಅದ್ದಿರಂದ ತೆಗೆದು
ಕೊಳ್ಳಬುದಿಲ್ಲ. ನಮ್ಮ ಹುಡುಗ ತೆಗೆದುಕೊಳ್ಳುತ್ತಾನೆ. ಅವನಿಗೆ ಅಲ್ಲಿ
ಬೇರೆ ಇಟ್ಟಿದೆ’

ರಂಗಣ್ಣ ಬೋಂಡವನ್ನು ರುಚಿನೋಡಿದರೆ ಬಹಳ ಸೊಗಸಾಗಿತ್ತು; ತುಪ್ಪದಲ್ಲಿ ಕರದದ್ದು; ಉಪ್ಪಿಟ್ಟು ಬಹಳ ರುಚಿಯಾಗಿತ್ತು; ಕಾಫಿ ತರತೀವಾಗಿತ್ತು. ಹಿಂದೆ ಎಲ್ಲಿಯೂ ಇಂಥ ರುಚಿ ಕರವಾದ ಉಪ್ಪಿಟ್ಟು ಬೋಂಡಗಳು ಆವಸ್ತಿಗೆ ದೊರಿತಿರಲಿಲ್ಲ. ಉಪಾಹಾರವೆಲ್ಲ ಮುಗಿದಮೇಲೆ ಎಳನೀರುಗಳೆರಡು ಬಂದುವು. ಅವುಗಳಲ್ಲಿ ಒಂದನ್ನು ರಂಗಣ್ಣ ತೆಗೆದು ಕೊಂಡು, ‘ಹೆಡ್‌ಮೇಷ್ಟರ್‌, ನೋಡಿ! ನಮ್ಮ ರೇಂಜಿನಲ್ಲಿ ಕೆಲವರು ಉಪಾಧ್ಯಾಯರು ನನ್ನ ಅಪ್ಪತೆಯಂತೆ ನಡೆಯುವುದಿಲ್ಲ. ಸಂಸಾರದಲ್ಲಿ ಒಂದೋ ಗಂಡನ ವಾತಿನಂತೆ ಹೆಂಡತ ನಡೆಯಬೇಕು; ಇಲ್ಲ ಹೆಂಡ ಶಯ ವಾತಿನಂತೆ ಗಂಡ ನಡೆಯಬೇಕು. ಆಗ ಸಂಸಾರದಲ್ಲಿ ವಿರಸ ಕಾಣುವುದಿಲ್ಲ. ಮೇಷ್ಟರ ವಾತಿನಂತೆಯೇ ನಾನು ನಡೆದರೆ ವಿರಸ ತಪ್ಪತ್ತದೆ. ಅಲ್ಲವೇ? ನೀವು ಹೇಳಿದ ಹಾಗೆ ನಾನು ನಡೆದುಕೊಂಡಿದ್ದೇನೆ; ಉಪಾಹಾರವನ್ನೆಲ್ಲ ಮುಗಿಸಿದ್ದೇನೆ. ಇನ್ನು ನಾನು ಹೊರಡುತ್ತೇನೆ, ಎಂದು ಹೇಳಿ ಎದ್ದನು.

‘ಖಂಡಿತ ತಾವು ಹೋಗಕೂಡದು ಸ್ವಾಮಿ! ಒಳ್ಳೆಯ ಮಧ್ಯಾಹ್ನದ ಹೊತ್ತು! ಬೈಸ್ಕುಲ್ ತುಳಿದುಕೊಂಡು ಹತ್ತು ಮೈಲಿ ಹಿಂದಿರುಗುವುದೆಂದ ರೇನು! ಖಂಡಿತ ಕೂಡದು. ನಾನು ಬ್ರಾಹ್ಮಣ. ಮಧ್ಯಾಹ್ನದ ರೋತ್ತು ಅಭ್ಯಾಗತರಾಗಿ ಬಂದ ದೊಡ್ಡ ಮನುಷ್ಯರನ್ನು ಹಾಗೆಯೇ ಕಳುಹಿಸುವುದುಂಟಿ?’

‘ಹಾಗೆಲ್ಲ ನಾನು ಮೇಷ್ಟರ ಮನೆಯಲ್ಲಿ ಉಟ ಮಾಡುವುದಿಲ್ಲ.’

‘ಅದೇಕೆ ಸ್ವಾಮಿ? ತಮ್ಮ ಇನ್‌ಸ್ಪೆಕ್ಟರ್ ಕೆಲಸ ಆಗಿಹೋಯ್ತು. ನನ್ನ ಮೇಷ್ಟರ ಕೆಲಸ ಪೂರ್ವೀಸಿಹೋಯಿತು. ಇನ್ಸೆಂಥ ಮೇಷ್ಟರ್ ನಾನು! ಇನ್ಸೆಂಥ ಇನ್‌ಸ್ಪೆಕ್ಟರ್ ನೀವು! ವರದಿ ಆಯಿತು, ಪೆಟ್ಟಿಗೆಯಲ್ಲಿ ಸೇರಿಹೋಯಿತು. ಅದಕ್ಕೂಸ್ತರವೇ ಸ್ವಾಮಿ! ನಾನು ಖಂಡಿತವಾಗಿ ಆಡಬಿಟ್ಟೆ. ತಮ್ಮ ಇನ್‌ಸ್ಪೆಕ್ಟರ್‌ಗಿರಿಯೆಲ್ಲ ಮುಗಿದುಹೋಗಲಿ; ಬರಿಯ ಮನುಷ್ಯರಾಗಿ ಮಾತ್ರ ಉಳಿಯಲಿ ಎಂದು ಆಡಬಿಟ್ಟೆ. ಆಗ ನನಗೂ ತಮಗೂ ಇರುವ ಸಂಬಂಧ ಮನುಷ್ಯ ಮನುಷ್ಯರ ಸಂಬಂಧ! ಉಟಿಡಿಹೊತ್ತು. ತಾವು ಬಿಸಿಲಿನಲ್ಲಿ ಹೋಗಕೂಡದು.’

‘ನೀವು ಹೇಳುವುದೆಲ್ಲ ಸರಿ ಮೇಷ್ಟ್ ಏ. ಆದರೂ ಬಡ ಉಪಾಧ್ಯಾ ಯರ ಅನ್ನ, ಆವರ ಮಕ್ಕಳ ಅನ್ನ ನಾನು ಕೆತ್ತುಕೊಂಡು ತಿನ್ನಲೇ? ಬೇಡ. ನನಗೆ ದೇವರು ಏನೂ ಕಡವೇ ಮಾಡಿಲ್ಲ.’

‘ಸ್ವಾಮಿ! ನಾನು ಉಪಾಧ್ಯಾಯ ನಿಜ. ಬಡವರಾದರೂ ಸಹ ಒಪ್ಪೇತ್ತು ತಮಗೆ ಅನ್ನ ಹಾಕುವುದರಿಂದ ಅವರು ಪಾಪರ್ ಎದ್ದು ಹೋಗುವುದಿಲ್ಲ. ತಾವು ಒಪ್ಪೇತ್ತು ಉಗ್ಗಳಿಲ್ಲ ಅನ್ನಿ, ಅವರೇನೂ ಅನ್ನ ರಿಂದಲೇ ಕುಬೀರರಾಗುವುದಿಲ್ಲ. ಬಡತನವಿದ್ದರೂ ಜೊತೆಗೆ ಸ್ತೀತಿ ವಿಶ್ವಾಸಗಳಿರುತ್ತವೇ ಸ್ವಾಮಿ! ನನ್ನ ಮಟ್ಟಿಗೆ ನಾನು ಹೇಳುತ್ತೇನೆ. ಆತ್ಮ ಸ್ತುತಿ ಎಂದು ತಿಳಿಯಬೇಡ. ನಾನು ಮೂನ್ನಾರು ರೂಪಾಯಿ ಕಂದಾಯ ಕಟ್ಟುತ್ತೇನೆ! ಹೊಲ, ಗಡ್ಡ, ತೆಗಿನಶೈಂಪು, ಬಾಳಿಯಶೋಟ ಮೊದಲಾದುವೆಲ್ಲ ನನಗಿದೆ. ಮನೆಯಲ್ಲಿ ಎರಡು ಹಂಸ, ಎರಡೆನ್ನು ಕರೆಯುತ್ತವೇ. ನಾಲ್ಕು ಏರು ನನ್ನ ಜವಿಾನಿನಲ್ಲಿ ಸಾಗುವಳಿ ಮಾಡುತ್ತೇನೆ. ನನಗೆ ತಾವೇನೂ ಪ್ರಮೋಷನ್ ಕೊಡಬೇಡಿ. ನಾನು ತಮ್ಮಲ್ಲಿ ನೌಕರಿ ಸಂಬಂಧವಾಗಿ ಏನನ್ನೂ ಬೇಡುವುದಿಲ್ಲ. ಈ ಹಳ್ಳಿ ನನ್ನದು. ಚಿಕ್ಕಂದಿನಿಂದ ಬೆಳೆದ ಸ್ಥಳ; ಹಲವು ಕಡೆ ಸರ್ವಿಸ್‌ಮಾಡಿ ಇಲ್ಲಿಗೆ ಬಂದಿದ್ದೇನೆ. ನಾನು ಬಂದಾಗ ಪಾಠಶಾಲೆಯಲ್ಲಿ ಮುವ್ವತ್ತು ಹುಡುಗರು ಮಾತ್ರ ಇಡ್ಡರು; ನಾನೋಬ್ಬನೇ ಉಪಾಧ್ಯಾಯ ಈಗ ನೋಡಿ! ನೂರಕ್ಕೆ ಮೇಲ್ಪಟ್ಟಿ ಮಕ್ಕಳಿದ್ದಾರೆ. ನನ್ನ ಹಳ್ಳಿಯ ಮಕ್ಕಳಿಲ್ಲ ಜೆನ್ನಾಗಿ ವಿದ್ಯೆ ಕಲಿಯಲಿ ಎಂದು ಶ್ರದ್ಧಿಯಿಂದ ಕೆಲಸ ಮಾಡುತ್ತೇನೆ. ನನ್ನನ್ನು ಬೇರೆ ಕಡೆಗೆ ವರ್ಗವಾಡಿದರೆ ಕೆಲಸಕ್ಕೆ ರಾಜಿನಾವೇ ಕೊಟ್ಟಿ ಜವಿಾನನ್ನು ನೋಡಿ ಕೊಳ್ಳುತ್ತೇನೆ. ಬೇಕಾದರೆ ಸ್ವಂತವಾಗಿ ಒಂದು ಪಾಠಶಾಲೆ ಇಟ್ಟಿಕೊಳ್ಳುತ್ತೇನೆ. ಆದ್ದರಿಂದ ತಾವೇನೂ ಆಲೋಚನೆ ಮಾಡಬೇಕಾಗಿಲ್ಲ. ಮನೆಯಲ್ಲಿ ಅಡಿಗೆ ಆಗಿದೆ. ಅಲ್ಲಿಗೆ ದಯಮಾಡಿಸಿ, ಸ್ವಾನಮಾಡಿ. ಮಡಿ ಕೊಡುತ್ತೇನೆ. ಆರ್ಥಗಂಟಿಯಲ್ಲಿ ದೇವರ ಪೂಜೆಯನ್ನು ಮುಗಿಸುತ್ತೇನೆ. ಉಂಟಮಾಡಿಕೊಂಡು, ವಿಶ್ವಾಂತಿ ತೆಗೆದುಕೊಂಡು, ಸಾಯಂಕಾಲ ಏದು ಗಂಟಿಗೆ ಹೊರಟಿರೆ ಹೊಡ್ಡೆ ರಸ್ತೆಯಲ್ಲಿಬಸ್ಸು ಬರುತ್ತದೆ. ಆದರಲ್ಲಿ ಕುಳಿತು ಕೊಂಡು ಜನಾರ್ಥನಪುರವನ್ನು ಸೇರಬಹುದು. ಆದ್ದರಿಂದ ಬೈಸ್ಕಲ್

ಇಲ್ಲಿರಲಿ. ತಾವು ನನ್ನ ಮನೆಗೆ ದಯವಾಡಿಸಿ'—ಎಂದು ದೊಡ್ಡ ಭಾವಣವನ್ನೇ ಹೆಡ್ಡಿಮಾಡ್ಟು ಮಾಡಿದನು.

'ಇನ್ನು ಹಟ್ಟ ಮಾಡಬಾರದು' ಎಂದು ವಿನೇತವನ್ನು ತಂದು ಕೊಂಡು ರಂಗಣ್ಣ ವೆಂಕಟಸುಭ್ರಯ್ಯನ ಮನೆಗೆ ಹೊರಟಿನು.

ಬಡತನ ಇತ್ಯಾದಿ ಕಷ್ಟಗಳಲ್ಲದೆ ಸುಖವಾಗಿಯೂ ಸಂತೋಷವಾಗಿಯೂ ಇರುವ ಉಪಾಧ್ಯಾಯರು ಒಬ್ಬರಾದರೂ ಇದ್ದಾರಲ್ಲ ಎಂದು ಮೆಚ್ಚಿಕೊಳ್ಳುತ್ತ, ಗ್ರಾಮದ ಮುಖಂಡರು ಹೊದಲಾದವರ ವಿಷಯಗಳನ್ನೇಲ್ಲ ಪ್ರಸ್ತಾಪಿಸುತ್ತ, ವೆಂಕಟಸುಭ್ರಯ್ಯನ್ನಮನೆಗೆ ರಂಗಣ್ಣ ಬಂದನು. ಮುಂದಿನ ಬಾಗಿಲನ್ನು ದಾಟಿತ್ತಲೂ ವಿಶಾಲವಾದ ಅಂಗಳ; ಅದರ ಎಡಗಡೆಯಲ್ಲಿ ದನಗಳ ಕೊಟ್ಟಿಗೆ; ಬಲಗಡೆ ನೀರಮನೇ ಮತ್ತು ಚಿಳ್ಳರೆ ಸಾಮಾನುಗಳನ್ನು ಅಡಕಿದ್ದ ಒವ್ವರ. ನಡವೆಯನ್ನು ದಾಟಿದವೇಲೆ ಹಜಾರ. ಅದರ ಎದುರುಬದುರು ಪಕ್ಕಗಳಲ್ಲಿ ಎರಡೆರಡು ಕೊಟ್ಟಿಗಳು; ಅಲ್ಲಂದ ಮುಂದೆ ಉಂಟಿದ ಮನೇ; ಅದರ ಬಲಗಡೆ ಅಡಿಗೆಯ ಮತ್ತು ದೇವರಪೂಜೆಯ ಕೋಣಗಳು. ಅಡಿಗೆಯ ಮನೇಯಿಂದಲೂ ಇತ್ತು ನೀರಮನೇಯಿಂದಲೂ ಹಿಂಬದಿಗೆ ಹೋಗಲು ಬಾಗಿಲುಗಳಿದ್ದವು. ಹಿಂಭಾಗದಲ್ಲಿ ಗೊಬ್ಬರದ ಗುಂಡಿಯೂ ಇತ್ತು. ಒಟ್ಟಿನಲ್ಲಿ ವೆಂಕಟಸುಭ್ರಯ್ಯ ಸ್ಥಿತಿವಂತನೆಂಬುದು ಆ ಮನೇಯ ಅಚ್ಚುಕಟ್ಟಿನಿಂದ ತಿಳಿಯಬಹುದಾಗಿತ್ತು. ಹಜಾರದ ಬಲಗಡೆಯ ಕೊಟ್ಟಿದಿಯೋಂದರಲ್ಲಿ ಕುಚಿರ್ಯೋಂದನ್ನು ಹಾಕಿತ್ತು; ನೆಲಕ್ಕೆ ಚಾವೆಯನ್ನು ಹಾಸಿತ್ತು. ರಂಗಣ್ಣ ತನ್ನ ಉಡುಪುಗಳನ್ನು ತೀಗೆಯುತ್ತಿದ್ದಾಗ ಒಂದು ಸರಿಗೆಯ ಪಂಚೆಯನ್ನು ವೆಂಕಟಸುಭ್ರಯ್ಯ ತಂದುಕೊಟ್ಟಿನು. ಆ ಸಂದರ್ಭದಲ್ಲಿ ಎದುರುಗಡೆಯ ಕೊಟ್ಟಿಯಲ್ಲಿದ್ದ ಕಬ್ಬಿಣದ ಪೆಟ್ಟಿಗೆ ರಂಗಣ್ಣನ ಕಟ್ಟಿಗೆ ಬಿತ್ತು. 'ಏನು ವೆಂಕಟಸುಭ್ರಯ್ಯ! ಕಬ್ಬಿಣದ ಪೆಟ್ಟಿಗೆ ಬೇರೇ ಇಟ್ಟಿದ್ದೀರಿ. ಲೇವಾದೇವಿ ಏನಾದರೂ ಮಾಡುತ್ತಿದ್ದೀರಾ? ಒಳಗೆ ಹಣ ಭಕ್ತಿ ಇದೆಯೋ?' ಎಂದು ನಗುತ್ತೆ ಕೇಳಿದನು. ಒಡನೆಯೇ ವೆಂಕಟಸುಭ್ರಯ್ಯನ ಮುಖ ಸಪ್ತೆಗಾಯಿತು; ಕಣ್ಣಲ್ಲಿ ನೀರು ಉಕ್ಕಿತು; ಗಂಟಿಲು ಕಟ್ಟಿತು; ಮಾತುಹೊರಡಲಿಲ್ಲ. ಏನು ಸಂಕಟಿದ ವಿಚಾರವೋ! ತಾನೇಕೆ ಕೇಳಿದನೋ ಏ

ಎಂದು ರಂಗಣ್ಣ ಹೇಚಾಡಿಹೋದನು. ‘ಸ್ವಾಮಿ! ಆ ಕಟ್ಟಿಣಿದ ಪೆಟ್ಟಿಗೆಯ ವಿಚಾರವನ್ನು ಏನೆಂದು ಹೇಳಲಿ! ಹೊಟ್ಟೆಯುರಿಯುತ್ತದೆ! ಹೆತ್ತುಹೊಟ್ಟಿ ಕೆಟ್ಟಿದ್ದು ಸ್ವಾಮಿ! ಹೆಣ್ಣುಮಕ್ಕಳನ್ನು ಕೇರಬಾರದು! ಹೆರಬಾರದು! ’—ಎಂದು ನೆಂಕಟಸುಭಯ್ಯ ಹೇಳಿ ಕಡ್ಡೀರು ಮಿಡಿಯುತ್ತ, ‘ಅಮ್ಮೆ, ತಾಯಿ! ಇನ್ನನೇಕ್ಕರವರು ಬಂದಿದಾರೆ. ಬಂದು ನಮಸ್ವರ ಮಾಡಮ್ಮೆ! ಅವರ ಆಶೀರ್ವಾದದ ಫಲದಿಂದ ಏನಾದರೂ ಒಳ್ಳೆಯದಾಗಲಿ’ ಎಂದು ಮಗಳನ್ನು ಕರೆದನು.

ರಂಗಣ್ಣನ ಉತ್ಪಾಹವೆಲ್ಲ ಇಳಿದುಹೋಯಿತು. ‘ಈ ಮನುಷ್ಯ ಸುಖವಾಗಿ ಮತ್ತು ಸಂಶೋಧವಾಗಿ ಇದ್ದಾನೆ ಎಂದು ನಾನು ಅಂದು ಕೊಂಡಿದ್ದೇ ವಾಪವಾಯಿತಲ್ಲ! ಇಂಥ ಖಂಡಿತವಾದಿ, ಒರಟು ಮನುಷ್ಯ, ಒಂದೇ ನಿಮಿಷದಲ್ಲಿ ಬಸಿರ ಬೇಗಿಗೆ ಸಿಕ್ಕಿ ಬೆಣ್ಣೆಯಂತೆ ಕರಗಿ ಕಡ್ಡೀರು ಮಿಡಿಯುತ್ತಿದಾನೆ! ಇದೇನು ಲೋಕದ ವಿಚಿತ್ರ! ’—ಎಂದು ಹೇಳಿ ಕೊಳ್ಳುತ್ತಿದ್ದ ಹಾಗೆ ಸುಮಾರು ಇವುತ್ತು ವರ್ಣ ವಯಸ್ಸಿನ ಯುವತಿ ಬಹಳ ಸಂಕೋಚದಿಂದ ಬಂದು ರಂಗಣ್ಣನಿಗೆ ನಮಸ್ವರಮಾಡಿದಳು. ಹಣಿಯಲ್ಲಿ ಕುಂಕುಮವಿತ್ತು. ಕೊರಳಲ್ಲಿ ತಾಳಿಯಿತ್ತು. ‘ದೇವರು ಒಳ್ಳೆಯದನ್ನು ಮಾಡಲಮ್ಮೆ! ಇನ್ನು ಒಳಕ್ಕೆ ಹೋಗು ತಾಯಿ’—ಎಂದು ರಂಗಣ್ಣನು ಹೇಳಿದನು. ಆಕೆ ಹೊರಟು ಹೋದಳು. ‘ನೋಡಿದಿರಾ ಸ್ವಾಮಿ! ಆ ಹುಡುಗಿ ನನ್ನ ಹಿರಿಯ ಮಗಳು. ಈ ಪಾಪಿಷ್ಟನ ಹೊಟ್ಟಿಯಲ್ಲಿ ಏಕೆ ಹುಟ್ಟಿದಳೋ ಕಾಣೆ! ಆ ಹುಡುಗಿಯನ್ನು ನನ್ನ ಅಳಿಯ ಬಿಟ್ಟುಬಿಟ್ಟು ಸಾಲ್ಪು ವರ್ಣಗಳಾದುವು! ಹೆತ್ತುವರ ಸಂಕಟ ನೋಡಿ ಸ್ವಾಮಿ! ನಾವು ತಿನೆಂ್ಮೂರ್ ಅನ್ನವೆಲ್ಲ ಆ ಹಂಡಿಗಿಯನ್ನು ನೋಡಿದರೆ ಭಸ್ಯವಾಗಿ ಹೋಗುತ್ತೇ!

‘ಏಕೆ ಬಿಟ್ಟುಹೋದ? ಅಳಿಯನ ತಕರಾರೇನು? ’

‘ಅಳಿಯ ನನ್ನ ಸಮಿಾಪ ಬಂಧು. ಹುಡುಗ ಯೋಗ್ಯನಾಗಿದ್ದ; ಜಮಿನು ಸ್ವಲ್ಪ ಇದೆ. ಎಸ್.ಎಸ್.ಎಲ್.ಸಿ. ಪ್ರಾಸ್ ಮಾಡಿದ್ದಾನೆ. ಯಾರೋ ದುಬೋಧನೆ ಮಾಡಿದರು ಅಂತ ಕಾಣತ್ತಿ. ಎರಡು ಎಕರೆಗಳ್ದೆ, ಎರಡು ಸಾವಿರ ರೂಪಾಯಿ ನಗದು ಕೊಟ್ಟಿರೆ ನಿನ್ನ ಮಗಳೊಡನೆ

ಸಂಸಾರ ನಡೆಸುತ್ತೇನೇ ; ಇಲ್ಲವಾದರೆ ನಿಷ್ಠ ಮನೆಯಲ್ಲಿ ತಂದು ಬಿಡು ತೈನೇ—ಎಂದು ನನಗೆ ಕಾಗದ ಬರೆದ. ನಾನೇನು ಮಾಡಲಿ ? ನನಗೆ ಒಟ್ಟು ಮೂರು ಹೊಣ್ಣು ಮಕ್ಕಳು, ಮೂರು ಗಂಡು ಮಕ್ಕಳು. ಎರಡನೆಯ ಹುಡುಗಿ ಏನೇಂದೂ ಗಲಭಿಯಿಲ್ಲದೆ ಗಂಡನೊಡನೆ ಸಂಸಾರ ವಾಡಿ ಕೊಂಡಿದ್ದಾಳೆ. ಮೂರನೆಯ ಹುಡುಗಿ ಲಂಗ ಕಟ್ಟಿಕೊಂಡು ಓಡಾಡು ಶ್ರೀದಾಳಿ ; ಇನ್ನೂ ಅವಳಿಗೆ ಮದುವೆಯಿಲ್ಲ. ಹಿರಿಯ ಅಳಯನಿಗೆ ಅವನು ಕೇಳಿದ್ದನ್ನು ಕೊಟ್ಟರೆ, ಉಳಿದ ಅಳಯಂದರಿಗೂ ಹಾಗೆಯೇ ಕೊಡಬೇಕು. ಅಧ್ಯ ಗದ್ದೆಯಿಲ್ಲ ಅವರಿಗೆ ಹೋದರೆ ನನ್ನ ಗಂಡು ಮಕ್ಕಳ ಗತಿ ? ನಾನೂ ಬಹಳ ಆಲೋಚನೆಮಾಡುತ್ತಿದ್ದೆ ಸ್ವಾಮಿ ! ಅವನಿಗೆ ಉತ್ತರ ಬರೆಯುವುದು ತಡವಾಯಿತು. ಹುಡುಗಿಯನ್ನು ಬಸ್ಸಿನಲ್ಲಿ ಕರೆದುಕೊಂಡು ಬಂದು ದೊಡ್ಡ ರಸ್ತೆಯಲ್ಲಿ ಬಿಟ್ಟಿಬಿಟ್ಟು, ‘ಹೋಗು ನಿವೃಪ್ತನ ಮನೆಗೆ !’ ಎಂದು ಹೇಳಿ ಬಸ್ಸಿಳಿಯದೆ ಹಾಗೆಯೇ ಹೊರಟುಹೋದ. ಈ ನನ್ನ ಮಗಳು ಅಳುತ್ತಾ ಸಾಯಂಕಾಲ ಮನೆಗೆ ಬಂದು ಸೇರಿದಳು !’

‘ನನ್ನ ಹೆಂಡತಿ ಕೊರಗಿ ಕೊರಗಿ, ಜವಿಾನುಹೋದರೆ ಹೋಗಲಿ ; ಗಂಡುಮಕ್ಕಳಾದರೇನು, ಹೊಣ್ಣುಮಕ್ಕಳಾದರೇನು; ಎಲ್ಲರೂ ಹೊಟ್ಟಿಯಲ್ಲಿ ಹುಟ್ಟಿದವರೇ ! ಎಲ್ಲರಿಗೂ ನಾನು ಬೇನೇ ಪಡಲಿಲ್ಲವೇ ? ಕೊಟ್ಟಿಬಿಡೋಣ — ಎಂದು ಹೇಳಿದಳು. ನಾನೂ ಆದೇ ನಿಧಾರಕೆ ಬಂದೆ. ಆದರೆ ಆ ಹುಡುಗನ ನಡತಿ ಜೆನ್ನಾಗಿಲ್ಲ ಸ್ವಾಮಿ ! ನಾಟಕದ ಕಂಪನಿಯಲ್ಲಿ ಸೇರಿ ಕೊಂಡಿದ್ದಾನೆ ಸರಿಯಾದ ಸಹವಾಸ ಗಂಟುಬಿಡ್ಡಿಲ್ಲ. ಅಲ್ಲಿಯ ನಟಿಯರಲ್ಲಿ ಲೋಲನಾಗಿದ್ದಾನೆ. ಈ ದಿನ ಗದ್ದೆ ಮತ್ತು ರೂಪಾಯಿ ಗಳನ್ನು ಕೊಟ್ಟಿನೋ, ನಾಕೆಯೇ ಪರಭಾರೆ ಮಾಡಬಿಡುತ್ತಾನೆ. ಆಮೇಲೆ ನನ್ನ ಮಗಳನ್ನು ತಂದು,— ಇಟ್ಟಿಕೊ ನಿಷ್ಠ ಮಗಳನ್ನು ನಿಷ್ಠ ಮನೆಯಲ್ಲಿ— ಎಂದು ಬಿಟ್ಟಿಹೋಗುತ್ತಾನೆ. ಏನು ಮಾಡುವುದಕ್ಕೂ ತೋಚು ವುದಿಲ್ಲ.’

‘ದೇವರು ಅವನಿಗೆ ಒಳ್ಳೆಯ ಬುದ್ಧಿ ಕೊಡಲಿ ಎಂದು ನಾನು ಪ್ರಾರ್ಥಿಸುತ್ತೇನೇ’ ಎಂದು ರಂಗಣ್ಣ ಹೇಳಿದನು.

‘ವೆಟ್ಟಿಗೆ ವಿಚಾರ ಕೇಳಿದಿರ. ಸೋಡಿ ಸ್ವಾಮಿ! ಯಥಾಶಕ್ತಿ ಆ ಹುಡುಗಿಗ ಒಡವೆ ವಸ್ತು ಕೊಟ್ಟಿದ್ದೇನೆ. ಸುಮಾರು ಎರಡು ಸಾವಿರ ರೂಪಾಯಿಗಳ ಬೆಲೆ ಆಗಬಹುದು. ಆ ಅಳಿಯನಿಗೆ ಒಳಿಯೆ ಬುದ್ಧಿ ಹುಟ್ಟಿ, ಏನಾದರೂ ಮನೆಗೆ ಬಂದರೆ ಅವನಿಗೆ ಕೊಡುವುದಕ್ಕೆ ಎರಡು ಸಾವಿರ ರೂಪಾಯಿಗಳನ್ನು ನಗದು ಇಟ್ಟಿದ್ದೇನೆ. ಆ ಅಳಿಯನಿಗೆ ಕೊಡುತ್ತಲೂ ಎರಡನೇಯವನು ತಕರಾರು ಎಬ್ಬಿಸಬಹುದೆಂದು ಹೆದರಿ ಅವನ ವಾಲಿನದು ಎರಡು ಸಾವಿರ ರೂಪಾಯಿಗಳನ್ನು ಇಟ್ಟಿದ್ದೇನೆ. ಈ ಹಾಳು ಕೊಂಡೆಯಲ್ಲಿ ಆ ಹಣ, ಆ ಒಡವೆ ವಸ್ತುಗಳನ್ನು ಜೋವಾನ ವಾಗಿಡಬೇಕಲ್ಲ ಎಂದು ಎರಡು ವರ್ಷಗಳ ಹಿಂದೆ ಕಟ್ಟಿಂದ ವೆಟ್ಟಿಗೆ ಯನ್ನು ಕೊಂಡುಕೊಂಡು ಬಂದೆ. ವೆಟ್ಟಿಗೆಯಲ್ಲಿ ಅವುಗಳನ್ನು ಟ್ರಿಡ್‌ಡ್ರಾ ಸಹ ರಾತ್ರಿ ಸರಿಯಾಗಿ ನಿದ್ರೆ ಹತ್ತು ವುದಿಲ್ಲ. ಆ ಹುಡುಗಿ ತನ್ನ ಗಂಡನ ಮನೆ ಸೇರಿ, ಅವನೂ ಒಂದು ಕಡೆ ನೆಲೆಯಾಗಿ ನಿಂತು, ನನ್ನ ಮೇಲಿನ ಭಾರ ಯಾವಾಗ ಇಳಿದೀಶೋ ಭಗವಂತ—ಎಂದು ದಿನವೂ ಪ್ರಾರ್ಥಿ ಸುತ್ತೂ ಇದ್ದೇನೆ’

‘ವೆಂಕಟಸುಭ್ಯಯ್ಯ! ನಿಮ್ಮ ಅಳಿಯನೇನೇನೋ ಕೆಟ್ಟಿವನು. ಅವನಿಗೆ ಯಾರಾದರೂ ಬುದ್ಧಿ ಹೇಳಬೇಕು.’

‘ಈಗ ನನ್ನ ಎರಡನೇಯ ಮಗಳು ತನ್ನ ಪಾಡಿಗೆ ತಾನು ಸಂಸಾರ ನಡೆಸುತ್ತಿದ್ದಾರೆ. ನನಗೆ ಎವೇಷ್ಟೇ ಸಂತೋಷ. ಹಾಗೆಯೇ ನನ್ನ ಹಿರಿಯ ಮಗಳೂ ಸಂಸಾರ ನಡೆಸಿಕೊಂಡಿದ್ದಿದ್ದರೆ ಸಂತೋಷ ಇಮ್ಮಡಿ ಯಾಗುತ್ತತ್ತು. ಈಗಲೂ ನನಗೆ ಹಿರಿಯ ಅಳಿಯನ ವಿಚಾರದಲ್ಲಿ ಪ್ರೀತಿ ಇದೆ. ಅವನು ನಾಳೆ ನಾಟಕದ ಕಂಪನಿ ಬಿಟ್ಟು ಇಲ್ಲಿ ಬಂದು ನೆಲಸಲಿ. ಬಾಚಿ ತಬ್ಬಿಕೊಟ್ಟತ್ತೇನೆ ಬೇಕಾದ ಅನುಕೂಲ ಮಾಡಿ ಕೊಡುತ್ತೇನೆ.’

‘ಒಳಿಯದು ವೆಂಕಟಸುಭ್ಯಯ್ಯ! ಆ ಕಾಲವೂ ಬರುತ್ತದೆ. ಅಲ್ಲಿಯವರಿಗೂ ನಿಮ್ಮ ಕಷ್ಟ ದುಃಖ ಸೈರಿಸಿಕೊಳ್ಳಬೇಕು; ಹುಡುಗಿಯ ಮನಸ್ಸು ಸೋಡಿಯದಂತೆ ಸೋಡಿಕೊಳ್ಳಬೇಕು; ಆಕೆಯನ್ನು ಏನೂ ಆಡದೆ ಆದರಿಸಬೇಕು.’

ಸ್ವಾನಾದಿಗಳು ಮುಗಿದಮೇಲೆ ವೆಂಕಟಿಸುಬ್ಬಯ್ಯ ದೇವತಾರ್ಚನೆ ಮಾಡಿದನು. ಒಳಿಕ ಉಟ್ಟಿಕ್ಕೆ ಕುಳಿತಾಯಿತು. ಸೋಗಿಸಾದ ಅಡುಗೆ! ಅದರಲ್ಲಿ ಪಾಯಸ ಬಹಳ ಸೋಗಿಸಾಗಿತ್ತು. ಮನೆಯಲ್ಲೇ ಯಥೀವ್ಯವಾಗಿ ಹಾಲು ದೊರಿಯತ್ತಿದುದರಿಂದ ವೆಂಕಟಿಸುಬ್ಬಯ್ಯಾಗೆ ಯೋಜನೆ ಇರಲಿಲ್ಲ. ಒಕ್ಕೀಯ ಹೆಪ್ಪು ಹಾಕಿದ ಧೈರ್ಯದಿಂದ ಮೊಸರು. ಎಲ್ಲವನ್ನೂ ಮನೆಯಾಕೆ ಧಾರಾಳವಾಗಿ ಬಡಿಸಿದಳು. ರಂಗಣ್ಣನೂ ಧಾರಾಳವಾಗಿಯೇ ಹೊಟ್ಟಿಗೆ ಸೇರಿಸಿದನು. ತಾನು ಸ್ವಲ್ಪ ಕಾಲದ ಹಿಂದೆ ಅಪ್ಪೆಷ್ಟಿಂದು ಉಪ್ಪಿಟ್ಟು, ಚೋಂಡ, ರಸಬಾಳೆಹಣ್ಣು, ಕಾಫಿ ಮತ್ತು ಎಳ ನೀರುಗಳನ್ನು ತುಂಬಿಕೊಂಡು ತೇಗಿದ್ದವನು, ಎರಡು ದಿವಸಗಳ ಉಪವಾಸವಿದ್ದ ಗೋದಾವರಿಯ ಬ್ರಾಹ್ಮಣನಂತೆ ಆ ಕೂಟಿ, ಮಜ್ಜಿಗೆಹುಳ, ಚಿತ್ರಾಷ್ಟು, ಆಂಚೊಡಿ, ಹೋಳಿಗೆ ಮತ್ತು ಪಾಯಸಗಳನ್ನು ಮಹೇಂದ್ರ ಜಾಲ ಮಾಡಿದಂತೆ ಮಾಯಮಾಡಿಸಿದ್ದ ಅವನಿಗೇನೇ ಆಶ್ಚರ್ಯವಾಯಿತು. ಎಂತಹ ವಿಚಿತ್ರ!

ಆ ಭಾರಿ ಭೋಜನದ ಪರಿಣಾಮವಾಗಿ ಮಧ್ಯಾಹ್ನ ಶಯನೋಧ್ವನ ವಾಯಿತು. ಎದ್ದಾಗ ಸಾಯಂಕಾಲ ನಾಲ್ಕು ಗಂಟೆ. ಆ ಹೊತ್ತಿಗೆ ಹಜಾರದಲ್ಲಿ ಪಂಚಾಯತಿಯ ನೊಂಬರುಗಳು ಸೇರಿದ್ದರು. ಪಾಠಶಾಲೆಯ ಸಹಾಯೋಪಾಧ್ಯಾಯರು ಬಂದು ಕುಳಿತಿದ್ದರು. ಇನ್ನು ಸ್ನೇಹಕ್ಕೆ ಸಾಹೇಬರು ಎದ್ದು ಕೈಕಾಲು ಮುಖಗಳನ್ನು ತೊಳೆದುಕೊಂಡು ಬಂದು ಕುಳಿತರು. ಪಂಚಾಯತಿ ನೊಂಬರುಗಳ ಪರಿಚಯವನ್ನು ಹೊಮಾಸ್ತರೂ ಮಾಡಿಸಿಕೊಟ್ಟಿನು. ಅವರಿಗೆಲ್ಲ ಹೋಳಿಗೆ, ಆಂಚೊಡಿ ಮತ್ತು ಪಾಯಸಗಳ ವಿಶರಣೆಯಾಯಿತು. ಇನ್ನು ಸ್ನೇಹಕ್ಕರು ಬರಿ ಕಾಫಿಯನ್ನು ಮಾತ್ರ ತೆಗೆದುಕೊಂಡರು. ಮಾತುಕತೆಗಳಾಗುತ್ತಿದ್ದಾಗ ಉಪಾಧ್ಯಾಯರ ಸಂಘದ ಸಭೆಯನ್ನು ಬೊಮ್ಮನಹಳ್ಳಿಯಲ್ಲಿ ಸೇರಿಸಬೇಕೆಂದು ಪಂಚಾಯತಿಯವರು ವಿಜಾಪುರನೆ ಮಾಡಿಕೊಂಡು ಪಂಚಾಯತಿಯ ನಿಷ್ಠಾಯದ ನಕಲನ್ನು ಕೈಗೆ ಕೊಟ್ಟಿರು. ಅವರಿಗೆ ಉಚಿತವಾದ ಭರವಸೆಯನ್ನು ಕೊಟ್ಟು, ವಿದ್ಯಾಭಿವೃದ್ಧಿಯ ವಿಚಾರವಾಗಿ ಒಂದು ಸಣ್ಣ ಭಾವಣ ಮಾಡಿ ರಂಗಣ್ಣ ಅಲ್ಲಿಂದ ಹೊರಟಿನು. ಜೊತೆಯಲ್ಲಿ ಒಂದು ದೊಡ್ಡ

ಪರಿವಾರವೇ ಹೊರಟಿತು. ಪಾಠಶಾಲೆಯನ್ನು ಹೊಕ್ಕು ಅಲ್ಲಿಂದ ದೊಡ್ಡ ರಸ್ತೆಗೆ ಬರುವ ಹೊತ್ತಿಗೆ ಸಾಯಂಕಾಲ ಖದು ಗಂಟೆಯಾಯಿತು. ಬಸ್ಸು ಬಂತು. ಅಷ್ಟೇಂದು ಜನ ಸೇರಿರುವುದನ್ನು ನೋಡಿ ಬಸ್ಸು ನಿಂತಿತು. ಆದರೆ ಜನಾರ್ಥನಪುರಕ್ಕೆ ಹೊರಟಿವರು ಇನ್ನಾನ್ನೇಕ್ಕೆರೊಬ್ಬರೇ. ಬಸ್ ಹೊರಟಾಗ ಜಯಕಾರಗಳಾದುವು. ಆ ದಿನದ ಕಾರ್ಯಕಲಾಪಗಳನ್ನೇಲ್ಲ ಮನಸ್ಸಿನಲ್ಲಿ ಪುನರಾವರ್ತನೆಮಾಡುತ್ತ ರಂಗಣ್ಣ ಜನಾರ್ಥನಪುರವನ್ನು ಸಾಯಂಕಾಲ ಖದೂಮುಕ್ಕಾಲು ಗಂಟೆಗೆ ಕ್ಷೇಮವಾಗಿ ಸೇರಿದನು.

ಪ್ರಕರಣ ೧೫

ಪ್ಲೇಗುವಾರಿಯ ಹೊಡಿತ

ಕೆಲವು ದಿನಗಳ ತರುವಾಯ ತಿಪ್ಪುರು ಹೋಬಳಿಯ ವಾರ್ತಾಲೀಗಳಿಂದ ಅನಿಷ್ಟ ವರ್ತಮಾನಗಳು ಬರಲಾರಂಭಿಸಿದ್ದುವು. ಹಳ್ಳಿಯಲ್ಲಿ ಪ್ಲೇಗುವಾರಿ ಹೊರ್ಕಿದೆ; ಒಂದೆರಡು ಸಾವುಗಳಾದುವು; ಜನರೆಲ್ಲ ಹೊಲಗಳಲ್ಲಿ ಗುಡಿಸಿಲುಗಳನ್ನು ಹಾಕಿಕೊಳ್ಳುತ್ತಿದ್ದಾರೆ; ಹುಡುಗರು ಪಾರ್ಶಾಲೆಗಿಬರುತ್ತಿಲ್ಲ—ಎಂಬುದಾಗಿ ದಿನಕ್ಕೆ ಎರಡು ಮೂರು ಹಳ್ಳಿಗಳಿಂದ ಕಾಗದಗಳು ಬರತ್ತಿಂದಿರುತ್ತಿರು. ಕೆಲವು ಉಪಾಧ್ಯಾಯರು ಹೆದರಿಕೊಂಡು ರಜಾಗಳಿಗೆ ಬರೆದುಹಾಕಿದರು. ರಂಗಣ್ಣನಿಗೆ ಬಹಳ ವ್ಯಾಸನವಾಯಿತು. ತಾನು ಉಪಾಧ್ಯಾಯರ ಸಹಕಾರದಿಂದ ಅಷ್ಟ ಮುತವಜ್ಞ ವಹಿಸಿ ವರ್ಷದಿಷ್ಟ ನಿರ್ವಾಹಿಗಳಿಲ್ಲ ಒಂದೇ ಒಂದು ಕ್ಷಣಿದಲ್ಲಿ ಪ್ಲೇಗಿನ ಆವಾಂತರದಿಂದ ಧ್ವಂಸವಾದುವಲ್ಲ; ಮನುಷ್ಯ ಪ್ರಯತ್ನದಲ್ಲಿ ಈಗೇನಿದೆ? ಎಂದು ಸೊಂದುಕೊಂಡು ಸ್ಥಳದ ಡಾಕ್ಟರಿಗೆ ಕಾಗದ ಬರಿದನು. ನನ್ನ ಸ್ಥಿತಿ ಏನು? ಯಾವ ಯಾವ ಹಳ್ಳಿಗಳಿಗೆ ಈ ಸಿದುಗು ವ್ಯಾಪಿಸಿದೆ? ದಯವಿಟ್ಟು ಬೇಗ ಇನಾಕ್ಕುಲೇಷನ್ ಮಾಡಿ ಜನಗಳಿಗೆ ಧ್ಯೇಯ ಹೇಳುವುದು— ಎಂದು ಮುಂತಾಗಿ ಬರೆದನು. ಅವರಿಂದ ಉತ್ತರವೂ ಬಂತು. ಇಡಿಯ ಹೋಬಳಿಯಲ್ಲೇ ಪ್ಲೇಗಿನ ನೋಂಕು ಇದೆ; ಇನಾಕ್ಕುಲೇಷನನ್ನು ಬಹುಮಂದಿಗೆ ಮಾಡಿದ್ದಾಗಿದೆ; ಆದರೆ ಹಳ್ಳಿಯ ಜನ ಇನಾಕ್ಕುಲೇಷನ್ ಬೇಡ, ಮಾರಿಪೂಜೆ ಮಾಡಿದರೆ ಪ್ಲೇಗು ಮಾಯವಾಗುತ್ತದೆ ಎಂದು ಹಟಕ ಮಾಡುತ್ತಿದ್ದಾರೆ; ಕೆಲವು ಕಡೆಗಳಲ್ಲಿ ಪಾರ್ಶಾಲೆಗಳನ್ನು ಹದಿನ್ಯೇದು ದಿನಗಳವರೆಗೆ ಮುಚ್ಚುವುದು ಬಳ್ಳಿಯದು; ಆ ಬಗ್ಗೆ ಉಪಾಧ್ಯಾಯರಿಗೆ ಈಗಾಗಲೆ ತಿಳಿಸಿದೆ— ಎಂದು ಉತ್ತರ ಬಂತು.

ಪ್ಲೇಗು ಜಾಡ್ಯ ತಿಪ್ಪುರು ಹೋಬಳಿ ನೋಡಲಾದ ಕಡೆಗಳಲ್ಲಿ ಪ್ರತಿ ವರ್ಷವೂ ತಲೀಹಾಕುವುದೆಂದೂ ಆಗ ಪಾರ್ಶಾಲೆಗಳಲ್ಲಿ ಒಂದೆರಡು ಶಿಂಗಳ

ಕಾಲ ಸರಿಯಾಗಿ ಕೆಲಸ ಮಾಡುವುದಿಲ್ಲವೆಂದೂ ರಂಗಣ್ಣನಿಗೆ ಅಮೇಲೆ ತಿಳಿದುಬಂತು. ಹೆಚ್ಚಿಗಳ ಅರೋಗ್ಯಸ್ಥಿತಿ ಮತ್ತು ಅರ್ಥಕಸ್ಥಿತಿ ಉತ್ತಮವಾಗದಿದ್ದರೆ ವಿದ್ಯೇ ಹರಡಲು ಅವಕಾಶವಿಲ್ಲ ಎಂಬುದೂ ಜೊತೆಯಲ್ಲೇ ಅರಿವಾಯಿತು. ಕುಂಬಾರನಿಗೆ ಒಂದು ವರುಷ, ದೊಕ್ಕೀಗೆ ಒಂದು ನಿವಿಷ— ಎಂಬ ಗಾದೆಯಂತೆ ಆಯಿತಲ್ಲ ಎಂದು ಸೊಂದುಕೊಂಡನು. ಸಾತಶಾಲೆಗಳಿಗೆ ಹೊಲಡಲ್ಲಿ ಗುಡಿಸಿಲುಗಳನ್ನು ದರೂ ಕಟ್ಟಿಸುವ ಏನಾರ್ಥ ಮಾಡಬೇಕು ಎಂದು ತೀವ್ರಾರ್ಥಸಿದ್ಧನು. ತಾನು ಆ ಪ್ರಾಂತ ಸರ್ಕಿರೆಟ್‌ಪು ಹೋಗಬೇಕಾಗಿದ್ದುದರಿಂದ ತಾನು ನೊದಲು ಇನಾಕ್ಕುಲೇಷನ್ ಮಾಡಿಸಿಕೊಂಡನು. ತನ್ನ ಮನೆಯವರಿಗೂ ಮಾಡಿಸಿದನು.

ಮಾರನೆಯ ದಿನ ತಿಪ್ಪುರಿನ ಪ್ರಮುರಿ ಪಾರಶಾಲೆಯಿಂದ ಕಾಗದ ಬಂತು. ಉರಲ್ಲಿ ಇಲಿಗಳು ಬೀಳುತ್ತಾ ಇವೆ. ವಾರಶಾಲೆಯಲ್ಲೂ ಒಂದು ಇಲಿ ಬಿತ್ತು. ಅದನ್ನು ಡಾಕ್ಟರ್ ಬಳಿಗೆ ಕೊಟ್ಟು ಕಳಿಸಿದ್ದು ಯಿತು. ಹತ್ತು ದಿನಗಳವರೆಗೆ ಸ್ಕ್ರೋಲನ್ನು ಮುಚ್ಚಬೇಕೆಂದೂ ಒಳಗೆಲ್ಲ ಡಿಸಿನಾಫೆಕ್ ಷನ್ ಮಾಡಿಸಬೇಕೆಂದೂ ಡಾಕ್ಟರ್ ಹೇಳಿದ್ದರೆ ಸದ್ಯಕ್ಕೆ ಸ್ಕ್ರೋಲನ್ನು ಮುಚ್ಚಿದೆ. ಡಿಸಿನಾಫೆಕ್ ಷನ್‌ಗೆ ಏನಾರ್ಥ ಮಾಡಲಾಗುತ್ತದೆ— ಎಂದು ಒಕ್ಕಣೆಯಿತ್ತು. ಆ ಕಟ್ಟಡವೇ ಕಲ್ಲೇಗೊಡಿಗೆ ಸೇರಿದ್ದು. ಅದರ ಪ್ರಸ್ತಾಪವನ್ನು ಹೀಂದೆಯೇ ಮಾಡಿದೆ. ರಂಗಣ್ಣ ಆ ಕಾಗದವನ್ನು ಓದಿಕೊಂಡು ತಿಪ್ಪುರು ಹೋಬಳಿಯ ಕಡೆಗೆ ಸರ್ಕಿರೆಟ್‌ಪು ಹೊರಟಿನು. ತಿಪ್ಪುರಿನಲ್ಲಿ ಜನ ಉರನ್ನು ಖಾಲಿಮಾಡಿ ಹೊರಗಡೆ ಗುಡಿಸಿಲುಗಳನ್ನು ಹಾಕಿಕೊಂಡಿದ್ದರು. ಉರು ಬಿಕೊ ಎಂದು ಹಾಳುಬಡಿಯುತ್ತಿತ್ತು. ರಂಗಣ್ಣನು ಡಾಕ್ಟರನ್ನು ಕಂಡು ಸ್ಥಿತಿಯನ್ನು ತಿಳಿದುಕೊಂಡನು. ಅವರು ‘ಇನ್ ಸ್ಟೇಟ್‌ರೇ! ಈಗೇಕೆ ಸರ್ಕಿರೆಟ್‌ಪು ಹೊರಟಿದ್ದೀರಿ? ಹೆಚ್ಚಿಗಳಲ್ಲಿ ಫ್ಲೇಗು ಸೋಂಕು; ಜನ ಇಲ್ಲ; ಸ್ಕ್ರೋಲು ಬಾಗಿಲುಗಳು ಮುಚ್ಚಿವೆ. ನೀವು ಹಾಗೆಲ್ಲ ತಿರುಗಾಡುವುದು ನಿಮಗೆ ಅಪಾಯಕರ. ಹೀಗೆಯೇ ಎರಡು ತಿಂಗಳ ಕಾಲ. ಆಮೇಲೆ ಹತೊಟಿಗೆ ಬರುತ್ತದೆ. ಅಲ್ಲಿಯ ವರಿಗೂ ಬೇರೆ ಹೋಬಳಿಗಳಲ್ಲಿ ಸರ್ಕಿರೆಟ್‌ಪು ಇಟ್ಟುಕೊಳ್ಳಿ’— ಎಂದು ಬುಧಿವಾದ ಹೇಳಿದರು. ಆ ಹೊತ್ತಿಗೆ ಆ ಉರಿನ ವೈಸ್‌ಪ್ರೆಸಿಡೆಂಟರು

ಬಂದರು. ಅವರೂ ಸಹ ಅದೇ ಬುದ್ಧಿವಾದ ಹೇಳಿದರು. ರಂಗಣ್ಣ, 'ಆಗಲಿ; ಈಗ ಬಂದದ್ದು ಯಿತು. ಒಂದೆರಡು ಹಲ್ಲು ನೋಡಿಕೊಂಡು ಹಿಂದಕ್ಕೆ ಹೋಗುತ್ತೇನೆ. ನಿಮ್ಮಾರ್ಥನ ಪ್ರೇಮರಿ ಸ್ವಾಲ್ಪ ಕಟ್ಟಿಡಕ್ಕೆ ಚೆನ್ನಾಗಿ ಡಿಸಿನ್‌ಫೆಕ್‌ಷನ್ ಮಾಡಿಸಿಕೊಡಿ ದೊಡ್ಡ ಉಪಕಾರವಾಗುತ್ತದೆ' ಎಂದನು.

'ಓಹೋ! ಕಲ್ಲೀಗೌಡರ ಅರಮನೆಗೋ! ಏನು ಬಾಡಿಗೆ ಕೊಡುತ್ತಿದ್ದೀರಿ?' ಎಂದು ವೈಸ್‌ಪ್ರೇಸಿಡೆಂಟ್ ನಗುತ್ತಾ ಕೇಳಿದರು.

'ರೋದು ಹತ್ತು ರೂಪಾಯಿ ಬಾಡಿಗೆ.'

'ಸರಿ. ಆ ಕಟ್ಟಿಡಕ್ಕೆ ಡಿಸಿನ್‌ಫೆಕ್‌ಷನ್ ಮಾಡಿಸುವ ಬದಲು ಉತ್ತರ ಹೂಲಕ್ಕೆ ಮಾಡಿಸಬಹುದು! ಗೊಬ್ಬರದ ಗುಂಡಿಗೆ ಮಾಡಿಸಬಹುದು!'

'ಮತ್ತೆ ವಾರೆಶಾಲೆ ನಡಸಬೇಕಲ್ಲ! ಅದಕ್ಕೇನು ಪರಿಹಾರ ?

'ನಿಮ್ಮ ಇಲಾಖೆಯವರು ಈ ಉರಿಗೆ ಒಂದು ಕಟ್ಟಿಡ ಕಟ್ಟಿಸಲಿಲ್ಲ. ನಾವು ಎಷ್ಟೋ ಬಾರಿ ಕೇಳಿಕೊಂಡಿವು: ಕೇಳಿದಾಗಲೆಲ್ಲ ಕಲ್ಲೀಗೌಡರ ಕಟ್ಟಿಡ ಇದೆಯಲ್ಲ! ಎಂದು ನಮಗೆ ಸವಾಧಾನ ಹೇಳುತ್ತಾ ಬಂದಿದ್ದಾರೆ. ಅವರಿಗೆ ಹತ್ತು ರೂಪಾಯಿ ಬಾಡಿಗೆ ತೆರುತ್ತಾ ಬಂದಿದ್ದಾರೆ.'

'ನಮಗೇನು ಆ ಕಟ್ಟಿಡವೇ ಆಗಬೇಕೆಂಬ ಹಟ್ಟವಿಲ್ಲ. ಬೇರೆ ಒಳ್ಳೆಯ ಕಟ್ಟಿಡ ಕೊಡಿಸಿ. ಅದೇ ಬಾಡಿಗೆ ಕೊಡುತ್ತೇವೆ. ಬೇಕಾದರೆ ಬಾಡಿಗೆ ಹೆಚ್ಚಾಗಿಯೇ ಕೊಡುತ್ತೇವೆ.'

'ಕಟ್ಟಿಡವೇನೋ ಇದೆ. ಆದರೆ ಆದರ ಮಾಲೀಕ ಕಲ್ಲೀಗೌಡರಿಗೆ ವಿರುದ್ಧವಾಗಿ ನಿಲ್ಲಬುದಿಲ್ಲ. ಸೀವೇ, ಇಲಾಖೆಯವರೇ ಈ ದೊಡ್ಡ ಉರಿಗೆ ಬೇಕಾದ ಕಟ್ಟಿಡ ಕಟ್ಟಿಸಬೇಕು.'

'ಕಟ್ಟಿಡ ಆಗುವ ವರಿಗೂ ಪರಿಹಾರವೇನು? ಇನ್ನು ಒಂದು ವರ್ಷ ವಾದರೂ ನಮಗೆ ಅವಕಾಶ ಬೇಕಲ್ಲ !'

'ಹೇಗೋ ಮಾಡಿಕೊಳ್ಳಬೇಕು. ಬೆಳಗಿನ ಹೊತ್ತು ಮಿಡಲ್ ಸ್ವಲ್ಪ ಕಟ್ಟಿಡದಲ್ಲಿಯೇ ಪ್ರೇಮರಿ ಸ್ವಾಲನ್ನು ನಡಿಸಬೇಕು.'

'ಉರಿನವರ ಆಕ್ರೇಪಣೆಯಿಲ್ಲವೋ ?'

‘ ಉರಿನವರು ಎಂದರೆ ಯಾರು ಸಾರ್ ? ನಾನು ವೈಸೌಪ್ರೇಹಿ ಡೆಂಟ್ ! ನಾನು ಹೇಳುತ್ತೀನೇ : ನನ್ನ ಆಕ್ಷೇಪಣೆಯಿಲ್ಲ. ನಮ್ಮ ಉರಿನ ಕೌನ್ಸಿಲ್‌ನ ಆಕ್ಷೇಪಣೆ ಇಲ್ಲದಂತೆ ನಾನು ನೋಡಿಕೊಳ್ಳುಬಲ್ಲೇ. ದಾರಿ ಯಲ್ಲಿ ಹೇಳುವವರ ಆಕ್ಷೇಪಣೆ ಕಟ್ಟಿಕೊಂಡು ನಿಮಗೇನು ?’

‘ ಕಲ್ಲೇಗೌಡರ ಆಕ್ಷೇಪಣೆ ಬರುವುದಿಲ್ಲವೋ ?’

‘ ತಮ್ಮ ಕಟ್ಟಿದವನ್ನು ರಿವೇರಿ ಮಾಡಿಸಿಕೊಡಲಿ ! ಅವರಿಗೇನು ಹಣವಿಲ್ಲವೇ ? ಕೈಕೆಳಗೆ ಆಳುಗಳಲ್ಲವೇ ? ಮನಸ್ಸು ಮಾಡಿದರೆ ಹದಿ ಸ್ಯೇದು ದಿನಗಳಲ್ಲಿ ಸೋಗಸಾಗಿ ರಿವೇರಿ ಮಾಡಿಕೊಡಬಲ್ಲರು. ಸುಮ್ಮ ಸುಮ್ಮನೇ ಆಕ್ಷೇಪಣೆ ಮಾಡಿದರೆ ನಾವು ಕೇಳಬೇಕಳ್ಳ !’

ರಂಗಣ್ಣನಿಗೆ ಆ ಕಟ್ಟಿದದ ವಿಚಾರದಲ್ಲಿ ಒಂದು ದಾರಿ ಕಂಡ ಹಾಗಾಯಿತು. ‘ಒಳ್ಳೆಯದು. ಆಲೋಚನೆ ಮಾಡುತ್ತೀನೇ’—ಎಂದು ಉತ್ತರ ಕೊಟ್ಟು ಹೆಚ್ಚಿಯ ಕಡೆ ಹೊರಟನು. ಮೂರು ಮೈಲಿಗಳ ದೂರ ಜೋದನಂತರ ಒಂದು ಹಳ್ಳಿ ಇಕ್ಕಿತ್ತು. ಜನವೇ ಇರಲಿಲ್ಲ; ಪಾಠಾಲೆಯ ಬಾಗಲು ಮುಚ್ಚಿತ್ತು. ಎಲ್ಲಿ ಹುಡುಗರ ಕಲಕಲಧ್ವನಿಯೂ ಅಟಿವಾಟಿಗಳೂ ಇರುತ್ತಿದ್ದವೋ ಅಲ್ಲ ನೀರವ ! ಮೂದೇವಿ ಬಡಿಯುತ್ತಿತ್ತು ! ಪಾಠಾಲೆಯ ಕೈತೊಟಿ ನೀರಿಲ್ಲದೆ ಒಣಗುತ್ತಿತ್ತು. ಪ್ರಾಣಿಗಳು ಕೂಡ ಕಣ್ಣಿಗೆ ಬೀಳಲಿಲ್ಲ. ರಂಗಣ್ಣ ನಿಟ್ಟಿಸಿರುಬಿಡುತ್ತ ಮುಂದೆ ಆಧ್ಯ ಮೈಲಿ ಹೋದಮೇಲೆ ಗುಡಿಸಿಲುಗಳು ಕಂಡವು. ಅಲ್ಲಿ ಪ್ರಾಣಿಗಳ ಸಂಚಾರ, ಜನ ಸಂಚಾರ ಇತ್ತು. ಹತ್ತಿರದ ಒಂದು ಆಲದ ಮರದ ಕೆಳಗೆ ಹೋಗಿ ನಿಂತನು. ಏದು ನಿಮಿಷಗಳಲ್ಲಿ ನಾಲ್ಕುರು ಹುಡುಗರು ಬಂದು ಸೇರಿದರು. ಇಬ್ಬರು ಓಡಿಹೋಗಿ ಹಿರಿಯಿರೆ ವರ್ತಮಾನ ಕೊಟ್ಟಿರು. ನಾಲ್ಕು ಜನ ಗೊಡಗಳು ಬಂದು ಕೈಮುಗಿದು, ‘ ಅಯ್ಯ್ಯೇ ಸೋಮಿ ! ಯಾಕಾನ ಈ ಅಳ್ಳೇಗೆ ಬಂದೋ ! ಉರಾಗೇ ಹಾದು ಬಂದ್ದ್ರಾ ? ’ ಎಂದು ಕೇಳಿದರು.

‘ಹೊದಪ್ಪ. ಹೆಚ್ಚಿಯನ್ನು ಹೊಕ್ಕೇ ಬಂದೆ. ಜನ ಯಾರೂ ಇರಲಿಲ್ಲ.’

‘ಮಾರಿಗುಡಿ ಪಕ್ಕದಾಗೇ ಹಾದು ಬಂದ್ದ್ರಾ ಸೋಮಿ ?’

‘ಹೊದಪ್ಪ !’

‘ಅಯ್ಯೋ ದ್ವಾರಾ !’

‘ಅದೇಕವ್ವಾ ಹಾಗೆ ಹೇಳುತ್ತೀರೆಯೇ ? ಉಂಗೆ ಪ್ಲೇಗು ಬಂದರೆ ಮಾರಿ ಏನು ಮಾಡುತ್ತಾಳೆ ? ನೀವೆಲ್ಲ ಇನಾಕ್ಯಲೇವನ್‌ ಮಾಡಿಸಿ ಕೊಂಡಿದ್ದೀರೋ ಇಲ್ಲವೋ ? ’

‘ಇಲ್ಲ ಸೋಮಿ. ನಮ್ಮಲ್ಲಿ ಇಬ್ಬರು ಮಾಡಿಸಿಕೊಂಡು ಬಂದರು. ಸತ್ತೀ ಹೋದ್ದು ! ಪ್ಲೇಗ್ ಚುಚ್ಚಿಸಿಕೊಂಡರೆ ಸಾಯಾಕಿಲ್ಪಾ ? ಏನು ಸೋಮಿ ? ಆ ಡಾಕ್ಟರಪ್ಪ ಬಂದು—ಎಲ್ಲರಿಗೂ ಚುಚ್ಚಿತೇನೆ, ನೀವು ಸಾಯಾಕಿಲ್ಪಾ ಎಂದು ಸುಳ್ಳಾ ಸುಳ್ಳೀ ಹೇಳ್ತಿವೆ.’

‘ಹಾಗಲ್ಪಾ ! ನಿಮಗೆ ಆ ವಿಚಾರ ತಿಳಿಯದು. ವಿಷದಿಂದ ವಿಷ ಹೊಡಿಯೋ ತಂತ್ರ ಅದು ! ನೀವೆಲ್ಲ ಇನಾಕ್ಯಲೇವನ್‌ ಮಾಡಿಸಿಕೊಳ್ಳಬೇಕು.’

‘ನಿಮ್ಮ ಈ ವಿಚಾರ ಗೊತ್ತಾಗಾಕಿಲ್ಪಾ, ಸುಮ್ಮಿರಿ ಸೋಮಿ ! ನಮ್ಮ ಅಳ್ಳೀಲಿ ಮಾರಿಗುಡಿ ಪೂಜಾರಿ ಹನುಮಂತಯ್ಯ ಅಷ್ಟೇ. ಬಾಳ ಮಡಿ ಮಾಡ್ತಿವೆ. ತಿಂಗಳ ಹಿಂದೆ ದೂರದ ಅಳ್ಳಾಗೆ ಇಲಿ ಬಿತ್ತು ಅಂತ ವರ್ತಮಾನ ಬಂತು. ನಾವೆಲ್ಲ ಹನುಮಂತಯ್ಯನೇ—ಮಾರಿಪೂಜೆ ಮಾಡಲಾ ! ಕಣಿ ಏನ್ ಬತಾರ್ದೋ ಕೇಳಾಣ—ಎಂದೆವು. ಅವನು ತಾನಾ ಮಾಡಿ, ಮಡಿಯುಟ್ಟು, ಮಾರಿಗೆ ಪೂಜೆಮಾಡಿ, ಅಲ್ಲೇ ಬಾಗಿಲ್ಲವ ಕುಳಿತ. ಹಚ್ಚಿದ ಉದಬತ್ತಿ ಮೂಸಿ ಸೋಡ್ತಾ ಸೋಡ್ತಾ ಮಾರಿ ಆವೇಶ ಆಗೋಯ್ತು ! ನಾವೆಲ್ಲ ನಮಸ್ಕಾರ ಮಾಡಿ ಕೇಳಿ ಕೊಂಡಿವು ಸೋಮಿ ! ಆವಾಗ, ‘ಮಕ್ಕಳಿರಾ ! ಎದ್ದಬೇಕಿ. ನಾನಿವ್ವಿ. ಕಾಪಾಡೋಂಡು ಬರ್ತಿವ್ವಿ. ಎರಡು ಕುರಿ, ಎರಡು ಕೋಳಿ ತಪ್ಪದೆ ನಾಳಿ ಶಸ್ವಿವಾರ ಬಲಿ ಕೊಡಿ’—ಅಂತ ಧ್ವಿಯ್ ಹೇಳಿದ್ದು. ಅದರಂತೆ ಮಾಡಿದೆವು. ಪುನ ಹದಿಸ್ತೇದು ದಿನ ಕಳಿಯುತ್ತಲೂ ನೆರೆ ಅಳ್ಳೀಲಿ ಇಲಿ ಬಿತ್ತು ಅಂತ ವರ್ತಮಾನ ಬಂತು. ಪುನ ಹನುಮಂತಯ್ಯ ಪೂಜೆಗೆ ಕೂಡಿಸಿದೆವು. ಮಾರಿ ಆವೇಶ ಆಗಿ, ‘ಮಕ್ಕಳಿರಾ ! ಎದ್ದಬೇಕಿ, ನಾನಿವ್ವಿ. ನಾಳಿ ಬಂದು ಕೋಣ ಬಲಿ ಕೊಡಿ’ ಅಂತ ಹೇಳಿದ್ದು. ಅದರಂತೆ ಮಾಡಿದೆವು. ಬಂದು ವಾರದ ಹಿಂದೆ ನಮ್ಮ ಅಳ್ಳೀಲಿ ಇಲಿ ಬಿತ್ತು

ಸೋಮಿ ಪುನ ಹನುಮಂತೇಂದ್ರ ಕೂಡಿಸಿದೆವು. ಮಾರಿ ಆವೇಶ ಆಗಿ, ‘ಮಕ್ಕಳಿರಾ! ಇದ್ಗಾರ್ ನಿಮ್ಮನ್ನೆಲ್ಲ ಕಾರಾಡಿಕೊಂಡು ಬಂದಿವು. ಇನ್ನಾರ್ಮಾಗೆ ನಿಂತು ಬಾಧಿ ನಿಮ್ಮಪ್ರಲೀಲ್. ಬೇರೊಬ್ಬರು ಏಳ್ಳಂಗೆ ಕೇಷಬೆಂದ್ರಿ’ ಅಂತ ಬುದ್ಧಿ ಹೇಳಿದ್ದು. ನಾವುನೇ ಸಭೆ ಸೇರಿ,—ಮುಂದೆ ಎಂಗಾನ ಮಾಡಾಣ? ನನ್ನ ಬುದ್ಧಿ ನನ್ನ ಕೈಲಿಲ್ ಅಂತ ವಾರಮ್ಮ ಹೇಳವಾళಿ—ಅಂತ ಆಲೋಚನೆ ಮಾಡೋ ಹೊತ್ತಿಗೆ ಇಬ್ಬರು ತಿಪ್ಪುರಿಗೋಗಿ ಡಾಕ್ಟರಪ್ಪನ ಮಾತು ಕೇಳಿ ಪ್ಲೇಗ್ ಚುಚ್ಚಿಸಿಕೊಂಡು ಬಂದುಬಿಟ್ಟು! ತಂದುಬಿಟ್ಟು ಸೋಮಿ ನಮ್ಮಿಳ್ಳಿಗೆ ಪ್ಲೇಗ್! ಮಾರಿಗೆ ಕೋಪ ಬಂದು ಆವರನ್ನು ತಿಂದೇಬಿಟ್ಟು. ಇನ್ನು ಉರಾಗಿರೋದು ಸರಿ ಯಲ್ಲ, ಮಾರಿ ಕೋಪಾ ಷಾಂತಕೊಂಡವಳಿ— ಅಂತ ಶಿಮಾರ್ ನಮಾಡಿ ಇಲ್ಲೇ ಗುಡಿಸಿಲು ಹಾಕಿಕೊಂಡಿವು. ಇಲ್ಲಿಗೆ ಬಂದವ್ಯಾಗ ಏನ್ ಕಾಟಾನೂ ಇಲ್ಲ ಸೋಮಿ!’

ರಂಗಣ್ಣ ಆವರ ನಿಚಾರ ಸರಣಿಯನ್ನೆಲ್ಲ ಕೇಳಿ ಮರುಕರ್ಗೊಂಡು— ಈ ಜನರಲ್ಲಿ ಚೆನ್ನಾಗಿ ವಿದ್ಯೇ ಹರಡಿ ತಿಳಿವಲಿಕೆ ಬಂದ ಮೊರತು ದೇಶ ಉದಾಧಿರವಾಗುವುದಿಲ್ಲ. ಏನು ಮಾಡುವುದು—ಎಂದು ನಿಟ್ಟಿಸಿರುಬಿಟ್ಟುನು. ಬಳಿಕ, ‘ಈ ಆಲದ ಮರ ಚೆನ್ನಾಗಿದೆ ನಿಮ್ಮ ಮಕ್ಕಳನ್ನು ಇಲ್ಲಿ ಸೇರಿಸಿ ಪಾಠಮಾಡಬಹುದು. ಮೇಷಪ್ರತಿ ಎಲ್ಲಿದ್ದಾರೋನೋಡಿ ಕಳಸಿಕೊಡು ತ್ತೀನೇ. ಮಕ್ಕಳಿಗೆ ಪಾಠ ತಪ್ಪಿಸಬೇಡಿ. ಅನುಕೂಲವಾದರೆ ನೀವು ಹಾಕಿಕೊಂಡಿರುವ ಹಾಗೆ ಬಂದು ಗುಡಿಸಿಲು ಹಾಕಿಕೊಡಿ; ಅದರಲ್ಲೇ ಸ್ವಲ್ಪಿಲು ಮಾಡೋಣ’—ಎಂದು ಹೇಳಿದನು.

‘ಆಗ್ಯಾಬೋದು ಸೋಮಿ! ಆದ್ದೇ, ನೆರಿಕೆಳ್ಳಿ ಹುಡುಗರ್ತು ನಾವು ಇಲ್ಲಿ ಸೇಸಾರೆಲ್ಲ. ಮತ್ತೆ ಆ ಮೇಷಪ್ರತಿ ಪ್ಲೇಗ್ ಚುಚ್ಚಿಸಿಕೊಂಡು ಬಂದೆ ನಾವು ಸೇಸಾರೆಲ್ಲ! ಎಂದು ಗೌಡನೊಬ್ಬನು ಹೇಳಿದನು

ಮೋಟಾರುಗಳಲ್ಲಿ ಓಡಾಡುವ ದೊಡ್ಡ ಸಾಹೇಬರುಗಳಿಗೆ ನಮ್ಮ ಹಳ್ಳಿಯ ಜನರ ಪರಿಚಯ ಎಷ್ಟರಮಟ್ಟಿಗೆ ಇದೆಯೋ ಭಗವಂತ ಬಲ್ಲ. ಆವರ ಪ್ರವಂಚನೆಲ್ಲ: ಬೆಂಗಳೂರು ಮತ್ತು ಹೈದರಾಬಾದು; ಆಪ್ಪಿತಪ್ಪಿ

ಡಿಸ್ಟ್ರಿಕ್ಟ್ ಹೆಡ್ ಕಾರ್ಪೊರ್‌ರುಗಳು ; ಅವುಗಳಲ್ಲಿ ಉರ ಹೊರಗಿನ ಬಂಗಲೆ ; ಮಧ್ಯ ಮಧ್ಯ ಛಿತಣಗಳು, ಹೂವಿನಹಾರಗಳು, ಸ್ಕ್ರೋತ್‌ಪಾಠಗಳು.

ರಂಗಣ್ಣ ಅಲ್ಲಿಂದ ಮುಂದಕ್ಕೆ ಎರಡು ಮೇಲಿ ದೂರ ಹೊದಮೇಲೆ ಮತ್ತೊಂದು ಹಳ್ಳಿ ಸಿಕ್ಕಿತ್ತು. ಹಳ್ಳಿಗೆ ಎರಡು ಫಲಾರಂಗು ದೂರದಲ್ಲಿ ಪಾಠಶಾಲೆಯ ಕಟ್ಟಡವಿತ್ತು ಅಲ್ಲಲ್ಲಿ ಕೆಲವು ಗುಡಿಸಿಲುಗಳು ಇದ್ದವು. ಪಾಠಶಾಲೆ ತೆರೆದಿತ್ತು. ಒಳಗೆ ಮೇಮ್ಮೆ ಮತ್ತು ನಾಲ್ಕು ಹುಡುಗರು ಇದ್ದರು. ‘ಹೆಚ್ಚು ಹುಡುಗರು ಏಕೆ ಬರುತ್ತಿಲ್ಲ !’ ಎಂದು ರಂಗಣ್ಣ ವಿಚಾರಿಸಿದನು.

‘ಭಯ, ಸ್ವಾಮಿ ! ಹಳ್ಳಿಯವರು ಕಳಿಸುವುದಿಲ್ಲ. ನಾನು ಬಹಳ ಧೈಯ ಹೇಳಿ ಈ ನಾಲ್ಕು ಜನ ಹುಡುಗರನ್ನು ಕರೆದುಕೊಂಡು ಬಂದಿದ್ದೇನೇ.’

‘ನಿಮ್ಮ ಕೈತೊಂಟ ಇತ್ತಲ್ಲ. ಅದೆಲ್ಲ ? ಏನೂ ಕಂಣುವುದಿಲ್ಲವಲ್ಲ.’

ಅದರ ಗಳ ಚೊಂಬು-ಎಲ್ಲವನ್ನೂ ಹಳ್ಳಿಯವರು ಗುಡಿಸಿಲು ಹಾಕಿ ಕೊಳ್ಳುವುದಕ್ಕೆ ಸಿತ್ತುಕೊಂಡು ಹೊಗಿಟ್ಟಿರು ಸ್ವಾಮಿ ! ಹಿಂದೆ ಆವರೇ ತೊಂಟಕ್ಕೆ ಬೇಲಿ ಕಟ್ಟಿಸಿಕೊಟ್ಟಿದ್ದರು. ಮತ್ತೆ ಕಟ್ಟಿಸಿಕೊಡ್ಡೇವೆ, ಎಲ್ಲಿ ಹೊಗೆಗೆತ್ತಿ – ಅಂತ ಹೇಳಿ, ಎತ್ತಿಕೊಂಡು ಹೊಗಿಟ್ಟಿರು. ಬೇಲಿ ಹೊದಮೇಲೆ ದನಕರುಗಳು ಬಂದು ಇದ್ದ ಗಡಗಳನ್ನೆಲ್ಲ ತಿಂದುಹಾಕಿ ಬಿಟ್ಟುವು. ತೊಂಟ ಹೊಗಿಟ್ಟು ಸ್ವಾಮಿ.’

‘ನೀವೆಲ್ಲ ವಾಸವಾದುತ್ತಾ ಇದ್ದೀರ ಮೇಷ್ಟೇ ?’

‘ಇಲ್ಲೇ ಸ್ವಾಮಿ ! ನನಗೂ ಬಂದು ಗುಡಿಸಿಲನ್ನು ಅವರೇ ಹಾಕಿ ಕೊಟ್ಟಿದ್ದಾರೆ.’

‘ಇನಾಕ್ಕುಲೇವನ್ ವಾಡಿಸಿಕೊಂಡಿದ್ದೀರಾ ಮೇಷ್ಟೇ?’

‘ಇಲ್ಲಾ ಸ್ವಾಮಿ ! ಇನಾಕ್ಕುಲೇವನ್ ವಾಡಿಸಿಕೊಂಡರೆ ಹಳ್ಳಿಯಲ್ಲಿ ಸೇರಿಸೋದಿಲ್ಲ.’

‘ನೀವು ಓದಿದವರಾಗಿ ತಿಳವಳಿಕಸ್ಥರಾಗಿ ಹಳ್ಳಿಯವರಂತೆ ನಡೆಯುತ್ತಿದ್ದೀರಲ್ಲ ಮೇಷ್ಟೇ !’

‘ ಏನು ಮಾಡುವುದು ಸ್ವಾಮಿ? ಅವರ ಮಧ್ಯೇ ನಾನು ಬಾಳಿ ಬೇಕು; ಅವರಂತೆ ನಾನು ನಡೆಯಿದ್ದರೆ ಇಲ್ಲಿಂದ ಓಡಿಸಿಬಿಡುತ್ತಾರೆ. ಅವರಲ್ಲಿ ಹತ್ತುಜನ ಇನಾಕ್ಕು ಲೇಷನ್ ಮಾಡಿಸಿಕೊಂಡರೆ ಆಗ ನಾನೂ ಮಾಡಿಸಿಕೊಳ್ಳಬಹುದು; ಇತರರೂ ಮಾಡಿಸಿಕೊಳ್ಳುತ್ತಾರೆ.’

‘ ಒಳ್ಳಿಯದು ಮೇಷ್ಪ್ರೀ! ನೀವು ಹೇಳುವ ಬುದ್ಧಿ ಹೇಳಿ. ಡಾಕ್ಟರು ಬಂದಾಗ ಸಹಾಯಮಾಡಿ.’

ಹೇಗೆಂದು ಹೇಳಿ ರಂಗಣ್ಣ ಹಲ್ಲಿಯನ್ನು ಬಿಟ್ಟು ದೊಡ್ಡರಸ್ತೇ ಸೇರಲು ಹೊರಟಿನು. ಒಂದು ಮೈಲಿಯ ದೂರ ಬ್ಯೇಸ್ಟ್‌ಲ್ಯಾಂಡ್ ತುಳದ ಮೇಲೆ ದಾರಿ ಬಹು ಒರಟಾಗುತ್ತ ಬಂದಿತು. ಹಲ್ಲಿಕೊಳ್ಳಗಳು, ಕಲ್ಲಿಗುಂಡುಗಳು, ಈಚೆ ಆಚೆ ಮುಳ್ಳಪ್ರೋದರುಗಳು ಸಂಧಿಸಿದುವು. ಬ್ಯೇಸ್ಟ್‌ಲ್ಯಾಂಡ್ ಇಳಿಯಬೇಕಾಗಿ ಬಂತು. ಆದನ್ನು ತಲ್ಲಿಕೊಂಡು, ವಾರಶಾಲೆಗಳಲ್ಲಿ ಆನ್ಯಾಯವಾಗಿ ಮುಚ್ಚಿಹೋದುವಲ್ಲ ಎಂದು ಚಿಂತಿಸುತ್ತ ಆ ಕಾಡು ಹಾದಿಖಲ್ಲಿ ಹೋಗುತ್ತಿದ್ದಾಗ, ಅವನ ದೃಷ್ಟಿ ನಿಷ್ಪಾರಣವಾಗಿ ಎಡಕ್ಕೆ ತಿರುಗಿತು. ಸುಮಾರು ಇಪ್ಪತ್ತು ಅಡಿಗಳ ದೂರದಲ್ಲಿ ಏದೆಡಿ ಉದ್ದದ ಭಾರಿ ನಾಗರಹಾವು! ಹೆಡೆಯಿತ್ತಿಕೊಂಡಿದೆ! ಹುತ್ತದಿಂದ ಹೊರಕ್ಕೆ ಬಂದಿದೆ! ರಂಗಣ್ಣನ ಧೈಯರವೆಲ್ಲವೂ ಕುಸಿದುಬಿದ್ದ ಹೋಯಿತು. ಬಾಯಿಂದ ಬು ಬು ಬು ಎಂಬ ಅರ್ಥವಿಲ್ಲದ ಸ್ವರ ಹೊರಟದ್ದು ನಾತ್ರಜ್ಞಾಪಕ; ಕಾಲುಗಳು ತಮ್ಮಷ್ಟಕ್ಕೆ ತಾವೇ ಎಲ್ಲಿಗೋ ದೇಹವನ್ನು ಎತ್ತಿ ಕೊಂಡುಹೋದ ಭಾವನೆನಾತ್ರಜ್ಞಾಪಕ. ಆಮೇಲೆ ಪ್ರಜ್ಞೆ ಸಂಪೂರ್ಣವಾಗಿ ಹೋಗಿಬಿಟ್ಟಿತು.

ರಂಗಣ್ಣನಿಗೆ ಎಪ್ಪುಹೊತ್ತಿನಮೇಲೆ ಎಚ್ಚರವಾಯಿತೋ ತಿಳಿಯದು. ಬಹುಶಃ ಅರ್ಥ ಗಂಟಿ ಅವನು ಜ್ಞಾನ ತಪ್ಪಿದ್ದಿರಬಹುದು. ಪ್ರಜ್ಞೆ ಬಂದು ಕಣ್ಣಬಿಟ್ಟುಗ ತಾನು ಸೆಲದಮೇಲೆ ಬಿದ್ದಿದ್ದುದೂ ಸ್ವಲ್ಪಿದೂರದಲ್ಲಿ ಬ್ಯೇಸ್ಟ್‌ಲ್ಯಾಂಡ್ ಮುಳ್ಳಿ ಬೇಲಿಮೇಲೆ ಬಿದ್ದಿದ್ದುದೂ ದೂ ಕಂಡುಬಂತು. ಸ್ವಲ್ಪಿದೂರದಲ್ಲಿ ಇಬ್ಬರು ಗೌಡರು ನಿಂತಿದ್ದರು.

‘ ಮಾರಿ ಹೋಡೆ ಬಿಟ್ಟಿವಳಿ ಕಾಣಪ್ಪ! ’ ಎಂದು ಒಬ್ಬ ಆಡಿದು ಕೇಳಿಸಿತು. ‘ ಪಾಣ ಏತಿ ಕಾಣಪ್ಪ! ಗಡ್ಡಿಗಡ್ಡೆ ಎಡ್ಡೆತೋ ಏನೋ! ’

ಎಂದು ಇನ್ನೊಬ್ಬ ಹೇಳಿದ್ದೂ ಕೇಳಿಸಿತು. ರಂಗಣ್ಣ ಕವ್ಯಪಟ್ಟಕೊಂಡು ಎದ್ದನು. ರುಮಾಲು ಎಲ್ಲೊಂದು ದೂರದಲ್ಲಿ ಬಿಡ್ಡಿತ್ತು. ಸುತ್ತಲೂ ಭಯ ದಿಂದ ನೋಡಿದನು; ಕಾಲಿಗೇನಾದರೂ ಸುತ್ತಕೊಂಡಿದೆಯೇನೋ ಎಂದು ನೋಡಿದನು. ಏನೂ ಕಾಣಲಿಲ್ಲ. ಹತ್ತಿರ ಹುತ್ತೆವೂ ಕಾಣಲಿಲ್ಲ. ತನ್ನ ಕೈಕಾಲು ತರಚಿಹೋಗಿತ್ತು, ಮುಖಕ್ಕೆ ಸಹ ಸ್ವಲ್ಪ ಏಟು ಬಿಡ್ಡಿತ್ತು. ಸ್ವಲ್ಪ ಸುಧಾರಿಸಿಕೊಂಡು ರುಮಾಲನ್ನು ಕೈಗೆ ತೆಗೆದುಕೊಂಡಾಗ ಗೌಡ ನೋಬ್ಬನು, ‘ಎಲಾ, ನಮ್ಮಿನ್ನೊಮೆಟ್ಟು ಕಾಣವ್ವಾ! ಅಯ್ಯೋ ದಾಖಲ್ಲೇ! ಯಾಕಾನಾ ಬಂಡೋಲ್ಲೇ’ - ಎಂದು ಉದ್ದಾರ ತೆಗೆದನು. ಮತ್ತೊಬ್ಬನು ಹಾಗೆಯೇ ನೋಡಿ, ‘ಏನಾಯ್ಯ ಸೋಮಿ? ಚೈಸ್ವಲ್ಲಿಂದ ಬಿದ್ದು?’ ಎಂದು ಕೇಳಿದನು. ರಂಗಣ್ಣನಿಗೆ ಇನ್ನೊ ಮಾತು ತೊಡಲುತ್ತಲೇ ಇತ್ತು, ಕಾಲುಗಳಲ್ಲಿ ನಡುಕವೂ ಇತ್ತು. ಆದರೆ ಆ ನಿರ್ಜರಣ ಪ್ರದೇಶದಲ್ಲಿ ಆ ಇಬ್ಬರು ಗೌಡರನ್ನು ನೋಡಿ ಸ್ವಲ್ಪ ಧೈರ್ಯ ಬಂತು. ಆಗ ನಡೆದ ವಿಷಯವನ್ನು ತಿಳಿಸಿದನು. ಗೌಡನೊಬ್ಬನು, ‘ಅದ್ದೂ ಸೋಮಿ ಅಂಗ್ ಎಡೋಂದು? ಅದೇನ್ ಮಾಡ್ದೆತ್ತಿ! ನಮ್ಮ ಹೊಲದಾಗಿ ಗಡ್ಡಾಗೆ ದಿನಾಲೂ ಓಡಾಡತಾನೆ. ಇಲಿಪಲಿ ತಿನೊಂದು ತನ್ನಪಾಡೀ ತಾನಿತ್ಯೇತಿ. ಆದರ ತಂಟಿಗೆ ನಾವು ಹೊಗದಿದ್ದೆ ಆದೂ ನಮ್ಮ ತಂಟಿಗೆ ಬರಾಕೆಲ್ಲ! ’ ಎಂದು ಹೇಳಿದನು.

ಎರಡನೆಯವನು, ‘ಒಚ್ಚೊಬ್ಬರೇ ಇಂಗೆಲ್ಲ ಕಾಡದಾಡೀಲಿ ಒಡ್ಡಾಡಬ್ಬಾಡಿ ಸೋಮಿ! ಗರಚಾರ ಎಂಗತ್ತೇತೋ ಏನೋ! ಈಗ ನಡಿರಲಾ ಮತ್ತೇ. ನಿಮ್ಮನ್ನ ದೊಡ್ಡರಸ್ತೆ ಸೇಸಿರಬಿಟ್ಟು ಬರೆವಿ. ಕಾಲಬಂಡಿ ತೆಕ್ಕೊಂತ್ತು ಕೈಗೆ’ ಎಂದು ಹೇಳಿದನು.

ರಂಗಣ್ಣ ತನ್ನ ಉದುಪುಗಳನ್ನು ಕೊಡವಿಕೊಂಡು, ಕೈವಸ್ತಿದಿಂದ ಮುಖವನ್ನೂ ಪರಾಯಿ ಮತ್ತು ಅಂಗಿಗಳನ್ನೂ ಒರಸಿಕೊಂಡು, ರುಮಾಲನ್ನು ಹಾಕಿಕೊಂಡು, ಚೈಸ್ವಲ್ಲನ್ನು ತಳ್ಳಿಕೊಂಡು ಹೊರಟನು. ಕೈದೊಣ್ಣು ಗಳನ್ನು ಹಿಡಿದಿದ್ದ ಆ ರೈತರು ಮುಂದೆ ನಡೆಯುತ್ತ ಹೊರಟರು. ಹೆಚ್ಚೆಗು ಹರಡಿರುವುದು, ಜನ ಅಲ್ಲಲ್ಲಿ ಸಾಯುತ್ತಿರುವುದು, ಇನಾಕ್ಕುಲೇವನ್ನಾ ಮಾಡಿಸಿಕೊಳ್ಳುವ ವಿಚಾರ - ಇವುಗಳನ್ನೇಲ್ಲ ಮಾತನಾಡುತ್ತ ರಂಗಣ್ಣ

ತನ್ನ ಕೈಲಾದಮ್ಮೆ ತಿಳುವಳಕೆಯನ್ನು ಅವರಿಗೆ ಕೊಟ್ಟುನು. ‘ನೀವೆಲ್ಲ ಪಟ್ಟಣದ ಜನ ಸೋಮಿ! ನೀವ್ ಎಂಗ್ ಮಾಡಿದ್ದೂನೂವೆ ತಡೀತ್ತಿತೆ. ನಮ್ಮ ಅಳ್ಳಾಗೆ ಒರಟ್ಟಿ ಜನ! ಅಯ್ ಸ್ವಾಲ್ ಓದೊ೯ ಹೈಕ್ಕು ನಾಲ್ಕು ಜನ ನಮ್ಮಲ್ಲಿ ಆದ್ದೆ ಅಳ್ಳೀ ಜನ ಎಷ್ಟೇ ಸುದಾರಸ್ವಾರು’ ಎಂದು ಗೌಡನೊಬ್ಬನು ಹೇಳಿದನು. ದೊಡ್ಡ ರಸ್ತೆ ಸೇರಿದನೇ೯ಲೆ ಅವರು ಕೈಮುಗಿದು, ‘ರಸ್ತೆ ಸಲೀಸ್ಯೆತೆ. ಹತ್ತಿ ಕೊಳ್ಳ ಸೋಮಿ ಗಾಡೀನಾ’ ಎಂದು ಹೇಳಿ ನಾಪನು ಹೊರಟಿರು.

ಪ್ರಕರಣ ೧೪

ಶಿಫಾರಸು ಪತ್ರ

ಜನಾರ್ಥನಪುರಕ್ಕೆ ರಂಗಣ್ಣ ಹಿಂದಿರುಗಿದ ಮೇಲೆ ಕೈಕಾಲು ಸೋವು ಹೆಚ್ಚಾಗಿ ಎರಡು ದಿನ ರಜ ತೆಗೆದುಕೊಳ್ಳಬೇಕಾಯಿತು. ಅವನ ಹೆಂಡತಿ ‘ಈ ಹಾಳು ಸರ್ಕರೀಟು ಕಡವೆಮಾಡಿ ಎಂದರೆ ನೀವು ಕೇಳುವುದಿಲ್ಲ. ಗಟ್ಟಿಯಾಗಿರೋವರೆಗೂ ದುಡಿಯುತ್ತಿರಿ. ಹಾಸಿಗೆ ಹುಡಿದರೆ ನಮ್ಮ ಗತಿಯೇನು? ಅದೇತಕ್ಕೆ ಅಪ್ಪೆಲ್ಲ ಸುತ್ತಬೇಕು? ಮೊನ್ನೆ ನಾಗರ ಹಾವಿನ ಕೈಗೆ ಸಿಕ್ಕಬೇಕುತ್ತಿದ್ದಿರಲ್ಲ! ನನ್ನ ಓಲೆ ಭಾಗ್ಯ ಜೆನಾಗಿತ್ತು! ಖಂಡಿತ ಇನ್ನು ಮುಂದೆ ಹಾಗೆಲ್ಲ ಒಂಟಿಯಾಗಿ ಸುತ್ತಬೇಡಿ. ಜೊತೆಯಲ್ಲಿ ಶಂಕರಪ್ಪನನ್ನೊಂದು ಗೋಪಾಲನನ್ನೊಂದು ಹೋಗಿ. ಒಂದೋ ಬಸ್ಸಿನಲ್ಲಿ ಹೋಗಿಟ್ಟು ಬನ್ನಿ; ಇಲ್ಲವೋ ಎತ್ತನ ಗಾಡಿಯನ್ನು ಮಾಡಿಕೊಂಡು ಹೋಗಿ. ನೀವೆನ್ನು ವ್ಯೇಕೆ ಸೋರಿಸಿ ಕೊಂಡು ದುಡಿದರೂ ನಿಮ್ಮನ್ನು ಮೆಚ್ಚಿವವರು ಯಾರೂ ಇಲ್ಲ. ಕೆಲಸ ಮಾಡದೆ ಸುಖವಾಗಿ ಸಂಬಳ ತಿನ್ನುವವರೂ ಒಂದೇ ನೀವೂ ಒಂದೇ ನಿಮ್ಮ ಇಲಾಖೆಯಲ್ಲಿ! ಎಂದು ಕಾಂತಾಸಂಪಿತಿಯಿಂದಲೇ—ಹಿತೋವ ದೇಶವನ್ನು ಮಾಡಿದಳು.

ಒಂದು ವಾರದ ತರುವಾಯ ರಂಗಣ್ಣನ ದೇಹಸ್ಥಿತಿ ಸುಧಾರಿಸಿತು. ಅದರೆ ಸುತ್ತಾಟಿವನ್ನು ಕಡವೆ ಮಾಡಬೇಕೆಂದು ನಿರ್ಧಾರ ಮಾಡಿಕೊಂಡನು. ಆ ದಿನದ ಟಿಪ್ಪಣಿನಲ್ಲಿ ಅವನ ಸ್ವಂತ ವಿಳಾಸಕ್ಕೆ ಮೂರು ಕಾಗದಗಳು ಬಂದುವು. ಒಂದು ದೊಡ್ಡ ಸಾಹೇಬರ ಕಜೇರಿಯಿಂದ ಬಂದಿತ್ತು. ಆತುರದಿಂದ ಆದನ್ನು ಒಡೆದು ಸೋಡಿದನು. ರಂಗಣ್ಣನ ಮುಖ ಸಪ್ಪ ಗಾಯಿತು. ಅದರಲ್ಲಿ ನಾಲ್ಕೇ ಪಂಕ್ತಿಗಳ ಒಕ್ಕಣೆಯಿತ್ತು. ಇಂಗ್ಲಿಷಿನಲ್ಲಿದ್ದುದರ್ಥ ಸರಿಸುವಾರು ಭಾವಾಂತರವಿದು: ‘ನೀವು ಈಚೆಗೆ ರಾಜಕೀಯದಲ್ಲಿ ಪ್ರವೇಶಿಸುತ್ತಿದ್ದಿರೆಂದೂ, ಪಾಟ್ರಿಗಳನ್ನು ಕಟ್ಟುತ್ತಿದ್ದೀ

ರೆಂದೂ ನಮ್ಮೀಗೆ ಮನಕ್ಕೆ ಬಂದಿದೆ ಅಂತಹ ಹವ್ಯಾಸಗಳಿಗೆ ಹೋಗ ಕೂಡದೆಂದು ತೀವ್ರವಾಗಿ ಎಚ್ಚೆರಿಸಿದೆ. ಈ ಕಾಗದ ಸೇರಿದ್ದ ಕ್ಷೇತ್ರ ಮರು ಬ್ರಿಟಾನಿನಲ್ಲಿ ಉತ್ತರ ಕೊಡಿ.’

ವರಡನೆಯ ಕಾಗದ ಡಿ. ಇ. ಓ. ಸಾಹೇಬರದು. ಕಚೇರಿ ತನಿಖೆ ಮಾಡುವುದಕ್ಕಾಗಿಯೂ ರೆಂಜನೆ ಪಾಠಶಾಲೆಗನ್ನು ಸೂಚಿಸುವುದ ಕ್ಷಾಗಿಯೂ ನಾಳೆಯೇ ಬರುವುದಾಗಿ ಅದರಲ್ಲಿ ಒಕ್ಕಣಿಯಿತ್ತು. ಮೂರ ನೆಯ ಕಾಗದ ತಿಮ್ಮಿರಾಯಪ್ಪನಿದು. ಅದನ್ನು ಒಡೆದು ಸೋಡಿದಾಗ ಸಾರಾಂಶ ಈ ರೀತಿಯಿತ್ತು: ‘ನಿನ್ನ ಕಾಗದ ಬಂದು ಸೇರಿ ಆಭಿಪ್ರಾಯ ವಾಯಿತು. ನೀನು ಬಹಳ ಎಚ್ಚೆರಿಕೆಯಿಂದ ಸಡೆದುಕೊಳ್ಳಬೇಕು. ಮೊದಲನೆಯ ಮನುಷ್ಯನೊಡನೆ ಪತ್ರವ್ಯವಹಾರ ನಡೆಸಬೇದ. ಅವನಿಂದ ಏನೊಂದು ಸಮಜಾಯಿಷಿಗಳನ್ನೂ ಕೇಳಬೇದ. ಅಮಲ್ಲಾರಂಗ ಬರಿದು ಇರುವ ಜರ್ಮಾನಿಗಳ ಎತ್ತು ಕಟ್ಟಿವ ಕಂದಾಯಗಳ ವಿವರಗಳನ್ನು ಕೇಳು. ಸ್ವೇಷನ್ ಮಾಸ್ಟ್ರಿಗೆ ಕಾಗದ ಬರಿದು ಗ್ರಾಂಗ್ ಕೂಲಿಗಳ ಪಟ್ಟಿಯನ್ನು ತರಿಸಿಕೊ. ಆ ಮನುಷ್ಯ ಗ್ರಾಂಗ್ ಕೂಲಿಯೇ ಏನು? ಜಂಬ ಬಗ್ಗೆ ಉತ್ತರ ತರಿಸಿಕೊ. ರಿಕಾಡುಂಗಳನ್ನು ಬಲಪಡಿಸಿಕೊಂಡು ಪತ್ತಿಕೊಡದೆ ನಿನ್ನ ಪರದಿಯೊಂದಿಗೆ ಎಲ್ಲವನ್ನೂ ಮೇಲಕ್ಕೆ ಹೊತ್ತು ಹಾಕು. ಎಲ್ಲ ಕಾಗದಗಳ, ನಕಲುಗಳನ್ನೂ ದಾಖಲೆಗಳನ್ನೂ ನಿನ್ನಲ್ಲಿ-ಸ್ವರ್ವಂತ ಪಟ್ಟಿಗೆಯಲ್ಲಿ-ಇಟ್ಟುಕೊ. ಕಚೇರಿಯವರಿಗೆ ಏನನ್ನೂ ತಳಿಸಬೇದ, ಏನನ್ನೂ ಕೊಡಬೇದ.’

‘ವರಡನೆಯ ದೊಡ್ಡ ಮನುಷ್ಯನ ವಿಚಾರ: ನೀನು ಮಾಡಬೇಕೆಂದಿರುವುದು ಸರಿ ಆದರೆ ಎಲ್ಲವೂ ಬರವಣಿಗೆಯಲ್ಲಿರಲಿ. ಬಾಯಿಮಾತು ಕೆಲಸಕ್ಕೆ ಬಾರದು. ಅದೂ ಆಲ್ಲದೆ ಗಾಳಿಹುಂಜದಂತೆ ಜನ ಹೇಗೆಂದರೆ ಹಾಗೆ ತಿರುಗಬಿಡುತ್ತಾರೆ; ಸಮಯದಲ್ಲಿ ಕೈಬಿಡುತ್ತಾರೆ; ಆದ್ದರಿಂದ ನಂಬಬೇದ. ಆವರು ಹೇಳುವುದನ್ನೂ ಲಿಂಗ ಬರಿದು ಕಳಿಸಲಿ. ರಿಕಾಡುಂಗ ಬೆಳೆಸು. ಮಧ್ಯ ಬಿಡುವಾದಾಗ ಒಂದು ಸಲ ಬಂದುಹೋಗು ನಾನು ಸಿದ್ದಪ್ಪನನ್ನು ಕಂಡು ಮಾತನಾಡಿದ್ದೇನೆ. ಮುಂದೆ ನೀನು ಇಲ್ಲಿಗೆ ಬಂದಾಗ ನಷ್ಟ ಮನೆಯಲ್ಲಿ ಭೇಟಿ ಮಾಡಿಸುತ್ತೇನೆ. ಕೊನೆಯ ಮಾತು: ಬಲವದ್ದಿರೋಧ

ಅಪಾಯಕರ ಎಂದು ತಿಳಿದವರು ಹೇಳುತ್ತಾರೆ. ಅದ್ದರಿಂದ ಎಚ್ಚರಿಕೆಯಿಂದ ನಡೆದುಕೋ.

ರಂಗಣ್ಣನಿಗೆ ತಿಮ್ಮಾರಾಯಪ್ಪನ ಕಾಗದದಿಂದ ಮನಸ್ಸಿಗೆ ಸ್ವಲ್ಪ ಸಮಾಧಾನವಾದರೂ ಅಪ್ಪೇನೂ ಸಂಶೋಧನಾಗಲಿಲ್ಲ. ತಾನಾಗಿ ಯಾರೊಡನೆಯೂ ವಿರೋಧ ಕಟ್ಟಿಕೊಳ್ಳಬೇಕೆಂದಾಗಲಿ ಜಗತ್ ಕಾಯ ಬೇಕೆಂದಾಗಲಿ ಹಾತೊರೆಯತ್ತಿಲ್ಲ. ಅದರೆ ಅವು ಅಪ್ಪಾರ್ಥಿತವಾಗಿ ಬಂದು ಗಂಟುಬೀಳುತ್ತವೆ. ಏನು ವಾಡಬೇಕು? ಎಂದು ಆಲೋಚಿಸುತ್ತಿದ್ದನು. ಆಗ ಜನಾರ್ಥನಪ್ಪರದ ಮುನಿಸಿಪಲ್ ಕೌನ್ಸಿಲರಾದ ಚೆನ್ನಪ್ಪ ನವರು ಬಂದಿದಾರೆಂದು ಆಳು ಬಂದು ತಿಳಿಸಿದನು, ಆವರನ್ನು ಬರಮಾಡಿಕೊಂಡದ್ದಾರ್ಥಿಯಿತು ಚೆನ್ನಪ್ಪ ತನ್ನ ಜೀಬಿನಿಂದ ಒಂದು ಕಾಗದವನ್ನು ತೀಗಿದು ರಂಗಣ್ಣನ ಕೈಗೆ ಕೊಡುತ್ತಾ, ‘ಕರಿಯಪ್ಪನವರು ಕಾಗದವನ್ನು ಕೊಟ್ಟಿದ್ದಾರೆ. ಆವರೇ ತಮ್ಮನ್ನು ಕಂಡು ಮಾತನಾಡಬೇಕೆಂದಿದ್ದರು’ ಎಂದು ಹೇಳಿದನು ಸ್ವಾಲರ್ಷಿಪ್ಪಾ ವಿಚಾರ ಒಕ್ಕಣೆಯಿರಬಹುದೆಂದು ರಂಗಣ್ಣ ಆಲೋಚಿಸುತ್ತ ಕಾಗದವನ್ನು ಒಡಿದು ನೋಡಿದನು. ಆದರೆ ಆ ಪ್ರಸ್ತಾವ ಅದರಲ್ಲಿರಲಿಲ್ಲ. ‘ಚೆನ್ನಪ್ಪನವರು ಒಂದು ಕೋರಿಕೆಯನ್ನು ಸಲ್ಲಿಸಲು ಬರುತ್ತಾರೆ. ಅದನ್ನು ದಯವಿಟ್ಟು ನೇರವೇರಿಸಿಕೊಡಿ. ನನಗೂ ಸಂಶೋಧನವಾಗುತ್ತದೆ’ – ಎಂದು ಬರೆದಿತ್ತು.

‘ಏನು ಸಮಾಜಾರ? ಕರಿಯಪ್ಪನವರ ಶಿಥಾರಸು ನಿಮಗೆ ಬೇಕಾಗೆತ್ತೇ? ನಾನು ನಿಮ್ಮ ಉರಿನವನೇ ಆಗಿದ್ದೇನಿಲ್ಲ?’ ಎಂದು ರಂಗಣ್ಣ ಉಷಚಾರೋಕ್ತಿಯನ್ನೂ ಡಿದನು.

‘ಶಿಥಾರಸು ತರಬೇಕೆಂದು ನಾನು ಪ್ರಯತ್ನ ಪಡಲಿಲ್ಲ ಸಾರಾ! ಮೊನ್ನೆ ಕರಿಯಪ್ಪನವರನ್ನು ಕಂಡಿದ್ದೆ. ಹೀಗೆಯೇ ಸ್ವಾಲುಗಳ ವಿಚಾರ ಮಾತುಕಡಿ ಆಡುತ್ತಿದ್ದೇವು ನಿಮ್ಮ ಮಾತು ಸಹ ಬಂತು. ಹಿಂದಿನವರು ಕೆಲವು ಅನ್ಯಾಯಗಳನ್ನು ಮಾಡಿ ಮೇಷ್ಪರುಗಳಿಗಲ್ಲ ತೊಂದರೆ ಕೊಟ್ಟಿರು. ಕೆಲವರನ್ನು ಎಲ್ಲಾಲ್ಲಿಗೋ ವರ್ಗ ಮಾಡಿಸಿಬಿಟ್ಟಿರು. ಈಗ ಆ ಅನ್ಯಾಯ ಗಳಲ್ಲಿ ಒಂದೆಡನ್ನೂ ದರೂ ಸಂಪಡಿಸಬೇಕೆಂದು ನಾನು ಕರಿಯಪ್ಪನವರಲ್ಲಿ

ಹೇಳುತ್ತಿದ್ದೆ. ಆಗ ಅವರು—ನಾನು ಇನ್ನಾಷ್ಟೆಕ್ಕೆಂಗೆ ಕಾಗದ ಕೊಡು ತ್ತೀನೆ. ಕಂಡು ವಾತನಾಡು—ಎಂದು ಹೇಳಿ ಇದನ್ನು ಬರೆದು ಕೊಟ್ಟಿರು. ’

‘ನಾನಾ ಕಾರಣಗಳಿಗುಗಿ ಮೇಷ್ಪರುಗಳಿಗೆ ವರ್ಗಗಳಾಗುತ್ತವೆ. ಏನಾದರೂ ನಿಜವಾದ ತೈಂದರೆಗಳಾಗಿದ್ದರೆ ಮುಂದಿನ ವರ್ಗವರ್ಗ ಗಳಲ್ಲಿ ಪರಿಹಾರ ಕೊಡಬಹುದು.’

‘ಗಂಡಸು ಮೇಷ್ಪರುಗಳು ಹೇಗಾದೆಯಾ ಕಷ್ಟ ಅನುಭವಿಸುತ್ತಾರೆ ಸಾರ್ ! ಪಾಪ ! ಆ ಹೆಣ್ಣು ಮೇಷ್ಪರುಗಳನ್ನು ಗೋಳಿ ಹೊಯ್ದ ಕೊಂಡರೆ ಅವರೇನು ವಾಡುತ್ತಾರೆ ! ನೋಡಿ ! ಈ ಉರಿನ ಗಲ್ಲು ಸ್ವಲ್ಪಿನಲ್ಲಿ ತಮ್ಮವ್ಯಾ ಎಂಬಾಕೆ ಇದ್ದಳು. ನಾಲ್ಕುಪ್ಪುದು ಜನ ಮಕ್ಕಳು, ಸ್ಥಳದವರು. ನಿಮ್ಮ ಇಲಾಖೆಯವರು ಕೊಡುವ ಸಂಬಳದಲ್ಲಿ ಹೇಗೋರಿ ಕಾಲ ತಳ್ಳುತ್ತಿದ್ದಳು. ಆಕೆಯನ್ನು ತಿಗೆದುಕೊಂಡುಹೋಗಿ ದೂರ ಪಾರಂತಕ್ಕೆ—ಈ ರೇಂಜೇ ತಪ್ಪಿಸಿ—ವರ್ಗ ಮಂಡಿದಾದ್ದರೆ ! ಬಹಳ ಅನ್ಯಾಯ ಸಾರ್ !’

‘ಆಕೆಯ ಗಂಡನೋರೆ ಅಣ್ಣ ತಮ್ಮಂದಿ ರೋ ! ಯಾರಾದರೂ ದೊಡ್ಡ ಸಾಹೇಬರ ಹತ್ತಿರ ಹೋಗಿ ಹೇಳಿಕೊಳ್ಳಲಿ. ಸರಿವಾಡು ತ್ತಾರೆ ?’

‘ಆಕೆಗೆ ಗಂಡಗಿಂಡ ಯಾರೂ ಇಲ್ಲ ಸಾರ್ !’

‘ಆಕೆ ನಿಮಗೇನಾಗಚೇಕು ? ನಿಮ್ಮ ನೆಂಟರೋ ?’

‘ಅಲ್ಲ ಸಾರ್ !’

‘ನಿಮ್ಮ ಜನವೋ ?’

‘ಅಲ್ಲ ಸಾರ್ !’

‘ಮತ್ತೀ ? ನನಗೆ ಅಧ್ಯವಾಗುವುದಿಲ್ಲ. ಆಕೆ ವಿಚಾರದಲ್ಲಿ ಇಷ್ಟೊಂದು ಮರುಕ ತೋರಿಸುತ್ತಿದ್ದೀರಲ್ಲ !’

‘ಆಕೆಯನ್ನು ನೋಡಿಕೊಳ್ಳುವವರು ಯಾರೂ ಇಲ್ಲ ಸಾರ್ ! ಇಲ್ಲಿ ನಷ್ಟ ಪೋಷಕೆಯಲ್ಲೇ ಆಕೆ ಇದ್ದಳು. ನಾನು ಸಹ ಅಲ್ಲ ಸ್ವಲ್ಪ ಸಹಾಯ ವಾಡುತ್ತಾ ಇದ್ದೆ. ಯಾರೋ ಪುಂಡರು ಮೇಲಕ್ಕೆ

ಅಜ್ಯ ಬರೆದು ಬಿಟ್ಟುರು, ನಿಮ್ಮ ಇಲಾಖೆಯವರು ಕಣ್ಣಿಕ್ಕೆ ಕೊಂಡು
ಆಕೆಯನ್ನು ದೂರಕ್ಕೆ ವರ್ಗವಾಡಿ ಬಿಟ್ಟುರು. ತಾವು ಆಕೆಯನ್ನು ಪುನಃ
ಇಲ್ಲಿಗೇನೇ ವರ್ಗವಾಡಿಸಿಕೊಡಬೇಕು. ನನಗೂ ದೊಡ್ಡ ಉಪಕಾರ
ವಾಗುತ್ತದೆ.'

'ಒಳ್ಳೆಯದು ಚೆನ್ನಪ್ಪನವರೇ! ರಿಕಾಡುಗಳನ್ನು ನೋಡಿ ಆಲೋ
ಜನೆ ಮಾಡುತ್ತೇನೇ.'

'ಕರಿಯಪ್ಪನವರು ತಮಗೆ ಖುದ್ದಾಗಿ ಹೇಳಬೇಕೆಂದು ತಿಳಿಸಿ
ದಾ೦ರೆ ಸಾರ್!' ಎಂದು ಅಂತಿಮವಾಗಿ ಬಿಟ್ಟುಕೊಂಡು ಗಂಗೆಗೆ ಪ್ರಾರ್ಥಿಸಿ

'ಒಳ್ಳೆಯದು, ಇರಲಿ. ಅವರಿಗೆ ನನ್ನ ನಮಸ್ಕಾರಗಳನ್ನು ತಿಳಿಸಿ.'

'ಪುನಃ ತಮ್ಮನ್ನು ಬಂದು ಕಾಣಲೀ?' ಎಂದು ಅಂತಿಮವಾಗಿ ಬಿಟ್ಟುಕೊಂಡು ಗಂಗೆಗೆ ಪ್ರಾರ್ಥಿಸಿ

'ಕಾಣಬುದ್ದೇನೂ ಬೇಡ. ಬೇಕಾಗಿದ್ದಲ್ಲಿ ನಾನೇ ಹೇಳಿಕೆಳಿಸು
ತ್ತೀನೇ.' ಎಂದು ಅಂತಿಮವಾಗಿ ಬಿಟ್ಟುಕೊಂಡು ಗಂಗೆಗೆ ಪ್ರಾರ್ಥಿಸಿ

ಚೆನ್ನಪ್ಪನಮಾಡಿ ಹೊರಟಿಹೋದನು. ರಂಗಣನಿಗೆ
ಆ ಪ್ರಕರಣ ಅರ್ಥವಾಗಿ ಅರ್ಥವಾಯಿತು. ಕೂಲಂಕವವಾಗಿ
ತಿಳಿದುಕೊಳ್ಳೋಣವೆಂದು ಶಂಕರಪ್ಪನನ್ನು ಕರೆದು ಆ ರಿಕಾಡನ್ನು
ತರಿಸಿದನು. ಶಂಕರಪ್ಪ, 'ಅದು ದೊಡ್ಡ ರಿಕಾಡು ಸ್ವಾಮಿ! ಬಹಳ
ಗಲಾಟಿಗೆ ಬಂದದ್ದರಿಂದ ಆಕೆಗೆ ವರ್ಗವಾಗಿ ಹೋಯಿತು' ಎಂದು
ಹೇಳಿದನು.

'ಚೆನ್ನಪ್ಪನವರಿಗೂ ಆಕೆಗೂ ಏನು ಸಂಬಂಧ?'

'ಏನು ಸಂಬಂಧ ಎಂದು ಹೇಳಲಿ ಸ್ವಾಮಿ! ಸ್ವಾಮಿಯವರಿಗೆ
ತಿಳಿಯದೇ! ಈತನೇ ಆಕೆಯನ್ನು ಇಟ್ಟಿಕೊಂಡಿದ್ದವನು. ಆ ಮಕ್ಕಳಿಲ್ಲ
ಇವನದೇ. ಹಿಂದೆ ಬಂದು ಸಾರಿ ದೊಡ್ಡ ಸಾಹೇಬರು ಆಕಸ್ಮಾತ್
ತ್ರಾಗಿ ಸ್ವಾಲಿಗೆ ಭೇಟಿ ಕೊಟ್ಟುರು. ಆಗ ಸ್ವಾಲಿನಲ್ಲೇ ಆ ಮಕ್ಕಳಿಲ್ಲ
ಇದ್ದವು. ಕೈಕೊಷನ್ನು ಕಟ್ಟಿಕೊಂಡು ಆಕೆ ಅಲ್ಲಿದ್ದಳು! ಸಾಹೇಬರಿಗೆ
ಬಹಳ ಆಸವಾಧಾನವಾಯಿತು. ಕಡೆಗೆ ಬಹಳ ಧೈಯವಾಡಿ ಆಕೆ
ಯನ್ನು ಇಲ್ಲಿಂದ ವರ್ಗವಾಡಿಬಿಟ್ಟುರು.'

‘ಪುನಃ ಇಲ್ಲಿಗೆ ವರ್ಗ ಮಾಡಿಸಿಕೊಡಬೇಕೆಂದು ಕೇಳುತ್ತಿದ್ದಾನ್ನಲ್ಲಿ
ಆ ಮನುಷ್ಯ ! ಜೊತೆಗೆ ಕರಿಯವು ನವರ ಶಿಫಾರಸು ಪತ್ರ ಬೇರೆ ತಂದು
ಕೊಟ್ಟಿದ್ದಾನೆ ! ಒಳ್ಳೆಯ ಜನ !’

ಈ ಮಾತುಗಳು ಮುಗಿಯುವ ಹೊತ್ತಿಗೆ ಸಾಹೇಬರ ಗುಮಾಸ್ತೇ
ನಾರಾಯಣರಾವ್ ಬಂದನು. ಕಚ್ಚೇರಿಯ ಲೆಕ್ಕೆ ಪತ್ರಗಳ ತನಿಖೆಗಾಗಿ
ಆತ ಒಂದು ದಿನ ಮುಂಚಿತವಾಗಿ ಬಂದನು. ಆತನ ಹಾಸಿಗೆಯನ್ನು
ಕಚ್ಚೇರಿಯ ಒಂದು ಕೋಟಿಯಲ್ಲಿದಿಸಿದ್ದಾಯಿತು. ಸಾಹೇಬರು ಮರು
ದಿನ ಹನ್ನೊಂದು ಗಂಟೆಯೊಳಗಾಗಿ ಬರುವರೆಂದೂ ಬಂಗಲೆಯಲ್ಲಿ ಅವರಿಗೆ
ಸ್ಥಳವನ್ನು ಗೊತ್ತುಮಾಡಬೇಕೆಂದೂ ಆತನು ತಿಳಿಸಿದನು. ಬಂದ
ಗುಮಾಸ್ತೇಗೆ ಉಪಾಹಾರಕ್ಕೆ ರಂಗಣ್ಣ ಏಪಾರಿಟುಮಾಡಿ ಸ್ವಾನ ಮತ್ತು
ಉಂಟಿಗಳಿಗೆ ತನ್ನ ಮನೆಗೆ ಬರಬಹುದೆಂದೂ, ಸಾಹೇಬರ ಬೀಡಾರ
ದಲ್ಲಿಯೇ ಉಂಟವನ್ನು ಮಾಡುವುದಾದರೆ ಅದು ಸಹ ಆಗಬಹುದೆಂದೂ
ಹೇಳಿದನು

‘ನಾನು ಹೋಟಲಿಗೆ ಉಂಟಕ್ಕೆ ಹೋಗತ್ತೇನೇ ಸಾರ್ ! ಸಾಹೇಬರ
ಬೀಡಾರದಲ್ಲಿ ನಮಗೆಲ್ಲ ಉಂಟವ ವ್ಯವಸ್ಥೆಯಿಲ್ಲ.’

‘ನೀವು ಕಚ್ಚೇರಿಯ ತನಿಖೆಗೆ ಒಂದಿರುತ್ತಿರಿ. ಆದ್ದರಿಂದ ನಾನು
ಬಲಾತ್ಮಾರ ಮಾಡಿದರೆ ಜೆನ್ನೂಗಿರಲಾರದು. ಹೋಟಲಿಗೆ ಬೇಕಾಗಿದ್ದರೆ
ಹೋಗಬಹುದು. ಆದರೆ ನಿಮಗೆ ಬರುವ ಭಾತ್ಯದಲ್ಲಿ ನಿಮ್ಮ ದಿನದ
ಖಚಿತ ಏಳುತ್ತದೆಯೇ ?’

‘ಸಾಕಾಗುವುದಿಲ್ಲ ಸಾರ್ ! ಏನು ಮಾಡುವುದು ? ಕೈಯಿಂದ
ಕತ್ತಂಸುತ್ತದೆ ; ದಂಡ ತೆರಬೇಕು.’

‘ಆ ಕಷ್ಟವನ್ನು ನಾನು ಬಲ್ಲೆ ಆದ್ದರಿಂದಲೇ ನಾನು ನಿಮಗೆ
ಹೇಳಿದ್ದು. ನಿಮ್ಮ ಮನಸ್ಸು ಬಂದ ಹಾಗೆ ತನಿಖೆಮಾಡಬಹುದು. ನಿಮ್ಮ
ಮನಸ್ಸು ಬಂದ ಹಾಗೆ ವರದಿಯನ್ನು ಬರಿಯಬಹುದು. ನನ್ನ ಆಕ್ಷೇಪಣಿ
ಇಲ್ಲ. ನನ್ನ ಮನೆಯಲ್ಲಿ ಉಂಟಮಾಡಿದ ಕಾರಣದಿಂದ ಯಾವುದೊಂದು
ದಾಖೆಣ್ಣುಕ್ಕೂ ಒಳಗಾಗಬೇಕಾಗಿಲ್ಲ.’

‘ನೀವು ಹೇಳುವುದು ಸರಿ ಸಾರ್ ! ಆದರೆ ಈಗಿನ ಸಾಹೇಬರು ಸ್ವಲ್ಪ ಜೋರನವೇಲಿದ್ದಾರೆ. ನಮಗೆಲ್ಲ ತಾಕೇತು ಮಾಡಿದ್ದಾರೆ. ಆದ್ದರಿಂದ ಹೀಗೆಯೇ ಅಂತಿಮವಾಗಿ ಮಾಡಿದ್ದಾರೆ.

‘ಒಳ್ಳೆಯದು.’

ಪ್ರಕರಣ ೧೫

ಸಾಹೇಬರ ತನಿಖೆ

ಜನಾರ್ಥನವುರಕ್ಕೆ ಎರಡು ಮೈಲಿ ದೂರದಲ್ಲಿ ಒಂದು ನಿರ್ಜನ ಪ್ರದೇಶದಲ್ಲಿ ಬಂಗಲೆ. ರಂಗಣ್ಣ ಒಕ್ಕೊಯ ಉಡುಪನ್ನು ಧರಿಸಿಕೊಂಡು ಬಂಗಲೆಗೆ ಹತ್ತುವರೆ ಗಂಟೆಗೆ ಸರಿಯಾಗಿ ಹೋದನು. ಸಾಹೇಬರಿಗೆ ಅಡಿಗೆಯ ಏಪಾರಿಟ್ ನಡೆದಿತ್ತು. ಗುಮಾಸ್ತೇ ನಾರಾಯಣರಾವ್ ಸಾಹೇಬರ ಕೊಟ್ಟಿಯಲ್ಲಿ ಕಚ್ಚೇರಿಯ ಕಾಗದಗಳನ್ನು ಸರಿಯಾಗಿ ಜೋಡಿಸಿಟ್ಟು ಹೋರಕ್ಕೆ ಬಂದನು. ಸುಮಾರು ಹನ್ನೊಂದು ಗಂಟೆಯ ಹೊತ್ತಿಗೆ ಮೋಟಾರು ಬಂಗಲೆಗೆ ಬಂತು; ಸಾಹೇಬರು ಇಳಿದರು. ನಮ್ಮ ಸ್ವಾರಾದಿ ಪ್ರಕರಣಗಳು ಮುಗದುವು. ಸಾಹೇಬರು ಮೆಟ್ಟುಲು ಗಳನ್ನು ಹತ್ತುತ್ತಿದ್ದ ಹಾಗೆಯೇ, ‘ಎನ್ನ? ನಿಮ್ಮ ರೇಂಜಿನಲ್ಲಿ ಮೇಹಪ್ಪು ಗಳು ಸಕ್ಕುಲರುಗಳ ಪ್ರಕಾರ ನಡೆಯುತ್ತಾ ಇಲ್ಲ. ನೀವು ಸರಿಯಾಗಿ ರೂಲ್ಸ್‌ಗಳನ್ನು ಜಾರಿಗೆ ತರಬೇಕು’— ಎಂದು ಸ್ವಲ್ಪ ಕರಿನವಾಗಿ ಅಡಿದರು.

‘ಒಕ್ಕೊಯದು ಸಾರ್! ನಾನು ರೂಲ್ಸ್‌ಗಳನ್ನು ಬಿಗಿಯಾಗಿಯೇ ಆಚರಣೆಗೆ ತರುತ್ತಿದೇನೆ. ಎಲ್ಲಿಯಾದರೂ ಒಂದೆರಡು ಕಡೆ ಉಲ್ಲಂಘನೆ ಆಗಿರಬಹುದು. ವಿಚಾರಿಸಿ ಸರಿಮಾಡುತ್ತೇನೆ.’

‘ನೋಡಿ! ದಾರಿಯಲ್ಲಿ— ಆ ಹಳ್ಳಿ, ಅದರ ಹೇಸರೇನು? ’ ಎಂದು ತಮ್ಮ ಜೀಬನೊಳಗಿಂದ ಕೈಪುಸ್ತಕವನ್ನು ತೆಗೆದು, ‘ಸರ, ತಪ್ಪೇನಹಳ್ಳಿ! ರಿಜಿಸ್ಟ್ರಿನಲ್ಲಿ ದಾಖಲೆಯಲ್ಲಿ ಮಕ್ಕಳನ್ನು ಆ ಮೇಹಪ್ಪು ಒಳಗೆ ಕೂಡಿಸಿಕೊಂಡಿದ್ದು. ಸಣ್ಣ ಮಕ್ಕಳು— ನಿಮ್ಮ ವರ್ಷದ ಮೂರು ಮೂರು ವರ್ಷದ ಮಕ್ಕಳು! ಅವನಿಗೆ ಬರೆ ಎಳಿದಿದ್ದೇನೆ! ಇಲ್ಲಿಂದ ಶಾಲ್ಯ ಮೈಲಿ ದೂರದಲ್ಲಿ ಸುಂಡೇನಹಳ್ಳಿ! ಮೇಹಪ್ಪು ಆ ಹಳ್ಳಿಯಲ್ಲಿ ವಾಸಮಾಡುತ್ತಾ ಇಲ್ಲ. ಜನಾರ್ಥನವುರದಿಂದ ಬಂದು ಹೋಗುತ್ತಿದ್ದ್ವಾ ನಂತಿ! ಅವನು ಸ್ಕೂಲ್ ಬಾಗಿಲು ಮುಖ್ಯಕೊಂಡು ಬೈಸ್‌ಲೂ ಹತ್ತುವ ಹೊತ್ತಿಗೆ ನಷ್ಟ ಮೋಟಾರು ಅಲ್ಲಿಗೆ ಹೋಯಿತು. ಕೆಳ್ಳಿ ಸಿಕ್ಕಿಬಿದ್ದು.

ಹಳ್ಳಿಯಲ್ಲಿ ಮನೆ ಕೊಟ್ಟಿಲ್ಲ— ಎಂದು ಸುಳ್ಳಿನ್ನು ಹೇಳಿದ್ದಾನೆ ! ಗ್ರಾಮ ಸ್ಥರನ್ನು ವಿಚಾರಿಸಿದ್ದರಲ್ಲಿ— ಮನೆಗಳಿಗೇನು ಸ್ವಾನ್ಯ ! ಮೋಸ್ತಾಗಿವೇ— ಎಂದು ಹೇಳಿದರು ’

‘ ಗ್ರಾಮಸ್ಥರನ್ನು ತಾವು ವಿಚಾರಿಸಿದರೆ ಆವರು ಹಾಗೆಯೇ ಹೇಳುವುದು ! ಆ ಹಳ್ಳಿಯಲ್ಲಿ ಮೇಪ್ಪರ ವಾಸಕ್ಕೆ ಮನೆಯನ್ನು ಕೊಟ್ಟಿಲ್ಲ. ಆ ವಿಚಾರದಲ್ಲಿ ರಿಕಾಡುಂ ನಡೆದಿದೆ.’

‘ ಮೇಪ್ಪು ವಿನಾಯಿತಿ ಪಡೆದಿದ್ದಾರೆಯೋ ! ’

‘ ಶಿಫಾರಸು ಮಾಡಿದ್ದೇನೆ. ತಮ್ಮ ಕಚೇರಿಯಲ್ಲಿ ಕಾಗದ ಇದೆ. ಜವಾಬು ಬಂದಿಲ್ಲ. ’

‘ ನಾರಾಯಣರಾವ್ ! ಇನ್ನಾಷ್ಟೇಕ್ಕರ್ ಹೇಳಿದುದನ್ನು ಕೇಳಿದೆಯಾ ? ಕಚೇರಿಗೆ ಈಗಲೇ ಬರೆದುಹಾಕು. ಸಂಬಂಧಪಟ್ಟ ಗುಮಾಸ್ತೇಯರ ಸಮಜಾಯಿಷಿ ತಿಗೆದು ಕೂಡಲೇ ಕಳಿಸಲಿ. ಆ ಅಸಿಸ್ಟೆಂಟ್ ಶುದ್ಧಿಸಾಲಾಯಿಲ್ ! ಅಷ್ಟೇಸನ್ನು ಸರಿಯಾಗಿ ನೋಡಿಕೊಳ್ಳೋದಿಲ್ಲ. ಆತನಿಗೆ ವರ್ಗವಾಗಬೇಕು ! ’

ರಂಗಣ್ಣ ಸ್ಪೃಹ ಹೊತ್ತು ಅಲ್ಲಿದ್ದ ಸಾಹೇಬರ ಅಪ್ಪಣಿ ಪಡೆದು ಹಿಂದಿರುಗಿದನು. ಮಧ್ಯಾಹ್ನ ಮೂರು ಗಂಟಿಗೆ ಸಾಹೇಬರು ಕಚೇರಿಯ ತನಿಖಿಗೆ ಬರುವುದಾಗಿ ತಿಳಿಸಿದ್ದರು. ಆದರಂತೆ ಹೊತ್ತಿಗೆ ಸರಿಯಾಗಿ ಆವರು ಬಂದು ದಾವಿಲೆಗಳನ್ನು ನೋಡಿದರು. ಸುಮಾರು ಏದು ಗಂಟೆಯ ಹೊತ್ತಿಗೆ ಕುಚೆಯಿಂದೆದ್ದು, ‘ ಉಳಿದದ್ದನ್ನು ನಾಳಿ ನೋಡೋಣ. ನಾಳಿ ಬೆಳಗೆ ಒಳಭಾಗದ ಕೆಲವು ಸ್ಕೂಲುಗಳನ್ನು ನೋಡಬೇಕೆಂದಿದ್ದೇನೆ’ ಎಂದು ರಂಗಣ್ಣನಿಗೆ ಹೇಳಿದರು. ಒಳಭಾಗದ ಸ್ಕೂಲುಗಳನ್ನು ನೋಡಬೇಕಾದರೆ ಬೈಸ್ಕಲ್ ಮೇಲೋ ಗಾಡಿಯಲ್ಲೋ ಹೋಗಬೇಕಾಗುತ್ತದೆಂದು ರಂಗಣ್ಣ ತಿಳಿಸಿದನು. ‘ ಬೈಸ್ಕಲ್ ಅಭ್ಯಾಸ ಹಿಂದೆಯೇ ತಪ್ಪಿಹೋಯಿತು. ಅದನ್ನು ಹತ್ತಿದರೆ ಎದೆ ನೋವು ಬರುತ್ತದೆ ! ಗಾಡಿಯಲ್ಲಿ ಹೋಗಿ ಬರುವುದೆಂದರೆ ಬಹು ಹೊತ್ತು ಹಿಡಿಯುತ್ತದೆ. ಆದ್ದರಿಂದ ನಿಮ್ಮ ಸಲಹೆ ಸರಿಯಾಗಿಲ್ಲ ! ಮೋಟಾರನಲ್ಲೋ ಹೋಗಬೋಣ. ಆದರೆ ರಸ್ತೆ ಚೆನ್ನಾಗಿರಬೇಕು’— ಎಂದು ಸಾಹೇಬರು ಹೇಳಿದರು.

‘ಹೆಲ್ಲಿಗಳ ಕಡೆ ರಸ್ತೆಗಳು ಚೆನ್ನಾಗಿರುವುದಿಲ್ಲ ಸಾರಾ! ಮೋಟಾರು ಹೋಗುವುದು ಕಷ್ಟ.’

‘ದೊಡ್ಡ ರಸ್ತೆಗೆ ಈಚೆ ಆಚೆ ಎರಡು ಫಲಾಂಗು ದೂರದಲ್ಲಿ ಒಳಭಾಗದ ಸ್ವಲ್ಪಲುಗಳಿಲ್ಲವೇ?’

‘ಇವೆ. ಆದರೆ ಅವೆಲ್ಲ ರಸ್ತೆ ಪಕ್ಕದ ಸ್ವಲ್ಪಲುಗಳು! ಒಳಭಾಗದ ಸ್ವಲ್ಪಲುಗಳು ರಸ್ತೆಯಿಂದ ಏದು, ಆರು, ಎಂಟು ಮತ್ತು ಹತ್ತು ಮೈಲಿಗಳ ದೂರದಲ್ಲಿರುತ್ತವೆ’

‘ಸರಿ. ನಾಳೆ ಬೆಳಗ್ಗೆ ಏಳೂವರೆ ಗಂಟಿಗೆಲ್ಲ ಬಂಗಲೆಯ ಹತ್ತಿರ ಬನ್ನಿ. ಹೋಗಿ ನೋಡಿಕೊಂಡು ಬರೋಣ’

ಮೇಲಿನ ಏಪಾರ್ಟೆನ್‌ನಂತೆ ವಾರನೆಯ ದಿನ ರಂಗಣ್ಣ ಬಂಗಲೆಯ ಹತ್ತಿರ ಏಳೂಕಾಲು ಗಂಟಿಗೆಲ್ಲ ಹಾಜರಾಗಿದ್ದನು. ಸಾಹೇಬರು ಏಳೂವರೆ ಗಂಟಿಗೆ ಸರಿಯಾಗಿ ಹೊರಕ್ಕೆ ಬಂದರು. ಅವರ ಮೋಟಾರಿನಲ್ಲಿ ಇಬ್ಬರೂ ಹೊರಟಿರು. ದಾರಿಯಲ್ಲಿ ವಾತುಗಳಿಗೆ ಪ್ರಾರಂಭವಾಯಿತು. ‘ಸಿಮ್ಮೆನ್‌ಲೆ ಬಹಳ ದೂರಾಗಳು ಬರುತ್ತಾ ಇವೆ ರಂಗಣ್ಣ! ಏತಕ್ಕೆ ಅವುಗಳಿಗೆಲ್ಲ ಅವಕಾಶ ಕೊಡುತ್ತಿದ್ದೀರಿ? ನಿವ್ವ ಇನ್ನೂ ಸಣ್ಣ ವಯಸ್ಸಿನವರು; ಮುಂದೆ ಇಲಾಖೆಯಲ್ಲಿ ದೊಡ್ಡ ಹುದ್ದೆಗೆ ಬರತಕ್ಕವರು; ತಾಕ್ ಲೀಕಾಗೇನೋ ಕಾಣುತ್ತೀರಿ! ಆದರೆ ಟ್ರೌಕ್‌ ಇಲ್ಲ’ ಎಂದು ಸಾಹೇಬರು ಹೇಳಿದರು.

‘ಯಾರು ದೂರು ಕೊಟ್ಟಿದ್ದಾರೆ ಎಂಬುದು ನನಗೆ ತಿಳಿಯಿದು. ಬಹುಶಃ ಉಪಾಧ್ಯಾಯರು ಯಾರೂ ಅರ್ಜಿಗಳನ್ನು ಬರೆದಿಲ್ಲವೆಂದು ಹೇಳಬಲ್ಲೆ’

‘ಪಬ್ಲಿಕ್! ಸಾರ್ವಜನಿಕರು-ಬಂದು ದೂರು ಹೇಳುತ್ತಾರೆ.’

‘ಪಬ್ಲಿಕ್ ಎಂದರೆ ಯಾರು ಸಾರಾ! ಏನು ದೂರು ಕೊಟ್ಟಿದ್ದಾರೆ? ನಾನು ಲಂಜ ತಿನ್ನತ್ತೇನೆಂದು ಹೇಳುತ್ತಾರೆಯೇ? ನಡತೆ ಕಟ್ಟಿನ ನೆಂದು ಹೇಳುತ್ತಾರೆಯೇ?’

‘ಅಂಥವುಗಳು ಏನೂ ಇಲ್ಲ. ರಾಜಕೀಯದಲ್ಲಿ ಕೈಹಾಕ್ಕತ್ತಿದ್ದೀರಿ ಎಂದು ಮುಖಿಂಡರು ಹೇಳುತ್ತಾರೆ.’

‘ನಾನು ಸರ್ಕಾರದ ನೇರರ. ರಾಜಕೀಯದಲ್ಲಿ ಪ್ರವೇಶಿಸಬಾರ ದೆಂದೂ ಸರ್ಕಾರಕ್ಕೆ ವ್ಯತಿರಕ್ತವಾಗಿ ನಡೆಯಬಾರದೆಂದೂ ನನಗೆ ಗೂತ್ತಿದೆ. ನಾನು ರಾಜಕೀಯದಲ್ಲಿ ಕೈಹಾಕುತ್ತಿಲ್ಲ. ಹಾಗೆ ಹಾಕುತ್ತಾ ಇದ್ದಿದ್ದರೆ ಸಿ. ಐ. ಡಿ. (C. I. D.) ಕೈಗೆ ನಾನು ಸಿಕ್ಕುತ್ತದ್ದೆ. ಅಂತಹ ಪ್ರಸಂಗ ಇದುವರೆಗೂ ನಡೆದಿಲ್ಲ.’

‘ಎದುರು ಪಾಟೆಗಳನ್ನು ಕಟ್ಟಿತ್ತಿದ್ದೀರೆಂದು ನಿಮ್ಮ ಮೇಲೆ ದೂರು ಬಂದಿದೆ! ಆ ದೂರು ಸರ್ಕಾರಕ್ಕಾಗಿ ಮುಟ್ಟಿದೆ!’

‘ಅಂತಹ ಪ್ರಭಾವಶಾಲಿ ನಾನಲ್ಲ! ಒಂದು ವೇಳೆ ಪಾಟೆಗಳನ್ನು ಕಟ್ಟಿವ ಜ್ಯೇಶ್ವರಿನಿಯೆಂದು ನನಗೆ ಮನವರಿಕೆಯಾದರೆ ಈ ಗುಲಾಮ ಗಿಂಗೆ ರಾಜೀನಾಮೆ ಕೊಟ್ಟಿಬಿಟ್ಟು ರಾಜಕೀಯ ಮುಖಿಂಡನಾಗುತ್ತೇನೆ! ತಮ್ಮನ್ನು ನಹ ಆಗ ನಾನು ಬೆದರಿಸುತ್ತೇನೆ! ಇವುಗಳೇಲ್ಲ ಏನು ಮಾತುಗಳು ಸಾರಾ! ಯಾರೋ ಒಬ್ಬಿಬ್ಬರು ಸ್ವಾಧ್ಯಾಸಾಧಕರು ಹೇಳುವ ಮಾತುಗಳಿಗೆ ಕೆವಿ ಜೋತುಹಾಕಿ ನನ್ನನ್ನು ಪೀಠಿಸುತ್ತಿದ್ದೀರಿ. ಮೇಲಿನ ದೊಡ್ಡದೊಡ್ಡ ಅಥ ಕಾರಿಗಳಿಗೆ ತಾನೆ ಏನುಬೇಕಾಗಿದೆ! ಸ್ವಾಧ್ಯಾಸಾಧನೆಗೆ ನಾಲ್ಕು ಜನ ಮುಖಿಂಡರ ಬೆಂಬಲ! ಅಷ್ಟೇ.’

ಮೇಲಿನ ಮಾತುಗಳು ನಡೆಯುತ್ತಿದ್ದಾಗ ರಸ್ತೆಯ ಪಕ್ಕದಲ್ಲಿ ಒಂದು ಹೆಚ್ಚಿನ ಹತ್ತಿರವಾಯಿತು.

‘ಇಲ್ಲಿ ಒಂದು ಸ್ವಲ್ಪಿಲಿದೆ. ತಾವು ನೋಡುತ್ತೀರಾ? ಎಂದು ರಂಗಣ್ಣ ಕೇಳಿದನು.

ಸಾಹೇಬರು ನೋಡುವುದಾಗಿ ಹೇಳಿದಮೇಲೆ ನೋಟಾರು ನಿಂತಿತು. ಇಬ್ಬರೂ ಇಳಿದು ಹೆಚ್ಚಿಯನ್ನು ಪ್ರವೇಶಿಸಿದರು. ಆ ಇಕ್ಕೆಟ್ಟಿನ ಕೊಟಕು ಸಂದುಗಳನ್ನೂ ಬಗುಳುತ್ತಿದ್ದ ನಾಲ್ಕು ನಾಯಿಗಳನ್ನೂ ದಾಟಿ ಹೋದ ಮೇಲೆ ಸ್ವಾಲು ಸಿಕ್ಕಿತು. ಆ ಕಟ್ಟಡವನ್ನು ಗ್ರಾಮಸ್ಥರು ಕೊಟ್ಟಿದ್ದರು. ನೆಲವೆಲ್ಲ ಕೆತ್ತಿಹೋಗಿ ಅಲ್ಲಲ್ಲಿ ಹಳ್ಳಿಗಳು ಬಿಡಿದ್ದವು. ಗೋಡೆಗಳಿಗೆ ಜನಮೇಜಯರಾಯನ ಕಾಲದಲ್ಲಿ ಸುಣ್ಣ ಹೊಡಿದಿದ್ದಿರಬಹುದು! ಕೆಲವು ಕಡೆ ಗೋಡೆಗಳಲ್ಲಿ ಬಿರುಕುಗಳು ಬಂದು ಆಚೆಯ ಕಡೆಯ ದೃಶ್ಯ ಕಣ್ಣಿಗೆ ಬೀಳುತ್ತಿತ್ತು. ಚಾವಣಿ ಮಣಿನಾದು; ಮರದ ಕೊಂಬಿಗಳನ್ನು ಹಾಸಿ

ಮೇಲೆ ಮಣ್ಣನ್ನು ಮುಚ್ಚಿ ಮಾಡಿದ್ದ ಚಾವಡೆ. ಆಗಾಗ ಮಣ್ಣ ಕೆಳಕ್ಕೆ ಉದುರುತ್ತಿತ್ತು. ಕಟ್ಟಿಡಕ್ಕೆ ಒಂದು ಬಾಗಿಲು ಮತ್ತು ಎರಡು ಕಿಟಕಿಗಳಿದ್ದವು.

‘ಇದು ಸರಕಾರದ ಸ್ಥಳಲು; ಕಟ್ಟಿಡ ಮಾತ್ರ ಹಳ್ಳಿಯವರು ಕೊಟ್ಟಿದ್ದು’ ಎಂದು ರಂಗಣ್ಣ ಹೇಳಿದನು.

ಸಾಹೇಬರು ಒಳಹೊಕ್ಕಾಗ ಮಕ್ಕಳು ಎದ್ದುನಿಂತು ವರೋನವಾಗಿ ಕೈಮುಗಿದರು. ಮೇಮ್ಮೆ ಗಾಬರಿಯಾಗಿ ನಿಂತಿದ್ದನು ನಾಲ್ಕನೆಯ ತರಗತಿಯಲ್ಲಿ ಒಬ್ಬ ಹುಡುಗ, ಮೂರನೆಯ ತರಗತಿಯಲ್ಲಿ ಇಬ್ಬರು. ಎರಡನೆಯ ತರಗತಿಯಲ್ಲಿ ಆರು ಜನ, ಮೂದಲನೆಯ ತರಗತಿಯಲ್ಲಿ ಹದಿನ್ಯೇದು ಮಂದಿ-ಹೀಗೆ ತರಗತಿಗಳಲ್ಲಿ ಮಕ್ಕಳಿದ್ದರು. ಸಾಹೇಬರು ಹತ್ತು ನಿಮಿಷಗಳ ಕಾಲ ಅಲ್ಲಿದ್ದ ಮೇಷ್ಪರ ಡೇರಿ ಮತ್ತು ಟಿಪ್ಪಣಿಗಳನ್ನೂ ಕೆಲವು ದಾಖಲೆಗಳನ್ನೂ ಪರಿಶೀಲಿಸಿದರು. ಅಪ್ಪು ಹೊತ್ತಿಗೆ ಕೆಲವರು ಗೌಡರು ಮತ್ತು ಯುವಕರು, ಚಿಳ್ಳೆಪಿಳ್ಳಿ ಮಕ್ಕಳು ಕಟ್ಟಿಡ ದೊಳಕ್ಕೆ ಬಂದು ನಿಂತರು. ಸಾಹೇಬರು,

‘ಇಲ್ಲಿ ಪಂಚಾಯತಿ ಮೇಂಬರುಗಳಿದ್ದಾರೋ?’ ಎಂದು ಕೇಳಿದರು.

ಒಬ್ಬತ ಮುಂದೆ ಬಂದು ಕೈಮುಗಿದನು. ‘ನಾನು ಒಬ್ಬ ಮೇಂಬರು ಸೋಮಿ!

‘ಈ ಕಟ್ಟಿಡ ಸ್ವಲ್ಪವೂ ಚೆನ್ನಾಗಿಲ್ಲ! ಇದಕ್ಕೆ ಬೇಗ ರಿಪೇರಿ ಮಾಡಿಸಿಕೊಡಬೇಕು!’

‘ಈ ಕಟ್ಟಿಡಾನ ಸರಕಾರಕ್ಕೆನ್ನಿಸಿ ಬಾಳ ವರ್ಸ ಆಗೋಡ್ಯು ಸೋಮಿ! ಮುಚ್ಚಳಿಕೆ ಸಹ ಬರಿದುಕೊಟ್ಟಿದ್ದೇವೆ. ರಿಪೇರಿ ರಿಪೇರಿ ಎಲ್ಲ ಸರಕಾರದೊರೆ ಮಾಡಿಸಬೇಕು ಸೋಮಿ!’

ಸಾಹೇಬರು ಒಂದು ನಿಮಿಷ ಸುಮೃದ್ಧಿದ್ದು, ‘ಸರಕಾರ ಮಾಡಿಸಬೇಕು ಆಂತ ಕಾದರೆ ಬೇಗ ಆಗೋಡಿಲ್ಲ! ನಿಮ್ಮ ಹಳ್ಳಿಯಲ್ಲಿರುವ ಕಟ್ಟಿಡವನ್ನು ನೀವು ಚೆನ್ನಾಗಿಟ್ಟುಕೊಳ್ಳಬೇಕು! ’ – ಎಂದು ಹೇಳಿದರು.

‘ಅದ್ವಾರ್ತಾ ಸೋಮಿ ಅಂಗೇತ್ತೀರಾ! ನಮ್ಮ ಅಲ್ಲಿಗೆ ಸರಕಾರದವರು ಕಟ್ಟಿಡಾನ ಕಟ್ಟಿಸಿಕೊಡಲಿಲ್ಲ. ನಾವೇಸೋ ಕಟ್ಟಪಟ್ಟ ಕಟ್ಟ ಸರಕಾರಕ್ಕೆ

ವಹಿಸಿಕೊಟ್ಟರೆ ಅದರ ರಿಪೇರಿನೂ ಮಾಡಾರೆಲ್ಲಾ? ಸರಕಾರಿ ಕಟ್ಟಡ ಕೈಲ್ಲ ಅಳೋನ್‌ರೇ ರಿಪೇರಿ ಮಾಡುತ್ತಾರೆ?’

ಸಾಹೇಬರು ಪರಂಗಿಟೋಷಿಯನ್ನು ಕೈಗೆ ತೆಗೆದುಕೊಂಡು ಹೊರಕ್ಕೆ ಬಂದರು. ‘ಮೇನ್ನೀ! ಈ ಹಳ್ಳೀ ಜನಕ್ಕೆ ಏನೇನೂ ತಿಳವಳಿಕೆಯಿಲ್ಲ. ಸರಿಯಾದ ತಿಳವಳಿಕೆ ಕೊಟ್ಟ ಕಟ್ಟಡ ರಿಪೇರಿ ಮಾಡಿಸಿ ರಿಪೋರ್ಟ್‌ ಮಾಡಿ! ’ ಎಂದು ಹುಕುಂ ಮಾಡಿದರು.

ಅಲ್ಲಿಂದ ಹೊರಟಿವರು ಮೋಟಾರನಲ್ಲಿ ಕುಳಿತರು. ಗಾಡಿ ಹೊರಟಿತು. ದಾರಿಯಲ್ಲಿ ಪುನಃ ರಂಗಣ್ಣನಿಗೂ ಸಾಹೇಬರಿಗೂ ಮಾತು ಚೆಳೆಯಿತು. ‘ತಿಪ್ಪುರಿನ ವ್ಯವರಿ ಸ್ವಾಲಿನ ಕಟ್ಟಡಕ್ಕೆ ರಿಪೇರಿ ಆಗಿಲ್ಲ. ಎರಡು ಮೂರು ರಿಜಿಸ್ಟ್ರೇಷನ್‌ನಾಲ್ಕಿನ ಮೂಲಕ ಕೊಟ್ಟ ದಾಖಲೆಯಿಲ್ಲ. ಘಲ ವೇನೂ ಕಾಣಲಿಲ್ಲ. ಈಗ ಅಲ್ಲೆಲ್ಲ ಪ್ರೇಗಿನ ಗಲಾಟಿ ಸ್ವಾಲು ಕಟ್ಟಡ ದಲ್ಲಿ ಇಲಿ ಸಹ ಬಿದ್ದ ಸ್ವಾಲನ್ನು ಮುಚ್ಚಿದೆ ಡಿಸಿನ್‌ಫ್ರೆಕ್ಸ್‌ನನ್ನು ಸಮ ಪರ್ಕವಾಗಿ ಮಾಡಲಾಗುವುದಿಲ್ಲ; ಅಲ್ಲಿ ಏನಾದರೂ ಹುಡುಗಿಗೆ ಹೆಚ್ಚು ಕಡೆಮೆಗಳಾದರೆ ತಾವು ಜವಾಬ್ದಾರರಲ್ಲವೆಂದು ವ್ಯಾಪ್ತಿಸಿದೆಂಟಿರು ತಿಳಿಗೆ ದಾಖಲೆಯಿಲ್ಲ. ಮುಂದೆ ಏನು ಮಾಡಬೇಕುಸಾರಾ?’ ಎಂದು ರಂಗಣ್ಣ ಕೇಳಿದನು.

‘ಬೇರೆ ಕಟ್ಟಡ ಗೊತ್ತು ಮಾಡಿ.’

‘ಬೇರೆ ಕಟ್ಟಡ ಸುಲಭವಾಗಿ ಸಿಕ್ಕುವುದಿಲ್ಲ. ಈಗಿನ ಕಟ್ಟಡ ಕಲ್ಲೀಗೊಡರದು. ಅದಕ್ಕೆ ತಿಂಗಳಿಗೆ ಹತ್ತು ರೂಪಾಯಿ ಬಾಡಿಗೆ. ಅವರಿಗೆ ವೈಶ್ವಾಂಟಿಯಾಗಿ ನಿಂತು ಉರಲ್ಲಿ ಯಾರೂ ಕಟ್ಟಡ ಕೊಡುವುದಿಲ್ಲ.’

‘ನಿವೇ ಕಲ್ಲೀಗೊಡರನ್ನು ಕಂಡು ಪ್ರಾರ್ಥನೆ ಮಾಡಿಕೊಳ್ಳಿ’

‘ಅದೂ ಆಯಿತು ಸಾರಾ! ಘಲವೇನೂ ಇಲ್ಲ ತಿಂಗಳಿಂದ ಸ್ವಾಲು ನಡೆದಿಲ್ಲ; ಮತ್ತೆ ಸ್ವಾಲು ಪ್ರಾರಂಭವಾಗಬೇಕಾಗದೆ.’

‘ಬೇರೆ ಕಟ್ಟಡ ಸಿಕ್ಕುವವರಿಗೂ ಮಿಡಲ್ ಸ್ವಾಲು ಕಟ್ಟಡದಲ್ಲಿ ಬೆಳಗೆ ಮಾಡಿಕೊಳ್ಳಿ’

‘ಆ ಬಗ್ಗೆ ಹುಕುಂ ಶಮ್ಮಿಂದ ಆಗಬೇಕು ಸಾರಾ!’

‘ಓಹೋ! ಗುಮಾಸ್ತಿ ನಾರಾಯಣರಾವ್ ಕೈಗೆ ರಿಪೋರ್ಟ್‌ನ್ನು ಕೊಡಿ. ಆರ್‌ರೂ ಮಾಡುತ್ತೇನೆ.’

ಮುಂದೆ ಒಂದು ಹಳ್ಳಿ ಸಿಕ್ಕಿತು. ಅಲ್ಲಿ ಒಂದು ಗ್ರಂಟ್‌
ಸ್ವಾಲಿತ್ತು. ಮೋಟಾರನ್ನು ನಿಲ್ಲಿಸಿದರು. ಸಾಹೇಬರೂ ರಂಗಣ್ಣನೂ
ಇಳಿದು ಹಳ್ಳಿಯನ್ನು ಹೊಕ್ಕರು. ಎರಡು ಮೂರು ಸಂದುಗಳನ್ನು
ತಿರುಗಿದಮೇಲೆ ರಂಗಣ್ಣ ಒಂದು ಮನೆಯ ಹಿಂಭಾಗವನ್ನು ಪ್ರವೇಶಿಸಿ,
‘ತಲೆ ತಗ್ಗಿ ಸಿಕೊಂಡು ಬರಬೇಕು ಸಾರಾ! ಬಾಗಿಲು ಗಿಡ್ಡು’ ಎಂದು
ಎಚ್ಚರಿಕೆ ಕೊಟ್ಟಿನು. ಸಾಹೇಬರು ಪರಂಗಿ ಟೋಪಿಯನ್ನು ಕೈಯಲ್ಲಿ
ಹಿಡಿದು ಕೊಂಡು ತಲೆ ತಗ್ಗಿ ಸಿಕೊಂಡು ಒಳಕ್ಕೆ ಹೋದರು. ಅಲ್ಲಿ ತಗ್ಗಿನ
ಒಪ್ಪು ರವ್ವೊಂದು ಕಾಣಿಸಿತು. ಸುಮಾರು ಆರಡಿ ಆಗಲ, ಹದಿನ್ಯೇಚಿನ
ಉದ್ದ ಇದ್ದಿರಬಹುದು. ಆದರ ಒಂದು ಕೊನೆಯಲ್ಲಿ ಆರೇಳು ಕುರಿಗಳನ್ನು
ಕಟ್ಟಿಹಾಕಿದ್ದರು! ಅವುಗಳ ಹಿಕ್ಕೆ ಗಂಜಳ-ಎಲ್ಲ ಕೆಳಗೆ ಹರಡಿಕೊಂಡು
ದುವಾರನೆಯನ್ನು ಬೀರುತ್ತಿದ್ದವು! ಆ ಕುರಿಗಳು ಸಾಹೇಬರನ್ನು
ನೊಡುತ್ತಲೂ, ‘ಬ್ಯಾ, ಬ್ಯಾ’ ಎಂದು ಅರಚತೊಡಗಿದುವು! ಆ ಕಟ್ಟಿದದ
ಚಾವಣಿಯ ತಳಭಾಗದಲ್ಲಿ ಬೊಂಬಾಗಳ ಅಟ್ಟಿವಿತ್ತು. ಅದರಲ್ಲಿ ಹುಲ್ಲು,
ಕಟ್ಟಿಗೆಯ ಚೂರುಗಳು ನೋಡಲಾದುವನ್ನು ಆಡಿಕೆದ್ದರು. ಒಪ್ಪು ರದ
ಎದುರು ಅಂಗಳದಲ್ಲಿ ಎರಡು ಎಮ್ಮೆಗಳನ್ನೂ ಎರಡು ಎತ್ತುಗಳನ್ನೂ
ಕಟ್ಟಿದ್ದರು. ಅವುಗಳ ಸಗಟಿ ಮತ್ತು ಗಂಜಳ ಅಲ್ಲೆಲ್ಲ ಹರಡಿಕೊಂಡಿ
ದ್ದವು. ಆ ಅಂಗಳದಲ್ಲೀ ಗಡಿಗೆಸಡಿಗೆಗಳನ್ನು ತೊಳೆದ ನೀರು ಆ ಸಗಟಿ
ಯನ್ನು ಕೊಚ್ಚಿ ಕೊಂಡು ಒಂದು ಒಪ್ಪು ರದ ಪಕ್ಕದಲ್ಲಿ ಹರಿದು ನಿಂತಿತ್ತು.

ಆ ವಾರ್ತಾಲೆಯಲ್ಲಿ ನಾಲ್ಕು ಸಣ್ಣ ಮಕ್ಕಳು ಮಾತ್ರ ಇದ್ದರು!
ಕುಳಿತುಕೊಳ್ಳುವುದಕ್ಕೆ ಹಲಗೆ ಇರಲಿಲ್ಲ. ಗಂಜಳದಲ್ಲಿ ನೆನೆದು, ಆಫ್
ಕೆತ್ತಿಹೋದ ನೆಲದಮೇಲೆ ಮಕ್ಕಳು ಕುಳಿತಿದ್ದರು ಬೋಡ್‌, ಕುಚೀ,
ಮೇಜುಗಳಾಗಲಿ, ಮಣಿ ಚೌಕಟ್ಟಿ ನೋಡಲಾದ ಉಪಕರಣಗಳಾಗಲಿ
ಇರಲಿಲ್ಲ. ಮೇಷ್ವರ್-ಸುಮಾರು ಇಪ್ಪತ್ತು ವರ್ಷಗಳ ಯುವಕ, ಒಂದು
ಲುಂಗಿಯನ್ನು ಸೊಂಟಕ್ಕೆ ಸುತ್ತಿಕೊಂಡು, ಷಟ್ಟಿನ್ನು ಹಾಕಿಕೊಂಡಿದ್ದನು.
ತಲೆಗೆ ಏನೂ ಇರಲಿಲ್ಲ. ಸಾಹೇಬರು ತನಿಖಿಗೆ ಪ್ರಾರಂಭಿಸಿ, ‘ಹಾಜರಿ
ರಿಜಿಸ್ಟ್ರೆ ಕೊಡು’ ಎಂದು ಕೇಳಿದರು. ಮೇಷ್ವರ್ ಅಲ್ಲೇ ಗೂಡಿನಲ್ಲಿ
ಟ್ಪಿಡ್ಡ ನೆಲವತ್ತು ಪುಟಗಳ ಒಂದು ಸಣ್ಣ ನೊಟ್‌ ಪುಸ್ತಕವನ್ನು

ಕೈಗೆ ಕೊಟ್ಟನು! ದಾಖಲೆಯಲ್ಲಿ ಹದಿನ್ಯೇದು ಮತ್ತುಳು ಇದ್ದರು. ಆ ದಿನದ ಹಾಜರಿ ನಾಲ್ಕು; ಸರಾಸರಿ ಹಾಜರಿ ಆರು.

‘ಸರಕಾರಿ ರಿಜಿಸ್ಟ್ರಾರನ್ನು ಇಡಬೇಕು! ಇಂಥ ಪುಸ್ತಕಗಳಲ್ಲಿ ಹಾಜರಿ ಗುತ್ತಿಸಕೂಡು!’

‘ಸರಕಾರಿ ರಿಜಿಸ್ಟ್ರಾರ್ ಕೊಂಡುಕೊಳ್ಳೋದಕ್ಕೆ ಕಾಸಿಲ್ಲ ಸ್ವಾಮಿ! ನನಗೆ ಬರೋ ಆರು ರೂಪಾಯಿಗಳಲ್ಲಿ ಜೀವನ ನಡೆಯುವುದೇ ಕವ್ಯ ಸ್ವಾಮಿ!’

‘ಗ್ರಾಮಸ್ಥರಿಗೆ ಹೇಳಿ ಹಣ ಉದಗಿಸಿಕೊಳ್ಳಬೇಕು!’

‘ಗ್ರಾಮಸ್ಥರು ಏನೂ ಕೊಡೋದಿಲ್ಲ ಸ್ವಾಮಿ! ಈ ನೋಟ್ ಪುಸ್ತಕಕ್ಕೂ ನಾನೇ ದುಡ್ಡ ಕೊಟ್ಟಿದ್ದೇನೇ!’

‘ನಿನ್ನ ಟಿಪ್ಪಣಿ, ಹೈರಿ ಎಲ್ಲಿ?’

‘ಮನೆಯಲ್ಲಿಟ್ಟಿದ್ದೇನೇ ಸ್ವಾಮಿ! ಇಲ್ಲಿ ಇಟ್ಟುಕೊಳ್ಳೋದಕ್ಕೆ ಸ್ಥಳ ಇಲ್ಲ.’

‘ಬರೋವಾಗ ಜೊತೆಯಲ್ಲೇ ತರಬೇಕು! ಟಿಪ್ಪಣಿಯಲ್ಲದೆ ಪಾಠ ಹೇಗೆ ಮಾಡುತ್ತೀರೆಯೇ?’

‘ಎಲ್ಲಾ ಓದಿಕೊಂಡು ಬಂದು ಪಾಠ ಮಾಡುತ್ತೀನೇ ಸ್ವಾಮಿ!’

ಸಾಹೇಬರು ಮತ್ತುಳ್ಳನ್ನು ನೋಡಿದರು. ಇಬ್ಬರ ಹತ್ತಿರ ಎರಡು ಮುರುಕು ಸ್ನೇಹಿಗಳು, ಇಬ್ಬರ ಹತ್ತಿರ ಎರಡು ಹರುಕು ಬಾಲಬೋಧಿಗಳು ಇದ್ದವು. ರಂಗಣ್ಣನ ಕಡೆಗೆ ಸಾಹೇಬರು ತಿರುಗಿ, ‘ಈ ಪಾಠಶಾಲೆಯನ್ನು ರದ್ದುಮಾಡಿ ಬೇರೆ ಕಡೆಗೆ ವರ್ಗಾಯಿಸಿ’ ಎಂದು ಅಪ್ಪಣಿಮಾಡಿ ಅಲ್ಲಿಂದ ಹೊರಬಿದ್ದರು. ಆಪ್ಪು ಹೊತ್ತಿಗೆ ಹಳ್ಳಿಯ ಮುಖಿಂಡರು ಕೆಲವರೂ ಇತರರೂ ಯಾರೋ ಸಾಹೇಬರು ಬಂದಿದ್ದಾರೆಂದು ವರ್ತಮಾನ ಕೇಳಿ ಗುಂಪು ಸೇರಿದರು. ಸಾಹೇಬರಿಗೆ ಎರಡು ನಿಂಬಿಹಣ್ಣಿಗಳನ್ನು ಕೊಟ್ಟು ಮುಖಿಂಡನೊಬ್ಬಿನು, ‘ನೋಮಿ! ನಮ್ಮ ಸರ್ಕಾರಿ ಇಸ್ತುಲು ಮಾಡಿ ಕೊಡಿ ನೋಮಿ!’ ಎಂದು ಬೇಡಿಕೆ ಸಲ್ಲಿಸಿದನು.

‘ನಿಮ್ಮ ಹಳ್ಳಿಯಲ್ಲಿ ಸರಿಯಾದ ಕಟ್ಟಿದವಿಲ್ಲ; ಸ್ಮಾಲಿನಲ್ಲಿ ತಕ್ಕಷ್ಟ ಮತ್ತುಳ್ಳಲ್ಲ; ಬೋಧರ್ ವಗ್ಗೇರೆ ಸಾಮಾನುಗಳಿಲ್ಲ. ನಿಮಗೆ ಸರ್ಕಾರಿ

ಸ್ವಾಲನ್ನು ಹೇಗೆ ಕೊಡೋಂದು? ಇರುವ ಸ್ವಾಲನ್ನೇ ಬೇರೆ ಕಡೆಗೆ ವರ್ಗಾಯಿಸುತ್ತೇನೆ.

‘ಅಂಗೆಲ್ಲ ಮಾಡೇಡಿ ಸೋಮಿ! ಸರಕಾರಿ ಇಸ್ವಾಲು ಕೊಟ್ಟಿ ಶಾನೆ ಮಕ್ಕು ಸೇತಾರೆ. ಕಟ್ಟಿದಕ್ಕೆಲ್ಲ ಸಿದ್ಧ ಮಾಡಿಕೊಂಡಿದ್ದೇವೆ. ಅಗೋ! ಅಲ್ಲಿ ನೋಡಿ ಸೋಮಿ! ಕಲ್ಲು ಜಮಾಯಿಸಿಕೊಂಡಿದ್ದೇವೆ; ಆ ದೊಡ್ಡ ಮರ ಕೆಡವಿ ಮಡಗಿಕೊಂಡಿದ್ದೇವೆ; ಅದನ್ನು ಕೊಯ್ದ್ಲೇದೊಂದೇ ಬಾಕಿ. ಈ ಬಾರಿ ಕೊಯ್ಲುಲಾಗುತ್ತಲೂ ಹದಿನ್ನೆಡು ದಿನದಾಗೆ ಕಟ್ಟಿದ ಎತ್ತಿ ಬಿಡ್ಡೀವೆ! ಸರಕಾರ ಬಡಗ್ಗೆತ್ತರ್ವ ಕಾಪಾಡೊಂಡು ಬರ್ಫೀಕು ಸೋಮಿ! ಇರೋ ಇಸ್ವಾಲ್ ತೆಗೆದುಬಿಟ್ಟಿ ಎಂಗೆ?’

‘ಒಕ್ಕೆಯದು! ನಿಮಗೆ ಮೂರು ತಿಂಗಳು ವಾಯಿದೆ ಕೊಟ್ಟಿದೆ. ಅಷ್ಟರೊಳಗಾಗಿ ಕಟ್ಟಿದ ಸಿದ್ಧ ವಾಗಬೇಕು. ಸಾಮಾನುಗಳಾಗಿ ನೂರು ರೂಪಾಯಿಗಳನ್ನು ಖಚಿತವಿಗೆ ಕಟ್ಟಿ ರಸಿತಿ ತಂದುಕೊಡಬೇಕು. ನಿಮ್ಮ ಇನ್ನೊಸ್ತೆ ಕ್ಕೆರವರ ಕಚೇರಿಗೆ ಹೋಗಿ ಭಾಪಾಕಾಗದದ ಮೇಲೆ ಮುಚ್ಚುಳಿಕೆ ಬರಿದುಕೊಡಬೇಕು. ಇದನ್ನೇಲ್ಲ ನಾಡಿದರೆ ನಿಮ್ಮ ಹಳ್ಳೀಲಿ ಸ್ವಾಲಿಟ್ಟಿರು ತ್ತೀವೆ. ಇಲ್ಲವಾದರೆ ಬೇರೆ ಕಡೆಗೆ ವರ್ಗ ಮಾಡಬಿಡುತ್ತೀವೆ.’

ಸಾಹೇಬರೂ ರಂಗಣ್ಣನೂ ನೋಟಾರನ್ನು ಹತ್ತಿದರು. ಮುಂದಕ್ಕೆ ಹೊರಟಿರು. ‘ಅವರಂದ ಮುಚ್ಚುಳಿಕೆ ಬರಿಸಿಕೊಂಡು, ಸರಿಯಾದ ಎಚ್ಚರಿಕೆ ಕೊಟ್ಟಿ ಕಟ್ಟಿದ ಕಟ್ಟಿಸಿ’ ಎಂದು ಸಾಹೇಬರು ರಂಗಣ್ಣನಿಗೆ ಹೇಳಿದರು.

‘ಅವರು ಈಗಲೇ ಮೂರಾವತಿ ಮುಚ್ಚುಳಿಕೆ ಬರಿದುಕೊಟ್ಟಿದ್ದಾರೆ ಸಾರಾ! ಬಂದಾಗಲೆಲ್ಲ ಆ ಕಲ್ಲಾಗಳ ರಾಶಿ ತೋರಿಸುತ್ತಾರೆ! ಆ ಬಿದ್ದ ಮರವನ್ನು ತೋರಿಸುತ್ತಾರೆ! ಏನಾದರೊಂದು ನೇವ ಹೇಳುತ್ತಾರೆ!’

‘ಹಾಗೆಯೇ? ಈಗ ಆಶ್ವೇರ್ ನೋಟೀಸ್ ಕೊಟ್ಟಿದೆ! ಈಗಲೂ ಕಟ್ಟಿದ ಕಟ್ಟಿದಿದ್ದರೆ ಸ್ವಾಲನ್ನು ವರ್ಗಾಯಿಸಿಬಿಡಿ.’

‘ಇವತ್ತು ವರ್ಗಾಯಿಸಿದರೆ, ನಾಳೆಯೇ ಅಜ್ಞಾಗಳನ್ನು ಹಾಕುತ್ತಾರೆ; ನಿಮ್ಮ ಕಚೇರಿಗೆ ಬರುತ್ತಾರೆ; ಬೆಂಗಳೂರಿಗೆ ಹೋಗುತ್ತಾರೆ; ಅವರ ಮುಖಂಡರುಗಳೆಲ್ಲ ದೊಡ್ಡ ಗಲಭಿ ಎಬ್ಬಿಸುತ್ತಾರೆ.’

‘ ಅವರ ಗಲಭಿ ಗಿಲಭಿಗಳನ್ನೇ ಲಿ ನಾವು ಸಡ್ಡೆ ವಾಡುವುದಿಲ್ಲ ! ದೂಲ್ನ ಪ್ರಕಾರ ನಾವು ನಡೆಸಿಬಿಡುತ್ತೀರೆ ! ’

ಮುಂದೆ ಮೋಟಾರು ಹೋಗುತ್ತಿದ್ದಾಗ ಮತ್ತೊಂದು ಹಳ್ಳಿ ಸಿಕ್ಕಿತು. ಆ ಹಳ್ಳಿಯ ಮುಂಭಾಗದಲ್ಲಿ ಮೇಟ್ಟುಲಾಗಳ ಮೇಲೆ ಒಂದು ತಗ್ಗಿನ ಮಾರಿಗುಡಿಯಲ್ಲಿ ಪಾಠಶಾಲೆಯನ್ನು ಮೇಮ್ಪು ಮಾಡುತ್ತಿದ್ದನು. ಮೋಟಾರನ್ನು ನಿಲ್ಲಿಸಿ ಸಾಹೇಬರೂ ರಂಗಣ್ಣನೂ ಸ್ವಾಲ ಬಳಿಗೆ ಹೋದರು. ಮಾರಿಗಡಿಯ ಎದುರಿನಲ್ಲಿ ಬಲಿಕಂಬದ ಹತ್ತಿರ ಎರಡು ದಿನದ ಹಿಂದೆ ಕುಂಯೋಂದನ್ನು ಬಲಿ ಕೊಟ್ಟಿದ್ದರು. ಆದರ ರಕ್ತ ಅಲ್ಲಿ ನೆಲದ ಮೇಲೆ ಒಣಿ ಕಪ್ಪು ತಿರುಗಿ ಕರೆ ಕಟ್ಟಿತ್ತು ! ಬಲಿಕಂಬಕ್ಕೂ ಆ ರಕ್ತಾಭಿಪ್ರೇಕ ನಡೆದಿತ್ತು ! ಮಾರಿಗಡಿಗೆ ಹತ್ತು ಮೇಟ್ಟುಲುಗಳಿದ್ದವು. ಆ ಮೇಟ್ಟುಲುಗಳ ತರುವಾಯ ತಗ್ಗಿನ ಕಲ್ಲುಮಂಟಪ ; ಸುಮಾರು ಪದ್ಧವರೆ ಅಡಿ ಎತ್ತರ ಮತ್ತು ನಾಲ್ಕುಂಕಣ ವಿಸ್ತಾರವುಳ್ಳದಾಗಿತ್ತು.

‘ ಸ್ವಾಲು ಕಟ್ಟಿದದೊಳಗೆ ಹೋಗಬೇಕಾದರೆ ಬೂಟ್ಟು ಬಿಚ್ಚಿ ಹೋಗಬೇಕು ಸಾರ್ ! ’ ಎಂದು ರಂಗಣ್ಣ ಸೂಜನೆ ಕೊಟ್ಟಿನು. ಸಾಹೇಬರು ಮೇಟ್ಟುಲ ಮೇಲೆ ಕುಳಿತುಕೊಳ್ಳಲು ಹೋದಾಗ ಮೇಮ್ಪು ಮೇಲಿಂದ ಕುಚೀಯನ್ನು ತಂದು ಕೆಳಗಿಟ್ಟಿನು. ಹುಡುಗನೋಬುನ್ನು ಇನ್ನೊ ಸೆಕ್ಕರಿಗೆ ಸ್ವಲ್ಪಿಂದನ್ನು ತಂದು ಕೆಳಗಿಟ್ಟಿನು. ಬೂಟ್ಟುಗಳನ್ನು ಬಿಚ್ಚಿ ಮೇಲಕ್ಕೆ ಹತ್ತಿ ಹೋದರು. ಅಲ್ಲಿ ತಲೆಯೆತ್ತಿಕೊಂಡು ನಿಲ್ಲಲಾಗುತ್ತಿರಲಿಲ್ಲ. ಕೆಳಗಿದ್ದ ಕುಚೀ ಮತ್ತು ಸ್ವಾಲು ಮೇಲಕ್ಕೆ ಬಂದುವು. ಸಾಹೇಬರುಗಳು ಅವುಗಳ ಮೇಲೆ ಕುಳಿತದ್ದಾಯಿತು ಹುಡುಗರಿಗೆ ಹಲಗೆಗಳಾಗಲಿ ಬೆಂಚುಗಳಾಗಲಿ ಇರಲಿಲ್ಲ. ರಿಜಿಸ್ಟರುಗಳನ್ನು ಇಟ್ಟುಕೊಳ್ಳಬುದಕ್ಕೆ ಪೆಟ್ಟಿಗೆ ಇರಲಿಲ್ಲ. ಏನನ್ನಾದರೂ ಬರೆಯುವುದಕ್ಕೆ ಬೋಡು ಇರಲಿಲ್ಲ.

‘ ಇದೇನು ಗ್ರಾಂಟ್ ಸ್ವಲ್ಪೇ ? ಕಟ್ಟಿದವಿಲ್ಲ, ಸಾಮಾನಿಲ್ ! ’ ಎಂದು ಸಾಹೇಬರು ಕೇಳಿದರು.

‘ ಅಲ್ಲ ಸ್ವಾಮಿ ! ಸರಕಾರ ಸ್ವಾಲು. ’

‘ ಮತ್ತೆ ಹಲಗೆ ಬೆಂಚು ಏನೂ ಇಲ್ಲವಲ್ಲ ! ಇನ್ನೂ ಸಷ್ಟೆ ಆಗಲಿಲ್ಲವೋ ? ’

‘ ಎಲ್ಲವೂ ಆಗಿನೆ ಸ್ವಾಮಿ ! ಇಲ್ಲಿ ಇಟ್ಟುಕೊಳ್ಳೋದಕ್ಕೆ ಅನು ಕೂಲವಿಲ್ಲ. ಈ ಗುಡಿಗೆ ಬಾಗಿಲಿಲ್ಲ. ಗ್ರಾಮಸ್ಥರು ಬೇರೆ ಕಟ್ಟಡ ಕಟ್ಟಿಸಿ ಕೊಟ್ಟಿಲ್ಲ. ಸಾಮಾನುಗಳಿಲ್ಲ ಚೀರ್ಡನ್ನರ ಮನೆಯಲ್ಲಿ ದಾಸ್ತಾನಿವೆ.’

‘ ವಾರ ಮಾಡುವಾಗ ನೀನು ತಂದುಕೊಳ್ಳಬೇಕು !’

‘ ಅಪ್ಪಣಿ ಸ್ವಾಮಿ ! ಆದರೆ ಅವು ಬಹಳ ಭಾರ ! ಬೋರ್ಡು ಬಹಳ ದೊಡ್ಡದು ; ಬೆಂಚು ಮೊದಲಾದುವನ್ನು ಮಕ್ಕಳು ಹೊರಲಾರರು. ಆನುಗಳನ್ನೇಲ್ಲ ಬೆಳಗ್ಗೆ ಮತ್ತು ಮಧ್ಯಾಹ್ನೆ ಎರಡೆರಡು ಹೊತ್ತೂ ಸಾಗಿಸೋದು ಕವ್ಯ ಸ್ವಾಮಿ !’

‘ ಹಾಗಾದರೆ ಬೋರ್ಡುಲ್ಲಿದೆ ವಾರ ಹೇಗೆ ಮಾಡುತ್ತಿರು ?’

‘ ಹಾಗೇನೇ ! ಕವ್ಯವಟ್ಟುಕೊಂಡು ವಾರ ಮಾಡುತ್ತಾ ಇದ್ದೇನೇ ಸ್ವಾಮಿ !’

‘ ಕಟ್ಟಡ ಏಕಾಗಲಿಲ್ಲ ? ಮುಚ್ಚಳಕೆ ಬರೆದು ಕೊಟ್ಟಿದ್ದಾದ್ದೂ ಇಲ್ಲವೇ ?’

‘ ಬರೆದು ಕೊಟ್ಟಿದ್ದಾರೆ ಸ್ವಾಮಿ ! ಪಾಯ ಹಾರೆದ್ದಾರೆ ; ಮೇಲೆ ಕಟ್ಟಡ ಎದ್ದಿಲ್ಲ ಎರಡು ವರ್ಷ ಆಗೋಧ್ಯ .’

‘ ಏಕೆ ಕಟ್ಟಡ ಆಗಲಿಲ್ಲ ? ಏಕೆ ನಿಂತುಹೋಯಿತು ?’

‘ ಅದು ರೈತನೊಬ್ಬನ ಜವಿಾನು ಸ್ವಾಮಿ ! ಅವನಿಗೆ ಕಾಂಪನ್ ಸೇವನ್ ಕೊಡಿಸ್ತೇನೆ ಎಂದು ಗ್ರಾಮಸ್ಥರು ಹೇಳಿದ್ದರು. ಆಮೇಲೆ ಆ ರೈತನಿಗೆ ಏನೂ ಕೊಡಲಿಲ್ಲ. ಈಗ ಹಾಗೇನೇ ಕೊಟ್ಟಬಿಡು ಎಂದು ಒತ್ತಾಯ ಮಾಡುತ್ತಿದ್ದಾರೆ ! ಆ ರೈತ ಈಗ ತಕರಾರು ಎಬ್ಬಿಸಿ ಕೆಲವು ಮುಂದುವರಿಯದಂತೆ ತಡೆದುಬಿಟ್ಟಿದ್ದಾನೆ ಸ್ವಾಮಿ !’

ಸಾಹೇಬರು ರಂಗಣ್ಣನ ಕಡೆಗೆ ತಿರುಗಿಕೊಂಡು, ‘ಆ ಜವಿಾನನ್ನು ಅಪ್ಪೆಲ್ಲ ಮಾಡಿಕೊಳ್ಳೋಣ. ಕೂಡಲೇ ಶಿಫಾರಸು ಮಾಡಿ ಕಾಗದ ವನ್ನು ಕಳಿಸಿಕೊಡಿ’ ಎಂದು ಹೇಳಿದರು.

ಸಾಹೇಬರು ಕೆಲವು ರಿಜಿಸ್ಟ್ರರುಗಳನ್ನು ನೋಡಿದ ಬಳಿಕ ಮೂರೆ ನೆಯ ತರಗತಿಯ ಹುಡುಗರಿಗೆ ಎರಡು ಬಾಯಿ ಲೆಕ್ಕಾಗಳನ್ನು ಕೇಳಿದರು. ‘ಹದಿನ್ನೇದನ್ನು ಏಳಂದ ಗುಣಿಸಿ ನಲವತ್ತು ಕಳೆದು ಉಳಿದ್ದೆಂದು ಹೆಚ್ಚಿನಾರು ಸೇರಿಸಿ ಒಂಬತ್ತು ಜನಕ್ಕೆ ಹಂಚಿದರೆ ಒಬ್ಬೊಬ್ಬನಿಗೆ ಎಷ್ಟೆಷ್ಟು ಬರುತ್ತದೆ?’

ಹುಡುಗರು ಚೆಪ್ಪಾಗಿ ನಿಂತಿದ್ದರು. ಉತ್ತರವನ್ನು ಹೇಳಲಾಗಲಿಲ್ಲ.

‘ಮುನ್ನೂರ ಎಪ್ಪತ್ತಿದರಲ್ಲಿ ನೂರೆಪ್ಪತ್ತಿಂಟು ಕಳೆದು ಒಂದ್ದೆನ್ನು ಹನ್ನೆರಡರಿಂದ ಗಣಿಸಿದರೆ ಏನು ಬರುತ್ತದೆ?’

ಈ ಪ್ರಶ್ನೆಗೂ ಉತ್ತರ ಬರಲಿಲ್ಲ. ಸಾಹೇಬರಿಗೆ ಕೋಪ ಬಂದು ಮೇಷ್ಟು ಶುಭ್ರ ನಾಲಾಯಿಯಾ ಎಂದು ತೀಮಾರ್ಕನಿಸಿ ಪರಂಗಿಟೋಣಿ ಹಿಡಿದುಕೊಂಡು ಮೆಟ್ಟಲಿಳಿದರು. ನೋಟಾರನ್ನು ಹತ್ತಿ ಮುಂದಕ್ಕೆ ಹೊರಟಿದ್ದ್ವಾಯಿತು.

‘ಏನು ಇನ್ನಾಷ್ಟೆಕ್ಕರೇ! ನಿಮ್ಮ ಮೇಷ್ಟುಗಳು ಸರಿಯಾಗಿ ಬಾಯಿ ಲೆಕ್ಕಾಗಳನ್ನು ಹೇಳಿ ಕೊಡುವುದೇ ಇಲ್ಲ.’

‘ಸಾರಾ! ತಮಗೆ ಕೋಪ ಬರಬಹುದು. ತಾವು ಕೇಳಿದ ಸ್ತುತಿಗಳೇ ಸರಿಯಲ್ಲ. ಅಷ್ಟು ಉದ್ದವಾದ ಮತ್ತು ಜಟಿಲವಾದ ಬಾಯಿ ಲೆಕ್ಕಾಗಳನ್ನು ಕೇಳಬಾರದು. ತಾವು ನಿಥಾನವಾಗಿ ಸ್ವಲ್ಪ ಸ್ವಲ್ಪವಾಗಿ ಹೇಳಿದ್ದರೆ ಬಹುತ್ಯಾಗಿ ಉತ್ತರ ಬರುತ್ತಿತ್ತೂರ್ತೀ ಏನೋಽ! ತಮ್ಮ ಪ್ರಶ್ನೆಗಳಿಗೆ ಅ ಹುಡುಗರು ಚೆಪ್ಪಾಗಿ ಹೋದದ್ದು ಏನಾಶ್ವರ್ಯ! ನನಗೂ ಉತ್ತರ ಹೊಳೆಯದೆ ನಾನೂ ಸಹ ಚೆಪ್ಪಾಗಿ ಹೋದೇ!’

‘ಏನು? ನಿಮಗೂ ಉತ್ತರ ತಿಳಿಯಲಿಲ್ಲವೇ! ಇಂಗ್ಲೆಂಡ್ ಮತ್ತು ಅನೇರಿಕಗಳಲ್ಲಿ ಹುಡುಗರು ಎಂಥಿಂಥ ದೊಡ್ಡ ಲೆಕ್ಕಾಗಳನ್ನು ಬಾಯಿಲ್ಲೇ ಮಾಡುತ್ತಾರೆ!’

‘ಇರಬಹುದು ಸಾರಾ! ಆದರೆ ನನಗೆ ಆ ಅನುಭವಗಳಲ್ಲ. ಆ ಮೇಷ್ಟು ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾನೆ.’

‘ನಿವು ಯಾವಾಗಲೂ ನಿಮ್ಮ ಮೇನ್ಪುಗಳನ್ನು ವಹಿಸಿಕೊಂಡೇ ಮಾತನಾಡುತ್ತೀರಿ ! ಆ ಸುಂಡೇನಹಳ್ಳಿ ಮೇನ್ಪುರ ವಿಚಾರದಲ್ಲಿಯೂ ಹಾಗೆಯೇ ಮಾಡಿದಿರಿ !’

ರಂಗಣ್ಣ ಮಾತನಾಡಲಿಲ್ಲ. ಅಲ್ಲಿಂದ ಮುಂದೆ ಎರಡು ನೈಲಿಗಳ ದೂರ ಹೋದಮೇರೆ ಒಂದು ದೊಡ್ಡ ಹಳ್ಳಿ ಸಿಕ್ಕುತ್ತು. ಅಲ್ಲಿ ಹುಡುಗರ ಸ್ವಾಲೋಂದು, ಹುಡುಗಿಯಂತಹ ಸ್ವಾಲೋಂದು ಇದ್ದವು. ನೊದಲು ಹುಡುಗರ ಸ್ವಾಲೀಗೆ ಇಬ್ಬರೂ ಹೋದರು. ಪಕ್ಕಾ ಸರಕಾರಿ ಕಟ್ಟಡ ಅದು. ವಿಶಾಲವಾಗಿಯೂ ಚೆನ್ನಾಗಿಯೂ ಇತ್ತು. ಆದರೆ ಚಾವಣಿಯಲ್ಲಿ ಹತ್ತು ಹನ್ನೆರಡು ಮಂಗಳೂರು ಹೆಂಚುಗಳು ಇರಲಿಲ್ಲ ಅವು ಇಲ್ಲದ್ದಿಂದ ಹಿಂದೆ ಮಳೆ ಬಂದಾಗ ಆ ಭಾಗದಲ್ಲಿ ಗೋಡೆಯಮೇಲೆ ಕರೆಗಳೂ ಪಟ್ಟಿಗಳೂ ಬಿಡಿದ್ದವು. ಸಾಹೇಬರ ದೃಷ್ಟಿ ಆ ಚಾವಣಿಯ ಕಡೆಗೆ ಹೋಗಿಲುತ್ತು.

‘ಅಲ್ಲಿದ್ದ ಹೆಂಚುಗಳು ಏನಾದುವು ?’ ಎಂದು ಹೆಡ್‌ಮೇನ್ಪುರನ್ನು ಕೇಳಿದರು.

‘ಎರಡು ವರ್ಷಗಳ ಹಿಂದೆ ಬಿರುಗಳಿ ಎದ್ದೂಗ ಕೆಲವು ಹೆಂಚುಗಳು ಹಾರಿ ಕೆಳಕ್ಕೆ ಬಿದ್ದ ಹೋದುವು ಸ್ವಾಮಿ ! ಆ ಬಗ್ಗೆ ರಿಪೋರ್ಟ್‌ ಮಾಡಿದ್ದೇನೇ.’

‘ಅವುಗಳನ್ನು ಏಕೆ ಇದುವರೆಗೂ ಹಾಕಿಸಲಿಲ್ಲ ?’

ಆದಕ್ಕೆ ರಂಗಣ್ಣನು, ‘ಹಿಂದೆಯೇ ಆಬಗ್ಗೆ ರಿಪೋರ್ಟ್‌ನ್ನು ಕಳಿಸಿದೆ. ಅದು ತಮ್ಮ ಕಚೇರಿಯಲ್ಲಿದೆಯೋ ಅಥವಾ ಡಿಸ್ಟ್ರಿಕ್ಟ್ ಬೋರ್ಡ್ ಕಚೇರಿಯಲ್ಲಿದೆಯೋ ತಿಳಿಯದು. ಸ್ವಾನಿಟಿ ಇನ್ ಸೆಕ್ರೆಟರೋ ಪಂಚಾಯತಿ ಇನ್ ಸೆಕ್ರೆಟರೋ ಬಂದು ಎಸ್ಟಿಮೇಟ್ ಮಾಡಿಕೊಂಡು ಹೋಗಿರಬೇಕು’— ಎಂದು ತಿಳಿಸಿದನು.

ಹೆಡ್‌ಮೇನ್ಪು ‘ಹಾದು ಸ್ವಾಮಿ ! ಹೋದ ವರ್ಷ ಸ್ವಾನಿಟಿ ಇನ್ ಸೆಕ್ರೆಟರು ಬಂದಿದ್ದರು. ಆಗ ಆರೇ ಹೆಂಚುಗಳು ಹಾರಿಹೋಗಿದ್ದವು. ರಿಪೋರ್ಟ್ ಬಗ್ಗೆ ಎಸ್ಟಿಮೇಟ್ ಮಾಡಿಕೊಂಡು ಹೋದರು ಅವರು, ಹೋದ ತರುವಾಯ ಪುನಃ ಗಳಿಯೆದ್ದ ಮತ್ತೆ ಕೆಲವು ಹೆಂಚುಗಳು ಹಾರಿಬಿದ್ದವು. ಪುನಃ ಇನ್ ಸೆಕ್ರೆಟರು ಬಂದುನೋಡಿ-ನನ್ನ ನೊದಲನೆಯ

ಎಸ್ಟ್ರಮೇಟಿನ್ನು ಬದಲಾಯಿಸಬೇಕು! ಈಗ ಹೆಚ್ಚು ಹೆಂಚುಗಳು ಹಾರಿಹೋಗಿವೆ!— ಎಂದು ಕೊಂಡು ಹೋರಟಿಹೋದರು. ಇನ್ನೂ ಏನೂ ಅಗಿಲ್ಲ.’

‘ಈ ಸಣ್ಣ ಪ್ರಟ್ಟಿ ರಿಪೇರಿಗಳನ್ನೆಲ್ಲ ಪಂಚಾಯತಿಯವರಿಂದ ವಾಡಿಸಬೇಕು ಹೇಡ್ ಮೇಷ್ಟ್ರೀ’ ಎಂದು ಸಾಹೇಬರು ಹೇಳಿದರು.

‘ಇದು ಸರಕಾರ ಕಟ್ಟಿದ ಸ್ವಾಮಿ! ಪಂಚಾಯತಿಯವರು ರಿಪೇರಿ ವಾಡ್ಯೋದಿಲ್ಲ. ಪಂಚಾಯತಿ ರೂಲ್ಸ್‌ನಲ್ಲಿಲ್ಲ, ಹೋಗಿ ಹೇಡ್ ಮೇಷ್ಟ್ರೀ! ಎಂದು ಗದರಿಸುತ್ತಾರೆ. ಪುನಃ ಸ್ವಾನೀಟಿರಿ ಇನ್‌ಸ್ಪೆಕ್ಟರ್ ಬರೋಹೋತ್ತಿಗೆ ಮತ್ತೆ ಕೆಲವು ಹೆಂಚುಗಳು ಎಲ್ಲಿ ಹಾರಿ ಬೀಳುತ್ತವೆಯೋ! ಪುನಃ ಎಸ್ಟ್ರಮೇಟಿನ ಬದಲಾವಣೆ ಆಗಿ ಎಷ್ಟು ಕಾಲ ನಾವು ಕಾಯಬೇಕೋ! ಎಂದು ಯೋಚನೆ ಸ್ವಾಮಿ ನನಗೆ.’

ಸಾಹೇಬರು ಅಲ್ಲಿ ಹತ್ತು ನಿಮಿಷಗಳ ಕಾಲ ಇದ್ದು ಮೇಷ್ಟ್ರಿಗಳ ಪಿಟ್ಟಣಿ ಮತ್ತು ಡ್ರೆಂಗಳನ್ನು ನೋಡಿಕೊಂಡು ಹುಡುಗಿಯರ ಪಾಠಶಾಲೆಗೆ ಬಂದರು. ಅಲ್ಲಿ ಸುಮಾರು ಹದಿನೇಳು ಹದಿನೇಂಟು ಹುಡುಗಿಯರಿದ್ದರು. ಉಪಾಧ್ಯಾಯಿನಿಯ ಹೆಸರು ಸಿ.ಡಿ.ಮ್ಯಾ. ಆಕೆ ಹಳೆಯ ಕಾಲದ ವಿಧವೆ; ಆದ್ದರಿಂದ ತಲೆಗೆ ಮುಸುಕಿತ್ತು. ಚಿಕ್ಕಂದಿನಲ್ಲಿ ಯಾವಾಗಲೋ ಲೋವರ್‌ಸೆಕೆಂಡರಿ ಪರೀಕ್ಷೆಗೆ ಕಟ್ಟಿದ್ದ ತೇಗರ್‌ಡಿಕೊಂಡದದೆ ಇದ್ದವಳು. ಆಮೇಲೆ ಗಂಡ ಸತ್ತು ಹೊಟ್ಟಿಗೆ ಗತಿಯಿಲ್ಲದೆ, ನೋಡಿಕೊಳ್ಳುವವರಾರೂ ಇಲ್ಲದೆ, ಇದ್ದ ನೆಂಟಿರು ತಲೆ ಬೋಳಿಸಿದ ಒಂದು ದೊಡ್ಡ ಉಪಕಾರ ಮಾಡಿ ಬೀದಿಗೆ ನೂರಿದ್ದ ಹೆಂಗಸು! ಹಿಂದೆ ಲೋವರ್ ಸೆಕೆಂಡರಿ ವರಿಗೆ ಓದಿದ್ದುದು ಆಕೆಯ ಕಷ್ಟಕಾಲಕ್ಕೆ ಸಹಾಯವಾಗಿ ಜೀವನೋವಾಯಕ್ಕೆ ನೇರವಾಯಿತು. ಆಕೆಗೆ ಸುಮಾರು ಐವತ್ತು ವರ್ಷ ವಯಸ್ಸು.

ಸಾಹೇಬರೂ ರಂಗಣ್ಣನೂ ಒಳಕ್ಕೆ ಹೋಗುತ್ತಲೂ ಆಕೆ ನಮ ಸ್ವಾರಮಾಡಿ ಭಯದಿಂದ ನಿಂತುಕೊಂಡಳು. ಹುಡುಗಿಯರು ವರ್ಷಾನ ವಾಗಿ ಎದ್ದುನಿಂತರು. ಸಾಹೇಬರು ಕುಚೀರ್ಯಮೇಲೆ ಕುಳಿತರು. ಮೇಜಿನ ಮೇಲೆ ಎರಡನೆಯ ಪುಸ್ತಕ ಇತ್ತು. ಅದನ್ನು ನೋಡಿ, ‘ಮುಂದಕ್ಕೆ ಪಾಠ ಮಾಡಿ’ ಎಂದು ಆಕೆಗೆ ಸಾಹೇಬರು ಹೇಳಿದರು. ಆದರೆ ಆಕೆ

ಭಯದಿಂದ ದೂರದಲ್ಲೀ ನಿಂತಿದ್ದಳು. ರಂಗಣ್ಣನು ಎದ್ದೂ ಆ ಪುಸ್ತಕವನ್ನು ತೀಗಿದ್ದುಕೊಂಡು ಆಕೆಯ ಕೈಯಲ್ಲಿ ಕೊಟ್ಟಿನು. ಆಕೆ ಪುಸ್ತಕದಿಂದ ಒಂದು ವಾಕ್ಯಬ್ರಂಧವನ್ನು ತಾನು ಓದಿ, ಆಮೇಲೆ ಮಕ್ಕಳಿಂದ ಓದಿಸಿದಳು. ಮಕ್ಕಳು ಸುಮಾರಾಗಿ ಓದಿದರು. ಆಗ ಮಧ್ಯದಲ್ಲಿ ಕೆಲವು ಕರಿನ ಪದಗಳು ಇದ್ದವು. ಆಕೆ ಅವುಗಳ ಅರ್ಥವನ್ನು ಕೇಳಿದಳು. ‘ಶತ್ರು ಎಂದರೇನು?’ ಎಂದು ಕೇಳಿದಾಗ ಉತ್ತರ ಸರಿಯಾಗಿ ಬರಲಿಲ್ಲ. ಆಗ ಆಕೆ ಸೀಮೆನುಣ್ಣಿದಿಂದ ಬೋಡಿರು ಮೇಲೆ, ‘ಶತ್ರು=ನೈರಿ, ಎಂದು ಬರೆದು ಅರ್ಥ ವಿವರಣೆ ಮಾಡಿದಳು. ಸಾಹೇಬರು ಆ ಹಾತ ಕ್ರಮವನ್ನು ಗಮನವಿಟ್ಟು ನೋಡುತ್ತಿದ್ದವರು ಕೋಪದಿಂದ ಕೆಂಡಕಂಡ ವಾಗಿ ರಂಗಣ್ಣನ ಮುಖವನ್ನು ನೋಡಿದರು! ರಂಗಣ್ಣನು ಆಕೆಗೆ, ‘ಭಯಪಟ್ಟಿಕೊಳ್ಳಬೇಡಿ ಸೀತಮ್ಮು! ಪುಸ್ತಕ ನೋಡಿಕೊಂಡು ಸರಿಯಾಗಿ ಬರೆಯಿರಿ’ ಎಂದು ಸಲಹೆ ಕೊಟ್ಟಿನು ಆ ಇಬ್ಬರು ಸಾಹೇಬರು ಗಳ ಎದುರಿನಲ್ಲಿ ಆ ಹೆಣ್ಣು ಹೆಂಗಸಿನ ಇದ್ದಬದ್ದ ಧೈರ್ಯವೆಲ್ಲ ಕುಸಿದು ಬಿತ್ತು! ಆಕೆ ಪುಸ್ತಕವನ್ನೂ ನೋಡಲಿಲ್ಲ; ಮುಂದೆ ಪಾರವನ್ನೂ ಮಾಡಲಿಲ್ಲ. ತನ್ನದು ಏನು ತಪ್ಪಿ? ಎನ್ನುವುದು ಆಕೆಗೆ ತಿಳಿಯಲಿಲ್ಲ. ಸಾಹೇಬರು ಕುಚಿರ್ಯಿಂದೆದ್ದು ಹೊರಕ್ಕೆ ಒಂದುಬಿಟ್ಟಿರು! ರಂಗಣ್ಣನು ಬೋಡಿರು ಹತ್ತಿರ ಹೋಗಿ ‘ಶತ್ರು’ ಎಂದು ಸರಿಯಾಗಿ ಬರೆದು, ‘ಮಕ್ಕಳನ್ನು ಮನಸೆಗೆ ಬಿಟ್ಟಿಬಿಡಿ, ಹೊತ್ತಾಗಿ ಹೋಯಿತು’ ಎಂದು ಹೇಳಿ ಹೊರಟುಬಂದನು.

ಮೋಟಾರನ್ನು ಹತ್ತಿ ಕುಳಿತಮೇಲೂ ಸಾಹೇಬರ ಉಗ್ರಕೊಽಪ ಇಳಿದಿರಲಿಲ್ಲ. ರಂಗಣ್ಣನೇ ಮಾತಿಗಾರಂಭಿಸಿ, ‘ಏನೋ ಒಂದು ಸಣ್ಣ ತಪ್ಪಿ ಸಾರ್! ತಾವು ಅಪ್ಪೆಲ್ಲ ಕೋಪ ಮಾಡಿಕೊಂಡಿದ್ದೀರಿ! ದೊಡ್ಡ ದೊಡ್ಡ ಪಂಡಿತರುಗಳೇ ‘ಜ’ ಕಾರ ಎಲ್ಲಿ ಬರೆಯಬೇಕೋ ‘ಜ’ ಎಲ್ಲಿ ಬರೆಯಬೇಕೋ ತಿಳಿಯದೆ ತಪ್ಪಿ ಮಾಡುತ್ತಾರೆ! ಆಕೆ ಹೆಂಗಸು, ವಿಧನೆ; ಯಾವ ಕಾಲದಲ್ಲಿ ಓದಿದವರ್ಳೋ ಏನೋ?’ ಎಂದು ಸಮಾಧಾನ ಹೇಳಿದನು.

‘ಅವಳು ಪುಸ್ತಕವನ್ನೇ ನೋಡಲಿಲ್ಲ! ಆ ಪುಸ್ತಕದಲ್ಲಿಯೇ ಆ ಮಾತು ಇದೆ. ಸರಿಯಾಗಿರುವ ಮಾತನ್ನು ತಪ್ಪಿತಪ್ಪಾಗಿ ಹೇಳಿಕೊಡು

ತ್ವಾತೀ. ಸರಿಯಾಗಿ ಸಿದ್ಧತೆ ಮಾಡಿಕೊಂಡು ಸ್ವಲ್ಪಿಗೆ ಬರುವುದಿಲ್ಲ ! ನೀವೇನು ಈವರ್ಡಗೆ ಶಿಘ್ರಾರಸು ಮಾಡುತ್ತೀರಿ ! ’

‘ ಒಂದು ವೇಳೆ ತಪ್ಪಿದರೆ ನಾನು ತಿದ್ದುತ್ತೀನೆ. ಉಪಾಧ್ಯಾಯರು ತಪ್ಪುಗಳನ್ನು ಮಾಡುತ್ತೀರೆ ಇರುತ್ತಾರೆ. ನಾವು ತಿದ್ದುಬೇಕು.’

‘ ನೀವು ಯಾವಾಗಲೂ ಪಕ್ಕದಲ್ಲಿದ್ದು ಕೊಂಡು ತಿದ್ದುತ್ತೀರೋ ? ಪುಸ್ತಕವನ್ನೇ ನೋಡದವರಿಗೆ ಪುಸ್ತಕವನ್ನು ತೆರೆದು ಕೃಗೆ ಕೊಡುತ್ತೀರೋ ? ಇವರಿಗೆಲ್ಲ ಏನು ಕೆಲಸ ? ಸರಿಯಾಗಿ ಓದಿಕೊಂಡು ಬಂದು ಪಾಠ ಮಾಡಬೇದವೇ ? ವಿದ್ಯಾಭಿವೃದ್ಧಿಯಿಲ್ಲದೆ ದೇಶ ಹಾಳಾಗಿರುವುದಕ್ಕೆ ಈ ಹಾಳು ಮೇವುಪ್ಪುಗಳೇ ಕಾರಣರು ! ಸರಿಯಾಗಿ ಪಾಠ ಮಾಡುವುದಿಲ್ಲ ಏನೂ ಇಲ್ಲ ! ಯಾವಾಗಲೂ ಕಳ್ಳಾಟಿ ಆಡುತ್ತಿರುತ್ತಾರೆ ! ’

‘ ಹೆಚ್ಚು ಸಂಬಳ ತಿನ್ನುವ ದೊಡ್ಡದೊಡ್ಡ ಅಧಿಕಾರಿಗಳಿಗೇನೇ ಸರಿಯಾಗಿ ಕಣ್ಡು ಬರೆಯುವುದಕ್ಕೆ ಬರದು ! ಆಡುವುದಕ್ಕೆ ಬರದು ! ಈ ದಿನ ನಾನು ಉತ್ತಲೀವಿನ ಹೇಳಿ ಬರೆಸಿದರೆ ತೀರ್ಗಜೆಯಾಗುವ ಅಧಿಕಾರಿಗಳು ಸೇಕಡ ಹತ್ತು ಕೂಡ ಇರುವುದಿಲ್ಲ ! ಆ ಬಡವಿ, ವಿಧವೆ, ಹದಿನೇಳು ರೂಪಾಯಿ ಸಂಬಳದ ಹೆಣ್ಣು ಮೇವುಪ್ಪು ತಮ್ಮ ದೃಷ್ಟಿಯಲ್ಲಿ ದೊಡ್ಡ ಅಪರಾಧಿನಿಯೇ ಸಾರಾ ? ’

‘ ನೀವು ಹುಳ್ಳುಹುಳ್ಳುಗಿ ಮಾತನಾಡುತ್ತಿದ್ದೀರಿ ! ಇಲಾಖೆಯ ದೊಡ್ಡ ಅಧಿಕಾರಿಗಳನ್ನು ಟೀಕಿಸುತ್ತಿದ್ದೀರಿ ! ನಿಮಗೆ ಎಚ್ಚರಕೆ ಕೊಡಬೇಕಾಗಿದೆ ! ’

ರಂಗಣ್ಣನಿಗೆ ಒಂದು ಕಡೆ ರೋಷ ಹುಟ್ಟಿತು ; ಇನ್ನೊಂದು ಕಡೆ ವ್ಯಾಸನವಾಯಿತು. ನೋಟಾರು ನಿಲ್ಲಿಸುವಂತೆ ಹೇಳಿ ಇಲ್ಲದು ಹೊರಟು ಹೋಗಬೇಕೆಂದು ಒಂದು ಕ್ಷೇತ್ರ ಹೊಳೆಯಿತು. ಇಲ್ಲದಬಟ್ಟರೆ ಜನಾರ್ಥನವು ಹನ್ನೆರಡು ಮೈಲಿ ದೂರವಿದೆ ! ಬೈಸ್ಕಲ್ ಕೂಡ ಹತ್ತಿರ ಇಲ್ಲ. ಹೇಗೆ ಹೋಗುವುದು ? ಜೊತೆಗೆ, ತಾನು ಹಾಗೆ ಇಲ್ಲದು ಬಿಟ್ಟರೆ ಸಾಹೇಬರಿಗೂ ತನಗೂ ಬಹಿರಂಗವಾಗಿ ವಾಜ್ಞಾವೇ ಆಗುತ್ತದೆಯಾಲ್ಲ ! ಅದರ ಪರಿಣಾಮ ಹೇಗಾಗುವುದೋ ? — ಎಂದು ಆಲೋಚನೆಗಳು ತಲೆದೋರಿ, ಹೋನವೇ ಪರಮೋಪಾಯ ಎಂದು ನಿಧಿ ರ ಮಾಡಿ

ಕೊಂಡನು. ಮೋಟಾರು ಜನಾರ್ಥನವು ರವನ್ನು ಸೇರುವುದಕ್ಕೆ ಅಧ್ಯ ಗಂಟೆ ಹಿಡಿಯಲ್ಲ. ಆ ಅವಧಿಯಲ್ಲಿ ಹೆಚ್ಚು ಮಾತುಗಳೇನೂ ನಡೆಯಲ್ಲ. ಸಾಹೇಬರು ಕೇಳಿದ ಪ್ರಶ್ನೆಗಳಿಗೆ, ‘ಹೌದು, ಅಣ್ಣ; ಇದೆ, ಇಲ್ಲ’ ಎಂದು ಏರಡಕ್ಕರದ ಉತ್ತರಗಳನ್ನೇ ರಂಗಣ್ಣ ಕೊಟ್ಟಿಕೊಂಡು ಬಂದನು. ಬಂಗಲೆಯ ಹತ್ತಿರ ಮೋಟಾರು ನಿಂತಿತು. ಸಾಹೇಬರು, ‘ಮಧ್ಯಾಹ್ನ ಮೂರು ಗಂಟೆಗೆ ಕಡೆಗಿರಿಗೆ ಬರುತ್ತೇನೆ. ತನಿಖೆ ಮುಗಿಸಿ ಕೊಂಡು ಸಾಯಂಕಾಲ ನಾದು ಗಂಟೆಗೆ ನಾನು ಹಿಂದಿರುಗಬೇಕು’ ಎಂದು ಹೇಳಿ ಇಳಿದರು. ‘ಆಗಬಹುದು ಸಾರ್! ’ ಎಂದು ಹೇಳಿ ರಂಗಣ್ಣನು ಹೊರಟುಬಂದನು.

ಆ ದಿನ ಬೆಳಗೆ ತನಗಾದ ತೇಜೋಭಂಗವನ್ನು ಅವನು ಮನೇಯಲ್ಲಿ ಹೇಳಲಿಲ್ಲ. ತನ್ನ ಹೆಂಡತಿ ನೋಂದುಕೊಳ್ಳುತ್ತಾಳೆ; ತಾನು ಅರೆಹೊಟ್ಟಿ ತನ್ನ ವುದರ ಜೊತೆಗೆ ಆಕೆಯೂ ಅರೆಹೊಟ್ಟಿ ತನ್ನ ವುದನ್ನು ನೋಡ ಬೇಕಾಗುತ್ತದೆ; ಈ ಸಮಾಚಾರವನ್ನು ತಿಳಿಸುವುದು ಸರಿಯಲ್ಲ— ಎಂದು ತೀವ್ರಾನಿಸಿಕೊಂಡು ಸುಮ್ಮಿನಾದನು. ಆದರೆ ಹೊಟ್ಟಿಯಲ್ಲಿ ತುಂಬಿದ್ದ ವ್ಯಧಿಯಿಂದ ಅವನು ಸರಿಯಾಗ ಉಂಟಮಾಡಲಾಗಲಿಲ್ಲ. ಆ ವ್ಯಧಿಯನ್ನು ಹೊರಕ್ಕೆ ಕ್ಷೇದ್ರರೆ ಆನ್ನ ಇಳಿಯುತ್ತಿತ್ತೊತ್ತೇ ಏನೋ! ಅವನ ಹೆಂಡತಿ, ‘ಎಂದಿನಂತೆ ನೀವು ಉಂಟ ಮಾಡುತ್ತಿಲ್ಲ. ಏಕೆ?’ ಎಂದು ಕೇಳಿದಳು. ‘ಸಾಹೇಬರ ಜೊತೆಯಲ್ಲಿ ಸರ್ಕಿರೆಟ್ಟು ಹೊಗಿರಲಿಲ್ಲವೆ? ನೀನೇಕೆ ಕೇಳುತ್ತೀಯೆ?’ ಎಂದು ಅವನು ಉತ್ತರಕೊಟ್ಟಿನು. ಸರ್ಕಿರೆಟ್ಟನಲ್ಲಿ ಉಪಿಟ್ಟಿ ಕಾಫಿ, ಬಾಳಿಯಹಣ್ಣಿಗಳ ಸ್ನೇಹೇದ್ಯ ಆಗಿರಬಹುದೆಂದು ಆಕೆ ತಿಳಿದುಕೊಂಡು, ‘ಸರಿ, ಗೊತ್ತಾಯಿತು. ಕೇಳಿದರೆ ಏನು ತಪ್ಪು?’ ಎಂದುಬಿಟ್ಟಿಳು.

ಮಧ್ಯಾಹ್ನ ಸಾಹೇಬರು ಮೂರು ಗಂಟೆಗೆ ಕಡೆಗಿರಿಗೆ ಬಂದು ಕುಳತರು. ಗುಮಾಸ್ತೇನಾರಾಯಣರಾವ್ ತಾನು ಸಿಧ್ಧಪಡಿಸಿದ್ದ ಕರಡು ವರದಿಯನ್ನು ಮೇಜಿನಮೇಲೆ ತಂದಿಟ್ಟಿನು. ‘ಸಾದಿಲ್ಪಾರ್ ಮೊಬಲಿಗಿ ನಲ್ಲಿ ಒಂದು ಕಟ್ಟಿ ಕಾಗದ ಕೊಂಡುಕೊಂಡಿದ್ದಾರೆ. ಇದು ಅಕ್ರಮ. ಕಾಗದದ ಸಳ್ಳೀ ಇವರಿಗೆ ಸ್ಪೇಷನರಿ ಡಿಪ್ರೋಡಿಂದ ಆಗುತ್ತೇ. ಹಾಗೆ

ಒಂದುವೇಳೆ ಕೊಂಡುಕೊಳ್ಳಬೇಕಾಗಿದ್ದಿದ್ದರೆ ನಮ್ಮ ಆಫೀಸಿನ ಅಪ್ಪತ್ತಿ ಪಡೆಯಬೇಕಾಗಿತ್ತು’ – ಎಂದು ಒಂದು ದೊಡ್ಡ ಅಕ್ಷೇಪಣೆ ಇತ್ತು. ಸಾಹೇಬರು, ‘ವರೆ ಹಾಗೆ ಮಾಡಿದಿರಿ? ನೀವು ರೂಲ್ಸು ತಿಳಿದುಕೊಳ್ಳಬೇಕು’ ಎಂದು ರಂಗಣ್ಣನಿಗೆ ಹೇಳಿದರು.

‘ಒಂದು ರೀಮು ಕಾಗದ ಕೊಂಡುಕೊಳ್ಳಬೇಕೆಂದು ತಮ್ಮ ಕಚ್ಚೆರಿಗೆ ತಿಳಿಸಿ ಅಪ್ಪತ್ತಿ ಕೇಳಿದ್ದೇನೆ ಸಾರ್! ಕಾಗದ ಬರೆದು ಆರು ತಿಂಗಳಾದುವು; ಎರಡು ರಿಮ್ಮೆಂಡರುಗಳನ್ನು ಸಹ ಕೊಟ್ಟಿ. ಜವಾಬೇ ಬರಲಿಲ್ಲ. ನಾನೇನು ಮಾಡಲಿ ಸಾರ್? ಕಾಗದ ಬಹಳ ಜರೂರಾಗಬೇಕಾಗಿತ್ತು. ಆದ್ದರಿಂದ ಕೊಂಡುಕೊಳ್ಳಬೇಕಾಯಿತು. ನನ್ನ ಆಫೀಸು ರಿಕಾಡುಂಗಳನ್ನು ತೋರಿಸುತ್ತೇನೆ, ಪರಾಂಬಂಸಬೇಕು’ ಎಂದು ರಂಗಣ್ಣಹೇಳಿ, ಶಂಕರಪ್ಪನಿಂದ ದಾಖಲೆಗಳನ್ನು ತಂಸಿ ತೋರಿಸಿದನು.

‘ನಿಮಗೆ ಹೆಚ್ಚಿಗೆ ಕಾಗದಕ್ಕೆ ಆವಶ್ಯಕತೆ ಏನು? ಬೇರೆ ರೀಂಜು ಗಳಲ್ಲಿ ಹೀಗೆ ಕೊಂಡುಕೊಂಡಿಲ್ಲ.’

‘ಇಲ್ಲಿ ಮೇಷ್ಪುಗಳಿಗೆ ರೂಲ್ಸುಗಳ ವಿವರಗಳಲ್ಲಿ, ಜೋಧನಕ್ರಮ ಮತ್ತು ಸಂವಿಧಾನಗಳ ವಿವರಗಳಲ್ಲಿ ತಿಳಿವಳಿಕೆ ಕೊಡುವುದಕ್ಕಾಗಿ ಹಲವು ಸಕ್ರೂಪರುಗಳನ್ನು ಕಳುಹಿಸಿದ್ದೇನೆ. ಆದ್ದರಿಂದ ಕಾಗದ ಹೆಚ್ಚಿ ಖಚಾರ್ಯಾಯಿತು’ – ಎಂದು ಹೇಳಿ ರಂಗಣ್ಣ ಸಕ್ರೂಪರುಗಳ ಕಟ್ಟಿನ್ನು ತಂದು ಮುಂದಿಟ್ಟಿನು.

ಸಾಹೇಬರು ಅವುಗಳನ್ನೆಲ್ಲ ನೋಡಿ, ‘ನೀವು ಒಟ್ಟಿಯ ಕೆಲಸ ಮಾಡಿದ್ದೀರಿ! ನನಗೆ ಬಹಳ ಸಂತೋಷವಾಗುತ್ತದೆ! ಇವುಗಳ ನಕಲುಗಳಿಂದ ಒಂದು ಕಟ್ಟಿನ್ನು ನನ್ನ ಕಚ್ಚೆರಿಗೆ ಕಳಿಸಿಕೊಡಿ. ಇತರ ರೀಂಜುಗಳಲ್ಲಿಯೂ ಹೀಗೆಯೇ ಮಾಡಿಸುತ್ತೇನೆ’ – ಎಂದು ಹೇಳಿದರು. ರಂಗಣ್ಣನಿಗೆ ಸಂತೋಷವಾಯಿತು. ಬೆಳಗಿನ ತೇಜೋಭಂಗ ಮುಕ್ಕಾಲು ಭಾಗ ಹೋದಂತಾಯಿತು. ತನಿಖೆಯಲ್ಲಿದ್ದ ಇತರ ಅಂಶಗಳು: ಮೇಷ್ಪುಗಳ ಸರ್ವಿಸ್ ರಿಜಿಸ್ಟ್ರಾರುಗಳಲ್ಲಿ ದಾಖಲೆಗಳನ್ನು ಪೂರ್ತಿಯಾಗಿ ಬರೆದಿಲ್ಲ; ಕೆಲವು ಕಡೆ ಇನ್ನಾಸ್ತೀಕ್ಷೇರ ರುಚಾಗಳಿಲ್ಲ; ವಾರತಶಾಲೆಗಳ ಕಟ್ಟಿಡಗಳ ನಕ್ಕೆಗಳು ಕೆಲವು ಕಡೆ ಇಲ್ಲ; ರಿಪೇರಿಗಳು ಯಾವಾಗ ಆದುವು?

ಖಚ್ಚ ಎಷ್ಟುಯಿತು ? ಮುಂತಾದ ವಿವರಗಳನ್ನು ಬರೆದಿಲ್ಲ – ಇತ್ತೂದಿ. ರಂಗಣ್ಣನು ಹಲವಕ್ಕೆ ಸಮಾಧಾನಗಳನ್ನು ಹೇಳಿದಮೇಲೆ ಕರಡು ಪ್ರತಿ ಯಲ್ಲಿದ್ದ ಹಲವು ಅಂಶಗಳನ್ನು ಸಾಹೇಬರು ಹೊಡಿದುಹಾಕಿಟ್ಟಿರು. ರಂಗಣ್ಣನಿಗೆ ಸಾಹೇಬರು ಕಟ್ಟುನಿಟ್ಟಿನವರೂ ಜಬರ್ದಸ್ತಿನವರೂ ಎಂದು ಕಂಡುಬಂದರೂ ಆವರು ಸ್ವಲ್ಪಮಟ್ಟಿಗೆ ಗುಣಗ್ರಹಿಗಳೂ ಆಗಿದ್ದಾರೆಂದು ಸಮಾಧಾನವಾಯಿತು. ತನಿಖೆಯನ್ನೇಲ್ಲ ಮುಗಿಸಿಕೊಂಡು ಸಾಹೇಬರು ಮೋಟಾರನ್ನು ಹತ್ತಿದರು. ‘ನಾನೀಗ ಹೇಡ್ ಕ್ರಾಟ್‌ರಿಗೆ ಹಿಂದಿರುಗು ತ್ತೀನೇ. ಪುನಃ ನಿಮ್ಮ ರೀಂಜಿಗೆ ಬರುತ್ತೀನೋ ಇಲ್ಲವೋ ತಿಳಿಯದು. ಬೀರೆ ಕಡೆಗೆ ವರ್ಗವಾಗುವ ನಿರೀಕ್ಷಣೆಯಿದೆ. ನೀವಿನ್ನು ಯುವಕರು; ಸ್ವಲ್ಪ ಟ್ರಾಕ್ ಕಲಿತುಕೊಳ್ಳಿ; ಮುಂದೆ ದೊಡ್ಡ ಹುದ್ದೆಗೆ ಬರಬಹುದು’ ಎಂದು ಹೇಳಿ ರಂಗಣ್ಣನ ಕೈಕುಲುಕಿ ಹೊರಟುಹೋದರು.

ರಂಗಣ್ಣ ಮನೆಗೆ ಹಿಂದಿರುಗಿದಮೇಲೆ ಆ ದಿನ ಬೆಳಗ್ಗೆಯಂದ ಸಾಯಂಕಾಲದವರಿಗೂ ನಡೆದ ಎಲ್ಲ ಘಟನೆಗಳನ್ನು ಹೆಂಡತಿಗೆ ತಿಳಿಸಿದನು. ಆಕೆ, ‘ಇನ್ನು ವರ್ಷಗಳಿಂದ ನಿಮ್ಮೊಡನೆ ಸಂಸಾರ ನಡೆಸು ತ್ತದ್ದೀನೇ ! ನಿಮ್ಮ ಮರ್ಚ ನಾನರಿಯೇನೇ ! ಬೆಳಗ್ಗೆ ನಿಮ್ಮ ಮುಖ ಸಪ್ಪಿತ್ತು ! ಅದಕ್ಕೂ ಸ್ವರವೇ ನಾನು ಕೇಳಿದ್ದು. ಈಗ ನಿಮ್ಮ ಮುಖ ಎಂದಿನಂತೆ ಕಳಕಳಿಸುತ್ತಿದೆ’ ಎಂದು ಹೇಳುತ್ತ, ಕಾಫಿ ತುಂಬಿದ ಬೆಳ್ಳಿಯ ಲೋಟಿನನ್ನು ಮುಂದಿಟ್ಟಳು.

ಪ್ರಕರಣ ೧೬

ತಿಪ್ಪೇನಹಳ್ಳಿಯ ನೇಂಹ್ಮ್ಮು

ಕೆಲವು ದಿನಗಳ ತರುವಾಯ ತಿಪ್ಪುರಿನ ಸೈಮರಿಸ್ತೂಲಿನ ವಿಚಾರ ದಲ್ಲಿ ಬದಲಾವಣಿಗಳಾದುವು. ಕಟ್ಟಿಡವನ್ನು ರವೇಂ ಮಾಡಿಕೊಟ್ಟಿಲ್ಲದ ಕಾರಣದಿಂದಲೂ, ಅಲ್ಲಿ ಪ್ಲೇಗಿನ ಇಲಿ ಬಿದ್ದು ಸರಿಯಾಗಿ ಡಿಸಿನಾಫೆಕ್ ಷನ್ ಮಾಡಲಾಗುವುದಿಲ್ಲವೆಂದು ಸೈಸ್ ಪ್ರಸಿಡೆಂಟ್‌ರು ಬರೆದಿರುವ ಕಾರಣದಿಂದಲೂ ಆ ಕಟ್ಟಿಡವನ್ನು ಖಾಲಿ ಮಾಡಲಾಗಿದೆ—ಎಂದು ಕಲ್ಲೇ ಗೌಡರಿಗೆ ನೋಟೀಸನ್ನು ರಂಗಳ್ಲಿ ಕೊಟ್ಟಿಬಿಟ್ಟನು. ಮರದ ಸಾಮಾನುಗಳು, ಮೊದಲಾದುವನ್ನೇಲ್ಲ ಡಾಕ್ಟರ್ ಅಭಿಪ್ರಾಯವನ್ನನುಸರಿಸಿ ಚೊಕ್ಕಿಟ್ಟ ಮಾಡಬೇಕೆಂದೂ ಅನಂತರ ಅವುಗಳನ್ನು ಮಿಡಲ್ ಸ್ಯಾಲಿನ ಕಟ್ಟಿಡಕ್ಕೆ ಸಾಗಿಸಿ ಸಾರ್ಥಕಾಲೆಯನ್ನು ಒಪ್ಪೆಟ್ಟು ಮಾತ್ರ ಆ ಕಟ್ಟಿಡದಲ್ಲಿ ಏಳಿವರೆಯಿಂದ ಹನ್ನೊಂದರವರಿಗೆ ಮಾಡಬೇಕೆಂದೂ ಆ ಸಾರ್ಥಕಾಲೆಯ ಹೇಡ್ ಮಾಸ್ಟರಿಗೆ ಕಾಗದ ಬರೆದನು. ಅದರಂತೆ, ಆ ಕಟ್ಟಿಡ ಖಾಲಿಯಾಗಿ ಸೈಮರಿಸ್ತೂಲು ಮಿಡಲ್ ಸ್ಯಾಲಿನ ಕಟ್ಟಿಡದಲ್ಲಿ ಕೆಲಸಮಾಡಲು ಪ್ರಾರಂಭ ವಾಯಿತು. ತಿಪ್ಪುರಿನ ಜನರೆಲ್ಲ ಆಶ್ಚರ್ಯಪಡುತ್ತ, ‘ಗಂಡು ಇನ್ ಸ್ಪೇಕ್ ರು! ಕಲ್ಲೇ ಗೌಡನಿಗೆ ತಕ್ಕು ಶಾಸ್ತಿ ಮಾಡಿಬಿಟ್ಟರು! ಅವನ ಮಾತಿಗೆ ಹೋಗದೆ ಹಿಂದಿನವರೆಲ್ಲ ಹೆದರಿಕೊಂಡು ಸಾಯುತ್ತಿದ್ದರು. ಈಗ ಇವರು ಧ್ವನಿಯ ಮಾಡಿ ಕಟ್ಟಿಡವನ್ನು ಖಾಲಿ ಮಾಡಿಯೇ ಬಿಟ್ಟಿರಲ್ಲ! ’ ಎಂದು ಬೇದಿ ಬೇದಿಗಳಲ್ಲಿ ನಿಂತು ಅಡಿಕೊಳ್ಳತ್ತಿದ್ದರು. ತನ್ನ ಕಟ್ಟಿಡ ಖಾಲಿಯಾಯಿತೆಂದೂ, ಮುಂದೆ ಬಾಡಿಗೆ ಬರುವುದಿಲ್ಲವೆಂದೂ ಕಲ್ಲೇ ಗೌಡನಿಗೆ ತಿಳಿದಾಗ ಆತನಿಗೆ ಉಗ್ರಕೊಂಡ ಬಂದು, ‘ಈ ಇನ್ ಸ್ಪೇಕ್ ರ ಹುಟ್ಟಿಡಗಿಸಿಬಿಡುತ್ತೇನೆ! ನಷ್ಟನ್ನು ಯಾರು ಎಂದು ತಿಳಿದುಕೊಂಡಿದ್ದಾನೆ ಇವನು! ಡೆಪ್ರೈಟೆಕ್ ಮಿಂಬಾಷನರ್ ಮತ್ತು ರೆವಿನ್ಯೂ ಕ್ರಿಮಿಂಬಾಷನರುಗಳೇ ನಷ್ಟಗೆ ಹೆದರುತ್ತಿರುವಾಗ ಈ ಬಿಲ್ಲರೆ ಇಸ್ಟ್ರೇಲ್ ಇನ್ ಸ್ಪೇಕ್ ರು ನಷ್ಟ ಮೇಲೆ ಕೈಮಾಡೋಕ್ಕೆ ಬಂದಿದ್ದಾನೆ! ಆಗಲಿ! ’ ಎಂದು ಗಜೆಸಿದನಂತೆ.

హిగె నిష్టారణవాగి ప్రభలవిహోధపోందు రంగళ్లనిగె గంటు బిత్తు.

ఆన్మోందు కడి కరియప్పన ఆళ్లన మగనిగె స్వాలరాషిప్పు నింతుకోఏగిత్తప్పే. సాకేఱర ఆప్పణిప్పకార కాగె నింతుకోఏ గిద్ద స్వాలరాషిప్పన్న ఈజెగి బేరి ముడుగనిగె కొట్టిద్దాయితు. స్వాలరాషిప్పు నింతుకోఏగిద్దలాగాయితు కరియప్పనిగె ఇన్నా స్పేష్చర మేలే ద్వేవిద్దే ఇత్తు. ఆదరి నిల్లిసిద్ద స్వాలరాషిప్పన్న తనగే కేదరికొందు పునః తన్న ఆళ్లన మగనిగేనే కొట్టు బిడు బహుదు ఎంబ బందు నిరిక్షణి ఇత్తు. ఆదరి ఈగ ఆ స్వాలరాషిప్పు అజ్ఞదారన మగనిగె సందాయవాయితు; తన్న ఆళ్లన మగనిగె తప్పే కోయితు. ఈ కారణదింద కరియప్పనిగూ రంగళ్లన మేలే బలవాగి ద్వేష బేళయితు. ఆదరి ఆ త ఏనోందు గజ్ఞనిగళన్నా మాడదె దివానరిగి కాగదవన్న బరిదుబిట్టునంతి!

కేలవు దినగళాదమేలే సాకేఱర తనిటియ మత్తు భేటిగళ టిప్పణిగళు బందువు. కచేరియ విచారదల్లూ రంగళ్లన కేలసద విచారదల్లూ హేచ్చ ఆష్టేపణే ఇరలిల్ల; కేలవు మేచ్చికెయ మాతు గళే ఇద్దువు. ఆదరి పారశాలేగళ విచారదల్లి సాకేఱరు బహిళ కినిం చిత్తరాగియూ బహిళ దుడుకియూ ఆళ్లిగళన్న మాడిద్దా రెందు రంగళ్లను బహిళ వ్యథిబట్టును. దాబులెయల్లిల్లద మక్కళన్న పారశాలేయల్లి కూడిసికొందిద్ద తిప్పేనికళ్లయ మేష్టురిగే మూరు రుపాయి, మత్తు ‘తత్తు’ ఎంబ బదవన్న ‘తత్తు’ ఎందు బరిదిద్ద సితమ్మనిగె మూరు రుపాయి జుల్మానిగళన్న కాశి ద్దరు! సుండేనికళ్లయ మేష్టు కళ్లయల్లే వాసమాడబే కేందూ కళ్లయల్లి మనేగళురువుదు స్ఫుర్పవాగిరువుదెందూ తిళి, ఆ బగ్గి ఇన్నాస్పేష్చరు కింది కళిసిద్ద దాబులెగళు కచేరియల్లి దొరియద్దరింద దుయ్యిం ప్రతిగళన్న మాడి కళిసబేకేందూ ఆళ్లి మాడిద్దరు. మేలినవర ఆప్పణిగళన్న పాలిసదిద్దరే మాడాప

ರಾಧವಾಗುವುದರಿಂದ ಆಯಾ ಮೇಷ್ಪುರುಗಳಿಗೆ ಸಾಹೇಬರ ಟಿಪ್ಪಣಿ ಗಳನ್ನು ಕಳಿಸಿದ್ದಾಯಿತು. ಸ್ವಲ್ಪ ತಪ್ಪಿಗಿಲ್ಲ ಹೀಗೆ ಬಡವೇಷ್ಟರುಗಳ ಹೊಬ್ಬೆಯನೇಲೆ ಹೊಡಿದರೆ ಹೇಗೆ? ಎಂದು ಚಿಂತಾಕ್ರಾಂತನಾಗಿ ರಂಗಣ್ಣನು ಎರಡು ದಿನ ಪೇಚಾಡಿದನು.

ಕೆಲವು ದಿನಗಳ ತರುವಾಯ ರಂಗಣ್ಣ ಸ್ವಲ್ಪಲುಗಳ ಭೀಟಿಗಂದು ಹೊರಟಿನು. ತಿಪ್ಪೇನಹಳ್ಳಿಯ ಮೇಷ್ಪು ನಿಜವಾಗಿಯೂ ರೂಲ್ಸ್‌ಗೆ ವಿರುದ್ಧವಾಗಿ ನಡೆಯುತ್ತಿದ್ದಾನೆಯೆ? ಇನ್ನೂ ಇತರರಿಗೆ ಯಾರು ಹಾಗೆ ದಾಖಲೆಯಿಲ್ಲದ ಮಕ್ಕಳನ್ನು ಸೇರಿಸಿಕೊಂಡಿದ್ದಾರೆ? ನೋಡೋಣ— ಎಂದು ಆಲೋಚಿಸುತ್ತ ತಿಪ್ಪೇನಹಳ್ಳಿಗೆ ಸುಮಾರು ಒಂಬತ್ತು ಗಂಟೆಯ ಹೊತ್ತಿಗೆ ಹೋದನು. ರಂಗಣ್ಣ ಭೀಸ್ವಲ್ಲಿಂದ ಇಳಿದು, ಅದನ್ನು ಗೋಡಿಗೆ ಒರಗಿಸಿದನು. ಮೇಷ್ಪು ವೆಂಕಣ್ಣ ಭಯದಿಂದ ನಡುಗುತ್ತ ಹೊರಕ್ಕೆ ಬಂದು ನಮಸ್ಕಾರ ಮಾಡಿದನು. ಪಾರಶಾಲೆಯ ಗೋಡಿಗೆ ನೋಟೀಸ್ ಬೋರ್ಡ್ ಒಂದನ್ನು ತಗುಲುಹಾಕಿತ್ತು. ನೋಟೀಸ್ ಮುಬ್ಬಿನ ಮೇಲೆ, (ಗ) ಮಕ್ಕಳು ಸರಿಯಾದ ಹೊತ್ತಿಗೆ ಒರಬೇಕು. (ಉ) ಪಾರಕಾಲದಲ್ಲಿ ಗ್ರಾಮಸ್ಥರು ಒಳಕ್ಕೆ ಒರಹಾಡದು. (ಇ) ದಾಖಲೆಯಿಲ್ಲದ ಮಕ್ಕಳನ್ನು ಒಳಕ್ಕೆ ಸೇರಿಸುವುದಿಲ್ಲ. (ಉ) ಸ್ವಲ್ಪಿನ ಒಪ್ಪರದಲ್ಲಿ ಗ್ರಾಮಸ್ಥರು ಯಾರೂ ಕುಳಿತು ಗಲಾಟಿ ಮಾಡಕೂಡದು— ಎಂದು ದಪ್ಪಕ್ಕೆರಗಳಲ್ಲಿ ಬರೆದಿತ್ತು. ರಂಗಣ್ಣ ಅವುಗಳನ್ನೆಲ್ಲ ನೋಡಿ ತೈಪಿಪಟ್ಟಿಕೊಂಡನು. ‘ಮೇಷ್ಪೇ! ಹಿಂದೆ ಸಾಹೇಬರು ಬಂದಾಗ ಈ ನೋಟೀಸ್ ಬೋರ್ಡ್ನ್ನು ಇಲ್ಲಿ ಹಾಕಿರಲಿಲ್ಲವೇ?’ ಎಂದು ಕೇಳಿದನು.

‘ಹಾಕಿದ್ದೆ ಸ್ವಾಮೀ! ಎಲ್ಲವನ್ನೂ ಹಾಕಿದ್ದೆ! ಏನು ಹಾಕಿದ್ದರೆ ಏನು? ನನ್ನ ಗ್ರಹಚಾರ! ತಮ್ಮ ಜುಲ್ಯಾನೆ ಅಡ್ರೆರು ನಿನ್ನ ನನ್ನ ಕೈಗೆ ತಲುಪಿತು ಸ್ವಾಮೀ! ಅದನ್ನು ನೋಡಿ ಎದೆಯೋಡಿದು ಹೋಯಿತು. ಅನ್ನ ನೀರು ಮುಟ್ಟಿದ್ದರೆ ಕೇಳಿ! ಆ ಸೂರ್ಯನಾರಾಯಣನ ಆಣಿ!’

‘ಹೌದು ಮೇಷ್ಪೇ! ತಪ್ಪು ಮಾಡುತ್ತೀರಿ, ಜುಲ್ಯಾನೆ ಬೀಳು ತ್ರುದಿ. ನೋಟೀಸ್ ಹಾಕಿದ್ದೀರಿ, ದಾಖಲೆಯಿಲ್ಲದ ಮಕ್ಕಳನ್ನು ಒಳಕ್ಕೆ ಸೇರಿಸುತ್ತೀರಿ! ಸಾಹೇಬರು ತಾನೆ ಏನು ಮಾಡುತ್ತಾರೆ? ನಾನು ತಾನೇ ಏನು ಮಾಡಬಲ್ಲಿ?’

‘ಹಾಗೆಲ್ಲ ನಾನು ಮಕ್ಕಳನ್ನು ಸೇರಿಸುತ್ತಿಲ್ಲ ಸ್ವಾಮಿ! ಪರಾಂಬರಿಸಬೇಕು. ಹಳ್ಳಿಯವರನ್ನು ಕೇಳಿ ನೋಡಿ ಸ್ವಾಮಿ! ಆ ಜನರ ನಿಮ್ಮುರ ವನ್ನೆಲ್ಲ ತಲೆಗೆ ಕಟ್ಟಿಕೊಂಡು ರಾಲ್ಪು ಪ್ರಕಾರ ಕೆಲಸ ಮಾಡುತ್ತಿದೇನೆ. ಮುಖ್ಯ, ನನಗೆ ಗ್ರಹಚಾರ ಕಾಲ! ಮೇಲಿಂದ ಮೇಲೆ ಕಸ್ತುಗಳೂ ದುಃಖಗಳೂ ತಲೆಗೆ ಕಟ್ಟುತ್ತಿವೆ’— ಎಂದು ಅಳುತ್ತಾ ಮೇಷ್ಟು ಪಂಚೆಯ ಸೆರಿಗಿ ನಿಂದ ಕಣ್ಣೀರನೊಂದಿಕೊಳ್ಳುತ್ತಿದ್ದನು. ಮೇಷ್ಟು ಬೂಟಾಟಿಕೆ ಮಾಡುತ್ತಿದ್ದಾನೋ ಏನೋ! ಎಂದು ರಂಗಣ್ಣನಿಗೆ ಸಂಶಯವುಂಟಾಯಿತು. ಒಳಕ್ಕೆ ಹೋಗಿ ಕುಳಿಯು ಮೇಲೆ ಕುಳಿತುಕೊಂಡನು. ಹಾಜರಿ ರಿಜಿಸ್ಟ್ರಿಸ್ಟರನ್ನು ಕೈಗೆದುಕೊಂಡು ಹಾಜರಿಗಳನ್ನು ಎಣಿಸಿದನು; ಹಾಜರಿದ್ದ ಮಕ್ಕಳ ಸಂಖ್ಯೆಯನ್ನು ಎಣಿಸಿದನು; ತಾಳೆಯಾಗಲಿಲ್ಲ! ಇಬ್ಬರು ಮಕ್ಕಳು ಹೆಚ್ಚಾಗಿದ್ದಂತೆ ಕಂಡಿತು. ಪುನಃ ಹಾಜರಿ ಎಣಿಸಿ, ಮಕ್ಕಳನ್ನು ನಿಧಾನವಾಗಿ ನೋಡುತ್ತ ಎಣಿಸಷ್ಟಾಡಿಗಿದನು. ಇಬ್ಬರು ಹೆಚ್ಚಾಗಿಯೇ ಇದ್ದರು! ಬಳಿಕ ಒಮ್ಮೆಬ್ಬರ ಹೆಸರನ್ನು ಕರೆದು ಅವರು ಹಾಜರಿಹೋಳುತ್ತಿಲ್ಲ ಆ ಮಕ್ಕಳನ್ನು ಹೂರಕೈ ಆಟಕೈ ಬಿಡುತ್ತು ಬಂದನು. ಕಡೆಗೆ ಹಾಜರಿ ಮುಗಿಯಿತು. ಒಂದು ಹುಡುಗ ಮತ್ತು ಒಬ್ಬ ಹುಡುಗ ಉಳಿದುಕೊಂಡರು! ರಂಗಣ್ಣನಿಗೆ ಸ್ವಲ್ಪ ಕೋಪ ಬಂತು.

‘ಮೇಷ್ಟು! ಇದೇಕೆ ಸುಳ್ಳು ಹೇಳುತ್ತಿರಿ? ಈ ಇಬ್ಬರು ಮಕ್ಕಳ ದಾಖಲೆಯಲ್ಲಿಲ್ಲವಲ್ಲ! ಅಲ್ಲದೆ ವಯಸ್ಸು ಕೂಡ ಚಿಕ್ಕದು. ಇವರನ್ನೇಕೆ ಕೂಡಿಸಿಕೊಂಡಿದ್ದಿರಿ?’

‘ಸ್ವಾಮಿ! ಅವು ನನ್ನ ಮಕ್ಕಳು! ’ ಎಂದು ಹೇಳುತ್ತಾ ಮೇಷ್ಟು ಗಟ್ಟಿಯಾಗಿ ಅಳುವುದಕ್ಕೆ ತೋಡಿಗಿದನು.

‘ನಿಮ್ಮ ಮಕ್ಕಳಿರಬಹುದು. ಮನೆಯಲ್ಲಿ ಬಿಡದೆ ಇಲ್ಲೇಕೆ ತಂದು ಕೂಡಿಸಿಕೊಂಡಿದ್ದಿರಿ? ರೂಲ್ಪಿಗೆ ವಿರುದ್ಧವಲ್ಲವೇ?’

‘ಇನ್ನೇನು ಮಾಡಲಿ ಸ್ವಾಮಿ! ಆ ಮಕ್ಕಳು ತಬ್ಬಲಿಯಾಗಿ ಹೋದುವಲ್ಲ! ತಾಯಿಯಿಲ್ಲವೇ! ಅವನ್ನು ಎಲ್ಲಿ ಬಿಟ್ಟುಬರಲಿ? ಎರಡು ಅಂಗಳ ಹಿಂದೆ ಈ ಹಳ್ಳಿಯಲ್ಲೇ ನನ್ನ ಹೆಂಡತಿ ಸತ್ತುಹೋದಳು. ಈ ಪಾಪಿಷ್ಟ ಕೈಯಿಂದಲೇ ಚಿತ್ತ ಹಚ್ಚಿ ಭಸ್ತುಮಾಡಿ ಬಂದೆನಲ್ಲ! ಮನೆಯಲ್ಲಿ

ನೋಡಿಕೊಳ್ಳುವವರು ಯಾರೂ ಗತಿಯಿಲ್ಲ! ಎಳಿಯ ಮಕ್ಕಳು! ಎಲ್ಲಿ ಬಿಟ್ಟುಬರಲಿ ಸ್ವಾಮಿ?

ರಂಗಣ್ಣನ ಮುಖ ಜೋಡುಬಿತ್ತು. ಕಣ್ಣಗಳಲ್ಲಿ ನೀರು ತುಂಬಿ ಕೊಂಡುವು. ಮಾತು ಹೊರಡಲಿಲ್ಲ. ಒಂದು ಶ್ವಾಸದಲ್ಲಿ ತನ್ನ ಸಂಸಾರದ - ಹೆಂಡತ ಮತ್ತು ಮಕ್ಕಳ - ದೃಶ್ಯ ಕಣ್ಣಿಗೆ ಕಟ್ಟಿತು. ತಾಯಿಯೆಂಬುವ ವಸ್ತುವಿಲ್ಲದಿದ್ದರೆ ಸಣ್ಣ ಮಕ್ಕಳ ಗತಿಯೇನು! ತನ್ನ ಗೃಹಲಪ್ತಿಜಲ್ಲಿ ದಿದ್ದರೆ ತನ್ನ ಮಕ್ಕಳ ಗತಿಯೇನು! ದೇವರೇ! ಸಾಹೇಬರು ಮಾಡಿದ ಪಾಪಕ್ಕೆ ಪ್ರಾಯಶ್ಚಿತ್ತವೇ ಇಲ್ಲ! ಈ ಜುಲಾಂನೇಯ ಪಾಪ ಅವರನ್ನು ಹೊಡಿಯದೇ ಚಿಡು! ಎಂದುಕೊಂಡನು.

‘ಮೇಸ್ಪೇ! ಆ ದಿನ ನೀವು,—ಇವರು ನನ್ನ ಮಕ್ಕಳು, ತಬ್ಬಿಲ್ಲ ಗಳು ಎಂದು ಸಾಹೇಬರಿಗೆ ಏಕೆ ತಿಳಿಸಲಿಲ್ಲ?’

‘ಸ್ವಾಮಿ! ಇದ್ದಕ್ಕಿದ್ದಹಾಗೆ ರಸ್ತೆಯಲ್ಲಿ ನೋಟಾರು ಬಂದು ನಿಂತತು. ಸರಸರನೆ ಪರಂಗಿಟೋಷಿಯವರೊಬ್ಬರು ಒಳಕ್ಕೆ ಬಂದು ಬಿಟ್ಟರು! ಕುಚೆಯಮೇಲೆ ಕೂಡ ಕುಳಿತುಕೊಳ್ಳಲಿಲ್ಲ. ಅವರು ಸಾಹೇಬ ರೆಂಬುದೇ ನನಗೆ ತಿಳಿಯಲಿಲ್ಲ! ಹಾಜರಿ ಎಷ್ಟು? ಎಂದು ಕೇಳಿದರು. ಮುವ್ವತ್ತುನಾಲ್ಕು ಸ್ವಾಮಿ—ಎಂದು ಹೇಳಿದೆ. ಹಾಗೆಯೇ ಹುಡುಗರನ್ನು ಎಣಿಸಿ ಮುವ್ವತ್ತಾರು ಮಕ್ಕಳಿದ್ದಾರೆ; ಹೆಚ್ಚಿಗೆ ಇರುವವರನ್ನು ಹೊರಕ್ಕೆ ಕಳಿಸಿ ಎಂದು ಕೋಪದಿಂದ ಹೇಳಿದರು. ನಾನು ನನ್ನ ಮಕ್ಕಳಿಗೆ—ಹೊರಕ್ಕೆ ಹೋಗಿ ಎಂದು ಹೇಳಿದೆ ಸ್ವಾಮಿ! ಸಾಹೇಬರನ್ನು ನೋಡಿ ನೋಡಲೇ ಭಯಪಟ್ಟಿದ್ದವು ಮಕ್ಕಳು! ಹೊರಕ್ಕೆ ಹೋಗುವ ಬದಲು ನನ್ನ ಹತ್ತಿರ ಬಂದು ನಿಂತುಕೊಂಡುವು! ತಾಯಿ ಕೈಬಿಟ್ಟುಹೋಡ ಮಕ್ಕಳು ಸ್ವಾಮಿ! ತಂದೆಯನ್ನು ಅಂಟಿಕೊಂಡಿರದೆ ಹೇಗೆ ಹೋಗುತ್ತವೆ? ಹೇಳಿ. ಮಕ್ಕಳ ನೈಲ್ಲ ಆಟಕ್ಕೆ ಬಿಟ್ಟಿದ್ದರೆ ಆವರೂ ಬುಡಬುಡನೆ ಓಡಿಹೋಗುತ್ತಿದ್ದರು! ಅಷ್ಟರಲ್ಲೇ ಸಾಹೇಬರು ಗಿರಕ್ಕನೇ ತಿರುಗಿಕೊಂಡು ಹೊರಟುಬಿಟ್ಟರು. ನಾನು—ಸ್ವಾಮಿ! ಇವು ನನ್ನ ಮಕ್ಕಳು! ತಬ್ಬಿಲಿಗಳು!—ಎಂದು ಹೇಳುತ್ತಾ ಹಿಂದೆ ಹೋಡಿ. ಆವರು ಏನನ್ನೂ ಕಿವಿಯ ಮೇಲೆ ಹಾಕಿಕೊಳ್ಳಬೇಕಿ—ಸ್ವಾಲು ಬಿಟ್ಟು ಬರಬೇಡಿ, ಹೋಗಿ, ಪಾಠ ಮಾಡಿ—ಎಂದು ಗದರಿಸಿ

ಮೋಟಾರನಲ್ಲಿ ಹೊರಟೀ ಹೋದರು ಸ್ವಾಮಿ! ನಾನೇನು ಮಾಡಲಿ? ನನ್ನ ಹಣಿಯ ಬರೆಹ! ಹೆಂಡತಿ ಸತ್ತದ್ದಕ್ಕೆ ಅಳಲೇ? ಮಕ್ಕಳು ತಬ್ಬಲಿಗಳಾಗಿ ಅನ್ನ ನೀರು ಕಾಣದೆ ಒದ್ದಾಡುವುದಕ್ಕೆ ಅಳಲೇ? ಸಾಹೇಬರು ಕೋಪ ಮಾಡಿಕೊಂಡು ಜುಲ್ಕಾನೆ ಹಾಕಿದ್ದಕ್ಕೆ ಅಳಲೇ? ನಾನು ಯಾವ ದೇವರ ಹತ್ತಿರ ಹೋಗಿ ನನ್ನ ಮೋರೆಯನ್ನು ಹೇಳಿಕೊಳ್ಳಲಿ?”

‘ಮೇಷ್ಪೀ! ಅಳಬೇಡಿ. ಸಮಾಧಾನಮಾಡಿಕೊಳ್ಳಿ; ಧೈಯರು ತಂದುಕೊಳ್ಳಿ. ನನ್ನ ಕೈಗೊಂದು ಅರ್ಚಣೆಯನ್ನು ಕೊಡಿ. ವಿವರಗಳನ್ನೇಲ್ಲ ತಳಿಸಿ. ದಯವಿಟ್ಟು ಜುಲ್ಕಾನೆಯನ್ನು ವಜಾ ಮಾಡಿಸಬೇಕು—ಎಂದು ಬರೆಯಿರ. ನಾನು ಶಿಫಾರಸು ಮಾಡುತ್ತೇನೆ. ನಿಮ್ಮ ಅದೃಷ್ಟ ಒಳ್ಳೆಯ ದಾಗಿದ್ದರೆ ಜುಲ್ಕಾನೆ ವಜಾ ಆಗುತ್ತದೆ.’

‘ನನ್ನ ಅದೃಷ್ಟ ಕಾಣುತ್ತಿದೆಯಲ್ಲ ಸ್ವಾಮಿ! ಏಳರಾಟಿ ಈನಿ ಹೊಡಿದು ಅಪ್ಪಳಿಸುತ್ತಿದೆ! ಇಲ್ಲದಿದ್ದರೆ ಹೀಗೆ ನಾನಾ ಭಂಗಪಡುತ್ತಿದ್ದೇನೇ ನಾನು? ನನ್ನ ಹೆಂಡತಿ ಸತ್ತ ದಿನ ನನ್ನ ಗೋಳು ಕೇಳಬೇಕೇ? ಆ ಹೆಣ ಸಾಗಿಸುವುದಕ್ಕೆ ಬ್ರಾಹ್ಮಣ ಜನ ಈ ಹಳ್ಳಿಯಲ್ಲಿಲ್ಲ. ಹೇಡಾಮೇಷ್ಪು ವೆಂಕಟಸುಬ್ಬಯ್ಯನವರಿಗೆ ವರ್ತಮಾನ ಕಳಿಸಿಕೊಟ್ಟಿ. ಪುಣ್ಯತ್ವರು ವಿಶ್ವತ್ವ ರೂಪಾಯಿ ಗಂಟಿಕಟ್ಟಿಕೊಂಡು ಜನರನ್ನೂ ಪುರೋಹಿತನನ್ನೂ ಕರೆದುಕೊಂಡು ಇಲ್ಲಿಗೆ ಬಂದು ದಹನಕ್ರಿಯೆಗಳನ್ನು ನಡೆಸಿಕೊಟ್ಟಿರು; ಕರ್ಮಾಂತರಗಳಿಗೆ ಹಣಕೊಟ್ಟಿ ಧೈಯರೇಳಿ ಹೋದರು.

‘ಯಾವ ವೆಂಕಟಸುಬ್ಬಯ್ಯ? ಎಲ್ಲಿಯ ಹೇಡಾಮೇಷ್ಪು?’

‘ಇಲ್ಲೇ ಸ್ವಾಮಿ! ಮೂರು ಮೈಲಿ ದೂರದ ಚೊಮ್ಮನಹಳ್ಳಿ ಸ್ವಾಲಿನ ಹೇಡಾಮೇಷ್ಪು, ವೆಂಕಟಸುಬ್ಬಯ್ಯ! ದೇವರು ಆವರ ಹೊಟ್ಟೆ ತಣ್ಣಿಗಟ್ಟಿರಲಿ ಸ್ವಾಮಿ!’

‘ಎನಾಗಿತ್ತು ನಿಮ್ಮ ಹೆಂಡತಿಗೆ?’

‘ಎನೇಂದು ಹೇಳಲಿ ಸ್ವಾಮಿ? ಎನೋ ಜ್ಯಾರ ಬಂತು. ನಾಲ್ಕು ದಿನ ಜೋರಾಗಿ ಹೊಡಿಯಿತು. ಇದ್ದ ಕ್ಕಿದ್ದ ಹಾಗೆ ಕಣ್ಣಚ್ಚಿಕೊಂಡುಬಿಟ್ಟಳು! ಉಂರವರೆಲ್ಲ-ಪ್ಲೇಗು ಮಾರಿ ಇರಬಹುದು, ಉರು ಬಿಟ್ಟು ಹೊರಟು ಹೋಗಿ ಎಂದು ಗಲಾಟಿ ಮಾಡಿದರು. ನನ್ನ ಹೆಂಡತಿಯ ಹೆಣ ಸುಟ್ಟಿ

ಹಿಂದಿರುಗಡರೆ— ಉರೊ ಇ ಕೈ ಬರಬೇಡಿ ಎಂದು ತಡೆದುಬಿಟ್ಟರು. ನೆಂಕಟಪುಬ್ಬಯ್ಯ ಹೇಳಿನೋಡಿದರು. ಯಾರು ಹೇಳಿದರೂ ಹಳ್ಳಿಯವರು ಕೇಳಲೇ ಇಲ್ಲ! ನನ್ನನ್ನು ಹದಿಸ್ತೇದು ದಿನ ಉರೊಇಕೈ ಸೇರಿಸಲೇ ಇಲ್ಲ! ನನ್ನ ಕಷ್ಟವನ್ನು ಆಲೋಚಿಸಿ ಸ್ವಾಮಿ! ಆ ಮಂಟಿಪದಲ್ಲಿ ಆಡಿಗೆ ಮಾಡಿಕೊಂಡು, ಈ ಕಟ್ಟಡದೊಳಗೆ ಮಕ್ಕಳನ್ನಿಂತ್ರಿಪ್ಪಿಕೊಂಡು ಮಲಗು ತ್ವಿದ್ದೆ. ಹದಿಸ್ತೇದು ದಿನ ಕಳೆದಮೇಲೆ ಉರಲ್ಲಿ ಎಲ್ಲಿಯೂ ಇಲಿ ಬೀಳದೆ ಜನ ಕಾಯಿಲೆಯಾಗದೆ ಇದ್ದುದನ್ನು ನೋಡಿ ಜನ ನನ್ನನ್ನು ಉರೊಇಕೈ ಬಿಟ್ಟರು ’

‘ಆದದ್ದು ಆಗಿಹೋಯಿತು ಮೇಷ್ಟೇ! ಇನ್ನೂ ನಿಮಗೆ ಪೂರ್ವ ವಯಸ್ಸು. ಎರಡನೆಯ ಮದುವೆ ಮಾಡಿಕೊಳ್ಳಿ. ಈ ದುಃಖ ಮರೆಯುತ್ತೆ, ಮಕ್ಕಳನೂ ದಿಕ್ಕಾಗುತ್ತೆ.’

‘ರಾಮ ರಾಮ! ಇನ್ನು ಆ ಯೋಚನೆಯೇ ಇಲ್ಲ ಸ್ವಾಮಿ! ಆಕೆಗೆ ನಾನು ವಂಚನೆ ಮಾಡೋದಿಲ್ಲ! ನನ್ನ ಮಕ್ಕಳಿಗೆ ನಾನು ನೋಸ ಮಾಡೋದಿಲ್ಲ!’

‘ಇದೇನು ಹೇಗೆ ಹೇಳುತ್ತೀರಿ ಮೇಷ್ಟೇ? ಎರಡನೆಯ ಮದುವೆ ಮಾಡಿಕೊಂಡರೆ ಮೋದಲನೆಯ ಹೆಂಡತಿಗೆ ವಂಚನೆ ಮಾಡಿದ ಹಾಗಾಗು ತ್ತದೆಯೆ? ಮಕ್ಕಳಿಗೆ ಏನು ನೋಸವಾಗುತ್ತದೆ? ದಿಕ್ಕಾಗುವುದಿಲ್ಲವೇ?’

‘ಸ್ವಾಮಿ! ಇತರರ ಮಾತನ್ನು ನಾನೇತಕ್ಕೆ ಆಡಲಿ? ನನ್ನ ಮಾತು ಹೇಳುತ್ತೇನೆ. ನಾನು ಸಂಸಾರದ ಸುಖ ನೋಡಿದ್ದಾಯಿತು ಸ್ವಾಮಿ! ವಯಿನವಾದ ಹೆಂಡತಿಯಿದ್ದರೆ ಬಡತನದ ದುಃಖ ಕಾಣಿಸೋಡಿಲ್ಲ! ನನಗೆ ಹದಿಸ್ತೇದು ರುಪಾಯಿ ಸಂಬಳ, ನಾನು ಬಡವ-ಎಂಬ ಚಿಂತಿಯೇ ನನಗಿರಲಿಲ್ಲ ಸ್ವಾಮಿ! ದೇವರಾಜಿಗೂ ಹೇಳುತ್ತೇನೆ. ಹೇಗೆತಾನೆ ಸಂಸಾರವನ್ನು ನಡೆಸುತ್ತಿದ್ದ ಈ ಆಕೆ! ಸೀರಿ ಬೇಕು ಎಂದು ಕೇಳಿದವಳಲ್ಲ, ಒಡನೆ ಬೇಕು ಎಂದು ಕೇಳಿದವಳಲ್ಲ; ಮನೆಯಲ್ಲಿ ಉಪ್ಪಿಲ್ಲ, ಅಕ್ಕೆಯಿಲ್ಲ- ಎಂದು ಒಂದು ದಿನವಾದರೂ ಹೇಳಿದವಳಲ್ಲ; ಎಂದೂ ಮುಖವನ್ನು ಸಿಹಿಕುಮಾಡಿ ಕೊಂಡವಳೇ ಇಲ್ಲ! ಅಂಥ ಹೆಂಡತಿಯಾಡನೆ ಸಂಸಾರಮಾಡಿ, ಆದನ್ನು ಮರೆಯುವುದುಂಟೇ? ಆಕೆಯನ್ನು ಮರೆಯುವುದುಂಟೇ? ಆಕೆಯನ್ನು

ಮರೆಸಿ ಬೇರೊಬ್ಬಳನ್ನು ಮಾಡುವೆಯಾಗುವುದುಂಟಿ! ದೃಢಸಂಕಲ್ಪ ಮಾಡಿದ್ದೇನೇ ಸ್ವಾಮಿ! ಒಂದುವೇಳೆ ಮಾಡುವೆಯಾದೆ ಎಂದಿಟ್ಟುಕೊಳ್ಳಿ. ಈ ಮಕ್ಕಳನ್ನು ಆ ಹೊಸಬಳು ಆದರಿಸುತ್ತಾಳಿಯೇ? ತನ್ನ ಮಕ್ಕಳಿಗೂ ಕಡೆಗೆ ತನ್ನ ಅಕ್ಕೆತಂಗಿಯರ ಮಕ್ಕಳಿಗೂ ಭೇದವಾಡುವುದು ಸ್ತ್ರೀಯರ ಸ್ವಭಾವ. ತನ್ನ ಮಗನಿಗೆ ಎರಡು ಮಿಳ್ಳೀ ತುಪ್ಪ, ತನ್ನ ತಂಗಿಯ ಮಗನಿಗೆ ಒಂದು ಮಿಳ್ಳೀ ತುಪ್ಪ! ತನ್ನ ಮಗನಿಗೆ ವೋಸರು, ಅಕ್ಕನ ಮಗನಿಗೆ ಮಜ್ಜಿಗೆ! ತನ್ನ ಮಗನಿಗೆ ವಾರಕ್ಕೊಂದು ಬಾರಿ ಎರೆಯುವುದು ತಂಗಿಯ ಮಗನಿಗೆ ತಿಂಗಳಗೂಮೈ ಎರೆಯುವುದು—ಹೀಗೆಲ್ಲ ಲೋಕದಲ್ಲಿ ಮಾಡುತ್ತಾರೆ. ಹೊಸದಾಗಿ ಬರುವವಳಿಗೆ ಇವರು ತಂಗಿಯ ಮಕ್ಕಳೇ? ಅಕ್ಕನ ಮಕ್ಕಳೇ? ಇವರ ಆರ್ಥಿಕೆ ಹೇಗೆ? ದೃಢಸಂಕಲ್ಪ ಮಾಡಿದ್ದೇನೇ ಸ್ವಾಮಿ! ಮುತ್ತಿನಂತಹ ಮಕ್ಕಳು: ಒಂದು ಗಂಡು! ಒಂದು ಹೆಣ್ಣು! ಇವರ ಆರ್ಥಿಕೆ ನಾನೇ ಮನವಾರಿ ಮಾಡುತ್ತೇನೇ. ಮತ್ತೊಂಬಿರ ಕೈಗೆ ಈ ಮಕ್ಕಳನ್ನು ಒಪ್ಪಿಸುವುದಿಲ್ಲ.'

‘ನನ್ನೊಂದ ಏನಾದರೂ ಸಹಾಯ ಬೇಕೇ ಮೇಷ್ಟೇ?’

‘ಏನು ಸಹಾಯ ಕೇಳಲಿ ಸ್ವಾಮಿ? ಸಾಧ್ಯವಾದರೆ ಜುಲ್ಲಾನೇ ವಜಾ ಮಾಡಿಸಿ ನನ್ನ ಮಾನ ಉಳಿಸಿ. ಹೆಂಡತಿ ಸತ್ತಾಗ ಇಷ್ಟು ಸಂಕಟ ಆಗಲಿಲ್ಲ. ಜುಲ್ಲಾನೇಯಿಂದ ಮಾನ ಹೋದ್ದಿಕ್ಕೆ ಹೆಚ್ಚು ಸಂಕಟವಾಗಿದೆ. ಅಷ್ಟೇ ಸ್ವಾಮಿ! ಎರಡು ದಿನ ಈ ಕವ್ಯ ಅನುಭವಿಸುತ್ತೇನೇ. ನನ್ನ ಅಕ್ಕ ಒಬ್ಬಳು ವಿಧನೆ ಇದ್ದಾಳೆ. ಕಾಗದ ಬರೆದಿದ್ದೇನೆ. ಆಕೆ ಒಂದರೆ ನನಗೆ ಸಹಾಯವಾಗುತ್ತೇ. ಇನ್ನು ಹದಿಸ್ತೇದು ದಿನಗಳಲ್ಲಿ ಬರುತ್ತೇನೆಂದು ಜವಾಬು ಬರೆಸಿದ್ದಾಳೆ ಸ್ವಾಮಿ!’

ರಂಗಣ್ಣ ಆ ಮೇಷ್ಟೆ ರಿಂದ ಅಜ್ಞ ಬರೆಯಿಸಿಕೊಂಡು ಹೊರಕ್ಕೆ ಒಂದನು. ಮೇಷ್ಟೆ ಜೊತೆಯಲ್ಲಿ ಸ್ವಲ್ಪ ದೂರ ಒಂದು, ‘ಸ್ವಾಮಿ! ಈ ಹೆಳ್ಳಿಯಿಂದ ವರ್ಗಮಾಡಿಸಿಕೊಡಲು ಸಾಧ್ಯವೇ? ಆ ಮನೆಯಲ್ಲಿ ಮತ್ತೀ ನಾನು ಇರಲಾರೆನಲ್ಲ’ ಎಂದು ಹೇಳಿದನು

‘ಆಗಲಿ ಮೇಷ್ಟೇ! ವರ್ಗಮಾಡುತ್ತೇನೇ. ಆದರೆ ಆಲೋಚನೆ ಮಾಡಿ. ಇನ್ನು ರಿಂದ ತಿಂಗಳು ಬಿಟ್ಟುಕೊಂಡು ಈ ದುಃಖ ಮರೆತಮೇಲೆ

ಬೀರೆ ಮದುವೆ ಮಾಡಿಕೊಳ್ಳುವುದು ಒಳೈಯದು. ವೊದಲಿನಂತೆಯೇ ಒಳೈಯ ಹೆಂಡತಿ ದೋರಿತಾಚು.’

‘ಇಲ್ಲ ಸ್ವಾಮಿ! ದೃಢಸಂಕಲ್ಪ ಮಾಡಿದ್ದೇನೇ! ಹಿರಿಯರ ಹೆಸರು ಉಳಿಸುವುದಕ್ಕೆ ಒಬ್ಬ ಮಗನಾಯಿತು; ಕನ್ನಾಡಾನದ ಪುಣ್ಯಕ್ಕೆ ಒಬ್ಬ ಜು ಮಗಳಾದಳು. ಮೇಷ್ಟರುಗಳನ್ನು ಬಡತನ ಹಿಡಿದು ಕಿತ್ತು ತಿನ್ನುತ್ತಿರು ವಾಗ ಸಾಲ ಮಾಡಿ ವುತ್ತೆ ಮದುವೆ ಮಾಡಿಕೊಂಡು, ಮತ್ತೆ ನಾಲ್ಕುರು ಮಕ್ಕಳಾಗಿ, ಅಯ್ಯೇ! ಆ ಜಂಚಾಟ ಬೀಡ! ಬೀಡ! ಸಂಸಾರಸುಖ ತೃಪ್ತಿ ಅಗಹೋಯಿತು! ಸಾಕು! ಈಗ ಏನಿದ್ದರೂ ನನ್ನ ತಬ್ಬಲಿ ಮಕ್ಕಳ ಯೋಗಕ್ಕೇಮ! ಆದನ್ನು ನೋಡಿಕೊಳ್ಳುತ್ತೇನೇ.’

‘ಒಳೈಯದು ಮೇಷ್ಟೇ! ನೀವು ನಿಲ್ಲಿರ’ ಎಂದು ಹೇಳಿ ರಂಗಣ್ಣ ಬೆಂಸುಲ್ ಹತ್ತಿ ಹೊರಟ್ಟನು.

ಪ್ರಕರಣ ೧೨

ಪರಾಶಕ್ತಿ ದರ್ಶನ

ರಂಗಣ್ಣ ಮನೆಯನ್ನು ಸೇರಿದಾಗ ಬೆಳಗ್ಗೆ ಹನ್ನೊಂದೂವರೆ ಗಂಟೆಯಾಗಿತ್ತು. ಆ ಬ್ಯಾಸ್‌ಲೋ ಪ್ರಯಾಣದಿಂದ ಮೈಯೆಲ್ಲ ಬೆವರುತ್ತಿತ್ತು. ಬೆಳಗ್ಗೆ ತಾನು ಸ್ವಾನ ಮಾಡಿದವನಾಗಿದ್ದರೂ ಮತ್ತೊಮ್ಮೆ ಸ್ವಾನ ಮಾಡ ಬೇಕೆಂಬ ಅವೇಕ್ಕೆ ಅವನಿಗುಂಟಾಯಿತು. ತನ್ನ ಉದುಪುಗಳನ್ನು ಬಿಚ್ಚಿ ಪಂಚೆಯನ್ನು ಕ್ರಿಯೆ ಟಿಕಲುಗಳನ್ನು ಕೈಗೆ ತೆಗೆದುಕೊಳ್ಳುತ್ತಿದ್ದಾಗ ಅವನ ಹೆಂಡತಿ ಕೊಟ್ಟಿಯೋಳಕ್ಕೆ ಬಂದಳು. ಆಕೆ ಬೆಳ್ಳಗೂ ತೆಳ್ಳಗೂ ಇದ್ದ ಚೆಲುವೆ. ಅಡಿಗೆಯ ಮನೆಯಿಂದ ಬಂದವಳಾದ್ದರಿಂದ ಒಲೆಯ ಕಾವಿ ನಿಂದ ಮುಖ ಕೆಂಪುವಣ ಕ್ಕೆ ಸಹಜವಾಗಿ ತಿರುಗಿತ್ತು. ಆದರೆ ಆ ಕೆಂಪುಬಣ್ಣ ಎಂದಿಗಂತಲೂ ಆಗ ಹೆಚ್ಚಿಗೆದ್ದು ದು ರಂಗಣ್ಣನ ದೃಷ್ಟಿಗೆ ಬಿತ್ತು.

‘ಆ ಟಿವಲ್ ಕೆಳಗಿಟ್ಟು ನನ್ನ ಮಾತಿಗೆ ವೋದಲು ಉತ್ತರ ಕೊಡಿ ! ನಿಮ್ಮ ಇನ್ ಸ್ಪೆಕ್ಟ್ರೋಗಿರ ಹಾಳಾಗ !’ ಎಂದು ಆಕೆ ಕೋರ್ಪದಿಂದ ಹೇಳಿದಳು.

ರಂಗಣ್ಣನಿಗೆ ತನ್ನ ಹೆಂಡತಿಯ ನಡೆವಳಿಕೆ ಅರ್ಥವಾಗಲಿಲ್ಲ. ಆಕೆ ಸಾಮಾನ್ಯವಾಗಿ ಕೋಪ ಮಾಡಿಕೊಂಡಿದ್ದೇ ಇಲ್ಲ ; ಬರಟಾಗಿ ಮಾತ ಸಾಡಿದವಳೂ ಆಲ್ಲ. ಈ ದಿನ ತಾನು ಶ್ರಮಸಟ್ಟುಕೊಂಡು ಮನೆಗೆ ಬಂದರೆ ತನ್ನನ್ನು ಆದರಿಸುವುದಕ್ಕೆ ಬದಲು ಹೀಗೇಕೆ ಜಗಳಕ್ಕೆ ನಿಂತಿದ್ದಾಳೆ ? ಎಂದು ಆಲೋಚಿಸಿದನು. ಆದರೆ ಸಮಸ್ಯೆ ಪರಿಹಾರವಾಗಲಿಲ್ಲ. ರಂಗಣ್ಣ ಟಿವಲನ್ನು ಕುಚ್ಚಿಯಮೇಲಿಟ್ಟು, ‘ಇದೇತಕ್ಕ ಹೀಗೆ ಗದರಿಸುತ್ತೀರೆಯೇ ? ನಾನೇನು ತಪ್ಪಿಮಾಡಿದೇ ?’ ಎಂದು ಕೇಳಿದನು.

‘ನನು ಮಾಡಿದಿರಾ ? ಕೈಯಲ್ಲಿ ಅಧಿಕಾರ ಇದೆಯೆಂದು ಹೆಣ್ಣು ಮೇಮ್ಮೆಗಳಿಗೆಲ್ಲ ಹುಬ್ಬುಹುಬ್ಬಿಗಿ ಜುಲ್ಲಾನೆ ಹಾಕುವುದೇ ನೀವು ?’

ರಂಗಣ್ಣನಿಗೆ ಪ್ರಕರಣವೆಲ್ಲ ಅರ್ಥವಾಯಿತು. ‘ಸೀತಮ್ಮನವರು ಬಂದು ನಿನ್ನ ಹತ್ತಿರ ಹೇಳಿಕೊಂಡರೋ ?’

‘ಏಕೆ ಹೇಳಿಕೊಳ್ಳಬಾರದು? ನೀವು ಅವಿವೇಕ ಮಾಡಬಹುದು, ಆಕೆ ಬಂದು ಹೇಳಿಕೊಳ್ಳಬಾರದೇ? ಆಕೆ ಮಾಡಿದ ಅಂತಹ ಅಪರಾಧ ವೇನು? ಹೆಂಗಸು, ಅನಾಥೀ, ವಿಧವೆ, ದಿಕ್ಕಿಲ್ಲದವಳು! ಹೊಟ್ಟಿಪಾಡಿಗೆ ನಿಮ್ಮ ಇಲಾಖೆಗೆ ಸೇರಿಕೊಂಡು ಮಕ್ಕಳಿಗೆ ಯಥಾಶಕ್ತಿ ಪಾಠ ಹೇಳಿ ಕೊಡುತ್ತಿದ್ದರೆ ನೀವು ಹೋಗಿ ಜುಲ್ಕಾನೆ ಹಾಕುವುದೇ? ಆಕೆ ಹೇಳಿ ಕೊಂಡು ಅತ್ಯಾಗ ನಾನು ನಂಬಲಿಲ್ಲ. ನೀವು ಅಂಥಾವರು ಅಲ್ಲವಲ್ಲ; ಯಾರಿಗೂ ಸಾಮಾನ್ಯವಾಗಿ ಜುಲ್ಕಾನೆ ಹಾಕುವುದಿಲ್ಲವಲ್ಲ; ರೇಂಜನಲ್ಲಿ ಮೇವ್ಯರುಗಳಿಲ್ಲ ನಿಮ್ಮನ್ನು ಕೊಂಡಾಡುತ್ತಿದ್ದಾರಲ್ಲ; ಹೀಗಿರುವಲ್ಲಿ ಹೆಂಗಸಿಗೆ, ಆದರಲ್ಲೂ ವಿಧವೆಗೆ ನೀವು ದಂಡನೆ ಮಾಡಿರಲಾರಿ— ಎಂದು ನಾನು ಹೇಳಿದೆ. ಆಕೆ ನಿಮ್ಮ ಆರ್ಡರನ್ನು, ನೀವೇ ರುಚು ಮಾಡಿರುವ ಆರ್ಡರನ್ನು ನನಗೆ ತೋರಿಸಿದಳು. ಇನ್ನು ನಂಬದೆ ಹೇಗರಲಿ? ಮೊದಲು ಆ ಜುಲ್ಕಾನೆ ವಜಾಮಾಡಿ ಆಮೇಲೆ ಸ್ವಾನಕ್ಕೆ ಟಿಪಲುಗಳನ್ನು ತೆಗೆದುಕೊಳ್ಳಿ! ’

‘ಕಚೇರಿಯ ವಿವಯಗಳಲ್ಲಿ ಮನೆಯ ಹೆಂಗಸರು ಕೈಹಾಕ ಬಾರದು! ’

‘ಅದಕ್ಕೂ ಸ್ವರ್ವವೇ ನೀವು ಅವಿವೇಕ ಮಾಡಿದ್ದು! ನಿಮ್ಮ ಅವಿವೇಕ ತದ್ದುವುದಕ್ಕೆ ನಾನು ಬಾರದೆ ಬೀದಿಯ ಹೆಂಗಸು ಬರಬೇಕೇ? ಹೆಂಗಸರು! ಎಂದು ಏಕೆ ಹಳಯುತ್ತಿದ್ದೀರಿ? ಹೆಂಗಸಿಗಿರುವ ಸೈರಕೆ, ವಿವೇಕ, ಬುದ್ಧಿಶಕ್ತಿ ಗಂಡಿಗೆಲ್ಲಿದೆ? ನೀವು ನಿಮ್ಮ ಈ ಕಚೇರಿಯ ವಿವಯಕ್ಕೆ ನಷ್ಟನ್ನು ಆಲೋಚನೆ ಕೇಳಿದ್ದಿದ್ದರೆ ನಾನು ಸರಿಯಾಗಿ ಸಲಹೆ ಕೊಡುತ್ತಿದ್ದೆ. ಹೆಂಗಸರು ಕೈಹಾಕಬಾರದಂತೆ! ನಿಮ್ಮ ಮಕ್ಕಳನ್ನು ನೀವು ಎರಡು ದಿನ ಸುಧಾರಿಸಬಲ್ಲಿರಾ? ನಾನು ಕಣ್ಣಬೆಳ್ಳಿಕೊಂಡರೆ ಆಗ ಗೊತ್ತಾಗುತ್ತಿ ಗಂಡಿನ ಬಾಳು! ’

ತಿಪ್ಪೇನಹಲ್ಲಿಯ ದೃಕ್ಕೆ ಸ್ವರಕೆಗೆ ಬಂದು ರಂಗಟ್ಟನಿಗೆ ಎಡೆ ರುಲ್ಲಿಂದಿತು! ‘ಕಟ್ಟಿ ಮಾತನಾಡಬೇಡ! ಬೀಡ! ದಾರಿಯಲ್ಲಿ ಹೋಗುವ ಮಾರಿ ಮನೆ ಹೊಕ್ಕಂತೆ ಆಯಿತು. ನನಗೂ ನಿನಗೂ ಸಂಬಂಧವಿಲ್ಲದ ವ್ಯವಹಾರದಿಂದ ಈ ಮಾತು ಬೆಳೆಯುತ್ತಿದೆ’ ಎಂದನು. ವಿವಗಳಿಗೆಯಲ್ಲಿ

ಕೆಟ್ಟಿದ್ದು ಮಾತು ಹೊರಟ್ಟಿಬಿಟ್ಟಿತಲ್ಲ!—ಎಂದು ರಂಗಣ್ಣ ಒಂದು ನಿಮಿಷ ಹೇಚಾಡಿದನು. ‘ಕೇಳು. ನಾನು ಜುಲ್ಯಾನೇ ಹಾಕಿದವನಲ್ಲ. ಸಾಹೇಬರು ಹಾಕಿದ್ದು. ಆರ್ಥರನ್ನು ಆಕೆಗೆ ಕಳಿಸಿದೆ; ಅಷ್ಟೇ. ಆ ದಿನ— ಸಾಹೇಬ ರೋಡನೇ ಸರ್ಕೇರಿಟ್ಟು ಹೊಗಿದ್ದು ಹಿಂದಿರುಗಿದ ದಿನ—ನಾನು ಸರಿಯಾಗಿ ಏಕೆ ಉಟ್ಟಿ ಮಾಡಲಿಲ್ಲ ಎಂದು ನೀನು ಕೇಳಿದ್ದು ಜ್ಞಾಪಕವುಂಟೋ ಇಲ್ಲವೋ? ಆಗ ನಡೆದದ್ದನ್ನೇಲ್ಲ ಆ ಸಾಯಂಕಾಲ ನಿನಗೆ ತಿಳಿಸಲಿಲ್ಲವೇ? ಸಾಹೇಬರು ಜುಲ್ಯಾನೇ ಹಾಕಲಾರರೆಂದು ನಾನು ನಂಬಿದ್ದೆ. ಏನು ಮಾಡುವುದು? ಒಬ್ಬಿಬ್ಬರು ವಕ್ರಗಳು ಹೀಗೆ ಅಧಿಕಾರಕ್ಕೆ ಬಂದುಬಿಡುತ್ತಾರೆ. ಆಗ ಕೈಕೆಳಗಿನವರಿಗೆ ಕಷ್ಟ. ಹಿಂದೆ ಇದ್ದ ಸಾಹೇಬರು ಒಳ್ಳೆಯವರಾಗಿದ್ದರು; ಮುಂದೆ ಒಳ್ಳೆಯವರು ಬರಬಹುದು. ಸದ್ಯಕ್ಕೆ ಕಷ್ಟ ಅನುಭವಿಸಬೇಕು. ಈಗನ ಸಾಹೇಬರು ದುಡುಕು; ಅವರದು ಕರಿನ ಮನಸ್ಸು; ಎತ್ತು ಈಯಿತು ಎಂದರೆ ಕೊಟ್ಟಿಗೆಯಲ್ಲಿ ಕಟ್ಟಿ— ಎಂದು ಆರ್ಥರ್ ಮಾಡುವ ಮಹಾನುಭಾವರು! ಏನು ಮಾಡಬೇಕು?

‘ನೀವು ಜುಲ್ಯಾನೇ ಹಾಕಿದ್ದೀನೂ ಅಲ್ಲವಲ್ಲ? ನೀವು ಅವಿವೇಕ ಮಾಡಿದ್ದೀನೂ ಅಲ್ಲವಲ್ಲ? ನನ್ನ ಮನಸ್ಸಿಗೇಗ ನೇಮ್ಮದಿಯಾಯಿತು! ನೀವು ಅಂಥವರಲ್ಲ ಎಂದು ದೇವರ ಮುಂದೆ ಪ್ರಮಾಣ ಮಾಡಬಲ್ಲೇ! ಹೀಗಿರುವಲ್ಲಿ, ಆ ಹೆಂಗಸು ಬಂದು ಆರ್ಥರ್ ಶೋರಿಸಿದಾಗ— ಮನಸ್ಸು ಮುರಿದುಹೋಯಿತು. ನೀಮ್ಮನ್ನು ನಂಬುವುದು ಹೀಗೆ? ಹೊರಕ್ಕೆ ನುಣ್ಣಿನೇ ಇದ್ದು ಒಳಗೆ ಮಿಣ್ಣಿನೇ ಕತ್ತು ಕುಯ್ಯುವ ಗಂಡನೋಡನೇ ಮನಸ್ಸು ಕೊಟ್ಟಿ ಮನಸ್ಸು ಪಡೆಯುವುದು ಹೀಗಮ್ಮೆ? ಹೀಗೆ? ಅದು ಹೀಗೆ ಸಂಸಾರ ಮಾಡುವುದು?— ಎಂದೆಲ್ಲ ಬಹಳ ಆಲೋಚನೆ ಮಾಡಿದೆ. ಈಗ ನನಗೆ ಸಮಾಧಾನವಾಯಿತು! ಹಾಗೆ ಅವಿವೇಕ ಮುಚ್ಚಿಕೊಂಡಿರುವ ನೀಮ್ಮ ಸಾಹೇಬರು ಯಾರು? ನಾನು ಡೈರೆಕ್ಟರ್ ಆದರೆ ಮೊದಲು ಅವರನ್ನು ಕೆಲಸದಿಂದ ದಿಸಾಮಿಸಾ ಮಾಡಬಿಡುತ್ತೀನೇ! ’

‘ಆ ಸಾಹೇಬರ ಚಂತ್ರೀಯನ್ನೇಲ್ಲ ಕಟ್ಟಿಕೊಂಡು ನಮಗೇನು? ಅಲ್ಲನಿಗೆ, ಪಶ್ಚಯ ಬಂದರೆ ಮೇರಿಯುವ ಹಾಗೆ, ಎರಡು ದಿನ

ಅಧಿಕಾರದಲ್ಲಿ ಮರೆಯುತ್ತಾರೆ. ಕೈಕೆಳಗಿನವರ ಕಷ್ಟಗಳನ್ನೂ ಬಡತನ ವನ್ನೂ ಸೋಡುವುಸಿಲ್ಲ’

‘ಅಂಥ ಅವಿವೇಕಿಗಳಿಗೆ ಜವಾಬ್ದಾರಿಯ ಕೆಲಸ ಏತಕ್ಕೆ ಕೊಡ ಬೇಕು? ಸರಕಾರದವರು ಆಲೋಚನೆ ಮಾಡಬೇಡನೇ? ಒಬ್ಬ ಅವಿವೇಕ ಯಿಂದ ಎಷ್ಟುಜನರಿಗೆ ಈ ಕಷ್ಟ!?’

‘ಹಾಗೆಲ್ಲ ಸರಕಾರದವರನ್ನು ಟೀಕಿಸಬೇಡ. ಈ ನಮ್ಮ ಮಾತು ಹೊರಗಿನವರ ಕಿವಿಗೆ ಬಿದ್ದರೆ ನಮಗೆ ತೊಂದರೆಯಾಗುತ್ತೀ? ನಿನಗೆ ಈ ದಿನ ಬಹಳ ಕೋಪ ಬಂದಿದೆ. ಇಷ್ಟ ಕೋಪ ನಿಷ್ಟಲ್ಲಿದೆ ಎಂದು ನಾನು ತಿಳಿದಿರಲಿಲ್ಲ?’

‘ನಿಮಗೇನು ತೊಂದರೆಯಾದಿತು? ಹೇಳಿ. ಕೆಲಸದಿಂದ ತಿಗೆದು ಬಿಡುತ್ತಾರೆಯೆ? ತಿಗೆದುಬಿಡಲಿ! ಬುದ್ಧಿಯಿದ್ದವರು ಹೇಗಾದರೂ ಜೀವನ ನಡೆಸುತ್ತಾರೆ. ನಿಮಗಿರುವ ಬುದ್ಧಿಯಲ್ಲಿ ಇದಕ್ಕೆ ನಾಲ್ಕುರಷ್ಟು ಸಂಪಾದಿಸ ಬಹುದು! ಅವರು ಅವಿವೇಕ ಮಾಡಬಹುದು; ಯಾರೂ ಟೀಕಿಸಕೂಡೆದು – ಎಂದು ಹೇಳುತ್ತಿರಲ್ಲ! ಸರಿಯೇ? ಬರಿಯ ಗಂಡಸರ ಆಡಳಿತ! ಕಡೆಗೆ ಒಬ್ಬಳೇ ಒಬ್ಬಳು ಹೆಂಗಸು ಸರಕಾರದಲ್ಲಿದ್ದಿದ್ದರೆ ಎಷ್ಟೋ ವಿವೇಕ ಇರುತ್ತಿತ್ತು!’

‘ಸ್ತ್ರೀ ಬುದ್ಧಿ: ಪ್ರಾಳಯಾಂತಿಕಾ ಎಂದು ಕೇಳಲ್ಲವೇ ನೀನು? ಹೆಂಗಸರು ಆಡಳಿತ, ಸರಕಾರ ನಡೆಸುವುದಕ್ಕಾಗುತ್ತದೆಯೇ?’

‘ವನು? ಸ್ತ್ರೀಬುದ್ಧಿ, ಪ್ರಾಳಯ – ಗಳಯ ಎಂದು ಆಡುತ್ತಿದ್ದೀರಿ? ಕೈಹಿಡಿದ ಹೆಂಡತಿಯನ್ನು ಜೂಜಿನಲ್ಲಿ ಸೋತುಬಿಡುವ ಗಂಡಸು, ಕೈಹಿಡಿದ ಹೆಂಡ ತಯನ್ನು – ಏಳು ತಿಂಗಳ ಗಭಿರಣಿಯನ್ನು – ಕಾಡುವಾಲು ಮಾಡುವ ಗಂಡಸು, ದೊಡ್ಡ ವಿವೇಕಿಗಳು! ರಾಜಾರ್ಥಿಗಳು! ಆಲ್ಲವೇ? ಇದಕ್ಕಿಂತ ಅವಿವೇಕ ಲೋಕದಲ್ಲಾಂಟೀ? ಗಂಡಸು ಮಾಡುವ ಅವಿವೇಕ ಅನ್ವಯಗಳನ್ನು ಹೊಟ್ಟೆಯಲ್ಲಿಟ್ಟುಕೊಂಡು ಸ್ವೇರಣೆಯಿಂದ ಸಂಸಾರ ನಡೆಸುವ ನಮ್ಮಂಥ ಪತಿವೃತ್ಯಿಯರ ಪ್ರಭಾವದಿಂದ ಒಂದಿಪ್ಪು ಮಳಿಬೆಳಿಗಳನ್ನೂ ದರೂ ಕಾಣುತ್ತಿದ್ದೀರಿ! ಸ್ತ್ರೀ ಬುದ್ಧಿ! ಎಂದು ಹೆಳಯುತ್ತೀರಾ ನೀವು? ಗಂಡಸರದೇ ಯಾವಾಗಲೂ ವಕ್ರಬುದ್ಧಿ! ಅವರನ್ನು ತದ್ದುವುದಕ್ಕೆ

ಎಳತನದಲ್ಲಿ ತಾಯಿಯಿರಬೇಕು, ಯೋವನದಲ್ಲಿ ಹೆಂಡತಿ ಇರಬೇಕು, ಮುಸ್ಟಿನಲ್ಲಿ ಸೊನೆಯಿರಬೇಕು! ನಿಮ್ಮನೆನ್ನಂದು ಪ್ರಶ್ನೆ ಕೇಳುತ್ತೀರೆನೆ. ಉತ್ತರ ಕೊಡಿ. ನಿಮ್ಮ ಸಾಹೇಬರುಗಳೆಲ್ಲ ಬರಿಯ ಗಂಡಸರೇ ಏಕಿರಬೇಕು? ಹೇಳಿ ನಂಗಿ.'

'ಸ್ವಲ್ಪ ಸಮಾಧಾನವಾಡಿಕೊ. ಗದರಿಸಿ ಕೇಳಬೇಡ. ನಿನಗೆ ಉತ್ತರ ನಾನು ಹೇಳಲಾರೆ. ಹೆಂಗಸರೂ ತಕ್ಕಷ್ಟು ವಿದ್ಯಾವತಿಯಾಗಿ ಹೆಚ್ಚು ಸಂಖ್ಯೆಯಲ್ಲಿ ದೂರೀತರೆ ಅವರೂ ಸಾಹೇಬರುಗಳಾಗಿ ಬರಬಹುದು. ಆ ಕಾಲವೂ ಬರಬಹುದು ಎಂದು ಕಾಣುತ್ತೇ.'

'ಮುಖ್ಯ ಕಾರಣ ನಾನು ಹೇಳುತ್ತೇನೆ ಕೇಳಿ: ಗಂಡಷರಿಗೆ ಹೆಂಗಸನ್ನು ಮುಯಾಫೆಯಿಂದ ಕಾಣುವ ಸಭ್ಯತೆ ಹುಟ್ಟಿದನೆ ಬರಲಿಲ್ಲ; ಓದೊಡನೆ ಬರಲಿಲ್ಲ. ನಿಮ್ಮ ಬಿ.ಎ., ಎಂ.ಎ. ಡಿಗ್ರಿಗಳೇಕೆ? ಸುಡೋದಕ್ಕೆ!'

'ಈ ದಿನ ನಾನು ಎಡಮಗ್ನಲಲ್ಲಿ ಎದ್ದನೋ ಏನೋ? ನನ್ನ ಗ್ರಹಚಾರ ಬಿಡಿಸುತ್ತಾ ಇದ್ದೀಯೆ? ಈಗ ನಾನು ಸ್ವಾನಕ್ಕೆ ಹೊರಡಲೋ ಬೇಡವೋ? ಹೊಟ್ಟಿಯಲ್ಲಿ ಹಿಸಿವು. ಹೊತ್ತು ಮಧ್ಯಾಹ್ನ ವಾಗಿ ಹೋಯಿತು.'

'ಆ ಬಡ ಹೆಂಗಸು ನಿನ್ನೆಯಿಂದ ಅನ್ನವಿಲ್ಲದೆ ಸಾಯಂತ್ರಿದಾಳಲ್ಲ! ಆ ಹೆಣ್ಣು ಹೆಂಗಸು ಹನ್ನೆರಡು ಮೈಲಿ ನಡೆದುಕೊಂಡು ಬಂದಿದ್ದಾ ಅಲ್ಲ! ಅವಳ ಕಷ್ಟಕ್ಕೆ ವೊದಲು ಪರಿಹಾರ ಹೇಳಿ. ಆಮೇಲೆ ನಿಮ್ಮ ಸ್ವಾನ, ಉಣಿ!'

'ಈಗ ಆಕೆ ಎಲ್ಲಿದ್ದಾಳೆ?'

'ಅಡಿಗಿಯ ಮನೆಯಲ್ಲಿದ್ದಾಳೆ.'

'ಏನು ಕೆಲಸ ಮಾಡಿದೆ! ಈ ನಿಮ್ಮ ಮಾತುಗಳನ್ನೆಲ್ಲ ಆಕೆ ಕಿವಿಯಲ್ಲಿ ಕೇಳಿದಳೋ ಏನೋ? ನಿಮ್ಮ ಮಾನ ಹೋಯಿತಲ್ಲ! ವೊದಲೇ ನಿನು ಹೇಳಬಾರದಾಗಿತ್ತೇ?

'ಆಕೆ ಒಳಗಡೆ ಇದ್ದಾಳೆ. ಕೇಳಿದರೆ ಏನು ದೋಷ? ಇದರಲ್ಲಿ ಗುಟ್ಟೇನಿಡೆ?'

‘ಈಗ ಆಕೆಗೆ ಹಾಕಿರುವ ಜುಲಾತ್ತನೆಯನ್ನು ನಾನು ವಜಾ ಮಾಡುವ ಕಾಗಿಲ್ಲ. ಸಾಹೇಬರು ಹಾಕಿದ್ದು; ಅವರೇ ವಜಾಮಾಡಬೇಕು. ಅವರಿಗೆ ಶಿಥಾರಸು ಮಾಡುತ್ತೇನೆ. ಶಿಥಾರಸು ಮಾಡಬೇಕಾದ್ದು ಇನ್ನೂ ಒಂದು ಇದೆ. ಸಾಹೇಬರಿಗೆ ಕರುಹಿ ಹುಟ್ಟಿ ಜುಲಾತ್ತನೆ ವಜಾ ಮಾಡಿದರೆ ಆಗಬಹುದು. ಆದರೆ ನಾನು ಏನೊಂದು ಭರವಸೆಯನ್ನೂ ಕೊಡುವರುತ್ತಾಗಿಲ್ಲ. ಆಕೆ ಅಚ್ಚ ಕೊಡಲಿ; ನೋಡೋಣ. ಆ ದಿನ ಆಕೆಯ ಪರವಾಗಿ ನಾನು ಮಾತನಾಡಿದ್ದ ಕ್ಷೇತ್ರ ಸಾಹೇಬರು ನಷ್ಟನ್ನು ಗದರಂಸಿಬಿಟ್ಟಿರು. ಆದೆಲ್ಲ ನಿನಗೆ ತಿಳಿದಿದೆಯಲ್ಲ.’

‘ನೀವೇ ಆಕೆಗೆ ಸ್ವಲ್ಪ ಧೈಯರ್ ಹೇಳಿ. ಹೆಂಗಸು, ಭಯಷ್ಟಳು; ಜೀವನದಲ್ಲಿ ಬಹಳ ಕಷ್ಟಗಳನ್ನುಭವಿಸಿದ್ದಾಳೆ. ತನ್ನ ಕಧಿಯನ್ನೇಲ್ಲ ಆಕೆ ಹೇಳಿಕೊಂಡಳು. ನನಗೆ ಬಹಳ ದುಃಖವಾಯಿತು. ಲೋಕದಲ್ಲಿ ಹೀಗೂ ಅನ್ವಯ ಉಂಟೇ! ಸಮಾಪ ಬಂಧುಗಳೇ ಹೀಗೆ ವೋನ ಮಾಡುವುದುಂಟೇ! ಆಕೆಯಾಂದ ರುಚು ಹಾಕಿಸಿಕೊಂಡು ಗಂಡನ ಪಾಲನ್ನೇಲ್ಲ ಕ್ರಯ ಮಾಡಿಸಿಕೊಂಡು, ಕೈಗೆ ಏನೊಂದು ಹಣವನ್ನು ಕೊಡದೆ ಬೀಡಿಗೆ ಅಟ್ಟುವುದುಂಟೇ! ಲೋಕದಲ್ಲಿ ಕಿಟ್ಟರೆ ಕೆಳಿಯಿಲ್ಲ; ಹೆಂಗಸಿಗೆ ಬಂಧುವಿಲ್ಲ. ನಿವ್ಯಾದೃಷ್ಟಿಯಲ್ಲಿ ಆವಳು ಒಂದೋ ದಾಸಿ, ಇಲ್ಲ, ವೇಶ್ಯೇ!’

‘ಯಾರೋ ಕೆಲವರು ಮಾಡುವ ಪಾವಕ್ಕೆ ಗಂಡಸರನ್ನೇಲ್ಲ ಹಳಿಯು ತ್ವದಿಂದಿಯೇ! ಈಗ ನಿನ್ನೊಡನೆ ನಾದಿಸಿ ಪ್ರಯೋಜನವಿಲ್ಲ. ಹೋಗು, ಆಕೆಯನ್ನು ಕರಿ. ಆಕೆಯನ್ನು ಉಟಕ್ಕೆ ಇಲ್ಲಿಯೇ ನಿಲ್ಲಿವಂತೆ ಹೇಳಿದ್ದಿಯೋ? ಇಲ್ಲವೇ ಆಕೆ ತನ್ನ ನೆಂಟರ ಮನೆಗೆ ಹೋಗುತ್ತಾಳೆಯೋ?’

‘ಮತ್ತೆ ಮತ್ತೆ ನೀವು ಆ ನೆಂಟರ ಮಾತನ್ನಾಡುತ್ತಿದ್ದಿರಲ್ಲ! ಇದಲ್ಲವೇ ಜೋಡ್ಯಾ! ಆ ಹಾಳು ನೆಂಟರ ಮನೆಗೆ ಆಕೆ ಹೋಗುವುದುಂಟೇ? ತನಗೆ ಜುಲಾತ್ತನೆ ಬಿಡ್ಡಿದೆಯೆಂದು ಅಲ್ಲಿ ಆಳುವುದುಂಟೇ? ನಿಮಗೇತಕ್ಕೆ ಈ ದಿನ ಹೀಗೆ ಮತಿ ಮುಚ್ಚಿಹೋಯಿತು! ನಾನೇ ತಕ್ಕೆ ರೀತಿಯಲ್ಲಿ ಸಮಾಧಾನ ಮಾಡಿ, ಸ್ವಾನಕ್ಕೆ ನಿರ್ಯಾ ಕೊಟ್ಟಿ; ಉಟ್ಟುಕೊಳ್ಳಲು ನಷ್ಟ ನಾರು ಮಗುಟ ಕೊಟ್ಟಿ. ನಿನ್ನ ಉಟ ಮಾಡಿಲ್ಲವಲ್ಲ ಆ ಹೆಂಗಸು ಎಂದು

ವ್ಯಧಿಪಟ್ಟು—ಹಾಲೂ ಹಣ್ಣು ತೆಗೆದುಕೊಳ್ಳಿರಮ್ಮು—ಎಂದು ಹೇಳಿದೆ. ಆಕೆ—ಅಯ್ಯೋ! ನನಗೇನೂ ಬೇಡಮ್ಮು, ಬೇಡ ತಾಯಿ! ನನ್ನ ಹೊಟ್ಟಿ ಯೆಲ್ಲ ಶುಂಬಿದೆ—ಎಂದು ಬಿಗುಮಾನ ಮಾಡಿದಳು. ಹೀಗೆಲ್ಲ ಮೊಂದಾಟ ಮಾಡಿದರೆ ಜುಲ್ಲಾನೆ ವಜಾ ಮಾಡಿಸುವುದಿಲ್ಲ—ಎಂದು ನಾನು ಸ್ವಲ್ಪ ಗದರಿಸುತ್ತಲೂ ಆಕೆ, ದಮ್ಮಯ್ಯ! ನಿಮ್ಮ ಕಾಲಿಗೆ ಬೀಳುತ್ತೇನೇ ಹಾಗೆಲ್ಲ ಹೇಳಬೇಡಿ ಅಮ್ಮು! ನಿಮ್ಮನ್ನೇ ನಂಬಿಕೊಂಡು ಹನ್ನೆರಡು ಮೈಲಿ ನಡೆದುಕೊಂಡು ಬಂದಿದ್ದೇನೇ! ಕಾಲು ಸೋಯುತ್ತಿದೆ, ಪಾದಗಳು ಉರಿಯುತ್ತಿವೆ. ನೀವು ಹೇಳಿದ ಹಾಗೆ ಕೇಳುತ್ತೇನಮ್ಮು! ಜುಲ್ಲಾನೆ ವಜಾ ಮಾಡಿಸಿ ಪುಟ್ಟಿ ಕಟ್ಟಿಕೊಳ್ಳಿ—ಎಂದು ಹೇಳಿ ಹಾಲೂ ಹಣ್ಣುನ್ನು ತೆಗೆದುಕೊಂಡಳು. ಇಷ್ಟೇಲ್ಲ ಮುಗಿಯುವ ಹೊತ್ತಿಗೆ ನೀವೂ ಬ್ಯಾಸ್ತುಲ್ಲಾ ಬೆಲ್ಲಾ ಹೊಡಿದು ಒಳಕ್ಕೆ ಬಂದಿರಿ.

ರಂಗಣಿನ ಹೆಂಡತಿ ಅಡಿಗೆಯಮನೆಗೆ ಹೋಗಿ ಸಿತಮ್ಮನನ್ನು ಕರೆದು, ‘ನಿಮ್ಮ ಇನ್ನಾಸ್ಟೆಕ್ಕರಾ ಸಾಹೇಬರ ಮುಂದೆ ಹೋಗಿ ಹೇಳಿಕೊಳ್ಳಿ. ಆದರೆ ಅವರ ಮುಂದೆ ಅಳುವುದು ಗಿಳುವುದು ಅಮಂಗಳ ಮಾಡಬೇಡಿ! ಅಜ್ಞ ಬರೆದುಕೊಡಬೇಕೆಂದು ಹೇಳುತ್ತಾರೆ. ಆಗಲಿ, ಬರೆದುಕೊಡುತ್ತೇನೇ, ಜುಲ್ಲಾನೆ ವಜಾ ಮಾಡಿಸಿ ಕಾಪಾಡಬೇಕು—ಎಂದು ಮಾತ್ರ ಹೇಳಿ.’

‘ಆಗಲಮ್ಮು!’ ಎಂದು ಹೇಳಿ ಸಿತಮ್ಮಿರಂಗಣಿನ ಕೊಟ್ಟಿದಿಯ ಬಾಗಿಲ ಬಳಿ ಬಂದು ನಮಸ್ಕಾರ ಮಾಡಿದಳು.

‘ಜುಲ್ಲಾನೆ ನಾನು ಹಾಕಿದ್ದೆಲ್ಲ. ಸಾಹೇಬರು ಹಾಕಿದ್ದು. ನೀವು ಸರಿಯಾಗಿ ಪುಸ್ತಕಗಳನ್ನು ಓದಿಕೊಂಡು ಪಾಠಶಾಲೆಗೆ ಹೋಗುವುದಿಲ್ಲ. ಆದ್ದರಿಂದ ಜುಲ್ಲಾನೆ ಬಿಡಿದೆ.’

‘ಇನ್ನು ಮುಂದೆ ಚೆನ್ನಾಗಿ ಓದಿಕೊಂಡು ಪಾಠಮಾಡುತ್ತೇನೇ. ಈ ಬಾರಿಗೆ ಕ್ಷಮಿಸಿ ಜುಲ್ಲಾನೆ ವಜಾ ಮಾಡಿಸಬೇಕು.’

‘ಆಗಲಿ. ಮಧ್ಯಾಹ್ನ್ಯ ಒಂದು ಅಜ್ಞಯನ್ನು ಬರೆದುಕೊಡಿ.

ಶಿಥಾರಸುಮಾಡಿ ವೇಲಕ್ಕೆ ಕಳಿಸುತ್ತೀನೆ. ಒಂದು ವೇಳೆ ಸಾಹೇಬರು ಜುಲ್ಕಾನೆಯನ್ನು ವಜಾ ಮಾಡಿದ್ದರೆ ನನ್ನ ತಪ್ಪಿಲ್ಲ.’

‘ತಾವು ಶಿಥಾರಸು ಮಾಡಿದರೆ ಖಂಡಿತ ವಜಾ ಆಗುತ್ತೆ. ತಮ್ಮನ್ನೇ ಸಂಬಿಕೊಂಡು ಬಂದಿದ್ದೀನೆ.’

‘ಅಜೀರ್ಯ ಒಕ್ಕಣೆಯನ್ನು ಆಕೆ ಹೇಳುತ್ತಾಳೆ. ಅದರಂತೆ ಬರೆಯಿರಿ. ಈಗ ಮನಸ್ಸಿಗೆ ಸವಾಧಾನ ಮಾಡಿಕೊಂಡು ಉಂಟಮಾಡಿ. ಅಪ್ಪು ದೂರದಿಂದ ನಡೆದುಕೊಂಡು ಬಂದಿದ್ದಿರಿ. ಬಹಳ ಶ್ರಮ ಆಗಿರಬೇಕು.’

‘ಶ್ರಮ ಆಗಿದೆ. ಏನು ಮಾಡೆಲಿ? ನಾನು ಇದುವರೆಗೂ ಒಂದು ಹವ್ಯಾಸಕ್ಕೆ ಹೋಗದೆ ಮಾನದಿಂದ ಇದ್ದ ಹೆಂಗಸು; ಹಿಂದಿನ ಕಾಲ ದವಳು. ಈಗ ನನ್ನ ಹೆಸರು ಹತ್ತು ಜನರ ಬಾಯಲ್ಲಿ ಬೀಳುವ ಪ್ರಸಂಗ ಬಂತಲ್ಲ! ಮಾನ ಹೋಯಿತಲ್ಲ!—ಎಂದು ಬಹಳವಾಗಿ ದುಃಖವಾಯಿತು. ನನ್ನ ಕಷ್ಟ ದುಃಖ ಎಲ್ಲವನ್ನೂ ಎದುರಿಗೇನೆ ಹೇಳಿಕೊಳ್ಳೋಣ—ಎಂದು ಬಂದೆ.’

‘ಒಕ್ಕೆಯದು. ಒಳಕ್ಕೆ ಹೋಗಿ.’

ಪ್ರಕರಣ ೧೮

ಅಪಪ್ರಚಾರ

ಆ ದಿನವೇ ರಂಗಣ್ಣ ಶಿವೇನಹೆಳ್ಳಿಯ ಮೇಷ್ಪರ ಮತ್ತು ಸೀತಮೃಂತ ಅರ್ಚಿಗಳನ್ನು ತಕ್ಕು ಶಿಫಾರಸುಗಳೊಂದಿಗೆ ಸಾಹೇಬರಿಗೆ ಕಳಿಸಿಬಿಟ್ಟುನು. ಜೊತೆಗೆ ಒಂದು ಖಾಸಗಿ ಕಾಗದವನ್ನು ಅವರಿಗೆ ಬರೆದು ಈಗ ಹಾಕಿರುವ ಜುಲ್ಯಾನೇಗಳಿಂದ ತನ್ನ ಮನಸ್ಸು ಬಹಳವಾಗಿ ನೊಂದಿರುವುದೆಂದೂ, ದಯವಿಟ್ಟು ಅವುಗಳನ್ನು ವಜಾ ಮಾಡಬೇಕೆಂದೂ ಕೇಳಿಕೊಂಡಿದ್ದನು. ಯಾವ ದಿನ ಆ ಕಾಗದಗಳು ಸಾಹೇಬರ ಕಚೇರಿಗೆ ಹೋದುವೋ ಆ ದಿನವೇ ಸಾಹೇಬರ ಹೊಸಬರಿಗೆ ಅಧಿಕಾರ ವಹಿಸಿಕೊಡುವ ದಿನವಾಗಿತ್ತು. ಆ ದಿನ ಕಚೇರಿಯಲ್ಲಿ ಎಂದೂ ಇಲ್ಲಿದಿದ್ದ ತರಾತುರಿಗಳು; ಹೊಸಬರಿಗೆ ಬಿಡದೆ ತಾವೇ ಆರ್ಥರುಗಳನ್ನು ಮಾಡುವ ಮತ್ತು ಆರ್ಥರ್ ಆದ ಕಾಗದಗಳನ್ನು ಬೇಗ ಬೇಗ ರುಚಾ ಮಾಡುವ ಸಂಭ್ರಮ; ಅಹವಾಲುಗಳನ್ನು ಹೇಳಿಕೊಳ್ಳುವ ಮೇಷ್ಪರುಗಳ ಮತ್ತು ಗುಮಾಸ್ತಯಾರ ಪರದಾಟ; ಹಳಬರನ್ನು ಬೀಕ್ಕೊಳ್ಳುವುದು, ಹೊಸಬರನ್ನು ಸ್ವಾಗತಿಸುವುದು - ಇವಕ್ಕೆ ಬೇಕಾದ ಒಂದು ಸಮಾರಂಭದ ಏಪಾಟಿ. ಈ ಗಲಭಿಗಳಲ್ಲಿ ಸಾಮಾನ್ಯ ಕಾಗದಗಳು ಅಸಿಸ್ಟೆಂಟರ ಮೇಜಿನ ಮೇಲೆಯೇ ಕೊಳೆಯುತ್ತಿರುವುದು ವಾಡಿಕೆ. ರಂಗಣ್ಣ ಕಳಿಸಿದ ಶಿಫಾರಸಿನ ಕಾಗದಗಳೂ ಹೀಗೆಯೇ ಕೊಳೆಯಬೇಕಾಗಿದ್ದುವು. ಆದರೆ ರಂಗಣ್ಣ ಸಾಹೇಬರಿಗೆ ಬರೆದಿದ್ದ ಖಾಸಗಿ ಕಾಗದ ಅವರ ಕೈಗೆ ನೇರವಾಗಿ ಹೋಯಿತು. ಅವರು ಅದನ್ನು ಓದಿಕೊಂಡು ಕೂಡಲೇ ಆ ಶಿಫಾರಸ ಕಾಗದಗಳನ್ನು ತರುವಂತೆ ಅಸಿಸ್ಟೆಂಟರಿಗೆ ಹೇಳಿದರು. ಅಸಿಸ್ಟೆಂಟರು ಕಷ್ಟಪಟ್ಟಿ ಹುಡುಕಿ ತೆಗೆದುಕೊಂಡು ಹೋಗಿ ಸಾಹೇಬರ ಕೈಗೆ ಕೊಟ್ಟಿರು. ಆಗ ಸಾಹೇಬರು, ‘ಹಾಕಿದ ಜುಲ್ಯಾನೇಯನ್ನು ನಾನು ವಜಾಮಾಡಿದ್ದು ಇದುವರೆಗೂ ಇಲ್ಲ. ಆದರೆ ರಂಗಣ್ಣನವರು ಶಿಫಾರಸು

ಮಾಡಿದ್ದಾರೆ. ಈ ಬಾರಿಗೆ ವಜಾ ಮಾಡುತ್ತೇನೆ. ಆತ ರೇಂಜನ್ನು ಚೆನ್ನಾಗಿಟ್ಟು ಕೊಂಡಿದ್ದಾನೆ! ಜೊತಿಗೆ ಆತನಲ್ಲಿ ಒಕ್ಕೀಯ ಸಭ್ಯಗುಣಗಳನ್ನೇ! ಎಂದು ಹೇಳುತ್ತಾ, ‘ಜುಲ್ಯಾನೇಗಳನ್ನು ಈ ಬಾರಿಗೆ ವಜಾ ಮಾಡಿದೆ’ ಎಂದು ಆರ್ಥರು ಮಾಡಿದರು. ‘ಕೂಡಲೇ ಇದನ್ನು ಟ್ಯಿಪ್ಪು ಮಾಡಿಸಿ ತನ್ನು, ಈಗಲೇ ಇದನ್ನು ಕಳಿಸಿಬಿಡಬೇಕು’ ಎಂದು ಅಸಿಸ್ಟೆಂಟಿಗೆ ಹುಕುಂ ಮಾಡಿದರು. ಆದರಂತೆ ಸಾಹೇಬರು ತಮ್ಮ ಅಧಿಕಾರದಲ್ಲಿದ್ದಾಗಲೇ ಜುಲ್ಯಾನೇಗಳನ್ನು ವಜಾ ಮಾಡಿ, ಆ ಆರ್ಥರುಗಳನ್ನು ರಂಗಣ್ಣನಿಗೆ ಕಳಿಸಿಬಿಟ್ಟಿರು.

ತನ್ನ ಶಿಫಾರಸುಗಳು ಸಫಲವಾಗಿ ಜುಲ್ಯಾನೇಗಳು ವಜಾ ಆದುದನ್ನು ಕಂಡು ರಂಗಣ್ಣನಿಗೆ ಬಹಳ ಸಂತೋಷವಾಯಿತು. ಮೇಷ್ಪುರುಗಳಿಗೆ ಆಗಿದ್ದ ಅನ್ಯಾಯಗಳು ಈಗ ಪರಿಹಾರವಾದುವಲ್ಲ ಎಂಬುದೊಂದು ಕಾರಣ. ತನ್ನ ಮಾತಿಗೆ ಸಾಹೇಬರು ಬೆಲೆ ಕೊಟ್ಟಿರಲ್ಲ ಎಂಬುದು ಮತ್ತೊಂದು ಕಾರಣ. ಸಾಹೇಬರು ತಾನು ಮೊದಲು ಭಾವಿಸಿದ್ದ ಷ್ಟ್ರೀ ನಿರ್ದಯರೂ ಅವಿನೇಕಿಗಳೂ ಅಲ್ಲ; ದರ್ಫದಮೇಲೆ ಆಡಳಿತ ನಡೆಸಬೇಕೆಂಬ ಮನೋ ಭಾವದವರು ಇರಬಹುದು— ಎಂದು ತನ್ನ ಅಭಿಪ್ರಾಯವನ್ನು ಬದಲಾಯಿಸಿಕೊಂಡನು. ಈ ಆರ್ಥರುಗಳ ವಿಚಾರವನ್ನು ತನ್ನ ಹೆಂಡತಿಗೆ ತಿಳಿಸಿದಾಗ ಆಕೆ, ‘ನಿಮ್ಮ ಸಾಹೇಬರಿಗೆ ಅವರ ಹೆಂಡತಿ ವಿನೇಕ ಹೇಳಿರ ಬೇಕೆಂದು ತೋರುತ್ತದೆ! ಹೇಗಾದರೂ ಆಗಲಿ. ಜುಲ್ಯಾನೇಗಳು ವಜಾ ಆದುವಲ್ಲ. ನನಗೂ ಬಹಳ ಸಂತೋಷ’ ಎಂದು ಹೇಳಿದಳು.

ಆ ಹೊತ್ತಿಗೆ ಆವಲಹೆಚ್ಚಿಯ ದೊಡ್ಡ ಬೋರೆಗೌಡರು ರಂಗಣ್ಣನನ್ನು ನೋಡಲು ಮನೆಗೆ ಬಂದರು. ರಂಗಣ್ಣ ತನ್ನ ಹೆಂಡತಿಗೆ, ‘ಗೌಡರು ಆಪರೂಪವಾಗಿ ನಮ್ಮ ಮನೆಗೆ ಬಂದಿದ್ದಾರೆ. ಕಾಫಿ ತಿಂಡಿ ಏನಾದರೂ ಸರಬರಾಜು ಮಾಡು, ನೋಡೋಣ’ ಎಂದು ಹೇಳಿ, ಕೊಟ್ಟಿಡಿಯಿಂದ ಎದ್ದು ಬಂದು ಗೌಡರನ್ನು ಸ್ವಾಗತಿಸಿದನು. ಕೊಟ್ಟಿಡಿಯಲ್ಲಿ ಇಬ್ಬರೂ ಕುಳಿತುಕೊಂಡರು.

‘ಏನು ಸ್ವಾಮಿ! ತಮ್ಮ ಹೆಸರು ಎಲ್ಲ ಕಡೆಗಳಲ್ಲೂ ಬಹಳ ಪ್ರಶ್ನ್ಯಾತವಾಗಿದೆಯಲ್ಲ! ’ ಎಂದು ನಗುತ್ತಾ ಗೌಡರು ಹೇಳಿದರು.

‘ ತಮ್ಮಂಥ ಹಿತಚಿಂತಕ್ಕೂ ಆವುದೂ ನನ್ನ ಬೆಂಬಲಕ್ಕಿರುವಾಗ ಹೇಸರು ಪ್ರಶ್ನಾತ್ಮಿಗೆ ಬಾರದೆ ಏನಾಗುತ್ತದೆ ? ’ ಎಂದು ರಂಗಣ್ಣನೂ ನಗುತ್ತಾ ಉತ್ತರಕೊಟ್ಟಿನು.

‘ ನನ್ನಿಂದ ತಮಗೇನೂ ಸಹಾಯವಾಗಿಲ್ಲ ಸ್ವಾಮಿ ! ಹೊನ್ನೇ ಬೆಂಗಳೂರಿಗೆ ಹೋಗಿದ್ದೆ. ಅರಾರಾ ಕಚ್ಚೇರಿಯಲ್ಲಿ ಕೆಲಸವಿತ್ತು. ದಿವಾನರು ನಮ್ಮ ತಾಲ್ಲೂಕಿನ ವರ್ತಮಾನಗಳನ್ನು ಪ್ರಸ್ತಾಪಮಾಡುತ್ತೇ ತಮ್ಮ ಹೇಸರನ್ನು ಹೇಳಿ,— ಏನು ಬಹಳ ಪುಕಾರಾಗಳು ಬರುತ್ತಿವೆಯಲ್ಲ ಆ ಇನ್ನಾಸ್ಪಿಕ್ಕರ ಮೇಲೆ ! ನಿಮಗೇನಾದರೂ ಅವರ ವಿಚಾರ ಗೊತ್ತೀ ? — ಎಂದು ಕೇಳಿದರು. ’

ರಂಗಣ್ಣ ಏನು ಮಾತನ್ನೂ ಆಡಲಿಲ್ಲ ; ಕುತೂಹಲವನ್ನೂ ತೋರಿಸಲಿಲ್ಲ. ಸರ್ಕಾರದವರಿಗೂ ತನ್ನ ಹೇಸರು ಹೋಯಿತಲ್ಲ ! ಏನೇನು ಚಾಡಿಗಳನ್ನು ಕಂಡವರೆಲ್ಲ ಹೇಳಿದ್ದೂ ರೋ, ಮೇಲಿನವರು ಸತ್ಯಾಂಶಗಳನ್ನು ತಿಳಿದುಕೊಳ್ಳದೆ ಏನು ದುರಭಿಪ್ರಾಯಗಳನ್ನಿಟ್ಟುಕೊಳ್ಳುತ್ತಾ ರೋ— ಎಂಬುದಾಗಿ ಚಿಂತಿಸುತ್ತಿದ್ದನು. ದೊಡ್ಡ ಬೋರೇಗೊಡರು ತಮ್ಮ ಮಾತನ್ನು ಮುಂದುವರಿಸಿ, ‘ ನಾನೇನನ್ನು ಹೇಳಲಿ ಸ್ವಾಮಿ ! ಆ ಕಲ್ಲೀ ಗೌಡ ಮತ್ತು ಕರಿಯಪ್ಪ ಮೇಲೆಲ್ಲ ತುಂಬಾ ಚಾಡಿಗಳನ್ನು ಹೇಳಿ ತಮ್ಮ ಹೇಸರು ಕೆಡಿಸಿ ಬಿಟ್ಟಿದ್ದಾರೆ ! ’ ಎಂದರು.

‘ ನಾನು ಮಾಡಿರುವುದನ್ನು ಹೇಳಿದರೆ ನನ್ನ ಹೇಸರೇಕೆ ಕೆಡುತ್ತದೆ ಗೌಡರೇ ? ’

‘ ಮಾಡಿದ್ದನ್ನು ಹೇಳುತ್ತಾರೆಯೇ ಸ್ವಾಮಿ ? ಮಾಡದೇ ಇರುವುದನ್ನೇ ಅವರು ಹೇಳುವುದು. ಜೊತೆಗೆ, ಮಾಡಿದ್ದಕ್ಕೆ ಬಣ್ಣ ಕಟ್ಟಿ ಇಲ್ಲದ ಅರೋಪಣಿಗಳನ್ನು ಮಾಡಿ ಹೇಳುವುದು ! ಚಾಡಿಕೋರರು ಮಾಡುವುದೇ ಅದು ! ’

‘ ಹೇಳಿದರೆ ಹೇಳಲಿ ! ಸರಕಾರಕ್ಕೆ ಕಣ್ಣ ಶಿವಿಗಳಿವೆ. ಸರಿಯಾಗಿ ನೋಡಿ ತಿಳಿದುಕೊಳ್ಳುತ್ತಾರೆ, ಸಂಯಾದವರಂದ ಕೇಳಿ ತಿಳಿದು ಕೊಳ್ಳುತ್ತಾರೆ. ’

‘ ಅವರೂ ಹಾಗೇ ವಿಚಾರಿಸಿಕೊಳ್ಳುತ್ತಾರೆ ಅನ್ನು ! ಚಾಡಿಕೋರರು ಹೇಳಿದ್ದನ್ನೇ ನಂಬಿ ಕೆಲಸ ಮಾಡುತ್ತಾರೆಯೆ ? ಅಂತೂ ತಮಗೆ ವಿಚಾರ ತಿಳಿಸೋಣ ಎಂದು ಬಂದೆ. ತಾವು ಸಂಪೂರ್ಣ ಸಭೆಗಳನ್ನು ಹಳ್ಳಿಗಳಲ್ಲಿ ಸೇರಿಸುತ್ತಿದ್ದಿರಷ್ಟೇ. ಗ್ರಾಮಸ್ಥರಂದ ದವಸ ಧಾರ್ಯ ವಸೂಲ್ಯಾಡಿ ಮನೆಗೆ ತೆಗೆದುಕೊಂಡು ಹೋಗುತ್ತಿರಂತೆ! ಉಟಿದ ಖಚಿತ ಏಳುವ ಬಗ್ಗೆಉಪಾ ಧಾರ್ಯರಂದ ಮಿಟಿಂಗೊಂದಕ್ಕೆ ಎಂಟಾಣಿ ವಸೂಲ್ಯಾಡುತ್ತಿರಂತೆ ! ನಿಮ್ಮಿಂದ ಹಳ್ಳಿಯವರಗೂ ಮೇಮ್ಮೆಗಳಿಗೂ ಬಹಳ ಹಿಂಸೆಯಂತೆ ! ಚಿರೋಟಿ ಲಾಡುಗಳ ಸಮಾರಾಥನೆ ಮಾಡಿಸಿಕೊಂಡು ಹಳ್ಳಿಗಳನ್ನು ಕೊಳ್ಳೇ ಹೊಡಿಯತ್ತಿದ್ದಿರಂತೆ ! – ಇವೆಲ್ಲ ನಿಮ್ಮ ಮೇಲೆ ಪುಕಾರು !

‘ ವಿಚಾರವೆಲ್ಲ ನಿಮಗೆ ತಿಳಿದಿದೆ ಗೊಡರೇ ! ನಾನು ಪುನಃ ಏಕೆ ಹೇಳಲಿ ? ನಿಮ್ಮ ಆಹ್ವಾನದ ಮೇಲೆ ಆವಲಹಳ್ಳಿಯಲ್ಲಿ ಸಭೆ ಸೇರಿತ್ತು. ಅಲ್ಲಿ ಏನಾಯಿತು ಎಂಬುದು ನಿಮಗೆ ತಿಳಿದಿದೆ. ಹಳ್ಳಿಗಳಲ್ಲಿ ಸಭೆ ಸೇರಬೇಕಾದರೆ ಗ್ರಾಮ ಪಂಚಾಯತಿಗಳು ರೆಜಲ್ಯೂಷನ್ ಮಾಡಿ ಆಹ್ವಾನ ಕೊಡುತ್ತಾರೆ. ಆ ಪಂಚಾಯತಿ ಸದಸ್ಯರೇ ಬಂದು ಕರೆಯುತ್ತಾರೆ. ಕೆಲವು ಸಂದರ್ಭಗಳಲ್ಲಿ ತಮ್ಮಂಥ ಉದಾರಿಗಳಾದ ರೈತರು ತಾವೇ ಖಚಿತನ್ನೆಲ್ಲ ವಹಿಸಿಕೊಂಡು, ಒಪ್ಪೆತ್ತು ಉಟಿವನ್ನು ಬಡ ಮೇಪ್ಪಿರುಗಳಿಗೆ ಹಾಕುತ್ತಾರೆ. ಅಲ್ಲಿ ಏನು ಸಮಾರಾಥನೆ ನಡೆಯುತ್ತೆ ? ಯಾರೋ ಗ್ರಾಮಸ್ಥರು ಕೆಲವರು ಉತ್ತಾಹದಿಂದ ಒಂದಿಪ್ಪ ಚಿತ್ತಾನ್ನ, ಎರಡು ಅಂಚೊಡಿ ಮಾಡಿಸಿ ಹಾಕುತ್ತಾರೆ. ಅವುಗಳಲ್ಲದೆ ಸಾಮಾನ್ಯ ಅಡಿಗಿಯೂ ಎಷ್ಟೋ ದಿನಗಳಲ್ಲಿ ನಡೆದಿಲ್ಲವೇ ? ಗ್ರಾಮಸ್ಥರು ಕರೆಯಾಡೇ ನಾವು ಅಲ್ಲಿ ಸಭೆ ಸೇರಿಸುವುದಿಲ್ಲ. ನನ್ನ ಮೇಲೆ ಪುಕಾರು ಬರುವುದಕ್ಕೆ, ಅಜ್ಞಹೋಗುವುದಕ್ಕೆ ಕಾರಣವಿಲ್ಲ !’

‘ ಅಜ್ಞಗಳು ಹೋಗಿವೆ ಸ್ವಾಮಿ ! ಯಾರು ಬರೆದು ಕಳಿಸಿದ್ದೀರ್ ಏನೋ ! ಹೋಗಿವೆ, ಅನ್ನ ನನಗೆ ಗೊತ್ತಿದೆ. ನಾನು ದಿವಾನರಿಗೆ ಸತ್ಯಾಂಶಗಳನ್ನು ತಿಳಿಸಿದೆ. ಆವಲಹಳ್ಳಿಯಲ್ಲಿ ನಡೆದದ್ದುನ್ನೆಲ್ಲ ವಿವರಿಸಿದೆ. ಅವರು ಸಂಶೋಷಪಟ್ಟಿಕೊಂಡು, - ಗ್ರಾಮಸ್ಥರನ್ನೂ ಉಪಾಧಾರಿಸು

ಸೇರಿಸಿ, ಎಲ್ಲರಿಗೂ ತಿಳವಳಿಕೆ ಕೊಟ್ಟು ಚೆನ್ನಾಗಿ ಕೆಲಸ ಮಾಡುತ್ತಿದ್ದಾರಲ್ಲ ನಿಮ್ಮ ಇನ್ನಾನ್ನೇಕ್ಕರು! ಅಕ್ಕೇಪಟೆಗೆ ಏನೂ ಕಾರಣವಿಲ್ಲವಲ್ಲ!—ಎಂದು ಅಪ್ಪಣಿ ಕೊಡಿಸಿದರು.’

‘ ಸರಿ. ಒಂದು ಆರೋಪಣಿಯಂತೂ ಆಯಿತು. ಇನ್ನೇನಿದೆ ನನ್ನ ಮೇಲೆ?’

‘ ಇನ್ನೇನಿದೆ ಸ್ವಾಮಿ! ಪುಂಡರ ಪೋಕರಿಗಳ ವಾತು! ಆವ ಕ್ಷೇತ್ರ ಬೆಲೆ ಕೊಡುವುದಕ್ಕಾಗುತ್ತದೆಯೆ?’

‘ನೀವು ಏತಕ್ಕೆ ಮುಚ್ಚಿಟ್ಟುಕೊಳ್ಳುತ್ತಿರಿ? ನನಗೆ ಆಗದವರು ಆರ್ಥಿಗಳನ್ನು ಹಾರಿದ್ದಾರೆ. ಅವು ವಿಚಾರಣೆಗೆ ಬಂದೇ ಬರುತ್ತವೆ. ದೊಡ್ಡ ಸಾಹೇಬರು ಒಂದೋ ಇಲ್ಲಿಗೆ ಬರುತ್ತಾರೆ, ಇಲ್ಲವೋ ನನ್ನನ್ನೇ ಕರಿಸಿ ಕೊಳ್ಳುತ್ತಾರೆ. ನನ್ನ ಸಮಜಾಯಿಷಿಗಳನ್ನು ಕೇಳಿ ತಿಳಿದುಕೊಳ್ಳುತ್ತಾರೆ,’

‘ ಆದು ಯಾರು ಸ್ವಾಮಿ ಆ ತಿಮ್ಮಮ್ಮೆ ಎಂಬೋ ಹೆಂಗಸು? ಹಿಂದೆ ಆಕೆಯನ್ನು ಈ ರೇಂಜು ಬಿಟ್ಟು, ಮರ್ಗಮಾಡಿಸಿದ್ದಾರೆ, ಪುನಃ ನೀವು ಆಕೆಯನ್ನು ಇಲ್ಲಿಗೆ ಕರಿಸಿಕೊಳ್ಳಬೇಕು ಎಂದು ಪ್ರಯತ್ನ ನಡೆಸುತ್ತಿದ್ದೀರಂತೆ! ಆಕೆಗೂ ನಿಮಗೂ ಕಾಗದಗಳು ಓಡಾಡುತ್ತಿನೆಯಂತೆ!’

‘ ಈ ಆವಾದವೋಂದನ್ನು ನನ್ನ ತಲೆಗೆ ಕಟ್ಟಿದ್ದಾರೋ!’

‘ ಅದೇನು ಸ್ವಾಮಿ ಆ ವಿಚಾರ? ತಾವು ದೊಡ್ಡ ಮನುಷ್ಯರು. ಅಂಥ ಕೆಟ್ಟಿ ಚಾಳಿ ತಮ್ಮಲ್ಲಿ ಏನೂ ಇಲ್ಲ ಎಂಬುದನ್ನು ನಾನು ಬಲ್ಲೆ. ಆದರೂ ಸ್ವಲ್ಪ ಗಲಾಟೆ ಎದ್ದಿದೆ.’

‘ ಗೌಡರೇ! ಆಕೆ ಯಾರೋ ನನಗೆ ಗೊತ್ತಿಲ್ಲ. ಆಕೆಯ ಮುಖ ವನ್ನೇ ನಾನು ನೋಡಿದವನಲ್ಲ. ರಿಕಾಡು ಮೂಲಕ ಮಾತ್ರ ಆಕೆಯನ್ನು ನಾನು ಬಲ್ಲೆ. ಆ ಜರಿತ್ತಿ ನಿಮಗೆ ಪೂರ್ತಿ ಯಾಗಿ ಹೇಳುತ್ತೇನೆ ಕೇಳಿ: ಹಿಂದೆ ಇದೇ ಉರಿನಲ್ಲಿ ಗಲ್ಲೂ ಸ್ವಲ್ಪಿನಲ್ಲಿ ಆಕೆ ಇದ್ದಳಂತೆ. ಈ ಉರಿನ ಮುನಿಸಿಪಲ್ ಕೌನ್ಸಿಲರು—ಒಬ್ಬರು ದೊಡ್ಡ ಮನುಷ್ಯರು—ಆಕೆಯ ರಕ್ಷಕರು. ಆಕೆಗೆ ಮೂರು ನಾಲ್ಕು ಮೃಕ್ಷ; ಎಲ್ಲವೂ ಆ ದೊಡ್ಡ

ಮನುಷ್ಯರದಂತಿ ! ಮೇಲಕ್ಕೆ ಅರ್ಚಿಗಳು ಹೋಗಿ, ಸಾಹೇಬರು ಬಂದು
ಖಿದ್ದುಗಿ ನೋಡಿ ಆಮೇಲೆ ಆಕೆಯನ್ನು ಇಲ್ಲಿಂದ ವರ್ಗಮಾಡಿಬಿಟ್ಟುರು.
ಈಚಿಗೆ ಆ ಕೌನ್ಸಿಲರ್ ದೊಡ್ಡ ಮನುಷ್ಯರು ನನ್ನ ಹತ್ತಿರ ಬಂದಿದ್ದರು.
ಕರಿಯಪ್ಪನವರಿಂದ ಶಿಥಾರಸು ಪತ್ರ ತಂದಿದ್ದರು ; ಪುನಃ ಇಲ್ಲಿಗೇನೇ ಆಕೆ
ಯನ್ನು ವರ್ಗಮಾಡಿಸಿಕೊಡಬೇಕು, ಆಕೆಯನ್ನು ನೋಡಿಕೊಳ್ಳುವರು
ಪರಸ್ಥಳದಲ್ಲಿ ಯಾರೂ ಇಲ್ಲ, ಬಹಳ ಕಷ್ಟಪಡುತ್ತಿದಾಳೆ-ಎಂದೆಲ್ಲ ಹೇಳಿ
ದರು. ರಿಕಾರ್ಡುಗಳನ್ನು ನೋಡುತ್ತೇನೇ, ಆಲೋಚನೆ ವಾಡುತ್ತೇನೇ—
ಎಂದು ನಾನು ಅವರಿಗೆ ತಿಳಿಸಿದೆ. ಇದು ನಡೆದಿರುವ ವಿಚಾರ. ಆಕೆ ನನಗೆ
ಕೆಲವು ಹುಬ್ಬುಹುಬ್ಬು ಖಾಸಗಿ ಕಾಗದಗಳನ್ನು ಬರೆದಿದ್ದಳು. ನೇರವಾಗಿ
ಕಾಗದ ಬರೆಯಕೂಡು ; ರೇಂಜಿನ್ ಇನ್‌ಸ್ಪೆಕ್ಟರ್ ಮೂಲಕ ಅರ್ಚಿ
ಗಳನ್ನು ಕಳಿಸಬೇಕು - ಎಂದು ಕಚೇರಿಯ ಮೂಲಕ ಒಂದೆರಡಕ್ಕೆ
ಜವಾಬು ಹೋಯಿತು. ನನ್ನ ಹೆಂಡತಿಗೂ ಈ ವಿಷಯಗಳೆಲ್ಲ ಗೊತ್ತು.
ಆಕೆ-ಈ ಹಾಳು ನಿತಿಗಳ್ಟು ಹೆಂಗಸರಿಗಲ್ಲ ಮೇಷ್ಟು ಕೆಲಸ ಏಕ ಕೊಡು
ತ್ವಾರೆ ? ಹೆಣ್ಣುಮಕ್ಕಳನ್ನು ಕೆಟ್ಟು ದಾರಿಗೆ ಎಳಿಯುವುದಿಲ್ಲವೇ ? ಶೀಲ
ಚಿನ್ನಾಗಿರುವ ಹೆಂಗಸರಿಗೆ ಮಾತ್ರ ಕೆಲಸ ಕೊಡಬೇಕು—ಎಂದು ಟೀಕೆಸಿ
ದಳು. ಅಷ್ಟರಲ್ಲಿ ಆದು ಮುಗಿಯಿತು.'

‘ಸಾಮಾ ! ನನಗೇಕೋ ಬಹಳ ಆಶ್ಚರ್ಯವಾಗುತ್ತದೆ. ನಿಮ್ಮ
ಮೇಲೆ ಹೀಗೆ ಪ್ರಕಾರು ಹುಟ್ಟಿಸಿದ್ದಾರಲ್ಲ ! ಎಂಥಾ ಜನ ! ಕೆಲವು ದಿನಗಳ
ಹಿಂದೆ ಡ್ರೆರೆಕ್ಟರ್ ಸಾಹೇಬರು ಆಕೆಯನ್ನು ಕಚೇರಿಗೆ ಕರೆಸಿಕೊಂಡು
ವಿಚಾರಣೆ ಮಾಡಿದರಂತಿ ! ಆಕೆ ಏನೇನು ಹೇಳಿಕೆಗಳನ್ನು ಕೂಟಿ
ದ್ದಾಳೋ ನಿಮ್ಮ ಮೇಲೆ !’

ರಂಗಣ್ಣನ ಮುಖದ ಕಳೆ ಇಳಿದುಹೋಯಿತು. ಆ ಹೊತ್ತಿಗೆ
ಗೋವಾಲ ಎರಡು ತಟ್ಟಿಗಳಲ್ಲಿ ಉಪಾಹಾರವನ್ನೂ ಎರಡು ಲೋಟಿಗಳಲ್ಲಿ
ನೀರನ್ನು ತಂದು ಮೇಚಿನ ಮೇಲಿಟ್ಟುನು. ಕಾರದವಲಕ್ಕೆ ಮತ್ತು
ಮೇರುಪಾಕು ತಟ್ಟಿಯಲ್ಲಿದ್ದ ತಿಂಡಿಗಳು. ಗಾಡರು ಅದನ್ನು ನೋಡಿ,
‘ಸಾಮಾ ! ಹೋಟಿಲಿಂದ ಇವುಗಳನ್ನೇಲ್ಲ ಏಕೆ ತರಿಸಿದಿರಿ ? ಇವುಗಳಿಗೆಲ್ಲ

ದುಡ್ಡನ್ನ ಏಕೆ ಖಚು ಮಾಡಿದಿರಿ? ' ಎಂದು ಕೇಳಿದರು. ರಂಗಣ್ಣ
ತನ್ನ ಮನಸ್ಸನ್ನ ಸಮಾಧಾನ ಮಾಡಿಕೊಂಡು,

'ಗೋಡರೇ! ನಮ್ಮ ಮನೆಗೆ ಹೋಟಿಲಿಂದ ತಿಂಡಿಪಂಡಿ ತರಿಸುವು
ದಿಲ್ಲ. ಇದನ್ನೇಲ್ಲ ಮನೆಯಲ್ಲೇ ಮಾಡುತ್ತಾರೆ' ಎಂದನು.

ಗೋಡರು ಮೈಸೂರುಪಾಕನ್ನು ಬಾಯಿಗೆ ಹಾಕಿಕೊಂಡರು. 'ಏನು
ಸ್ವಾಮಿ! ಹೋಟಿಲಿನಲ್ಲಿ ಕೂಡ ಇನ್ನು ಜೆನ್ನಾಗಿ ಮಾಡುವುದಿಲ್ಲವಲ್ಲ!
ಅದರ ತಲೆಯಮೇಲೆ ಹೋಡೆದಂತೆ ಇದೆಯೇ!'

'ಹೋದು. ಆದ್ದರಿಂದಲೇ ಹೋಟಿಲ್ ತಿಂಡಿಯ ಆಶೀ ನಮಗಾರಿಗೂ
ಇಲ್ಲ. ಮನೆಯಲ್ಲಿ ಬೇಕಾದ ತಿಂಡಿಪಂಡಿಗಳನ್ನು ಆಕೆ ಮಾಡುತ್ತಿರು
ತ್ತಾಳೇ. ನಾನು ಸರ್ಕೇಟಿಗೆ ಹೋರಟಾಗಲಂತೂ ನನ್ನ ಕೈಪಟ್ಟಿಗೆಯಲ್ಲಿ
ತುಂಬಿದುತ್ತಾಳೇ!

'ಹೋದು ಸ್ವಾಮಿ! ನನಗೆ ಜ್ಞಾಪಕವಿದೆ. ಹರಪುರದ ಕ್ಷುಂಪಿನಲ್ಲಿ
ಆವು ಕೊಟ್ಟಿ ತೇಂಗೊಳಲು ಬೇಸಿನ್‌ಲಾದು, ಇನ್ನೂ ನನ್ನ ನಾಲಿಗೆ
ಯಲ್ಲಿ ನೀರೂರಿಸುತ್ತಿನೆ!'

'ನಾನು ಯಾವುದಕ್ಕೂ ತಾಪತ್ರಯ ಪಟ್ಟಿಕೊಳ್ಳಬೇಕಾದ್ದಿಲ್ಲ¹
ಗೋಡರೇ! ದೇವರು ಯಾವ ವಿಚಾರಕ್ಕಾಗಿ ಕಡವೆ ಮಾಡಿಲ್ಲ. ನಾನು
ಸಂತೋಷವಾಗಿ ಮತ್ತು ಸೌಖ್ಯವಾಗಿ ಸಂಸಾರ ನಡೆಸಿಕೊಂಡು ಹೋಗು
ತ್ತಿದೇನೆ. ಎಲ್ಲವು ವಯಿನವಾಗಿವೆ. ಈ ಇನ್ ಸ್ಪೆಕ್ಟರ್‌ಗಿರಿಯಲ್ಲಿ ನನ್ನ
ಕೆಲವು ಭಾವನೆಗಳನ್ನೂ ತತ್ತ್ವಗಳನ್ನೂ ಕಾರ್ಡರಾಪಕ್ಕೆ ತಂದು ವಿದ್ಯಾಭಿ
ವೃದ್ಧಿಯನ್ನುಂಟುಮಾಡೋಣ, ಒಂದು ಮಾರ್ಗದರ್ಶನ ಮಾಡೋಣ,
ಉಪಾಧ್ಯಾಯರನ್ನೂ ನಗಿಸುತ್ತ ನಾನೂ ನಗುನಗುತ್ತ ಕೆಲಸ ಮಾಡಿ
ಕೊಂಡು ಹೋಗೋಣ — ಎಂಬ ಧೈರ್ಯಗಳನ್ನು ಟ್ರೈಕೆಂಡಿದ್ದೇನೆ.
ಅದರೆ ನನ್ನ ಮೇಲೆ ನಿಮ್ಮ ಮುಖಂಡರು ಭಲ ಸಾಧಿಸುತ್ತಿದಾರೆ. ನನ್ನ
ಮೇಲೆ ಇಲ್ಲದ ನಿಂದೆಗಳನ್ನು ಹೋರಿಸುತ್ತಿದಾರೆ. ಅವಂಗೆ ನಾನೇನು
ಅಪಕಾರ ಮಾಡಿದ್ದೇನೆಂಬುದು ತಿಳಿಯದು. ನನ್ನೊಂದನೆ ನೀವುಗಳಲ್ಲಿ

ಸಹಕರಿಸುವಂತೆ ಅವರೂ ಸಹಕರಿಸಿದರೆ ಎಪ್ಪು ಜೆನ್ನಾಗಿರುತ್ತದೆ ! ನನ್ನ ಮನಸ್ಸಿಗೂ ಎಷ್ಟೊಂದು ನೇಮ್ಮದಿಯಂಟಾಗುತ್ತದೆ ! ಒಳ್ಳೆಯ ಕೆಲಸಕ್ಕಾಗಿ ಹೀಗೆ ಅಡಚಣಿಗಳು ಬಂದರೆ ಹೇಗೆ ? ಎಂದು ನಾನು ನೋಂದುಕೊಂಡ ದ್ವೀನೇ :

‘ಸ್ವಾಮಿ ! ತಾವು ನೋಂದುಕೊಳ್ಳಬೇಡಿ. ಆ ಮುಖಿಂಡರ ವಿಚಾರ ವೆಲ್ಲ ನನಗೆ ಗೊತ್ತಿದೆ. ಅವರಿಗೆ ಸರಕಾರದ ಅಧಿಕಾರಿಗಳನ್ನು ತಮ್ಮ ಹತ್ತೊಂಟಿಯಲ್ಲಿಟ್ಟುಕೊಳ್ಳಬೇಕು, ತಾವು ಹೇಳಿದಂತೆ ನಗರವರ್ಗಿಗಳನ್ನು ಪ್ರಮೋಷನನ್ನು ಗಳನ್ನು ಅಧಿಕಾರಿಗಳು ಮಾಡುತ್ತಿರಬೇಕು, ರಸ್ತೆ ಕಾಮಗಾರಿಯ ಕಂಟ್ರಾಕ್ಟ್‌ಗಳನ್ನು ಕಟ್ಟಿದೆಗಳನ್ನು ಕಟ್ಟುವುದರ ಕಂಟ್ರಾಕ್ಟ್‌ಗಳನ್ನು ಇದ್ದರೆ ಅವು ತಮಗೋ ತಮ್ಮ ಕಡೆಯವರಿಗೋ ದೊರಿಯಬೇಕು— ಮುಂತಾದ ದುರಾಕಾಂಕ್ಷೆಗಳನೇ. ತಾವು ಈ ರೇಂಜಿಗೆ ಬಂದಮೇಲೆ ತಾವೇ ನೇರವಾಗಿ ಉಪಾಧ್ಯಾಯರೊಡನೆ ವ್ಯವಹರಿಸಿ ಎಲ್ಲವನ್ನು ಮಾಡಿ ಕೊಂಡು ಹೋಗುತ್ತಿದ್ದೀರಿ ; ಮುಖಿಂಡರ ಕೈಗೊಂಬಡಿಯಾಗ ತಾವು ಏನನ್ನು ನಡೆಸುತ್ತಿಲ್ಲ. ಅವರನ್ನು ತಾವು ಅನುಶರಣೆ ಮಾಡಿಕೊಂಡು ಹೋಗುತ್ತಿಲ್ಲ. ಅವರ ಪ್ರತಿಷ್ಟಿಗೆ ಈಗ ಸ್ವಲ್ಪ ಕುಂದುಕ ಬಂದಿದೆ. ತಮಗೆ ಈರುಕುಳಿಗಳನ್ನು ಕೊಡುತ್ತಾರೆ. ಅಲ್ಲಿ ಜನ ! ಸ್ವಾಧಿರ್ಭಾಗಳು ! ತಾವು ಮನಸ್ಸಿಗೆ ಹಚ್ಚಿಸಿಕೊಳ್ಳಬೇಡಿ. ನಿಮ್ಮ ಕೆಲಸವನ್ನು ನಾವುಗಳಿಲ್ಲ ನೋಡುತ್ತಿದೇನೆ. ಜನರೆಲ್ಲ ನೋಡಿ ಸಂತೋಷಪಡುತ್ತಿದ್ದಾರೆ ; ಉವಾ ಧ್ಯಾಯರಂತೂ ತಮ್ಮಲ್ಲಿ ಭಕ್ತಿವಿಶ್ವಾಸಗಳನ್ನು ಬಹಳವಾಗಿ ಇಟ್ಟಿದ್ದಾರೆ. ಈ ರೇಂಜಿನಲ್ಲಿ ದಂಡನೆಯೇ ಇಲ್ಲದೆ ಎಲ್ಲರನ್ನೂ ತಾವು ಕಾವಾಡಿಕೊಂಡು ಹೋಗುತ್ತಿದ್ದೀರಿ ; ಮೇಷ್ಪುಗಳಿಂದ ಜೆನ್ನಾಗಿ ಕೆಲಸ ತೆಗೆಯುತ್ತಿದ್ದೀರಿ ; ಮಕ್ಕಳಲ್ಲಿ ವಿದ್ಯಾಭಿವೃದ್ಧಿಯನ್ನು ಅಷ್ಟಿರುತ್ತಿದ್ದೀರಿ.’

‘ತಮ್ಮಂಥ ದೊಡ್ಡ ಮನವ್ಯಾರ, ರೈತಮುಖಿಂಡರ ಪ್ರೌತ್ತಾಹವೇ ನನಗೆ ಸ್ವಲ್ಪತ್ವಯನ್ನೂ ಶಕ್ತಿಯನ್ನೂ ಕೊಡುತ್ತಿನೆ. ನನ್ನ ಕೆಲಸವನ್ನು ನಿರ್ವಂಚನೆಯಿಂದ ಮಾಡಿಬಿಡುತ್ತೀನೆ. ಕೇತೀ ಅಪರೇಶಿರ್ಭಾಗಳು ದೈವಕ್ಕನೆ !’

ಗೋಪಾಲನು ಎರಡು ಲೊಟ್‌ಗಳಲ್ಲಿ ಕಾಫಿ ತಂದುಕೊಟ್ಟಿನು. ಕಾಫಿ ಸೇವನೆಯ ತರುವಾಯ ಗೌಡರು, ‘ನಾನು ಹೊರಡುತ್ತೇನೆ ಸ್ವಾಮಿ! ಆವಲಹ್ಲಿಯಲ್ಲಿ ಒಂದು ಮೊಕ್ಕಾಂ ಇಟ್ಟುಕೊಳ್ಳಿರ’ ಎಂದು ಹೇಳಿ ಹೊರಟ್ತಿರು.

ಪ್ರಕರಣ ೧೯

ಉತ್ಸವಹಭಂಗ

ರಂಗಣ್ಣ ತಿಮ್ಮಾರಾಯಪ್ಪನಿಗೆ ಕಾಗದವನ್ನು ಬರೆದು ಎಲ್ಲವನ್ನೂ ವಿವರಿಸಿದನು ; ತನಗೆ ಹಾಳು ಇನ್ನಾಪ್ಪೆಕ್ಕಾಗಿರಿ ಸಾಕಾಯಿತೆಂದು ತಿಳಿಸಿದನು. ಆಮೇಲೆ ಆ ಹೊಸ ಸಾಹೇಬರನ್ನು ಕಂಡು ಮಾತನಾಡಿಕೊಂಡು ಬರಬೇಕೆಂದೂ ಅವರ ಸಹಾಯ ಮತ್ತು ಸಹಕಾರಗಳಿಂದ ಮುಂದಿನ ತೊಂದರೆಗಳನ್ನು ನಿವಾರಿಸಿಕೊಳ್ಳಬೇಕೆಂದೂ ನಿಶ್ಚಯಿಸಿದನು. ಹೊಸದಾಗಿ ಬಂದವರು ತನಗೆ ಚೆಂಡಿನಾಗಿ ತಿಳಿದವರು ; ತನ್ನಲ್ಲಿ ವಿಶ್ವಾಸ ಮತ್ತು ಗೌರವಗಳನ್ನು ಇಟ್ಟಿರತಕ್ಕವರು ಆದ್ದರಿಂದ ಆವರಿಗೆ ಎಲ್ಲವನ್ನೂ ತಿಳಿಸುವುದು ಒಳ್ಳೆಯದೆಂದು ಆಲೋಚನೆಮಾಡಿ ಪ್ರಯಾಣಕೈ ಸಿದ್ಧಾನಾಗುತ್ತಿದ್ದಾಗ ಜನಾರ್ಥನಪುರದ ಪ್ರೇಮರಿ ಸ್ವಾಲು ಹೇಡಾಮಾಷ್ಟೆಯ ಬಂದು ಕೈಮುಗಿದನು. ಆ ಮನುಷ್ಯನ ಮುಖ ದುಗುಡಿಂದ ತುಂಬಿತ್ತು. ಆತನ ಕೈಯಲ್ಲಿ ಬಂದು ಉದ್ದ್ವಾದ ಲಕ್ಷ್ಯ ಟೆಟ್ಟಿ ಇತ್ತು.

‘ ಏನು ಹೇಡಾಮೇಷ್ಟೀ ? ಏನು ಸಮಾಜಾರ ? ಈಗ ನಾನು ಪ್ರಯಾಣದ ತರಾತುರಿಯಲ್ಲಿದ್ದೀನಲ್ಲ ! ಹೆಚ್ಚು ಕಾಲ ಮಾತುಕತೆಗಳಲ್ಲಿ ಕೂಡಲಾರೆ ’ ಎಂದು ರಂಗಣ್ಣ ಹೇಳಿದನು.

‘ ಸ್ವಾಮಿಯವರಿಗೆ ಯಾವಾಗಲೂ ಪ್ರಯಾಣ, ಯಾವಾಗಲೂ ಸಕ್ರಿಯೆ, ಯಾವಾಗಲೂ ಕೆಲಸದ ತರಾತುರಿ ಇದ್ದೀ ಇರುತ್ತೇ ! ಬಡತಾನೇದಾರರ ಆಹವಾಲನ್ನು ಸಹ ಸ್ವಲ್ಪ ಕೇಳಿ ಸ್ವಾಮಿ ! ’

‘ ನಿಮಗೇನು ತೊಂದರೆ ಬಂದಿದೆ ? ನಿಮ್ಮ ಆಹವಾಲು ಎಂಥದು ಹೇಡಾಮೇಷ್ಟೀ ? ’

‘ ಈ ಹೇಡಾಮೇಷ್ಟ ಪಟ್ಟಿ ಸಾಕು ಸ್ವಾಮಿ ! ನನ್ನನ್ನು ಇಲ್ಲಿಂದ ವರಗೆ ಮಾಡಿಬಿಟ್ಟರೆ ಬದುಕಿಕೊಳ್ಳುತ್ತೀನೆ. ಇಲ್ಲದಿಂದರೆ ಇನ್ನು ಕೆಲವು ದಿನಗಳೊಳಗಾಗಿ ನನ್ನ ಸಾವು ಖಂಡಿತ ! ಖಂಡಿತ ಸ್ವಾಮಿ ! ’

‘ಅದೇನು? ನೀವು ಸಾಯಂವುದಕ್ಕೆ ಕಾರಣ?’

‘ಆ ಉಗ್ರಪ್ರವರ್ತನ ಕಾಟವನ್ನು ನಾನು ಸಹಿಸಲಾರೆ ಸ್ವಾಮಿ! ಈಚೆಗಂತೂ ಮಾನ ಮಯಾರ್ಥದೆ ಬಿಟ್ಟು ಎಲ್ಲರೆಡುಂಗೂ ಹುಂಟ್ಟುಹುಂಟ್ಟಿಗಿಬಯ್ಯತ್ತಾನೆ. ಪಾಠಶಾಲೆಯಲ್ಲಿ ಪಾಠಗಳನ್ನು ಮಾಡುವುದೇ ಇಲ್ಲ. ಹಾಯಾಗಿ ಮೇಜಿನ ಮೇಲೆ ಕಾಲು ನಿರ್ಣಿಕೊಂಡು ಕುಚೀರ್ಗೆ ಒರಗಿಕೊಂಡು ನಿಡ್ಡೆ ಮಾಡುತ್ತಾನೆ. ಸ್ವಾಮಿಯವರಿಗೆ ಹಿಂದೆಯೇ ಆರಿಕೆಮಾಡಿಕೊಂಡಿದ್ದೆ. ಚಿತ್ತಕ್ಕೆ ಬರಲಿಲ್ಲ.’

ರಂಗಣ್ಣನಿಗೆ ಮೇಷ್ಪ್ರ ಉಗ್ರಪ್ರವರ್ತನ ವಿಚಾರ ಜೆನ್ನಾಗಿ ತಿಳಿದಿತ್ತು. ಕರಿಯಪ್ಪ ಮತ್ತು ಕಲ್ಲೀಗೋಡರ ಏಜೆಂಟು ಅವನು. ಹಿಂದೆ ಎರಡುಬಾರಿ ಜನಾರ್ಥನಪ್ಪರದ ರೇಂಜಿನಿಂದ ವರ್ಗವಾಗಿ ಪುನಃ ಆ ವರ್ಗದ ಆರ್ಥರು ರದ್ದಾಗಿ ಜನಾರ್ಥನಪ್ಪರದಲ್ಲಿ ಪಾಳಿಯಗಾರನಾಗಿ ಮೇರೆಯುತ್ತಿರುವ ಸಿಪಾಯಿ ವೇ.ಷ್ಪ್ರು! ಈಗ ಆವನು ಪುಂಡಾಟಕ್ಕೆ ಪ್ರಾರಂಭಮಾಡಿದ್ದಾನೆಂದು ಶಿಳಿಯುತ್ತಲೂ—ತನಗೆ ಎಲ್ಲ ಕಡೆಗಳಿಂದಲೂ ತೊಂದರೆಕೊಡುವುದೂ ಅವಶ್ಯಕನಷಟಿಕ್ಕುವುದೂ ಆ ಮುಖಂಡರ ಹಂಚಿಕೆಯೆಂದು ರಂಗಣ್ಣನಿಗೆ ಬೋಧಿಯಾಯಿತು. ರಂಗಣ್ಣ ಮೌನವಾಗಿದ್ದುದನ್ನು ನೋಡಿ, ಹೆಡ್‌ ಇಷ್ಪ್ರು ತಾನೇ ಮಾತನ್ನು ಮುಂದುವರಿಸಿದನು.

‘ಮೊನ್ನೆ ರಗತಿಯಿಂದ ಕೆಲವರು ಹುಡುಗರನ್ನೇಲ್ಲ ಹೊರಕ್ಕೆ ಕಳಿಸಿಬಿಟ್ಟು, ನಿಗೆ ನಾನು ಪಾಠ ಮಾಡುವುದಿಲ್ಲ! ಹೋಗಿ ನಿಮ್ಮಹೆಡ್‌ಮಾಸ್ಪರ ಕೊಟಡಿಗೆ! ಅಲ್ಲೇ ಕುಳಿತುಕೊಂಡು ಪಾಠ ಹೇಳಿಸಿಕೊಳ್ಳಿ!—ಎಂದು ಗಟ್ಟಿಯಾಗಿ ಕೂಗಾಡಿದ ಸ್ವಾಮಿ ಆತ. ನಾನು ಆಲ್ಲಿಗೆಹೋಗಿ ಉಗ್ರಪ್ರವರ್ತನವರೇ! ಹಾಗೆಲ್ಲ ಹುಡುಗರನ್ನು ಗದರಿಸಿ ಹೊರಕ್ಕೆ ಕಳಿಸಬೇಡಿ—ಎಂದು ವಿನಯದಿಂದ ಹೇಳಿದೆ. ನಾನು ಮುವ್ವತ್ತು ಜನಕ್ಕೊಂತ ಹೆಚ್ಚಿಗೆ ಹುಡುಗರಿಗೆ ಪಾಠ ಹೇಳೋದಿಲ್ಲ—ಎಂದು ಆತ ಹಟಕಾಡಿದ. ನಾನೇನು ಮಾಡಲಿ ಸ್ವಾಮಿ? ಇತರ ಮೇಷ್ಪ್ರಗಳನ್ನು ಎತ್ತಿಕಟ್ಟಿ, ಪಾಠಶಾಲೆಯಲ್ಲಿ ಕೆಲಸ ನಡೆಯದಂತೆ ಮಾಡಿದ್ದಾನೆ.’

‘ನೀವು ಆತನ್ನಿಂದ ಸಮಜಾಯಿಸಿ ಕೇಳಿ. ಬರೆವಣಿಗೆಯಲ್ಲಿ ಏನೇನು ಹೇಳುತ್ತಾನೋ ನೋಡೋಣ’

‘ಮೇಮೋ ಮಾಡಿ, ಜವಾನನ ಕೈಯಲ್ಲಿ ಕಳಸಿಕೊಟ್ಟಿ. ಆ ಮೇಮೋ ವಿಗೆ ರುಚುಮಾಡಲಿಲ್ಲ. ಜವಾನನಿಗೆ ಎರಡು ಏಟು ಬಿಗಿದು ಕಳಸಿಬಿಟ್ಟು ಸ್ವಾಮಿ! ಆ ಜವಾನ ಅಳುತ್ತಾ ಬಂದು ಮೇಮೋ ಪುಸ್ತಕವನ್ನು ಮೇಜಿನ ಮೇಲಿಟ್ಟು—ಸ್ವಾಮಿ! ನನಗೆ ನಾಲ್ಕು ದಿನ ರಜಾ ಕೊಡಿ, ನಾನು ಸ್ಕೂಲಿಗೆ ಬರೋಕಾಗೋದಿಲ್ಲ—ಎಂದು ಹೇಳಿದನು. ನಾನೇ ಎದ್ದು ಹೋಗಿ—ಹಾಗೆಲ್ಲ ಅವಧೀಯತೆಯಿಂದ ನಡೆದುಕೊಳ್ಳಬಾರದು ಉಗ್ರಪ್ರ ನವರೇ! ಜವಾನನಿಗೆ ಹೊಡಿದ್ದು ತಪ್ಪು—ಎಂದು ಹೇಳಿದೆ. ನನ್ನನ್ನು ದುರುಗುಟ್ಟಿಕೊಂಡು ಆತ ನೋಡುತ್ತ—ನನಗೆ ಮೇಮೋ ಕಳಸೋ ಹೇಡಾ ವೇ. ಇದುವರಿಗೂ ಹುಟ್ಟಿಕೊಂಡಿರಲಿಲ್ಲ. ಇನ್ನಾಷ್ಟೆಕ್ಕೂರ ಬೆಂಬಲ ಇದೆ ಎಂದು ನನಗೆ ಮೇಮೋ ಮಾಡಿದ್ದಿರು. ಮಕ್ಕಳೊಂದಿಗರು ನೀವು! ಹುಷಾರಾಗಿರಿ!—ಎಂದು ಎಲ್ಲರಿದುರಿಗೂ ಹೇಳಿದ ಸ್ವಾಮಿ! ನನಗೆ ಕೈಕಾಲು ಅದುರಿಹೋಯಿತು. ಆ ಮನುಷ್ಯನನ್ನು ನೋಡಿದರೇನೇ ಸಾಕು, ಎಂಥವರಿಗಾದರೂ ಭಯವಾಗುತ್ತೇ! ಅಂಥ ಭಾರಿ ಆಳು! ಆತನ ಕೈಯಲ್ಲಿ ದೊಳ್ಳಿ! ಆದೇನು ಒನ್ನಕೆಯೋ ಏನೋ ಎನ್ನು ವಹಾಗಿದೆ! ಮಹಾಪುಂಡ ಮನುಷ್ಯ! ರೇಗಿ ಒಂದು ಬಾರಿ ಅಪ್ಪಳಸಿಬಿಟ್ಟರೆ ನಷ್ಟ ಆಯುಸ್ಸು ಮಗಿದುಹೋಗುತ್ತೇ!'

‘ಈಗ ನಡೆದಿರುವ ವಿಚಾರವನ್ನೇಲ್ಲ ರಷೋಟ್‌ ಮಾಡಿ; ಇತರ ಅಸಿಸ್ಟೆಂಟರ ಹೇಳಿಕೆಗಳನ್ನು ತೆಗೆದು ಕಳಸಿಕೊಡಿ; ಜವಾನನ ಹೇಳಿಕೆಯನ್ನು ತೆಗೆದು ಕಳಸಿ. ಆಲೋಚನೆ ಮಾಡುತ್ತೇನೆ. ಈಗ ನಾನು ಸಾಹೇಬರನ್ನು ನೋಡಿಕೊಂಡು ಬರಬೇಕು.’

‘ಅಪ್ಪಣಿ ಸ್ವಾಮಿ! ನನ್ನ ರಷೋಟ್‌ನ್ನೂ, ಕೆಲವರು ಅಸಿಸ್ಟೆಂಟರ ಹೇಳಿಕೆಯನ್ನೂ, ಜವಾನನ ಹೇಳಿಕೆಯನ್ನೂ ಎಲ್ಲವನ್ನೂ ಈ ಲಕ್ಷ್ಯೇ ಯಲ್ಲಿಟ್ಟಿದ್ದೇನೆ ಸ್ವಾಮಿ! ಪರಾಂಬಿರಸಬೇಕು. ಜಾಗ್ರತ್ತಿ ತಾವು ಇದನ್ನು ಫ್ರೆಸಲಾಮಾಡಬೇಕು. ಒಂದು ಕ್ಷಣಿ ಎನ್ನುವುದು ನನಗೆ ಒಂದು ಯುಗದಂತೆ ಆಗಿದೆ!’

‘ನಾನು ಹೇಡಾ ಕ್ಷಾಟ್‌ರಿಗೆ ಹಿಂದಿರುಗಿ ಬಂದಮೇಲೆ ಈ ವಿಚಾರಕ್ಕೆ ಗಮನಕೊಡುತ್ತೇನೆ. ನೀವು ಈ ಮಧ್ಯೆ ಏನೇನು ನಡೆಯುತ್ತದೆಯೋ

ಎಲ್ಲಕ್ಕೂ ಸರಿಯಾಗಿ ರಿಕಾಡಿಕಿ. ಆತನಿಗೆ ಒಳ್ಳೆಯ ಮಾತಿನಲ್ಲಿ ಬುದ್ಧಿ ಯನ್ನೂ ಹೇಳಿ. ಜೀಕಾಗಿದ್ದರೆ ನನ್ನ ಹತ್ತಿರ ಕಳಿಸಿಕೊಡಿ. ನಾನೂ ಬುದ್ಧಿ ಹೇಳುತ್ತೇನೆ. ನಮ್ಮ ಮಾತುಗಳನ್ನು ಕೇಳದೆ ಪುಂಡಾಟ ಮಾಡಿದರೆ ಗೊತ್ತೇ ಇದೆ: ದಂಡಂ ದಶಗುಣಂ ಭವೇತ್; ದಂಡೇನ ಗೋರ್ಬಾರ್ಥಭಃ’

‘ಅಪ್ಯಣಿ ಸ್ವಾಮಿ! ನಾನು ಮಕ್ಕಳೊಂದಿಗ. ನನಗೆ ಜರ್ಮಾನು ಮನೆ ವೊದಲೂದ ಆಸ್ತಿಯೇನೂ ಇಲ್ಲ. ನಾನು ಸತ್ತರೆ ನನ್ನ ಹಂಡತಿ ಮಕ್ಕಳ ಪಾಡು ನಾಯಿವಾಡಾಗುತ್ತದೆ. ಬಂದು ಇಲ್ಲ ಇನ್‌ಫ್ಲ್ಯೂರೆನ್ಸ್ ಹಣದಲ್ಲಿ ಏನನ್ನು ತಾನೇ ಮಾಡಲಾಗುತ್ತದೆ? ಮನೆ ಬಿಟ್ಟು ಬಂಟಿಯಾಗಿ ಓಡಾಡುವುದಕ್ಕೆ ಹೆಚರಿಕೆಯಾಗುತ್ತಿ ಸ್ವಾಮಿ! ಸಾಯಂ ಕಾಲವಂತೂ ಕತ್ತಲಾಗುವುದರೊಳಗಾಗಿ ಮನೆ ಸೇರಿಕೊಳ್ಳುತ್ತೇನೆ. ರಾತ್ರಿ ಹೊತ್ತು ನಿದ್ರೆ ಬರುವುದಿಲ್ಲ! ಕನಸಿನಲ್ಲಿಯೂ ನೆನಸಿನಲ್ಲಿಯೂ ಆ ಉಗ್ರಪ್ರಾನ ಆಕಾರವೇ! ಅವನ ಕೈಯ ದೊಣಿ ಯೇ! ’

‘ಒಳ್ಳೆಯದು ಹೆಡ್‌ಮೇಷ್ಟ್! ಏನು ಮಾಡುವುದು? ದುಷ್ಟರ ಸಹವಾಸ! ಆತ ಧರಿಸುವ ಖಾದಿ ಸೋಡಿದರೆ ಗಾಂಧಿಯವರ ಶಿವ್ಯ! ಆತನ ದುರ್ವಿದ್ದೆ ಸೋಡಿದರೆ ಸೈತಾನಿನ ಶಿವ್ಯ! ’

ಹೆಡ್‌ಮೇಷ್ಟ್ ಕೈಮುಗಿದು ಹೊರಟುಹೋದನು ಶಂಕರಪ್ಪ ಬಂದು, ‘ಬಹಳ ಜರೂರು ಕಾಗದಗಳು! ಸ್ವಾಮಿಯವರ ರುಜುವಾಗ ಬೇಕು’ ಎಂದು ಹೇಳಿ ಕೆಲವು ಕಾಗದಗಳನ್ನು ಮೇಜಿನಮೇಲಿಟ್ಟುನು. ರಂಗಣ್ಣ ನಿಂತಹಾಗೆಯೇ ಆವುಗಳಿಗೆ ರುಜುಗಳನ್ನು ಕೆರೆಕಿ ಕೊಟ್ಟಿದಿಯಂದ ಹೊರಟುನು. ಆ ಹೊತ್ತಿಗೆ ರಂಗನಾಥಪುರ ಕೇಂದ್ರದ ಉವಾಧ್ಯಾಯರ ಸಂಘದ ಕಾರ್ಯದಲ್ಲಿ ತಮ್ಮಣಿಂದಿಷ್ಟು ಬಂದು ಕೈಮುಗಿದು ಎರಡು ನಿಂಬೇಹಣ್ಣಿಗಳನ್ನು ರಂಗಣ್ಣನಿಗೆ ಕಾಣಿಕೆ ಕೊಟ್ಟುನು.

‘ಸ್ವಾಮಿಯವರ ಸಾರಾ ನಾಳದ್ದು ರಂಗನಾಥಪುರಕ್ಕೆ ಪ್ರೌಂಗ್ರಾಂ ಇದೆ. ಸಂಘದ ಸಭೆ ಏರಾರ್ಟಾಗಿದೆ. ಸ್ವಾಮಿಯವರಿಗೆ ಜ್ಞಾನಸಿ ಹೋಗೋಣವೆಂದು ಬಂದಿದ್ದೇನೆ.’

‘ಆಗಲಿ ಭಟ್ಟರೇ! ಬರುತ್ತೇನೆ. ಅದರೆ ಈ ಬಾರಿ ಉಟ್ಟಿದ ಏವಾರಟು ಇಟ್ಟಿಕೊಳ್ಳಬೇಡಿ. ಸಭೆಯನ್ನು ಮಧ್ಯಾಹ್ನದ್ವೀಪಿನ್ನೇರಡು ಗಂಟಿಗೆ ಸೇರಿಸೋಣ. ಉವಾಧ್ಯಾಯರೆಲ್ಲ ಉಟ್ಟಿಗಳನ್ನು ಮಾಡಿಕೊಂಡೇ ಬರಲಿ. ಸಾಯಂಕಾಲ ಐದು ಗಂಟಿಗೆ ಮುಕ್ತುರ್ಯಾಯ ಮಾಡಿದರೆ ಆವರವರ ಉರುಗಳನ್ನು ಕತ್ತಲೆಯಾಗುವುದರೊಳಗೆ ಸೇರಿಕೊಳ್ಳುತ್ತಾರೆ’

‘ಗಂಗೇಗೌಡರು ಎಲ್ಲ ಏವಾರಟುಗಳನ್ನೂ ಮಾಡಬಿಟ್ಟಿದ್ದಾರೆ ಸ್ವಾಮಿ!’

‘ಮಾಡಿದ್ದರೇನು? ಅವರಿಗೆ ಈ ಕೂಡಲೆ ತಿಳಿಸಿಬಿಡಿ. ಈ ಉಟ್ಟಿದ ವ್ಯವಸ್ಥೆಗಳು ಬರಬರುತ್ತಾ ರಗಳಿಗೆ ಹಿಡಿದುಕೊಂಡಿನೆ. ತುಂಟಿರು ಅರ್ಚಿಗಳನ್ನು ಬರೆಯುವುದಕ್ಕೆ ಆವಕಾಶವಾಗಿದೆ. ಇನ್ನು ಮುಂದೆ ಉಟ್ಟಿದ ಏವಾರು ರದ್ದು!’

‘ಸ್ವಾಮಿಯವರಿಗೆ ಬಹಳ ಬೇಸರಿಕೆ ಆದ ಹಾಗೆ ಕಾಣುತ್ತೇ. ನಮ್ಮ ಮೇಷ್ಯರುಗಳಲ್ಲಿ ತಮ್ಮ ಮೇಲೆ ಅರ್ಚಿ ಬರೆಯುವವರು ಯಾರೂ ಇಲ್ಲ ಸ್ವಾಮಿ! ನಾನು ಬಲ್ಲೆ. ಗ್ರಾಮಸ್ಥರು ಎಪ್ಪೋಽಂದಿದ ಚಪ್ಪರ ಹಾರಿ, ವರ್ಷಕೊಲ್ಲಂದು ಉತ್ಸವ ಎಂದು ಭಾವಿಸಿಕೊಂಡು ಒಪ್ಪುತ್ತು ಆದರಾತಿಧ್ಯೈ ಮಾಡುತ್ತಾರೆ. ಅವರು ಯಾರೂ ಅರ್ಚಿ ಬರೆಯೋವರಲ್ಲ. ಈ ದಿನ ಗಂಗೇಗೌಡರೇ ಇಲ್ಲಿಗೆ ಬರುತ್ತಿದ್ದರು. ಸ್ವಾಮಿಯವರು ಸರ್ಕೇಟು ಹೊರಟಿರುತ್ತೀರೋ ಎನ್ನೋ, ನಾನೇ ಹೋಗಿ ನೋಡಿ ಕೊಂಡು ಬಿರುತ್ತೇನೆ; ಇದ್ದರೆ ಜ್ಞಾಪಿಸಿ ಬರುತ್ತೀನೆ-ಎಂದು ಸಮಾಧಾನ ಹೇಳಿ ನಾನು ಹೊರಟುಬಂದೇ.’

‘ಭಟ್ಟರೇ! ನೀವು ಹೇಳುವುದನ್ನೇಲ್ಲ ನಾನು ಆಲೋಚನೆ ಮಾಡಿದ್ದೇನೆ. ಹೊಸದಾಗಿ ನೀವೇನೂ ಹೇಳುತ್ತಿಲ್ಲ ಉಟ್ಟಿದ ವ್ಯವಸ್ಥೆಯನ್ನು ನಿಲ್ಲಿಸಬೇಕೆಂದು ತೀವ್ರಾನಿಸಿದ್ದೇನೆ. ಈಗ ನೀವು ನಿಮ್ಮ ಕೇಂದ್ರದ ಉವಾಧ್ಯಾಯರಿಗೆಲ್ಲ ವರ್ತಮಾನ ಕೊಟ್ಟಿಬಿಡಿ. ಅಪ್ಪಿತಪ್ಪಿ ಯಾರಾದರೂ ಉಟ್ಟವಿಲ್ಲದೆ ಬಂದರೆ ನಮ್ಮ ಬೀಡಾರದಲ್ಲಿ ಉಟ ಮಾಡುತ್ತಾರೆ.’

‘ಗ್ರಾಮಸ್ಥರಿಗೆ ನಾನು ಹೇಗೆ ಈ ವರ್ತಮಾನ ಕೊಡುವುದೋ ಶಿಳಯದು ಸ್ವಾಮಿ! ಗಂಗೇಗೌಡರಿಗೆ ಹೇಗೆ ಮುಖ ತೋರಿಸಲಿ! ಈ

ಬಾರಿಗೆ ದಯವಿಟ್ಟು ನಡೆಸಿಕೊಡಬೇಕು. ಮುಂದಿನ ಸಭೆಗೆ ತಮ್ಮ ಇವ್ವು ದಂತಿಯೇ ಉಟ್ಟಿದ ಏರಾಟಿನ್ನು ಕೈಬಿಡಬಹುದು.’

‘ಅದೆಲ್ಲ ಆಗುವುದಿಲ್ಲ! ಪಂಚಾಯತಿ ಚೇಮರನ್ನಿರುಗೆ ನಾನೇ ಕಾಗದ ಕೊಡುತ್ತೇನೆ. ತೆಗೆದುಕೊಂಡು ಹೋಗಿ ಅವರಿಗೆ ತಲುಪಿಸಿ. ಬಹಳ ಒತ್ತಾಯಕ್ಕೆ ಬಂದರೆ ಮಧ್ಯಾಹ್ನ ಉಪ್ಪಿಟ್ಟು ಮತ್ತು ಕಾಫಿಯ ಏರಾಟಿನ್ನು ಮಾತ್ರ ಇಟ್ಟಿಕೊಳ್ಳಲಿ. ಉಟ್ಟಿದ ಏರಾಟು ಖಂಡಿತ ಬೇದ!’

ಹೇಗೆಂದು ಹೇಳಿ ರಂಗಣ್ಣ ಶಂಕರಪ್ಪನನ್ನು ಕರೆದು ಒಂದು ಕಾಗದ ವನ್ನು ಚೇಮರನ್ ಗಂಗೇಗೌಡರಿಗೆ ಬರೆದು ತರುವಂತೆ ತಿಳಿಸಿದನು. ಅದರಂತೆ ಕಾಗದವನ್ನು ಬರೆದು ಆತ ತಂದುಕೊಟ್ಟಿನು. ರಂಗಣ್ಣ ರುಚು ಮಾಡಿ, ‘ಭಟ್ಟರೇ! ಈ ಕಾಗದವನ್ನು ತೆಗೆದುಕೊಂಡು ಹೋಗಿ ಕೊಡಿ. ನಾನು ನಾಳೆ ಸಾಯಂಕಾಲಕ್ಕೆ ರಂಗನಾಥಪುರಕ್ಕೆ ಬರುತ್ತೇನೆ ನಮ್ಮ ಬೀಡಾರ ನಾಳೆ ಮಧ್ಯಾಹ್ನ ಕೇಳ್ಣೇ ಸಂಜೀಗೋ ಅಲ್ಲಿಗೆ ಬರುತ್ತದೆ. ಮುಸಾ ಫರಪಾನೆಯನ್ನು ಜೊಕ್ಕಟಿಮಾಡಿಸಿ ಇಟ್ಟಿರಿ’— ಎಂದು ಹೇಳಿ ಹೊರಟು ಬಿಟ್ಟಿನು. ತಮ್ಮಣ್ಣಭಟ್ಟನಿಗೆ ಕೈಗೆ ಬರುವ ಪ್ರಮೋಷನ್ ತಪ್ಪಿ ಹೋದರೆ ಎಪ್ಪು ವ್ಯಸನವಾಗಬಹುದೋ ಆಷ್ಟೇಂದು ವ್ಯಸನವಾಯಿತು. ತಾನು ಗಂಗೇಗೌಡರಿಗೆ ಹೇಳಿ ಗ್ರಾಮಸ್ಥರಿಗೆಲ್ಲ ತಕ್ಕ ತಿಳವಲುಕೆ ಕೊಟ್ಟು ಅವರಲ್ಲಿ ಉತ್ತಾಹವನ್ನು ತುಂಬಿ ರಂಗನಾಥಪುರದ ಸಭೆ ಇತರ ಕೇಂದ್ರಗಳ ಸಭೆಗಳನ್ನು ತಲೆಮೆಟ್ಟಿವಂತೆ ಏರಾಟುಗಳನ್ನು ಮಾಡಿಕೊಂಡಿದ್ದೆಲ್ಲ ವ್ಯಧಿ ವಾಯಿತಲ್ಲ! ಈಗ ಗಂಗೇಗೌಡರಿಗೆ ಮತ್ತು ಗ್ರಾಮಸ್ಥರಿಗೆ ಏನು ಸಮಾಧಾನ ಹೇಳಬೇಕು?— ಎಂದು ಬಹಳವಾಗಿ ಚಿಂತಿಸಿದನು. ಒಂದು ಕಡೆ ಇನ್ ಸ್ವೇಕ್ಷರು ಖಂಡಿತವಾಗಿ ಹೇಳಿಬಿಟ್ಟಿದ್ದಾರೆ; ಅವರ ಮಾತಿಗೆ ವಿರೋಧ ವಾಗಿ ನಡೆಯುವದಕ್ಕಾಗುವುದಿಲ್ಲ. ಇನ್ನೊಂದು ಕಡೆ ತಾನು ಕೈಕೊಂಡಿರುವ ಏರಾಟುಗಳನ್ನು ಬಿಟ್ಟುಬಿಡಲು ಮನಸ್ಸಿಲ್ಲ. ಗ್ರಾಮಸ್ಥರೆಲ್ಲ ಬಹಳ ಉತ್ತಾಹಭರಿತರಾಗಿದ್ದಾರೆ. ಈ ಉಭಯಸಂಕಟದಲ್ಲಿ ಸಿಕ್ಕಿ ವೇಚಾಡುತ್ತಾಮೆಲ್ಲನೆಲ್ಲನೆ ಕಚೇರಿಯನ್ನು ಬಿಟ್ಟು ತಮ್ಮಣ್ಣಭಟ್ಟನೂ ಹೊರಟಿನು.

ಮಾರನೆಯ ದಿನ ರಂಗಣ್ಣ ಬೆಳಗೆ ಉಟವಾಡಿಕೊಂಡು ಮಧ್ಯಾಹ್ನದ್ವಾರೆ ಸಾಹೇಬರ ಕಚೇರಿಗೆ ಹೋದನು. ಸಾಹೇಬರು ಹಸ್ತಲಾಘವವನ್ನು ಕೊಟ್ಟು, ಕುಶಲಪ್ರಶ್ನೆ ಮಾಡಿ, ಥಟ್ಟನೆ, ‘ರಂಗಣ್ಣನವರೇ! ನಾಳಿ ನಾನು ರಂಗನಾಥಪುರದ ಸಭಿಗೆ ಬರಲು ಒಪ್ಪಿಕೊಂಡಿದ್ದೇನೇ! ನೀವೂ ನನ್ನನ್ನು ಆಹ್ವಾನಿಸುವುದಕ್ಕಾಗಿಯೇ ಬಂದಿರಬಹುದು! ನೀವು ಆಹ್ವಾನ ಕೊಟ್ಟು ಒತ್ತಾಯ ಮಾಡುವುದಕ್ಕೆ ವೋದಲೇ ನಾನಾಗಿ ಒಪ್ಪಿಕೊಂಡಿರುವುದು ನಿಮಗೆ ಸಂತೋಷವಲ್ಲವೇ?’ ಎಂದು ನಗುತ್ತಾ ಹೇಳಿದರು. ರಂಗಣ್ಣ ತನ್ನ ಮನಸ್ಸಿನ ಸ್ಥಿತಿಯನ್ನು ಪ್ರಯತ್ನಪೂರ್ವಕವಾಗಿ ಮರೆಮಾಡುತ್ತ, ‘ಬಹಳ ಸಂತೋಷ ಸಾರಾ! ತಮ್ಮ ಭೇಟಿ ಎಂದಲು ನನ್ನ ರೀಂಜಿಗೆ ಕೊಡೊಣವಾಗುತ್ತದೆ. ಆದರಲ್ಲಿಯೂ ಉಪಾಧ್ಯಾಯರ ಸಂಖ್ಯೆ ಸಭಿಗೆ ತಾವು ದಯವಾಡಿಸುತ್ತಿರಿ. ಅಲ್ಲಿ ಏನು ಕೆಲಸ ನಡೆಯುತ್ತದೆ? ಎಂಬುದನ್ನು ತಾವು ಸಾಕ್ಷಾತ್ತಾಗಿ ನೋಡಿದಂತಾಗುತ್ತದೆ. ನಾನು ವರದಿಯ ಮೂಲಕ ತಿಳಿಸುವುದಕ್ಕೆಂತ ತಾವು ಕಣ್ಣಾರೆ ನೋಡಿದರೆ ಹಚ್ಚಿ ಸಂಗತಿಗಳು ತಿಳಿದಂತಾಗುತ್ತದೆ. ತಾವು ರಂಗನಾಥಪುರಕ್ಕೆ ಎಪ್ಪುಗಂಟಿಗೆ ದಯವಾಡಿಸುತ್ತಿರಿ? ಮಧ್ಯಾಹ್ನ ಹನ್ನೆರಡು ಗಂಟೆಗೆ ಸಭೆ ಸೇರುತ್ತದೆ.’

‘ಹನ್ನೆರಡು ಗಂಟೆಗೆ ಸಭೆ ಸೇರುವುದಾಗಿ ಆ ಹೆಡ್‌ಮೆಂಟ್ ಸಹ ತಿಳಿಸಿದನು. ಆದರೆ ನಾನು ಬೆಳಗೆ ಒಂಬತ್ತು ಅಧವಾ ಹತ್ತು ಗಂಟೆಗಿಲ್ಲ ರಂಗನಾಥಪುರಕ್ಕೆ ಬರಬೇಕೆಂದು ಸಂಚಾಯತಿ ನೇಂಬರುಗಳು ಒತ್ತಾಯ ಮಾಡಿದರು. ಬೆಳಗಿನ ಬಸ್ಸಿನಲ್ಲಿ ಅಲ್ಲಿಗೆ ಬರುತ್ತೇನೇ; ಸಾಯಂಕಾಲಕ್ಕೆ ಹಿಂದಿರುಗುತ್ತೇನೇ. ಅವರೂ ಈಗ ತಾನೆ-ಒಂದು ಗಂಟೆಯ ಹಿಂದೆ-ವಾಪಶು ಹೋದರು. ಅವರನ್ನು ಮುಂದಾಗಿ ಕಳಿಸಿ ನೀವು ಸ್ವಲ್ಪಿ ಹಿಂದಾಗಿ ಬಂದಿರಿ.’

ರಂಗಣ್ಣ ಆ ಮಾತುಗಳನ್ನು ಕೇಳಿ ಏನು ಮಾಡಬೇಕು? ಒಳ್ಳೆಯ ಧರ್ಮ ಸೂಕ್ತದ ಸಮಸ್ಯೆ ಎದುರು ನಿಂತತು. ತಾನು ಅವರನ್ನು ಕಳಿಸಲಿಲ್ಲ, ಆ ಹೆಡ್‌ಮೆಂಟ್ ಗ್ರಾಮಸ್ಥರನ್ನು ಕಟ್ಟಿಕೊಂಡು ತಾನಾಗಿ ಒಂದು ಆಹ್ವಾನ ಕೊಟ್ಟಿದ್ದಾನ್ನಂದೂ ಉಟಿದ ಏಸಾರ್ಟಿನ ವಿಚಾರದಲ್ಲಿ

ತನಗೂ ಮೇಷ್ಪರಿಗೂ ಚಚೆ ನಡೆಯಿತೆಂದೂ, ಉಟ್ಟದ ಏವಾರ್ಥಿನ್ನು ತಾನು ರದ್ದುಮಾಡಲು ಹೇಳಿದನೆಂದೂ ಸಾಹೇಬರಿಗೆ ತಿಳಿಸಬೇಕೇ? ಇಲ್ಲದಿದ್ದರೆ, ತನ್ನ ಪ್ರೀರಣೆಯಿಂದ ಆ ಹೆಡ್‌ಮೇಷ್ಪ ಗ್ರಾಮಸ್ಥರೊಂದಿಗೆ ಬಂದು ಆಹಾರನ ಕೊಟ್ಟಿನೆಂದು ಒಪ್ಪಿಕೊಳ್ಳಬೇಕೇ? ತಿಮ್ಮಣಿಭಟ್ಟ ತಂದಿಟ್ಟ ವೇಚಾಟ! ಕೊನೆಗೂ ಇನ್ ಸೈಕ್ಕರಿಗೆ ಸೋಲು, ಮೇಷ್ಪರಿಗೆ ಗೆಲವು! ಆ ಸಮಯದಲ್ಲಿ ತಾನು ಏನನ್ನೂ ಆಡಬಾರದೆಂದು ರಂಗಣ್ಣ ನಿಷ್ಪತ್ತಿ ಮಾಡಿಕೊಂಡನು. ಸಾಹೇಬರು ರಂಗನಾಥಪುರಕ್ಕೆ ಬರುತ್ತಾರೆ; ಅಲ್ಲಿ ಮಾತನಾಡುವುದಕ್ಕೆ ಬೇಕಾದಷ್ಟು ಅವಕಾಶವಿರುತ್ತದೆ; ಸಂದರ್ಭ ನೋಡಿಕೊಂಡು ತಿಳಿಸಬೇಕಾದ ವಿಚಾರಗಳನ್ನು ಆಗ ತಿಳಿಸಿದರಾಯಿತು — ಎಂದು ತೀವ್ರಾನಿಸಿಕೊಂಡು, ‘ಅಪ್ಪಣಿಯಾದರೆ ನಾನು ಹೋಗಿಬರು ತ್ತೀನೇ. ನಾಕೆ ರಂಗನಾಥಪುರದಲ್ಲಿ ತಮ್ಮ ಭೇಟಿಯಾಗುತ್ತದೆಯಲ್ಲ! ಅಲ್ಲಿ ಏನೇನು ಏವಾರ್ಥಿಗಳನ್ನು ಮಾಡಿದ್ದಾರೆಯೋ ಏನೇನು ಬಿಟ್ಟು ದ್ವಾರೆಯೋ ಹೋಗಿ ಸೋಡುತ್ತೀನೇ’ ಎಂದು ಹೇಳಿದನು.

‘ಹೆಚ್ಚು ಏವಾರ್ಥಿಗಳೇನೂ ಬೇಡ ಎಂದು ಗ್ರಾಮಸ್ಥರಿಗೆ ತಿಳಿಸಿ.’

‘ನಮ್ಮ ಮಾತುಗಳನ್ನು ಅವರು ಯಾರೂ ಕೇಳುವುದಿಲ್ಲ ಸಾರಾ! ಹಿಡಿದ ಹಟವನ್ನು ಸಾಧಿಸುವುದೇ ಅವರ ಚಾಳ! ’ ಎಂದು ಉತ್ತರ ಹೇಳಿ ರಂಗಣ್ಣ ಹೋರಟು ಬಂದನು.

ಸಾಹೇಬರು ತನ್ನ ರೇಂಜಿಗೆ ಬಂದು ಉಪಾಧ್ಯಾಯರ ಸಂಘದ ಕಾರ್ಯಕಲಾಪಗಳನ್ನು ನೋಡುವ ವಿಚಾರದಲ್ಲಿ ರಂಗಣ್ಣನಿಗೆ ಸಂತೋಷವಿದ್ದರೂ, ಆ ಹೆಡ್‌ಮೇಷ್ಪ ತಿಮ್ಮಣಿಭಟ್ಟ ತನ್ನ ಅಪ್ಪಣಿಗೆ ವಿರುಧ ವಾಗಿ ನಡೆದು, ಪಂಚಾಯತಿಯವರನ್ನು ಎತ್ತಿಕಟ್ಟಿ, ಕಡೆಗೂ ಉಟ್ಟದ ಏಷಾರದನ್ನು ಇಟ್ಟಿಕೊಂಡನಲ್ಲ! ತನ್ನನ್ನು ಅಲಕ್ಷಿಸಿ ಸಾಹೇಬರ ಹತ್ತಿರ ಹೋದನಲ್ಲ! — ಎಂಬುದಾಗಿ ಅಸಮಾಧಾನ ಮತ್ತು ಕೋಪಗಳು ಆ ಸಂತೋಷವನ್ನು ಮುಳುಗಿಸಿಟ್ಟಿವು. ಆದ್ದರಿಂದ ರಂಗನಾಥಪುರಕ್ಕೆ ಬರುತ್ತ ಆ ತಿಮ್ಮಣಿಭಟ್ಟನಿಗೆ ತಕ್ಕ ಶಾಸ್ತ್ರಿಯನ್ನು ಯಾವ ಸಂದರ್ಭದಲ್ಲಾದರೂ ಮಾಡಬೇಕಂಬ ಕೇಳು ಯೋಚನೆಗೆ ಎಡಿಗೊಟ್ಟು, ಜಿತ್ತು ಶಾಂತಿಯನ್ನು ಕೆಡಿಸಿಕೊಂಡನು.

ಪ್ರಕರಣ ೨೦

ರಂಗನಾಥಪುರದ ಗಂಗೇಗೊಡರು

ರಂಗನಾಥಪುರದ ಹತ್ತಿರ ಬಸ್ಸು ನಿಂತಿತು. ರಂಗಣ್ಣ ಕೆಳಕ್ಕೆ ಇಳಿದನು. ಗುಮಾಸ್ತಿ ಶಂಕರಪ್ಪನೂ, ಹೆಡ್‌ಮೇಲ್‌ಪ್ರೈ ತಿಮ್ಮಣ್ಣಭಟ್ಟನೂ, ಇತರ ಮೇಲ್‌ಪ್ರೈಗಳೂ ಕೈಮುಗಿದರು. ಬೀಡಾರವನ್ನು ಮುಸಾಫರಿಯಾನೆ ಯಲ್ಲಿ ಏಪಾರಟ್‌ಮ್ಯಾನಾಡಿದ್ದುದೀಂದ ರಂಗಣ್ಣ ನೆಟ್ಟುಗೆ ಅಲ್ಲಿಗೆ ಹೋದನು. ಒಂದು ಭಾಗದಲ್ಲಿ ತನ್ನ ಬೀಡಾರ ಏಪಾರಟ್‌ಎಗಿತ್ತು. ಎದುರುಭಾಗದಲ್ಲಿ ಸಾಹೇಬರಿಗೆ ಸ್ಥಳ ವಿಾಸಲಾಗಿತ್ತು. ರಂಗಣ್ಣನ ಮುಖಮುದ್ರೆ ಗಂಭೀರ ವಾಗಿದ್ದುದರಿಂದ ಯಾರೂ ಮಾತನಾಡಿಸಲಿಲ್ಲ ಕೊಟ್ಟಿಯಲ್ಲಿ ರಂಗಣ್ಣ ಕುಳಿತೆ ಬಳಿಕ ಗೋಪಾಲ ಉಪ್ಪಿಟ್ಟು, ಬೋಂಡ ಮತ್ತು ಕಾಫಿಗಳನ್ನು ತಂದು ಮೇಜಿನಮೇಲಿಟ್ಟುನು. ಅವುಗಳನ್ನು ಮುಗಿಸಿದ್ದಾಯಿತು. ತಿಮ್ಮಣ್ಣ ಭಟ್ಟ ಹೋರಗಡೆಯೇ ಇದ್ದವನು ಎಳ್ಳನೀರನ್ನು ಕೆತ್ತಿ ಬೆಳ್ಳಿಯ ಲೋಟಕ್ಕೆ ಸುರಿದು, ಅದನ್ನೂ ಕೆಲವು ರಸಬಾಳೆಯ ಹಣ್ಣುಗಳನ್ನೂ ಗೋಪಾಲನ ಕೈಯಲ್ಲಿ ಕಳಿಸಿಕೊಟ್ಟುನು. ಗೋಪಾಲನು ಅವುಗಳನ್ನು ತರುತ್ತಲೂ, ‘ಇವನ್ನು ಯಾರು ಕೊಟ್ಟರು? ಏತಕ್ಕೆ ತೆಗೆದುಕೊಂಡುಬಂದೆ?’ ಎಂದು ರಂಗಣ್ಣ ಸ್ವಲ್ಪ ಗದರಿಸಿದನು.

‘ಹೆಡ್‌ಮೇಲ್‌ಪ್ರೈ ತಿಮ್ಮಣ್ಣಭಟ್ಟರು ಕೊಟ್ಟು ಕಳಿಸಿದರು’

‘ಆ ಭಟ್ಟರಿಗೂ ಬುದ್ಧಿಯಿಲ್ಲ! ನಿನಗೂ ಬುದ್ಧಿಯಿಲ್ಲ! ತೆಗೆದು ಕೊಂಡು ಹೋಗು!’

ಗೋಪಾಲನು ಹೆದರಿಕೊಂಡು ಆವನ್ನು ಹೋರಕ್ಕೆ ತಂದು ಹೆಡ್‌ಮೇಲ್‌ಪ್ರೈ ವಶಕ್ಕೆ ಒಪ್ಪಿಸಿಟ್ಟುನು.

ತನ್ನ ವಿಚಾರದಲ್ಲಿ ಇನ್‌ಸೆಕ್ಯೂರಿಗೆ ಬಹಳ ಕೋಪವಿಡೆಯೆಂಬುದು ತಿಮ್ಮಣ್ಣಭಟ್ಟನಿಗೆ ದೃಢಪಟ್ಟಿತು. ಇಪ್ಪೆಲ್ಲ ಏಪಾರಟ್‌ಮ್ಯಾನಾಡಿ ಸುಖ ಸಂತೋಷಗಳು ತಾಂಡವವಾಡದೆ ಕೋಪ ವ್ಯಾಸನಗಳಲ್ಲಿ

ಕೊನೆಗೊಂಡಿತಲ್ಲ—ಎಂದು ಆತನಿಗೂ ಚಿತ್ತ ಕಲಕಿ ಹೋಯಿತು. ಎರಡು ನಿವಿಸಗಳ ಕಾಲ ಹಾಗೆಯೇ ನಿಂತಿದ್ದವನು ಎಳನೀರನ್ನು ಬಾಕೆಯ ಹಣ್ಣುಗಳನ್ನು ತಾನೇ ಹಿಡಿದುಕೊಂಡು ರಂಗಣ್ಣನ ಕೊಟಡಿಗೆ ಹೋದನು. ಅವನ್ನು ಕೆಳಗೆಟ್ಟು, ದೀಪ್ರದಂಡ ನಮಸ್ವಾರವನ್ನು ಮಾಡಿ, ಎದ್ದು ಕೈಮುಗದುಕೊಂಡು, ‘ತಾವು ಧಣಿಗಳು, ನಾನು ಬಡವ. ನನ್ನ ಸರ್ವಾಪರಾಧಗಳನ್ನು ಕೈಮಿಸಬೇಕು. ಸೇವಕರ ತಪ್ಪನ್ನು ಧಣಿಗಳು ನೋಡಬಾರದು. ಅರಿಕೆ ಮಾಡಿಕೊಳ್ಳುತ್ತೀನೆ. ನನ್ನ ಕೈಮಾರಿ ಪರ್ವಾಟಿಗಳು ನಡೆದಿವೆ. ತಾವು ಪ್ರಸನ್ನರಾಗಬೇಕು’—ಎಂದನು.

‘ಓಹೋ ! ನಿಮ್ಮ ಕೈಮಾರಿ ಪರ್ವಾಟಿಗಳು ನಡೆದಿವೆಯೋ ? ಈ ಆಟಿಗಳನ್ನು ಯಾರ ಮುಂದೆ ಕಟ್ಟಿತ್ತಿರ ! ಉಟಿದ ಪರ್ವಾಟಿ ಬೇಡ— ಎಂದು ನಾನು ಹೇಳಿದೆ. ಈ ಇನ್ ಸ್ವೇಕ್ಷರಿಗೆ ಜ್ಞೇಹಣ್ಣ ತಿಸ್ಸಿ ಸುತ್ತೀನೆ ಎಂದು ಹಂಚಿಕೆಮಾಡಿ ಗ್ರಾಮಸ್ಥರನ್ನು ಎತ್ತಿಕಟ್ಟಿ, ಗುಂಪು ಕಟ್ಟಿ ಕೊಂಡು ಸಾಹೇಬರ ಹತ್ತಿರ ಹೋದಿರಿ. ಸೂತ್ರಧಾರಕರಾಗಿ ಎಲ್ಲವನ್ನೂ ನಡೆಸಿದಿರಿ. ಈಗ ನಿರಪರಾಧಿಗಳಂತೆ ಬಂದು ಅರಿಕೆ ಮಾಡಿಕೊಳ್ಳುತ್ತಿದ್ದಿರ !’

‘ಕೈಮಿಸಬೇಕು. ಅರಿಕೆಮಾಡಿಕೊಳ್ಳುತ್ತೀನೆ.’

‘ಪನಿದೆ ಅರಿಕೆ ಮಾಡಿಕೊಳ್ಳುವುದು ? ಆಷಾಢಭಾತಿ ಮೇಪ್ಪುಗಳಲ್ಲಿ ಅಗ್ರಗಣ್ಯರಾಗಿದ್ದಿರ !’

‘ಸ್ವಾಮಿಯವರು ಹಾಗೆ ತಿಳಿದುಕೊಳ್ಳಬಾರದು. ನನ್ನ ಮೇಲೆ ಕೊಪ ಮಾಡಿಕೊಳ್ಳುವುದು ಸಹಜವಾಗಿದೆ. ಆದರೂ ನನ್ನ ಅರಿಕೆಯನ್ನು ಲಾಲಿಸಬೇಕು. ತಮ್ಮ ಅಪ್ಯಣಿಯನ್ನು ಶಿರಸಾವಹಿಸಿ ಪಂಚಾಯತಿ ಚೇಮರ್ಫನ್ಸ್‌ರಿಗೆ ತಮ್ಮ ಪತ್ರವನ್ನು ಕೊಟ್ಟಿ. ಚೇಮರ್ಫನ್ ಗಂಗೀಗಾಡರು ನೋಡಿಕೊಂಡರು. ನೋಡಿಕೊಂಡು,— ಹೆಡ್‌ಮೇಪ್ಪೇ ! ಇನ್ ಸ್ವೇಕ್ಷರನ್ನು ಕಾಣುವುದಕ್ಕೆ ನಾನೇ ಹೋಗಬೇಕಾಗಿತ್ತು. ಅವರ ಮನಸ್ಸಿಗೆ ಬಹಳ ಬೇಜಾರು ಆಗಿದೆ. ನಾನೇ ಹೋಗಿದ್ದರೆ ತಕ್ಕರೀತಿ ಸಮಾಧಾನ ಹೇಳುತ್ತಿದ್ದೆ. ನನಗೆ ಬದಲು ನೀವೇ ಹೋದಿರಿ. ಹೀಗಾಯಿತು ! ಈಗೇನು ಮಾಡೋಣ ? ಎಂದು ಕೇಳಿದರು. ನಾನು, ಇನ್ ಸ್ವೇಕ್ಷರ್

ಸಾಹೇಬರು ಹೇಳಿರುವಂತೆ ಉಟಿದ ಏಪಾರ್ಟ್‌ಮೆಂಟ್‌ನ್ನು ಕೈಬಿಡೋಣ—ಎಂದು ಹೇಳಿದೆ. ಅದಕ್ಕೆ ಅವರು ಒಪ್ಪಲಿಲ್ಲ. ಹತ್ತು ಜನ ಮೇಷ್ಟರಿಗೆ ಅನ್ನ ಹಾಕುವ ಯೋಂಗ್‌ತೆ ಗಂಗೇಗೌಡನಿಗಲ್ಲ—ಎಂದು ಜನ ಆಡಿಕೊಳ್ಳುತ್ತಾರೆ! ಮೇನ್‌ಪ್ರೈಸ್‌ಗಳೂ ತಿಳಿದುಕೊಳ್ಳುತ್ತಾರೆ! ಉಟಿದ ಏಪಾರ್ಟ್‌ಮೆಂಟ್‌ನ್ನು ಇಟ್ಟಿಕೊಳ್ಳೋಣ. ದೊಡ್ಡ ಸಾಹೇಬರನ್ನು ಇಲ್ಲಿಗೆ ಬರಮಾಡಿಕೊಳ್ಳಬೇಕು, ಮಿಡಲ್‌ಸ್ಟ್ರೀಲನ್ನು ಕೊಡುವಂತೆ ಕೇಳಿಕೊಳ್ಳಬೇಕು ಎಂದು ಮನಸ್ಸಿನಲ್ಲಿತ್ತು. ಈ ಸಂದರ್ಭದಲ್ಲಿಯೇ ಅವರನ್ನೂ ಬರಮಾಡಿಕೊಳ್ಳೋಣ. ಎರಡು ಕೆಲಸಗಳೂ ಸೇರವೇರಲಿ; ಬನ್ನಿ, ಹೋಗಿ ಬರೋಣ—ಎಂದು ಹೇಳಿದರು. ಆವರು ಈ ಉರಿನ ಮುಖಂಡರು ಸ್ವಾಮಿ! ತಮಗೂ ಗೊತ್ತಿದೆ. ಬಹು ದೊಡ್ಡ ಮನುಷ್ಯರು, ಉದಾರಿಗಳು; ದೇವರಲ್ಲಿಯೂ ಬ್ರಹ್ಮಕೃಣರಲ್ಲಿಯೂ ಭಕ್ತಿಯಳ್ಳವರು. ಆವರಿಂದ ಹಲವಾರು ಉಪಾಧ್ಯಾಯರು ಉಪಕಾರ ಪಡೆದಿದ್ದಾರೆ. ನಾನಂತರ ಅವರಿಗೆ ಚಿರ ಮಣಿಯಾಗಿದ್ದೇನೆ. ಆವರ ಮಾತನ್ನು ಮಿಂದಿದ್ದಾರು ಗಡೆ ಅವರ ಜೊತೆಯಲ್ಲಿ ಹೋಗಿದ್ದೇ ಸ್ವಮಿಸಬೇಕು! ಗಂಗೇಗೌಡರೇ ತಮ್ಮನ್ನು ಕಂಡು ಎಲ್ಲವನ್ನೂ ವಿವರಿಸುತ್ತಾರೆ. ತಮ್ಮ ವಿಷಯದಲ್ಲಿ ಅವರು ಬಹು ಗಾರವವನ್ನಿಟ್ಟಿದ್ದಾರೆ.!'

ಮೇಲಿನ ಸಮಾಧಾನವನ್ನು ಕೇಳಿದಮೇಲೆ ರಂಗಣ್ಣನಿಗೆ ಕೋವ ಬಹುಮಟ್ಟಿಗೆ ಇಲ್ಲಿಯಿತು. ತಿಮ್ಮಣ್ಣಿಭಟ್ಟನ ಕೈವಾಡ ಏನೂ ಇಲ್ಲ ಎನ್ನಿಸಿತು. ಆದರೂ ತನ್ನ ಬಿಗುಮಾನವನ್ನು ಬಿಟ್ಟಿಕೊಡಲಿಲ್ಲ; ಹೌಸ ವಾಗಿ ಕುಳಿತೇ ಇದ್ದನು. ತಿಮ್ಮಣ್ಣಿಭಟ್ಟನು ಎಳನಿರಿನ ಲೋಟವನ್ನು ಮುಂದಿಟ್ಟು, 'ಸ್ವಾಮಿಯವರು ಸ್ವೀಕರಿಸಬೇಕು!' ಎಂದು ಕೈಮುಗಿದನು. ರಂಗಣ್ಣನು ಲೋಟವನ್ನು ಕೈಗೆ ತಿಗಿದುಕೊಂಡನು. ಇನ್ನಾನ್ನೆಕ್ಕರು ತನ್ನ ವಿಚಾರದಲ್ಲಿ ಪ್ರಸನ್ನರಾದರೆಂದು ಹೇಡಾಮೇಷ್ಟರಿಗೆ ಧೈರ್ಯಬಂತು. 'ಸ್ವಾಮಿ! ಗಂಗೇಗೌಡರು ನನಗೆ ಬಹು ಉಪಕಾರಮಾಡಿದ್ದಾರೆ. ಈ ಕಾಲದಲ್ಲಿ ಬಡಮೇಷ್ಟರುಗಳ ಕಷ್ಟ ದುಖಗಳನ್ನು ವಿಚಾರಿಸುವವರಾರು?' ಎಂದನು. ರಂಗಣ್ಣನು ಎಳನಿರ ರುಚಿಯನ್ನು ನೋಡುತ್ತ, ನೋಡುತ್ತ, ಆದರ ಸಿಹಿ ನಾಲಗಿಗೇರುತ್ತ ಹೋದಹಾಗೆಲ್ಲ ಹೆಚ್ಚುಹೆಚ್ಚು ಪ್ರಸನ್ನ

ನಾಗುತ್ತ, ‘ನಿಮಗೇನು ಉಪಕಾರ ಮಾಡಿದ್ದಾರೆ ಅವರು! ’ ಎಂದು ಕೇಳಿದನು.

‘ನೋಡಿ ಸ್ವಾಮಿ! ಈಗೆ ಎಂಟು ವರ್ಷಗಳ ಹಂಡೆ ನನ್ನ ಎರಡು ನೀಯ ಹುಡುಗನ ಉಪನಯನ ನಡೆಯಬೇಕಾಗಿತ್ತು. ಕೈಯಲ್ಲಿ ಕಾಸಿರ ಲಿಲ್ಲ; ಬಾಹ್ಯಣ್ಣ ಬಿಡುವಹಾಗಿರಲಿಲ್ಲ. ಗೌಡರ ಹತ್ತಿರ ಒಂದು ನೂರು ರೂಪಾಯಿ ಸಾಲ ಪಡೆದುಕೊಂಡು ಉಪನಯನ, ಮಾಡಿಬಿಡೋಣ. ಬರುವ ಸಂಬಳದಲ್ಲಿ ಹೇಗೋ ಉಳಿಸಿ ಸಾಲ ತೀರಿಸಿದರಾಯಿತು—ಎಂದು ನಿಶ್ಚಯ ಮಾಡಿಕೊಂಡು ಅವರನ್ನು ಕೇಳೋಣವೆಂದು ಹೋದೆ. ನನ್ನ ಕಷ್ಟವನ್ನು ಹೇಳಿಕೊಂಡೆ. ಆಗ ಆವರು,—ಮೇಷ್ಪೇ ನಿಮಗೆನ್ನು ಸಂಬಳ? ಎಂದು ಕೇಳಿದರು. ಹದಿನ್ನೇದು ರೂಪಾಯಿ—ಎಂದು ಉತ್ತರ ಹೇಳಿದೆ. ನಿಮಗೆ ಮಕ್ಕಳಿಷ್ಟು? ಎಂದು ಕೇಳಿದರು. ಎರಡು ಹೆಣ್ಣು ಮೂರು ಗಂಡು ಎಂದು ಹೇಳಿದೆ. ಅವರು, ರಾಮ ರಾಮ! ದೇವರೇ! ಎಂದು ಉದ್ದಾರ ತಿಗೆದು—ನಿಮ್ಮ ಸಂಸಾರ ನಡೆಯುವುದೇ ಕಷ್ಟವಾಗಿದೆಯಲ್ಲ! ನಿಷ್ವಲಿ ಉಳಿಸುವುದೇನು! ಸಾಲ ತೀರಿಸುವುದೇನು!—ಎಂದು ಹೇಳಿದರು. ನನಗೆ ಮುಖ ಭಂಗವಾಗಿ ಹೋಯಿತು. ಆದನ್ನು ಅವರು ನೋಡಿ,—ಮೇಷ್ಪೇ! ನನ್ನ ಹತ್ತಿರ ಹಣವೇನೋ ಇದೆ; ಕೊಡಬಲ್ಲೆ. ನಿಮ್ಮ ಬಡತನ ಮತ್ತು ನಿಮ್ಮ ಕಷ್ಟ ನೋಡಿ ದಾನವಾಗಿಯೇ ಕೊಡಬಲ್ಲೆ. ಆದರೆ ಆದರಿಂದ ನಿಷ್ವಲಿ ಉದ್ದಾರವಾಗುವುದಿಲ್ಲ; ನಿಮ್ಮ ಆತ್ಮಗೌರವಕ್ಕೆ ಹಾನಿಯಾಗುತ್ತದೆ. ನಾನು ಹೇಳಿದಂತೆ ಮಾಡಿ. ಇಗೇರೇ! ನೂರು ರುಪಾಯಿ ತಿಗೆದುಕೊಳ್ಳಿ. ನನ್ನ ಲೇವಾದೇವಿಯ ಮತ್ತು ಜವಿಾನು ಆದಾಯ ವೆಚ್ಚಿಗಳ ಲೆಕ್ಕಪತ್ರಗಳನ್ನು ನೋಡಿಕೊಳ್ಳಿ. ನಿಮಗೆ ತಿಂಗಳಿಗ ಹತ್ತು ರುಪಾಯಿ ನಾನು ಕೊಡುತ್ತೇನೆ, ನಿಮ್ಮ ಸಾಲಕ್ಕೆ ವಜಾಮಾಡ ಕೊಳ್ಳುತ್ತೇನೆ’—ಎಂದು ಹೇಳಿದರು ಸ್ವಾಮಿ! ಹಣವನ್ನು ಎಣಿಸಿಕೊಟ್ಟಿ ಚಿಟ್ಟರು. !

‘ಬಡ್ಡಿಯ ದರವನ್ನು ಏನು ಹಾಕಿದರು? ಪತ್ರ ಏನು ಬರೆದು ಕೊಟ್ಟಿರಿ?’

‘ಬಡ್ಡಿಯಲ್ಲ, ಏನೂ ಇಲ್ಲ ಸ್ವಾಮಿ! ನಾನು ಪತ್ರವನ್ನು ಸಹ ಬರೆದು

ಕೊಡಲಿಲ್ಲ ! ಕೊನೆಗೆ ಅವರು ಹಣ ಕೊಟ್ಟಿದ್ದಕ್ಕೆ ಸಾಪ್ತಿಗಳು ಸಹ ಇರಲಿಲ್ಲ !’

‘ಅವೇಲೆ ಹತ್ತು ತಿಂಗಳಲ್ಲಿ ಸಾಲ ತೀರಿಹೋಯಿತೋ ?’

‘ತೀರಿಹೋಯಿತು ಸ್ವಾಮಿ ! ಆದರೆ ಗೌಡರು ನಷ್ಟನ್ನು ಕೆಲಸ ದಿಂದ ಬಿಡಿಸಲಿಲ್ಲ. ಮುಂದೆಯೂ ಹಾಗೆಯೇ ನಡೆಸಿಕೊಂಡು ಬಂದರು !’

‘ಅವೇಲೆ ತಿಂಗಳು ತಿಂಗಳಿಗೆ ಹತ್ತು ರುಪಾಯಿಗಳನ್ನು ಕೈಗೆ ಕೊಡುತ್ತಾ ಬಂದರೋ ?’

‘ಇಲ್ಲ ಸ್ವಾಮಿ ! ನಾನು ಕೇಳಲಿಲ್ಲ. ಅವರೇ ಒಂದು ದಿನ,— ಮೇಷ್ಪ್ರೀ ! ನಿಮಗೆ ಬರುವ ಸಂಬಳದಲ್ಲಿ ಈಗಿನಂತೆಯೇ ಹೇಗೋ ಸಂಸಾರವನ್ನು ಸುಧಾರಿಸಿಕೊಳ್ಳಿ. ನಿಮ್ಮ ಕೈಗೆ ಈ ಹಣವನ್ನು ಕೊಟ್ಟಿರೆ, ಹಬ್ಬ ಹುಟ್ಟಿಮೆ ಎಂದು ಹೇಳಿಕೊಳ್ಳುತ್ತಾ ಹೋಳಿಗೆ ಪಾಯಸಗಳಿಗೆ ಖಚು ವಾಡಿಬಿಡುತ್ತೀರಿ. ಈ ಸಂಬಳದ ಹಣ ನಷ್ಟಲ್ಲಿರಲಿ—ಎಂದು ಹೇಳಿದರು. ನಾನೂ ಸುಮ್ಮಾದೆ. ಈಗ್ಗೆ ನಾಲ್ಕು ವರ್ಷಗಳ ಹಿಂದೆ, ಒಳ್ಳೆಯ ಜಾಗದಲ್ಲಿ ನಾಲ್ಕು ಎಕರೆ ಹೊಲವನ್ನು ನನಗೆ ವಾಡಿಸಿ ಕೊಟ್ಟಿರು ! ಹೋದವರ್ಷ ಒಂದು ಎಕರೆ ಗಡ್ಡೆಯನ್ನು ಸುಲಭ ಬೆಲೆಗೆ ಒಬ್ಬ ರ್ಯಾತ್ರಿನಿಂದ ಕೊಡಿಸಿಕೊಟ್ಟಿರು ! ಈಗ ಮನಗೆ ಪ್ರತಿವರ್ಷ ಬತ್ತ, ರಾಗಿ, ಅವರೆ, ನವಕಿ, ಮೊದಲಾದ ಬೆಳಿಯೆಲ್ಲ ಬರುತ್ತಾ ಇದೆ ಸ್ವಾಮಿ ! ಮುಂದಿನ ವರ್ಷ ಇನ್ನು ಸ್ವಲ್ಪ ಜವಿಾನು ಕೊಂಡುಕೊಳ್ಳುತ್ತಿರು ಎಂದು ಹೇಳಿದ್ದಾರೆ. ಈ ದಿನವೇ ನನಗೆ ಪಿಂಚಿನ್ ಆದರೂ ನಾನು ಉಪವಾಸ ಇರುವುದಿಲ್ಲ ; ಸುಖವಾಗಿ ಜೀವನ ನಡೆಸಬಲ್ಲಿ ಸ್ವಾಮಿ ! ಗಂಗೇಗೌಡರು ಹೇಗೆ ಉಪಕಾರ ವಾಡಿದ್ದಾರೆ !’

ರಂಗಣ್ಣನಿಗೆ ಮನಸ್ಸು ಕೃತಜ್ಞತಾಭಾವದಿಂದ ತುಂಬಿಹೋಯಿತು. ಮೇಷ್ಪ್ರರ ವಿಚಾರದಲ್ಲಿ ಇಂಥ ಉಪಕಾರ ವಾಡತಕ್ಕ ಮಹಿಳೆಯರು ನಮ್ಮ ದೇಶದಲ್ಲಿದ್ದಾರಲ್ಲ ! ನಮ್ಮ ದೇಶದ ಸೌಭಾಗ್ಯಕ್ಕೆ ಎಣಿಯುಂಟೀ ! ಎಂದು ಹೇಳಿಕೊಂಡನು. ಗಂಗೇಗೌಡರ ವಿಚಾರದಲ್ಲಿ ಬಹಳ ಗೌರವವೂ ವಿಶ್ವಾಸವೂ ಉಂಟಾದುವು. ತಮ್ಮಣಿಭಟ್ಟನು ತನ್ನ ಕಢಿಯನ್ನು

ಮುಂದಕ್ಕೂ ಹೇಳತ್ತಿಂದಿದನು. ‘ಸ್ವಾಮಿ! ಪ್ರತಿವರ್ಷ ವೂ ನವರಾತ್ರಿಯ ಕಾಲದಲ್ಲಿ ರಾಮಾಯಣವನ್ನು ನನ್ನ ಕೈಯಲ್ಲಿ ಪಾರಾಯಣ ಮಾಡಿಸುತ್ತಾರೆ. ಸಂಭಾವನೆಯಾಗಿ ಇಪ್ಪತ್ತೆಡು ರೂಪಾಯಿಗಳನ್ನೂ ಒಂದು ಜೊತೆ ಪಂಚೆಯನ್ನೂ ನನಗೆ ಕೊಡುತ್ತಾರೆ! ಆ ಹಣ ನನ್ನ ಇತರ ಖಚಿತಗೆ ಆಗುತ್ತೇ. ಹೀಗೆ ಕಾಪಾಡಿಕೊಂಡು ಬರುತ್ತಿದಾರೆ. ಆವರ ಮಾತನ್ನು ಮಿಂಹೋಗುವುದಕ್ಕೆ ನನಗೆ ಮನಸ್ಸು ಬರುವುದಿಲ್ಲ ಸ್ವಾಮಿ! ಆದ್ದರಿಂದ ತಾವು ಈಗ ನಡೆದುದನ್ನೂಲ್ಲ ಕ್ಷಮಿಸಿಬಿಡಬೇಕು, ಮರೆತು ಬಿಡಬೇಕು’

‘ಎಲ್ಲವನ್ನೂ ಕ್ಷಮಿಸಿದ್ದೇ ನೇ ಭಟ್ಟಿರೇ! ಏನೊಂದೂ ಆಲೋಚನೆ ನಿಮಗೆ ಬೇಡ. ಅದಕ್ಕೆ ಸಾಕ್ಷೀಯಾಗಿ ಈ ಬಾಳಿಯ ಹಣ್ಣುಗಳನ್ನು ತೆಗೆದು ಕೊಳ್ಳುತ್ತೇನೇ ನೋಡಿ! ನೀವು ಸಹ ಎರಡನ್ನು ಹೊಟ್ಟಿಗೆ ಸೇರಿಸಿ!’ ಎಂದು ರಂಗಣ್ಣ ನಗುತ್ತಾ ಹೇಳಿದಷ್ಟು. ಈ ಪ್ರಕರಣ ಹೀಗೆ ಸಂತೋಷದಲ್ಲಿ ಮುಕ್ತಾಯವಾಗುತ್ತಿದ್ದಾಗ ಗಂಗೀಗೌಡರು ಅಲ್ಲಿಗೆ ಒಂದರು. ತಮ್ಮಣ್ಣಭಟ್ಟ ಇನ್ನು ತಾನಲ್ಲಿರಬಾರದೆಂದು ಹೇಳಿಗೆ ಜಾರಿಕೊಂಡು ಅಡಿಗಿಯ ಏಪಾರಣನ್ನು ವಿಚಾರಿಸಲು ಗೋಪಾಲನ ಹೆತ್ತಿರ ಕೈ ಹೊರಟಿನು.

ಗಂಗೀಗೌಡರನ್ನು ಬಹಳ ಆದರದಿಂದ ರಂಗಣ್ಣನು ಬರವಾಡಿಕೊಂಡನು. ಗೌಡರು ಸುಮಾರಾಗಿ ಕುಳ್ಳಿಗಿನ್ನರು; ಸ್ವಲ್ಪ ಸ್ಥಾಲಕಾಯ ವೆಂದೇ ಹೇಳಬೇಕು. ದೊಡ್ಡ ಸರಿಗೆಯ ರುಮಾಲು, ಸಚುಕೊಳ್ಳಿ ಮತ್ತು ಉತ್ತರಿಯಗಳನ್ನು ಧರಿಸಿದ್ದರು; ಹಣೆಯಲ್ಲಿ ವಿಭೂತಿಯ ಪಟ್ಟಿಗಳಿದ್ದವು. ‘ಸ್ವಾಮಿಯವರ ಇಷ್ಟಕ್ಕೆ ವಿರೋಧವಾಗಿ ನಡೆದುಕೊಂಡಿದ್ದೇನೆ. ಕ್ಷಮಿಸಬೇಕು’ ಎಂದು ಗೌಡರು ಹೇಳಿದರು

‘ನನ್ನ ಇಷ್ಟಕ್ಕೆ ವಿರೋಧವಾಗಿ ಏನೂ ಅಲ್ಲ. ಆದರೆ ನನ್ನ ಕೊರಿಕೆಗೆ ವಿರೋಧವಾಗಿ ಏಪಾರಣೆ ವಾಡಿದ್ದೀರಿ! ಚಂತಿಯಿಲ್ಲ. ತಮ್ಮಣ್ಣಭಟ್ಟರು ಎಲ್ಲ ಸಮಾಚಾರಗಳನ್ನೂ ತಿಳಿಸಿದ್ದಾರೆ.’

‘ಏನು ಸ್ವಾಮಿ! ಹತ್ತು ಜನ ಬಡವೇಷ್ಟಿರಿಗೆ ಒಪ್ಪೆತ್ತು ಆಷ್ಟ ಹಾಕಲಾರೆನೇ ನಾನು? ಅವರು ಸಂತೋಷವಾಗಿದ್ದರೆ ನಮಗೂ ಸಂತೋಷ.

ಬಡವರು ಗೋಳಾಡುತ್ತಿದ್ದರೆ ನಮಗೇನು ಸುಖ ಸ್ವಾಮಿ? ತಾವು ಹೇಳಿ? 'ನಿಮ್ಮ ಮುಖಿಂಡರುಗಳಿಗೆ ಅದನ್ನು ಹೇಳಿ ಗೌಡರೇ!'

'ಅಯ್ಯೋ ಸ್ವಾಮಿ! ಆ ಮುಖಿಂಡರ ಮಾತನ್ನು ನನಗೆ ಹೇಳಿ ಬೇಡಿ. ನಮ್ಮ ದೇಶ ಉದ್ದಾರವಾಗಬೇಕಾದರೆ ಮೇಷ್ಪರಿಗೆ ಕೈತುಂಬ ಸಂಬಳ, ಹೊಟ್ಟಿತುಂಬ ಅನ್ನ ಕೊಡಬೇಕು. ಅವರೇ ಅಲ್ಲವೇ ಜನರಿಗೆ ವಿದ್ಯಾಬುದ್ಧಿಗಳನ್ನು ಕಲಿಸುವ ಗುರುಗಳು! ವಿದ್ಯೆಯಿಲ್ಲದ ಜನ ಏನು ರಾಜಕೀಯ ತಿಳಿದುಕೊಂಡಾರು? ಮುಖ್ಯವಾಗಿ ನೋಡಿ: ಒಂದು ಕಡೆ ಉಪಾಧ್ಯಾಯರ ಹಿತಚಿಂತನೆ, ಇನ್ನೊಂದು ಕಡೆ ರೈತರ ಹಿತಚಿಂತನೆ— ಇವರೆಡನ್ನೂ ಸಾಧಿಸಿದರೆ ದೇಶ ಉದ್ದಾರವಾಗುತ್ತದೆ. ಹೊಟ್ಟಿಗೆ ಹಿಟ್ಟು ಕಾಣಿಸುವ ಜನರು ದುಡಿಯೋ ರೈತರು. ಅವರಿಗೆ ತಿಳಿವಳಿಕೆ ಕೊಡಬೇಕು; ಹೆಚ್ಚಾಗಿ ಬೆಳೆಯುವ ಹಾಗೆ ವಾಡಬೇಕು; ಅವರಿಗೆ ಸಾಲ ಸೋಲಗಳಲ್ಲಿದಂತೆ ನೋಡಿಕೊಳ್ಳಬೇಕು. ಈಗ ನೋಡಿ! ನಮ್ಮ ಒಕ್ಕುಲಿಗ ಜನಾಂಗ ಸರಕಾರಿ ಕೆಲಸಕ್ಕೆ ಆಶೀರವಟ್ಟಿ, ಇದ್ದಬದ್ದ ಹಣವ ಸ್ನೇಹಿ ಓದಿಗೆ ಹಾರಿ, ವೇಟಿಗಳಿಗೆ ಹೋಗಿ ಮೋಕಿ ಕಲಿತುಕೊಂಡು, ಸರಕಾರದಲ್ಲಿ ಗುವಾಸ್ತಯರಾಗಿಯೋ ಮೇಷ್ಪರಾಗಳಾಗಿಯೋ ನರಭುತ್ತಿದಾರೆ! ಜಮಾನುಗಳೆಲ್ಲ ಬಂಜರುಬಿದ್ದವು; ದುಡಿಯೋ ಜನ ಕಡಮೆ ಆದರು. ಇನ್ನು ಬೆಳೆ ಕಡಮೆಯಾಗದೆ ಏನಾದಿತು? ಹೇಳಿ ಸ್ವಾಮಿ! ಅಧಿಕಾರಿಗಳ ತಿರುಗಾಟ ಹೇಳತೀರದು; ಗಾಮಾಭಿವೃದ್ಧಿಯ ಉಪನ್ಯಾಸ ಗಳನ್ನು ಕೇಳತೀರದು; ರಸ್ತೆಯ, ಪಕ್ಕದಲ್ಲಿ ನಾಲ್ಕು ಸಣಕಲು ಬಣಕಲು ಗಿಡಗಳನ್ನು ನೆಟ್ಟಿ— ಗಾಮ ಹಂಚಾಯತಿ ಶೈಲೀರೆಸ್ಟ್ ಎಂದು ಹಾಕಿ ದುವ ಚೋಡನ್ನು ನೋಡತೀರದು. ನಮ್ಮ ಮುಖಿಂಡರು ಮಾಡುತ್ತಿರುವುದೇನು! ಕೊಮುವಾರು ದ್ವೇಷ ಬೆಳಸೋದು, ತಮ್ಮ ಕಡೆಯ ನಾಲ್ಕು ಜನಕ್ಕೆ ಪ್ರೋಬೆಷನರಿ ಕೆಲಸ ಕೊಡಿ ಸ್ವಾಮಿ! ಎಂದು ಹಲ್ಲಿಗಿಂ ಯುತ್ತ ದಿವಾನರಿಗೆ ಹೈತಣ ಕೊಡಿಸೋದು, ಅವರ ಮನೆಯ ಬಾಗಿಲು ಕಾಯೋದು!'

'ಗೌಡರೇ! ನಾನು ಸರಕಾರ ನೋಡರ; ನಿಮಗೆ ತಿಳಿದಿದೆಯಲ್ಲ. ನನಗೇಕೆ ಈ ರಾಜಕೀಯದ ವಿಚಾರ?'

‘ಮುಖಂಡರ ವಾತು ಬಂತಲ್ಲಿ ಸ್ವಾಮಿ ! ಅದಕ್ಕೊಂದ್ದು ಹೇಳಿದೆ ಮನಸ್ಸಿಗೆ ಬೇಜಾರು ಪಟ್ಟುಕೊಳ್ಳಬೇಕಿ. ಹಳ್ಳಿಗಳಲ್ಲೇ ಇದ್ದು ಕೊಂಡು ನಾವು ಮಾಡೋ ಕೆಲಸಗಳು ಬಹಳ ಇವೆ. ನಾನು ಸನಿಕೆ ಗುದ್ದಲಿ ತೀಕೊಂಡು ರಸ್ತೆಯ ರಿವೇರಿಗೆ ಹೊರಟಿರಿ, ನನ್ನ ರೈತರು ನೂರಾರು ಜನ ನಾನು ತಾನು ಎಂದು ಕೆಲಸಕ್ಕೆ ಬರುವುದಿಲ್ಲವೇ ? ದಿವಾನರ ವಕ್ಕೆದಲ್ಲಿ ನಿಂತುಕೊಂಡು, ಕೈಕುಲಾರಿಸಿಕೊಂಡು,—ರಸ್ತೆಯ ರಿವೇರಿಯನ್ನು ಹಳ್ಳಿಯವರೇ ಮಾಡಿಕೊಳ್ಳಿ ! ನಿಮ್ಮ ಕಾಲಮೇಲೇ ನೀವು ನಿಂತುಕೊಳ್ಳಬೇಕು !—ಎಂದು ಬರಿಯ ಬೋಧನಾಡಿದರೆ ದೇಶಕ್ಕೆ ಪ್ರಯೋಜನ ಏನು ? ಕಾಲಮೇಲೇ ನಿಂತುಕೊಂಡಿಲ್ಲದ ಜನ ಕೈಮೇಲೇ ನಿಂತಿದ್ದಾರೆಯೇ !’

‘ಮುಂದೆ ಒಳ್ಳಿಯ ಕಾಲ ಬರುತ್ತದೆ ಗಾಡರಿ ! ಪ್ರಜಗಳಿಗೆ ಅಧಿಕಾರ ಬಂದಾಗ ಎಲ್ಲವೂ ಚೆನ್ನಾಗಿ ಸರೆವೇರುತ್ತವೆ. ಈಗ ನಿಮಗೆ ನಾನು ತಿಳಿಸಬೇಕಾದ ಒಂದು ಸಂಗತಿ ಇದೆ : ನೀವು ನಮ್ಮ ಉಪಾಧ್ಯಾಯರ ವಿಚಾರದಲ್ಲಿ ಬಹಳ ಸಹಾನುಭೂತಿಯಿಂದ ನಡೆದುಕೊಳ್ಳುತ್ತಾ ಇದ್ದೀರಿ; ಅನೇಕರಿಗೆ ಸಹಃಯವಾಡಿದ್ದೀರಿ ; ತಿಮ್ಮಣಿಭಟ್ಟರನ್ನು ಉದಾಧರ ಮಾಡಿದ್ದೀರಿ ; ನಮ್ಮ ದೇಶಕ್ಕೆ ಆದರ್ಶವಾಯರೂ ಭಾವಣಾಪ್ರಾಯರೂ ಆಗಿದ್ದೀರಿ. ನಿಮಗೆ ನಾನು ಬಹಳ ಕೃತಜ್ಞನಾಗಿದ್ದೇನೇ.’

‘ಸ್ವಾಮಿ ! ನನ್ನನ್ನು ಹೀಗೆಲ್ಲ ತಾವು ಸೊತ್ತೆತ್ತ ಮಾಡಬಾರದು. ಸೊತ್ತೆತ್ತ ಕೇಳಿದರೆ ಬುದ್ಧಿ ಕೆಟ್ಟಹೋಗುತ್ತದೆ ! ನಾನು ಮಾಡಿರುವ ಉಪಕಾರ ಏನು ? ಉದಾಧರ ಏನು ? ಏನೂ ಇಲ್ಲ. ಅವರವರು ದುಡಿದು ಸಂಪಾದನೆ ಮಾಡುತ್ತಾರೆ. ಬಿಟ್ಟುಯಾಗಿ ನಾನೇನೂ ಕೊಟ್ಟಿಲ್ಲ.’

‘ನೀವು ಹೀಗೆಯೇ ಹೇಳಬೇಕು. ದುಡಿಯುವುದಕ್ಕೆ ಎಷ್ಟೋ ಮಂದಿ ಸಿದ್ಧರಾಗಿದ್ದಾರೆ. ದುಡಿಸಿಕೊಂಡು ಕೈಗೆ ಹಣ ಕೊಡುವ ಮಹಾನುಭಾವರು ವಿರಳ ! ಈಗ ತಿಮ್ಮಣಿಭಟ್ಟರ ವಿಚಾರದಲ್ಲಿ ಒಂದು ಮಾತು : ಆವರು ನಿಮ್ಮ ಹತ್ತಿರ ಹಾಗೆ ಗುಮಾಸ್ತಿ ಕೆಲಸ ಮಾಡುವುದು ನಮ್ಮ ಸರಕಾರದ ರೂಲಿಗೆ ವಿರುದ್ಧವಾದುದು. ಮೇಲಿನವರ ಅಪ್ಪಣಿ ಇಲ್ಲದೆ ಹಾಗೆಲ್ಲ ಬೇರೆ : ಕಡೆ ಸರಕಾರಿ ಸೌಕರನು ದುಡಿಯಕೂಡದು, ಸಂಪಾದಿಸಬಾಡದು.

‘ಸ್ವಾಮಿ! ಒಳ್ಳೆಯ ರೂಲ್ಸ್ ಮಾತು ಆಡುತ್ತಿದ್ದೀರಲ್ಲ! ನನ್ನ ಕೈಕೆಳಗೆ ಕೂಲಿ ಆಳುಗಳು ಕೆಲಸ ಮಾಡುತ್ತಿದ್ದಾರೆ ಸ್ವಾಮಿ! ಎರಡು ಹೊತ್ತು ಹಿಟ್ಟು, ಹೊದೆಯುವುದಕ್ಕೆ ಕಂಬಳ. ಕೈಗೆ ದುಡ್ಡು—ಆ ಆಳುಗಳಿಗೆ ನಾನು ಕೊಡುತ್ತಿದೇನೆ. ಸರಕಾರಿನೂ ಮೇಷ್ಟ್ ಸಂಸಾರಕ್ಕೆ ದಿನವೂ ಉಂಟಿ ಹಾಕಿ, ವರ್ಷಕ್ಕೆ ಬೇಕಾಗುವ ಬಟ್ಟೆ ತೀಗೆದುಕೊಟ್ಟು, ತಿಂಗಳಿಗೆ ಹದಿನ್ನೆಂದು ಇಪ್ಪತ್ತು ರುಪಾಯಿ ಕೈಗೆ ಕೊಡಲಿ ಸ್ವಾಮಿ! ಹೊಟ್ಟಿಗೆ ಹಿಟ್ಟುಹಾಕದೆ, ಮೈಗೆ ಬಟ್ಟೆಕೊಡದೆ, ಕೂಲಿ ಆಳುಗಳಿಗಂತ ಕೀಳಾಗಿ ಕಾಣುತ್ತೀರಿ! ರೂಲ್ಸ್ ಮಾತು ಆಡುತ್ತೀರಿ!’

‘ಸಂಬಳ ಸಾರಿಗೆಗಳನ್ನೆಲ್ಲ ಸರಕಾರದವರು ಆಯಾ ಕೆಲಸಕ್ಕುನು ಗುಣವಾಗಿ ನಿಗದಿಮಾಡಿದ್ದಾರೆ. ಅವರನ್ನು ಟೀಕಿಸಬಾರದು ಗೌಡರೀ!’

‘ಅದೇನು ಸ್ವಾಮಿ ಸರಕಾರದವರು! ಎಂದು ದೊಡ್ಡದಾಗಿ ಹೇಳುತ್ತೀರಿ. ಸರಕಾರ ಎಂದರೆ ಯಾರು ಸ್ವಾಮಿ? ಸಾವಿರಾರು ರುಪಾಯಿಗಳನ್ನು ತಮತಮಗೆ ಸಂಬಳವಾಗಿ ನಿಗದಿಮಾಡಿಕೊಂಡು ಮೋಟಾರುಗಳಲ್ಲಿ ಓಡಾಡುತ್ತ, ದೊಡ್ಡದೊಡ್ಡ ಬಂಗಲೆಗಳಲ್ಲಿ ವಾಸಮಾಡುತ್ತ, ಹಗಲೆಲ್ಲ ಜಬರ್ಪಿಸಿಮಾಡಿ ರಾತ್ರಿಯೆಲ್ಲ ಮೈನುರೀತು ಬಿದ್ದು ಕೊಂಡಿರುವ, ಹ್ಯಾಟ್ ಬೂಟುಗಳ ಸರಿಗೆ ರುಮಾಲು ಸೂಟುಗಳ ದೊಡ್ಡ ಮನುಷ್ಯರ ಕ್ಷಬ್ಬಿತಾನೇ ಸ್ವಾಮಿ! ಬಡ ಮೇಷ್ಟ್ ರುಗಳ ಕಷ್ಟ ಅವರಿಗೆ ಗೊತ್ತೀ? ಜೀವನಕ್ಕೂ ಆಗುವಪ್ಪು, ಸಂಸಾರಕ್ಕೆ ಸಾಕಾಗುವಪ್ಪು, ನಿಗದಿಮಾಡಿ ಎಲ್ಲಂಗೂ ಒಂದು ಮಟ್ಟಕ್ಕೆ ಕಡಮೇಯಿಲ್ಲದೆ ಸಂಬಳ ಕೊಡಿ ಸ್ವಾಮಿ! ಆಮೇಲೆ ರೂಲ್ಸ್ ಮಾತನಾಡಿ!’

‘ನಾಳೆ ನಮಗೆ ಸ್ವರಾಜ್ಯ ಬಂದಾಗ ನೀವು ಪ್ರಥಾನಿಗಳಾಗಿ ಬರಬೇಕು ಗೌಡರೀ!’

‘ಅಯ್ಯೋ ಸ್ವಾಮಿ! ಅದೆಲ್ಲ ನಮಗೇಕೆ? ನಾನು ಒಕ್ಕೆಲ ಮಂಗ! ದುಡಿಯೋ ರೈತ! ಮುಂದೆ ಪ್ರಜಾಧಿಕಾರ ಬಂದರೂ ಕಚ್ಚುಟ ತಪ್ಪೇ ದಿಲ್ಲ ಸ್ವಾಮಿ! ದೈತ್ಯದಿಗೆ ಏದು ಜನಗಂಡಂದರಿದ್ದು ಬಬ್ಬೊಬ್ಬರು ಒಂದೊಂದು ವರ್ಷ ಸರದಿಯಮೇಲೆ ಗಂಡಸಾಗಿರಬೇಕು ಎಂದು ನಿಗದಿಮಾಡಿದ್ದರಲ್ಲಾ!

ಅದು ಜ್ಯಾಪಕಕ್ಕೆ ಬರುತ್ತೇ ಸ್ವಾಮಿ! ಮುಂದೆ ಶರದಿಯನೇಲೆ ದಿನಕ್ಕೆನ್ನು ಚೊಬ್ಬಿ ಗಂಡ ನಾನು ತಾನು ಎಂದು ನೂರಾರು ಜನ ಕಚ್ಚಾಡ್ತಾರೆ!

ಗಂಗೇಗೌಡರು ವಿಶ್ವವಿದ್ಯಾನಿಲಯದಲ್ಲಿ ಓದಿದವರಲ್ಲಿದ್ದರೂ ಪದವೀಧರರಲ್ಲಿದ್ದರೂ ಎಷ್ಟು ಚೆನ್ನಾಗಿ ತಿಳಿವಳಿಕೆ ಪಡೆದಿದ್ದಾರೆ! ಎಂಬುದನ್ನು ನೋಡಿ ರಂಗಣ್ಣನಿಗೆ ಅಶ್ಚರ್ಯವಾಯಿತು. ದೇಶದಲ್ಲಿ ಸತ್ತವ ಬೇಕಾದಷ್ಟಿದೆ, ದೇಶದ ಆರೋಗ್ಯವೂ ಚೆನ್ನಾಗಿದೆ; ಅದ್ದರಿಂದ ಭವಿಷ್ಯ ಆಶಾದಾಯಕವಾಗಿದೆ ಎಂದು ರಂಗಣ್ಣನಿಗೆ ಬಹಳ ಸಂಶೋಧನಾಯಿತು. ಮಾರನೆಯ ದಿನದ ಏವಾರ್ಥುಗಳನ್ನು ಮಾತನಾಡುತ್ತಿದ್ದಾಗ ತಿಮ್ಮಣಿಭಟ್ಟ ಲೋಟಗಳಲ್ಲಿ ಕಾಫಿತಂದು ಮುಂದಿಟ್ಟಿನು. ‘ಹೇಡ್ ಮೇಹೈ! ಇನ್ನಾಸ್ತಿಕ್ಕೂರವರ ಉಟಕ್ಕೆ ಏನು ಏವಾರ್ಥು ಮಾಡಿದ್ದೀರಿ? ’ ಎಂದು ಗಂಗೇಗೌಡರು ಹೇಳಿದರು.

‘ ಎಲ್ಲ ಏವಾರ್ಥುಗಳನ್ನೂ ಆವರು ಮಾಡಿಕೊಂಡು ಬಂದಿದ್ದಾರೆ. ನಮ್ಮ ಸಹಾಯದ ನಿರೀಕ್ಷಣೆಯನ್ನು ಆವರು ಇಟ್ಟುಕೊಂಡಿಲ್ಲ. ’

‘ ಹಾಗುಂಟೇ! ತರಕಾರಿ, ಹಾಲು ನೋಸರು-ಇವುಗಳನ್ನಾದರೂ ತಂದುಕೊಟ್ಟಿದ್ದೀರೋ ಇಲ್ಲವೋ? ’

ಆವುಗಳನ್ನೇಲ್ಲ ಒದಗಿಸಿದ್ದೇನೇ. ’

ರಂಗಣ್ಣನು ಆ ರಾತ್ರಿ ಉಟಕ್ಕೆ ತಣ್ಣಿ ಬೀಡಾರಕ್ಕೇನೇ ಬರಬೇಕೆಂದು ಗಂಗೇಗೌಡಂಗೆ ಆಹ್ವಾನಕೊಟ್ಟಿನು.

‘ ಏನು ಸ್ವಾಮಿ! ನೀವು ಬ್ರಾಹ್ಮಣರೇ! ’

‘ ಈ ದಿವಸ ನಿಮ್ಮನ್ನೂ ಬ್ರಾಹ್ಮಣನ್ನಾಗಿ ಮಾಡುತ್ತೇನೇ ಬಸ್ಸಿ! ಎಲ್ಲರೂ ಬ್ರಾಹ್ಮಣರಾಗಿಹೋದರೆ ಬಹಳ ಒಳ್ಳಿಯದು ’ ಎಂದು ರಂಗಣ್ಣನು ನಗುತ್ತಾ ಹೇಳಿದನು.

ప్రశ్నలు 17

రంగనాథపురదల్లి సభే

మారనేయ దిన బెళ్గీ సాహేబరు ఒంబత్తు గంటిగే బస్సినల్లి ఒందిలిదరు. అవరిగే గంగేగౌడర నాయకత్వదల్లి సంభ్రమద స్వాగత దొరియితు. హూవిన కారగళు, తట్టిగళల్లి కెళ్లు కంపలు, కైగే కోడువ నింబియకెళ్లు గళు, బంచాయతి మేంబరు గళ పరిచయ, గుంపు సేరిద్ద ఉవాధ్యాయర వందనాపటి ఎత్తు హళ్లయవర జయకారగళీషడనే స్వాగత సమారంభ కోలా హలకరవాగిత్తు. సాహేబరు ముసాఫరులూనేగే దయమాడి సికొటడయల్లి కుజియమేలే కుళితుకొండరు. తిమ్మణ్ణ భట్టప్పన ఓడాట కాఫ్ఫి తిండిగళ భరాట జెన్నూగి సాగిదువు ఆ దిన గంగేగౌడరు లూటద వ్యవస్థేయన్న జెన్నూగి మాడిద్దరు. ఒక్కలిగ మేష్టుగళగూ ఇతరరిగూ తమ్మ మనేయల్లే ఏవాఫటుమాడిద్దరు. లింగాయతరు మోదలాదవరిగల్ల ఆయాయా జాతియవర మనే గళల్లి ఆక్కానగళద్దవు. ఉళద బ్రాహ్మణాదిగళిగే ముసాఫరులూనేయల్లే ఆడిగయాగిత్తు. కన్నోందు గంటగే సరియాగి ముసాఫరఖానేయల్లి ఎలేగళన్న కాకి బడిసత్తొడగిదరు. సాహేబరు ఒందిద్ద కారణదింద జిలేబి హెచ్చుకట్టియ భక్త్యువాగిత్తు. ఆ దినద ఏపాఫటుగళన్నేల్ల సోఎడి ఉండు, సంతోషపట్టి సాహేబరు ఒకళ ప్రశ్నలూగాంచి రు! బేకాద వరవన్న కోడవన రాగిద్దరు!

వారశాలేయల్లి కన్నేరఁడు గంటిగే సరియాగి సంఘద సభే సేరితు. వేదికేయమేలే రంగణ్ణనోందు పక్కదల్లి గంగేగౌడ రోందు పక్కదల్లి, సాహేబరు మధ్యదల్లి కుజిగళల్లి కుళతిద్దరు. రంగణ్ణను ఎద్ద నింతుకొండు, 'ఈ దిన సాహేబరు ఇల్లిగే

ದಯವಾಡಿಸಿರುವುದು ನಮ್ಮ ಭಾಗ್ಯ. ಅವರು ಬಹಳ ದಕ್ಷರೂ ಆನುಭವಿ ಗಳೂ ಆದ ಅಧಿಕಾರಿಗಳು. ವಿಧ್ಯಾಭಿವೃದ್ಧಿಯ ವಿಚಾರದಲ್ಲಿ ಬಹಳ ಆಸಕ್ತಿ ರಾದವರು. ಉಪಾಧ್ಯಾಯರ ವಿಚಾರದಲ್ಲಿ ಬಹಳ ಕರುಣಾಪೂರ್ವದು. ಅವರ ಅಮೋಫ್‌ವಾದ ಸಲಹೆಗಳನ್ನು ನಾವುಗಳೆಲ್ಲ ನಿರೀಕ್ಷೆ ಶುತ್ತಿರುವುದು ಸಹಜವೇ ಆಗಿದೆ ಈ ದಿನ ಸಾಹೇಬರು ಅಧ್ಯಕ್ಷಪೀಠವನ್ನಲಂಕರಿಸಿ ಕಾರ್ಯಕ್ರಮಗಳನ್ನೆಲ್ಲ ನೇರವೇರಿಸಿಕೊಡಬೇಕೆಂದೂ ಗ್ರಾಮಸ್ಥರ ಕೋರಿಕೆಗಳನ್ನು ಈದೇರಿಸಿಕೊಡಬೇಕೆಂದೂ ಪ್ರಾರ್ಥಿಸುತ್ತೇನೇ’— ಎಂದು ಹೇಳಿದನು. ಪದ್ಧತಿಯಂತೆ ದೇವತಾ ಪ್ರಾರ್ಥನೆಯಾಯಿತು; ಹುಡುಗಿರು ರಿಂದ ಸ್ವಾಗತ ಗೀತೆಗಳ ಹಾಡುಗಾರಿಕೆಯೂ ಆಯಿತು ಅನಂತರ ಸಾಹೇಬರು ಎದ್ದು ನಿಂತುಕೊಂಡು, ತಾವು ರಂಗನಾಥಪುರಕ್ಕೆ ಭೇಟಿ ಕೊಡುವ ಅವಕಾಶವನ್ನು ಗ್ರಾಮಸ್ಥರು ಕಲ್ಪಿಸಿಕೊಟ್ಟಿದಕ್ಕಾಗಿ ಅವರಿಗೆ ಕೃತಜ್ಞರಾಗಿರುವುದಾಗಿಯೂ, ಅಲ್ಲಿಯ ಏರಾಟ್‌ಪುಗಳನ್ನು ನೋಡಿ ಸಂಶೋಷಣವಾಯಿತೆಂದೂ, ತಮ್ಮ ಸಲಹೆಗಳನ್ನು ಸಭೆಯ ಮುಕ್ತಾಯದಲ್ಲಿ ತಿಳಿಸುವುದಾಗಿಯೂ ಹೇಳಿ ಕಾರ್ಯಕ್ರಮದ ಪಟ್ಟಿಯನ್ನು ಕೃಗೆ ತೆಗೆದು ಕೊಂಡರು. ಅದರಲ್ಲಿದ್ದಂತೆ ವ್ಯಾಕರಣವಾರ, ಭೂಗೋಳ ಮತ್ತು ಗಣಿತಪಾರಗಳ ಬೋಧನಕ್ರಮಗಳನ್ನು ಆಯಾ ಉಪಾಧ್ಯಾಯರು ವಿವರಿಸಿದರು; ಒಂದೆರಡು ಭಾಷಣಗಳಾದ್ವಾರಾ ಕಡೆಯಲ್ಲಿ ಬೋಧನೆಯಲ್ಲಿ ಬರುವ ತೊಡಕುಗಳ ಚರ್ಚೆ ನಡೆಯಿತು. ಸಾಹೇಬರು ಆದನ್ನು ಬಹಳ ಕುಶಾಹಲದಿಂದ ಗಮನಿಸುತ್ತಿದ್ದರು. ಆ ತೊಡಕುಗಳಿಗಲ್ಲ ಪರಿಹಾರವನ್ನು ರಂಗಣ್ಣನೇ ಹೇಳುತ್ತಿದ್ದನು. ಸಮಯಾನುಸಾರ ಕಪ್ಪು ಹಲಗೆಯ ಹತ್ತಿರ ಹೋಗಿ, ಅದರ ಮೇಲೆ ಬರೆದು ವಿವರಿಸುತ್ತುಲೂ ಇದನು. ಸಾಹೇಬರು ಹಿಂದೆ ಹಲವು ಕಡೆಗಳಲ್ಲಿ ಉಪಾಧ್ಯಾಯರ ಸಭೆಗಳನ್ನು ನೋಡಿದವರು. ಒಂದು ಮಾದರಿಪಾಠ, ಒಂದು ಭಾಷಣ ಮತ್ತು ಸಂಗೀತದಲ್ಲಿ ಅವು ಮುಕ್ತಾಯವಾಗುತ್ತಿದ್ದವು; ಇನ್ನೊಮೆಕ್ಕರವರು ಅಲಂಕಾರಕ್ಕಾಗಿ ಕುಳಿತುಕೊಂಡಿದ್ದು ಆಲಂಕಾರ ಭಾಷಣ ಮಾಡುವವರಾಗಿರುತ್ತಿದ್ದರು. ಆದರೆ ಇಲ್ಲಿಯ ಸಭೆಯಲ್ಲಿ ಚರ್ಚೆಗಳು ಸಲಿಗೆಯಿಂದ

ನಡೆಯುತ್ತು, ಇನ್ನಾಸ್ತಿಕ್ಕರವರ ಪಾಂಡಿತ್ಯದ ಮತ್ತು ಅನುಭವಗಳ ಪರೀಕ್ಷೆ ಮೇಮ್ಮೆಗಳಿಂದ ನಡೆಯುತ್ತಿತ್ತು !

ಒಬ್ಬ ಉಪಾಧ್ಯಾಯನು, ಸ್ವಾಮಿ ! ರೀಡರುಗಳಲ್ಲಿ ಮಧ್ಯಮಧ್ಯೇ ಚಿತ್ತಗಳನ್ನು ಮುದ್ರಿಸಿದ್ದಾರೆ. ಅವುಗಳಿಂದ ವಾರಗಳಿಗೆ ತೊಂದರೆಯೇ ವಿನಾ ಸಹಾಯವಿಲ್ಲ. ಪಾರಮಾದುನ ಕಾಲದಲ್ಲಿ ಮಕ್ಕಳ ಗಮನವೆಲ್ಲ ಚಿತ್ತದ ಕಡೆಗೇ ಇರುತ್ತದೆ ; ವಾಕ್ಯಗಳ ಮೇಲೆ ಇರುವುದಿಲ್ಲ. ಚಿತ್ತ, ಗಳನ್ನು ಮುದ್ರಿಸದಿದ್ದರೆ ಒಳ್ಳೆಯದಲ್ಲವೇ ? ' ಎಂದು ಕೇಳಿದನು.

‘ ಮೇಮ್ಮೆ ! ನೀವು ಬಹಳ ಶ್ರದ್ಧೆಯಿಂದ ವಾರಗಳನ್ನು ಮಾಡುತ್ತಿದ್ದೀರಿ ಎನ್ನುವುದು ಸ್ವಷ್ಟಪಟ್ಟಿತು. ನನಗೇ ಆ ವಿಚಾರದಲ್ಲಿ ಬಹಳ ಸಂತೋಷ. ಎಲ್ಲ ಉಪಾಧ್ಯಾಯರೂ ನಿಮ್ಮಂತೆಯೇ ಶ್ರದ್ಧೆವಹಿಸಿದರೆ ವಿದ್ಯಾಭಿನ್ಯಾಸಿ ಚೆನ್ನಾಗಿ ಆಗುತ್ತದೆ. ಆದರೆ, ನೀವು ಕೇಳಿರುವ ವಿಚಾರದಲ್ಲಿ ಭಿನ್ನಾಭಿಪ್ರಾಯವಿದೆ. ಸೋಂಡಿ ಮೇಮ್ಮೆ ! ಮೂಗಿದೆ, ಸಿಂಬಳ ಸುರಿಯುತ್ತದೆ ; ಆದ್ದರಿಂದ ಮೂಗನ್ನು ಕೊಯ್ದು ಹಾಕಬಿಡೋಣ ! ಎನ್ನು ವುದಕ್ಕಾಗುತ್ತದೆಯೇ ? ಮೂಗಿದ್ದರೆ ಮುಖಕ್ಕೆ ಶೃಂಗಾರ ! ಚಿತ್ತ ವಿದ್ದರೆ ವಾರಕ್ಕೆ ಅಲಂಕಾರ ! ' ಎಂದು ರಂಗಣಾನು ಹೇಳಿದನು. ಸಾಹೇ ಬರಿಗೆ ಪರಮಾನಂದವಾಗಿ ಆವರು ಚಪ್ಪಾಗಿ ತಪ್ಪಿದರು. ಸಭೆಯಲ್ಲಿ ಕರತಾಡನಗಳೂ ನಗುವಿನ ಹೊನಲುಗಳೂ ತುಂಬಿಹೋದುವು.

‘ ಮೇಮ್ಮೆ ! ಇತರ ಕಡೆಗಳಿಗೆ ಮಕ್ಕಳ ಗಮನ ಹರಿಯದೆ ಪುಸ್ತಕದಲ್ಲಿರುವ ಚಿತ್ತದ ಕಡೆಗೆ ಹರಿಯುವುದು ಒಂದು ವಿಚಾರಕ್ಕೆ ಒಳ್ಳೆಯ ದಲ್ಲವೇ ? ’

‘ ಹೌದು ಸ್ವಾಮಿ ! ’

‘ ಮಕ್ಕಳಿಗೆ ಚಿತ್ತದಲ್ಲಿ ಆಸಕ್ತಿಯಿರುವುದರಿಂದ ಉಪಾಧ್ಯಾಯರು ಆದನ್ನು ಉಪಯೋಗಿಸಿಕೊಂಡು, ಆ ಚಿತ್ತವನ್ನೇ ವಾರಕ್ಕೆ ಪೀರಿಕೆಯಾಗಿ ನಾಡಿಕೊಳ್ಳಬೇಕು. ಮೊದಲೊದಲಿನಲ್ಲಿ ಮಕ್ಕಳಿಗೆ ಹಾಗೆ ಚಿತ್ತದಲ್ಲಿ ತೀವ್ರವಾದ ಆಸಕ್ತಿ ಇರುತ್ತದೆ. ಆದರೆ ಅದು ಬಹುಕಾಲ ಇರುವುದಿಲ್ಲ. ಸ್ವಲ್ಪ ಕಾಲದಮೇಲೆ ಆಚಿತ್ತವನ್ನು ವಿರೂಪ ಮಾಡಿ ಬಿಡುತ್ತಾರೆ ; ಕಡೆಗೆ

ಅದನ್ನು ಹರಿದು ಹಾಕುವುದೂ ಉಂಟು. ಹಾಗೆ ಮಾಡುವುದನ್ನು ನೀವು
ನೋಡಿದ್ದೀರಾ ಮೇಲ್ಪೈ !'

‘ನೋಡಿದ್ದೇನೆ ಸ್ವಾಮಿ !’

‘ಒಳ್ಳೆಯದು ಮೇಲ್ಪೈ ! ಚಿತ್ರದಲ್ಲಿ ನೆಟ್ಟಿರುವ ಗಮನವನ್ನು
ಕ್ರಮವಾಗಿ ಪಾಠಕ್ಕೆ ತಿರುಗಿಸಿಕೊಳ್ಳಬೇಕು. ಮೊದಲಿನಲ್ಲೀ ಚಿತ್ರದ
ವಿಷಯವನ್ನು ಪ್ರಸ್ತಾಪಮಾಡಿ, ಕೆಲವು ಪ್ರಶ್ನೆಗಳನ್ನು ಕೇಳಬೇಕು.
ಮಕ್ಕಳು ಚಿತ್ರವನ್ನು ಚೆನ್ನಾಗಿ ನೋಡಿಯೇ ಉತ್ತರ.ಕೊಡಲಿ. ಅಲ್ಲಿಗೆ
ಆವರ ಆಸಕ್ತಿ ಕೇವಲ ಚಿತ್ರದಲ್ಲಿ ಕಡೆಮೆಯಾಗುತ್ತದೆ. ಆಮೇಲೆ—
ಚಿತ್ರದ ವಿಚಾರವನ್ನು ಹೆಚ್ಚಾಗಿ ಪಾದದಲ್ಲಿ ಹೇಳಿದೆ. ಓದಿ ತಿಳಿದು
ಕೊಳ್ಳೋಣ ಎಂದು ಉಪಾಯದಿಂದ ಓದುವುದರ ಕಡೆಗೆ ಮಕ್ಕಳ ಆಸಕ್ತಿ
ಯನ್ನು ತಿರುಗಿಸಬೇಕು. ಚಿತ್ರವಿದ್ದರೆ ಉಪಾಧ್ಯಾಯರಿಗೆ ಶ್ರಮ ಅಥವ
ಕಡೆಮೆಯಾಗುತ್ತದೆ ; ವಿಷಯಗಳನ್ನು ತಿಳಿಸುವುದು ಸುಲಭವಾಗುತ್ತದೆ;
ಮಕ್ಕಳ ಕಲ್ಪನಾಶಕ್ತಿ ವಿಕಾಸವಾಗುತ್ತದೆ. ರೀತಿಯಲ್ಲಿ ಎಷ್ಟು ಕೇಳಿದ್ದ
ರೀನು ? ಕಣ್ಣಿಂದ ನೋಡಿದ್ದ ಸ್ವಷ್ಟವಾಗಿ ಮನಸ್ಸಿನಲ್ಲಿ ನಿಲ್ಲಿತ್ತದೆ
ಯಲ್ಲವೆ ? ಉಪಾಧ್ಯಾಯರು ಕಪ್ಪಹಲಗಿಯ ಮೇಲೆ ದೊಡ್ಡಂಥಾಗಿ ಆ
ಚಿತ್ರವನ್ನು ಬರೆದು ವಿವರಿಸಿದರೆ ಪಾಠಕ್ಕೆ ಕಳೆಕಟ್ಟುತ್ತದೆ. ಈಗ ಹೇಳಿ
ಮೇಲ್ಪೈ ! ರೀಡರುಗಳಲ್ಲಿ ಚಿತ್ರಗಳಿರಬೇಕೇ ಬೇಡನೇ ?’

‘ಇರಬೇಕು ಸ್ವಾಮಿ !’

‘ಮಧ್ಯಮಧ್ಯ ಮಕ್ಕಳ ಗಮನ ವಾಕ್ಯಗಳ ಮೇಲೆ ಇಲ್ಲಿದಿದ್ದರೆ
ಉಪಾಧ್ಯಾಯರು ಅಂಥ ಹುಡುಗರನ್ನು ಗಮನಿಸುತ್ತೇ, ಥಟ್ಟನೇ,—
ಮುಂದಕ್ಕೆ ನೀನು ಓದು— ಎಂದು ಆ ಹುಡುಗರನ್ನು ಎಚ್ಚರಿಸಿ
ಓದಿಸಬೇಕು.’

‘ತಿಳಿಯಲು ಸ್ವಾಮಿ !’ ಎಂದು ಹೇಳುತ್ತ ಆ ಮೇಲ್ಪೈ ಕುಳಿತು
ಕೊಂಡನು.

ಮತ್ತೊಬ್ಬ ಉಪಾಧ್ಯಾಯನೇದ್ದು, ‘ಸ್ವಾಮಿ ! ನಾವು ನರಿಯ ಚಿತ್ರ
ವನ್ನು ಬರೆಯಹೋದರೆ ಅದು ನಾಯಿಯ ಚಿತ್ರವೇ ಆಗಿಹೋಗುತ್ತದೆ

ಯಲ್ಲ ! ಅದಕ್ಕೇನು ಮಾಡಬೇಕು ಸ್ವಾಮಿ ? ಈ ನರ ನಾಯಿಗಳಿಗೆ ಭೇದ
ಶೋರಿಸುವುದು ಹೇಗೆ ?' ಎಂದು ಕೇಳಿದನು. ರಂಗಣ್ಣನು, 'ಮೇಷ್ಟೇ !
ನರಿಯ ಮೂತಿ ಯಾವಾಗಲೂ ಸ್ವಲ್ಪ ಜೊಪಾಗಿರುತ್ತದೆ ; ನಾಯಿಯದು
ಅನ್ನ ಜೊಪಾಗಿರುವುದಿಲ್ಲ. ಎಡನೆಯದಾಗಿ, ನಾಯಿಯ ಬಾಲ
ದೊಂಕು, ಸಾಮಾನ್ಯವಾಗಿ ತೆಳುವು ; ನರಿಯ ಬಾಲ ಪ್ರೇದರು, ಪೂರಕೆ
ಇದ್ದ ಹಾಗೆ ; ಮತ್ತು ಯಾವಾಗಲೂ ಕೆಳಮುಖವಾಗಿಯೇ ಇರುತ್ತದೆ.
ವೃತ್ಯಾಸವನ್ನು ನೋಡಿ' ಎಂದು ಹೇಳಿ ಕಪ್ಪುಹಲಗಿಯಮೇಲೆ ಬರೆದು
ಶೋರಿಸಿದನು. ಆಮೇಲೆ 'ಕುರಿಯ ಬಾಲ ಹೇಗಿರುತ್ತದೆ ? ಮೇಕೆಯ
ಬಾಲ ಹೇಗಿರುತ್ತದೆ ? ಹೇಳಿ ಮೇಷ್ಟೇ ನೋಡೋಣ' ಎಂದು
ಕೇಳಿದನು.

'ನಾನು ಗಮನಿಸಿ ನೋಡಿಲ್ಲ ಸ್ವಾಮಿ !' ಎಂದು ಉಪಾಧ್ಯಾಯನು
ಹೇಳಿದನು.

ಸಾಹೇಬರು ಮುಗುಳುನಗೆ ನಗುತ್ತ, 'ಏನು ವೃತ್ಯಾಸವಿದೆ ರಂಗಣ್ಣ
ನವರೇ ?' ಎಂದು ಕೇಳಿದರು.

'ವೃತ್ಯಾಸವಿದೆ ಸಾರಾ ! ಅವುಗಳನ್ನೇಲ್ಲ ನಾವು ಗಮನಿಸಬೇಕು,
ಎಂದು ರಂಗಣ್ಣ ಹೇಳಿ, ಕಪ್ಪುಹಲಗಿಯಮೇಲೆ ಆ ಬಾಲಗಳ ಚಿತ್ರ
ಗಳನ್ನು ಬರೆದು, 'ಎರಡರ ಬಾಲಗಳೂ ಮೊಟಕು ; ಅದರೆ ಕುರಿಯದು
ಕೆಳಕ್ಕೆ ಬಗ್ಗಿರುತ್ತದೆ, ಮೇಕೆಯದು ಮೇಲಕ್ಕೆ ಬಗ್ಗಿರುತ್ತದೆ ! ಎಂದು
ವಿವರಿಸಿದನು.

ಹೀಗೆ ಚಚ್ಚೆಗಳಲ್ಲಿ ವಿನೋದವೂ ಶ್ರೀಕೃಷ್ಣವೂ ಬೇರೆತುಕೊಂಡು
ಸಭೆಯ ವಾತಾವರಣ ಬಹಳ ವಾಸೋರಂಜಕವಾಗಿತ್ತು. ಹಲವು
ವಿಷಯಗಳನ್ನು ಪ್ರಸ್ತಾಪಮಾಡಿದಮೇಲೆ ಮಧ್ಯಾಹ್ನದ್ವಾರು ಗಂಟೆಯಾ
ಯಿತೆಂದೂ, ಮುಂದೆ ಅಥ ಗಂಟೆ ವಿರಾಮವಿರುವುದೆಂದೂ, ಆ
ವಿರಾಮಕಾಲದಲ್ಲಿ ಉಪಾಧ್ಯಾಯರು ಪ್ರದರ್ಶನವನ್ನು ನೋಡಿಕೊಂಡು
ಉಪಾಹಾರ ಸ್ವೀಕಾರಕ್ಕೆ ಸಿದ್ಧರಾಗಬೇಕೆಂದೂ, ಅನಂತರ ನಾಲ್ಕು
ಗಂಟೆಗೆ ಮತ್ತೆ ಸಭೆ ಸೇರುವುದೆಂದೂ ರಂಗಣ್ಣನು ಹೇಳಿದನು. ಅದರಂತೆ
ಆಗ ಸಭೆ ಮುಗಿಯಿತು.

ವಾರೆಶಾಲೆಯ ಕೊಟ್ಟಿಯೋಂದರಲ್ಲಿ ವಿದ್ಯಾಭ್ಯಾಸಕ್ಕೆ ಸಂಬಂಧ ಪಟ್ಟ ಪ್ರದರ್ಶನವೊಂದು ಏಪಾರ್ಟ್‌ಮೆಟ್‌ನಲ್ಲಿ. ರಂಗಣ್ಣನು ಸಾಹೇಬರನ್ನು ಅಲ್ಲಿಗೆ ಕರೆದು ಕೊಂಡುಹೋದನು. ರಂಗನಾಥಪುರದ ಸ್ವೇಮುರಿ ಸ್ವಾಲಿನ ಉಪಾಧ್ಯಾಯರು ಶ್ರೀರಂಗಪಟ್ಟಣದ ಕೋಟಿ, ಸಾಲ್ಪನೆಯ ಮೈಸೂರು ಯುದ್ಧ, ಟೀಪುವಿನ ಮರಣ ಮೊದಲಾದುವನನ್ನು ತೋರಿಸುವ ರಟ್ಟಿನ ಮಾದರಿಯೋಂದನ್ನು ತಯಾರುಮಾಡಿ ಇಟ್ಟಿದ್ದರು. ಅದು ಬಹೆಳ ಚಿನ್ನಾಗಿತ್ತು. ಬೆಂಡಿನಲ್ಲಿ ಸಿಪಾಯಿಗಳನ್ನೂ ಫಿರಂಗಿಗಳನ್ನೂ ರಚಿಸಿದ್ದರು. ಕಾವೇರಿ ನದಿಯನ್ನೂ ಅದನ್ನು ದಾಟುತ್ತಿದ್ದ ಸೈನ್ಯವನನ್ನು ತೋರಿಸಿದ್ದರು. ಸಾಹೇಬರು ಅದನ್ನು ನೋಡಿ ಬಹೆಳ ಮೆಚ್ಚಿದ್ದರು. ಹಲವು ಪಾರೆಗಳಿಗೆ ಬಣ್ಣಿದ ಚಿತ್ರಗಳನ್ನು ಉಪಾಧ್ಯಾಯರು ಬರೆದು ಪ್ರದರ್ಶನದಲ್ಲಿಟ್ಟಿದ್ದರು; ಪ್ರಕೃತಿ ಪಾರಕ್ಕೆ ಸಂಬಂಧಕಟ್ಟಿ ಚಿತ್ರಗಳೂ ಇದ್ದವು. ತಂತಮ್ಮ ಪ್ರಾಂತಗಳಲ್ಲಿ ದೊರೆಯುವ ತೀಲಿಗಳನ್ನೂ, ಕಾಗೆ ಬಂಗಾರ ಮೊದಲಾದು ವನನ್ನು ಉಪಾಧ್ಯಾಯರು ಅಲ್ಲಿ ಇಟ್ಟಿದ್ದರು ಕೆಲವು ಹಳೆಯ ನಾಣ್ಯಗಳು, ಕ್ರೈಸ್ತಿಕೆಯ ಮಾದರಿಗಳು, ಪಾರಗಳ ಟಿಪ್ಪನೆಗಳು ನಹ ಅಲ್ಲಿದ್ದವು. ಅವುಗಳನ್ನೇಲ್ಲ ಸಾಹೇಬರು ನೋಡಿ, ‘ರಂಗಣ್ಣನವರೇ! ನಿಮ್ಮ ಉವಾಧ್ಯಾಯರ ಸಂಘದ ಸಭೆ ಸಂಸಾಧನಕ್ಕೆಲ್ಲ ಮಾದರಿಯಾಗಿದೆ. ನನ್ನ ಸರ್ವಿಸ್‌ಸ್ಕಿ ನಲ್ಲಿ ಇಂತಹ ಸಭೆಯನ್ನು ನಾನು ನೋಡಿಯೇ ಇಲ್ಲ’— ಎಂದು ಪ್ರಶಂಸನ್ಮಾನಿಸಿದರು. ಅದಕ್ಕೆ ರಂಗಣ್ಣ, ‘ನಾರ್! ಇದರ ಕೀರ್ತಿಯೆಲ್ಲ ಉಪಾಧ್ಯಾಯರು. ನನ್ನದೇಸಿದೆ? ನಾನೇ ಉಪಾಧ್ಯಾಯರಿಂದ ಹಲವು ವಿಷಯಗಳನ್ನು ಗ್ರಹಿಸಿದ್ದೇನೆ. ಉತ್ಸಾಹದಿಂದ ಅವರು ಕೆಲಸ ಮಾಡಿ ಕೊಂಡು ಹೋಗುತ್ತಿದ್ದಾರೆ. ಇವುಗಳೆಲ್ಲ ಅವರ ಶ್ರಮದ ಫಲ! ಇಲಾಖೆಯವರು ದಯಾಕಟ್ಟಾಕ್ಕದಿಂದ ನೋಡಿ ಉಪಾಧ್ಯಾಯರ ಸ್ಥಿತಿಗಳನ್ನು ಉತ್ತಮಪಡಿಸಬೇಕು’ ಎಂದು ಹೇಳಿದನು. ಬಳಿಕ ತನ್ನ ಗಡಿಯಾರ ವನ್ನು ನೋಡಿಕೊಂಡನು. ಗಂಟೆ ಮೂರೂವರೆ ಆಗುತ್ತ ಬಂದಿದ್ದರೂ ಉಪಾಕಾರದ ಸುಳವು ಕಾಣಿಸಲಿಲ್ಲ. ಏಪಾರ್ಟ್‌ಮೆಟ್ ಏನು ನಡೆದಿದೆಯೋ ನೋಡೋಣವೆಂದು ತಿಮ್ಮಣಿಭಟ್ಟನನ್ನು ಕರೆದು, ಸಾಹೇಬರಿಗೆ

ಪ್ರದರ್ಶನದ ವಿವರಗಳನ್ನೇಲ್ಲ ವಿವರಿಸುವಂತೆ ಹೇಳಿ ತಾನು ಮುಸಾಫರ ಖಾನೆಯ ಕಡೆಗೆ ಹೋರಟಿನು.

ಮುಸಾಫರಖಾನೆಯ ಅಡಿಗೆಯ ಮನೆಯಲ್ಲಿಯೂ, ಪಕ್ಕದ ಉಟ್ಟಿದ ಕೋಣೆಯಲ್ಲಿಯೂ ಉಪಾಧ್ಯಾಯರು ತುಂಬಿಹೊಗಿದ್ದರು. ಹೊಗೆ ಬಾಗಿಲುಗಳಲ್ಲಿಯೂ ಒಟ್ಟಕಿಗಳಲ್ಲಿಯೂ ತೂರಿಬರುತ್ತಿತ್ತು. ರಂಗಣ್ಣ ಒಳಗೆ ಕಾಲಿದುತ್ತಲೂ ಉಪಾಧ್ಯಾಯರುಗಳು ಗಲಾಟಿನಿಲ್ಲಿಸಿ, ದಾರಿಬಿಟ್ಟು ಕೊಟ್ಟಿರು. ಅಡಿಗೆಯ ಮನೆಯಲ್ಲಿ ನಾಲ್ಕುರು ಮೇಷ್ಪುಗಳು ಸೇರಿಬಿಟ್ಟು ದ್ವಾರೆ! ತಂತಮೃಷಟ್ಟಿಂಗಳನ್ನೇಲ್ಲ ಬಿಜ್ಞಿಬಿಟ್ಟು, ಪಂಚಿಗಳನ್ನು ಮೊಳ್ಳಿಕಾಲ ಮೇಲಕ್ಕೆ ಸೆಳೆದು ಬಿಗಿಯಾಗಿ ಕಟ್ಟಿಕೊಂಡಿದ್ದಾರೆ! ಕೂದಲ ಗಂಟುಗಳು ಬಿಜ್ಞಿಹೊಗಿವೆ! ಒಲೆಯಲ್ಲಿ ಕಟ್ಟಿಗೆಗಳನ್ನು ಹೇರಿ ಧಗಧಗ ಎಂದು ಉರಿಯುವಂತೆ ಮಾಡಿದ್ದಾರೆ. ಉರಿ ರಭಸವಾಗಿ ಎರಡಡಿ ಮೇಲಕ್ಕೆ ಹಾರುತ್ತಿದೆ! ಹತ್ತಿರ ನಿಲ್ಲಲಾಗದು. ಒಲೆಯ ಮೇಲೆ ದೊಡ್ಡ ದೊಂದು ಕೊಳಗದಪ್ಪಲೆ! ಇಬ್ಬರು ಮೇಷ್ಪುಗಳು ಗೋಣೀಚೇಲಗಳನ್ನು ಒದ್ದೆಮಾಡಿಕೊಂಡು ಕೊಳಗಪಾತ್ರೆಯನ್ನು ಆದುಮು ಹಿಡಿದುಕೊಂಡಿದ್ದಾರೆ! ಇನ್ನಿಬ್ಬರು ಮೇಷ್ಪುಗಳು ಉದ್ದನಾದ ಸರ್ವೇಕಟ್ಟಿಗೆಗಳಿಂದ ಪಾತ್ರೆಯೊಳಗಿರುವ ಪದಾರ್ಥವನ್ನು ಕಲಸಲು ಪ್ರಯತ್ನಿಸುತ್ತಿದ್ದಾರೆ! ಆ ಮೇಷ್ಪುಗಳ ಮೈಯಿಂದ ಬೆವರು ಸುರಿದು ಹೋಗುತ್ತಿದೆ! ಇನ್ನಿಬ್ಬರು ಮೇಷ್ಪುಗಳು ಬೀಸಣಿಗೆಗಳಿಂದ ಅವರಿಗೆಲ್ಲ ಗಾಳಿ ಬೀಸುತ್ತಿದಾರೆ! ಹೊರಗಿದ್ದ ಉಪಾಧ್ಯಾಯರು, ‘ಹೊತ್ತಾಗಿಹೋಯಿತು! ಮೂರುವರೆ ಗಂಟಿ! ಇನ್ನಿಸ್ವೇಕ್ಕರು ಬಂದರು!’ ಎಂದು ಕೂಗಿ ಹೇಳುತ್ತಿದಾರೆ. ಒಳಗಿಂದ, ‘ಆಯಿತು ತಾಳಿರಯ್ಯಿ! ಇನ್ನೇನು ಹಡಕ್ಕೆ ಬರುತ್ತಿದೆ! ತೆಂಗನಕಾಯಿ ತುರಿ ತನ್ನಿ! ಯಾರಾದರೂ ಆ ಗೋಣೀತಟ್ಟು ಹಿಡಿದು ಕಾಫಿ ಶೋಧಿಸಿ! ’ ಎಂದು ಉತ್ತರ ಕೊಡುತ್ತಿದಾರೆ. ರಂಗಣ್ಣ ಎಲ್ಲ ವನ್ನಾನ್ನೊಡಿ, ‘ಇದೇನ. ದೊಡ್ಡ ಅವಾಂತರ! ಒಂದು ಉಪಿಟ್ಟು ಮಾಡುವುದಕ್ಕೆ ಇನ್ನು ಜನವೇ? ಸರ್ವೇಕಟ್ಟಿಗೆಯಿಂದ ಶಿರುನೋಡು ಏತಕ್ಕೆ? ಆಸೋಂದು ಉರಿ ಏತಕ್ಕೆ? ಚೆನ್ನಾಯಿತು! ತೆಗೆಯಿರಿ ಉರಿ ಯನ್ನೇಲ್ಲ! ಎಲ್ಲವೂ ಸೀದಿ ಇದ್ದ ಲಾಯಿಕೋ ಪನೋ! ’ ಎಂದು

ಉಮಾರಿಮಾಡುತ್ತ ಒಳಹೊಕ್ಕು ನೋಡಿದನು. ಉಪ್ಪಿಟ್ಟಲ್ಲಿ ಒಂದು ದೊಡ್ಡ ಅಂಟು ಮುದ್ದೆಯಾಗಿ ಕುಳತುಬಿಟ್ಟಿದೆ! ಬಂಕೆಬಂಕೆಯಾಗಿ ಕಟ್ಟಿಗೆಗಳಗೂ ಬದಿಗಳಿಗೂ ಮೆತ್ತಿ ಕೊಂಡಿದೆ! ರಂಗಣ್ಣನಿಗೆ ನಗು ಒಂದು ಕಡೆ; ಹೀಗೆ ಏವಾಡಿಲ್ಲ ಭಂಗವಾಯಿತಲ್ಲ ಎಂದು ವ್ಯಾಸನವೊಂದು ಕಡೆ. ‘ಗೋಪಾಲ! ಏನು ಮುಟ್ಟಾಳ ಕೆಲಸ ಇದು? ನಿನಗೆ ಉಪ್ಪಿಟ್ಟು ಮಾಡುವುದು ಗೂತ್ತಿಲ್ಲವೇ? ಎವ್ವು ಸಲ ನೀನು ಮಾಡಿಲ್ಲ? ನಾಹೇಬರು ಒಂದ ಹೊತ್ತಿನಲ್ಲಿ ಹೀಗೆ ಆಭಾಸ ವಾಡಬಹುದೇ? ’ ಎಂದು ಗದರಿ ಸಿದನು.

‘ನನ್ನದು ತಪ್ಪಿಲ್ಲ ಸ್ವಾಮಿ! ನಾನು ಹೇಳಿದರೆ ಮೇಷ್ಪುಗಳು ಕೇಳಲಿಲ್ಲ. ನೀನೇಲೊಂದು ಒಂದು ಪಾವು ರವೆ ಹಾಕಿ ಇನ್ ಸ್ವರ್ಕರಿಗೆ ಉಪ್ಪಿಟ್ಟು ಮಾಡೋವನು! ಹತ್ತು ಹನ್ನೆರಡು ಸೇರು ರವೆ ಹಾಕಿ ಮಾಡೋದು ನಿನಗೇನು ಗೂತ್ತು? ಎಂದು ನನ್ನನ್ನು ದಬಾಯಿಸಿಬಿಟ್ಟು ಆವರವರೇ ಪಾರುವತ್ತೆ ವಹಿಸಿಕೊಂಡರು. ರವೆಯನ್ನು ಹುರಿದಿಟ್ಟು ಕೊಳ್ಳಿ; ನೀರು ಚಿನ್ನೊಗಿ ಮರಳಲಿ— ಎಂದು ನಾನು ಹೇಳಿದರೆ ಕೇಳಲಿಲ್ಲ.’

‘ಮೇಷ್ಪೇ! ಇದೇನು, ಎಲ್ಲವನ್ನೂ ಹಾಕುಮಾಡಿದಿರಲ್ಲ? ಏನನ್ನು ಮಾಡಿಟ್ಟಿರಿ? ’ ಎಂದು ರಂಗಣ್ಣ ಉಪ್ಪಿಟ್ಟು ಮಾಡುತ್ತಿದ್ದವರನ್ನು ಕೇಳಿದನು. ಅವರು, ‘ಸಾರ! ಕೊಳಗದಪ್ಪಲೆಯಲ್ಲಿ ಒಗ್ಗರಣ ಹಾಕಿದೆವು. ಅದು ಜಟಪಟಗುಟ್ಟ ಘಮಘಮಾಯಿಸುತ್ತಿರುವಾಗ ರವೆಯನ್ನು ಶುರಿದೆವು. ಸಾಟಿನಿಂದ ಎರಡು ಬಾರಿ ತಿರುವಿ ಎರಡು ಕೊಡ ನೀರನ್ನು ಹೊಯ್ದು, ಕೆಳಗೆ ಉರಿ ಏರಿಸಿದೆವು! ರವೆಯೇಕೊಂದಿರ್ದಿನೀರನ್ನು ಹೀರಿ ಕೊಂಡು ಅಂಟುಮುದ್ದೆಯಾಗಿ ಹೋಯಿತು! ಈಗಲ್ಲ ಸರಿಮಾಡುತ್ತಿದ್ದೇವೆ. ಇನ್ನೆಲ್ಲ ಇದು ನಿಮಿಷ! ಇದೇ ನಿಮಿಷ ಸಾರ! ’ ಅಂಟುಮುದ್ದೆಯಾದರೂ ರುಚಿಯಾಗಿದೆ ನೋಡಿ ಸಾರ್! ’ ಎಂದು ಹೇಳುತ್ತ ಸರ್ವೇ ಕಟ್ಟಿಗೆಗೆ ಮೆತ್ತಿ ಕೊಂಡಿದ್ದ, ಬಂಕೆಯನ್ನು ನಿಂಬೇಹಣ್ಣುಗಾತ್ರ ಉಂಡೆ ಮಾಡಿ ಕ್ಕೆಗೆ ಹಾಕಿದರು. ಅದು ಉಪ್ಪಿಪ್ಪಾಗಿ ಕಾರಕಾರವಾಗಿ, ಒಂದು ಕಡೆ ಬೆಂದು, ಇನ್ನೊಂದು ಕಡೆ ಬೇಯದೆ ಕೆಟ್ಟುಹೋಗಿತ್ತು; ಜತೆಗೆ

ಅಂತಲುವಾಸನೆ ಇತ್ತು. ರಂಗಣ್ಣನು, ‘ಸರ ಮೇಷ್ಪ್ರೀ! ಮೊದಲು ತಪ್ಪಲೆ ಕೆಳಗಿಳಿಸಿ! ಎಲ್ಲ ಬಹಳ ರುಚಿಯಾಗಿದೆ! ಸಾಹೇಬರಿಗೆ ಈ ತರತಿವು ಬೇಡ! ನೀವುಗಳೆಲ್ಲ ಇದನ್ನು ಧ್ವಂಸಮಾಡಿ!’ ಎಂದು ಹೇಳಿದನು. ಬಳಿಕ ಕಾಫಿ ಕಣಾಯವನ್ನು ಬಂದು ಲೋಟಿದಪ್ಪು ಬಗ್ಗಿಸಿಕೊಂಡು, ಹಾಲನ್ನು ಸೇರಿಸಿ, ಸಕ್ಕರೆ ಹಾಕಿ ಕಾಫಿ ಮಾಡಿದನು. ಅಪ್ಪು ಹೊತ್ತಿಗೆ ತಮ್ಮಣಿಭಟ್ಟನು ಸಾಹೇಬರನ್ನು ಕರೆದುಕೊಂಡು ಮುಸಾಫರಶಾನೆಯ ಬಳಿಗೆ ಬಂದನು. ಗಂಗೇಗಾಡರ ಮನೆಯಿಂದ ಬೆಳ್ಳಿಯ ತಟ್ಟಿಗಳನ್ನೂ ಲೋಟಿಗಳನ್ನೂ ರಂಗಣ್ಣ ತರಿಸಿದನು. ತನ್ನ ತಿಂಡಿಯ ಕೈಪಟ್ಟಿಗೆಯಿಂದ ವ್ಯುತ್ಪಾದಿತನ್ನೂ ಓಮಪ್ಪಡಿಯನ್ನೂ ಕೊಡಬಳಿಗಳನ್ನೂ ತಿಗೆದು ತಟ್ಟಿಗಳಲ್ಲಿಟ್ಟು, ಬೆಳ್ಳಿಯ ಲೋಟಿಗಳಲ್ಲಿ ಕಾಫಿಯನ್ನು ಸುರಿದು, ತಮ್ಮಣಿಭಟ್ಟರ ಕೈಯಲ್ಲಿಯೂ ಗೋಪಾಲನ ಕೈಯಲ್ಲಿಯೂ ತಿಗೆಯಿಸಿಕೊಂಡು ಸಾಹೇಬರ ಕೋಟಿಗೆ ಹೊದಿದನು. ಈ ತಿಂಡಿಗಳ ಜೊತೆಗೆ ಬಾಳೀಯಹಣ್ಣು, ಎಳನೀರು ಸಿದ್ಧವಾಗಿದ್ದವು.

ಇನ್ನಾನ್ನೆಕ್ಕರ ಮತ್ತು ಸಾಹೇಬರ ಉಪಾಹಾರ ಮುಗಿಯಿತು. ಅತ್ತ ಮೇಷ್ಪ್ರಗಳ ಉಪಾಹಾರಪೂ ಮುಗಿದು, ಖಾಲಿಯಾಗಿದ್ದ ಕೊಳಗದಪ್ಪಲೆ ಹೊರಕ್ಕೆ ಬಂದು ಬಿದ್ದಿತ್ತು. ಎಲೆಯಡಕೆಗಳನ್ನು ಹಾಕಿಕೊಂಡು ಎಲ್ಲರೂ ಪಾಠಶಾಲೆಯ ಕಡೆಗೆ ಹೊರಟಿರು. ಮೇಷ್ಪ್ರರೊಬ್ಬನು ರಂಗಣ್ಣನ ಸಮಾಪಕ್ಕೆ ಬಂದು, ‘ಸಾರ್! ಎಂದನು. ರಂಗಣ್ಣನು ಸ್ವಲ್ಪ ಹಿಂದೆ ಸರಿದು, ‘ಏನು ಸಮಾಚಾರ?’ ಎಂದು ಕೇಳಿದನು. ‘ಕಷ್ಟಪಟ್ಟಿ ಉಸ್ಪಿಟ್ಟು ಮಾಡಿದ್ದೇವೆ ಸಾರ್! ಕೊನೆಕೊನೆಯಲ್ಲಿ ಚೆನ್ನಾಗಿಯೇ ಆಯಿತು! ಬಹಳ ರುಚಿಯಾಗಿತ್ತು! ತಾವು ತಿನ್ನಲಿಲ್ಲವಲ್ಲ ಎಂದು ನಮಗೆಲ್ಲ ಬಹಳ ವ್ಯಧಿ! ನಮ್ಮ ಸಂತೋಷದಲ್ಲಿ ಅದೊಂದು ಕೊರತೆಯಾಯಿತು. ಸಣ್ಣ ಪಾತ್ರಿಯೊಂದರಲ್ಲಿ ಸ್ವಲ್ಪ ತೆಗೆದಿಟ್ಟು ಗೋಪಾಲನ ಕೈಯಲ್ಲಿ ಕೊಟ್ಟಿದ್ದೇವೆ. ತಾವು ಖಂಡಿತ ರುಚಿ ನೋಡಿ ಸಾರ್! ಚೆನ್ನಾಗಿದೆ! ನೀವೇ ಮೇಚ್ಚಿಕೊತ್ತಿರಿ’ ಎಂದು ಹೇಳಿದನು. ರಂಗಣ್ಣನು ನಗುತ್ತ, ‘ಆಗಲಿ ಮೇಷ್ಪ್ರೀ! ಸಭೆಯೆಲ್ಲ ಮುಗಿದು ಸಾಹೇಬರು ಹೊರಟಿಹೋದ ಮೇಲಿ ರುಚಿ ನೋಡುತ್ತೇನೆ’ ಎಂದು ಭರವಸೆ ಹೇಳಿದನು.

ಪುನಃ ಪಾಠಶಾಲೆಯಲ್ಲಿ ಸಂಘದ ಸಭೆ ನಾಲ್ಕು ಗಂಟೆಗೆ ಸೇರಿತು! ಇಷ್ಟತ್ವ ನಿಮಿಷಗಳವರೆಗೆ ಭಾರತವಾಚನವಾಯಿತು. ಅನಂತರ ಒಬ್ಬ ಮೇಮ್ಮೆ ಬುಡಬುಡಿಕೆಯವನ ವೇಷ ಹಾಕಿಕೊಂಡು ಬಂದು ಕಣಿ ಹೇಳಿದನು. ತರುವಾಯ ರಂಗಣ್ಣನ ಭಾಷಣವಾಯಿತು. ರಂಗಣ್ಣನು ಸಂಘಗಳ ಉದ್ದೇಶವನ್ನು ವಿವರಿಸುತ್ತಾ ಹೀಗೆ ಹೇಳಿದನು: ‘ವಿದ್ಯಾಪ್ರಚಾರದಲ್ಲಿ ನಾವುಗಳು ಮೇಲಿನ ಅಧಿಕಾರಿಗಳೊಡನೆಯೂ, ಕೈಕೆಳಗಿನ ಉಪಾಧ್ಯಾಯರೊಡನೆಯೂ, ಸುತ್ತಲು ಗ್ರಾಮಸ್ಥರೊಡನೆಯೂ ಏಗುತ್ತ, ಪರಸ್ಪರ ಸಾಮರಸ್ಯವನ್ನು ತರಬೇಕಾಗಿದೆ. ಈ ಮೂವರೊಡನೆ ವ್ಯವಹರಿಸುವುದು ಸುಲಭವಾದ ಕಾರ್ಯವಲ್ಲ. ಸಾಹೇಬರೇ ಈ ದಿನ ಅಧ್ಯಕ್ಷರಾಗಿರುವುದ ರಿಂದ ಅಧಿಕಾರಿಗಳ ವಿಚಾರವನ್ನು ನಾನು ಹೆಚ್ಚುಗೀ ಹೇಳುವುದಿಲ್ಲ. ಅವರಿಂದ ನಮಗೆ ಪ್ರೋತ್ಸಾಹವೂ ಸಹಾಯವೂ ದೂರೆಯುತ್ತಿದ್ದರೆ ನಮ್ಮ ಕೆಲಸ ಚೆನ್ನಾಗಿ ನಡೆಯುತ್ತದೆ; ಅಡಿಗಡಿಗೆ ನಮ್ಮ ಮುಖಭಂಗವಾಗುತ್ತಿದ್ದರೆ ನಮಗೆ ಉತ್ಸಾಹಭಂಗವಾಗುತ್ತದೆ. ಇಷ್ಟನ್ನು ಮಾತ್ರ ಹೇಳಿ ಉಪಾಧ್ಯಾಯರ ಮತ್ತು ಗ್ರಾಮಸ್ಥರ ವಿಷಯವನ್ನು ಪ್ರಸ್ತಾಪಮಾಡುತ್ತೀನೇ. ಈ ಇಬ್ಬರನ್ನು ತಿದ್ದುವುದು ಮಹಾ ಪ್ರಯಾಸದ ಕೆಲಸ. ಹರಿಹರಿಗೂ ಅಸಾಧ್ಯವೆಂದು ಹೇಳಿದಮೇಲೆ ಮನುಷ್ಯ ಮಾತ್ರದವನು ಏನನ್ನು ತಾನೆ ಮಾಡಬಹುದು! ನಿವಾಗಿ ಒಂದು ಪುರಾಣದ ಕಥೆ ಹೇಳುತ್ತೀನೇ, ಕೇಳಿ: ದೇವಲೋಕದಲ್ಲಿ ಒಂದು ದಿನ ಬ್ರಹ್ಮ ವಿಷ್ಣು ಮತ್ತು ಮಹಿಷ್ಯರಿಗೆ ನಾನು ಲೋಕನಾಯಕ ತಾನು ಲೋಕನಾಯಕ ಎಂದು ದೊಡ್ಡ ಜಗತ್ ಹತ್ತಿತಂತೆ! ಆ ಶ್ರೀಮಾತೀರ್ಥಗಳ ಜಗತ್ದಿಂದ ಪ್ರಳಯವಾತಾವರಣ ಉಂಟಾಯಿತು ಆಗ ದೇವತೆಗಳೆಲ್ಲ ಬಹಳ ವ್ಯಧಿಪಟ್ಟಿರು. ಆ ಶಮಯಕ್ಕೆ ಸರಿಯಾಗಿ ನಾರದ ಮಹಾರ್ಷಿಗಳು ಆ ಸಭೆಗೆ ಬಂದರು. ಶ್ರೀಮಾತೀರ್ಥಗಳ ವೀರಾವತಾರಗಳನ್ನು ನೋಡಿ ವೀಣಾವಾದನ ಮಾಡುತ್ತ,—ನಿಮ್ಮ ನಿಮ್ಮಲ್ಲಿ ಕಲಹವೇಕೆ? ಲೋಕವ್ಯಾಪಾರವನ್ನು ನಡೆಸುವ ಶ್ರೀಮಾತೀರ್ಥಗಳೇ ಜಗತ್ವಾಡಿದರೆ ಜನ ಬದುಕುವುದು ಹೇಗೆ? ನಿಮ್ಮ ಜಗತ್ಕೈ ಕಾರಣವೇನು? ಎಂದು ವಿಚಾರಿಸಿದರು. ಆಗ ಆವರು,—ನಾನು ಲೋಕನಾಯಕ, ತಾನು ಲೋಕನಾಯಕ, ಉಳಿದವರು ನನ್ನ

ಬ್ರಹ್ಮರು ಎಂದು ಹೇಳಿಕೊಡಿದರು. ನಾರದರು ನಗುತ್ತಾ, ಒಂದು ಕೆಲಸ ಮಾಡಿ; ನಿಮ್ಮ ಆಯುಧಗಳನ್ನು ಕೇಳಿಗಿಡಿ; ನಾನು ನಿಮ್ಮ ಶಕ್ತಿಯನ್ನು ಪರಿಶೈ ಮಾಡುತ್ತೀನೆ; ತೀರ್ಗಡೆಯಾದವರನ್ನು ಈ ದೇವಸಭೆ ಲೋಕನಾಯಕನೆಂದು ಒಪ್ಪತ್ತದೇ-ಎಂದು ಹೇಳಿದರು. ಆದರಂತೆ ಅವರೆಲ್ಲ ಆಯುಧಗಳನ್ನು ಕೇಳಿಟ್ಟರು. ನಾರದರು,- ನೋಡಿ! ನಾಯಿಯ ಬಾಲದ ಡೊಂಕನ್ನು ಸರಿಪಡಿಸಬೇಕು! ಇಲ್ಲವಾದರೆ, ಮೇಷ್ಟು ಬುದ್ಧಿಯ ಡೊಂಕನ್ನು ಸರಿಪಡಿಸಬೇಕು! ಇಲ್ಲವಾದರೆ, ಹಳ್ಳಿಯವರ ಹಟದ ಡೊಂಕನ್ನು ಸರಿಪಡಿಸಬೇಕು! ಇವುಗಳಲ್ಲಿ ಯಾವುದೊಂದನ್ನು ಮಾಡಿದರೂ ಸರಿಯೆ, ಅವನನ್ನು ನಾವು ದೇವತಾಸಾರ್ವಭೌಮನೆಂದು ಒಪ್ಪಿಕೊಳ್ಳುತ್ತೀನೆ-ಎಂದರು. ಆಗ ಬ್ರಹ್ಮನು ನಾಯಿಯ ಬಾಲದ ಡೊಂಕನ್ನು ಸರಿಪಡಿಸಲು ಹೊರಟನು; ವಿಷ್ಣುವು ಮೇಷ್ಟರ ಡೊಂಕನ್ನು ಸರಿಪಡಿಸುತ್ತೀನೆಂದು ಹೊರಟನು; ಮಹೇಶ್ವರನು ಹಳ್ಳಿಯವರ ಡೊಂಕನ್ನು ತಿದ್ದುತ್ತೀನೆಂದು ಹೊರಟನು. ಬ್ರಹ್ಮನು ದಾರಿಯಲ್ಲಿ ಸಿಕ್ಕಿ ನಾಯಿಗಳನ್ನೆಲ್ಲ ಹಿಡಿದು, ಅವುಗಳ ಬಾಲವನ್ನು ನೇರಿಸಿ, ಬಗ್ಗಿಸಿ, ಡೊಂಕನ್ನು ಸರಿಪಡಿಸಲು ಬಹಳವಾಗ ಪ್ರಯತ್ನಪಟ್ಟನು. ಅದು ಆಗ ಲಿಲ್ಲ. ಆಗ ಅವನು ಒಂದು ಕುರುತ್ತಿಯನ್ನು ಮಾಡಿದನು. ಒಂದು ನಾಯಿಮರಿಯ ಬಾಲಕ್ಕೆ ಕೇಳಿಗಡೆ ಒಂದು ಕಂಬಿಯನ್ನು ಕಟ್ಟಿಗೆ ಕಾಣಿದಂತೆ ಸೇರಿಸಿ ಕಟ್ಟಿದನು. ಆಗ ಬಾಲ ನೆಟ್ಟಿಗಾಯಿತು! ತನ್ನಲ್ಲಿ ಸಂತೋಷಪಡುತ್ತ, ನೋವಿನಿಂದ ಕುಂಯಾಗುಟ್ಟಿತ್ತದ್ದ ನಾಯಿಯನ್ನು ಕಂಕಳಲ್ಲಿ ಇರುಕೊಂಡು ಬ್ರಹ್ಮನು ದೇವಸಭೆಗೆ ಬಂದನು.'

'ಅತ್ಯ ವಿಷ್ಣುವು ಮೇಷ್ಟರ ಸಹವಾಸಮಾಡಿ ಡೊಂಕನ್ನು ತಿದ್ದಲು ಪ್ರಯತ್ನಪಟ್ಟನು. ತಾನು ಎದುರಿಗೆ ಕುಳಿತಿದ್ದ ಒತ್ತಿ ಹಿಡಿದಿರುವ ಪರ್ಯಾಯಂತರವೂ ಡೊಂಕು ಕಾಣುತ್ತಿರಲಿಲ್ಲ. ಮೇಷ್ಟ ಸರಿಯಾಗಿಯೇ ಇರುತ್ತದ್ದನು. ತಾನು ಹಿಡಿತ ಬಿಟ್ಟು ಸ್ವಲ್ಪ ಮರೆಯಾಗುತ್ತಲೂ ಆ ಡೊಂಕು ಪುನಃ ಕಾಣಿಸಿಕೊಳ್ಳುತ್ತಲೇ ಇತ್ತು! ವಿಷ್ಣುವು ಹತಾಶನಾಗಿ ಆ ಕಾರ್ಯ ತನಿಂದ ಸಾಧ್ಯವಿಲ್ಲವೆಂದು ಖಿನ್ನತೆಯಿಂದ ದೇವಲೋಕಕ್ಕೆ ಹಿಂದಿರಿಗಿದನು. ಮಗುಡೊಂದು ಕಡೆ ಮಹೇಶ್ವರನು ಹಳ್ಳಿಯವರಲ್ಲಿ

ನೇಲಸಿ ಅವರ ಡೊಂಕನ್ನು ಸರಿಪಡಿಸಲು ವಿಶ್ವಪ್ರಯತ್ನಪಟ್ಟನು. ಏನು ಪ್ರಯತ್ನಪಟ್ಟರೂ ಸಾಧ್ಯಕವಾಗಲಿಲ್ಲ! ಅವನೂ ನಿರಾಶನಾಗಿ ದೇವ ಲೋಕಕ್ಕೆ ಹಿಂದಿರುಗಿದನು.’

‘ದೇವತೆಗಳೆಲ್ಲ ಕುಶಳಹೆಲದಿಂದ ನಿರೀಕ್ಷಿಸುತ್ತಿದ್ದರು. ಬ್ರಹ್ಮಾವಿಷ್ಣು ಮಹೇಶ್ವರರು ಸಭಿಗೆ ಒಂದರು. ನಾರದರು ಅವರ ಮುಖಾವಗಳನ್ನು ನೋಡಿದರು. ಬ್ರಹ್ಮನ ಮುಖ ಮಾತ್ರ ಗೆಲುವಾಗಿತ್ತು; ಸ್ವಲ್ಪ ಜಂಬ ದಿಂದಲೂ ಕೂಡಿತ್ತು. ಉಳಿದಿಬ್ಬರು ಖಿನ್ನರಾಗಿದ್ದರು. ವಿಷ್ಣುವು,—ಮೇಷ್ವರ ಡೊಂಕನ್ನು ಎದುರಿಗಿದ್ದ ಮ್ಯಾಕಾಲ ತಿದ್ದಬಹುದು; ಆಮೇಲೆ ಎಂದಿನಂತೆಯೆ ಡೊಂಕು ತಲೆಯೆತ್ತತ್ತದೆ! ಏನು ಮಾಡಲಿ? ತಿದ್ದಲು ಸ್ವಾಂದ ಸಾಧ್ಯವಾಗಲಿಲ್ಲ! ಎಂದು ನಿಜವನ್ನು ಹೇಳಿಬಿಟ್ಟಿನು. ಮಹೇಶ್ವರನು,—ಹಳ್ಳಿಯವರದು ಹಲವಾರು ಡೊಂಕುಗಳು! ಒಂದು ಕಡೆ ಒಂದನ್ನು ಸರಿಮಾಡಿದರೆ ಮತ್ತೊಂದು ಕಡೆ ಬೇರೊಂದು ಎದ್ದು ಕೊಳ್ಳತ್ತದೆ! ನಷ್ಟಕ್ಕೆಯಲ್ಲಿ ಸರಿಪಡಿಸುವುದಕ್ಕೆ ಆಗಲಿಲ್ಲ!—ಎಂದು ನಿಜಾಂಶವನ್ನು ತಿಳಿಸಿದನು. ದೇವತೆಗಳು ಬ್ರಹ್ಮನ ಮುಖವನ್ನು ನೋಡಿದರು. ಅವನು ಜಂಬದಿಂದ ತನ್ನ ಕಂಕುಳಲ್ಲಿದ್ದ ನಾಯಿಯ ಮರಿಯನ್ನು ಅವರ ಮುಂದಿಟ್ಟಿನು! ಎಲ್ಲರೂ ನೋಡುತ್ತಾರೆ! ನಾಯಿಯ ಬಾಲ ನೇಟ್ಟಿಗಿಡೆ! ಪರಮಾಶ್ಚಯವಾಯಿತು! ಆಗ ನಾರದರು, ವೀಣೆಯ ಅಪಸ್ತರದಂತಿ ಕುಂಯಾಗುಟ್ಟತ್ತಿದ್ದ ನಾಯಿಯನ್ನು ನೋಡಿ, ಇದೇಕೆ ಕುಂಯಾಗುಟ್ಟತ್ತಿದೆ? ನೋಡೊಣ, ಎಂದು ನಾಯಿಯ ಬಾಲವನ್ನು ಮುಟ್ಟಿ ಸವರಲು ಕೆಳಗಡಿ ಇದ್ದ ಕಂಬಿ ಕೈಗೆ ಸಿಕ್ಕಿತು! ಕಟ್ಟಿದ್ದ ಕಂಬಿಯನ್ನು ನಾರದರು ಮೆಲ್ಲಗೆ ತೆಗೆದುಬಿಟ್ಟಿರು ನಾಯಿ ಕುಂಯಾಗುಟ್ಟವುದು ನಿಂತುಹೋಯಿತು! ಯಥಾಪ್ರಕಾರ ನಾಯಿಯ ಬಾಲ ಡೊಂಕಾಗಿ ನಿಂತಿತು! ದೇವತೆಗಳೆಲ್ಲ ಬ್ರಹ್ಮನನ್ನು ನೋಡಿ ಭೀಮಾರಿ ವಾಡಿದರು: ನೀನು ಮೋಸಗಾರ! ಮಳ್ಳಿಗಾರ! ನಿನಗೆ ಲೋಕದಲ್ಲಿ ಪೂಜೆಯಿಲ್ಲದೆ ಹೋಗಲಿ! ’ ಎಂದು ಶಸಿಸಿಬಿಟ್ಟಿರು. ವಿಷ್ಣುವನ್ನೂ ಮಹೇಶ್ವರನನ್ನೂ ನೋಡಿ, ‘ನೀವು ನಿಜ ಹೇಳಿದವರು! ಲೋಕದಲ್ಲಿ ನಿಮಗೆ ಪೂಜೆ ಸಲ್ಲಲಿ! ಆಯಾಭಕ್ತರ ಭಾವದಂತಿ ಅವರವರಿಗೆ ನೀವು ಲೋಕನಾಯಕರಾಗಿ, ದೇವತಾಸಾವರ

ಭೋಮರಾಗಿ ಕಾಣಿಸಿಕೊಳ್ಳಿರಿ ! – ಎಂದು ಹೇಳಿದರು. ಹೀಗೆ ಪುರಾಣದ ಕಥೆ.’

ಸಭೆ ನಗುವಿನಲ್ಲಿ ಮುಳುಗಿಹೊಯಿತು ಸಾಹೇಬರೂ ನಗುತ್ತಾ, ‘ರಂಗಣ್ಣನವರೇ ! ಇದು ಯಾವ ಪುರಾಣದಲ್ಲಿದೆ ? ಕಢಿ ಚೆನ್ನಾಗಿದೆಯಲ್ಲ !’ ಎಂದು ಕೇಳಿದರು. ರಂಗಣ್ಣ, ‘ಇಂಥನೆಲ್ಲ ನಮ್ಮ ಬ್ರಹ್ಮಾಂಡ ಪುರಾಣದಲ್ಲಿ ಬಹಳ ಇವೆ ಸಾರ್ !’ ಎಂದ. ನಗುತ್ತಾ ಉತ್ತರ ಕೊಟ್ಟನು. ಬಳಿಕ ಭಾವಣವನ್ನು ಮುಂದುವರಿಸಿ ‘ಆದ್ದರಿಂದ ನಮ್ಮದು ಎಪ್ಪು ಪ್ರಯಾಸದ ಕೆಲಸ ನೋಡಿ ! ಒಂದು ಕಡೆ ಮೇಷ್ಪರುಗಳನ್ನು ತಿದ್ದಿಕೊಳ್ಳುವುದಕ್ಕಾಗಿಯೂ ಇನ್ನೊಂದು ಕಡೆ ಹೆಚ್ಚಿಯವರಿಗೆ ತಿಳನಳಿಕೆ ಕೊಟ್ಟು ಅವರನ್ನು ತಿದ್ದಿಕೊಳ್ಳುವುದಕ್ಕಾಗಿಯೂ, ಎಲ್ಲರಲ್ಲಿಯೂ ಪರಸ್ಪರ ಸೌಹಾದ್ರ ಮತ್ತು ಸಾಮಾರಸ್ಯಗಳನ್ನು ಒಟ್ಟುಮಾಡುವುದಕ್ಕಾಗಿಯೂ, ಈ ಉಪಾಧ್ಯಾಯರ ಸಂಘಗಳ ಸಭಿಗಳನ್ನು ಗ್ರಾಮಾಂತರಗಳಲ್ಲಿ ಏಸಾರ್ಡು ಮಾಡುತ್ತಿದೇನೇ’ – ಎಂದು ರಂಗಣ್ಣ ಹೇಳಿ ಗಂಗೇಗೌಡರ ಚೈದಾರ್ಯವನ್ನು ಪ್ರಶಂಸಿಸಿ ಮಾಡಿ ತನ್ನ ಭಾವಣವನ್ನು ಮುಕ್ತಾಯ ಮಾಡಿದನು.

ತರುವಾಯ ಗಂಗೇಗೌಡರು ಗ್ರಾಮಧರ ಅಹವಾಲನ್ನು ಹೇಳಿ ಕೊಳ್ಳುವುದಕ್ಕಾಗಿ ಎದ್ದುನಿಂತರು. ‘ಸ್ವಾಮಿ ! ನನಗೆ ಈ ಸಭೆಯಲ್ಲಿ ಎದ್ದು ಮಾತನಾಡುವುದಕ್ಕೆ ಹೆಡರಿಕೆಯಾಗುತ್ತದೆ. ನಮ್ಮ ಇನ್ ಸ್ವೇಕ್ಷರ್ ಸಾಹೇಬರು ದೊಡ್ಡ ವಿದ್ವಾಂಸರು ! ಈಗ ತಾನೆ ಪುರಾಣದ ಕಢಿ ಹೇಳಿ ಹೆಚ್ಚಿಯವರಲ್ಲಿ ಹಲವು ಡೊಂಕುಗಳಿವೆ ! ಒಂದನ್ನು ಒಂದು ಕಡೆ ಸರಿಪಡಿಸಿದರೆ ಮತ್ತೊಂದು ಬೇರೊಂದು ಕಡೆ ಎದ್ದು ಕೊಳ್ಳುತ್ತದೆ ! ಎಂದು ತಿಳಿಸಿದ್ದರೆ’ ಎಂದು ನಗುತ್ತಾ ಹೇಳಿದರು. ಸಭೆಯಲ್ಲಿ ಚಪ್ಪು ಲೆ ಧ್ವನಿ ತುಂಬಿಹೊಯಿತು. ‘ನಾನೋಬ್ಬ ಹೆಚ್ಚಿಗ ! ನಮ್ಮ ಡೊಂಕುಗಳಿಗಲ್ಲ ಮದ್ದಿವಿದ್ದೇ ! ವಿದ್ದೇ ನಮ್ಮಲ್ಲಿ ಚೆನ್ನಾಗಿ ತರದುತ್ತ ಬಂದು, ಜನರಲ್ಲಿ ಉತ್ಪಾದನಶಕ್ತಿ ಬೇಳಿದು, ಹೊಟ್ಟಿತುಂಬ ಹಿಟ್ಟು ದೊರೆತರೆ ಡೊಂಕುಗಳು ಮಾಯ ವಾಗುತ್ತವೆ ಸ್ವಾಮಿ ! ಒಕ್ಕಿಯ ವಿದ್ದೇ, ಒಕ್ಕಿಯ ಉಟ್ಟಿ, ಒಕ್ಕಿಯ ನಡತೆ – ಇವುಗಳಿಂದ ನಾವು ಮಾದರಿ ಪ್ರಚೆಗಳಾಗಬಹುದು ; ನಮ್ಮ ದೇಶ ಮಾದರಿ ದೇಶವಾಗಬಹುದು. ಈ ಗ್ರಾಮ ಬಹಳ ದೊಡ್ಡದು. ಪ್ರೇಮರಿ

ಪಾಠಶಾಲೆಯಲ್ಲಿ ಸೂರ್ಯವತ್ತು ಮಂದಿ ಮಕ್ಕಳಿದ್ದಾರೆ. ಸುತ್ತು ಲೂ ಹತ್ತಾರು ಪಾಠಶಾಲೆಗಳಿವೆ. ಈ ಉರಿಗೊಂದು ಮಿಡಲ್ ಸ್ಕೂಲನ್ನು ಕೊಟ್ಟಿರೆ ಬಹಳ ಚೆನ್ನಾಗಿರುತ್ತದೆ. ಗ್ರಾಮಸ್ಥರು ಉದಾರವಾಗಿ ಸಹಾಯಮಾಡಲು ಶಿಧಿವಾಗಿದ್ದಾರೆ. ಮಿಡಲ್ ಸ್ಕೂಲಿಗೆ ಕಟ್ಟಿಡವನ್ನು ಮುಖತ್ವಾಗಿ ಕಟ್ಟಿ
ಕೊಡುತ್ತಾರೆ! ಅದ್ದರಿಂದ ದಯವಿಟ್ಟು ಒಂದು ಮಿಡಲ್ ಸ್ಕೂಲ್ ಅಪ್ಪಣಿಯಾಗಬೇಕು! ಎಂದು ಬೇಡಿಕೆಯನ್ನು ಸಲ್ಲಿಸಿದ್ದು. ಬಳಿಕ ಇನ್ನೊಂದು ಸ್ಕೂಲ್ ರೂಪ ಮಾಡುತ್ತಿರುವ ಕೆಲಸವನ್ನು ಪ್ರಶಂಸನೆಮಾಡಿ, ಡಿ. ಇ. ಓ. ಸಾಹೇಬರು ವಂದನೆಗಳನ್ನು ಅರ್ಪಿಸಿದರು.

ಸಾಹೇಬರು ತಮ್ಮ ಅಧ್ಯಕ್ಷಭಾಷಣದಲ್ಲಿ ಉಸಾಧ್ಯಾಯರ ಸಂಘ ಗಳ ಪ್ರಯೋಜನವನ್ನು ತಿಳಿಸಿ, ರಂಗಣ್ಣನ ಸೇತ್ತುತ್ವದಲ್ಲಿ ನಡೆಯುತ್ತಿರುವ ಸಭೆಗಳು ಬಹಳ ಉಪಕಾರಕವಾಗಿರುವುದೆಂದೂ, ಸಂಸ್ಥಾನಕ್ಕೆ ಮಾಡರಿಯಾಗಿವೆಯೆಂದೂ ಹೇಳಿದರು. ಗಂಗೇಗೌಡರಂಧ ಮುಂದಾಳುಗಳು ದೇಶದಲ್ಲಿರುವುದು ದೇಶದ ಸಾಭಾಗ್ಯವೆಂದು ಹೊಗಳಿದರು. ಬಳಿಕ ಮಿಡಲ್ ಸ್ಕೂಲಿನ ವಿಚಾರ ಎತ್ತಿ, ಈ ಉರು ಬಹಳ ಮುಂದು ವರಿದಿದೆ ಎನ್ನುವುದು ನನಗೆ ಈ ಸಾಯಂಕಾಲ ಮನದಬ್ರಾಯಿತು. ಉರು ನಿಜವಾಗಿಯೂ ಮಿಡಲ್ ಸ್ಕೂಲನ್ನು ಪಡೆಯಲು ಅರ್ಹವಾಗಿದೆ! ಆದನ್ನುಚೇಗ ಕೊಡಲು ತೀವ್ರಾನಿಸಿದ್ದೇನೇ— ಎಂದು ಹೇಳಿದರು. ಎಲ್ಲರೂ ಜಪ್ಪಾಳೆ ತಟ್ಟಿದರು. ‘ಕಾರೂ ಶ್ರೀಗೌರಿ’ಯನ್ನು ರಾಡಿದ ನಂತರ ಸಭೆ ಮುಕ್ತಾಯವಾಯಿತು.

ಸಾಯಂಕಾಲ ಐದೂವರೆ ಗಂಟೆಯಾಯಿತು. ಬಸ್ಸು ಸ್ಕೂಲ ಬಳಿಗೆ ಬಂತು. ಸಾಹೇಬರನ್ನು ಬಹಳ ಸ್ವೇಭವದಿಂದ ಬಸ್ಸಿನ ಬಳಿಗೆ ಉರಿನ ಜನ ಕರೆದುಕೊಂಡುಹೋದರು. ಸಾಹೇಬರು, ರಂಗಣ್ಣನ ಕೈಕುಲುಕಿ, ‘ರಂಗಣ್ಣನವರೇ! ನನಗೆ ಬಹಳ ಸಂತೋಷವಾಗಿದೆ. ನೀವು ಮಾಡುತ್ತಿರುವ ಕೆಲಸವನ್ನು ದೊಡ್ಡ ಸಾಹೇಬರುಗಳಿಗೆ ತಿಳಿಸುತ್ತೇನೆ. ಈಗ ನಿಮ್ಮಿಂದ ಏರಡು ಕಾರ್ಯಗಳು ನಡೆಯಬೇಕು. ನೊದಲನೆಯದು, ಗರುಡನಹಲ್ಲಿ ಹನುಮನಹಲ್ಲಿ ವ್ಯಾಜ್ಯವನ್ನು ಪಂಚಾಯತಿಮಾಡಿ ನೀವು ಪರಿಹರಿಸಬೇಕು. ಏರಡನೆಯದು, ಈಚೆಗೆ ಮುಂಜೂರಾಗಿರುವ ಕೆಲವು

ಸರಕಾರ ಪ್ರೇಮರಿ ಪಾಠಿಾಲೆಗಳನ್ನು ‘ಚೇಗ ಸರಿಯಾದ ಕಡೆಗಳಿಗೆ ಹಂಚಿ, ವರದಿಯನ್ನು ಕಳಸಿಕೊಡಬೇಕು’ ಎಂದು ಹೇಳಿದರು. ರಂಗಟ್ಟನು, ‘ಆಗಲಿ ಸಾರ್ !’ ಎಂದು ಹೇಳಿದನು. ಸಾಹೇಬರು ಗಂಗೇಗೌಡರ ಕೈ ಕುಲುಕೆ, ಎಲ್ಲರಂಗೂ ವಂದನೆವಾಡಿ ಬಸ್ತು ಹತ್ತಿದರು. ಬಸ್ತುಹೊರಟಿತು. ಜಯಕಾರಗಳು ನಭೋಮಂಡಲವನ್ನು ಭೇದಿಸಿದುವು !

ಪ್ರಕರಣ ೨೨

ಗರುಡನ ಹಳ್ಳಿ ಮತ್ತು ಹನುಮನ ಹಳ್ಳಿ

ಮಾರನೆಯ ದಿನ ಜನಾದ್ವಾನಪುರಕ್ಕೆ ಹಿಂದಿರುಗುವ ವೋದಲು ಗರುಡನ ಹಳ್ಳಿ ಮತ್ತು ಹನುಮನ ಹಳ್ಳಿಗಳನ್ನು ಹೊಕ್ಕು ಹೋಗೋಣ ವೆಂದು ರಂಗಣ್ಣನಿಗೆ ಅನ್ನಿಸಿತು. ಅದನ್ನು ಶಂಕರಪ್ಪನಿಗೆ ತಿಳಿಸಿ, ‘ಜನಾದ್ವಾನಪುರಕ್ಕೆ ಗೋಪಾಲ ಹಿಂದಿರುಗಲಿ ನಾವು ಆ ಹಳ್ಳಿಗಳ ವ್ಯಾಜ್ಯಗಳನ್ನು ಪರಿಹರಿಸಿ ಅನಂತರ ಉರು ಸೇರೋಣ’ ಎಂದು ಹೇಳಿದನು.

‘ಸ್ವಾಮಿ! ಆ ಹಳ್ಳಿಗಳ ವ್ಯಾಜ್ಯ ಬಹಳ ತೋಡಕು. ಆ ಜನ ಬಹಳ ಒರಟ್ಟಿ. ಹಿಂದಿನ ಇನ್‌ಸ್ಪೆಕ್ಟರು ಬಹಳ ಭಂಗಪಟ್ಟಿಹೋದರು!’ ಎಂದು ಶಂಕರಪ್ಪ ಹೇಳಿದನು.

‘ಎಲ್ಲವೂ ಸರಿಯೆ. ಆದರೆ ಸಾಹೇಬರು ಹೇಳಿದ್ದಾರಲ್ಲ! ನಾವು ಸಹ ಆ ವ್ಯಾಜ್ಯಕ್ಕೆ ಏನಾದರೋಂದು ಪರಿಹಾರವನ್ನು ಹುಡುಕಬೇಕಾಗದೆಯಲ್ಲ. ಹಾಗೆಯೇ ಬೆಳಸುವುದು ಜೆನ್ನಾಗಿಲ್ಲ.’

‘ತಮ್ಮ ಚಿತ್ತ ಸ್ವಾಮಿ! ಹೋಗೋಣ.’

ಹಳ್ಳಿಗಳ ಜಗಳ ಹನುಮಂತನಿಗೂ ಗರುಡನಿಗೂ ಆದ ಯುದ್ಧದ ಮತ್ತು ಗರುಡಗರ್ವ ಭಂಗದ ಪಾರಾಣಿಕ ಕಢಿಯನ್ನು ನಮ್ಮ ಸ್ಕೃರಣಿಗೆ ತರಬಹುದು. ಯಾವ ಮಹಾರಾಯರು ಆ ಹಳ್ಳಿಗಳಿಗೆ ಆ ಹೆಸರುಗಳನ್ನು ಇಟ್ಟಿರೋ! ಒಂದು ಗ್ರಾಂಟಿಸ್ಟುಲಿನ ವಿಚಾರದಲ್ಲಿ ಆ ಹಳ್ಳಿಗಳಿಗೆ ಪ್ರಬಲವಾದ ಜಗಳಗಳು ನಡೆಯುತ್ತಿದ್ದವು. ಗರುಡನ ಹಳ್ಳಿಗೂ ಹನುಮನ ಹಳ್ಳಿಗೂ ಮೂರೇ ಮೂರು ಘಲಾಂಗು ಅಂತರ. ಒಂದೊಂದರಲ್ಲಿ ಸುಮಾರು ಇನ್ನೊಂದ್ದೀಪತ್ತು ಪ್ರಜಾಸಂಖ್ಯೆಯಿದ್ದು ಒಟ್ಟಿನಲ್ಲಿ ಐನೂರು ಜನಸಂಖ್ಯೆ ಆ ಸಂಚಾಯತಿಗೆ ದಾಖಲಾಗಿತ್ತು. ಆ ಎರಡು ಹಳ್ಳಿಗಳಿಂದಲೂ ಒಂದೇ ಗ್ರಾಮಪಂಚಾಯತಿ; ಅಥ ಸದಸ್ಯರು ಗರುಡನ ಹಳ್ಳಿಯವರು, ಉಳಿದಧರ್ಮ ಹನುಮನ ಹಳ್ಳಿಯವರು. ಚೇರಮನ್ನು

ಗರುಡನ ಹಳ್ಳಿಯ ಪಟೀಲ್, ಕಾರ್ಯದಶಿರ ಹನುಮನ ಹಳ್ಳಿಯ ಶ್ವಾಸು ಭೋಗ್. ಒಂದೇ ಪಂಚಾಯತಿ ಆದರೂ, ಗರುಡನ ಹಳ್ಳಿಯ ಲೋಹಂ ದು ಪಂಚಾಯತಿ ಹಾಲ್! ಹನುಮನ ಹಳ್ಳಿಯ ಲೋಹಂ ದು ಪಂಚಾಯತಿ ಹಾಲ್! ಒಂದು ತಿಂಗಳು ಪಂಚಾಯತಿಯ ವಿಾಟಿಂಗು ಗರುಡನ ಹಳ್ಳಿಯಲ್ಲಿ ಸೇರಿದರೆ, ಮುಂದಿನ ತಿಂಗಳು ಹನುಮನ ಹಳ್ಳಿಯಲ್ಲಿ ಸೇರುತ್ತಿತ್ತು. ಹೀಗೆ ಪರ್ಯಾರ್ಥ ಕ್ರಮದಲ್ಲಿ ಪಂಚಾಯತಿ ಸಭೆ ಎರಡು ಹಳ್ಳಿಗಳಲ್ಲಿಯೂ ನಡೆಯುವಂತೆ ಏಪಾರ್ಥ ಡಾಗಿತ್ತು.

ಪಂಚಾಯತಿಯವರು ಗರುಡನ ಹಳ್ಳಿಯಲ್ಲಿ ಸಭೆ ಸೇರಿದ ಒಂದು ತಿಂಗಳಲ್ಲಿ ಒಂದು ಪಾಠಶಾಲೆಯನ್ನು ಸರಕಾರದವರು ಕೊಡಬೇಕೆಂದೂ ಸಾಮಾನ್ಯಗಳಿಗಾಗಿ ಒಂದು ನೂರು ರುಪಾಯಿಗಳನ್ನು ಖಚಾನೆಗೆ ಕಟ್ಟಿ ರುವುದಾಗಿಯೂ ತಿಳಿಸಿ ನಿಷ್ಫಲಯವಾಡಿ ಇಲಾಖೆಗೆ ಕಳಿಸಿಕೊಟ್ಟಿರು. ಇಲಾಖೆಯವರು ಅಲ್ಲಿಗೆ ಒಂದು ಗ್ರಾಂಟ್ ಸೂಳಲನ್ನು ಮಂಜೂರ್ ಮಾಡಿ ದರು. ಹಿಂದಿನ ಇನ್‌ಸ್ಪೆಕ್ಟರು ಒಬ್ಬ ಮೇಷ್ಪುನ್ನು ಗೊತ್ತುಮಾಡಿ ಪಾಠಶಾಲೆಯನ್ನು ತೆರೆಯುವಂತೆಯೂ ಗ್ರಾಮಸ್ಥರಿಗೆ ಹೇಳಿ ಬೆಂಚು, ಚೋಡು ವೋದಲಾದುವನ್ನು ಕಚೇರಿಯಿಂದ ತೆಗೆಸಿಕೊಂಡು ಹೋಗಿ ಬೇಕೆಂದೂ ಅಪ್ಪತ್ತಿಮಾಡಿದರು. ಆವರು ಕೊಟ್ಟಿ ಅಪ್ಪತ್ತಿಯಲ್ಲಿ ಹನುಮನ ಹಳ್ಳಿಯ ಪಂಚಾಯತಿ ಹಾಲಿನಲ್ಲಿ ಪಾಠಶಾಲೆಯನ್ನು ತೆರೆಯಬೇಕೆಂದು ಹೇಳಿತ್ತು. ಆ ಮೇಷ್ಪು ಗರುಡನ ಹಳ್ಳಿ ಯಾವುದು? ಹನುಮನ ಹಳ್ಳಿಯಾವುದು? ಎಂಬುದು ತಿಳಿಯದೆ ಆರ್ಡರ್ ತೆಗೆದುಕೊಂಡು ಬರುತ್ತದಾರಿಯಲ್ಲಿ ವೋದಲು ಸಿಕ್ಕಿ ಗರುಡನ ಹಳ್ಳಿಯಲ್ಲಿ ಅದನ್ನು ತೋರಿಸಿದನು. ಜೀಮ್‌ನ್ ಆಗಿದ್ದ ಪಟೀಲನು ಮೇಷ್ಪುನ್ನು ಅಲ್ಲಿಯೇ ನಿಲ್ಲಿಸಿಕೊಂಡು ಹುಡುಗರನ್ನು ಜವಾಯಿಸಿಕೊಟ್ಟು ಪಾಠಶಾಲೆಯ ಪ್ರಾರಂಭೋತ್ಸವವನ್ನು ನೆರೆವೇರಿಸಿದನು; ಮತ್ತು ಮಾರನೆಯ ದಿನ ಗಾಡಿಯನ್ನು ಜನಾರ್ಥನ ಪ್ರಾರಂಭಕ್ಕೆ ಕಳಿಸಿ ಚೋಡ್ರ ಬೆಂಚು ವೋದಲಾದುವನ್ನು ತರಿಸಿ ಕೊಂಡನು. ಪಾಠಶಾಲೆಯನ್ನು ಪಂಚಾಯತಿಯ ಜೀ ಮ್ ನ್ನೀ ನ ಆಜ್ಞಾನುಸಾರವಾಗಿ ಪ್ರಾರಂಭ ಮಾಡಿರುವುದಾಗಿಯೂ ಸಾಮಾನ್ಯ

గళన్నెల్ల దాఖలిగి తిగెదుకొండిరువుదాగియూ మేష్టు ఇన్ సేక్షరిగి రపోట్టు మాడిద్దాయితు.

హీగి గరుడన హళియల్లి స్వాల్చ సాఫితవాయితీందు తిలయత్తులూ పంచాయతియ కాయిదక్షియాద శ్వానుభోగను జనరన్న కట్టికొండుకోఇ జీముణ్ణెనన్న కండు పంచాయ తియ రీజల్యూషన్నినంతి స్వాలన్న కనుమన హళియల్లి సాఫిస బీకల్లిద గరుడన హళియల్లి సాఫిసకూడదెందు జగళ తీగదను. ఆదరి గరుడన హళియల్లి జన గుంపుకట్టు, 'స్వాలు నమ్మదు, నిమ్మ హుంగరన్న ఇల్లిగేనే కళిసికొడి. నమ్మ ఆక్షేపణైయిల్ల' ఎందు హేళదరు. ఆదరమేలే శ్వానుభోగను తన్న హళియ పంచాయతియ మెంబరుగళన్న జోతిగి కట్టికొండు జనాద్యన పురక్కె హోఇ ఇన్ సేక్షర్ సాహేచరన్న కండు నింబియ హణ్ణు గళన్న కేగి కోట్టు, తింగినకాయి ఖజూర బాదామి కల్పక్కరే బాళీహణ్ణుగళ తట్టిగళన్న మేజినమేలిట్టు, అహవాలన్న హేళకొండను. పంచాయతి మెంబరుగళు, 'స్వామి! కనుమన హళియల్లియే ఇస్వాల్చ సాఫితవాగబీకెందు పంచాయతియ రీజల్యూషన్ ఆగదే. తావు సకె కనుమన హళియల్లియే ఇస్వాల్చ మాదు ఎందు మేష్టురిగి తారేతు మాడిద్దిరి. ఆదరూ జీముణ్ణు జులుమినింద గరుడన హళియల్లే మేష్టురన్న నిల్లిసి కొండు ఇస్వాలన్న ఆల్లే మాడిసుత్తిదానే. ఈ అన్నాయనన్న పరికరిసబీకు'-ఎందు కేముగిదు కేళికొండరు. ఇన్ సేక్షరు తమ్మ ఆజ్ఞియంతి మేష్టు నడియల్లివల్ల ఎందు కోపగొండరు; రీజల్యూషన్నిగి వ్యతిరక్తవాగి ఇన్ సేక్షరు నడిదరిందు పంచాయతి మెంబరుగళు ఎల్లి ఆజిఫ హాకువరోఎందు హేదరికొండరు; మత్తు మేజినమేలిద్ద కాణికెగళన్న నోడి సుప్రీతరాదరు. అప్పగళ పరి కొ మవాగి మేష్టురిగి, 'కనుమన హళిగేనే సామాను సాగిసికొండు హోఇ అల్లియే పాత మాడబీకు. ఇల్ల

ವಾದರೆ ಸಂಬಳ ಕೊಡುವುದಿಲ್ಲ.' ಎಂದು ಹುಕುಂ ವಾಡಿ ಅದರ ನಕ್ತ ಲನ್ನು ಶ್ಯಾಸ್ತಿಭೋಗನ ಕೈಯಲ್ಲಿ ಕೊಟ್ಟು ಕಳುಹಿಸಿದರು.

ಮಾರನೆಯ ದಿನ ಮೇಷ್ಪೂರಿಗೆ ಹುಕುಂ ತಲುಪಿತು. ಸಾಮಾನನ್ನು ತರಲು ಹನುಮನ ಹಳ್ಳಿಯಿಂದ ಗಾಡಿಯೂ ಹೋಯಿತು. ಗರುಡನ ಹಳ್ಳಿಯವರು ಸಾಮಾನು ಕೊಡಲಿಲ್ಲ; ಮೇಷ್ಪೂರಿ ಹೋಗುವುದಕ್ಕಾಗಿ ಅವಕಾಶಕೊಡದೆ ತಡೆದುಬಿಟ್ಟಿರು. ಹನುಮನ ಹಳ್ಳಿಯವರಿಗೆ ರೇಗಿ ಹೋಯಿತು. ದೊಕ್ಕಿಗಳನ್ನೇತ್ತಿಕೊಂಡು ಹೋರಟ್ಟು ಗರುಡನ ಹಳ್ಳಿಗೆ ಮುತ್ತಿಗೆ ಹಾಕಿದರು! ಗರುಡನ ಹಳ್ಳಿಯವರು ತಮ್ಮಲೂ ದೊಕ್ಕಿಗಳುಂ ಬೆಂದು ತೋರಿಸುತ್ತ ಕದನಕ್ಕೆ ಸಿಧಿರಾದರು! ಸ್ವಲ್ಪ ಮಾರಾಮಾರಿ ಆಯಿತು! ಅಷ್ಟರಲ್ಲಿ ಶ್ಯಾಸ್ತಿಭೋಗನಿಂದ ಪ್ರೋಲೀಸಿಗೆ ಯಾದಿಹೋಯಿತು. ಇದನ್ನು ತಿಳಿದುಕೊಂಡು ಜನ ಸ್ವಲ್ಪ ಜದರಿದರು. ಸ್ವಲ್ಪ ಹೋತ್ತಿನ ಮೇಲೆ ಶಮಾಧಾನಸ್ಥಿತಿ ಏವಷಟ್ಟಿತು.

ಮಾರನೆಯ ದಿನ ಮೇಷ್ಪೂರಿ ಹನುಮನ ಹಳ್ಳಿಗೆ ಹೋಗಿ ಶ್ಯಾಸ್ತಿಭೋಗನನ್ನು ಕಂಡನು. ಆತನು ಸಂಚಾಯತಿ ಹಾಲಿನಲ್ಲಿ ಹುಡುಗರನ್ನು ಜವಾಯಿಸಿಕೊಟ್ಟು ಪಾಠಶಾಲೆಯನ್ನು ಅಲ್ಲಿ ನಡೆಸುವಂತೆ ಹೇಳಿದನು. ಇದರ ಫಲವಾಗಿ ದಾಖಲೆಗಳೂ ಸಾಮಾನುಗಳೂ ಗರುಡನ ಹಳ್ಳಿಯಲ್ಲಿ ಉಳಿದುಕೊಂಡುವು; ಮೇಷ್ಪೂರಾತ್ಮಕ ಹನುಮನ ಹಳ್ಳಿಯಲ್ಲಿ ಹುಡುಗಿರಿಗೆ ಪಾಠ ಹೇಳುತ್ತ ಕಾಲ ಕಳೆದನು. ಇನ್ನಾಸ್ತೇಕ್ಕರವರ ಹುಕುಮಿನಂತೆ ಅವನು ನಡೆದುಕೊಂಡದ್ದೀರಂದ ಸಂಬಳಮೇನೋ ತಿಂಗಳು ತಿಂಗಳಿಗೆ ತಪ್ಪದೆ ಬರುತ್ತಿತ್ತು. ಶ್ಯಾಸ್ತಿಭೋಗನು ಬೆಂಚು, ಬೋಡು ಮೊದಲಾದ ಸಾಮಾನು ಗಳನ್ನೂ ಹಾಜರಿ ರಿಜಿಸ್ಟ್ರೇಷನ್ ಮೊದಲಾದ ದಾಖಲೆಗಳನ್ನೂ ಗರುಡನ ಹಳ್ಳಿಯಿಂದ ತರಿಸಿಕೊಡಬೇಕೆಂದು ಅಮಲ್ಲಾರಿಗೂ, ಸ್ಕೂಲ್ ಇನ್ ಸ್ಪೇಕ್ಸ್‌ರಿಗೂ ಅಜಿಂಗಳನ್ನು ಗುಜರಾಯಿಸಿದನು. ಸ್ಕೂಲ್ ಇನ್ ಸ್ಪೇಕ್ಸ್‌ರವರು ಪ್ರೋಲೀಸ್ ಇನ್ ಸ್ಪೇಕ್ಸ್‌ರಿಗೂ ಅಮಲ್ಲಾರಿಗೂ ಕಾಗದ ಗಳನ್ನು ಬರೆದು ಅವರ ಕುಮ್ಮರ್ಕೈನಿಂದ ದಾಖಲೆಗಳನ್ನೂ ಸಾಮಾನು ಗಳನ್ನೂ ಹನುಮನ ಹಳ್ಳಿಗೆ ವರ್ಗಾಯಿಸಿದರು. ಈ ಬಲಾತ್ಮಾರ ಪ್ರಯೋಗದಿಂದ ಹನುಮನ ಹಳ್ಳಿಯವರಿಗೂ ಗರುಡನ ಹಳ್ಳಿಯವರಿಗೂ

ಬಲವಾದ ದೈವ ಚೀಕೆದು ಪರಸ್ಪರವಾಗಿ ಜನರು ಹೋಗಿಬರುವುದು ನಿಂತುಹೋಯಿತು. ಜೊತೆಗೆ ಗರುಡನ ಹಳ್ಳಿಯವರಿಗೆ ಭಲಹುಟ್ಟಿ, ಅವರು ಪಂಚಾಯತಿ ಚೇಮರ್ಣನ್ ಮತ್ತು ತಮ್ಮ ಹಳ್ಳಿಯಲ್ಲಿದ್ದ ಪಂಚಾಯತಿ ಮೆಂಬರುಗಳನ್ನು ಮುಂದುವಾಡಿಕೊಂಡು ಮೇಲ್ಪಟ್ಟಿ, ಸಾಹೇಬರಲ್ಲಿಗೆ ಹೋದರು. ನಿಂಬೆಯಹಳ್ಳಿಗಳು, ಒಂದು ಗೊನೆ ರಸಬಾಳಿಹಳ್ಳಿ, ಎರಡು ಹಲಸಿನಹಳ್ಳಿಗಳು, ಎಷ್ಟನೀರು ಮೊದಲಾದ ಕಾಣಿಕೆಗಳನ್ನು ತೆಗೆದು ಕೊಂಡು ಹೋಗಿ ಸಾಹೇಬರನ್ನು ಅವರ ಬಂಗಲೆಯಲ್ಲಿ ಕಂಡು ಆಕ ವಾಲನ್ನು ಹೇಳಿಕೊಂಡರು ಸಾಹೇಬರು ಸಾವಧಾನವಾಗಿ ಎಲ್ಲವನ್ನೂ ಕೇಳಿ ಇನಾಸ್ಪಿಕ್ಟರ್ ಮಾಡಿದ್ದು ತಪ್ಪೆಂದೂ ತಿಮೋಫೆನಿಸಿಕೊಂಡು, ಪಾಠಶಾಲೆಯನ್ನು ಗರುಡನ ಹಳ್ಳಿಗೆ ವರ್ಗಾರ್ಥಿಯಿಸಿ ಹುಕುಂಮಾಡಿದರು. ಮಧ್ಯಾಹ್ನ ಗರುಡನ ಹಳ್ಳಿಯವರು ಆ ಹುಕುಮಿನ ನಕಲನ್ನು ತೆಗೆದು ಕೊಂಡು ಜಯಫೋಇಪ ಮಾಡುತ್ತ ಕಚೇರಿಯಿಂದ ಹೊರಟು ತಮ್ಮ ಹಳ್ಳಿಯನ್ನು ಸೇರಿದರು. ಇನಾಸ್ಪಿಕ್ಟರಿಗೂ ಹುಕುಮಿನ ನಕಲುಹೋಯಿತು. ಅವರು ಈ ಹುಕುಮಿನಂತೆ ಹನುಮನ ಹಳ್ಳಿಯಲ್ಲಿ ಕೆಲಸ ಮಾಡುತ್ತಿದ್ದಿ ಮೇಷ್ಟರಿಗೆ ತಾಕೀತು ಮಾಡಿದರು. ಪುನಃ ಅವನು ಗರುಡನ ಹಳ್ಳಿಗೆ ಹೋಗಿ ಕೆಲಸಮಾಡತೊಡಗಿದನು !

ಹನುಮನ ಹಳ್ಳಿಯವರು ಶ್ರೀನುಭೋಗನ ಮುಖಂಡತನದಲ್ಲಿ ಪಂಚಾಯತಿ ಹಾಲಿನಲ್ಲಿ ಸಭೆ ಸೇರಿದರು. ತಮಗೆ ಅವಜಯವಾದುದಕ್ಕೆ ಖಿನ್ನರಾದರು. ‘ಯಾದಧಿದಲ್ಲಿ ಜಯಾವಜಯಗಳು ದೈವಯೋಗದಿಂದ ಉಂಟಾಗತಕ್ಕವು. ಆದರೂ ಮನುಷ್ಯನು ಕಾರ್ಯಸಾಧನೆಯ ಪ್ರಯತ್ನವನ್ನು ಬಿಡಬಾರದು’ ಎಂದು ಶ್ರೀನುಭೋಗನು ಅವರಿಗೆಲ್ಲ ಸಮಾಧಾನ ಹೇಳಿ, ಉರಿ ಜನರನ್ನು ಕಟ್ಟಿಕೊಂಡು, ಎರಡು ಗೊನೆ ರಸಬಾಳಿಹಳ್ಳಿ, ಒಂದು ಮಣಿ ಒಕ್ಕೆಯ ತುಪ್ಪ, ಹಲಸಿನಹಳ್ಳಿಗಳು, ದ್ರಾಷ್ಟಿ, ಖಿಜೂರ ಬಾದಾಮಿ— ಇತ್ಯಾದಿಗಳನ್ನು ತೆಗೆದುಕೊಂಡು ಹೋಗಿ ಒಬ್ಬರು ಮುಖಂಡರನ್ನು ಮುಂದುಮಾಡಿಕೊಂಡು ಡೆಪ್ಯುಟಿ ದೈರಿಕ್ಪರ್ ಸಾಹೇಬರನ್ನು ಅವರ ಬಂಗಲೆಯಲ್ಲಿ ಕಂಡನು; ಕಾಣಿಕೆಗಳನ್ನು ಒಪ್ಪಿಸಿದನು. ಆ ದೊಡ್ಡ ಗುಂಪನ್ನು ಆ ಸಾಹೇಬರು ಮೋಡಿ ನ್ಯಾಯ ಅವರ ಕಡೆಯೇ

ಇರುವುದೆಂದು ತೀವ್ರಾರ್ಥಿಕೊಂಡು, ಆ ಸ್ಮಾಲು ಸಂಬಂಧವಾದ ಕಡತ ವನ್ನು ತರಿಸಿಕೊಂಡು ಹುಕುರ ಮಾಡಿದರು : ‘ಇನ್ನಾಸ್ತಿಕ್ಕರು ಪಂಚಾ ಯತಿಯ ರೆಚಲ್ವೈಷನ್ನಿನಂತೆ ಸರಿಯಾಗಿ ಏಪಾರಟ್‌ಪು ಮಾಡಿದ್ದರು. ಡಿ. ಇ. ಟಿ. ಸಾಹೇಬರು ಅದನ್ನು ಬದಲಾಯಿಸಿ ಸ್ಮಾಲನ್ನು ಗರುಡನ ಹಳ್ಳಿಗೆ ವರ್ಗಾರ್ಥಿಸಿದ್ದು ಶುಭ್ರ ತಪ್ಪಿ. ಈಗ ಮೊದಲಿನಂತೆಯೇ ಸ್ಮಾಲನ್ನು ಹನುಮನ ಹಳ್ಳಿಯಲ್ಲಿ ನಡೆಸಬೇಕು. ಆ ಬಗ್ಗೆ ರಿಪೋರ್ಟ್‌ ಮಾಡಬೇಕೆಂದು’ ಎಂದು ಹುಕುಮಿನಲ್ಲಿತ್ತು. ಅದರ ನಕಲನ್ನು ನೇರವಾಗಿ ಇನ್ನಾಸ್ತಿಕ್ಕರೂ ಅವರಂಗೂ ಕಳಿಸಿಬಿಟ್ಟು, ಕೂಡಲೇ ರಿಪೋರ್ಟ್‌ ಮಾಡಬೇಕೆಂದು ತಿಳಿಸಿದರು. ತಾನು ಮಾಡಿದ್ದ ಏಪಾರಟ್‌ನ್ನೇ ಜೆಪ್ಪುಟಿ ಡ್ಯೂರಿಕ್ಕರೂ ಸಾಹೇಬರು ಮಂಜೂರ್ ಮಾಡಿದ್ದನ್ನೂ ಡಿ. ಇ. ಟಿ. ಸಾಹೇಬರ ಹುಕುಮನ್ನು ರದ್ದುಪಡಿಸಿದ್ದನ್ನೂ ನೋಡಿ ಇನ್ನಾಸ್ತಿಕ್ಕರಿಗೆ ಬಹಳ ಸಂಶೋಧನಾರ್ಥಿಯಿತು. ಆ ಹುಕುಮಿನಂತೆ ತಾವು ಮೇಸ್ಟರಿಗೆ ತಾಕೀತು ಮಾಡಿ, ಆ ವಿಚಾರವನ್ನು ಮೇಲ್ಪುಟ್ಟಿ ಇಬ್ಬರು ಅಧಿಕಾರಿಗಳಿಗೂ ತಿಳಿಸಿದರು. ಪಾಪ ! ಆ ಮೇಸ್ಟರಿ ಹುಕುಮನ್ನು ನೋಡಿಕೊಂಡು ಪುನಃ ಹನುಮನ್ನುಹಳ್ಳಿಗೆ ಹೊರಟ್‌ಹೊದನು !

ಮೇಲೆ ಹೇಳಿದ ವರ್ಗಾರ್ಥಿಗಳ ಗಲಾಟಿಯಿಂದ ಸ್ಮಾಲ್ ಕೆಲಸ ಎಲ್ಲಿಯೂ ಚಿನ್ನಾಗಿ ನಡೆಯಲಿಲ್ಲ. ಆದರೆ ವರ್ಷಕೊಂಡು ಬಾರಿ ಪದ್ಧತಿಯಂತೆ ಮಾಡಬೇಕಾದ ತನಿಖೆಗಾಗಿ ಇನ್ನಾಸ್ತಿಕ್ಕರು ಹನುಮನ ಹಳ್ಳಿಗೆ ಹೊದರು. ಹೀಗೆ ಅವರು ತನಿಖೆಗಾಗಿ ಬಂದಿರುವ ಸಮಾಜಾರ್ಥಗರು ದನ ಹಳ್ಳಿಗೆ ಮುಟ್ಟಿತು. ಪಂಚಾಯತಿ ಚೇಮಂಟ್‌ನ್ನು, ಇತರ ಮೇಂಬರುಗಳು, ಮತ್ತು ಜನ ಗರುಡನ ಹಳ್ಳಿಯಿಂದ ಹನುಮನ ಹಳ್ಳಿಗೆ ಹೊದರು. ತಮ್ಮ ಹಟ್ಟನೇ ಗೆದ್ದ ಉತ್ತಾಪಕದಲ್ಲಿ ಇನ್ನಾಸ್ತಿಕ್ಕರು ಆ ಜನರನ್ನು ಎದುರು ಹಾಕಿಕೊಂಡರು. ಆ ಒರಟ್‌ ಜನ ಒರಟ್‌ ಮಾತುಗಳಲ್ಲಿ ಇನ್ನಾಸ್ತಿಕ್ಕರನ್ನು ಚ್ಯಾದರು; ಆವರನ್ನು ಹೊಡಿಯುವುದಕ್ಕೂ ಹೊದರು. ಹನುಮನ ಹಳ್ಳಿಯವರು ಅಡ್ಡಬಂದು ಆ ಇನ್ನಾಸ್ತಿಕ್ಕರನ್ನು ರಕ್ಷಿಸಿ ಕಡೆಗೆ ಅವರನ್ನು ಇನ್ನಾರ್ಥನಿಷ್ಠೆಯಾಗಿ ಸೇರಿಸಿದರು.

ಮೇಲಿನ ವ್ಯಾಜ್ಯ ಅಪ್ಪರಲ್ಲೇ ಮುಗಿಯಲಿಲ್ಲ. ಗರುಡನ ಹಳ್ಳಿ

యవరు డైరైట్‌ర్ సాహేబరల్లి అపీలుహోఱి మనవి మాడి కొండరు; బెంగళారినల్లి తమగే బేకాద కెలవరు ముఖండర సకాయవన్ను పడెదుకొండరు. ఒందు వారదవరిగూ డైరైట్‌ర్ సాహేబర కచేరిగి ముత్తిగికారి కడియల్లి తమ్మ పరవాగి కుకు మన్న మాడిసిదరు: ‘గరుడన హళ్ళియల్లి నడియుత్తిద్ద పాతలాలే యన్న అల్లింద బదలాయిసిద్ద శుద్ధ తప్పు. ఇన్ సైష్ రూ డిప్పుటీ డైరైట్‌రూ వివేజనేయన్న ఉపయోగిసలిల్ల. ఇష్టేల్లి గలభిగే అవరే కారణరు. ఈగ ప్రారంభదల్లిద్దంతియే గరుడన హళ్ళియల్లి పాతలాలే నడియబేకు’ ఎందు కెళగినవరిగి తాకేతు ఆయితు! ఆదర నశలన్న నేరవాగి ఇన్ సైష్ కూరిగి కళిసికొట్టిరు!

కీగి ఒందు బారి గరుడన హళ్ళియవరిగి జయ, ఒందు బారి కనుమన హళ్ళియవరిగి జయ కైగూడి, ఆ యుద్ధ సముద్ర తరంగదంతి కీండిక్కు ముందక్కు అందోలనవాగుత్తిత్త. కనుమన హళ్ళియవరు తమగాద అపజయవన్న నోఱి, ‘హోళియ తనక ఓటి, దొరియతనక దూదు’ ఎన్న వగాదేయన్న జ్ఞాపకక్కే తందుకొందు, ఛైయింగుందదే, ఈ యుద్ధదల్లి గరుడ గవ భంగవే ఆగి పరమ భక్తునాద కనుమన హళ్ళిగేనే జయ సిద్ధిసువు దెందు కురుపుగొందు సకారక్కే ఆజియన్న గుజరాయిసి, కౌర్మిలర్ సాహేబరన్న అతారా కచేరియల్లి కందు ఆహవాలు గళన్న హేళికొండరు. సకారదవరు ఆ ఆజియన్న రిప్పోట్టిం బగీ డైరైట్‌ర్ సాహేబరిగి కొట్టుకళిసిదరు. ఆదు ఆ కచేరి యింద పద్ధతియంతి డిప్పుటీ డైరైట్‌రవర కచేరిగూ ఆల్లింద డి. ఇ. ఓ. సాహేబర కచేరిగూ ఇలిదు బందు, కట్టుకడియల్లి వివరవాద వరదియన్న కళిసువ బగీ ఇన్ సైష్ కూరి రంగణ్ణన కచేరిగి బందు సేరితు! ఈ మధ్యదల్లి డైరైట్‌ర్ సాహేబరింద డి. ఇ. ఓ. సాహేబరిగి బేగ వరది కళిసబేకిందూ సకారక్కే రిప్పోట్టి మాడువుదు తదవాగుత్తిరువుదేందూ ఖిసగి పత్ర

ಬಂತು. ಅದ್ದರಿಂದಲೇ ರಂಗನಾಥಪುರದಲ್ಲಿ ಸಂಘಾದ ಸಭೆ ಮುಗಿದ ಮೇಲೆ, ಸಾಹೇಬರು ಒಸ್ಸುಹತ್ತುವ ಹೊತ್ತಿನಲ್ಲಿ ರಂಗಣ್ಣನಿಗೆ ಆ ಗರುಡನ ಹಳ್ಳಿ ಹನುಮನ ಹಳ್ಳಿಗಳ ವ್ಯಾಜ್ಯವನ್ನು ಹೇಗಾದರೂ ಪರಿಹಾರಮಾಡ ವರದಿ ಕಳಿಸಬೇಕೆಂದು ಹೇಳಿದ್ದ್ದು! ರಂಗಣ್ಣನು ಏನೋಽಂದು ಆತ್ಮವಿಶ್ವಾಸದಿಂದ, ‘ಆಗಲಿ ಸಾರ್! ’ ಎಂದು ಹೇಳಿದ್ದನು.

ರಂಗಣ್ಣನೂ ಶಂಕರಪ್ಪನೂ ಮೊದಲು ಹನುಮನ ಹಳ್ಳಿಗೆ ಹೋಗಿ ಪಂಚಾಯತಿ ಹಾಲಿನಲ್ಲಿ ಕುಳಿತರು. ಇನ್ನೊನ್ನೆಕ್ಕೆರ ಸವಾರಿ ಬಂದಿದೆ ಎಂದು ತಿಳಿದು ಶ್ಯಾಸುಭೋಗನೂ ಕೆಲವರು ಪಂಚಾಯತಿ ಮೆಂಬರುಗಳೂ ಬಂದರು. ಈಚೀಗೆ ಸ್ವಾಲಂಬ್ನ ಕಳೀದುಕೊಂಡು ಆಪಜಯದ ನೋವನ್ನು ಅನುಭವಿಸುತ್ತಿದ್ದವರು ಆವರು. ‘ಏನು ಸ್ವಾಮಿ! ನಿಮ್ಮ ಇಲಾಖೆಯವರ ದಬಾರು ಅತಿ ವಿಚಿತ್ರವಾಗಿದೆ! ರಿಕಾರ್ಡನ್ನು ನೋಡಿ ಸ್ವಾಯವನ್ನು ದೊರಕಿಸುವುದಕ್ಕೆ ಬದಲು ಬಾಕೀಹಣ್ಡೆನ ಗೊಸೆಗಳನ್ನು ನೋಡುತ್ತ ಸಾಹೇಬರುಗಳು ತೀವ್ರಾನಮಾಡುತ್ತಾರೆ! ’ ಎಂದು ಆವರು ಕಟ್ಟಿವಾಗಿ ಆಡಿದರು.

‘ನಿಮ್ಮ ನಿಮ್ಮಲ್ಲೇ! ಈ ವ್ಯಾಜ್ಯವನ್ನು ಪರಿಹಾರ ಮಾಡಿಕೊಳ್ಳದೆ ಬಾಕೀಹಣ್ಡೆನ ಗೊಸೆಗಳನ್ನು ಏರಡು ಕ್ಷೇತ್ರವರೂ ಏಕೆ ಹೊತ್ತು ಕೊಂಡು ಹೋದಿರಿ? ’ ಎಂದು ನಗುತ್ತಾ ರಂಗಣ್ಣ ಹೇಳಿದನು.

‘ಈ ವ್ಯಾಜ್ಯ ನಿಮ್ಮ ನಿಮ್ಮಲ್ಲೇ! ಸ್ವೇಸಲ್ ಆಗುವುದಿಲ್ಲ ಸ್ವಾಮಿ! ’

‘ಗರುಡನ ಹಳ್ಳಿಯವರನ್ನು ಇಲ್ಲಿಗೆ ಕರಿಸಿ. ಆವರ ವಾದವನ್ನು ಕೇಳೋಣ. ’

‘ಆವರ ಈ ಹಳ್ಳಿಯ ಎಲ್ಲೆಯೊಳ್ಳಕ್ಕೆ ಬರುವುದಿಲ್ಲ ಸ್ವಾಮಿ! ’

‘ಒಳ್ಳೆಯದು, ನಡೆಯಿರಿ. ಆವರ ಹಳ್ಳಿಗೇನೆ ನಾವೆಲ್ಲ ಹೋಗೋಣ. ಅಲ್ಲಿಯೂ ಪಂಚಾಯತಿ ಹಾಲ್ ಇದೆಯಲ್ಲ! ’

‘ನಾವು ಆ ಹಳ್ಳಿಯ ಎಲ್ಲೆಯನ್ನು ಮೆಟ್ಟುವುದಿಲ್ಲ ಸ್ವಾಮಿ! ’

‘ಹಾಗಾದರೆ ಈ ವ್ಯಾಜ್ಯ ಹೇಗೆ ಸ್ವೇಸಲಾಗಬೇಕು? ’

‘ಸರಕಾರಕ್ಕೆ ಆಜಿF ಗುಜರಾಯಿಸಿಕೊಂಡಿದ್ದೇವೆ. ಸ್ವಾಯವನ್ನು ನೋಡಿ ನಿಮ್ಮ ಹಳ್ಳಿಯಲ್ಲಿ ಸ್ವಾಲು ಮಾಡುವಂತೆ ಹುಕುಂ ಮಾಡಲಿ! ’

‘ ఇచ్చిరూ తమ్ముడే న్యాయవేందు హోదిదాడుత్తి ద్విరల్ల !’

‘ ఆదు హేగే స్వామి ? కణ్ణు బట్టు న్యాయ సోదబేకు ; నమ్మి పంచాయతి రేజల్యూషన్స్ సోదబేకు. తావే ఈ రికాఫ్స్ సోది స్వామి ! ’ ఎందు హేళుత్త శ్యాసుభోగను పంచాయతి విాటింగ్ పుస్తకవన్ను కృగికొట్టు, కుండె ఆద విాటింగిన వరదియిద్ద కాళియన్న తోరిసిదను. ఆదరల్లి హనుమన హళియల్లి సూలన్న మాడబేచేందు తీమార్ఫనిత్తు.

‘ సోది స్వామి ! పటీలనే జీమిస్ న్ను. స్పృహస్తదింద రుజు మాడిద్దానే ! అశ్వర తిల్లద ఇతరదు రుజు మాడిద్దారే ! అశ్వర తిల్లయద మేంబరుగళు కెబ్బిట్టు గురుతు కారిద్దారే. ఆదక్షేచీమిస్ న్నే ఒ బరహ బరిదిద్దానే. హీగిద్దరూ కొడ ఊగ గండా గుండి వ్యాచ్చ తెగియో జనక్కే ఖీమారిమాడదే సూలన్న గరుడన హళ్గి వగారయిసిద్దిరి !’

‘ ఈ రికాఫ్స్ గళన్నెల్ల తెగిదు కోళ్ల శ్యాసుభోగరే ! ఆల్లిగె హోగోణ. నమ్మి మయార్డిగేనూ కడవేయాగు వుదిల్ల ?’

‘ క్షేమిసబేకు స్వామి ! నావు ఈజిగె ఆ హళ్గిగె హోగుత్తాఇల్ ! ఆ హళ్గియవరూ ఇల్లిగె బరుత్తాఇల్ ! ఈజిగె పంచాయతి విాటింగుగళన్న సక నావు నడిశుత్తాఇల్ !’

‘ కాగాదరే, ఒందు కెలన మాడి. నిమ్మ హళ్గియ ఎల్లేయ కత్తిర హోగోణ. ఆవరన్న ఆల్లిగె బరమాడికోళ్హోణ.’

‘ ఏనో స్వామి ! తావు హేళుత్తిర. మనస్సిల్లద మనస్సి సింద నావు ఒప్పికోళ్బేకు. గరుడన హళ్గియవరంతే ఒరటాట మాడివుదక్కే నమగే ఇష్టవిల్ !’

కడిగె హనుమన హళ్గియవరు ఇన్సోస్టేషన్ రవర జోతెయల్లి కొరటరు. ఎల్లేయ ఒళ ఒందు ఆల్లిద్ద ఒందు ఆలద మరద

ಕೆಳಗೆ ಎಲ್ಲರೂ ಕುಳಿತರು. ರಂಗಣ್ಣನೂ ಶಂಕರಪ್ಪನೂ ಗರುಡನೇ ಹಳ್ಳಿಯ ಕಡೆಗೆ ಹೋರಟಿರು. ಅಗ ಶ್ಯಾನುಭೋಗನು,

‘ಸ್ವಾಮಿ! ಗರುಡನ ಹಳ್ಳಿಯವರು ಬಹಳ ಪುಂಡರು. ಹಿಂದಿನ ಇನ್ನಾಸ್ತಿಕ್ಕೆರನ್ನು ಹೀನಾಮಾನ ಜ್ಯಿದರು; ಹೊಡಿಯುವುದಕ್ಕೂ ಕೈಯೆತ್ತಿದರು. ಆದರೆ ಆ ಪ್ರಸಂಗ ನಮ್ಮ ಹಳ್ಳಿಯಲ್ಲಿ ನಡೆಯಿತು. ನಾವು ಇನ್ನಾಸ್ತಿಕ್ಕೆರನ್ನು ರಚ್ಚಿಸಿದೆವು. ಈಗ್ನಿಂದ ಬೆಂಬಲವಿಲ್ಲದೆ ಗರುಡನ ಹಳ್ಳಿಗೆ ಹೋಗುತ್ತೀರಿ. ಆಲೋಚನೆಮಾಡಿ ಸ್ವಾಮಿ! ಬೇಕಾದರೆ ತಳವಾರನ ಕೈಯಲ್ಲಿ ಹೇಳಿಕಳಿಸೋಣ’—ಎಂದನು.

‘ಶ್ಯಾನುಭೋಗರೇ! ಆವರು ಹೊಡಿದರೆ ಹೊಡಿಸಿಕೊಂಡು ಬರುತ್ತೀನೆ! ನಾನೀಗ ಏನು ಮಾಡಬೇಕು? ನಿಂದಿಗಳಾರೂ ನನ್ನ ಬೆಂಬಲಕ್ಕೆ ಬರುವುದಿಲ್ಲ. ತಮಾಷೆ ಸೋಡೋಣವೆಂದು ಇಲ್ಲೇ ಕುಳಿತಿದ್ದೀರಿ. ತಳವಾರನನ್ನು ಕಳಿಸಿದರೆ ಆವರು ಬರುತ್ತಾರೆಯೆ? ನಾನು ಹೋದರೂ ಏನು ವಾಡುತ್ತಾರೋ ಗೊತ್ತಿಲ್ಲ. ಪ್ರಯತ್ನಪಟ್ಟು ಸೋಡುತ್ತೀನೆ’— ಎಂದು ಹೇಳುತ್ತಾ ರಂಗಣ್ಣ, ಹೋರಟಿನು. ಪಂಚಾಯತಿ ಮೇಂಬರುಗಳು ಒಂದಿರದು ನಿನಿಂದ ತಂತಮ್ಯಲ್ಲೇ ಆಲೋಚನೆ ಮಾಡಿಕೊಂಡು, ಕಡೆಗೆ ಇನ್ನಾಸ್ತಿಕ್ಕೆ ಬೆಂಬಲಕ್ಕೆ ನಾಲ್ಕು ಜನ ಆಳುಗಳನ್ನು ಕಳಿಸಿಕೊಟ್ಟಿರು.

ರಂಗಣ್ಣ ಗರುಡನ ಹಳ್ಳಿಯ ಪಂಚಾಯತಿ ಹಾಲನ್ನು ಪ್ರವೇಶಿಸಿದಾಗ ಸ್ವಾಲು ನಡೆಯುತ್ತಿತ್ತು. ಮಕ್ಕಳು ಎದ್ದನಿಂತುಕೊಂಡು ನಮಸ್ವಾರ ಮಾಡಿದರು. ಮೇನ್ನು ಕೈಮುಗಿದು ದೂರದಲ್ಲಿ ನಿಂತುಕೊಂಡನು.

‘ಮೇನ್ನೆ! ಚೇಮರ್ಣನ್ನರನ್ನೂ ಪಂಚಾಯತಿಯ ಮೇಂಬರುಗಳನ್ನೂ ಇಲ್ಲಿಗೆ ಕರೆಸಿ’—ಎಂದು ರಂಗಣ್ಣ ಹೇಳಿದನು. ಮೇನ್ನು ತಾನೇ ಹೋಗಿ ಅವರನ್ನು ಕರೆದುಕೊಂಡು ಬಂದನು. ಚೇಮರ್ಣನ್ನು ಒಳ್ಳಿಯ ಭಾರಿ ಆಳು; ಮುರಿವಿಂತಿ, ಆಗಲವಾದ ಹಣಿ. ಮೇಂಬರುಗಳು ಸಾಮಾನ್ಯವಾಗಿದ್ದರು. ಮಕ್ಕಳನ್ನೂ ಆಟಕ್ಕೆ ಬಿಟ್ಟು ರಂಗಣ್ಣ ಅವರಿಂದನೇ ಮಾತಿಗಾರಂಭಿಸಿದನು.

‘నీవేల్ల ఒందే పంచాయతి తాయిగి సేరిద మక్కళు. అణ్ణ తమ్మందిరంతి ఇద్దవరు. కాళు ఈ ఒందు గ్రాంటు స్వాలి గోస్సర వ్యాజ్య కాదు ఒబ్బర మనేగి మత్తొబ్బరు కాలిక్కెదమ్మ వైర బిళసికోండిద్ది । ఏకో జెన్నొగి కాణుత్తు ఇల్ల !’

‘స్వామి ! నావు స్వాయచిట్టు హోగోదిల్ల. ఇస్వాలు ఇల్లదిద్దరే కత్తెయ బాల హోయితు ! నమ్మదు ఆస్వాయ లోరిసి కోడి స్వామి !’ ఎందు జేమాన్న గట్టి ధ్వనియల్లి హేళదను.

‘హనుమన హళియల్లే స్వాలు మాడబేకేందు పంచాయతి రేజల్యూషన్ ఆగలిల్లవో ? ఆదక్క వ్యక్తిరక్తవాగి నీవుగళేకే నడియుత్తి । రికాషు నోడి.’

‘స్వామి ! ఆ శ్యానుభోగరు సామాన్యరల్ ! లోకవన్నే నుంగోవరు ! ఈ గరుడన హళియల్లే నావు సభిమాడి ఆ దిన గరుడన హళియల్లే ఇస్వాలు స్వాపిసబేకు ఎందు తీమాఫన మాడిదేవు. మోదలు హనుమన హళియవరదు ఆశ్చేపణి ఇత్తు. ఈ కట్టిదద పక్కదల్లి నీరిన సణ్ణ కుంటి ఇదే. తమ్మ మక్కళు పక్కదల్లి నడిదు బదుత్తా బిద్దు హోగుత్తారే, సత్తు హోగుత్తారే ; ఆద్దరింద హనుమన హళియల్లే ఇస్వాలు మాడబేకు—ఎందరు. నాను ఆదక్క,—హనుమన హళియ పంచాయతి కట్టిదద పక్కదల్లూ కుంటి ఇదియల్ల ! నమ్మ మక్కళు అల్లి బిద్దు సాయోదిల్లవే ? ఇదేను మాతు ! కుంటియిద్ద కడి ఎరదు హళియ మక్కళగూ అపాయనే. సద్యక్కె ఈ పంచాయతి కట్టిదదల్లి ఇస్వాలూ నడితా ఇరలి. మారు తింగళోళగే ఈ హళియ ఆజి ఇరువ కల్లు మంట పక్క గోడే ఎత్తి కటిరి బాగిలు ఇట్టు పక్క కట్టిద మాడికోడు తీవే. ఎరదు హళియ మక్కళగూ అనుకొల ఆగుత్తదే—ఎందు హేళదే. గరుడన హళియల్లే ఇస్వాలూ నడియబేకు : ఎందు రేజల్యూషన్ మాడిదేవు. శ్యానుభోగరు రేజల్యూషన్ బరేయో కాలక్కె గరుడన హళిగే బదలు హనుమన హళి . అంత బరేదు

ರಿಕಾರ್ಡ್ ಮಾಡಬಿಟ್ಟೆ ರು ! ಸರಿಯಾಗಿ ಬರೆದಿರಬಹುದು ಎಂದು ನಾನು ನಂಬಿ ಬೇಕುವಾರಾಗಿ ರುಜು ಮಾಡಬಿಟ್ಟೆ ಸ್ವಾಮಿ ! ನಮ್ಮವರೂ ಹೆಚ್ಚಿಟ್ಟು ಗುರುತು ಒತ್ತಿಬಿಟ್ಟೆ ರು. ಆವೇಲೆ ನಮಗೆ ಶ್ರೋಸ್ತು ನಾನುಭೋಗರು ಮಾಡಿದ ನೋಸ ತಿಳಿಯಿತು ಸ್ವಾಮಿ ! ತಾವು ನಾನ್ಯಾಯ ಘೈಸಲ್ಪ ಮಾಡಿ ! ನಮ್ಮದು ಅನಾನ್ಯಾಯ ಎಂದು ತೋರಿಸಿಕೊಡಿ ; ತಮ್ಮ ಗುಲಾಮ ಸಾಗ್ರೀನೇ.’

ಗರುಡನ ಹಳ್ಳಿಯವರದೇ ತಪ್ಪು ಎಂದ ಖಂಡಿತ ಮಾಡಿಕೊಂಡು ಬಂದಿದ್ದ ರಂಗಟ್ಟನಿಗೆ ನಾನ್ಯಾಯ ಎತ್ತರ ಕಡೆಗಿದೆ ಎನ್ನುವುದು ತಿಳಿಯದೇ ಹೋಯಿತು. ಶ್ರೋಸ್ತು ನಾನುಭೋಗನು ಕೈ ಕೊಟ್ಟಿದ್ದರೂ ಕೊಟ್ಟಿರಬಹುದು ಎಂದು ಸಂದೇಹಪಟ್ಟಿನು. ಹೇಗಾದರೂ ಆಗಲಿ, ಈಗ ಒಂದು ಸಮಾಧಾನದ ಮಾರ್ಗವನ್ನು ಹುಡುಕುವುದು ಒಳ್ಳಿಯದು—ಎಂದು ನಿರ್ಧರಿಸಿಕೊಂಡು, ‘ಚೇಮರ್ಣನ್ನರೇ ! ಈ ಉರಾಚೆಯ ಕಲ್ಲುಮಂಟಪ ಎಲ್ಲಿದೆ ? ತೋರಿಸಿ. ಅದು ಅನುಕೂಲವಾಗಿದ್ದರೆ ಹನುಮನ ಹಳ್ಳಿಯವರಿಗೆ ಬುದ್ಧಿ ಹೇಳೋಣ’ ಎಂದನು. ‘ಆಗಲಿ ಸ್ವಾಮಿ ! ತೋರಿಸುತ್ತೇನೆ ; ನಡೆಯಿರಿ. ನಮ್ಮೆನಾನ್ಯಾಯ ತಾವಾದರೂ ಗ್ರಹಿಸಿಕೊಳ್ಳಿ. ಅಲ್ಲಿ ಇಸ್ತ್ವಾಲ ಮಾಡಿದರೆ ಹನುಮನ ಹಳ್ಳಿಯ ಮಕ್ಕಳು ಬರುವುದಕ್ಕೆ ಏನು ಅಡ್ಡಿ ? ತಾವೇ ಎಲ್ಲವನ್ನೂ ನೋಡಿ’—ಎಂದು ಚೇಮರ್ಣನ್ನು ಹೇಳಿ ಇನ್ನೊಷ್ಟೆ ಕ್ಷೇತ್ರದಲ್ಲಿ ಹುಡುಕಿರಿಸಿಕೊಂಡು ಹೋರಟಿನು. ಹಳ್ಳಿಯ ಆಚೆ ಹನುಮನ ಹಳ್ಳಿಗೆ ಹೋಗುವ ದಾರಿಯಲ್ಲಿ ಕಲ್ಲುಮಂಟಪವಿತ್ತು. ಅದು ಸುಮಾರಾಗಿ ಜೆನ್ನಾಗಿಯೇ ಇತ್ತು. ಮುಂಭಾಗದಲ್ಲಿ ಗೋಡೆ ಹಾಕಿ, ಕಿಟಕಿಗಳನ್ನು ಇಟ್ಟರೆ ಪಾಠ ಶಾಲೆಯನ್ನು ನಡೆಸುವುದಕ್ಕೆ ಅನುಕೂಲವಾಗುವಂತಿತ್ತು. ಅದನ್ನು ನೋಡಿ ರಂಗಟ್ಟನು, ‘ನೀವು ಹೇಳಿದ ಮಾತು ನಾನ್ಯಾಯವಾಗಿದೆ. ಆ ಆಲದ ಮರದ ಕೆಳಗೆ ಹನುಮನ ಹಳ್ಳಿಯವರು ಕುಳಿತಿದ್ದಾರೆ. ಅಲ್ಲಿಗೆ ಹೋಗೋಣ. ಈ ದಿನ ಏನಾದರೀಂದನ್ನು ಇತ್ಯಾರ್ಥ ಮಾಡಬಿಡೋಣ. ಎಲ್ಲವನ್ನೂ ಮಹಾತ್ಮ ಗಾಂಧಿಯವರ ತತ್ತ್ವವಂಶಿ ಅಹಿಂಸೆ ಮತ್ತು ಸತ್ಯಗಳಿಂದಲೇ ಪರಿಹಾರ ಮಾಡಬಿಡೋಣ. ನಿಮ್ಮ ಎರಡು ಹಳ್ಳಿಗಳ ಲ್ಲಿಯೂ ರಾಮರಾಜ್ಯ ಪ್ರತ್ಯಕ್ಷಬಾಗಲಿ’—ಎಂದು ಹೇಳಿದನು. ಗರುಡನ

హళ్ళియవరు, ‘ ఏనోఇ స్వామి ! నడియిరి, బరుత్తీవే. ఆదరి కను మన హళ్ళియవరు బకెళ పుండుజన ! ఆ దివస దొణ్ణేయేత్తి కొండు నమ్మన్నెల్ల హొడియువుదక్కే బందరు ! ఈ పంచాయతిగి సీవు బందు ఎల్లి ఏటు తిన్నుత్తిరోఇ ఎంబుదే నమ్మ హేదరికే !’ ఎందు హేళుత్తా జొతెయెల్ల హొరటిరు.

హీగే ఆ ఎరడు హళ్ళియ ముఖండరూ కేలవరు ర్మేతమూ గడియ ప్రదేశదల్లిద్ద ఆలదమరద కెళగే సేరిదరు. రంగణ్ణను దారియుద్ద క్ష్మ ఆలోఇజనే వాడుత్తా బరుత్తిద్ద వను తొడచిగే సులభవాద పరికార కొళీయదే, ఆ జనరన్నెల్ల ఉద్దేశిసి, ‘హిందే ఆదద్నెల్ల ఈగ ఎత్తి ఆదువుదు బేడ. మాతిగి వాతు బెళీదు మనస్తాప బెళీయుత్తదే. ఈగ బెళదిరువ వ్యేరవే సాకు. సీవిబ్బరూ అన్మోయైన్యవాగిరసుదక్కే ఒందు సలహేయన్న కొడి’ ఎందు కేళిదను.

‘ స్వామి ! పంచాయతి రేజల్వ్యప్సిన్నెనంతి నడిదరే ఎల్లివు సరి హోఇగాత్తదే ’ ఎందు కనుమన హళ్ళియవరు హేళిదరు.

‘ రేజల్వ్యప్సిన్నెన మాతు ఆడబేడి. ఆదు రధ్వగిహోఇయి తీందు తిలియిరి ’ ఎందు రంగణ్ణ హేళిదను.

‘ స్వామి ! ఈగ నమ్మ గరుడన హళ్ళియల్లి ఇస్మూల్ నడిఇతా ఇదే. ఆదు ఆల్లే ఇద్ద కొండు హోఇగలి. కనుమన హళ్ళియ వరిగొందు ఇస్మూల్ కొట్టుబిడి స్వామి ! ఆల్లిగే నమ్మ నమ్మ పాడిగి నావిరుత్తీవే. వ్యాచ్చ ఇరువుదిల్ల ’ ఎందు గరుడన హళ్ళియవరు హేళిదరు.

‘ ఆదేనోఇ ఒళ్ళియ సలహేయే ! ఆదరి ఆదరల్లూ తొడచిదే. మూరు ఫలాంగా దూరక్కే మశ్శైందు స్మూలన్న సరచారదవరు కొడువుదిల్ల. ఆదూ ఆల్లదే నిమ్మ ఎరడు హళ్ళగళూ సేరి జన సంబ్యే ఐనూరు ఆగిరువుదరింద ఈ పంచాయతిగి ఒందు స్మూల్ కొట్టుదేవే. ఈగ ఇన్నూ ర్మేవత్తు ప్రజాసంబ్యేయ హళ్ళగళిగల్ల

ಸ್ವಲ್ಪಲುಗಳನ್ನು ಕೊಡುತ್ತಹೋದರೆ ಇನ್ನೂ ಹೆಚ್ಚಿನ ಪ್ರಜಾಸಂಹೃದೀಯರು ಗಾರುಮಾರು-ತಮಗಳವರು ಕೊಡಲಿಲ್ಲ, ಹನುಮನ ಹಳ್ಳಿಯವರೂ ಗರುಡನ ಹಳ್ಳಿಯವರೂ ಬಾಕಿಹಣಿನ ಸೊನೆಗಳನ್ನು ಕೊಟ್ಟಿದ್ದಿಂದ ಇನ್ನಾನ್ನಿಕ್ಕರು ಆ ಸಣ್ಣ ಹಳ್ಳಿಗಳಿಲ್ಲ ಇಸ್ಕೂಲು ಕೊಟ್ಟುಬಿಟ್ಟರು ಎಂದು ನಷ್ಟನ್ನು ವ್ಯಥಾ ದೂರುತ್ವಾರೆ. ಅಷ್ಟೇ ಅಲ್ಲ, ಕೇಳಿ. ಹನುಮನ ಹಳ್ಳಿಗೆ ಕೊಟ್ಟರೆ ಒಂದು ಗ್ರಾಂಟು ಸ್ಕೂಲನ್ನು ಕೊಡಬೇಕು. ಈ ಗ್ರಾಂಟು ಸ್ಕೂಲುಗಳು ಚೆನ್ನಾಗಿ ಕೆಲಸ ಮಾಡುವುದಿಲ್ಲ. ಗರುಡನ ಹಳ್ಳಿಯಲ್ಲಿಂದು, ಹನುಮನ ಹಳ್ಳಿಯಲ್ಲಿಂದು ಎರಡು ಕೆಲಸಕ್ಕೆ ಬಾರದ ಗ್ರಾಂಟ್ ಸ್ಕೂಲುಗಳನ್ನು ಕೊಟ್ಟರೆ ಪ್ರಯೋಜನವೇನು? ಒಂದುವೇಳೆ ಹನುಮನ ಹಳ್ಳಿಗೆ ಸರಕಾರ ಸ್ಕೂಲನ್ನು ನಾನು ಕೊಟ್ಟರೆ ಪುನಃ ನಿಮಿಸಿದ್ದುಗೆ ವ್ಯಾಜ್ಯ ಬೆಳೆಯತ್ತದೆ. ಹನುಮನ ಹಳ್ಳಿಯವರಿಗೆ ಸರಕಾರ ಸೂಲ್ ಇನ್ ಮಾತ್ರ ಗ್ರಾಂಟ್ ಸ್ಕೂಲ್! ಇದೇನು ಸ್ವಾಮಿ ನಿಮ್ಮನಾಯ? ಎಂದು ನಷ್ಟನ್ನು ಕೇಳುತ್ತೀರಿ. ಆದ್ದರಿಂದ ನಾನು ನಷ್ಟಸಲಹೆಯನ್ನು ಹೇಳುತ್ತೀನೆ. ಅದನ್ನು ಸ್ವಲ್ಪ ಆಲೋಚಿಸಿ. ಈಗ ಇಲ್ಲಿ ಮೂವರು ಕ್ಷೇತ್ರಗಳಿಗೆ ನೇಮಿಸುವುದು ಹೇಳುತ್ತಿದೆ. ಗರುಡನ ಹಳ್ಳಿಯವರು, ಹನುಮನ ಹಳ್ಳಿಯವರು, ಮತ್ತು ನಾನು. ಮೂವರೂ ಹೊಂದಿಕೊಂಡು ಹೋಗೋಣ. ಈಗ ನಿಮಿಷಬಂಗಿ ವೈಮನಸ್ಯ ಇದೆ. ಒಬ್ಬರು ಹೇಳಿದ್ದಕ್ಕೆ ಇನ್ನೊಬ್ಬರು ಪ್ರತಿ ಹೇಳುತ್ತೀರಿ. ಆದ್ದರಿಂದ ನಾನು ಹೇಳಿದಂತೆ ನೀವಿಬ್ಬರೂ ಕೇಳಿದರೆ ಚೆನ್ನಾಗಿರುತ್ತದೆ.’

‘ಅದೇನು ಸ್ವಾಮಿ? ಹೇಳಿ ನೋಡೋಣ’ ಎಂದು ಚೇಮರಿನ್ನು ಕೇಳಿದನು.

‘ಆ ಎದುರಿಗಿರುವ ಹೊಲ ಯಾರಿಗೆ ಸೇರಿದ್ದು? ಪೈರು ಚೆನ್ನಾಗಿ ಬಂದಿದೆ!’ ಎಂದು ರಂಗಾಳ್ವನ ಕೇಳಿದನು.

‘ಅದು ಹನುಮನ ಹಳ್ಳಿಯ ರೈತನದು ಸ್ವಾಮಿ! ಇಗೋ ಇಲ್ಲಿಯೇ ಇದ್ದಾನೆ ದೈತ’ ಎಂದು ಶ್ವಾಸನ್ನಿಗೆನು ಹೇಳಿ ಒಬ್ಬ ರೈತನನ್ನು ಮುಂದಕ್ಕೆ ತಳ್ಳು ಬರಜಯಮಾಡಿಕೊಟ್ಟಿನು.

‘ఈ ఆ జవిాపినల్లి స్థలిగి బేకాదష్టు జాగవన్ను కనుమత కళ్లయవరు ముఖత్తుగి కొడలి. ఆ దైత్యుగి హేళి అదన్న కొడిసువ జవాబ్దారి శ్యానుభోగరదు. ఆ జాగదల్లి గరుడన కళ్లయవరు కట్టిడ ముఖత్తుగి కట్టికొడలి. ఎంతిద్దరూ కళ్లాగళన్న మరవన్న తేఖరిసిట్టుకొండిద్దారే. ఆ మంటప వమ్మ సరపడిసువుదక్కే బదలు అదే సామానుగణంద ఇల్లి కట్టిడ ఎచ్చిసబముదు. ఇదర జవాబ్దారి చేమంస్తురదు. నష్ట జవాబ్దారి: ఆ కట్టిడదల్లి ఇట్టరు మేఘైరువ పక్క సరకారి స్థలన్న స్థాపిసువదు! హీగి నావు మూవరూ నమ్మ నమ్మ భాగద కేలసగళన్న మాడికొట్టిరి ఎరదు కళ్లయ మక్కళా లుద్దారవాగుత్తారే! ఏను హేళుత్తారి? నీవు ఒప్పిదరి ఒందు వారండొళగాగి సరకారి స్థలన్న మంజూరామాడి కొచుత్తేనే. అష్టరోళగాగి నీవు ముళ్ళులకేగళన్న బరెదు కొడబేకు. జవిానిన విచారదల్లి భాధాకాగదదల్లి బరెదు రిజిస్ట్రరా మాడిసి ఇలాటిగే వహిసిబిడబేకు. ననగి జవాబు కొడి’—ఎందు రంగ ఛ్లాను హేళిదను.

ఎరదు నిమిషగళ కాల యాదూ మాతనాడలిల్ల. శ్యాను భోగను జవిానిన దైతనన్న ప్రత్యేకవాగి కరెదుకొండు హోగి ఏనస్తో చోధిసిదను. స్వల్ప హౌత్తినమేలే అవంబ్ధరూ హిందిరుగిదరు. ‘స్వామి! దైతను కత్తు గుంటి జమిానన్న ముఖత్తుగి కొడలు ఒప్పిద్దానే. ఈగలే బరి కాగదదల్లి ముళ్ళులకే బరెదు కొచుత్తానే. నాళి జనాదినపురక్కే బరదు భాధాకాగదదల్లి బరెయిసి సబారిజిస్ట్రరా ఆఫీసినల్లి రిజిస్ట్రరా మాడిసికొచుత్తానే. ఆదరి తుగిరువ బెళ్లయన్న దైత తెగిదుకొళ్లువుదక్కే మూత్ర అవకాశ కొడి. ఇన్నెల్ల ఒందు తిరగళగి కొయ్యల్ల ఆగుత్తదే— ఎందు శ్యాసుభోగను హేళిదను. దైతను అనుమోదిసిదను, రంగణ్ణనూ ఒప్పికొండను. చేమంస్తు, ‘స్వామి! తమ్మ ఇంది

ಯಂತೆ ಇಲ್ಲಿ ಕಟ್ಟಿಡ ಕಟ್ಟಿತ್ತೇವೆ. ಆದರೆ ಮಂಟಪವನ್ನು ಸರಿಮಾಡುವುದಕ್ಕೆ ಲಾಗೋಡು ಹೆಚ್ಚು ಹಿಡಿಯುತ್ತಿರಲಿಲ್ಲ. ಪಾಯ ಹಿಂದೆ ಹಾಕಿದ್ದು ಭದ್ರವಾಗಿದೆ; ಮೂರು ಕಡೆ ಗೋಡೆಗಳೂ ಈಗಿನೆ. ಇಲ್ಲಿ ಹೊಸದಾಗಿ ಕಟ್ಟಿಡ ಕಟ್ಟಬೇಕು. ಸರಕಾರದಿಂದ ಏನಾದರೂ ಗ್ರಾಂಟ್ ಸಹಾಯ ಮಾಡಿ ಸ್ವಾಮಿ! ಎಂದು ಹೇಳಿದನು. ರಂಗಣ್ಣ, ‘ಆಗಲಿ! ನೀವು ಹೇಳುವುದು ಸ್ವಾಯವಾಗಿದೆ. ಸರಕಾರದಿಂದ ಏನೂರು ರೂಪಾಯಿ ಗ್ರಾಂಟನ್ನು ಕೊಡಿಸಲು ಶಿಥಾರಷು ಮಾಡುತ್ತೇನೆ; ಪ್ರಯತ್ನ ಪಟ್ಟಿ ಕೊಡಿಸುತ್ತೇನೆ; ಉಳಿದ ಖಚಿತಲ್ಲ ನಿಮ್ಮದು’ ಎಂದು ಹೇಳಿದನು. ಬಳಿಕ, ‘ಶಂಕರಪ್ಪ! ನೋಟಿಮಾಡಿಕೊಳ್ಳಿ, ಈಗ ಹೊಸದಾಗಿ ಮಂಜೂ ರಾಗಿರುವ ಸರಕಾರ ಸ್ಕೂಲುಗಳಲ್ಲಿ ಒಂದು ಇಲ್ಲಿಗೆ; ಇನ್ನೊಂದು ನಾಗೇನಹಳ್ಳಿಗೆ. ಉಳಿದುವನ್ನು ಆಮೇಲೆ ತಿಳಿಸುತ್ತೇನೆ. ಜನಾರ್ಥನ ಪುರಕ್ಕೆ ಹೋದಮೇಲೆ ಆರ್ಥರುಗಳನ್ನು ಬರಿಯರಿ. ದುಜು ಮಾಡುತ್ತೇನೆ’ ಎಂದು ರಂಗಣ್ಣ ಗುಮಾಸ್ತಿಗೆ ಹೇಳಿದನು. ಎಲ್ಲರಿಗೂ ಸಂತೋಷವಾಯಿತು. ಆ ಅಲದಮಾರದ ಕೆಳಗೆ ಕುಳಿತವರು ಅಲ್ಲಿಯೇ ಮುಚ್ಚಿ ತಿಕೆಗಳನ್ನು ಬರೆದುಕೊಟ್ಟಿರು. ‘ಸ್ವಾಮಿ! ಕೊಯಾಲ್ದಿ ಒಂದು ತಿಂಗಳೊಳಗಾಗಿ ಕಟ್ಟಿಡವನ್ನು ಕಟ್ಟಿಬಿಡುತ್ತೇವೆ. ಸರಕಾರ ಸ್ಕೂಲಿನ ಪ್ರಾರಂಭೋತ್ಸವಕ್ಕೆ ತಾವೇ ದಯಮಾಡಿಸಬೇಕು’ ಎಂದು ಜೀಮ್‌ನ್ನು ಹೇಳಿದನು. ‘ಆಗಲಿ! ಬಹಳ ಸಂತೋಷದಿಂದ ಬರುತ್ತೇನೆ. ನೋಡಿ! ಹಾಳು ಒಂದು ಗ್ರಾಂಟ್ ಸ್ಕೂಲಿನ ಜಗತ್ತದಲ್ಲಿ ರಸಬಾಳೆಹಳ್ಳಿನ ಗೊಸೆಗಳನ್ನು ಬಹಳವಾಗಿ ಖಚಿತ ಮಾಡಿದಿಂ! ಸರಕಾರ ಸ್ಕೂಲನ್ನು ಕೊಟ್ಟಿರುವ ನನಗೆ. ಏನು ಇನಾಮು ಕೊಡುತ್ತೀರಿ’ ಎಂದು ರಂಗಣ್ಣನು ನಗುತ್ತಾ ಹೇಳಿದನು.

‘ತಾವು ಮಾಡಿರುವ ಉಪಕಾರಕ್ಕೆ ಬೆಲೆಯೇ ಇಲ್ಲ ಸ್ವಾಮಿ! ನಾವು ಹಳ್ಳಿಯ ಜನ, ಒರಟಿ; ಏನೋ ಹುಣ್ಣ ಹಟ ಹಿಡಿದು ಕೊಟ್ಟಿ ಕಂಡಿತಿರುತ್ತಿನ್ನು ಹತ್ತಿ ನಷ್ಟ ಮಾಡಿಕೊಂತೇವೆ. ಬುದ್ಧಿ ಹೇಳಿ ಪಂಚಾಯತಿ ನಡೆಸೋ ಧಣಿಗಳು ಬರಬೇಕು. ಆಗ ನಾವು ಸುಧಾರಿಸುತ್ತೀವೆ’ ಎಂದು ಜೀಮ್‌ನ್ನು ಹೇಳಿದನು.

‘స్వామి ! మనేగే దయమాదిసి బదువన ఆతిథ్య స్పీకార మాడబేసు’ ఎందు శ్యాముభోగను ఆక్రమిసువన్ను కొట్టును.

‘ఒళ్ళియదు నడియిరి. బెన్నుక్కత్తిరువ సుఖపూరభ్యవన్ను అనుభవిసికిరబేస్తు’ ఎందు రంగణ్ణను నగుత్త ముజ్జులికి గళన్న శంకరపునిగే కొట్టు హనుమన హళ్ళియ కడిగి హోరటిను. గరుడన హళ్ళియవరు జోతియల్లియే బందు హనుమన హళ్ళియ పంచాయతియ కాలినల్లి కుళితరు. రంగణ్ణను శ్యాముభోగర మనేగి శంకరపునోడనే హోదను. అల్లి ఉపాధార స్పీకార మాడుత్త ‘ఏను శ్యాముభోగరే ! పంచాయతియ రేజల్వ్యుషన్ని నల్లి గరుడన హళ్ళిగే బదలు హనుమన హళ్ళి ఎందు కృతప్పినింద బిద్దు హోయితే ?’ ఎందు కేళిదను.

‘కృతపూర్వ ఇల్ల, ఏనూ ఇల్ల స్వామి ! ఆ జేమస్ న్ను ఈజిగే నన్న మేలే ఇల్లిద కథి హరడిద్దానే. పంచాయతియ రేజల్వ్యు వన్ను గళన్న బెదమేలే చేమస్ న్నిన రుజు ఆగువ మోదలు గట్టియాగి ఓదువ పద్ధతి ఇదే. జోతిగి చేమస్ న్ను ఓదు బరక తిళిదవను. నమ్మన్ను నంచువుదిల్ల. ఎల్లవన్నూ తానే ఓది నోఇకొళ్ళుత్తానే. ఆ దిన జచ్చె యేనోఇ ఆయితు. కడిగి హనుమన హళ్ళియల్లియే స్వోలన్ను సాధిసచేికేందు బహుమత దింద నిఱయవాయితు. కాగి జచ్చె యాద విచారవన్ను ఆత నోఇది రుజు మాడువుదెందరేను? మేఘు మోదలు ఆ హళ్ళిగే హోగి ఆడిరన్న తోరిసిద. అల్లే ఆవనన్ను నిల్లిసికొందు ఆల్లే స్వోలూ నడిసోఇ ఎందు ఉపాయ మాడిదరు. అష్టే స్వామి ! ప్రమాణవాగి హేళుత్తేనే.’

‘హోగలి బిడి. ఈగ నాను మాడిద ఏపాటటు నిమగే వేచ్చికెయాయితే ?’

‘భేషా’ ఏపాటటు స్వామి ! ఎల్లరగూ తృప్తియాయితు. బందునేళి గరుడన హళ్ళియవరు కట్టడ కట్టలిల్ల అన్ని. నానే

ಕಟ್ಟಿದ ಎಬ್ಬಿಸಲಿಕ್ಕು ಸಿದ್ಧಾರ್ಥದೀವೆ. ಸರ್ಕಾರಿ ಸ್ವಾಲು ನಮಗೆ ದೊರೆಯಿತಲ್ಲ! ಅದೇ ನಮಗೆ ಪರಮಾನಂದ!

ಉಪಾಹಾರ ಮುಗಿಯಿತು. ರಂಗಣ್ಣ ಶ್ರೀನುಭೋಗನೋಡನೇ ಹೊರಟು ಪಂಚಾಯತಿ ಹಾಲಿಗೆ ಬಂದನು. ಅಲ್ಲಿ ಗರುಡನ ಹಳ್ಳಿಯ ವರು ರಸಬಾಳಿಯ ಹಣ್ಣುಗಳನ್ನು ಹಾಲನ್ನು ಇಟ್ಟುಕೊಂಡಿದ್ದರು. ‘ಸ್ವಾಮಿಯವರು ತೆಗೋಬೇಕು! ’ ಎಂದು ಜೀವರ್ ನ್ನು ಹೇಳಿ ತಟ್ಟಿಯನ್ನು ಮುಂದಿಟ್ಟಿನು. ಯಥಾತ್ಮಕ ಅವುಗಳನ್ನು ತೆಗೆದುಕೊಂಡು, ಎಲ್ಲರಿಗೂ ತಾನೂ ನಮಸ್ಕಾರ ಮಾಡಿ ಜೋಡಿತ್ತಿನ ಗಾಡಿಯನ್ನು ರಂಗಣ್ಣ ಹತ್ತಿದನು. ಶಂಕರಪ್ಪ ಹಿಂದುಗಡಿ ಹತ್ತಿಕೊಂಡನು.

‘ಶ್ರೀನುಭೋಗರೇ! ನಾಕೆಯೇ ಪತ್ರ ರಿಜಿಸ್ಟ್ರಾ ಆಗಿಹೋಗಬೇಕು. ಪಾಟ್‌ ತನ್ನ ಮನಸ್ಸು ಬದಲಾಯಿಸಿಬಿಟ್ಟಾನು! ’ ಎಂದು ರಂಗಣ್ಣ ಹೇಳಿದನು.

‘ನಾಕೆಯೇ ಬರುತ್ತೇನೆ ಸ್ವಾಮಿ! ಇನ್ನು ಇದರಲ್ಲಿ ಯಾರೂ ಬದಲಾಯಿಸುವುದಿಲ್ಲ.’ ಎಂದು ಶ್ರೀನುಭೋಗನು ಉತ್ತರಕೊಟ್ಟಿನು.

ಗಾಡಿ ಹೊರಟಿತು. ‘ಬಹಳ ಸೋಗಸಾದ ಏರಾಟಿನ್ನು ಮಾಡಿ ಬಿಟ್ಟಿರಿ, ಸ್ವಾಮಿ! ಈ ತೊಡಕು ವ್ಯಾಜ್ಯ ಹೇಗೆ ತಾನೆ ಪರಿಹಾರವಾಗುತ್ತದೆಯೋ? ಏನೇನು ಭಂಗಪಡಬೇಕೋ? ಎಂದು ನಾನು ಹೆದರಿಕೊಂಡಿದ್ದೇ’ ಎಂದು ಶಂಕರಪ್ಪ ಹೇಳಿದನು.

‘ದೇವರು ಪ್ರೇರೇಹಣಿಮಾಡಿ ಹೇಗೋ ಪರಿಹಾರ ಮಾಡಿದನು ಶಂಕರಪ್ಪ! ನನ್ನ ಕೈಯಲ್ಲಿ ಏನಿದೆ! ’

ಪ್ರಕರಣ ೨೨

ಚಿಂಗಳೂರಿನಲ್ಲಿ

ಜನಾರ್ಥನಪುರದ ಸಭಾರಜಿಸ್ವಾರವರ ಕಚೇರಿಯಲ್ಲಿ ಪತ್ರ ರಜಿ ಸ್ವರ್ಗ ಆಗಿ ಹನುಮನಹಳ್ಳಿಯ ಜಮಿನಾನಿನ ಭಾಗ ಇಲಾಖೆಯವರ ವಶಕ್ಕೆ ಬಂದಿತು. ರಂಗಣ್ಣ ಎಲ್ಲ ಸಮಾಜಾರಗಳನ್ನೂ ತಿಳಿಸಿ ಮೇಲಿನ ಅಧಿಕಾರಿಗಳಿಗೆ ವರದಿಯನ್ನು ಕೊಡಬೇಕೆಂದು ಕೇಳಿಕೊಂಡನು. ಸಾಹೇಬರಿಂದ ಮಂಜೂರಾತಿಯ ಹುಕುಂ ಬಂದುದೊಂದೇ ಅಲ್ಲ; ಏಷಾರ್ಟಿನ ಬಗ್ಗೆ ಪ್ರಶಂಸಿಯೂ ಬಂದಿತು. ರಂಗಣ್ಣನಿಗೆ ಪರಮ ಸಂತೋಷವಾಯಿತು. ನಾಗೀನಹಳ್ಳಿಗೊಂದು ಸರಕಾರದ ಸ್ವಾಲು ಸಹ ಮಂಜೂರಾಯಿತು. ಅಲ್ಲಿಯ ಫಂಚಾಯತಿ ಮೆಂಬರುಗಳು ಜನಾರ್ಥನಪುರಕ್ಕೆ ಬಂದು ಇನ್ನ ಸೈಕ್ಕರ್ ಸಾಹೇಬರಿಗೆ ತಮ್ಮ ಕೃತಜ್ಞತೆಯನ್ನು ಸೂಚಿಸಿದರು. ಅವರ ಜೊತೆಯಲ್ಲಿ ಕರಿಹ್ಯೇದನೂ ಬಂದಿದ್ದನು. ‘ಸೋನಿ! ಗಾಡಿಗೆ ಕಮಾನು ಕಟ್ಟಿವ್ಯಾ. ತಾವು ಬರೋ ದಿವಸ ಮುಂದಾಗಿ ತಿಳ್ಳಿದ್ದೆ ಗಾಡಿ ತಂದು ಕರಕೊಂಡುಹೋಗ್ರಿವ್ಯಾ. ಆರಾಮಾಗಿ ಕುಂತುಕೊಂಡು ಬರಬೋದು. ಈಗ ನೀರ ಹರವುಗಳ ಕಾಟಾನು ಇಲ್ಲ ಸೋನಿ! ’ ಎಂದು ಹೇಳಿದನು. ರಂಗಣ್ಣನಿಗೆ ತಾನು ಮೊತ್ತ ಮೊದಲು ಕಂಬದಹಳ್ಳಿಗೆ ಭೇಟಿ ಕೊಟ್ಟಿದ್ದರ ಕಢಿಯೆಲ್ಲ ಸ್ವರಣಿಗೆ ಬಂತು. ಕರಿಹ್ಯೇದನಿಗೆ ತಾನು ಕೊಟ್ಟಿದ್ದ ಮಾತಿ ನಂತೆ ನಾಗೀನಹಳ್ಳಿಗೆ ಬಂದು ಸ್ವಾಲನ್ನು ಕೊಡುವ ಸುಯೋಗ ಉಂಟಾಯಿತ್ತಲ್ಲ ಎಂದು ರಂಗಣ್ಣನು ಸಂತೋಷಪಟ್ಟಿನು. ‘ಮುಂದಿನ ವಾರ ಪ್ರಾರಂಭೋತ್ಸವ ಇಟ್ಟುಕೊಳ್ಳಿ; ಕರಿಹ್ಯೇದ ಗಾಡಿ ತರಲಿ; ಬದು ತೈನೇ’ ಎಂದು ಹೇಳಿ ಅವರನ್ನು ಬೀಳಿಷ್ಟುಟ್ಟಿನು.

ಮೇಲೆ ಹೇಳಿದ ಸಂತೋಷದ ವಾತಾವರಣ, ಆ ದಿನ ಟಿಪ್ಪಣಿನಲ್ಲಿ ಬಂದ ಒಂದು ಕಾಗದದಿಂದ ಸ್ವಲ್ಪ ಕಲುಷಿತವಾಯಿತು. ಚಿಂಗಳೂರಿನ

ದೊಡ್ಡ ಸಾಹೇಬರು – ಡೈರೆಕ್ಟರ್ ಸಾಹೇಬರು – ರಂಗಣ್ಣನನ್ನು ಕೆಲವು ರಿಕಾರ್ಡುಗಳೊಂದಿಗೆ ಕೂಡಲೇ ಬಂದು ತಮ್ಮನ್ನು ಕಾಣಬೇಕೆಂದೂ ಕೆಲವು ವಿಚಾರಗಳಿಗೆ ನೇರಾಗಿ ಸಮಜಾಯಿಸಿಗಳನ್ನು ಕೂಡಬೇಕೆಂದೂ ಕಾಗದ ಬರೆದಿದ್ದರು. ದೊಡ್ಡ ಬೋರೆಗೋಡರು ತನಗೆ ಹೇಳಿದ ವಿವರ ಗಳೆಲ್ಲ ರಂಗಣ್ಣನಿಗೆ ಜ್ಞಾಪಕಕ್ಕೆ ಬಂದುವು. ಅವನು ಚಿಂತಾಭರಿತ ನಾಗಿ ಆಲೋಚಿಸಿಸುತ್ತಿದ್ದಾಗ ಜನಾರ್ಥನವುರದ ಶೈಮರಿ ಸ್ವಾಲಿನ ಹೇಡ್ ಮೇಷ್ಪ್ರಿ ಬಂದು ಕೈಮಗಿದನು.

‘ ಏನು ಹೇಡ್ ಮೇಷ್ಪ್ರಿ ! ಈಗ ಸ್ಥಿತಿ ಹೇಗೆದೆ ? ಆ ಮನುಷ್ಯ ದಾರಿಗೆ ಬಂದಿದಾನೆಯೇ ? ’ ಎಂದು ರಂಗಣ್ಣ ಕೇಳಿದನು.

‘ ಸ್ವಾಮಿ ! ಆ ಮನುಷ್ಯ ದಾರಿಗೆ ಬರುವುದೆಂದರೇನು ! ಆತನಿಗೆ ಯಾರೂ ಲಕ್ಷ್ಯವಿಲ್ಲ. ತಮ್ಮನ್ನೂ ಇಲಾಖೆಯ ಎಲ್ಲ ಅಧಿಕಾರಿಗಳನ್ನೂ ಬಾಯಿಗೆ ಬಂದ ಹಾಗೆ ಬಯ್ಯತ್ತ – ಇವರಿಗೆಲ್ಲ ಕೆಲವು ದಿನಗಳಲ್ಲೇ ಮಾಡ್ತೇನೆ ; ಬಿಸಿ ಮುಟ್ಟಿಸ್ತೇನೆ – ಎಂದು ಹೇಳಿಕೊಳ್ಳುತ್ತಿದಾನೆ. ಪಾಠ ಶಾಲೆಯಲ್ಲಿ ಮನಸ್ಸು ಬಂದಾಗ ಬಂದಿಷ್ಟು ಪಾಠಮಾಡುತ್ತಾನೆ ; ಮನ ಸ್ವಿಲ್ಲಿದಾಗ ಹುಡುಗರನ್ನು ಹೊರಕ್ಕೆ ಬಿಟ್ಟು ತಾನು ಬೆಂಚುಗಳನ್ನು ಜೋಡಿಸಿಕೊಂಡು ಮಲಗಿಬಿಡುತ್ತಾನೆ ! ’

‘ ಆತನಿಂದ ಏನಾದರೂ ಸಮಜಾಯಿಸಿ ಕೇಳಿಟ್ಟಿರಾ ? ಬರೆವಣಿಗೆ ಯಲ್ಲಿ ಏನಾದರೂ ಕೊಟ್ಟಿದ್ದಾನೆಯೇ ? ’

‘ ಮೇಮೋ ಮಾಡಿ ಕಳಿಸಿದೆ ಸ್ವಾಮಿ ! ಸಮಜಾಯಿಸಿ ಕೊಡಲಿಲ್ಲ. ಮೇಮೋ ಪುಸ್ತಕವನ್ನೇ ಕತ್ತಿಟ್ಟಿಕೊಂಡು ಜವಾನನನ್ನು ವಾಪಸು ಕಳಿಸಿ ಬಿಟ್ಟಿದ್ದಾನೆ ! ಈಗ ಮೇಮೋ ಮಾಡುವುದಕ್ಕೆ ಪುಸ್ತಕವೇ ನನಗಿಲ್ಲ ! ’

‘ ನನ್ನನ್ನು ಕಾಣಬೇಕೆಂದು ನೀವು ಆತನಿಗೆ ಹೇಳಲಿಲ್ಲವೇ ? ’

‘ ಹೇಳಿದೆ ಸ್ವಾಮಿ ! – ನಾನೇಕೆ ಹೋಗಲಿ ಅವರನ್ನು ಕಾಣುವುದಕ್ಕೆ ! ಕಾಲಿಗೆ ಬೀಳೋದಕ್ಕೆ ! ಬೇಕಾಗಿದ್ದರೆ ಅವರೇ ನನ್ನನ್ನು ಬಂದು ಕಾಣಲಿ ! ಭೇಟಿ ಕೊಡುತ್ತೇನೆ ! – ಎಂದು ಜವಾಬು ಹೇಳಿದನು.’

‘ ಒಳ್ಳೆಯದು ಹೇಡ್ ಮೇಷ್ಪ್ರಿ ! ನಿಮ್ಮ ರಿಪೋರ್ಟನ ಮೇಲೆಯೇ ನಾನೇನನ್ನೂ ಮಾಡುವುದಕ್ಕಾಗುವುದಿಲ್ಲ. ನಾನು ಆತನ ಸಮಜಾಯಿಸಿ

ತೆಗೆದು ಕಳಿಸಬೇಕೆಂದು ಅರ್ಥರ್ ಮಾಡುತ್ತೇನೆ. ಅದರ ನಕಲನ್ನು ಅತನಿಗೆ ಕೊಡಿ. ಅದನ್ನು ತೆಗೆದುಕೊಳ್ಳಲು ನಿರಾಕರಿಸಿದರೆ, ರಿಜಿಸ್ಟ್ರೇಷನ್ ಪೋಲ್ಸ್ ಮೂಲಕ ಕಳಿಸಿ ದಾಖಲೆಯಾಟ್ ಕೊಳ್ಳಬೇಕು. ಅಮೇರಿಕೆ ಮುಂದಿನ ಕಾರ್ಯಕ್ರಮವನ್ನು ಅಲೋಚಿಸುತ್ತೇನೆ. ಈಗ ನಾನು ಬೆಂಗಳೂರಿಗೆ ಹೋಗಿಬರಬೇಕು.’

ರಂಗಣ್ಣ ಹೆಡ್‌ಮೇನ್ಸ್‌ರನ್ನು ಕಳಿಸಬಿಟ್ಟು ಉಗ್ರಪ್ರಾನ ವಿಚಾರದಲ್ಲಿ ಅರ್ಥರ್ ಮಾಡಿ, ಅವಶ್ಯಕವಾದ ರಿಕಾರ್ಡುಗಳನ್ನು ಪೆಟ್ಟಿಗೆಯಲ್ಲಿ ಹಾಕಿ ಕೊಂಡು ಬೆಂಗಳೂರಿಗೆ ಪ್ರಯಾಣ ಮಾಡಿದನು. ತಾನು ನಿಸ್ಪೃಹನಾಗಿ ನಿರ್ವಂಜನೆಯಿಂದ ನಿಸ್ಪಾತಿಕ್ಸೇವೆಯನ್ನು ಮಾಡುತ್ತಿದ್ದರೂ ದೊಡ್ಡ ಸಾಹೇಬರುಗಳನ್ನು ಕಾಣುವುದು ಉತ್ಸಾಹಕರವಾದ ವಿಚಾರವಲ್ಲ— ಎನ್ನು ವ್ಯಾದು ಅವನಿಗೆ ಶಿಲ್ಡಿತ್ತು. ಅವರಿಂದ ಸಹಾಯ ಸಲಹೆ ಮತ್ತು ಪ್ರೋತ್ಸಾಹಗಳಿಗೆ ಬದಲು ಬ್ಯಾಗಳು, ಟೀಕೆಗಳು ಮತ್ತು ತೇಜೋವಧೀಗಳೀರುತ್ತಿದ್ದರೂ ದೊರೆಯವನ್ನು ಘಳಗಳಿಂದು ಮನಸ್ಸು ಗಟ್ಟಿಮಾಡಿಕೊಂಡಿದ್ದನು. ತಾವೇದಾರನ ಕರ್ತವ್ಯವಾಲನೇ ನಡೆಯಲೆಂದು ದೃಕೀಕೃತನ್ನು ನೋಡಿ ದ್ವಾರಾಯಿತು; ವಿವರಗಳನ್ನು ವಿವರಿಸಿದ್ವಾರಾಯಿತು; ದಾಖಲೆಗಳನ್ನು ತೋರಿಸಿದ್ವಾರಾಯಿತು; ಪಾಟಿಸವಾಲಿನ ಅಗ್ನಿಪರಿಕ್ಷೆಗೆ ಸಿಕ್ಕಿಕೊಂಡದ್ವಾರಾಯಿತು. ‘ಎಲ್ಲವೂ ಸರಿಯೆ, ಟ್ರ್ಯಾಕ್‌ಇಲ್’ ಎಂದು ಅನ್ನಿಸಿಕೊಂಡು ಹಿಂದಿರುಗಿದ್ವಾರಾಯಿತು. ಇನ್ನು ತಿಮ್ಮಾರಾಯಿಸ್ತಿನನ್ನು ಕಂಡು ತತ್ವ ಮನಸ್ಸಿನಲ್ಲಿರುವುದನ್ನೇಲ್ಲ ಕಿಂತ ಬಿಟ್ಟು ಹೊರಟಿಂಹೋಗೋಣವೆಂದು ಜುಗುಪ್ಪೆಯಿಂದ ರಂಗಣ್ಣನು ತಿಮ್ಮಾರಾಯಿಪ್ಪಾನ ಮನೆಗೆ ಹೋದನು. ಅವನು ಮನೆಯಲ್ಲೇ ನಿರೀಕ್ಷಣ ಮಾಡುತ್ತಾ ಕುಳಿತಿದ್ದನು. ಸ್ನೇಹಿತನು ಬರುವನೆಂದು ಸಂತೋಷಭರಿತನಾಗಿ, ಆ ದಿನ ಕಚೇರಿಯಿಂದ ಬರುತ್ತಾ ಅನಂದಭವನಕ್ಕೆ ಹೋಗಿ ತಿಂಡಿಗಳ ಪ್ರಾಟ್ಟಿಂಜಗಳನ್ನು ಕಟ್ಟಿಸಿಕೊಂಡು ಚೀಲದಲ್ಲಿ ಹಾಕಿಕೊಂಡು ಮನೆಗೆ ಬಂದಿದ್ದನು!

‘ಏನು ರಂಗಣ್ಣ ! ಜೆನ್ನಾಗಿದ್ದೀಯಾ ? ಮನೆಯಲ್ಲಿ ಆಕೆ ಸೌಖ್ಯವಾಗಿದ್ದಾಳೆಯಿ ? ಮಕ್ಕಳು ಹೇಗಿದ್ದಾರೆ ? ಈ ದಿನದ ಭೀಟಿಯ ಪಡಣಾಮ ಏನು ?’ ಎಂದು ತಿಮ್ಮಾರಾಯಿಪ್ಪ ಕೇಳಿದನು.

‘ಎಲ್ಲಾರೂ ಜೆನ್ನಾಗಿದ್ದಾರೆ ! ಸೌಖ್ಯವಾಗಿದ್ದಾರೆ ! ಭೇಟಿಯ ಪರಿಣಾಮ ಏನು ? ಎಂದು ಕೇಳುತ್ತೀರೆಯೇ. ಎಲ್ಲವನ್ನೂ ಕಕ್ಷೆಬಿಡೊಣ ವೆಂದು ಇಲ್ಲಿಗೆ ಬಂದಿದ್ದೇನೇ !’

‘ಹಾಗೆಯೇ ವಾಡು ರೆಂದು ಗಳ್ಳಿ ! ಹೊಟ್ಟೆಯಲ್ಲಿರುವುದನ್ನೇಲ್ಲ ಕಕ್ಷೆಬಿಟ್ಟು ಖಾಲಿ ಮಾಡಿಕೋ ! ಅಮೇಲೆ ಈ ಪೋಟ್ಟಿಗಳನ್ನೇಲ್ಲ ಹೊಟ್ಟಿಗೆ ಭೂತಿ ಮಾಡಬಹುದು !’ ಎಂದು ತಿಮ್ಮರಾಯಪ್ಪನು ನಗುತ್ತಾ ಜೀಲದಲ್ಲಿದ್ದ ಪೋಟ್ಟಿಗಳನ್ನೇಲ್ಲ ತೆಗೆದು ತಟ್ಟಿಗಳಲ್ಲಿಟ್ಟಿನು. ಜಲೇಬಿ, ಮೈಸೂರು ಪಾಕು, ಸೋನಾಹಲ್ಲು, ಉದ್ದಿನವಡೆ, ಕಾರದವಲಕ್ಕೆ, ಕಾರದಗೋಡಂಬಿ ಬೀಜ-ಅವನು ತಂದಿದ್ದ ತಂಡಿಗಳು ! ಅವು ಸಾಲದೆಂದು ಒಳಗೆ ಹೋಗಿ ರಸಬಾಳೆಹಣ್ಣು, ಬಿಸ್ತುತ್ತುಗಳು ಮತ್ತು ಕಾಫಿಯನ್ನು ತಂದು ಮೇಚಿನ ವೇಲಿಟ್ಟುನು.

‘ಇದೇನಿದು ತಿಮ್ಮರಾಯಪ್ಪ ! ಈ ಭಾರಿ ಸಮಾರಾಧನೆ ?’

‘ಅಹುದಪ್ಪ ! ದೈರೆಕ್ಕೆರು ತಮ್ಮನ್ನು ಆ ಕಾಣುವುದಕ್ಕೆ ಬರಹೇಳಿದ್ದಾರೆ-ಎಂದು ನೀನು ಕಾಗದ ಬರೆದಿರಲಿಲ್ಲವೇ ? ನೀನು ನಿನ್ನ ಹೊಟ್ಟೆಯಲ್ಲಿರುವುದನ್ನೇಲ್ಲ ಕಕ್ಷೆವುದಕ್ಕೆ ಇಲ್ಲಿಗೆ ಬರುತ್ತೀರೆಯಂದು ನನಗೆ ತಿಳಿದಿಲ್ಲವೇ ? ಖಾಲಿ ಹೊಟ್ಟಿಗೆ ಸಮಾರಾಧನೆಯ ಏಪಾರಿಟನ್ನು ಮಾಡಬೇಡವೇ !’

‘ಕೈಗೆ ನೀರು ಕೊಡು ತಿಮ್ಮರಾಯಪ್ಪ ! ಕೈ ಶೋಳಿದುಕೊಂಡು ನನ್ನ ಆಗ್ರಹವನ್ನೇಲ್ಲ ತಿರಿಸಿಕೊಳ್ಳುತ್ತೀನೇ !’

ತಿಮ್ಮರಾಯಪ್ಪನು ನೀರನ್ನು ತಂದುಕೊಟ್ಟಿನು. ಸ್ನೇಹಿತರಿಬ್ಬರೂ ಕೈಶೋಳಿದುಕೊಂಡು ಧ್ವಂಸನಾ ಕಾರ್ಯದಲ್ಲಿ ನಿರತರಾದರು.

‘ನೋಡು ತಿಮ್ಮರಾಯಪ್ಪ ! ಇವರಿಗೆಲ್ಲ ಆ ರಾಜಕೀಯ ಮುಖಿಂಡರ ಪಿಶಾಚಿಗಳು ಬಲವಾಗಿ ಹುಡಿದುಬಿಟ್ಟಿವೆ ! ಹೆಡರಿಕೊಂಡು ಸಾಯುತ್ತಾರೆ!-ನನ್ನನ್ನೇ ಅವರು ಲಕ್ಷ್ಯಮಾಡುವುದಿಲ್ಲ; ಇನ್ನು ಜೂಜುಬಿ ಇನ್ನಾಸ್ತೀಕ್ಕೆರನ್ನು ಲೆಕ್ಕೆದಲ್ಲಿಡುತ್ತಾರೆಯೆ? ನಿನೇಕೆ ಅವರನ್ನೇಲ್ಲ ವಿರೋಧ ಮಾಡಿಕೊಂಡಿರಿ ? ನಿಮ್ಮ ರಿಕಾಡು ಕಟ್ಟಿಕೊಂಡು ಏನು ? ನಿಮ್ಮ ಕೆಲಸ ಮತ್ತು ದಕ್ಷತೆ ಕಟ್ಟಿಕೊಂಡು ಏನು ? ಆ ಮುಖಿಂಡರೆಲ್ಲ ದಿವಾನರಿಗೆ

ಬೇಕಾದವರು. ದಿನಾಗಲೂ ಮೇಲಿಂದ ನಿಮ್ಮ ವಿಚಾರದಲ್ಲಿ ಕಾಗದಗಳು ಬರುತ್ತವೆ! ಸಾನೇನು ಸವಾರಾನ ಬರೆಯುತ್ತಿರಬೇಕು!— ಎಂದು ಮುಂತಾಗಿ ನನ್ನನ್ನು ರುಂತಿಸಿದರು. ನನಗೆ ಕೊಪ ಬಂತು. ಏನು ಸಾರಾ! ಬದ್ದಾಮುಗಳೆಲ್ಲ ಮುಖಿಂಡರು! ಅವರ ಮಾತು ನಿಮಗೆ ಮುಖ್ಯ. ಮನಸ್ಸಾಕ್ಷಿಗನು ಸಾರವಾಗಿ ಕಷ್ಟಪಟ್ಟು ಕೆಲಸ ಮಾಡುವುದನ್ನು ನೋಡುವುದಿಲ್ಲ. ತಮಗೆ ಶೈಲಿಯಲ್ಲಿದ್ದರೆ ಈ ಕ್ರಣ ಕೆಲಸಕ್ಕೆ ರಾಜೀನಾಮೆ ಕೊಟ್ಟು ತೊಲಗಿಹೊಗುತ್ತೇನೆ!— ಎಂದು ಜವಾಬು ಕೊಟ್ಟುಬಿಟ್ಟೆ. ಅವರು ತಾಕ್ಕಿಗೆದದೆ— ಉದ್ದೀಕಗೊಳ್ಳಬೇಡಿ ರಂಗಣ್ಣ! ಕಾಲಸ್ಥಿತಿ ತಿಳಿದುಕೊಂಡು ನಾವು ನಡೆದುಕೊಳ್ಳಬೇಕು. ನಮ್ಮಲ್ಲಿ ಮುಖಿಂಡರ ಸ್ವೇತಕ ಮಟ್ಟಿ ಬಹಳ ಕೆಳಕ್ಕಿದೆ! ಮೇಲಿನವರಿಗೆ ಆ ಮುಖಿಂಡರ ಬೆಂಬಲ ಮತ್ತು ಟಟ್ಟಿಗಳು ಬೇಕಾಗಿವೆ! ಸರಿಯಾದ ಸ್ವೇತಕ ವಾತಾವರಣವಿಲ್ಲ, ಗುಣಗ್ರಹಿಗಳು ಯಾರೂ ಇಲ್ಲ. ಸ್ವಾಧ್ಯಪರರ ಕೈವಾಡ ಪ್ರಬಲವಾಗಿದೆ. ನಮ್ಮಂಥವರಿಗೇನೆ ಕೆರುಕುಳಗಳವೇ; ಮಯಾದಿ ಕೊಡುವುದಿಲ್ಲ. ಆದ್ದರಿಂದ ಟ್ರ್ಯಾಕ್‌ಬಿಲ್‌ಪಯೋಗಿಸಬೇಕು: ಎಂದು ನಿಮಗೆ ಬುದ್ಧಿಹೇಳಿದೆ— ಎಂದರು. ತಿಮ್ಮಾರಾಯಪ್ಪ! ಅದೇನು ಹಾಳು ಟ್ರ್ಯಾಕ್‌ಕೊಟ್ಟೇ! ಒಬ್ಬರಾದರೂ ಹೀಗೆ ಮಾಡಿದರೆ ಟ್ರ್ಯಾಕ್‌ಕ್ಷೆ ಎಂದು ತಿಳಿಸಿದವರಿಲ್ಲ. ಆ ಪದವನ್ನು ಕಂಡರೆ ನನಗೆ ಮೈಯೆಲ್ಲ ಉರಿದುಹೋಗುತ್ತದೆ! ನಿಫಂಟಿನಲ್ಲಿ, ಆ ಪದವೇ ಇಲ್ಲ ದಂತೆ ಆದನ್ನು ಹರಿದುಬಿಡ್ಡೋಣ ಎನ್ನಿಸಿದೆ!

‘ ಅಯ್ಯೋ ತಿವನೇ! ಇದೇನು ನಿನಗೆ ಹುಣ್ಣ ರಂಗಣ್ಣ! ನಿನ್ನ ನಿಫಂಟನ್ನು ಹರಿದು ಹಾಕಿಕೊಂಡರೆ ಇಂಗ್ಲಿಷು ಭಾಷೆಯಿಂದ ಅದು ಹಾರಿಹೋಗುತ್ತದೆಯೆ? ಆಕ್ರಘಡಾರ್ ಡಿಕಾವನರಿಯಿಂದ ವೆಬ್‌ಸ್ಪೇರ್ಸ್ ಡಿಕಾವ ನರಿಯಿಂದ ವಚಾ ಆಗಿಬಿಡುತ್ತದೆಯೆ? ನೀನೂ ಟ್ರ್ಯಾಕ್‌ಕ್ಷೆ ಇರೋ ಮನುಷ್ಯನೇ! ಗರುಡನ ಹಳ್ಳಿ ಹನುಮನ ಹಳ್ಳಿಗಳ ವ್ಯಾಜ್ಞವನ್ನು ನೀನು ಪರಿಹಾರ ಮಾಡಿದೆಯಲ್ಲ! ಅದು ಟ್ರ್ಯಾಕ್‌ಕ್ಷೆ ಅಲ್ಲದೆ ಮತ್ತೆ ಏನು! ’

‘ ಹಾಗಾದರೆ ನನ್ನನ್ನು ಇವರಿಲ್ಲ ಏಕೆ ಟ್ರೇಕಿಸುತ್ತಾರೆ? ಟ್ರ್ಯಾಕ್‌ಕ್ಷೆ ಉಪಯೋಗಿಸಬೇಕು ಎಂದು ಏಕೆ ಹೇಳುತ್ತಾರೆ. ’

‘ಹಾಗೆ ಹೇಳುವುದು ಸಾಹೇಬರುಗಳ ರೂಡಿ. ನಾವು ಈ ಕಿವಿಯಲ್ಲಿ ಕೇಳಿ ಆ ಕಿವಿಯಲ್ಲಿ ಬಿಟ್ಟುಬಿಡುತ್ತೇನು. ಅವರು ಏನಾದರೂ ರುಂಡಿಸಿದರೆ ಮನಸ್ಸಿಗೆ ಹಚ್ಚಿಸಿಕೊಳ್ಳಬಾದು.’

‘ನನ್ನ ಅನುಭವ ಹೇಳುತ್ತೀನೆ ಕೇಳು ತಿಮ್ಮಾರಾಯವು! ಒಬ್ಬ ಸಾಹೇಬರಾದರೂ ಕೆಳಗಿನವರಿಗೆ ಈ ರೀತಿ ಪಾರಮಾಡಿ; ತೋರಿಸುತ್ತೀನೆ, ತಿಳಿದುಕೊಳ್ಳಿ ಎಂದು ಕಾಯಗತಃ ತೋರಿಸಿಕೊಟ್ಟವರಿಲ್ಲ! ಹೀಗೆ ತಿದ್ದಿ ಕೊಳ್ಳಿ— ಎಂದು ಸಲಹೆಗಳನ್ನು ಕೊಟ್ಟವರಿಲ್ಲ! ಮರದ ತುಂಡಿನಂತೆ ಮರದ ಕುಚೀಯ ಮೇಲೆ ಕುಕ್ಕರಿಸಿದ್ದು, ತಮ್ಮ ಕ್ಕೆಪುಸ್ತಕದಲ್ಲಿ ಏನನ್ನೊಮ್ಮೆ ಕಿರಿಕಿಕೊಂಡು ಹೋಗುವುದು; ದೊಡ್ಡ ದೊಡ್ಡದಾಗಿ ಇನ್ನಾಸ್ತೀಕೊಷನ್ನಾರಿಪ್ಪೇಟ್ಟಿಗಳನ್ನು ಬರೆದು ಹೊಡಲಿಂದ ಕಡೆಯವರೆಗೂ ಹೋಹೋದಘಟಿನೆಮಾಡಿ ಕಳಿದುಬಿಡುವುದು! ನಮ್ಮ ಕಟ್ಟೀರಿಗಳಿಗೆ ಬರುವುದು! ಒಂದು ಇಪ್ಪತ್ತು ರುಪಾಯಿ ಸಂಬಳದ ಗುಮಾಸ್ತ ಬರೆದಿಟ್ಟು ತನಿಖಿಯ ವರದಿಗಳನ್ನು ನಂಬಿಕೊಂಡು ಟೀರಿಸುವುದು! ತಾವು ಏತಕ್ಕೆ ನೋಡಬಾರದು? ನಮ್ಮನ್ನು ಕೂಡಿಸಿಕೊಂಡೊ ನಿಲ್ಲಿಸಿಕೊಂಡೊ ಏತಕ್ಕೆ ಕೇಳಬಾರದು? ನಾವು ಅನನುಭವಿಗಳಾಗಿದ್ದ ತಪ್ಪು ಮಾಡಿದ್ದರೆ, ಈ ರೀತಿ ತಪ್ಪು ಮಾಡಬೇಡಿ, ಎಂದು ಸಮಾಧಾನಚಿಕ್ತದಿಂದ ಏತಕ್ಕೆ ಬುದ್ಧಿ ಹೇಳಬಾರದು? ಹಿಂದೆ ಒಬ್ಬರು ಸಾಹೇಬರು ಒಂದು ಕಡೆ ಹೈಸ್‌ಮ್ಯಾಲ್ ಇನ್ ಸ್ಪೇಕ್ ಹಾಸ್ಟಿಗ್ ಹೋದರು. ಅಲ್ಲಿ ಒಬ್ಬ ಸ್ಪೇನ್ಸ್ ಮೇಷ್ಟ್‌ರಿಗ್ ವರ್ಗವಾಗಿ ಬೇರೊಬ್ಬನು ಬಂದಿದ್ದನು. ಹೊಸಬನು ಬಂದು ಒಂದು ತಿಂಗಳು ಮಾತ್ರ ಆಗಿತ್ತು. ತನ್ನ ಕೆಲಸವನ್ನು ಶ್ರದ್ಧೆಯಿಂದ ಮಾಡಿಕೊಂಡು ಹೋಗುತ್ತಹೇಡಾರ್ಮಾಸ್‌ರವರ ಮೇಚ್‌ಕೆಯನ್ನು ಪಡೆದಿದ್ದನು. ಸಾಹೇಬರು ಪಾರ್ಶ್ವಕೆಲೂ ವರ್ಚಿನ ಪುಸ್ತಕಗಳನ್ನು ತನಿಖಿ ಮಾಡಿದಾಗ ಹಿಂದಿನ ಅಭ್ಯಾಸಗಳನ್ನು ತಿದ್ದದೇ ಬಿಟ್ಟಿದ್ದರು ಅವರ ಗಮನಕ್ಕೆ ಬಂತು. ಸ್ಪೇನ್ಸ್ ಮೇಷ್ಟ್‌ರನ್ನು ಕರೆದು ಕೇಳಿದರು. ಆತ,—ಸಾರ್! ನಾನು ಬಂದು ಒಂದು ತಿಂಗಳು ಮಾತ್ರ ಆಯಿತು. ನಾನು ದೀಫ್‌ಬಿಯಿಲೆ ಬಿಡ್ಡಿದ್ದು ಈಚೆಗೆ ಸ್ಪೆಲ್ಪ ಗುಣಹೋಂದಿ ಕೆಲಸಕ್ಕೆ ಬಂದವನು. ಹೇಡಾರ್ಮಾಸ್‌ರಿಗೂ ತಿಳಿದಿದೆ. ತಿದ್ದದೇ ಬಿಟ್ಟಿರುವ ಅಭ್ಯಾಸಗಳೆಲ್ಲ ಹಿಂದಿನ ಸ್ಪೇನ್ಸ್ ಮೇಷ್ಟ್‌ರ ಕಾಲದ್ದು.

ನನ್ನ ಕಾಲದವನ್ನು ಲೀ ನಾನು ತಿದ್ದಿದೇನೆ. ಹಿಂದಿನದನ್ನು ಕ್ರಮವಾಗಿ ಅವಕಾಶವಾದಾಗ ತಿದ್ದುತ್ತೇನೇ—ಎಂದು ಸಮಜಾಯಿಷಿ ಹೇಳಿದನು. ಸಾಹೇಬರು ಸುಮೃದ್ಧಿ ಇದ್ದು ಎರಡು ತಿಂಗಳನಂತರ ರಿಪೋರ್ಟ್‌ ಕಳಿಸಿ ದಾಗ ಆದರಲ್ಲಿ ಆ ಹೊಸ ಮೇಷ್ಪುರಿಗೆ ಗೂಟಿಗಳನ್ನು ಹಾಕಿರೂದೇ! ಹಿಂದಿನ ಅಭ್ಯಾಸಗಳನ್ನು ಏಕೆ ತಿದ್ದಲಿಲ್ಲ? ಆ ಹೊಸ ಮೇಷ್ಪುರಿಗೆ ದಂಡನೆ ಏಕೆ ಮಾಡಬಾರದು? ಎಂಬ ಬಗ್ಗೆ ಸಮಜಾಯಿಷಿ ತೆಗೆದು ಕಳಿಸಬೇಕೆಂದು ಹೇಡಾವೇ. ಪ್ರೈಸರಿಗೆ ತಾಕೇತು ಕೊಡೋದೇ! ಯಾರು ಮಾಡಿದ ತಪ್ಪಿಗೆ ಯಾರಿಂದ ಸಮಜಾಯಿಷಿ? ಯಾರಿಗೆ ದಂಡನೆ? ಆತ ನನ್ನ ಸ್ನೇಹಿತ. ನನ್ನ ಹತ್ತಿರ ಬಂದು ಹೇಳಿಕೊಂಡನು. ಇದೆಂತಹ ಹುಣ್ಣು ಆಡಲಿತ!

‘ಚೆನ್ನಾಗಿದೆ! ನಮ್ಮ ಇಲಾಖೆ ಬಹೆಳ ಸುಧಾರಿಸಬೇಕು ರಂಗಣ್ಣಾ!’

‘ಈಗ ನಿನ್ನನ್ನೊಂದು ಸಲಹೆ ಕೇಳಬೇಕು ನೋಡು!’

‘ಕೇಳಪ್ಪ ಕೇಳಿ! ಮತ್ತೆ ಯಾವನಾದರೂ ತರುಗಬಿದ್ದ ದ್ವಾರ್ಥನೋ? ಅಲ್ಲಿ ಇರುವವರು ಇಬ್ಬರು. ಮೂರನೆಯವನು ಯಾವನೂ ಇಲ್ಲವಲ್ಲ!’

‘ಮೂರನೆಯವನು ಆ ಇಬ್ಬರ ವಜಿಂಟು! ಒಬ್ಬ ಮೇಷ್ಪು! ಹಿಂದೆ ಡೆಪ್ಯುಟಿ ಕವಿಾವನರ್ ಸಾಹೇಬರನ್ನೇ ಲಕ್ಷ್ಯ ಮಾಡದೆ ಬರಟು ಜವಾಬು ಕೊಟ್ಟಿ ಸಿಪಾಯಿ!’

‘ ಏನು ಅವನ ವಿಚಾರ?’

‘ ಅವನನ್ನು ಸಸ್ಯೇಂದ್ರ ಮಾಡಬಿಡ್ಡೋಣವೆಂದಿದ್ದೇನೆ.’

‘ ಆಯೋ ಶಿವನೇ! ಏಕಾದಂ ಸಸ್ಯೇಂದ್ರ ಮಾಡುತ್ತೀಯಾ? ಒಳ್ಳೆ ಯದಲ್ಲವಲ್ಲ! ಜುಲ್ಲಾನೇ ಗಿಲ್ಲಾನೇ ಹಾಕಿ ನೋಡು.’

‘ ಅಷ್ಟಕ್ಕೆಲ್ಲ ಸ್ಗರ್ಗವ ಮನುಷ್ಯನಲ್ಲ. ನೀನು ಎಂದರೆ ಸಿಮೃಪು ಎನ್ನು ವ ಗಟ್ಟಿಸಿಂಡಿ! ’

‘ ಉವಾಯದಲ್ಲಿ ವರಗಿ ಮಾಡಿಸಿಬಿಡು.’

‘ ಹಿಂದೆ ಎರಡು ಬಾರಿ ವರಗಿ ಆಗಿದ್ದು, ಸಾಹೇಬರುಗಳ ಹತ್ತಿರ ನಿಮ್ಮ ಮುಖಿಂಡರು ಹೋಗಿ ಆದನ್ನು ರದ್ದುಮಾಡಿಸಿದರು. ಅವನು ತಲೆಯೆತ್ತಿಕೊಂಡು ಮೇರೆಯುತ್ತಿದಾನೆ! ಒಂದು ವೇಳೆ ಈಗ ಮೇಲಿನವರಿಗೆ ಹೇಳಿ ವರಗಿ ಮಾಡಿಸಿದೆ ಅನ್ನು. ಅವನು ರಜಾ ತೆಗೆದು ಕೊಂಡು

ಜನಾರ್ಥನವು ರದಲ್ಲೇ ನಿಲ್ಲಿತ್ತಾನೆ. ಅವನ ಮೇಲೆ ನನ್ನ ಅಧಿಕಾರ ಏನೂ ಇರುವುದಿಲ್ಲ. ಅವನು ಕೀರುಕುಳ ಹೆಚ್ಚುಗಿ ಕೊಡುತ್ತಾನೆ. ಜೊತೆಗೆ ಅವನು ಬಹಳ ಪುಂಡ; ಅವನದು ಹೊಲಸು ಬಾಯಿ; ಮೇಲೆ ಬೀಳುವುದಕ್ಕೂ ಹಿಂಜರಿಯೋ ಮನುಷ್ಯನಲ್ಲ !'

'ಹಾಗಾದರೆ ಅವನ ತಂಟಿಗೆ ಹೋಗಬೇಡ! ಬೇಕಾಗಿದ್ದರೆ ನೀನು ಎರಡು ತಿಂಗಳು ಕಾಲ ರಜಾ ತೆಗೆದುಕೊಂಡು ಬೆಂಗಳೂರಿಗೆ ಬಂದು ಬಿಡು. ಇಲ್ಲದಿದ್ದರೆ ಪುನಃ ಸಾಹೇಬರನ್ನು ಕಂಡು ಜನಾರ್ಥನವು ರಿಂದ ವರ್ಗ ಮಾಡಿಸಿಕೊ. ಬೇರೆ ರೇಂಜಿನಲ್ಲಿ ಕೆಲಸ ಮಾಡು.'

'ಈ ಹೇಡಿ ಸಲಹೆಯನ್ನು ನನಗೆ ಕೊಡುತ್ತೀ ಯಾ! ನಿನಗೆ ನಾಚಿಕೆಯಿಲ್ಲ!'

'ಅಯ್ಯೋ! ಶಿವನೇ! ಶಿವನೇ! ಕುಳತುಕೊ ರಂಗಣ್ಣ! ಇದೇನು ಉಗ್ರವಶಾರ! ಕುಳತುಕೊಂಡೇ ನನ್ನನ್ನು ಬಯ್ಯಿ; ಬಯ್ಯಿಕೊಳ್ಳುತ್ತೀನೇ! ಹೊಡಿ, ಹೊಡಿಸಿಕೊಳ್ಳುತ್ತೀನೇ!'

'ಅವನಿಗೆ ಹೆದರಿಕೊಂಡು ರಜಾ ತೆಗೆದುಕೊ ಎಂದು ನನಗೆ ಹೇಳುತ್ತೀಯಲ್ಲ! ಹೇಡಾಮೇಷ್ಟ ಮಾತನ್ನು ಆ ಪುಂಡ ಕೇಳುವುದಿಲ್ಲ; ಪಾರ ಶಾಲೆಯಲ್ಲಿ ಪಾರ ಮಾಡುವುದಿಲ್ಲ; ಹುಡುಗರನ್ನೇಲ್ಲ ತರಗತಿಯಿಂದ ಅಪ್ಪಿಬಿಡುತ್ತಾನೆ; ಮೇಮೋ ಮಾಡಿದರೆ ಅಂಗೀಕರಿಸುವುದಿಲ್ಲ, ಜವಾನನಿಗೆ ಕೆನ್ನೆಗೆ ಹೊಡಿದು ದೂಡಿಬಿಡುತ್ತಾನೆ; ಆ ಮೇಮೋ ಪ್ರಸ್ತುತವನ್ನೇ ಕಿತ್ತಿಟ್ಟಿಕೊಂಡು ಹೇಡಾಮೇಷ್ಟನ್ನು ಸತಾಯಿಸುತ್ತಾನೆ; ತನ್ನ ಮಾತಿಗೆ ಬಂದರೆ ಹೊಡಿದು ಅಪ್ಪಳಿಸುತ್ತೀನೇ ಎಂದು ಹೇಡಾಮೇಷ್ಟರಿಗೆ ಹೆದರಿಸುತ್ತಾನೆ. ಈಗ ನೀನು ಕೊಡೊ ಸಲಹೆ ನೋಡು! ಆ ದುಷ್ಟ ಮೇಷ್ಟ ರನ್ನು ಬಲಿ ಹಾರಿ ಶಿಷ್ಟ ಕಾಪಾಡುವುದಕ್ಕೆ ಬದಲು ಹೇಡಿಯಂತೆ ರೇಂಜು ಬಿಟ್ಟು ನಾನು ಓಡಿಹೋಗಬೇಕೇ?

'ಸಮಾಧಾನಮಾಡಿಕೊ ರಂಗಣ್ಣ! ನಿನ್ನ ಕ್ಷೇಮಕ್ಕಾಗಿ ನಾನು ಹೇಳಿದೆ. ಹಾಳು ಗುಲಾಮಗಿರಿಗೋ ಸ್ವರ ಯಾರೂ ಮೆಚ್ಚದ ಈ ತಾಪೇದಾರಿ ಕೆಲಸಕ್ಕೊ ಸ್ವರ ನೀನು ಅಪಾಯಕ್ಕೊಳ್ಳಳಗಾಗಬಾರದು

ಎನ್ನು ವ ಅಭಿಪ್ರಾಯ ದಿಂದ ಹೇಳಿದೆ. ಈಗಾಗಲೇ ನೀನು ಆ ಮುಖಿಂಡರ ಬಲವದ್ವಿರೋಧ ಕಟ್ಟಿಕೊಂಡಿದ್ದೀರೆ. ಯಾವ ಕಾಲಕ್ಕೆ ಏನು ಕೆಡು ಕಾಗುವುದೋ ಎಂದು ನಾನು ಹೆದರುತ್ತಿದೇನೆ. ನೀನು ಒಂಟಿಯಾಗಿ ಕಾಡುದಾರಿಗಳಲ್ಲಿ ಸುತ್ತಾಡುತ್ತಾ ಇರುತ್ತೀರೆ. ಆವರೋ ಮಹಾ ದುಷ್ಪರು! ಪ್ರಬಲರು! ನಿಷ್ಣಮು ಇನ್ನೂ ಎಳೆಯ ಸಂಸಾರ! ಆಲೋಚನೆ ಮಾಡು.’

‘ನಾನು ಸಾಯವುದಾದರೆ ಜನಾರ್ಥನಪುರದಲ್ಲೇ ಸಾಯುತ್ತೀನೆ! ಅಲ್ಲೇ ಭಷ್ಯವಾಗಿ ಹೋಗುತ್ತೀನೆ! ನಷ್ಟ ಹಣೆಯಲ್ಲಿ ದುರುರಣ ಬರಿದಿದ್ದರೆ ಆದನ್ನು ತಪ್ಪಿಸುವುದಕ್ಕಾಗುತ್ತದೆಯೇ? ಹೇಡಿಯಾಗಿಂದು ಮಾತ್ರ ನನಗೆ ಹೇಳಬೇಡ. ಆ ದುಷ್ಪನನ್ನು ಬಲಿಹಾಕದ ಹೊರತು ನನಗೆ ಸಮಾಧಾನವಿಲ್ಲ. ಪಾಪ! ಬಡ ಮೇಷ್ಪರುಗಳು ಎಮ್ಮೋ ಜನ ಇದ್ದಾರೆ! ಭಯ ಭಕ್ತಿಗಳಿಂದ ಕೆಲಸ ವಾಡಿಕೊಂಡು ಹೋಗುತ್ತಿದ್ದಾರೆ! ಆವರ ವಿಷಯದಲ್ಲಿ ಕರುಣೆ ತೋರಿಸು ಎಂದು ಹೇಳು; ಶಿರಸಾವಹಿಸಿ ನಡೆಯುತ್ತೀನೆ. ನೀನು ಹೇಳಬೇಯೇ ನಾನು ಆವರ ತಪ್ಪಿಗಳನ್ನೆಲ್ಲ ಮನ್ಮಿಸಿ ರಕ್ಷಣೆ ಮಾಡಿಕೊಂಡು ಬರುತ್ತಿದೇನೆ. ಆ ಉಗ್ರಪ್ರ! ದೊಡ್ಡ ಪುಂಡ! ಆ ಮುಖಿಂಡರ ಏಜೆಂಟು! ಶುದ್ಧ ಅವಿಧೀಯ! ಆವನ ವಿಚಾರದಲ್ಲಿ ಕರುಣೆ ತೋರಿಸುವುದಿಲ್ಲ. ಆವನಿಗೆ ದಂಡನೆಯೇ ಛೆಷಧ! ಆವನಿಗೆ, ಆವನ ಮುಖಿಂಡರಿಗೆ ನಾನು ಹೆದರುವುದಿಲ್ಲ!’

‘ಹಾಗಾದರೆ ಸಸ್ಯೀಂಡ ಮಾಡಲೇಬೇಕೆಂದು ಈ ಮಾರ್ತಿನಿಗ್ದಿಂದೀಯಾ?’

‘ಆವನು ತನ್ನ ನಡತಿ ತದ್ದಿಕೊಳ್ಳುದಿದ್ದರೆ!’

‘ಆವನು ತನ್ನ ನಡತಿಗಿಡತಿ ತದ್ದಿಕೊಳ್ಳುತ್ತಿದ್ದಿಲ್ಲ ರಂಗಣ್ಣ! ಆವನು ಬೇಕುಬೇಕೆಂತಲೇ ನಿನ್ಮೆನ್ನಡನೆ ಜಗತಕ್ಕೆ ನಿಂತಿದ್ದಾನೆ. ಅದೆಲ್ಲ ಒಳ ಸಂಚು. ನಿನಗೆ ಅಧ್ಯವಾಗುವುದಿಲ್ಲ. ನಿಷ್ಣನ್ನು ಆವಮಾನಗೊಳಿಸಿ ಕಡೆಗೆ ಅವಾಯಕ್ಕೂ ಈಡುಮಾಡಬೇಕು ಎಂಬುದು ಆವರ ಸಂಕಲ್ಪ. ಹಾಗಿಲ್ಲದಿದ್ದರೆ ಈಡೆಗೆ ಆವನೇಕೆ ತುಂಟಾಟಿನನ್ನು ಪ್ರಾರಂಭಿಸಿದ! ಮೊದಲು ಸುಮೃನೇ ಇದ್ದನಲ್ಲ!’

‘ನನಗೂ ಆಧ್ಯಾತ್ಮಿಕದ ತಿಮ್ಮಿರಾಯಪ್ಪ ! ಆಧ್ಯಾತ್ಮಿಕ ಅವರಿಗೆ ಹೆದರಿಕೊಳ್ಳಲೇ ಬಲಿಹಾಕೆಬಿಡೋಣವೆಂದು ತೀವ್ರಾನಿಸಿದ್ದೇ ಇನ್ನೇ.’

‘ಹಾಗಾದರೆ ಈಳು ರಂಗಟ್ಟ ! ನಿನಗೆ ಆಪ್ತರಾದವರು, ನಿಷ್ಠಲೀ ವಿಶ್ವಾಸ ಗೋರವವುಳ್ಳವರು ರೆಂಜನಲ್ಲಿ ಯಾರು ಯಾರು ಇದ್ದಾರೆ ? ಹೇಳು.’

‘ನಾನು ಅವರ ಮನಸ್ಸುಗಳನ್ನೇಳು ಒಳಹೊಕ್ಕು ಪರೀಕ್ಷೆಸಿಲ್ಲ ತಿಮ್ಮಿರಾಯಪ್ಪ ! ಬಹಳ ಜನ ಗ್ರಾಮಾಂಕರಗಳಲ್ಲಿ ನನ್ನ ಬಗ್ಗೆ ವಿಶ್ವಾಸ ಮತ್ತು ಗೋರವಗಳನ್ನಿಷ್ಟಿದ್ದಾರೆ ; ಹೋದಾಗೆಲ್ಲ ಆದರಿಸುತ್ತಾರೆ. ಮುಖ್ಯವಾಗಿ ರಂಗನಾಥಪುರದ ಗಂಗೇಗೋಡರು, ಆವಲಹಳ್ಳಿಯ ದೊಡ್ಡ ಚೋರೇಗೋಡರು ನನಗೆ ಆಪ್ತರೆಂದು ತಿಳಿದುಕೊಂಡಿದ್ದೇ ಇನ್ನೇ.’

‘ಅವರು ನಮ್ಮ ಜನರಲ್ಲಿ ಭಾರೀ ಕುಳಿಗಳು ರಂಗಟ್ಟ ! ನನಗೆ ಬಹಳ ಸಂತೋಷ. ಆವರಿಗೆ ವರ್ತಮಾನ ಕೊಡು. ಆಮೇಲೆ ಪೂಲಿಸ್ತೂ ಇನ್ನಾಸ್ತಿಕೆರನ್ನು ಗುಟ್ಟಬುಗಿ ಕಂಡು ಮಾತನಾಡು. ನಿಷ್ಠ ಕಚ್ಚೀಯ ಹತ್ತಿರ, ಮನೀಯ ಹತ್ತಿರ ಕಾನಾಸ್ತಿಬಲ್ಲಿಗಳನ್ನು ಅವರು ಕಾವಲು ಹಾಕುತ್ತಾರೆ. ಉಗ್ರಪ್ರವಾಸ ಓಡಾಟಗಳನ್ನು ಗಮನದಲ್ಲಿಡಲು ಗುಪ್ತಚಾರರನ್ನು ಬೆಂಬು ಹಿಂದೆ ಹಾಕುತ್ತಾರೆ. ನೀನು ಆರ್ಥಿಕರನ್ನು ಜೊರಡಿಸಿದ ಕೂಡಲೇ ನನಗೆ ವರ್ತಮಾನಕೊಡು. ಒಂದು ತಿಂಗಳ ಕಾಲ ಸಕ್ರಿಯೆ ರದ್ದುಮಾಡು. ಆಮೇಲೆ ಆಲೋಚನೆ ಮಾಡೋಣ.’

‘ನೀನು ಹೇಳಿದ್ದೆಲ್ಲ ಸರ ತಿಮ್ಮಿರಾಯಪ್ಪ ! ಆದರೆ, ಹೆದರಿಕೊಂಡು ಸಕ್ರಿಯೆನ್ನು ಮಾತ್ರ ನಾನು ರದ್ದು ಮಾಡುವುದಿಲ್ಲ ಉಳಿದ ಎಲ್ಲ ಸಲಹೆ ಗಳಂತೆ ನಡೆಯುತ್ತೇ ಇನ್ನೇ. ಸಿದ್ಧಪ್ಪನವರನ್ನು ಭೇಟಿ ಮಾಡಿಸುತ್ತೇ ಇನ್ನೆಂದು ಹಿಂದೆ ಬರೆದಿದ್ದೆಯಲ್ಲ. ಅವರೇಕೆ ಇಲ್ಲಿಗೆ ಬರಲಿಲ್ಲ ?’

‘ಆತನಿಗೆ ಉರು ಬಿಟ್ಟುಹೋಗುವ ಜರೂರು ಕೆಲಸ ಗಂಟು ಬಿತ್ತು. ಹೋಗಿದ್ದಾನೆ ; ನಾಳೆ ನಾಳಿದ್ದರಲ್ಲಿ ಬರುತ್ತಾನೆ. ಆತ ಮೇಲಿನ ವರನ್ನೇಲ್ಲ ಕಂಡು ಮಾತಾಡಿದ್ದಾನೆ. ಧೈಯರಾಗಿರು ; ಮೇಲಿನವರು ದಢ್ಢರೇನಲ್ಲ ; ಆವರಿಗೂ ನಿಜಾಂಶಗಳು ತಿಳಿದಿವೆ. ಆವರೆಲ್ಲ ಉಪಾಯ ದಿಂದ ವರ್ತಿಸುತ್ತಾರೆ.’

‘ನಿನ್ನ ಸಿದ್ದಪ್ಪ ಎಂತಹ ಮನುಷ್ಯ ? ನನಗಂತೂ ಆತನ ಪರಿಜಯನೇ ಇಲ್ಲ. ನನ್ನ ವಿಚಾರದಲ್ಲಿ ಆತನು ಆಸಕ್ತಿ ವಹಿಸುತ್ತಾನೆಯೇ ? ಎಂದು ನನಗೆ ಸಂದೇಹವಿದೆ.’

‘ಆತ ಒಳ್ಳೀಯ ಮನುಷ್ಯ ! ಆಲೋಚನೆಮಾಡಬೇಡ. ಸ್ವಜನಾಭಿಮಾನ ಸ್ವಲ್ಪ ಇದೆ. ಆದರೆ ನೀಚತನ ಇಲ್ಲ. ಕಲ್ಲೀಗೂಡ, ಕರಿಯಪ್ಪ ಮಂತಾದವರ ದುರ್ದಿಗಳು ಆತನಿಗೆ ಸರಬೀಳುವುದಿಲ್ಲ.’

ತಿಂಡಿ ಮುಗಿಯಿತು, ಮಾತೂ ಮುಗಿಯಿತು.

‘ನಾನು ನನ್ನ ತಂಗಿಯ ಮನೆಗೆ ಹೊಗಬೇಕು. ಉಂಟಿ ಬೇಕಾಗಿಲ್ಲ; ಹೊಟ್ಟಿ ಭರ್ತೆಯಾಗಿದೆ. ಆದರೆ ನನಗಾಗಿ ಆಕೆ ಏನಾದರೂ ಬಿಸಿ ಅಡುಗೆ ಮಾಡಿಟ್ಟುಕೊಂಡಿದ್ದರೆ ಆಗ ಹೊಟ್ಟಿಗೆ ಸ್ವಲ್ಪ ತ್ರಾಸ ಕೊಡಬೇಕಾದಿತು !’ ಎಂದು ಹೇಳುತ್ತ ರಂಗಣ್ಣ ಎದ್ದು ನಿಂತುಕೊಂಡನು.

‘ಒಳ್ಳೀಯದು ! ಹೊರಡು ರಂಗಣ್ಣ ! ಪೋಲೀಸ್ ಇಸ್ ಸ್ಟೇರನ್ಸ್ ಕಂಡು ಮುಂದಾಗಿ ಏಪಾರ್ಟ್‌ಮಾಡಿಕೊಂಡು. ನನಗೆ ಆದಪ್ಪ ಬೇಗ ವರ್ತಮಾನ ಕೊಡು. ಬಹಳ ಎಚ್ಚರಕೆಯಿಂದ ಇರು’ ಎಂದು ಹೇಳಿ ಬೆನ್ನುತ್ತಿದ್ದ ತಮ್ಮರಾಯಪ್ಪ ಗೇಟೆನವರೆಗೂ ಜೊತೆಯಲ್ಲಿ ಬಂದು ರಂಗಣ್ಣ ನನ್ನು ಬೀಳೊಂಟ್ಟನು.

ಪ್ರಕರಣ ೨೪

ಉಗ್ರಪೂನ ಸಸ್ಯಪೀನಾವನ್

ಜನಾರ್ಥನಪುರಕ್ಕೆ ಹಿಂದಿರುಗಿದಮೇಲೆ ರಂಗಣ್ಣ ಶೋಲೀಸ್ ಇನ್ ಸೈಕ್ಕರ ಮನೆಗೆ ಹೋಗಿ ವಾಲೆಶಾಲೆಯಲ್ಲಿ ನಡೆದುದನ್ನೇಲ್ಲ ತಿಳಿಸಿದನು. ಆ ಉಗ್ರಪೂನ ವಿಚಾರದಲ್ಲಿ ಸಸ್ಯೀಂಡ್ ಮಾಡುವ ತೀವ್ರವಾದ ಕಾರ್ಯಕ್ರಮವನ್ನು ತಿಗೆದುಕೊಳ್ಳಬೇಕಾಗಿರುವುದೆಂದೂ, ಅದಕ್ಕೆ ಪ್ರತಿಕ್ರಿಯಾಗಿ ಅವನು ಪುಂಡಾಟ ನಡೆಸದಂತೆ ಕ್ರಮ ಕೈಕೊಳ್ಳಬೇಕೆಂದೂ ತಿಳಿಸಿದನು. ಶೋಲೀಸ್ ಇನ್ ಸೈಕ್ಕರು, ‘ನೋಡಿ ರಂಗಣ್ಣನವರೇ! ಆ ಮನುಷ್ಯನ ಮೇಲೆ ಬಹಳ ಪುಕಾರುಗಳಿವೆ. ನಾವು ಕಟ್ಟಿದಾರಿಗೆ ಹೋಗಬಾರದು, ನಿಮ್ಮ ಇಲಾಖೆಯವರಿಗೆ ತಿಳಿಸಿ ಬಂದೋಬಸ್ತು ಮಾಡೋಣ ಎಂದು ಎರಡು ಮೂರು ಸಲ ಪ್ರಯತ್ನಪಟ್ಟಿವು. ಪ್ರಯೋಜನವಾಗಲಿಭ್ಲ. ನಿಮ್ಮ ಇಲಾಖೆಯವರೇ ಅವನನ್ನು ವಹಿಸಿಕೊಂಡು ಬಂದರು; ಜನಾರ್ಥನಪುರದಲ್ಲಿಯೇ ಇಟ್ಟಿರು. ಈಗ ನಿಮೇನೋಣ ಸಸ್ಯೀಂಡ್ ಮಾಡುತ್ತೇನೆ, ಮುಂದೆ ಈ ರೇಂಜ್ ಮಾತ್ರವಲ್ಲ, ಈ ದಿಸ್ತಿಕ್ಕೇ ತಪ್ಪಿಸಿ ವರ್ಗಮಾಡಿಸುತ್ತೇನೆ ಎಂದು ಹೇಳುತ್ತಿದ್ದೀರಿ. ಆಗಲಿ ನೋಡೋಣ. ನನ್ನ ಕೈಯಲ್ಲಾದ ಸಹಾಯ ಮಾಡುತ್ತೇನೆ. ಆದರೆ ನೀವು ನನಗೆ ಒಂದು ರಹಸ್ಯದ ಕಾಗದ ಬರೆದು ಸಹಾಯಬೇಕೆಂದು ಕೇಳಬೇಕು. ಯಾವುದೋಂದು ಡಾಬಲಿಯೂ ಇಲ್ಲದೆ ನಾನು ಜವಾದ್ವಾರಿ ತಿಗೆದುಕೊಳ್ಳಲಾರೆ’ ಎಂದು ತಿಳಿಸಿದರು. ‘ಆಗಲಿ, ಬರೆದು ಕಳಿಸುತ್ತೇನೆ’ ಎಂದು ಹೇಳಿ ರಂಗಣ್ಣ ಹೊರಟಿಬಂದನು.

ಒಂದು ವಾರವಾಯಿತು. ಉಗ್ರಪೂನಿಂದ ಇನ್ ಸೈಕ್ಕರಿಗೆ ನೇರವಾಗಿ ಒಂದು ಕಾಗದ ಬಂತು. ಅದರಲ್ಲಿ, ‘ನೀವು ಹೇಡಾಮೇಷ್ಟರ ಚಾಡಿ ಮಾತುಗಳನ್ನು ಕೇಳಿಕೊಂಡು ನನ್ನ ಮೇಲೆ ಇಲ್ಲದ ಆರೋಪಕೆಗಳನ್ನು ಹೊರಿಸಿ ಸಮಜಾಯಿಷಿ ಕೇಳಿದ್ದೀರಿ. ನಾನು ನಿರಪರಾಧಿ’ ಎಂದು ಬರೆದಿತ್ತು.

ರಂಗಣ್ಣ ಅದನ್ನು ಕಡತಕ್ಕೆ ಸೇರಿಸಿ ಕಚೇರಿಯನ್ನು ಬಿಟ್ಟು ಪೈಮರಿ ಸ್ವಲ್ಪಿಗೆ ಹೊರಟಿನು. ಹೇಡ್ ಮಾಸ್ಪರ ಕೊಟ್ಟಿಡಿಯಲ್ಲಿ ಕುಳಿತುಕೊಂಡು ಉಪಾಧ್ಯಾಯರ ಹಾಜರಿ ರಿಜಿಸ್ಟ್ರಾ ಮೊದಲಾದ ದಾಖಲೆಗಳನ್ನು ನೋಡು ತ್ರಿಧ್ವಾಗ ಉಗ್ರಪು ಆಲ್ಲಿಗೆ ಬಂದು ನಿಂತುಕೊಂಡನು. ಇನ್ ಸೈಕ್ಕರಿಗೆ ನಮಸ್ಕಾರವನ್ನೇನೂ ಮಾಡಲಿಲ್ಲ. ಕಣ್ಣಗಳನ್ನು ಆಗಲವಾಗಿ ಅರಳಿಸಿ ಕೊಂಡು ಇನ್ ಸೈಕ್ಕರಿನ್ನು ನೋಡಿದನು.

‘ ಏನು ಉಗ್ರಪುನವರೇ ! ಹಾಗೇಕೆ ಕಣ್ಣರಳಿಸಿ ನಷ್ಟನ್ನು ನುಂಗುವ ಹಾಗಿ ನೋಡುತ್ತೀರಿ ? ’

‘ ನಷ್ಟನ್ನು ಅವಿಧೀಯನೆಂದು ಹೇಳೋಣಾಯಿತು. ನಷ್ಟ ಸಮಜಾಯಿಸಿ ಕೇಳೋಣಾಯಿತು ! ಅಂಥ ಮಹಾಪುರುಷರನ್ನು ನೋಡು ವುದಕ್ಕೆ ಎರಡು ಕಣ್ಣಗಳು ಸಾಲದು ! ಇರುವ ಕಣ್ಣಗಳನ್ನೇ ದೊಡ್ಡದು ಮಾಡಿಕೊಂಡು ನೋಡುತ್ತಿದೇನೇ ! ’

‘ ಹಾಗೆಲ್ಲ ಒರಟೊರಟಾಗಿ ಮಾತನಾಡಬಾರದು. ’

‘ ಮಾತನಾಡುವ ರೀತಿಯನ್ನು ತಮ್ಮಿಂದ ಕಲಿಯಬೇಕಾಗಿಲ್ಲ. ’

‘ ಇದು ಅವಿಧೀಯ ವರ್ತನೆ ! ಸಭ್ಯತೆಯಿಂದ ನಡೆದುಕೊಳ್ಳಿ ! ’

‘ ರೂಲ್ಸ್ ರೆಗ್ಯಿಲೇಷನ್ಸು ತಿಳಿಯದೆ ಕಾರುಬಾರು ಮತ್ತು ದಬ್ಬಾಳಿಕೆ ನಡೆಸುವ ದರ್ಶಕದವರಿಗೆಲ್ಲ ನಾನು ಅವಿಧೀಯನೇ ! ನೀವು ಬೇಕಾದ್ದು ಮಾಡಿಕೊಳ್ಳಿ. ನಾನೂ ನಿಮಗೆ ತಕ್ಕುದ್ದನ್ನು ಮಾಡುವ ಶತ್ರು ಪಡೆದಿದ್ದೇನೇ. ಶೀಫುದಲ್ಲಿಯೇ ಆದು ನಿಮ್ಮ ಅನುಭವಕ್ಕೆ ಬರುತ್ತದೆ. ’

ರಂಗಣ್ಣ ಮುಂದೆ ಮಾತಾಡದೆ ಕಚೇರಿಗೆ ಹೊರಟುಬಂದನು. ಸಸ್ಯೇಂದ್ರ ಮಾಡಿರುವ ಆರ್ಥರನ್ನು ಹೊರಡಿಸಿ, ಪೊಲೀಸ್ ಇನ್ ಸೈಕ್ಕರಿಗೂ ಕಾಗದವನ್ನು ಬರೆದು ಆಳುಗಳ ಮೂಲಕ ಮುದ್ರಾಂ ಕಳಿಸಿಕೊಟ್ಟಿನು. ಸುಮಾರು ಒಂದು ಗಂಟೆಯೊಳಗಾಗಿ ಜನಾರ್ಥನವುರದಲ್ಲಿಲ್ಲ ದೊಡ್ಡ ಕೊಲಾಹಲವುಂಟಾಯಿತು! ಬೇಳಗ್ಗೆ ಹತ್ತುವರೆ ಗಂಟೆಯಾಗಿದ್ದುದರಿಂದ ವಾರಶಾಲೆಯನ್ನು ಬಿಟ್ಟುಬಿಟ್ಟಿದ್ದರು. ಆದರೆ, ಆದರ ಹತ್ತಿರ ಜನ ಗುಂಪು ಕಟ್ಟಿತ್ತು ಪ್ರೌಲೀಸ್ ಕಾನ್ ಸೈಬಲ್ಲುಗಳು ಜನರನ್ನು ಚೆದರಿಸುತ್ತು ಇದ್ದರು. ಉಗ್ರಪುನು ತನಗೆ ಇನ್ ಸೈಕ್ಕರು ಹಿಂದಿನವರಂತಿ ಹೆದರಂ

ಕೊಳ್ಳುವರೆಂದೂ ದಂಡನೆ ಇತ್ಯಾದಿಗಳ ಗೋಚಿಗೆ ಹೋಗದೆ ವರ್ಗಕ್ಕೆ ಮಾತ್ರ ಶಿಘರಸು ಮಾಡಬಹುದೆಂದೂ ತಿಳಿದುಕೊಂಡು ಧೈಯವಾಗಿದ್ದನು. ಅದರೆ ಹರಾತ್ತಾಗಿ ಸಸ್ಮೀಂಡ್ ಮಾಡಿದ ಆರ್ಥರು ಬಂದು ಹೇಡ್ ಮಾಸ್ಯರು ಅದನ್ನು ಓಡಿಹೇಳಿ ಆದರ ನಕಲನ್ನು ಕೈಗೆ ಕೊಟ್ಟುಗ ಶೈಳಿಕಾಲ ಶ್ರುಭೂನಾಗಿ ನಿಂತುಬಿಟ್ಟನು! ಬಳಿಕ ಮಹಾ ಕೋಪದಿಂದ ಹೇಡ್ ಮೇಷ್ಟ್ ರ್ಯಾಷ್ಟ್ರೀಯ ಚಿದ್ದ ಹೊಡಿಯುವುದಕ್ಕೆ ಹೋದನು. ಆ ಹೇಡ್ ಮೇಷ್ಟ್ ಬೀದಿಗೆ ಓಡಿಬಂದು ಕಿರಿಚಿಕೊಂಡನು! ಜನ ಸೇರಿಬಟ್ಟರು. ಅವ್ಯಾರ್ಥಿ ದಖೇದಾರನೊಬ್ಬನು ನಾಲ್ಕು ಜನ ಕಾನ್‌ಸ್ಪೇಬಲ್ಲಿಗಳೊಡನೆ ಅಲ್ಲಿಗೆ ಬಂದನು. ಉಗ್ರಪ್ರಸಿಗೆ ಸಸ್ಮೀಂಡ್ ಆಗಿರುವ ವಿಚಾರ, ಅವನು ಹೇಡ್ ಮೇಷ್ಟ್ ರನ್ನು ಹೊಡಿಯಹೋದು, ಪೋಲೀಸಿನವರು ಬಂದುದು— ಎಲ್ಲವೂ ಉಂಟಾಗಿ ಹರಡಿಹೋಯಿತು! ದಖೇದಾರನು ಉಗ್ರಪ್ರಸಿದ್ಧನ್ನು ಸಮಾಧಾನಗೊಳಿಸಿ, ಪಾಠಶಾಲೆಯ ಹತ್ತಿರ ಗಲಾಟಿ ಮಾಡದೆ ಹೊರಟಿಹೋಗಬೇಕೆಂದು ತಿಳಿಸಿದನು; ಏನಾದರೂ ಹೇಳಿ ಕೊಳ್ಳುವ ಆಹವಾಲಿದ್ದರೆ ಇನ್‌ಸ್ಪೆಕ್ಟರ್ ಸಾಹೇಬರ ಹತ್ತಿರ ಹೋಗಬಹುದೆಂದು ಬುಧಿ ಹೇಳಿದನು; ಬೀದಿಯಲ್ಲಿ ಏನಾದರೂ ಮಾರಾಮಾರಿ ನಡೆಸಿ ಶಾಂತಿಭಂಗ ಮಾಡುವುದಾದರೆ ದಸ್ತಗಿರಮಾಡಿ ಪೋಲೀಸ್ ಸ್ಪೇಸಿಸ್‌ಗೆ ಕರೆದುಕೊಂಡು ಹೋಗುವುದಾಗಿ ಬೆದರಿಸಿದನು. ಮುನಿಸಿಪಲ್ ಕೌನ್ಸಿಲ ರಾದ ಚೆನ್ನಪ್ಪ ಮತ್ತು ಇತರರು ಉಗ್ರಪ್ರಸಿದ್ಧನ್ನು ಸಮಾಧಾನಗೊಳಿಸಿ ಕಚೇರಿಯ ಬಳಿಗೆ ಹೋಗೋಣವೆಂದು ಕರೆದುಕೊಂಡು ಹೊರಟಿರು. ಹಿಂದೆ ಜನರ ಗುಂಪು ಹೊರಟಿತು. ಆದರೆ ಕಚೇರಿಯ ಹತ್ತಿರ ಇಬ್ಬರು ಕಾನ್‌ಸ್ಪೇಬಲ್ಲಿಗಳು ಮಾತ್ರ ಇದ್ದರು. ಇನ್‌ಸ್ಪೆಕ್ಟರ್ ಮನೆಗೆ ಹೊರಟಿ ಹೋಗಿದ್ದರು. ಆದ್ದರಿಂದ ಚೆನ್ನಪ್ಪನೂ ಉಗ್ರಪ್ರಸಿದ್ಧನೂ ರಂಗಣ್ಣನ ಮನೆಯ ಕಡೆಗೆ ಹೊರಟಿರು. ಪೇಟಿಯ ಬೀದಿಗಳಲ್ಲಿ ಜನರ ಗುಂಪು ಹಿಂದೆ ಹಿಂದೆ ಹೋಗುತ್ತಿದ್ದ ದರಿಂದ ಸಸ್ಮೀಂಡ್ ಆಗಿರುವ ವಿಚಾರವನ್ನು ಬೇರೆ ರೀತಿಗಳಲ್ಲಿ ಪ್ರಕಟಿಸಬೇಕಾಗಿಯೇ ಇರಲಿಲ್ಲ! ಕಡೆಗೆ ಕರೆಯು ಹತ್ತಿರ ವಾತ್ತಿಗಳನ್ನು ಬೆಳಗುತ್ತಿದ್ದ ಮತ್ತು ಬಟ್ಟಿಗಳನ್ನು ಒಗೆಯುತ್ತಿದ್ದ ಹೆಂಗಸ ರಿಗೂ ಆ ವರ್ತಮಾನ ಮುಟ್ಟಿತು; ದೇವಸ್ಥಾನಗಳಲ್ಲಿ ಪೂಜೆ ಮಾಡುತ್ತಿದ್ದ

ಭಕ್ತಾದಿಗಳಗೂ ಪೂಜಾರಿಗಳಿಗೂ ಆ ಸಮಾಚಾರ ಮುಟ್ಟಿತು; ಅಮಲ್ಲಾರರ ಕಚೇರಿ ಮತ್ತು ಕೋಟೀರ್ ಗಳ ಹತ್ತಿರ ಸೇರಿದ್ದ ಜನರಿಗೆಲ್ಲ ಆ ಸಮಾಚಾರ ಮುಟ್ಟಿತು. ಜನರು ವಿಧವಿಧವಾಗಿ ಆಡಿಕೊಳ್ಳುತ್ತಿದ್ದರು. ದಿಷ್ಟೆಗಳಮೇಲೆ, ಕಟ್ಟಿಗಳಮೇಲೆ. ಹೆಂಗಸರೂ ಗಂಡಸರೂ ನಿಂತುಕೊಂಡು ಆ ಮೇರಿವಣಿಗೆ ಯನ್ನು ನೋಡುತ್ತಿದ್ದರು. ಇನ್ನಾಸ್ತೇ ಕ್ಷೇತ್ರ ಮನೆಯ ಹತ್ತಿರಕ್ಕೆ ಚೆನ್ನಪ್ಪನೂ ಉಗ್ರಪೂನೂ ಬಂದರು ರಂಗಣ್ಣ ಆ ಜನವನ್ನೂ, ಆ ಇಬ್ಬರನ್ನೂ ಕಿಟಕಿಯ ಮೂಲಕ ನೋಡಿದನು. ಹೊರಕ್ಕೆಬಂದು, ‘ಮನೆಯ ಹತ್ತಿರ ನಾನು ಯಾರಿಗೂ ಭೇಟಿ ಕೊಡುವುದಿಲ್ಲ; ಕಚೇರಿಗೆ ಬಂದು ಆದವಾಲನ್ನು ಹೇಳಿಕೊಳ್ಳಬಹುದು; ಈಗ ಇಲ್ಲಿ ನಿಲ್ಲಿದೆ ಹೇರಣಿಹೋಗಿ’ ಎಂದು ಹೇಳಿದನು.

‘ಸ್ವಾಮಿ! ಬಂದು ನಿಮಿಷ, ಒಂದೇ ನಿಮಿಷ ನಾನು ಹೇಳುವುದನ್ನು ಹೇಳಿ’ ಎಂದು ಚೆನ್ನಪ್ಪನು ಹೇಳಿದನು.

‘ಇಲ್ಲಿ ಆಗುವುದಿಲ್ಲ ಚೆನ್ನಪ್ಪನವರೇ! ಕಚೇರಿಯ ಹತ್ತಿರ ದಯ ವಿಟ್ಟಿಬಿಸಿ. ನೀವು ಹೇಳುವುದನ್ನೇಲ್ಲ ನಾನು ಸಾವಧಾನವಾಗಿ ಕೇಳುತ್ತೀನೇ’ ಎಂದು ಉತ್ತರ ಕೊಟ್ಟು ರಂಗಣ್ಣನು ಹಿಂದಿರುಗಿದನು ಎತ್ತಕಡೆಯಿಂದಲೋ ಇಬ್ಬರು ಕಾನ್ನಾಸ್ತೇಬಲ್ಲಿಗಳು ಮುಂದೆ ಬಂದು, ‘ಇನ್ನಾಸ್ತೇಕ್ಷರ್ ಸಾಹೇಬರು ಹೇಳಿದಂತೆ ನಾಡಿ. ಇಲ್ಲಿ ನಿಂತುಕೊಳ್ಳಬೇಡಿ, ಹೋಗಿ’ ಎಂದು ಹೇಳಿ ಎದುರಿಗೆ ನಿಂತುಕೊಂಡರು. ಚೆನ್ನಪ್ಪನೂ ಉಗ್ರಪೂನೂ ಬಹಳ ಅವನಾನ್ನಸಟ್ಟು ಕೊಂಡು ಹಿಂದಿರುಗಬೇಕಾಯಿತು. ಜನ ಸಂದರ್ಭ ಕ್ರಮಕ್ರಮವಾಗಿ ಕರಗಿಹೋಯಿತು

ಚೆನ್ನಪ್ಪನೂ ಉಗ್ರಪೂನೂ ಹಿಂದಿರುಗಿ ಬರುತ್ತ ತಂತಮ್ಯಲ್ಲಿ ಆಲೋಚನೆ ಮಾಡತ್ತೊಡಗಿದರು. ಉಗ್ರಪೂನು, ‘ಈ ಇನ್ನಾಸ್ತೇಕ್ಷರಿಗೆ ಸಸೀಂಡ್ ಮಾಡುವ ಅಧಿಕಾರವೇ ಇಲ್ಲ. ಅದು ಹೇಗೆ ಮಾಡಿದರು? ಸಾಹೇಬರನ್ನು ಕಂಡು ಬರೋಣ, ನಡೆ. ಈ ಇನ್ನಾಸ್ತೇಕ್ಷರ ಆರ್ಥರ್ ರದ್ದುಮಾಡಿಸಿ ಆಮೇಲೆ ಮುಯ್ಯೆ ತೀರಿಸಿಕೊಳ್ಳೋಣ’ ಎಂದು ಹೇಳಿದನು. ಚೆನ್ನಪ್ಪನಿಗೆ ಅದು ಯುಕ್ತವಾಗಿ ತೋರಿತು. ಸಾಹೇಬರ ಬಳಿ ಇನ್ನಾಸ್ತೇಕ್ಷರ ಮೇಲೆ ಚಾಡಿ ಹೇಳಿ ಅವರ ಮನಸ್ಸನ್ನು ಕೆಡಿಸುವುದಕ್ಕೂ

ಅವಕಾಶ ದೊರೆಯುವುದೆಂದು ನಿಷ್ಪತ್ತಿ ಮಾಡಿಕೊಂಡು ಮಾರನೆಯ ದಿನ ಇಬ್ಬರೂ ಸಾಹೇಬರ ಕಚೇರಿಗೆ ಹೋಗಿ ಅಹವಾಲನ್ನು ಹೇಳಿಕೊಂಡರು. ಸಾಹೇಬರು ರಂಗಣ್ಣನನ್ನು ಚೆನ್ನಾಗಿ ಬಲ್ಲವರು. ಹಿಂದೆ ರಂಗನಾಥ ಪುರದ ಸಂಘದ ಸಭೆಯಲ್ಲಿ ಸಾಕ್ಷಾತ್ತಾಗಿ ರಂಗಣ್ಣನ ಕೆಲಸವನ್ನು ದಕ್ಕುತ್ತಿಯನ್ನು ಪಾಂಡಿತ್ಯವನ್ನು ಆತ ಸಂಪಾದಿಸಿದ್ದ ಜನಾನುರಾಗವನ್ನೂ ನೋಡಿ ಮೆಚ್ಚಿಕೊಂಡಿದ್ದವರು. ಎರಡನೆಯದಾಗಿ, ಚೆನ್ನಪ್ಪನ ಮತ್ತು ಉಗ್ರಪ್ಪನ ಪೂರ್ವ ಚರಿತ್ರೆಗಳನ್ನೇಲ್ಲ ತಿಳಿದುಕೊಂಡಿದ್ದವರು. ಆದ್ದರಿಂದ ಅವರು ಮಾಡಿದ ಅಹವಾಲುಗಳಿಂದ ಅಷ್ಟೇನೂ ಪ್ರಯೋಜನವಾಗಲಿಲ್ಲ. ಸಾಹೇಬರು,

‘ ಸನ್ನೀಂಡ್ ಮಾಡುವ ಅಧಿಕಾರ ಇನ್‌ಸ್ಪೆಕ್ಟರಿಗೆ ಇದೆ. ಒಂದು ತಿಂಗಳು ಕಾಲ ಸನ್ನೀಂಡ್ ಮಾಡಬಹುದು. ಈಚೆಗೆ ಆ ವಿಚಾರಗಳಲ್ಲಿಲ್ಲ ಸರ್ಕಾರದ ಆರ್ಕೆರ್ ಆಗಿದೆ. ಆದ್ದರಿಂದ ನಾನು ಮಧ್ಯ ಪ್ರವೇಶಿಸುವ ಕಾಗಿಲ್ಲ. ಅವರಿಂದ ರಿಪೋರ್ಟ್ ಬಂದಮೇಲೆ ಕೇಸಿನ ವಿಮರ್ಶೆಮಾಡಿಯುತ್ತಿರುವಾದನ್ನು ನಾನು ಮಾಡಬಹುದು. ನೀವುಗಳು ಅಜ್ಞ ಕೊಟ್ಟಿರೆ ಅದನ್ನು ಇನ್‌ಸ್ಪೆಕ್ಟರಿಗೆ ಕಳಿಸಿ ವರದಿಯನ್ನು ತರಿಸಿಕೊಳ್ಳತ್ತೇನೇ’ ಎಂದು ಹೇಳಿದರು.

‘ ಇದು ಬಹುತ್ತ ಅನ್ನಾಯ ಸ್ವಾಮಿ! ವಿಚಾರಣೆಯಿಲ್ಲದೆ ಏಕದಂ ಸನ್ನೀಂಡ್ ಮಾಡಬಿಟ್ಟಿದ್ದಾರೆ! ತಾವು ಖಿದ್ದು ಬಂದು ವಿಚಾರಣೆಮಾಡುವುದಾಗಿಯೂ ಅಲ್ಲಿಯವರಿಗೆ ಸನ್ನೀಂಡ್ ಅರ್ಥನ್ನು ತಡೆದಿಟ್ಟಿರುತ್ತಿರೆ ಕೇಂದ್ರ ಒಂದೂ ಕಾಗದವನ್ನಾದರೂ ಬರಿದು ನಮ್ಮ ಕೈಗೆ ಕೊಡಿ. ನಾನು ಜವಾಬ್ದಾರಿಯ ಮನುಷ್ಯ; ಜನಾರ್ಥನಪುರದ ಮುನಿಸಿಪಲ್ ಕೌನ್ಸಿಲರು! ಕಲ್ಲೀಗೊಡರು, ಕರಿಯಪ್ಪನವರು ನಮ್ಮ ಮುಖಿಂಡರು! ಅವರಿಗೂ ಈ ವರ್ತಮಾನ ಕೊಟ್ಟಿದ್ದೇನೆ. ಇಂದೋನ್ ಸಾಳೀಯೋ ಇನ್‌ಸ್ಪೆಕ್ಟರ ಆರ್ಕೆರ್ ರದ್ದಾಗಿ ಅವರಿಗೆ ತಕ್ಕ ಶಾಸ್ತ್ರಯಾಗುತ್ತದೆ! ’

‘ ಮಧ್ಯ ನಾನು ಪ್ರವೇಶಿಸುವಕಾಗಿಲ್ಲ ಚೆನ್ನಪ್ಪನವರೇ! ಇನ್‌ಸ್ಪೆಕ್ಟರಿಗೆ ಅಧಿಕಾರವಿರುವಾಗ ನಾನು ಕೈಹಾಕಬಾರದು. ’

‘ನಾವು ಅಸೀಲು ಮಾಡಿಕೊಳ್ಳುಬಾರದೇ ಸ್ವಾಮಿ? ’ ಎಂದು ಉಗ್ರಪು ಕೇಳಿದನು.

‘ಅಗತ್ಯವಾಗಿ ಅಸೀಲು ಮಾಡಿಕೊಳ್ಳು. ಅಚ್ಚಿಯನ್ನು ಕೊಡಿ ಎಂದು ಹೇಳಿದೆನಲ್ಲ! ಅದನ್ನು ಇನ್‌ಸ್ಪೆಕ್ಟರಿಗೆ ಕಳಸಿ ವಿವರಗಳನ್ನು ಕೇಳುತ್ತೇನೆ. ಅವರು ಮಾಡಿರುವುದು ನಾನ್ಯಾಯವಾಗಿದ್ದರೆ ದಂಡನೆ ಸ್ಥಿರ ಪಡುತ್ತದೆ.’

‘ಇನ್‌ಸ್ಪೆಕ್ಟರಿಗೆ ನಮ್ಮ ಅಚ್ಚಿಯನ್ನು ಕಳಸದೆ ನೀವೇ ವರದಿ ಯನ್ನು ತರಿಸಿಕೊಳ್ಳಲಾಗುವುದಿಲ್ಲವೇ ಸ್ವಾಮಿ?’

‘ಕೈಯಲ್ಲಿ ಕಾಗದವಿಲ್ಲದೆ ನಾನೇನನ್ನೂ ಮಾಡುವುದಿಲ್ಲ.’

‘ಒಳ್ಳೆಯದು ಸ್ವಾಮಿ! ಅಚ್ಚಿಯನ್ನು ಕೊಟ್ಟು ಹೋಗುತ್ತೇನೆ’ ಎಂದು ಹೇಳಿ ಉಗ್ರಪುನು ಒಂದನ್ನು ಬರಿದು ಸಾಹೇಬರ ಕೈಗೆ ಕೊಟ್ಟಿನು. ತರುವಾಯ ಚೆನ್ನಪುನೂ ಉಗ್ರಪುನೂ ಸಾಹೇಬರ ಕೊಟ್ಟಿಯಿಂದ ಹೊರಬಿದ್ದರು.

ಎರಡು ಮೂರು ದಿನಗಳೊಳಗಾಗಿ ರೇಂಜಿನ ಮೂಲೆಮೂಲೆಗಳಲ್ಲಿ ಉಗ್ರಪುನ ಸಸ್ಯೆಂದು ವರ್ತಮಾನ ಡಂಗುರವಾಗಿಹೋಯಿತು. ಕರಿಯಪ್ಪ ಮತ್ತು ಕಲ್ಲೀಗೊಡರ ಕಡೆಯವರಾಗಿ ಸ್ವಲ್ಪ ತಂಪಾಟಿ ಮಾಡುತ್ತಿದ್ದ ಮೂರು ನಾಲ್ಕು ಜನ ಉಪಾಧ್ಯಾಯರು ಪಾತ್ರಾಳಕ್ಕೆ ಇಳಿದು ಹೋದರು. ಉಳಿದ ಸಾಮಾನ್ಯ ಉಪಾಧ್ಯಾಯರಲ್ಲಿ ಹಲವರು ಆ ದಂಡನೆಯನ್ನು ಮೆಚ್ಚಿಕೊಂಡು, ‘ಭಾರಿ ಹುಲಿಯ ಸಿಕಾರಿ ಮಾಡಬಿಟ್ಟರು ಇನ್‌ಸ್ಪೆಕ್ಟರು! ’ ಎಂದು ಹೋಗಳುತ್ತಿದ್ದರು. ಆದರೆ ಅವರೂ ಸ್ವಲ್ಪ ಭಯಗ್ರಸ್ತರಾದರು. ಭಿರುಗಳಾಗಿದ್ದ ಉಪಾಧ್ಯಾಯರಂತೂ ತಲ್ಲಣಿಸಿಹೋದರು. ಒಟ್ಟಿನಲ್ಲಿ ಇನ್‌ಸ್ಪೆಕ್ಟರನ್ನು ಕಂಡರೆ ಹಿಂದೆ ಇದ್ದ ವಿಶ್ವಾಸ ಮತ್ತು ಸಲಿಗಳು ಗೊರವ ಮತ್ತು ಭಯಗಳಿಗೆ ಪರಿವರ್ತನವಾದುವು. ವಿವರಗಳನ್ನು ತಿಳಿದುಕೊಳ್ಳುವುದಕ್ಕಾಗಿ ಜನಾರ್ಥನಪುರಕ್ಕೆ ಕೆಲವರು ಉಪಾಧ್ಯಾಯರು ಬಂದುಹೋದರು; ಆದರೆ ಇನ್‌ಸ್ಪೆಕ್ಟರಿಗೆ ಕಾಣಿಸಿಕೊಳ್ಳಲಿಲ್ಲ.

ನಡೆದ ಸಂಗತಿಯನ್ನು ತಿಳಿದು ಕಲ್ಲೀಗೊಡನೂ ಕರಿಯಪ್ಪನೂ ಜನಾರ್ಥನಪುರಕ್ಕೆ ಆಗಮಿಸಿ ಚೆನ್ನಪುನ ಮನೆಯಲ್ಲಿ ಸಭೆ ಸೇರಿದ್ದರು.

ಅತ್ತಕಡೆ ಗಂಗೇಗೊಡರು, ದೊಡ್ಡ ಬೋರೀಗೊಡರು, ಮತ್ತು ಬೋಮ್ಮನೆ ಹಳ್ಳಿ, ಗರುಡನ ಹಳ್ಳಿ, ಭೈರವಂಗಲ, ಕೆಂಪಾಪುರ, ಗುಂಡೇನಹಳ್ಳಿ ನೊದಲಾದ ಕಡೆಗಳಿಂದ ಚೇಮರ್ನನ್ನು ರುಗಳು ಜನಾರ್ಥನವು ರಕ್ಷೆ ಬಂದರು. ಹೀಗೆ ಎಂದೂ ಕಾಣಿದ ಮುಖಿಂಡರುಗಳ ಆಗಮನ ಸವಾರಂಭಗಳು ಜನಾರ್ಥನವು ರಕ್ಷಿತವಾಗಿದ್ದವು. ಬೆಂಗಳೂರಿಂದ ತಿಮ್ಮಿ ರಾಯಪ್ಪನು ಸಿದ್ದಪ್ಪನನ್ನು ಜೊತೆಗೆ ಕರೆದುಕೊಂಡು ರೈಲಿನಲ್ಲಿ ಬಂದಿಳಿದನು! ಒಬ್ಬ ಮೇನ್ಸ್‌ಪ್ರೆಸ್ ಸ್ನೇಹಿತ್ಯನಿನ್ನು ಪ್ರಕರಣದಲ್ಲಿ ಮಾಡುವೇಗೆ ಬರುವ ಬಂಧು ಬಳಗದಂತೆ ಇಷ್ಟವಿತ್ತರು ಬಂದಿಳಿಯುತ್ತಿದ್ದರು! ಯಾವ ಬೀದಿಯಲ್ಲಿ ನೋಡಲಿ, ಹೊರಗಿಂದ ಬಂದ ಮುಖಿಂಡರಲ್ಲಿ ಇಬ್ಬರು ಮೂವರು ಜನರ ಕಣ್ಣಿಗೆ ಬೀಳುತ್ತಲೇ ಇದ್ದರು! ಈ ಸಂಭರಮಗಳ ಜೊತೆಗೆ ಪ್ರಮರಿ ಸ್ಕೂಲಿನ ಮುಂದುಗಡಿಯ ಚೌಕದಲ್ಲಿ, ಸ್ಕೂಲ್ ಇನ್‌ಸ್ಟಿಟ್ಯೂಟ್‌ರವರ ಕಚೇರಿಯ ವುಂಭಾಗದಲ್ಲಿ, ರಂಗಣ್ಣನ ಮನೆಯ ಎದುರು ಜಗಲಿಯ ಮೇಲೆ ಹಿಂದೆ ಎಂದೂ ಕಾಣಿದ್ದ ಕಾನ್‌ಸ್ಟೇಬಲ್‌ಗಳು! ಗಳಿಗೆ ಗಳಿಗೂ ಕಲ್ಲೀಗೊಡನಿಗೂ ಕರಿಯಪ್ಪನಿಗೂ ವರ್ತಮಾನವನ್ನು ತಂದು ಹೇಳುತ್ತಿದ್ದ ಅವರ ಗುಪ್ತಚಾರರ ಓಡಾಟ! ಹಲವು ಹಳ್ಳಿಗಳಿಂದ ಪಂಚಾಯತಿ ಚೇಮರ್ನರು ನೊದಲಾದವರು ಇನ್‌ಸ್ಟಿಟ್ಯೂಟ್‌ರ ಮನೆಗೆ ಹೊಗಿ ಸ್ಪೃಹಿ ಹೊತ್ತು ಇದ್ದ ಹೊರಟುಬಂದರೆಂಬ ವರ್ತಮಾನ ಕೊಟ್ಟಿ ವಸ್ತೇಬ್ಬಿ! ಬೆಂಗಳೂರಿಂದ ಯಾರೋ ಇಬ್ಬರು ರೈಲಿಳಿದು ಇನ್‌ಸ್ಟಿಟ್ಯೂಟ್‌ರ ಮನೆಗೆ ಹೊದರೆಂದು ವರ್ತಮಾನ ತಂದವನು ಮತ್ತೊಬ್ಬಿ! ಆವಲ ಹಳ್ಳಿಯ ದೊಡ್ಡ ಬೋರೀಗೊಡರು ಇನ್‌ಸ್ಟಿಟ್ಯೂಟ್‌ರ ಮನೆಯಲ್ಲಿದ್ದಾರೆಂದು ವರ್ತಮಾನ ತಂದವನು ಮಗದೊಬ್ಬಿ! ರಂಗನಾಥಪುರದ ಗಂಗೇಗೊಡರೂ ಸಹ ಅಲ್ಲಿಗೆ ಹೊದರೆಂದು ಹೇಳುತ್ತಿದ್ದವನು ಒಬ್ಬಿ! ಕಲ್ಲೀಗೊಡನೂ ಕರಿಯಪ್ಪನೂ ರುಚು ಮಾಡಿದ ಟಿಲಿಗ್ರಾಮುಗಳನ್ನು ದಿವಾನಿಗೂ ಮಹಾರಾಜರಿಗೂ ರವಾನಿಸಿ ಹಿಂದಿರುಗಿದ ಬಂಟನೋಬ್ಬಿ! ಚೆನ್ನಪ್ಪನ ಮನೆಯಲ್ಲಿ ಸಭೆ ವಿದ್ಯುದಾವೇಗಭರಿತವಾಗಿತ್ತು! ಮಧ್ಯ ಮಧ್ಯ ಸ್ಕೂಲಿಟ್‌ಗಳಾಗುತ್ತಿದ್ದವು!

ಇತ್ತು ರಂಗಟ್ಟಿನ ಮನೆಗೆ ಪಂಚಾಯತಿ ಜೀವುನ್ನರುಗಳು ಹಲವರು ಬಂದು, 'ತಾವು ಮಾಡಿದ್ದ ಭೈಷಾಯಿತು ಸ್ವಾಮಿ! ತುಂಟರಷ್ಟು ಮಟ್ಟಾ ಹಾಕಬೇಕು. ನಾವೆಲ್ಲ ತಮ್ಮ ಬೆಂಬಲಕ್ಕೆದ್ದೀನೆ. ಈ ಉರಲ್ಲೇ ಇನ್ನೂ ಬಂದು ವಾರ ನಾವುಗಳು ಇದ್ದ ತಮಗೆ ಧೈಯರ್ ಕೊಡುತ್ತೀನೆ' ಎಂದು ಮುಂತಾಗಿ ಭರವಸೆಗಳನ್ನು ನೀಡಿದರು. ಅವರ ಭರವಸೆಗಳಿಗೆ ಕೃತಜ್ಞತೆಯನ್ನು ತಿಳಿಸಿ ಯಥಾಶಕ್ತಿ ಅವರಿಗೆ ಕಾಫಿ ತಿಂಡಿಗಳ ಉಪಚಾರಮಾಡಿ ರಂಗಟ್ಟಿ ಕಳಿಸಿಕೊಟ್ಟಿನು. ಬಳಿಕ ತಿಮ್ಮರಾಯಪ್ಪ ಸಂಗಡಿಗನೊಬ್ಬನೊಡನೆ ಮತ್ತು ಹಾಸಿಗೆಗಳನ್ನು ಹೊತ್ತುಕೊಂಡು ಬಂದ ಕೂಲಿಯವನೆಡನೆ, ಗೇಟು ತೆಗೆದು ಒಳಕ್ಕೆ ಬರುತ್ತಿದ್ದರು ರಂಗಟ್ಟಿನ ದೃಷ್ಟಿಗೆ ಬಿತ್ತು. ಒಡನೆಯೆ ಸರಸರನೆ ಹೋಗಿ, 'ಇದೇನು ತಿಮ್ಮರಾಯಪ್ಪ! ಹೇಳದೇ ಕೇಳದೇ ಏಕದಂ ಬಂದಿಳಿದು ಬಿಟ್ಟಿದ್ದೀಯೆ? ಇವರು ಯಾರು? ಕಾಗದ ಬರೆದಿದ್ದರೆ ನಾನೇ ಸೈಷನ್ನಿಗೆ ಬರು ತ್ತದ್ದನಲ್ಲ! ನನ್ನ ಮನೆ ಹೇಗೆ ಗೊತ್ತಾಯಿತು?' ಎಂದು ಬಹಳ ಸಂಭ್ರಮದಿಂದ ಕೇಳಿದನು.

'ಈತನೇ ಸಿದ್ಧಪ್ಪ! ಇವರೇ ನನ್ನ ಸ್ವೀಕೀತರು ರಂಗಟ್ಟಿ!' ಎಂದು ತಿಮ್ಮರಾಯಪ್ಪ ಪರಸ್ಪರ ಪರಿಚಯ ಮಾಡಿಕೊಟ್ಟಿನು ರಂಗಟ್ಟಿನು ಸಿದ್ಧಪ್ಪನವರ ಕೈಕುಲಾಕೆ, 'ಬಹಳ ಸಂತೋಷ ನೀವು ಬಂದದ್ದು' ಎಂದು ಉಪಚಾರೋಕ್ತಿಯನ್ನಾಡಿ ಇಬ್ಬರನ್ನೂ ಒಳಕ್ಕೆ ಕರೆದುಕೊಂಡು ಹೋದನು. ತನ್ನ ಕೊಟ್ಟಿಯಲ್ಲಿ ಅವರಿಗೆಲ್ಲ ಸ್ಥಳ ಮಾಡಿಕೊಟ್ಟಿನು. ಕೂಲಿಯವನಿಗೆ ದುಡ್ಡ ಕೊಟ್ಟಿ ಕಳಿಸಿದನಂತರ, 'ತಿಮ್ಮರಾಯಪ್ಪ! ಈ ದಿನ ನನಗೆ ಆಗಿರುವ ಸಂತೋಷವನ್ನು ಮಾತಿನಲ್ಲಿ ವರ್ಣಿಸಲಾರೆ' ಎಂದನು.

'ನೋಡು ರಂಗಟ್ಟಿ! ನೀನು ಆ ದಿನ ಸಾಯಂಕಾಲ ನನ್ನನ್ನು ಬಿಟ್ಟುಹೋದನೇಲೆ ರಾತ್ರಿಯಲ್ಲ ನಿನ್ನ ಯೋಜನೆಯೇ ಯೋಜನೆ! ಕಟ್ಟಿ ಮುಚ್ಚಿದ್ದರೆ ಶಿವನಾಣಿ! ಈ ಎರಡು ಮೂರು ದಿನ ನನ್ನ ಪೇಚಾಟಿ ವನ್ನು ವರ್ಣಿಸಲಾರೆ! ನಿನ್ನ ಕಾಗದ ಕೈಸೇರಿತು. ಒಡನೆಯೇ ಸಿದ್ಧಪ್ಪ ನಲ್ಲಿಗೆ ಹೋಗಿ,-ಹೊರಬು, ಈ ಕ್ವಾಳಿ ಇದ್ದಂತೆಯೇ ಹೊರಬು, ಮಾತ್ರ ಗೀತು ಆನೇಲೆ - ಎಂದು ಒತ್ತಾಯ ಮಾಡಿ ಹೊರಡಿಸಿಕೊಂಡು ಬಂದು

ಬಿಟ್ಟಿ. ನಿನಗೆ ಹೇಗೆ ಕಾಗದ ಬರೆಯಲಿ? ಬರೆದಿದ್ದರೆ ತಾನೇ ಏನು? ಇನ್ನು ಎರಡು ಗಂಟೆಯಮೇಲೆ ನಿನ್ನ ಕೈಸೇರುತ್ತಿತ್ತು. ಕಾಗದಕ್ಕಿಂತ ಮೊದಲೇ ನಿನ್ನ ಮನೆಯಲ್ಲಿ ನಾವಿದ್ದೇವೆ ನೋಡು! ಈ ಜನಾರ್ಥನವು ರಧಲ್ಲಿ ನಿನ್ನ ಮನೆ ಪತ್ತಿಮಾಡುವುದು ಏನು ಕಷ್ಟ? ಯಾರ ಮನೆ ಮುಂದೆ ಕಾನಾ ಸ್ಪೇಬಲ್ಲಿಗಳಿದ್ದಾರೆ? ಹೇಳು' ಎಂದು ನಗುತ್ತಾ ತಿಮ್ಮಿರಾಯಪ್ಪ ಕೇಳಿದನು.

'ಕಲ್ಲೇಗೌಡ ಮತ್ತು ಕರಿಯಪ್ಪ ಬಂದಿದ್ದಾರೆಯೇ? ನಿಮ್ಮನ್ನೇ ನಾದರೂ ಬಂದು ಕಂಡರೇ?' ಎಂದು ಸಿದ್ದಪ್ಪ ಕೇಳಿದನು.

'ಅವರು ಈ ಉರಿಗೆ ಬಂದಿದ್ದಾರೆ. ಇಲ್ಲಿಯ ಮುನಿಸಿಪಲ್ ಕೌನ್ಸಿಲರ್ ಚೆನ್ನಪ್ಪನವರ ಮನೆಯಲ್ಲಿ ಇಳಿದುಕೊಂಡಿದ್ದಾರೆ. ನನ್ನನ್ನ ಕಾಣಲು ಅವರು ಬರಲಿಲ್ಲ.'

'ಏನೇನು ನಡೆಯಿತು? ವಿವರವಾಗಿ ತಿಳಿಸು' ಎಂದು ತಿಮ್ಮಿರಾಯಪ್ಪ ಕೇಳಿದನು.

'ಎಲ್ಲ ಸಮಾಜಾರಗಳನ್ನೂ ನಿಧಾನವಾಗಿ ತಿಳಿಸುತ್ತೇನೆ. ಮೊದಲು ಕೈಕಾಲು ಮುಖಗಳನ್ನೂ ದರೂ ತೊಳಿದುಕೊಂಡು ಕಾಫಿ ತಿಗೆದುಕೊಳ್ಳಿ. ನೀನು ಮಾಡುತ್ತಿದ್ದಂತೆ ಭಾರಿ ಸಮಾರಾಧನೆ ಮಾಡಲು ಶಕ್ತಿಯಿಲ್ಲ! ಏನೋ ಕೈಲಾದಷ್ಟು ಆತಿಧ್ಯಮಾಡುತ್ತೇನೇ!' ಎಂದು ಹೇಳಿ ಅವರ ಕೈಗೆ ಭಿವಲ್ಲಿಗಳನ್ನು ಕೊಟ್ಟು ನೀರ ಮನೆಗೆ ಕರೆದುಕೊಂಡುಹೊಡನು. ಅಲ್ಲಿಂದ ಹಿಂದಿರುಗುವ ವೇళಿಗೆ ಕೊಟ್ಟಿಯಲ್ಲಿ ಉಪಾಹಾರ ಸಿದ್ಧಾ ವಾಗಿತ್ತು: ಬೆಳ್ಳಿಯ ತಟ್ಟಿಗಳಲ್ಲಿ ಉಪ್ಪಿಟ್ಟು, ಚೊಂಡ, ಮೈಸೂರು ಪಾಕು ಮತ್ತು ಓಮವುಡಿ; ಬೆಳ್ಳಿಯ ಲೋಟಗಳಲ್ಲಿ ನೀರು ಮತ್ತು ಕಾಫಿ. ಆ ಹೊತ್ತಿಗೆ ದೊಡ್ಡ ಚೊರೆಗೌಡರೂ ಗಂಗೇಗೌಡರೂ ಗೇಟ್ಟು ತಿಗೆದು ಒಳಕ್ಕೆ ಬರುತ್ತಿದ್ದರು. ರಂಗಣ್ಣ ಅವರನ್ನು ಎದುರುಗೊಂಡು ಸ್ವಾಗತ ವನ್ನು ನೀಡಿ ಕೊಟ್ಟಿಗೆ ಕರೆದುಕೊಂಡು ಬಂದನು. ಇನ್ನೆರಡು ತಟ್ಟಿಗಳಲ್ಲಿ ಉಪಾಹಾರ ಬಂದು ಕುಳಿತುಕೊಂಡಿತ್ತು.

'ಏನು ಸ್ವಾಮಿ! ಇಲ್ಲಿಯೂ ಸಂಫಳದ ಸಭೆ ಸೇರಿಸಿರುವಂತೆ ಕಾಣುತ್ತದೆಯಲ್ಲ!' ಎಂದು ದೊಡ್ಡ ಚೊರೆಗೌಡರು ನಗುತ್ತ ಕೇಳಿದರು.

‘ನಮ್ಮ ಇನ್ ಸೈಕ್ಕರು ಇದ್ದ ಕಡೆ ತಿಂಡಿ ಶಭಿ ಇದ್ದೇ ಇರುತ್ತೇ !’ ಎಂದು ಗಂಗೀಗೌಡರು ಹೇಳಿದರು.

ಆ ಮುಖಿಂಡರು ಸಿದ್ದಪ್ಪನವರಿಗೆ ಆಪರಿಚಿತರೇನೂ ಅಲ್ಲ. ರಂಗಣ್ಣನೇನೀನೊಂದು ಎಲ್ಲರ ಪರಿಜಯಗಳನ್ನೂ ಪರಸ್ಪರವಾಗಿ ಮಾಡಿ ಕೊಟ್ಟಿರುತ್ತಿದ್ದರೂ ಆಮೇಲೆ, ‘ಇಂಥ ಮಿಶ್ರಗೊಂಡಿ ನನ್ನ ಮನೆಯಲ್ಲಿ ಸೇರುವುದು ಆಪರಾವ. ಈ ದಿನ ಬೆಂಗಳೂರಿಂದ ಸ್ವೇಹಿತರು ಬಂದಿದ್ದಾರೆ. ಚೊರೀಗೌಡರೂ ಗಂಗೀಗೌಡರೂ ಇಲ್ಲಿಯೇ ಉಟಿಕ್ಕೆ ನಿಲ್ಲಬೇಕು’ ಎಂದು ಹೇಳಿದನು. ಆವರು ‘ಆಗಲಿ ಸಾಮಾನ್ಯ !’ ಎಂದು ಒಪ್ಪಿಕೊಂಡರು. ಉಪಾಹಾರ ಮಾಡುತ್ತ ರಂಗಣ್ಣ ಎಲ್ಲ ವಿಷಯಗಳನ್ನೂ ವಿವರವಾಗಿ ತಿಳಿಸಿದನು. ಆ ಮಾತುಗಳು ಮುಗಿದಮೇಲೆ ಸಿದ್ದಪ್ಪ ಎದ್ದು, ‘ತಿಮ್ಮಾರಾಯಪ್ಪ ! ನೀನು ಇಲ್ಲೇ ಇರು. ನಾನು ಆ ಕಲ್ಲೇಗೌಡನನ್ನೂ ಕರಿಯಪ್ಪನನ್ನೂ ಕಂಡು ಬರುತ್ತೇನೆ. ನಮ್ಮ ಒಕ್ಕಲಿಗ ಜನಾಂಗಕ್ಕೇನೇ ಕೆಟ್ಟಿ ಹೇಸರು ತಂದುಬಿಟ್ಟರು ಆ ನೀಜರು !’ ಎಂದು ಹೇಳಿ ಹೊರಬಿದ್ದನು.

ದಾರಿಯಲ್ಲಿ ಹೋಗುತ್ತಿದ್ದಾಗ ಚೆನ್ನಪ್ಪನ ಮನೆಯಲ್ಲಿ ಶಭಿ ಮುಗಿಸಿ ಕೊಂಡು ಆ ಮುಖಿಂಡರು ಹೇಟಿಯ ಕಡೆಗೆ ಹೊರಟಿದ್ದರು. ಅವರ ಜೊತೆಯಲ್ಲಿ ಚೆನ್ನಪ್ಪನೂ ಉಗ್ರಪ್ಪನೂ ಇದ್ದರು. ದೂರದಿಂದಲೇ ಕರಿಯಪ್ಪ ಸಿದ್ದಪ್ಪನನ್ನು ನೋಡಿ ಗುರುತಿಸಿ, ಕಲ್ಲೇಗೌಡನ ಕಡೆಗೆ ತಿರುಗಿಕೊಂಡು, ‘ನೋಡಿದೆಯಾ ? ಸಿದ್ದಪ್ಪ ಬಂದಿದ್ದಾನೆ ! ಬೆಂಗಳೂರಿಂದ ಬಂದ ಇಬ್ಬರಲ್ಲಿ ಇವನೊಬ್ಬನೆಂದು ಕಾಣುತ್ತದೆ ! ಇನ್ನೊಬ್ಬನು ಯಾವನೋ ? ಇನ್ನೊಬ್ಬಲ್ಲಿ ಇನ್ ಸೈಕ್ಕರ್ ಆದರೂ ಕೂಡ ಬಹಳ ಪ್ರಜಂಡರಾಗಿದ್ದಾರಲ್ಲ ! ಭಾರಿ ಭಾರಿ ಮುಖಿಂಡರು ಅವರ ಮನೆ ಬಾಗಿಲಿಗೆ ಹೋಗಿ ಸಲಾಮು ಕಾಕುತ್ತಾರಲ್ಲ !’ ಎಂದು ಬೆರಗಾಗಿ ಹೇಳಿದನು.

‘ಅವರ ಮನೆಗೆ ಯಾರು ಬಂದರೋ ! ಇವನು ಯಾರಲ್ಲಿಗೆ ಬಂದನೋ ! ಇಬ್ಬರಿಗೂ ನೀನೇಕೆ ಗಂಟು ಹಾಕುತ್ತೇಯೆ? ಅಂತೂ ಈ ಸಂದರ್ಭದಲ್ಲಿ ಇವನು ಜನಾರ್ಥನಪುರದಲ್ಲಿರುವುದು ಆಶ್ಚರ್ಯವೇ ಸರಿ.’

ಸಿದ್ದಪ್ಪನೂ ಆ ಮುಖಿಂಡರನ್ನು ದೂರದಿಂದ ನೋಡಿ, ‘ಇಲ್ಲಿಯೇ ಸಿಕ್ಕಿದರು, ಒಳ್ಳೆಯದಾಯಿತು’ ಎಂದುಕೊಂಡನು. ಒಬ್ಬರನ್ನೊಬ್ಬರು

ಸಮಾಪ್ತಿಯ ಮೇಲೆ, ‘ಏನು ಸಿದ್ಧಪ್ಪ ! ಅರೋಗ್ಯವಾಗಿದ್ದೀಯಾ ? ಏನಿದು ಅಪರೂಪವಾಗಿ ಜನಾರ್ಥನಪುರಕ್ಕೆ ಭೇಟಿ?’ ಎಂದು ಕಲ್ಲೇಗೊಡ ಕೇಳಿದನು.

‘ಕೆಲಸವಿತ್ತಪ್ಪ ! ಬಂದಿದ್ದೀನೆ. ಬಂದಮೇಲೆ ನೀವೂ ಈ ಉರಿಗೆ ಬಂದಿದ್ದೀರಿ ಎಂದು ಗೊತ್ತಾಯಿತು. ಭೇಟಿ ಮಾಡೋಣ ಎಂದು ಹೊರಟುಬರುತ್ತದ್ದೆ.’

‘ಇಲ್ಲಿ ಎಲ್ಲಿ ಇಳಿದುಕೊಂಡಿದ್ದೀಯೆ ?’

‘ಇನಾಸ್ವೀಕ್ಷರ್ ರಂಗಜ್ಞನವರ ಮನೆಯಲ್ಲಿ. ಅವರು ನನಗೆ ತಿಳಿದ ವರು ! ಬೇಕಾದವರು !’

ಕಲ್ಲೇಗೊಡನೂ ಕರಿಯಪ್ಪನೂ ಒಬ್ಬರ ಮುಖವನ್ನೊಬ್ಬರು ನೋಡಿಕೊಂಡರು. ತಮಗೆ ಎದುರು ಕ್ಷೀಯಾಗಿ ಸಿದ್ಧಪ್ಪ ! ದಿವಾನರ ಹತ್ತಿರ ಸಲಿಗೆಯಿಂದ ಓಡಾಡುವ, ಮುಖಂಡರಲ್ಲಿ ಹೆಸರುವಾಸಿಯಾದ, ನ್ಯಾಯವಿಧಾಯಕ ಸಭೆಯ ಸದಸ್ಯನಾದ ಸಿದ್ಧಪ್ಪ ! ಒಬ್ಬರ ಮುಖಗಳೂ ಸ್ವಲ್ಪ ಕಳಿಗುಂಡಿದುವು. ‘ನೀನು ಬಂದದ್ದು ಒಳ್ಳೆಯದೇ ಆಯಿತು. ಬಾ ! ಚೆನ್ನಪ್ಪನ ಮನೆಗೆ ಹೋಗೋಣ. ಬೇದಿಯಲ್ಲೇ ನು ಮಾತು ! ಚೆನ್ನಪ್ಪನ ಮನೆಯಲ್ಲೇ ಉಟ ಮಾಡುವಿಯಂತೆ.’

‘ಉಟಕ್ಕೆ ನಾನು ಇನಾಸ್ವೀಕ್ಷರ ಮನೆಗೇನೆ ಹೋಗಬೇಕು. ಅಲ್ಲಿ ಅವಲಹಳ್ಳಿಯ ಗೊಡರು, ರಂಗನಾಥಪುರದ ಗೊಡರು ಇದ್ದಾರೆ !’

‘ಎಲ್ಲರೂ ಸೇರಿ ವಿಾಟಂಗ್ ನಡೆಸುತ್ತಿದ್ದೀರೇನೋ ! ಒಕ್ಕಲಿಗ ಮೇಷ್ಪರುಗಳನ್ನು ಸಸ್ಯೆಂಡ್ ಮಾಡಿಸಿ, ನೀವುಗಳು-ಒಕ್ಕಲಿಗ ಮುಖಂಡರು-ಆ ಇನಾಸ್ವೀಕ್ಷರ ಮನೆಯಲ್ಲಿ ಛೆತಣದ ಭೋಜನ ಮಾಡುತ್ತೀರೋ ! ಸಂತೋಷದಿಂದ ನಲಿಯುತ್ತೀರೋ !’

‘ಕಲ್ಲೇಗೊಡ ! ನಿನಗೆ ಈ ಕೋಮುವಾರು ಭಾವನೆ ಬಿಟ್ಟು ಬೇರೆ ಸದ್ಭಾವನೆ ಏನೂ ಇಲ್ಲವೇ ? ಈಗ ರೇಂಜನಲ್ಲಿ ನೂರಾರು ಜನ ಒಕ್ಕಲಿಗ ಮೇಷ್ಪರುಗಳದ್ದಾರಲ್ಲ. ಎಷ್ಟು ಜನಕ್ಕೆ ಸಸ್ಯೆಂಡ್ ಆಗಿದೆ ? ನೂರಾರು ಜನ ಒಕ್ಕಲಿಗರು ಗ್ರಾಮಪಂಚಾಯತಿ ಚೇಮೆಷ್ಪರುಗಳಾಗಿದ್ದಾರಲ್ಲ ! ಯಾರು ನಿನ್ನ ಹಾಗೆ ಇನಾಸ್ವೀಕ್ಷರನ್ನು ದೂರುತ್ತಾರೆ? ಎಲ್ಲರೂ ಅವರನ್ನು

ಪ್ರಶಂಸಿ ಮಾಡುತ್ತಾರಲ್ಲ ! ನೀವಿಬ್ಬಿರು ಮಾತ್ರ ನಮ್ಮ ಜನಾಂಗಕ್ಕೆ ಕಳಂಕ ತಂದಿದ್ದೀರಿ. ಯಾರ ಬಾಯಲ್ಲಿ ನೋಡಲಿ ನಿಮ್ಮ ನೀಚತನದ ಮಾತೇ ಆಗಿದೆ !'

‘ಏನು ಹೆಚ್ಚು ಮಾತನಾಡುತ್ತೀ ಸಿದ್ದಪ್ಪ ! ನೀನೇನು ನಮ್ಮ ನೀಚತನ ಕಂಡದ್ದು ?

‘ಲೇ ಕರಿಯಪ್ಪ ! ಹುಣಾರಾಗಿರು ! ಕಂಡಿದ್ದೀನಿ ನಿಮ್ಮ ಬಂಡ ವಾಳವನ್ನೆಲ್ಲ ! ಹಿಂದೆ ನೀವಿಬ್ಬಿರೂ ಸೇರಿಕೊಂಡು ದಿವಾನರಿಗೆ ಬೈತಣ ಏಪಾರ್ಟ್‌ಮಾಡಿ ಹೆಳ್ಳಿಯವರ ಹತ್ತಿರವೆಲ್ಲ ಜಂದಾ ವಸೂಲುಮಾಡಿ ಅರ್ಥ ಹಣ ಜೀಬಿಗಳಿಸಿ, ನಿಮ್ಮ ಕೈಯಿಂದ ಬೈತಣ ಮಾಡಿಸಿದ ಹಾಗೆ ದಿವಾನರಿಗೆ ಭಾರ್ತಾ ಹುಟ್ಟಿಸಿದರಲ್ಲ ! ಅದೇನು ನೀಚತನ ಅಲ್ಲವೇ ? ನಿನ್ನ ಅಣ್ಣ ಬಡವ, ಗ್ರಾಂಗ್ ಕೂಲಿ ಎಂದು ಸುಳ್ಳ ಸರ್ಟಿಫಿಕೇಟ್ ಬರೆದು, ಆ ಅಣ್ಣನ ಮಗನಿಗೆ-ಹೇಲಾದ ಹುಡುಗನಿಗೆ-ಸ್ವಾಲರ್ಡ್ ಷಿಪ್ಪು ಕೊಡಿಸಿದೆಯಲ್ಲ ! ಬಡವನಾದ ಒಕ್ಕುಲಮಗನಿಗೆ - ಪ್ರಾಸಾದವನಿಗೆ - ಸ್ವಾಲರ್ಡ್ ಷಿಪ್ಪು ತಪ್ಪಿಸಿದೆಯಲ್ಲ ! ನಾಚಿಕೆಯಿಲ್ಲ ನಿನಗೇ ? ಆ ಸೂಳಿಮುಂಡಿ ಯಾವಕ್ಕೋ ಒಬ್ಬಳಿಗೆ ಜನಾರ್ಥನವುರಕ್ಕೆ ಪುನಃ ವರ್ಗ ಮಾಡಿಸಿ ಕೊಡಬೇಕು ಅಂತ ಶಿಫಾರಸ್ ಪತ್ರ ಕೊಟ್ಟಿದ್ದಲ್ಲದೆ ಅವಳನ್ನ ಇನ್ ಸ್ವೀಕೃತ ಮೇಲೆ ಎತ್ತಿಕಟ್ಟಿ ದ್ವೀರ್ಕರ ಹತ್ತಿರ ಕರೆದುಕೊಂಡು ಹೊಗಿ ಚಾಡಿ ಹೇಳಿಸಿದೆಯಲ್ಲ ! ಯಾವ ಚಂಡಾಲ ಮಾಡೋ ಕೆಲಸ ಅದು ? ಕಟ್ಟಡ ವನ್ನು ಸ್ವಾಲಿಗೆ ಬಾಡಿಗೆಗೆ ತೆಗೆದುಕೊಂಡರೆ ಆ ಶಿಕಷ್ಟು ಕಟ್ಟಿದವನ್ನು ದುರಸ್ತ ಮಾಡದೆ ಬಾಡಿಗೆ ಮಾತ್ರ ತೆಗೆದುಕೊಳ್ಳುತ್ತಾ ಜಬರ್ದಸ್ತಿಮಾಡಿ ದಿವಾನರಿಗೆ ಕಾಗದ ಬರೆದನಲ್ಲ ಈ ಕಲ್ಲೀಗೌಡ ! ಪುಂಡ ಮೇಷ್ಟರು ಪ್ರೋಕರಿ ಮೇನ್ಸ್‌ರುಗಳನ್ನೆಲ್ಲ ಏಕೆಂಟರನ್ನಾಗಿ ಮಾಡಿಕೊಂಡು, ಆವರ ನ್ನೆಲ್ಲ ಇನ್ ಸ್ವೀಕೃತ ಮೇಲೆ ಎತ್ತಿಕಟ್ಟಿ, ಸ್ವಾಲು ಕೆಲಸಗಳೇ ನಡೆಯದಂತೆ ಬದ್ದಾರ್ ಕೆಲಸ ಮಾಡಿದ್ದೀರಲ್ಲ ! ನಮ್ಮ ಜನಾಂಗದ ಮುಖಿಂಡರು, ದೇಶೋದಧಾರಕರು ಎಂದು ಓಟಿನ ಬೇಟಿಗೆ ಹೊರಡುತ್ತೀರಿ ! ಸುಳ್ಳ ಸುಳ್ಳ ಆರ್ಥಿಕಾರ್ಥನ್ನು ದಿವಾನರಿಗೆ ಬರಿಯುತ್ತೀರಿ ! ದಿನಬೆಳಗಾದರೆ ಅವರ ಮನೆ ಬಾಗಿಲುಕಾಯುತ್ತ ಚಾಡಿಗಳನ್ನು ಹೇಳುತ್ತೀರಿ ! ಏನು

ನಿಮ್ಮ ಬಾಳು ! ನೀಚತನ ಅಲ್ಲವೇನು ? ಕಷ್ಟಪಟ್ಟ ಕೆಲಸ ಮಾಡುತ್ತಿರುವ ಆ ಇನ್‌ಸ್ಪೆಕ್ಟರಿಗೆ ಬೆಂಬಲಿಗರಾಗ ನಿಂತು, ಮಕ್ಕಳಲ್ಲಿ ವಿದ್ಯಾಭಿವೃದ್ಧಿಯಂಟಾಗುವಂತೆ ಸಹಾಯ ಮತ್ತು ಪ್ರೋತ್ಸಾಹಗಳನ್ನು ಮಾಡುವ ಬದಲು, ಒಂಟಿಯಾಗಿ ಸಿಕ್ಕಾಗ ಅವರನ್ನು ಕಡಿಮುಹಾರೆಬಿಡೋಣ ವೆಂದು ಹಂಚಿಕೆ ಮಾಡುತ್ತಿರುವ ಪಾಪಿಗಳು ನೀವು ! ನಿವ್ಯಾಲ್ಲಿ ಒಂದು ದೊಡ್ಡ ಗುಣ ಹೇಳಿ.’

ಕಲ್ಲೀಗೂಡನೂ ಕರಿಯಪ್ಪನೂ ಮಾತೇ ಅಡಲಿಲ್ಲ. ಸ್ವಲ್ಪ ಹೊತ್ತಾದಮೇಲೆ ಸಿದ್ದಪ್ಪನು,

‘ನಾನು ಎಲ್ಲ ವಿಚಾರಗಳನ್ನು ಕೌನ್ಸಿಲರಿಗೆ, ದಿವಾನರಿಗೆ ತಿಳಿಸಿದ್ದೇನೆ! ನಾಳೆ ಬೆಂಗಳೂರಿಗೆ ಹೋಗಿ ಅವರನ್ನು ನೀವು ಕಂಡರೆ, ನಿಮಗೆ ತಕ್ಕ ಮರ್ಯಾದೆ ಮಾಡುತ್ತಾರೆ! ನಾಳೆ, ನ್ಯಾಯವಿಥಾಯಕ ಸಭೆ ಸೇರಿದಾಗ ನಾನೇ ಸರಕಾರಕ್ಕೆ ನಿಮ್ಮ ವಿಚಾರಗಳಲ್ಲಿ ಪ್ರಶ್ನೆಗಳನ್ನು ಹಾಕಬೇಕೆಂದಿದ್ದೇನೆ.’

‘ಸಿದ್ದಪ್ಪ ! ಆ ಕೆಲಸ ಮಾತ್ರ ಮಾಡಬೇಡ !’

ತಷ್ಣೆ ಮುಖಂಡರ ದೈನಾವಸ್ಥೆಯನ್ನು ಉಗ್ರಪ್ಪ ಸೋಡಿದನು ! ಅವರ ಬೆಂಬಲ ತನಗಿದಯಿಂದು, ಅವರ ಪ್ರೀರಣೆಯಿಂದ ತಾನು ಧೂರ್ಜನಾಗಿ ನಡೆದುಕೊಂಡಿನಲ್ಲ ! ಉರಲ್ಲೆಲ್ಲ ಅಪಮಾನ ಪಟ್ಟಿನಲ್ಲ !— ಎಂದು ವ್ಯಾಸನವಟ್ಟಿನು.

‘ಸಿದ್ದಪ್ಪ ! ಈಗ ನೀನು ಬಂದಿವ್ಯಾಯಿ. ನಿನಗೆ ಇನ್‌ಸ್ಪೆಕ್ಟರು ಬೇಕಾದವರು. ಅವರಿಗೆ ಹೇಳಿ ಈ ಉಗ್ರಪ್ಪನ ಸಸ್ಯೆನಾಷನ್ ವಜಾ ಮಾಡಿಸು.’

‘ಈ ಮೇನ್ಮುಕ್ಕೆಮಾಪಣ ಕಾಗದವನ್ನು ಬರೆದು ನನ್ನ ಕೈಗೆ ಕೊಡಲಿ ! ನನ್ನೊಡನೆ ಒಂದು ಇನ್‌ಸ್ಪೆಕ್ಟರ ಕಾಲಿಗೆ ಬೀಳಲಿ ! ವಜಾ ಮಾಡಿಸುತ್ತೇನೆ. ನೀವೂ ಬನ್ನಿರಿ ; ದೈವ ಬಿಟ್ಟು ಅವರ ಸ್ನೇಹ ಸಂಪಾದನೆ ಮಾಡಿಕೊಳ್ಳಿ.’

‘ನಾನು ಕ್ಷಮಾಪಕೆ ಪತ್ರ ಬರಿದು ಕೊಡಃವುದಿಲ್ಲ’ ಎಂದು ಉಗ್ರಪು ಹೇಳಬಿಟ್ಟುನು. ‘ನಮಗೆ ಆ ಇನ್ನಾಸ್ತೀಕ್ಷರ ಸ್ನೇಹ ಗೀಹ ಬೇಕಾಗಿಲ್ಲ. ಅವರಲ್ಲಿಗೆ ಬರುವುದಿಲ್ಲ’ ಎಂದು ಮುಖಂಡರು ಹೇಳಬಿಟ್ಟಿರು.

‘ಹಾಗಾದರೆ ಮುಂದಕ್ಕೂ ದೈತ್ಯವನ್ನೇ ಸಾಧಿಸುತ್ತೇರೋ?’

‘ಮುಂದೆ ಏನು ಮಾಡುತ್ತೇವೆಯೋ ಹೇಳಲಾರೆನು! ಅಂತೂ ಈಗ ನಿಈನು ನಮಗೆ ಎದುರು ಕೆಷ್ಟೆ ಎಂಬುದನ್ನು ತಿಳಿದುಕೊಂಡಿದ್ದೇನೇ! ಇನ್ನಾಸ್ತೀಕ್ಷರಿಗೂ ಜನಕಟ್ಟು ಇದೆ; ಆದ್ದರಿಂದಲೇ ಆವರು ಹೀಗೆ ನಮಗೆ ಸವಾಲ್ ಹಾಕುತ್ತಿದಾರೆ! ಎಂಬುದನ್ನು ತಿಳಿದುಕೊಂಡಿದ್ದೇನೇ’ ಎಂದು ಕಳ್ಳೆಗೊಡ ಹೇಳಿದನು.

‘ತಿಳಿದುಕೊಂಡಿದ್ದರೆ ವಿವೇಕದಿಂದ ನಡೆದುಕೊಳ್ಳು’ ಎಂದು ಹೇಳಿ ಸಿದ್ದಪು ರಂಗಣ್ಣನ ಮನೆಗೆ ಹಿಂದಿರುಗಿದನು.

ಪ್ರಕರಣ ೨೫

ನಾಗೇನಹಳ್ಳಿಯಲ್ಲಿ ಪ್ರಾರಂಭೋತ್ಸವ

ಕಲ್ಲೀಗೋಡನೂ ಕರಿಯಪ್ಪನೂ ಜನಾರ್ಥನಪುರದಲ್ಲಿ ಎರಡು ದಿನಗಳಿಷ್ಟು ತಂತಮ್ಮ ಉಂಗಳಿಗೆ ಹಿಂದಿರುಗಿದರು. ಸಿದ್ದಪ್ಪ ತಮಗೆ ಪ್ರತಿಕ್ಷೇಯಾಗಿದ್ದಾಗೆನೆಂದೂ, ದಿವಾನರಿಗೆ ತಮ್ಮ ವಿಚಾರಗಳನ್ನೇಲ್ಲ ಅವನು ತಿಳಿಸಿದ್ದಾಗೆನೆಂದೂ ಅರಿವಾದ ಮೇಲೆ ಆ ಮುಖಿಂಡರಿಬ್ಬರ ಹುರುವು ಬಹುಮಾನಿಗೆ ಇಳಿದುಹೋಯಿತು. ಆದರೆ ಇನ್ನಾಸ್ತೀಕ್ಷರ ವಿಚಾರದಲ್ಲಿ ಭಲವೇನೂ ಕಡವೆಯಾಗಲಿಲ್ಲ. ಬಹಿರಂಗವಾಗಿ ಪ್ರತಾಪಗಳನ್ನು ಕೊಳ್ಳಿ ಕೊಳ್ಳುವ ಬದಲು ಅಂತರಂಗವಾಗಿ ಕೆಡುಕನ್ನು ಬಗೆಯುತ್ತೆ, ಖಗ್ರಪ್ಪನಿಗೆ ಸ್ವಲ್ಪ ಸಮಾಧಾನ ಹೇಳಿ ಅವರು ಹೊರಟಿಹೋದರು. ಅವರು ತೊಲಗಿ ಹೋದ ವೂರನೆಯ ದಿನ ಸಿದ್ದಪ್ಪನೂ ತಿಮ್ಮಿರಾಯಪ್ಪನೂ ಚೆಂಗಳೂರಿಗೆ ಹೊರಡಲು ಸಿದ್ಧಿರಾದರು. ಆ ಅವಧಿಯಲ್ಲಿ ಸಿದ್ದಪ್ಪ ಅವಃಲ್ಲಾ ರರನ್ನೂ ಶೈಲೀಸ್ತೋಷನ್ನೆಕ್ಕರನ್ನೂ ಭೇಟಿಪ್ಪಿಸಿದ್ದನು. ರಂಗಣ್ಣನಿಗೆ ಮೂರು ದಿನಗಳಿಂದ ಮನೆ ತುಂಬಿದಂತೆ ಇತ್ತು; ಸ್ವೇಹಿತರೊಡನೆ ಸರಸ ಸಲ್ಲಾಪಗಳು, ತಿಂಡಿಗಳು, ಚೈತಣಗಳು - ಈ ಸಮಾರಂಭದಲ್ಲಿ ಬಹಳ ಸಂಶೋಧವಾಗಿತ್ತು. ಅವರು ಹೊರಟಿಹೋದಮೇಲೆ ಮನೆಯಲ್ಲಿ ಕಳೆಯೇ ಇರುವುದಿಲ್ಲವಲ್ಲ ಎಂದು ಚಿಂತಾಕ್ರಾಂತನಾದನು. ಕಡೆಗೆ ರೈಲ್‌ಸ್ವೇಷನ್ನಿಗೆ ಹೊರಟಿದ್ದಾಯಿತು. ರೈಲು ಬರುವ ಹೊತ್ತೂ ಆಯಿತು. ತಿಮ್ಮಿರಾಯಪ್ಪನು, ‘ರಂಗಣ್ಣ! ನೀನು ಬಹಳ ಎಚ್ಚರಿಕೆಯಿಂದಿರಬೇಕು. ಈಗ ನೀನು ನಿಷ್ಠ ಹಟವನ್ನೇನೋ ಸಾಧಿಸಿಕೊಂಡಿ! ಆದರೆ ಅವರು ಬಹಳ ಮುಷ್ಟರು, ಪ್ರಬಲರು. ನೀನು ಎರಡು ತಿಂಗಳ ಕಾಲ ರಜ ತಿಗೆದುಕೊಂಡು ಚೆಂಗಳೂರಿಗೆ ಬರುವುದು ಒಳ್ಳೆಯದು. ಒಂದುವೇಕೆ ಸಿನಗೆ ವರ್ಗವಾದರೆ ಮೇಲೆ ಹೋಗಿ ಜಗತ್ ಕಾಯಬೇಡ; ರಾಜೀನಾಮೆ ಕೊಡುತ್ತೇನೇ ಎಂದೆಲ್ಲ ಹೇಳಬೇಡ; ದುಂಡಕಿ ಏನನ್ನೂ ಮಾಡಬೇಡ’

ಎಂದು ಬುದ್ಧಿವಾದ ಹೇಳಿದನು. ಸಿದ್ಧಪ್ಪನು ಸಹ ಅದೇ ಅಭಿಪ್ರಾಯ ಪಟ್ಟಿ, ‘ಜನಾರ್ಥನಪುರದಲ್ಲಿ ಇರುವುದು ಯಾವ ದೃಷ್ಟಿಯಿಂದಲೂ ಒಳ್ಳೆಯದಲ್ಲ—ಎಂದು ಹೇಳಿದನು. ರೈಲು ಬಂತು. ರಂಗಣ್ಣನು, ‘ತಿಮ್ಮ ರಾಯಪ್ಪ! ನಿಷ್ಠೆ ಮತ್ತು ಸಿದ್ಧಪ್ಪನವರ ಉಪಕಾರವನ್ನು ನಾನು ಮರೆಯುವ ಹಾಗಿಲ್ಲ’ ಎಂದನು. ‘ಅಯೋ ತಿನನೇ! ಏನು ಉಪಕಾರ! ಆ ದಿನ ನಿನಗೆ ಆನಂದಭವನದಲ್ಲಿ ತಿಂಡಿ ಕೊಡಿಸಿ ಇನ್ನಾಸ್ತೀಕ್ಕೂರ್ಗಿರಿಯ ಹುಚ್ಚು ಹಿಡಿಸಿ ನಾನು ಮಾಡಿದ ಅಪಕಾರವನ್ನು ನಾನು ಮರೆಯುವ ಹಾಗಿಲ್ಲ!’ ಎಂದು ನಗುತ್ತ ತಿಮ್ಮರಾಯಪ್ಪನು ಹೇಳಿದನು. ರಂಗಣ್ಣ ಅವರನ್ನು ಬೀಳಿಳ್ಳಿಟ್ಟು ಹಿಂದಿರುಗಿದನು. ದೊಡ್ಡ ಚೋರೀಗೊಡರು ಮತ್ತು ಗಂಗೇಗೊಡರು ಹೆಚ್ಚಿಗೆ ಎರಡು ದಿನವಿದ್ದ ಅವರೂ ತಂತಮ್ಮ ಹಳ್ಳಿಗಳಿಗೆ ಹಿಂದಿರುಗಿದರು.

ಜನಾರ್ಥನಪುರದ ವಾತಾವರಣ ಎಂದಿನಂತೆ ಶಾಂತವಾಯಿತು. ಕಾನ್ನಾಸ್ತೀಬಲ್ಲಿಗಳ ಕಾವಲು ಸೀಂತುಕೋಯಿತು. ಉಗ್ರಪುನಿಗೆ ಸಸ್ಯೀಂದ್ರಾ ಆದ ವಿಚಾರದಲ್ಲಿ ಜನರ ಆಸಕ್ತಿ ಕಡೆಮೆಯಾಯಿತು. ಆದರೆ ಖಾಸಗಿ ಉಡುಪಿನ ಕಾನ್ನಾಸ್ತೀಬಲ್ಲಿ ಉಗ್ರಪುನ ಓಡಾಟವನ್ನು ಗಮನಿಸುವುದು ಮಾತ್ರ ತಪ್ಪಲಿಲ್ಲ ಕ್ರಮಕ್ರಮವಾಗಿ ಉಗ್ರಪುನ ಓಡಾಟಗಳೂ ಕಡೆಮೆ ಯಾಗಿ ಜನಾರ್ಥನಪುರದಲ್ಲಿ ಅವನು ಮೂಲ ಹಾಕುವುದು ನಿಲ್ಲಿತ್ತ ಬಂತು. ಎರಡು ಮೈಲಿ ದೂರದ ಅವನ ಹಳ್ಳಿಯಾಯಿತು, ಅವನಾಯಿತು. ಮೇಲ್ಪಟ್ಟಿ ಅಧಿಕಾರಿಗಳ ಬಳಿಗೆ ಅಸೀಲು ಹೋಗಿಕೇಂಬ ರೋಷವೂ ಅವನಿಗೆ ಇಳಿದುಹೋಯಿತು. ಯಾರಾದರೂ ಮಾತನಾಡಿಸಿದರೆ ಸರಿಯಾಗಿ ಉತ್ತರ ಕೊಡುತ್ತಿರಲಿಲ್ಲ! ಜೀವನದಲ್ಲಿಯೇ ಜಾಗುಪ್ಪೆಯುಂಟಾದಂತೆ ಕಾಣಿಸುತ್ತಿದ್ದನು; ಬಂದೆರಡು ಮಾತನ್ನು ಹೇಳಿ ಕಳಿಸಿಬಿಡುತ್ತಿದ್ದನು.

ಮೇಲಿನ ಗಲಾಟಿಗಳ ಪ್ರಕರಣದಲ್ಲಿ ನಾಗೇನಹಕ್ಕೀಯ ಪಾಠ ಶಾಲೆಯ ಪ್ರಾರಂಭೋತ್ಸವ ಮುಂದಕ್ಕೆ ಹಾಕಲ್ಪಟ್ಟಿತ್ತು. ಅದಕ್ಕೆ ಸರಿಯಾದ ದಿನ ಗೊತ್ತಾದ ಮೇಲೆ ಆ ಹಳ್ಳಿಯಿಂದ ಕರಿಕ್ಕೆದ ಕಮಾನು ಕಟ್ಟಿದ ತನ್ನ ಗಾಡಿಯನ್ನು ತಂದನು. ನಾಲ್ಕು ತೆಳುಕೋಲುಗಳನ್ನು ಬಗ್ಗಿಸಿ ಮುಕ್ಕಾಲು ಭಾಗಕ್ಕೆ ಮಾತ್ರ ಎರಡು ಹರಕು ಈಚಲು ಚಾಪೆಗಳನ್ನು

ಮೇಲೆ ಕಟ್ಟಿ ಬಿಸಿಲು ತಾಕದಂತೆ ಮರೆಮಾಡಿದ್ದ ಕವಾನಿನ ಆಭಾಸ! ಆದರೆ ರಂಗಣ್ಣನಿಗೆ ಕರಿಹೈದನ ಭಕ್ತಿ ವಿಶ್ವಾಸಗಳಿಂದ ಅದು ನಷ್ಟತ್ತ. ಖಚಿತವಾದ ನೀಲಿಪಟರಂಜಿತವಾದ ಗಗನದ ಕವಾನಿನಂತೆ ಸುಂದರವಾಗಿಯೂ ಹೈದರಾಖಫ್ ಕವಾಗಿಯೂ ಕಂಡಿತು. ಕುಳಿತುಕೊಳ್ಳುವುದಕ್ಕೆ ಮೇತ್ತಿಗಿರಲೆಂದು ಕರಿಹೈದ ಒಣಹುಲ್ಲನ್ನು ಗಾಡಿಯಲ್ಲಿ ಹಾಕಿಕೊಂಡು ಬಂದಿದ್ದನು. ಗಾಡಿಯ ಜೋತೆಯಲ್ಲಿ ಹಳ್ಳಿಯಿಂದ ಆರು ಜನ ರೈತರು ಕೈದೊಣ್ಣಿಗಳನ್ನು ಹಿಡಿದುಕೊಂಡು ಬಂದಿದ್ದರು! ಆ ಗಾಡಿಯನ್ನು ನೋಡಿ ರಂಗಣ್ಣನ ಮಕ್ಕಳು ತಾವು ಕೂಡ ಸರ್ಕೇಟು ಬರುವುದಾಗಿ ಹಟ ಮಾಡಿದರು. ರಂಗಣ್ಣನು ತನ್ನ ಹೆಂಡತಿಯನ್ನು ಕರೆದು, ‘ನೋಡು! ಮಕ್ಕಳು ಹಟ ಮಾಡುತ್ತಿದ್ದಾರೆ. ಅವರನ್ನು ಕರೆದುಕೊಂಡು ಹೋಗಬೇಕೆಂದಿದ್ದೇನೆ. ನೀನೊಬ್ಬಣೀ ಇಲ್ಲಿ ಏರಿರಬೇಕು? ನೀನೂ ಬಂದರೆ ಒಂದು ದಿನ ಸಂತೋಷವಾಗಿ ಕಾಲ ಕ್ಷಿದುಕೊಂಡು ಬರಬಹುದು. ಎಂತಿದ್ದರೂ ಗೋಪಾಲ ಮತ್ತು ಶಂಕರಪ್ಪ ಮುಂದಾಗಿ ಹೋಗಿದ್ದಾರೆ. ಅಡಿಗೆ ಮಾಡಿರುತ್ತಾರೆ’ ಎಂದು ಹೇಳಿದನು. ಅವನ ಹೆಂಡತಿ ಒಪ್ಪಿಕೊಂಡಳು. ತರುವಾಯ ಅಲಂಕಾರ ಪ್ರಕರಣಗಳೆಲ್ಲ ಮುಗಿದುವು. ಮಕ್ಕಳು ಹಸಿವು ಎಂದು ಕೇಳಿದರೆ, ಕೈಗಾವಲಿಗಿರಲಿ ಎಂದು ಆಕೆ ತಿಂಡಿ ಪೆಟ್ಟಿಗೆಯನ್ನು ಮಾತ್ರ ತೆಗೆದುಕೊಂಡಳು; ಕಂಚಿನ ಕೂಜದಲ್ಲಿ ನೀರನ್ನು ತೆಗೆದುಕೊಂಡಳು. ಗಾಡಿಯಲ್ಲಿ ಮೆತ್ತಿಯನ್ನೂ, ಮೇಲೆ ಜಮಿಖಾನವನ್ನೂ, ಬೆನ್ನೊತ್ತಿಗೆಗೆ ದಿಂಬಿಗಳನ್ನೂ ಅಣಿ ಮಾಡಿ, ಮನೆಯ ಕಾವಲಿಗೆ ತಕ್ಕ ಏಪಾಟು ಮಾಡಿ, ಕರಿಹೈದನ ಗಾಡಿಯಲ್ಲಿ ಎಲ್ಲಂಡೂ ಹೋರಟಿರು.

ನಾಗೇನಹಳ್ಳಿ ಜನಾರ್ಥನವುರಕ್ಕೆ ಆರು ಮೈಲಿ ದೂರದಲ್ಲಿತ್ತು. ಒಂದೆರಡು ಮೈಲಿಗಳ ದೂರ ಹೋಗುವುದರೊಳಗಾಗಿ ಆ ಎತ್ತಿನ ಗಾಡಿಯ ಪ್ರಯಾಣದ ನಾವೀನ್ಯ ಮತ್ತು ಸಂತೋಷ ಕಡೆಮೆಯಾದುವು. ರಂಗಣ್ಣನ ಹೆಂಡತಿಗೆ ಹಳ್ಳಿಗಾಡಿನ ಒರಟು ರಸ್ತೆಗಳಲ್ಲಿ, ಆ ಒರಟು ಪ್ರಯಾಣ ಮಾಡಿ ಅಭ್ಯಾಸವಿರಲಿಲ್ಲ. ಧಡಕ್ ಭಡಕ್ ಎಂದು ಇತ್ತ ಆತ್ತ ಆಡುತ್ತ, ಒಬ್ಬರ ಮುಖಕ್ಕೆ ಮತ್ತಿಂಥಬ್ಬರ ಮುಖ ತಾರಿಸುತ್ತ, ಮಧ್ಯ ಮಧ್ಯ ಎತ್ತಿಕಾಕುತ್ತ, ಹೋಟ್ಟಿಯಲ್ಲಿನ ಕರುಳುಗಳನ್ನೆಲ್ಲ ಸ್ಥಳಪಲ್ಲಟ ಮಾಡಿಸುತ್ತ.

ಗಾಡಿ ಮುಂದುವರಿಯುತ್ತಿತ್ತು. ‘ನಿಮ್ಮ ಸರ್ಕೇಟ್ಟು ಏನೇನೂ ಸುಖವಿಲ್ಲ. ಮೈ ಕೈ ನೋಪು ಮಾಡಿಕೊಂಡು ಇದೇನು ಸರ್ಕೇಟ್ಟು! ’ ಎಂದು ರಂಗ ಣಿನ ಹೆಂಡತಿ ಹೇಳಿದಳು. ‘ಹೆಂಡತಿ ಮತ್ತು ಮಕ್ಕಳು ಜೊತೆಗೆ ಇದ್ದರೂ ಈ ಸರ್ಕೇಟ್ಟು ಹೀಗಿದೆಯಲ್ಲ! ನಾನೊಬ್ಬನೇ ಗಾಡಿಯಲ್ಲಿ ಹೋಗುವಾಗ ನನಗಿನ್ನು ಕಷ್ಟವಾಗಬೇಕು.’ ಹೇಳು. ಶಂಕರಪ್ಪನಿಂದ ಆ ಕಷ್ಟ ಪರಿಹಾರವಾಗುತ್ತಿತ್ತು. ಅವನು ಹಲವರು ಇನ್ನಾಸ್ತಿಕ್ಕರುಗ ಜೊಡನೆ ತಿರುಗಿದವನು. ಅವರ ಕಧಿಗಳನ್ನೆಲ್ಲ ಹೇಳುತ್ತ,— ಅವರ ಸರ್ಕೇಟ್ಟಿನ ರೀತಿಯೇ ಬೇರೆ ತಮ್ಮ ಸರ್ಕೇಟ್ಟಿನ ಸೊಗಸೇ ಬೇರೆ ಸ್ವಾಮಿ! — ಎಂದು ನನ್ನನ್ನು ಪ್ರಶ್ನಿಸುವಾಡುತ್ತ ಬೇಜಾರು ಕಳಿಯುತ್ತಿದ್ದನು. ಹೀಗೆ ವಾತನಾಡುತ್ತ ಆಡುತ್ತ ರಂಗಣ್ಣ ತಿಂಡಿಯ ಪೆಟ್ಟಿಗೆಗೆ ಕೈಹಾಕಿ, ಮುಚ್ಚಳ ತೆಗಿದನು. ಮಕ್ಕಳು,—ನನಗ ಕೋಡಬಳಿ! ನನಗ ಚಕ್ಕಲಿ! ನನಗ ಬೇಸಿನಾ ಲಾಡು! — ಎಂದು ಕೋಲಾಹಲವೆಬ್ಬಿಸಿದರು.

‘ಪೆಟ್ಟಿಗೆಯನ್ನೆಲ್ಲ ಇಲ್ಲೇ ಯಾಲಿ ಮಾಡಿಬಿಡುತ್ತೀರಾ?’ ಎಂದು ರಂಗಣ್ಣನ ಹೆಂಡತಿ ಆಕ್ರೇಪಿಸಿದಳು.

‘ತಿಂಡಿ ತಿನ್ನುತ್ತಾ, ವಾತನಾಡುತ್ತಾ ಪ್ರಯಾಣ ಮಾಡಿದರಿ ಬೇಜಾರು ತೋರುವುದಿಲ್ಲ’ ಎಂದು ರಂಗಣ್ಣ ಉತ್ತರ ಕೊಟ್ಟು ಮಕ್ಕಳಿಗೂ ಹೆಂಡತಿಗೂ ತಿಂಡಿ ಹಂಚಿದನು. ಆಮೇಲೆ ಕರಿಹೈದನ ಕಡೆ ನೋಡಿ, ಆ ಭಕ್ತನನ್ನು ಆನುಗ್ರಹಿಸಬೇಕೆಂದು, ‘ಆ ದಿನ ನೀನು ಎಂಟಾಕೆ ಕೊಟ್ಟಿರಿ ತೆಗಿದುಕೊಳ್ಳಲಿಲ್ಲ. ದೇವರು ಮೆಚ್ಚೊಡಿಲ್ಲ ಸ್ವಾಮಿ! ಎಂದು ಹೇಳಬಟ್ಟಿ. ಇವನ್ನಾದರೂ ತೆಗಿದುಕೋ. ತಿನ್ನು’ ಎಂದು ಹೇಳಿ ಅವನ ಕೈಯಲ್ಲಿ ಕೋಡಬಳಿ ಚಕ್ಕಲಿ ಮತ್ತು ಬೇಸನಾಲಾಡುಗಳನ್ನು ಹಾಕಿದನು. ಆದರೆ ಕರಿಹೈದ ಅವುಗಳನ್ನು ತಿನ್ನಲಿಲ್ಲ. ಬಟ್ಟಿಯಲ್ಲಿ ಗಂಟು ಕಟ್ಟಿ ಇಟ್ಟುಕೊಂಡನು! ರಂಗಣ್ಣ ಅದನ್ನು ನೋಡಿ,

‘ಅದೇಕೆ ಗಂಟು ಕಟ್ಟಿದೆ ಕರಿಹೈದ? ನೀನು ತಿನ್ನಬೇಕೆಂದು ನಾನು ಕೊಟ್ಟಿದ್ದು’ ಎಂದನು.

‘ಹೌದು ಸೋಮಿ! ತಾನೇನೋ ನಾನು ತಿನ್ನಬೇಕೆಂದು ಕೊಟ್ಟಿ.

ಮನೇಲಿ ಇಬ್ಬರು ಮಕ್ಕಳವೇ! ಇದೇನೋ ನಾಜೋಕ್ ರುಚಿ ಪದಾರ್ಥ! ಮಕ್ಕಳು ತನ್ನಲ್ಲಿ ಅಂತ ಗಂಟು ಕಟ್ಟಿ ಮಡಕೊಂಡಿವ್ಯಾ!

‘ಜಕ್ರವತ್ರಿಗಿರುವಂತೆಯೇ ಕರಿಹೈದನಿಗೂ ಕರುಳುಂಟಿಲ್ಲಾ! ಮಕ್ಕಳ ಮೇಲೆ ಪ್ರೇಮವುಂಟಿಲ್ಲಾ! ರಂಗಣ್ಣನಿಗೂ ಅವನ ಹೆಂಡತಿಗೂ ಮನಸ್ಸು ಕರಗಿಹೋಯಿತು: ಪಟ್ಟಿಗಿಯಿಂದ ಮತ್ತೆ ಪ್ರಾ ತಿಂಡಿಯನ್ನು ತೆಗೆದು ಕೃಗೆ ಕೊಟ್ಟು, ‘ಗಂಟು ಕಟ್ಟಿರುವುದು ಮಕ್ಕಳಿಗರಲಿ. ಇದನ್ನು ನೀನು ತಿನ್ನು’ ಎಂದು ಹೇಳಿದರು. ಕರಿಹೈದ, ಆಗಲಿ ಸೋಮಿ! ಎಂದು ಬಾಯಲ್ಲಿ ಹೇಳಿ ಒಂದು ಕ್ಷಣ ಹಾಗೆಯೇ ಹಿಡಿದುಕೊಂಡಿದ್ದನು; ತನ್ನಲ್ಲಿ. ಮತ್ತೆ ಅದನ್ನು ಗಂಟಿನೋಳಗೆ ಸೇರಿಸಿಬಿಟ್ಟುನು!

‘ಎಲಾ ಕರಿಹೈದ! ಅದೇಕೋ ಇದನ್ನೂ ಕಟ್ಟಿಬಿಟ್ಟಿ? ನೀನು ತನ್ನಲ್ಲಿ! ತಿನ್ನು’ ಎಂದು ರಂಗಣ್ಣ ಹೇಳಿದನು.

‘ಸೋಮಿ! ಅಂಗೇ ಯೋಚ್ಯಾ ಮಾಡಿದೆ! ಮನೇಲಿ ನನ್ನೆಂತ್ರ ವಳಿ! ಅವಳನ್ನು ಬಿಟ್ಟು ತಿನ್ನೋಳಿಕೆ ಮನಸ್ಸು ಬರಾಕೆಲ್ಲ ಸೋಮಿ! ’

ರಂಗಣ್ಣನ ಕಣ್ಣಗಳು ಹನಿಗೂಡಿ ಮಂಜಾದುವು! ರಂಗಣ್ಣನ ಹೆಂಡತಿ ಗಂಡನ ಕೈಹಿಡಿದೆಳದು, ‘ನೋಡಿದಿರಾ! ನಿಮಗೆ ನನ್ನ ಮೇಲೆ ಬಹಳ ಪ್ರೀತಿ ಎಂದು ಹೇಳುತ್ತಾ ಇರುತ್ತೀರಿ! ಕರಿಹೈದ ತನ್ನ ಹೆಂಡತಿ ಯನ್ನು ಪ್ರೀತಿಸುವಂತೆ ನೀವು ಪ್ರೀತಿಸುವುದುಂಟಿ? ಎಂದು ನಗುತ್ತಾ ಕೇಳಿದಳು. ರಂಗಣ್ಣನು,

‘ಕರಿಹೈದ! ಮತ್ತೆ ಯಾರು ಇದ್ದಾರೆ ನಿನ್ನ ಮನೆಯಲ್ಲಿ? ಎಂದು ಕೇಳಿದನು.

‘ಮತ್ತೆ ಯಾರೂ ಇಲ್ಲ ಸೋಮಿ! ’

‘ಹಾಗಾದರೆ, ನಿನ್ನ ಬಟ್ಟಿ ಹಿಡಿ’ ಎಂದು ಹೇಳಿ ರಂಗಣ್ಣ ಇನ್ನು ನಾಲ್ಕು ಚಕ್ಕಳಿ, ಕೋಡಬಳಿ ಮತ್ತು ಲಾಡುಗಳನ್ನು ಕೊಟ್ಟು, ‘ನಿನ್ನ ಹೆಂಡತಿ ಮಕ್ಕಳಿಗೆ ಅವನ್ನೆಲ್ಲ ಕೊಡು. ಈಗ ನೀನು ತಿನ್ನು ವುದಕ್ಕೆ ನಿನಗೆ ಬೇರೆ ಕೊಡುತ್ತೀನೆ; ತಿನ್ನು.’

‘ನಾನಿಗ ತಿನ್ನೋಳಿಕೆಲ್ಲ ಸೋಮಿ! ನನ್ನ ಜೊತಿಗೆ ನನ್ನ ಹಳ್ಳಿ

ರೈತರು ಬಂದವರೆ ನೋಡಿ ! ಅವರು ಕಸ್ಟಾಪಟ್ಟುಕೊಂಡು ತಮ್ಮ ಕಾವಲಿಗೆ ಆರು ಮೈಲಿಯಂದ ಬಂದವರೆ !’

ಯಾವ ವಿಶ್ವವಿದ್ಯಾನಿಲಯದಲ್ಲಿ ಕರಿಹೈದನಂತೆ ಪಾಠ ಹೇಳಿಕೊಡುತ್ತಾರೋ ತಿಳಿಯದು—ಎಂದು ರಂಗಣ್ಣ ಹೇಳಿಕೊಂಡನು.

ರಂಗಣ್ಣನ ಹೆಂಡತಿ, ‘ಕರಿಹೈದ ! ನಿನು ಅವರ ಯೋಚನೆ ಮಾಡಬೇಡವ್ ! ಸ್ವಲ್ಪ ಗಾಡಿ ನಿಲ್ಲಿಸು !’ ಎಂದು ಹೇಳಿದಳು. ಗಾಡಿ ನಿಂತಿತು. ಗಾಡಿಯ ಹಿಂದೆ ಮುಂದೆ ಕೈದೊಣ್ಣೆಗಳನ್ನು ಹಿಡಿದು ನಡೆಯುತ್ತದ್ದ ರೈತರನ್ನು ಆಕೆ ಕರಿದಳು. ಪಟ್ಟಿಗೆಯಲ್ಲಿರುವುದನ್ನೇಲ್ಲ ತಿಗೆದು ಅವರಿಗೆ ಹಂಚಿ ಖಾಲಿ ವಾಡಿಬಿಟ್ಟಳು. ಕರಿಹೈದ ಆದನ್ನು ನೋಡಿ, ‘ನಮ್ಮೇ ಎಲ್ಲಾ ಕೊಟ್ಟಾಬಿಟ್ಟಿರಲ್ಲಾ ! ನಿಮಗೆಲ್ಲೇ ಶೋಮಿ ತಿಂಡಿ ?’ ಎಂದು ಕೇಳಿದನು. ಆಕೆ, ‘ನಮಗೂ ಇದೆಯಕ್ಕು, ಇಲ್ಲಿ ನೋಡು !’ ಎಂದು ಹೇಳಿ ಚಕ್ಕಲಿ ಕೋಡಬಳಿಗಳನ್ನು ತೋರಿಸಿದಳು. ಕರಿಹೈದ ಸ್ವಲ್ಪ ಬಾಯಿಗೆ ಹಾಕಿಕೊಂಡು,

‘ಇದೇನು ಶೋಮಿ, ನಿಮ್ಮ ತಿಂಡಿ ! ಹಲ್ಲಿ ಸಿಗೇಕಿಲ್ಲ ! ಬಾಯೊ ಇಗೇ ನಿಲ್ಲೊ ಇಕಿಲ್ಲ ! ಜಗ್ಗಿ ಆಗಿಯೋ ತಿಂಡಿ ಇರಬೇಕು ಶೋಮಿ ಹಳ್ಳಿಯವರಿಗೆಲ್ಲ !’ ಎಂದು ಹೇಳಿದನು.

ನಾಗೇನಹಳ್ಳಿ ಸಮಾಪ್ತಿತು. ಹಳ್ಳಿಯ ಮುಂದುಗಡೆ ತೋರಣ ಕಟ್ಟಿತ್ತು. ಅಲ್ಲಿ ಮರದ ಕೆಳಗೆ ಹಳ್ಳಿಯ ಜನರು ನಿರೀಕ್ಷಿಸುತ್ತ ನಿಂತಿದ್ದರು. ಗಾಡಿ ಬೆಳಗ್ಗಿ ಹತ್ತುವರೆ ಗಂಟಿಯ ಹೊತ್ತಿಗೆ ಅಲ್ಲಿಗೆ ಹೋಯಿತು. ರಂಗಣ್ಣ ಮೊದಲಾದವರು ಗಾಡಿಯಿಂದಿಳಿದರು. ಹಳ್ಳಿಯ ಓಲಗ ಪ್ರಾರಂಭವಾಯಿತು. ಜೂತೆಗೆ ತಮಬೆ ಬಾರಿಸುವವರು ಬಾರಿಸುತ್ತಿದ್ದರು; ಕೊಂಬಾಗಳನ್ನು ಕೆಲವರು ಉಾದಿದರು. ಉಾರಿನ ಮುಖಿಂಡರು ಮೂರು ನಾಲ್ಕು ಹೊವಿನ ದೊಡ್ಡದೊಡ್ಡ ಹಾರಗಳನ್ನು ರಂಗಣ್ಣನ ಕೊರಳಿಗೆ ಹಾಕಿ ನಮಸ್ಕಾರ ಮಾಡಿದರು. ತಟ್ಟಿಗಳಲ್ಲಿ ತಿಂಗಿನಕಾಯಿ, ಹಣ್ಣು ಮೊದಲಾದುವನ್ನಿಟ್ಟು ಕಾಣಿಕೆ ಸಮರ್ಪಿಸಿದರು. ರಂಗಣ್ಣ ಮುಖಿಂಡರ ಕುಶಲ ಪ್ರಶ್ನೆಯನ್ನು ಮಾಡಿ ಅವರಿಗೆಲ್ಲ ಹಸ್ತ ಲಾಘವ ಕೊಟ್ಟು ಮುಗುಳು ನಗೆ ಸೂಸುತ್ತ, ‘ಅಂತೂ ನಿಮ್ಮ ಹಳ್ಳಿಗೊಂದು ಸರಕಾರ ಸ್ವಾಲಾಯಿತು.

ನಿವೆಲ್ಲ ಕರಿಹೈದನಿಗೆ ಕೃತಜ್ಞರಾಗಿರಬೇಕು' ಎಂದು ಹೇಳಿದನು. ಮುಖಂಡರು,

'ನೋಮಿ! ತಮಗೂ ನಾವು ಕೃತಜ್ಞರಾಗಿದ್ದೇವೆ. ಎಷ್ಟೋ ಜನ ಅಧಿಕಾರಿಗಳು ನಮ್ಮ ಬಂಡಿಗಳನ್ನೇಲ್ಲ ಬಿಟ್ಟಿಹಿಡಿದು ಉಪಯೋಗಿಸ್ತಾರೆ. ತಮ್ಮಂಗೆ ಏನೂ ಉಪಕಾರ ಮಾಡೋದಿಲ್ಲ; ಮತ್ತೆ ನಮ್ಮ ಮೇಗೇನೇ ಜೋರ್ ಮಾಡೋಕ್ಕೇ ಬತಾರೆ' ಎಂದು ಉತ್ತರ ಕೊಟ್ಟಿರು.

ಮೇರಿವಟಿಗೆ ನಿಧಾನವಾಗಿ ಹೊರಟಿತು. ದಾರಿಯುದ್ಧಕ್ಕೂ ಆ ಛಿಲಗ, ಆ ತಮ್ಮಟಿಗಳ ಬಜಾವಣೆ, ಕೊಂಬುಗಳ ಕೂಗು, ಬಹಳ ತಮಾಣಿಯಾಗಿದ್ದವು. ಈ ತಮಾಣಿಗಳನ್ನೇಲ್ಲ ರಂಗಣ್ಣನ ಹೆಂಡತಿ ಮತ್ತು ಮಕ್ಕಳು ಹಿಂದೆ ನೋಡಿರಲಿಲ್ಲವಾದ್ದರಿಂದ ಅವರಿಗೆ ತಾವೆಲ್ಲೋ ಇಂದ್ರಲೋಕದಲ್ಲಿದ್ದಂತೆ ಕಾಣುತ್ತಿತ್ತು. ಕೊಂಬುಗಳನ್ನು ಕೂಗಿದಾಗಲೀಲ್ಲ ರಂಗಣ್ಣನ ಹುಡುಗರು ಅದನ್ನು ಅನುಕರಣ ಮಾಡುತ್ತ, ನಗುತ್ತ, ತಮ್ಮ ತಾಯಿಗೆ ಆ ವಿಚಿತ್ರ ವಾದ್ಯೋಪಕರಣವನ್ನು ತೋರಿಸುತ್ತ ಹೋಗುತ್ತಿದ್ದರು. ಆ ತಮ್ಮಟಿ ಬಡಿಯುವವರ ಕುಣಿತ ವಿನೋದಕರವಾಗಿತ್ತು. ಮೇರಿವಟಿಗೆ ಹೆಚ್ಚಿಯೋಳಕ್ಕೆ ಪ್ರವೇಶಿಸಿತು. ಹೆಚ್ಚಿಯ ಹೆಂಗಸರೆಲ್ಲ ಅಲ್ಲಲ್ಲಿ ಗುಂಪುಗುಂಪುಗಳಾಗಿ ಸೇರಿದ್ದರು. ಕೆಲವರು ತಂತಮ್ಮ ಮನೆಗಳ ಮುಂಭಾಗದಲ್ಲಿ ನಿಂತಿದ್ದರು. 'ಅವರೇ 'ಇನ್‌ಚೌಪೆಟ್ಟು! ಹೆಂಡ್ರೂನ ಜೊತಿಗೆ ಕರಕೊಂಡ್ರ ಬಂದವೈ! ಜೆನ್ನಾಗವ್ವೇ ಕಾಣಮ್ಮು! ಮಕ್ಕಳೂ ಮುದ್ದಾಗವ್ವೇ!' ಎಂದು ಆ ಹೆಂಗಸರು ಒಬ್ಬರಿಗೊಬ್ಬರು ತೋರಿಸುತ್ತ ಮಾತನಾಡಿಕೊಳ್ಳುತ್ತಿದ್ದರು. ಇನ್‌ಸ್ನೇಕ್ಸ್‌ರ ಬೀಡಾರಕ್ಕೆ ಒಂದು ಮನೆಯನ್ನು ಖಾಲಿ ಮಾಡಿಸಿದ್ದರು. ಅಲ್ಲಿಗೆ ಹೋದಮೇಲೆ ಪಂಚಾಯತಿ ಚೇಮಂಫನ್ನು 'ಸಾಮಾನ್ಯಿ! ಗಾಡಿಲಿ ಬಂದು ಸುಸ್ತಾಗಿದ್ದಿರಿ. ರವನ್ನು ಆರಾಮಾಗಿ ಇಲ್ಲಿ ಕುಂತಕೊಳ್ಳಿ! ಅಮ್ಮಾಪುರ ಮಕ್ಕಳೂ ದಣಿದವೈ! ಕಾಫಿ ಶಿಂಡಿ ತಿಕ್ಕೂಂಡು ಮುಂದಿನ ಕೆಲಸ ಮಾಡೋಣ. ನಾನು ಮತ್ತೆ ಬಂದು ಕರೆಯುತ್ತೇನೇ' ಎಂದು ಹೇಳಿ ಹೊರಟಿಹೋದನು. ಗುಂಪೆಲ್ಲ ಪಂಚಾಯತಿ ಹಾಲಿನ ಬಳಿ ಸೇರಿತು.

ಸುಮಾರು ಅರ್ಥ ಗಂಟೆಯ ತರುವಾಯ ಚೇಮುನ್ನು ಮತ್ತು ಮೇವು ಬಂದರು. ಆ ಹೊತ್ತಿಗೆ ಖಾಪಾಕಾರವೆಲ್ಲ ಮುಗಿದಿತ್ತು. ರಂಗಣ್ಣ ಸಂಸಾರ ಸಮೇತನಾಗಿ ಪಂಚಾಯತಿ ಕಾಲಿನ ಕಡೆಗೆ ಹೊರಡಲು ಸಿದ್ಧವಾದನು. ಪುನಃ ಓಲಗ, ತಮಟ್ಟಿ ಮತ್ತು ಕೊಂಬಿನ ಕೂಗುಗಳ ಸಂಭರುಗಳೊಡನೆ ಮೇರಿವಣಿಗೆಯಾಯಿತು। ಪಂಚಾಯತಿ ಕಾಲಿನ ಮುಂದುಗಡೆ ಜಪ್ಪರವನ್ನು ಹಾಕಿದ್ದರು. ಹಳ್ಳಿಯ ಮಕ್ಕಳೆಲ್ಲ ಚೆನ್ನಾಗಿ ಬಟ್ಟಿಗಳನ್ನು ಹಾಕಿಕೊಂಡು ಶ್ರಂಗಾರ ಮಾಡಿಕೊಂಡು ಬಂದಿದ್ದರು. ಹಳ್ಳಿಯ ಮುಖಂಡರೂ ದೈತರೂ ಹೆಂಗಸರೂ ಕೆಕ್ಕಿರಿದು ಕುಳಿತಿದ್ದರು. ಕೆಲವರು ಕಟ್ಟಿಡಕ್ಕೆ ದೂರದಲ್ಲೇ ಇದ್ದ ನೋಡುತ್ತಿದ್ದರು. ಆ ದಿನ ಪಂಚಾಯತಿ ಹಾಲನ್ನು ಅಲಂಕಾರ ಮಾಡಿದ್ದರು.

ದೇವತಾ ಪ್ರಾರ್ಥನೆ, ಸ್ವಾಗತ ಪದ್ಧಗಳು, ಸಂಗೀತ-ಇವು ಆದ ಮೇಲೆ ಶ್ರಾನುಭೋಗನು ಒಂದು ಸಣ್ಣ ಭಾವಣ ಮಾಡಿದನು. ಚೇಮುನ್ನು ಆಗ ಮಾತನಾಡಲಿಲ್ಲ. ಶ್ರಾನುಭೋಗನು ತನ್ನ ಭಾವಣದಲ್ಲಿ ವಿದ್ಯೇಯ ಮಹತ್ವವನ್ನೂ, ಪೂರ್ವಕಾಲದಲ್ಲಿ ಭರತಭಂಡದಲ್ಲೇಲ್ಲ ವಿದ್ಯು ಪ್ರಚಾರವಿದ್ದ ದನ್ನೂ, ಆಲ್ಲಲ್ಲಿ ಗುರುಕುಲಗಳು ಇದ್ದ ದನ್ನೂ ಪ್ರಸ್ತಾಪ ಮಾಡಿದನು. ಈಗ ಸರಕಾರದವರು ತಮ್ಮ ಹಳ್ಳಿಗೆ ಸರಕಾರ ಸ್ವಾಲಂಸ್ತೇ ಕೊಟ್ಟಿದ್ದ ತಮಗೆಲ್ಲ ಬಹಳ ಸಂಶೋಧವನ್ನು ಅಟುಮಾಡಿದೆಯೇಂದೂ ಮುಖ್ಯವಾಗಿ ಇನ್‌ಸ್ನೆಕ್ಸ್‌ರ್ ಸಾಹೇಬರಿಗೆ ತಾವುಗಳೆಲ್ಲ ಕೃತಜ್ಞರಾಗಿರುವುದಾಗಿಯೂ ಹೇಳಿದನು. ಬಳಿಕ ಪಾರಶಾಲೆಯ ಪ್ರಾರಂಭೋತ್ಸವನ್ನು ನೇರಿವೇರಿಸಬೇಕೆಂದು ಇನ್‌ಸ್ನೆಕ್ಸ್‌ರ ಕಡೆಗೆ ತಿರುಗಿಕೊಂಡು ಕೈಮುಗಿದು ಪ್ರಾರ್ಥಿಸಿದನು.

ಪಂಚಾಯತಿ ಹಾಲೇ ಪಾರಶಾಲೆಯನ್ನು ಮಾಡತಕ್ಕ ಸ್ಥಳವಾಗಿತ್ತು. ಅಲ್ಲಿ ಆ ಗ್ರಾಮದಲ್ಲಿದ್ದ ಪುರೋಹಿತನೊಬ್ಬನು ಗಣವತಿ ಮತ್ತು ಸರಸ್ವತೀ ಪರಗಳಿಗೆ ಪೂಜೆಮಾಡಿ, ತೆಂಗಿನಕಾಯಿ ಒಡೆದು ಸ್ನೇಹಿತ್ಯ ಮಾಡಿ, ಮಂಗಳಾರತಿಯನ್ನು ಸಾಂಗವಾಗಿ ನೇರಿವೇರಿಸಿದನು.

ರಂಗಣ್ಣ ದೊಡ್ಡ ಭಾವಣವನ್ನು ಮಾಡಲಿಲ್ಲ. ಆ ದಿನ ಶುಭ ಮುಹೂರ್ತದಲ್ಲಿ ಪಾರಶಾಲೆಯ ಪ್ರಾರಂಭವನ್ನು ತಾನು ಮಾಡಿದುದಾಗಿ

ಹೇಳಿದನು. ಮೇಷ್ವರನ್ನು ಸ್ವಲ್ಪ ಪ್ರಶಂಸಿ ಮಾಡಿ ಅವರು ದಕ್ಕರೆಂದೂ ಶ್ರದ್ಧೆಯಿಂದ ಕೆಲಸ ಮಾಡುವವರಿಂದೂ, ಅವರ ಯೋಗಕ್ಕೇಮದ ಜನಾಭ್ಯಾರಿ ಹಳ್ಳಿಯವರಿಗೆ ಸೇರಿದ್ದೀಂದೂ ತಿಳಿಸಿದನು. ಪಾಠಶಾಲೆಯಲ್ಲಿ ತಿಂಗಳಿಗೊಂದಾವೃತ್ತಿ ಕಮಿಟಿ ಮೆಂಬರುಗಳು ಸಭೆ ಸೇರಿ ಮಕ್ಕಳ ವಿದ್ಯಾಭಿವೃದ್ಧಿಯನ್ನು ಪರಿಶೀಲಿಸಿ ಅವರಿಂದ ಆಟಪಾಟಿಗಳನ್ನು ಆಡಿಸಿ ಏನಾದರೂ ಬಹುಮಾನಗಳನ್ನೂ ತಿಂಡಿಗಳನ್ನೂ ಹೆಂಚಬೇಕೆಂದು ಹೇಳಿದನು. ಗ್ರಾಮಸ್ಥರು ತನ್ನ ಕೋರಿಕೆಯಂತೆ ಸ್ನೇಹಿ ಪುಸ್ತಕಗಳನ್ನು ಉಚಿತವಾಗಿ ಕೊಟ್ಟಿರುವುದರಿಂದ ಅವರಿಗೆ ತಾನು ಕೃತಜ್ಞನಾಗಿರುವುದಾಗಿ ತಿಳಿಸಿದನು. ಮುಖ್ಯವಾಗಿ ಗ್ರಾಮಗಳು ಏಳಿಗೆಗೆ ಬರಬೇಕಾದರೆ ಪಾಟ್‌ಗೀಟ್‌ಗಳಲ್ಲಿದೆ ಏಕಮಾತ್ರದಿಂದ ಕೆಲಸಮಾಡಬೇಕೆಂದೂ ನಾಗೇನ ಹಳ್ಳಿಯಲ್ಲಿ ಪಾಟ್‌ಗಳಲ್ಲಿವೆಂಬುದನ್ನು ನೋಡಿ ತನಗೆ ಬಹು ಸಂತೋಷವಾಗಿರುವುದೆಂದೂ ಹೇಳಿದನು. ಕಡೆಯಲ್ಲಿ ತನಗೆ ತೋರಿಸಿದ ಆದರಾತಿಧ್ಯಾಗಳಾಗಿ ಕೃತಜ್ಞತೆಯನ್ನು ಸೂಚಿಸಿ ಆ ಪಾಠಶಾಲೆ ಉತ್ತರೋತ್ತರ ಆಭಿವೃದ್ಧಿಯನ್ನು ಪಡೆಯಲೆಂದೂ ಅಲ್ಲಿ ಒಂದು ಮಿಡಲ್‌ಸ್ಕೂಲ್‌ಸ್ಕೂಲ್‌ಸ್ಕೂಲಿಕೆವಾಗಲೆಂದೂ ಹಾರ್ಡ್‌ಸಿದನು.

ಜನರಿಗೆಲ್ಲ ಬಹು ಸಂತೋಷವಾಯಿತು. ಜೇಮ್ಸನ್ನು ವಂದ ನಾರ್ಕಣಿಯ ಭಾಷಣವನ್ನು ಮಾಡಿದನು: ‘ಸ್ವಾಮಿ! ನಾವು ಹಳ್ಳಿಯ ಜನ; ತಿಳಿವಳಿಕೆ ಕಡನೆ. ಈಗ ಇಸ್ಕೂಲ್‌ದ ಯಾವಾಲಿಸಿದ್ದೀರಿ. ಮಾಂಡಿನವ್ಯಾಪಕ ಮಕ್ಕಳು ವಿದ್ಯೆ ಚೆನ್ನಾಗಿ ಕಲಿತು ನಮಗಿಂತ ತಿಳಿವಳಿಕಸ್ತರಾಗಿ ಬಾಳುವುದಕ್ಕೆ ಅನುಕೂಲ ಕಲ್ಪಿಸಿದ್ದೀರಿ. ನಾವು—ನಮಗೆ ಇಸ್ಕೂಲ್‌ಬೇಕು, ಎಂದು ಕೇಳಿಂದಕ್ಕೆ ಕೂಡ ಗೊತ್ತಿಲ್ಲದೆ ಅಜ್ಞಾನದಲ್ಲಿದ್ದಾಗ, ತಾವೇ ನಮಗೆ ಹೇಳಿಕಳಿಸಿ ಆಟ್‌ಇಸಿಕೊಂಡು ಇಸ್ಕೂಲ್‌ಮುಂಜೂರ್ ಮಾಡಿದ ಉಪಕಾರಾನ ನಾವೆಂದಿಗೂ ಮರೆಯೋಡಿಲ್ಲ! ತಮ್ಮ ಕಾಲದಾಗೆ ಮೇಷ್ವರಗಳಿಗೆಲ್ಲ ತಿಳಿವಳಿಕೆಯನ್ನು ಕೊಟ್ಟಿರಿ, ಗ್ರಾಮಸ್ಥರಿಗೆಲ್ಲ ತಿಳಿವಳಿಕೆಯನ್ನು ಕೊಟ್ಟಿರಿ; ವಿದ್ಯೆ ಚೆನ್ನಾಗಿ ಹರಡುವಂತೆ ಸಂಘರ್ಷಗಳನ್ನು ಎಲ್ಲ ಕಡೆಯೂ ನಡೆಸಿದಿರಿ. ತಮ್ಮ ಹೆಸರು ಶಾಸನ ಆಗೋಯ್ತು!’

‘ಆಗ ತಾವು ನಮಗೆ ಹೇಳಿದ ಬುದ್ಧಿವಾದದಂತಿ ನಡೆದುಕೊಳ್ಳಲು ಪ್ರಯತ್ನಪಡುತ್ತೇನೆ. ಮೇಷ್ಟು ಬಡವರು, ಅವರನ್ನು ಆದರಿಸಬೇಕು ಎಂದು ನಮಗೆ ತಮ್ಮ ಕಚೇರಿಯಲ್ಲಿ ತಿಳಿಸಿದಿರ. ಇಗೋ ಸ್ವಾಮಿ! ಮನೆಗೆ ಏದು ಸೇರು ರಾಗಿಯಂತೆ ಶೇಖರಣ ಮಾಡಿ ಈ ಮೂರು ಮೂಟಿಗಳನ್ನು ಇಟ್ಟಿದ್ದೇನೆ. ತಾವೇ ಆದನ್ನು ನಮ್ಮ ಪರವಾಗಿ ಮೇಷ್ಟುರಿಗೆ ದಾನ ಮಾಡಬೇಕೆಂದು ಪ್ರಾರ್ಥಿಸುತ್ತೇನೆ! ವರ್ಷವನ್ನೂ ಹೀಗೇನೇ ಮೇಷ್ಟುರಿಗೆ ಸಹಾಯ ನಡೆಸಿಕೊಂಡು ಹೋಗಬೇಕು ಎಂದು ಸಂಕಲ್ಪ ಮಾಡಿದ್ದೇನೆ. ಇಸ್ತೂಲಿಗೆ ಸ್ನೇಟು ಪುಸ್ತಕ ವರ್ಗಿರೆ ದಾನ ಮಾಡಬೇಕು ಎಂದು ಅಪ್ಪಣಿ ಕೊಡಿಸಿದ್ದಿರ. ಎಲ್ಲವನ್ನೂ ಮೇಚಿನಮೇಲೆ ಇಟ್ಟಿದ್ದೇನೆ; ಪರಾಂಬರಿಸಬೇಕು. ಈ ದಿನ ತಾವು ಕುಟುಂಬ ಸಮೀತ ನಮ್ಮ ಹಳ್ಳಿಗೆ ಬಂದು ಬಡರ್ಯೆತರ ಆತಿಥ್ಯ ಸ್ವೀಕಾರ ಮಾಡಿದ್ದಕ್ಕಾಗಿ ಈ ಗ್ರಾಮದ ಪರವಾಗಿ ತಮಗೆ ಕೃತಜ್ಞತೆ ಸೂಚಿಸುತ್ತೇನೆ. ತಮಗೆ ದೇವರು ಒಳ್ಳೆದು ಮಾಡಲಿ ಸ್ವಾಮಿ!’

ತರುವಾಯ ಜಯಕಾರಗಳಾಯಿತ್ತು. ರಂಗಳ್ಳಿ ರಾಗಿಯ ಮೂಟಿಗಳನ್ನು ನೋಡಿ ಬಹಳ ಸಂತೋಷಪಟ್ಟಿ, ಅವನ್ನು ಮೇಷ್ಟುರಿಗೆ ವಹಿಸಿ ಕೊಟ್ಟಿನು. ಮೇಷ್ಟು ಅನಂದಿತನಾಗಿ, ‘ಸ್ವಾಮಿ! ಹಿಂದೆ ಯಾರೂ ಇನ್ನಾ ಸ್ವೀಕೃತ ಮೇಷ್ಟುರುಗಳಿಗೆ ಇಂಥಾ ಉಪಕಾರ ಮಾಡಿಸಲಿಲ್ಲ! ಹಳ್ಳಿಯವರೂ ಮಾಡಿರಲಿಲ್ಲ! ನಾನು ತಮಗೂ ಗ್ರಾಮಸ್ಥರಿಗೂ ಚಿರಿಷುಣಿಯಾಗಿದ್ದೇನೆ. ಈಗ ನನ್ನ ಮೇಲೆ ಹೆಚ್ಚಿನ ಜವಾಬ್ದಾರಿ ಬಿಡ್ಡಿದೆ. ನಾನು ನಿರ್ವಂಜನೆಯಿಂದ ಈ ಮಕ್ಕಳಿಗೆಲ್ಲ ವಿದ್ಯೆಯನ್ನು ಹೇಳಿಕೊಡುತ್ತೇನೆ. ಗ್ರಾಮಸ್ಥರ ಹಿತವನ್ನೇ ಬಯಸಿ ನಡೆದುಕೊಳ್ಳುತ್ತೇನೆ! ’ ಎಂದು ಹೇಳಿದನು. ಮಕ್ಕಳಗೂ ಇತರರಿಗೂ ಬುರುಗಲು ಬತ್ತಾ ಸುಗಳ ವಿಶರಣೆಯಾಯಿತು. ದೊಡ್ಡವರಿಗೆ ಹೊವು ಗಂಥಗಳ ಸಮರ್ಪಕಣೆಯಾಯಿತು. ‘ ಕಾಯೋ ಶ್ರೀಗೌರಿಯೊಡನೆ ಸಭಿ ಮುಕ್ತಾಯವಾಯಿತು.

ರಂಗಳ್ಳಿನ ಬಿಡ್ಡಾರದಲ್ಲಿ ಜೀಮರನ್ನು, ‘ಸ್ವಾಮಿ! ಪಾಟ್ರಿ ಗೀಟ್ರಿ ಇಲ್ಲದೆ ಏಕಮತ್ತೆದಿಂದ ಇರಿ, ಎಂದು ತಾವೇನೋ ಈ ದಿನ ನಮಗೆಲ್ಲ ಬುದ್ಧಿವಾದ ಹೇಳಿದ್ದಿ. ನಾವು ಹೇಳೀ ಜನ; ವಿದ್ಯೆ ಇಲ್ಲದ ಒಕ್ಕುಲ

ಮಕ್ಕೆಳು. ಬೆಂಗಳೂರು ಮೈಸೂರು ದೊಡ್ಡದೊಡ್ಡ ಪಟ್ಟಣದಾಗೆಲ್ಲ ಓದಿದವರು ಪಾಟ್‌ ಕಟ್ಟಿಕೊಂಡು ವಾಚ್ಯ ಆಡ್ತಾರಲ್ಲ! ಒಬ್ಬರನ್ನೊಬ್ಬರು ಬೈದಾಡ್ತಾರಲ್ಲ! ಅದೇನೋ ಕಾಂಗ್ರೆಸ್ ಪಾಟ್ ಅಂತೆ, ಸೂತಂತ್ರ ಪಾಟ್ ಅಂತೆ, ಇನ್ನೊ ಏನೇನೋ ಹೇಳ್ತಾರೆ ಸ್ವಾಮಿ! ಚುನಾವಣಿಗಳ ಕಾಲ ಬಂತೋ ಅವರ ಕಾಟ ಹೇಳೋ ಹಾಗಳ್ಲ! ಗಾಂಥಿ ಪಟ ತೋ ವರು! ಮಹಾರಾಜರ ಪಟ ತರೋವರು! ಬೀದಿಲೀ ಮಾರಾಮಾರಿ! ಹೆಚ್ಚೋ ಜನಕ್ಕೆಲ್ಲ ಏನೇನೋ ಬೋಧನೆ ಮಾಡಿ ಹೆಚ್ಚೋಗೆಲ್ಲ ಪಾಟ್ ತಂದು ಬಿಟ್ಟಿದ್ದಾರಲ್ಲ! ನೋಡಿ ಸ್ವಾಮಿ! ನಮ್ಮ ಹೆಚ್ಚೋಲೀ ಈಚೆಗಿ ನಾಲ್ಕು ಜನ ಶಾದಿ ಬಟ್ಟಿ ಹಾಕೊಂಡು ಗಾಂಥಿ ಪಟ ಇಟ್ಟೊಂಡು ಮೇರಿವಣಿಗೆ ಆಗಾಗ್ಗೆ ಹೊರಡ್ತಾರೆ! ಅವರಿಗೆ ಪ್ರತಿಕ್ಷ್ಯಾಯಾಗಿ ಮತ್ತೆ ಯಾರೋ ನಾಲ್ಕು ಜನ ಮಹಾರಾಜರ ಪಟ ಎತ್ತಿಕೊಂಡು ಮೇರಿವಣಿಗೆ ಹೊರಡ್ತಾರೆ! ರೈತ್ರಿ ಜೆಂಟಿ ಸಭೆ ನೋಡಿ! ಅಲ್ಲಿ ಪಾಟ್ ಪಾಟ್ ವ್ಯಾಜ್ಯಾ! ಡಿಸ್ಪ್ರಿಕ್‌ ಚೋಡ್‌ ನೋಡಿ, ಅಲ್ಲಿನೂ ಪಾಟ್! ಜನಾರ್ಥನವುರದ ಮುನಿಸಿಪಾಲಿಟಿ ನೋಡಿ, ಅಲ್ಲಿನೂ ವ್ಯಾಜ್ಯಾ! ಈಗ ನಮ್ಮ ಪಂಚಾಯಿತಿಗೂ ಈ ಪಾಟ್ ವ್ಯಾಜ್ಯಾ ಬಂದುಬಿಟ್ಟಿದೆ! ಖಾದಿ ಬಟ್ಟಿ ಹಾರೆದವರಿಗೇನೇ ಓಟು ಕೊಡ್ದಿ ಅಂತ ಹೊರಟಿದ್ದಾರೆ! ಹೆಚ್ಚೋ ಜನ ನಾವು. ನಾವು ಪಾಟ್ ಮಾಡಿ ವ್ಯಾಜ್ಯಾ ಆಡ್ತೇವೆ ಅಂತ ಸುಮ್ಮಸುಮ್ಮನೆ ನಮ್ಮನ್ನು ದೂರ್ತಾರಲ್ಲ! ಏನು ಮಾಡೋಣ ಹೇಳಿ ಸ್ವಾಮಿ! ಎಂದು ಕೇಳಿದನು.

ರಂಗಣ್ಣ, ‘ಅದೆಲ್ಲ ರಾಜಕೀಯ ವಿಚಾರ. ನಾನು ಸರಕಾರದ ನೋಕರ. ಅದನ್ನೆಲ್ಲ ಚರ್ಚೆಸಬಾರದು. ನಿಮ್ಮ ನಿಮ್ಮಲ್ಲಿ ವಾಚ್ಯ ಆಡಿ ಕೊಂಡು ಕೋಟ್‌ ಕಚ್ಚೇರಿಗಳನ್ನು ಹತ್ತಿಬೇಡಿ; ಪರಸ್ಪರ ಭಲ ವೈರ ಇಟ್ಟಿಕೊಂಡು ಕೆಟ್ಟಿಹೋಗಬೇಡಿ. ಅಷ್ಟೇ ನಾನು ಹೇಳುವುದು, ಎಂದನು.

ಮಧ್ಯಾಹ್ನ ಭಜರಿ ಭೋಜನವಾದಮೇಲೆ ಸ್ವಲ್ಪ ವಿಶ್ವಾಂತಿಯನ್ನು ತೆಗೆದುಕೊಂಡು ರಂಗಣ್ಣ ಸಂಸಾರದೊಂದಿಗೆ ಸಾಯಂಕಾಲ ಜನಾರ್ಥನ ಪುರಕ್ಕೆ ಹಿಂದಿರುಗಿದನು. ಚೇಮರನ್ನು ಒಳ್ಳೆಯ ಕವಾನು ಕಟ್ಟಿದ ಬೇರಿ ಗಡಿಯನ್ನೂ ಜೊತಿಗೆ ಆಳುಗಳನ್ನೂ ಕಳಿಸಿದನು.

ಪ್ರಕರಣ ೨೬

ಉಗ್ರಪೂನ ವಾದ

ಉಗ್ರಪೂನ ಸಸ್ವೀಂಡ್ ಆರ್ಥಿಕ ಹೊರಡಿಸಿ ಹತ್ತಿರ ಹತ್ತಿರ ಒಂದು ತಿಂಗಳಾಗುತ್ತ ಬಂತು. ನಾಗೇನಹಳ್ಳಿಯ ಪಾಠಶಾಲೆಯ ಪ್ರಾರಂಭೋತ್ಸವದಿಂದ ಮನಸ್ಸಿ ಹರಣೆಯುಕ್ತವಾಗಿದ್ದರೂ ರಂಗಣ್ಣನಿಗೆ ಆಲೋಚನೆ ತಪ್ಪಲಿಲ್ಲ. ತನಗಿರುವುದು ಬಾದು ತಿಂಗಳು ಸಸ್ವೀಂಡ್ ನಾಡುವ ಅಧಿಕಾರ ಮಾತ್ರ. ತಾನು ಎಲ್ಲ್ ರಿಕಾರ್ಡುಗಳನ್ನು ಸಾಹೇಬರಿಗೆ ಹೊತ್ತುಹಾಕಿ ರಹಸ್ಯದ ವರದಿಯನ್ನು ಬರೆದು ಉಗ್ರಪೂನನ್ನು ಡಿಸ್ಟ್ರಿಕ್ಟ್ ನಿಂದಲೇ ವರ್ಗಾಯಿಸಬೇಕೆಂದೂ, ಅವನನ್ನು ಮನ್ನಿಸಿ ಇದ್ದ ಸ್ಥಳದಲ್ಲಿಯೇಇಟ್ಟಿರೆ ತನ್ನಿಂದ ಮುಂದೆ ಕೆಲಸ ಮಾಡುವುದು ಸಾಧ್ಯವಿಲ್ಲ ವೆಂದೂ ಕೆಡಾಖಂಡಿತವಾಗಿ ತಿಳಿಸಿದ್ದಾಯಿತು. ಸಾಹೇಬರಿಂದ ಏನೊಂದು ಆರ್ಥಿಕ ಬರಲಿಲ್ಲ. ಬೇರೆ ಡಿಸ್ಟ್ರಿಕ್ಟ್‌ಗೆ ವರ್ಗಮಾಡಿಸುವುದಕ್ಕೆ ಹೆಚ್ಚು ಕಾಲ ಹಿಡಿಯುವುದೆಂದು ರಂಗಣ್ಣನಿಗೆ ತಿಳಿದಿತ್ತು. ಆ ಬೇರೆ ಜಿಲ್ಲೆಯ ಅಧಿಕಾರಿಯೊಡನೆ ಪತ್ರ ವ್ಯವಹಾರ ನಡೆಸಿ ಅಲ್ಲಿರುವ ಶಾಲಿ ಜಾಗಕ್ಕೆ ಕಳಸಿಯೋ, ಪರಸ್ಪರ ವಿನಿಮಯದಿಂದಲೋ ಉಗ್ರಪೂನನ್ನು ತೊಲಗಿಸಬೇಕಾಗಿತ್ತು. ಈ ಮಧ್ಯ ಒಂದು ತಿಂಗಳ ಅವಧಿ ಮುಗಿದು ಹೊದರೆ ಅವನು ಪುನಃ ಕೆಲಸಕ್ಕೆ ಒಂದು ಸೇರಿಕೊಳ್ಳಬಹುದು. ಆಗ ಏನು ಮಾಡಬೇಕು? ಅವನನ್ನು ಕೆಲಸಕ್ಕೆ ಶೆಗೆದುಕೊಳ್ಳುವುದಿಲ್ಲವೆಂದು ಹೇಳುವುದಕ್ಕಾಗು ಶುದ್ಧಿ ಬಲಾತ್ಮಾರದಿಂದ ರಜ ಕೊಟ್ಟಿ ಕಳಸಿದರೆ ಮೇಲಿನವರು ಒಷ್ಟಿದೆ ಆಕ್ರೋಸಿ ಶಬಹುದು. ಹೀಗೆ ಆಲೋಚನಾತರಂಗ ಗಳಲ್ಲಿ ಮಗ್ನಾಗಿ ರಂಗಣ್ಣ ಕಚೇರಿಯಲ್ಲಿ ಕುಳಿತಿದ್ದಾಗ ಬಾಗಿಲ ಮುಂದೆ ಒಂದು ಆಗಲವಾದ ಸೇರಳು ಬಿಡ್ಡಂತೆ ಕಂಡಿತು. ಆ ಸೇರಳು ಆದೃಶ್ಯವಾಗಿ ಉಗ್ರಪೂನೇ ಸಾಕ್ಷಾತ್ತ್ವಗಾಗಿ ನಿಂತಿದ್ದನು! ದೊಡ್ಡ ಬಾದು ಗುಂಬಳಕಾಯಿನಂತೆ ದಪ್ಪ ಬೋಳು ತಲೆ! ಸ್ವಲ್ಪ ಕುಳಿ ಬಿಡ್ಡಿದ್ದರೂ ತೇಜಸ್ಸುಯಾಗಿದ್ದ ಕಣ್ಣಗಳು! ಮುಖಕ್ಕೆಲ್ಲ ರೆಟ್ಟಿರೆಟ್ಟಿ ಗಾತ್ರದ

ಮೇನೆಗಳು! ಕ್ವೈರಮಾಡಿಸಿಕೊಳ್ಳದೇ ಇದ್ದು ದರಿಂದ ಬ್ರಹ್ಮನಂತೆ ಬೆಳೆ ದಿದ್ದ ಒರಟು ಗಡ್ಡು! ಖಾದಿಯ ಒಂದು ಜುಬ್ಬಿವನ್ನು ತೊಟ್ಟುಕೊಂಡು ಖಾದಿಯ ಪಂಚೆಯನ್ನು ಲುಂಗಿ ಸುತ್ತಿಕೊಂಡು, ಮಡಸಿದ್ದ ಖಾದಿ ಅಂಗವಸ್ತುವನ್ನು ಭುಜದಮೇಲೆ ಹಾರಿಕೊಂಡು, ಕೈಯಲ್ಲಿ ದಪ್ಪವಾಡ ದೋಣಿಯೊಂದನ್ನು ಹಿಡಿದುಕೊಂಡು ಎದುರಿಗೆ ರಾಕ್ಕಸಾಕಾರದಲ್ಲಿ ನಿಂತಿದ್ದನು! ರಂಗಣ್ಣ ಧೈಯರಾಲಿಯೇ ಆಗಿದ್ದರೂ ಅವನ ಎದೆ ರುಲ್ಲೀಂ ದಿತು; ರಕ್ತ ವೇಗವಾಗಿ ಹರಿಯಕೊಡಿತು; ಮುಖದಲ್ಲಿ ಕಳೆ ಇಳಿಯಿತು. ಉಗ್ರಪ್ರಾನು ಕೈದೊಣಿಯನ್ನು ಬಾಗಿಲ ಹೊರಗೆ ಒರಗಿಸಿ ಹೊಸ್ತಿಲ ಬಳಿ ನಿಂತುಕೊಂಡನು. ನಮಸ್ವಾರವನ್ನು ವಾಡಲಿಲ್ಲ. ರಂಗಣ್ಣ ಒಂದು ಕ್ಷಣದಲ್ಲಿ ಧೈರ್ಯ ತಂದುಕೊಂಡು,

‘ಒಳಕ್ಕೆ ಬನ್ನಿ ಮೇಷ್ಟೇ! ಕುಳತುಕೊಳ್ಳಿ’ ಎಂದು ಹೇಳಿದನು.

ಉಗ್ರಪ್ರಾ ಒಳಕ್ಕೆ ಹೋಗಿ ಮೇಚಿನ ಎದುರಂಚಿನಲ್ಲಿ ರಂಗಣ್ಣನಿಗೆ ಎದುರಾಗಿ ನಿಂತಃಕೊಂಡನು.

‘ಕುಳತುಕೊಳ್ಳಿ. ಕುಳತುಕೊಂಡೇ ಮಾತನಾಡಿ ಉಗ್ರಪ್ರಾನವರೇ!’

‘ಇಲ್ಲ ಸ್ವಾಮಿ! ನಾನು ಕುಳತುಕೊಳ್ಳುವುದಿಲ್ಲ. ನಿಂತುಕೊಂಡೇ ನಾಲ್ಕು ಮಾತನ್ನು ಹೇಳಿ ಹೊರಟುಹೋಗುತ್ತೇನೇ.’

‘ಏನನ್ನು ಹೇಳಬೇಕೆಂದಿರುವಿರೋ ಅದನ್ನು ಸಮಾಧಾನದಿಂದಲೇ ಹೇಳಿ. ಕುಳತುಕೊಂಡು ಹೇಳಿದರೆ ಸಮಾಧಾನಚಿತ್ತವಿರುತ್ತದೇ.’

‘ಈಗ ಸಮಾಧಾನಚಿತ್ತದಿಂದಲೇ ಬಂದಿದ್ದೇನೇ ಸ್ವಾಮಿ! ಕೋಪ ತಾಪಗಳೇನೂ ಇಲ್ಲ!’

‘ಒಳ್ಳಿಯದು ಮೇಷ್ಟೇ!’

‘ಸ್ವಾಮಿ! ತಮ್ಮನ್ನು ಮೇಚ್ಚಿಕೊಂಡೇ! ತಮ್ಮ ಧೈರ್ಯವನ್ನು ಮೇಚ್ಚಿಕೊಂಡೇ! ದೇಹಶಕ್ತಿ ಹಲವರಿಗೆ ಇರಬಹುದು. ಹೇಡಿಗಳಾಗಿದ್ದರೆ ಆದೇಹಶಕ್ತಿ ಕಾಯಂಗತವಾಗುವುದಿಲ್ಲ ಧೈರ್ಯದಿಂದಲೇ ಕಾಯಂಸಾಧನೇ! ತಮ್ಮ ಧೈರ್ಯವನ್ನು ಮೇಚ್ಚಿಕೊಂಡೇ! ಫೇನ್‌!

‘ನಿಮ್ಮನ್ನು ದಂಡಿಸಿದ್ದು ಧೈರ್ಯದ ವಿಚಾರವೇ? ಬಡಮೇಷ್ಟು ಗಳನ್ನು ದಂಡಿಸುವುದು ಹೇಡಿತನವೆಂದೇ ನಾನು ಶಿಳದುಕೊಂಡಿದ್ದೇನೇ.’

‘ಹಾಗಲ್ಲ ಸ್ವಾಮಿ! ನಾನು ಪುಂಡ! ಯಾರನ್ನು ಲಕ್ಷ್ಯವಾಡ ತಕ್ಕವನಲ್ಲ. ಜೀವದ ಹಂಗು ಇಲ್ಲದವನು! ಆದ್ದರಿಂದ ನನ್ನ ಮಾತಿಗೆ ಯಾರೂ ಬರುತ್ತಿರಲಿಲ್ಲ; ಬರುವ ಧೈರ್ಯವೇ ಅವರಿಗಿರುತ್ತಿರಲಿಲ್ಲ. ನನ್ನ ಆಕಾರವನ್ನು ನೋಡಿದರೇನೇ ಸಾಕು,— ಏನು ಉಗ್ರಪುನವರೇ? ಎಂದು ಕುಶಲಪ್ರಶ್ನೆ ಮಾಡಿ ಅವರಾಗಿ ಮೊದಲೇ ನಮಸ್ಕಾರ ಮಾಡುತ್ತಿದ್ದರು! ನಾನು ಆದೇ ಜೋರಿನಿಂದ ಧೂರ್ಜನಾಗಿ ವರ್ತಿಸುತ್ತಿದ್ದೇ. ನನಗೆ ತಾವು ಪಾಠ ಕಲಿಸಿಬಿಟ್ಟಿರಿ! ನೀವೂ ಜೀವದ ಹಂಗಿಲ್ಲದವರು ಎಂದು ನನಗೆ ಮನವರಿಕೆಯಾಗಿಹೋಯಿತು. ಭೇಷಣ! ಇದ್ದರೆ ಇಂಥ ಗಂಡು ಇನ್ನಾ ಸೈಕ್ಕರು ಇರಬೇಕು ಎಂದು ಮೆಚ್ಚಿಕೊಂಡಿದ್ದೇನೇ ಸ್ವಾಮಿ! ಆದರೆ ತಾವು ದುಡುಕಿ ನನಗೆ ಅನ್ಯಾಯ ಮಾಡಿದ್ದೀರಿ! ಆದನ್ನು ಶಿಳಸಬೇಕೆಂದು ನಾನು ಬಂದಿದ್ದೇನೇ.’

‘ಮೇಷ್ಪ್ರೇ! ನಾನು ಅನ್ಯಾಯ ಮಾಡಿದ್ದೇನೆಯೇ? ಅನ್ಯಾಯ ವೆಂದು ತೋರಿಸಿಕೊಟ್ಟರೆ ಸಸ್ನೇಹಾವನ್ ಆರ್ದರನ್ನು ಈ ಕೂಟ ವಜಾ ಮಾಡಿ, ಈ ಅವಧಿಯನ್ನು ಸ್ವಿವಿಲೀಜ್ ರಚನನ್ನಾಗಿ ಬದಲಾಯಿಸ, ಈ ದಿನವೇ ನಿಮ್ಮನ್ನು ಕೆಲಸಕ್ಕೆ ತೆಗೆದುಕೊಳ್ಳುತ್ತೇನೇ.’

‘ಪುನಃ ಕೆಲಸಕ್ಕೆ ಬರಬೇಕೆಂಬ ಆಶೆಯಿಂದ ಆ ಮಾತನ್ನು ನಾನು ಹೇಳಲಿಲ್ಲ ಸ್ವಾಮಿ! ನಾನು ಪುನಃ ಕೆಲಸಕ್ಕೆ ಬರುವುದಿಲ್ಲ. ಈ ಗುಲಾಮ ಗಿರಿಯನ್ನು ತಪ್ಪಿಸಿಬಿಟ್ಟಿರಿ! ತಮಗೆ ನಾನು ಬಹಳ ಕೃತ್ಯಾನಾಗಿದ್ದೇನೇ.

‘ಸಸ್ ಹೇನ್ ವನ್ ಆರ್ದರನ್ನು ವಜಾ ಮಾಡಿದರೆ?’

‘ವಜಾ ಮಾಡಿದರೂ ನಾನು ಬರುವುದಿಲ್ಲ. ತಮ್ಮ ಕಾಲಿಗೆ ಬಿದ್ದು, ಕ್ಷಮಾಪಕೆ ಕೇಳಿಕೊಂಡು, ವಜಾಮಾಡಿಸಿಕೊಂಡಿನೆಂದು ಜನ ಆಡುತ್ತಾರೆ ಸ್ವಾಮಿ! ಈಗ ಆಗಿರುವ ಅಪಮಾನದ ಜೋತಿಗೆ ಆದೊಂದು ಅಪಮಾನ ಹೆಚ್ಚಾಗಿ ಬರುತ್ತದೆ. ನರಮನ್ಯರಿಗಾರಿಗೂ ಈ ತಲೆಯನ್ನು ಬಗ್ಗಿ ಸುವುದಿಲ್ಲವೆಂಬ ನನ್ನ ಶಪಥಕ್ಕೆ ಭಂಗ ಬಂದಂತಾಗುತ್ತದೆ. ಈ ಸಸ್ನೇಹಾವನ್ನಿನಿಂದ ತಮ್ಮ ಕೀರ್ತಿ ಜಗತ್ತಾಸಿದ್ಧವಾಯಿತು! ನನ್ನ ಅಪಮಾನ ಲೋಕ ಪ್ರಚಾರವಾಯಿತು! ತಾವೀಗ ಏನು ದುರಸ್ತ ಮಾಡಿದರೂ ಮೊದಲಿನ

ಉಗ್ರಪುನಾಗುವುದಿಲ್ಲ. ತಲೆಯೆತ್ತಿಕೊಂಡು ಪಾಳಿಯಗಾರನಾಗಿ ಮೇರಿಯು ತ್ವರಿತವನು ಅಪಮಾನವನ್ನು ಅನುಭವಿಸಿಬಿಟ್ಟೀ! ಈ ಜನಾರ್ಥನವು ರದಲ್ಲಿ ಮುಖ ತೋರಿಸದಂತೆ ಭಂಗಪಟ್ಟಿ! ನಾನು ಮತ್ತೆ ಕೆಲಸಕ್ಕೆ ಸೇರಿ ಉಪಾಧ್ಯಾಯರ ಸಂಘದ ಸಭೆಗಳಲ್ಲಿ ಹೇಗೆ ಮುಖವೆತ್ತಿ ಕೊಂಡು ಕುಳಿತು ಕೊಳ್ಳಲಿ! ಅಪ್ಪಣಿಯಾಗಲಿ ಸ್ವಾಮಿ!

‘ನಾನೇನು ಮಾಡಲಿ ಮೇಷ್ಟೇ! ನನಗೂ ಬಹಳ ವ್ಯಸನವಾಗುತ್ತದೆ. ನಿಂವ ಹಾಗೆಲ್ಲ ಅವಧೀಯತೆಯಿಂದ ನಡೆದುಕೊಳ್ಳದೇ ಇದ್ದಿದ್ದರೆ ಚೆನ್ನಾಗಿರುತ್ತತ್ತು. ಸರಕಾರದ ನೌಕರಿಯಲ್ಲಿದ್ದ ಮೇಲೆ ನಾವೆಲ್ಲ ಶಿಸ್ತಿಗೊಳಿಸಬ್ಬಿರಬೇಕು; ತಗ್ಗಿ ನಡೆಯಬೇಕು.’

‘ಅದೇ ಸ್ವಾಮಿ ನನಗೂ ತಮಗೂ ವ್ಯತ್ಯಾಸ! ತಾವು ನನಗೆ ಅನ್ಯಾಯ ಮಾಡಿದ್ದಿರೆಂದು ನಾನು ಕಾರಣವಿಲ್ಲದೆ ಹೇಳಲಿಲ್ಲ. ಸರಕಾರದ ಮಾತು ಆಡುತ್ತೀರಿ; ನೌಕರಿಯ ಮಾತು ಆಡುತ್ತೀರಿ; ತಗ್ಗಿ ನಡೆಯಬೇಕು ಎಂದು ಹೇಳುತ್ತೀರಿ. ತಮ್ಮನ್ನು ಕೇಳುತ್ತೀನೆ. ಹೇಳ ಸ್ವಾಮಿ! ತಾವು ಓದಿದವರು, ನಮ್ಮ ಇಲಾಖೆಯಲ್ಲಿ ತಮ್ಮನ್ನು ಬುದ್ಧಿವಂತರು ನಾಲ್ಕೆಪ್ಪು ದು ಜನ ಇರುವರೋ ಇಲ್ಲವೋ ಹೇಳಲಾರೆ. ನಿಧಾನವಾಗಿ ಆಲೋಚನೆ ಮಾಡಿ ಸ್ವಾಮಿ! ಸರಕಾರ ಎಂದರೆ, ಅದನ್ನು ನಡೆಸುವ ನಾಲ್ಕು ಜನ ಮನುಷ್ಯರು ತಾನೇ! ಸರಕಾರಕ್ಕೆ ರೂಪ ಇದೆಯೇ? ಗುಣ ಇದೆಯೇ? ಎಲ್ಲ ಆ ನಾಲ್ಕು ಕಾರುಬಾರು! ಸರಕಾರದ ಗೌರವ ಎಂದರೆ ಆ ನಾಲ್ಕುರ ಗೌರವ! ಆವರೇ ಮಾಡುವ ಹುಕುಮುಗಳು ಜಾರಿಗೆ ಬರದಿದ್ದರೆ ಆವರ ಗೌರವ ಉಳಿಯುತ್ತದೆಯೇ? ಸರಕಾರದ ಗೌರವಕ್ಕೆ ಕೆಂದುಕವಲ್ಲವೇ? ಜಾರಿಗೆ ಬಾರದ ಹುಕುಮುಗಳನ್ನು ಏತಕ್ಕೆ ಮಾಡಬೇಕು? ಹೇಳ ಸ್ವಾಮಿ!-ಇಲ್ಲಿ ಹೇಸಿಗೆ ಮಾಡಬಾರದು! ಹೇಸಿಗೆ ಮಾಡಿದವರು ದಂಡನೆಗೊಳಗಾಗುತ್ತಾರೆ!-ಎಂದು ಚೋಡುಗಳನ್ನು ಉರಿನಲ್ಲಿಲ್ಲ ನೆಡುತ್ತಾರೆ. ಆ ಚೋಡಿನ ಕಂಬದ ಸುತ್ತಲೂ ಹೇಸಿಗೆಯನ್ನು ಎಲ್ಲರೂ ಮಾಡುತ್ತಾರೆ! ಆ ಕಂಬಕ್ಕೇನೇ ಮೂತ್ರಭಿಪೇಕ ಮಾಡುತ್ತಾರೆ! ಸರಕಾರ ನೌಕರರು, ಕಡೆಗೆ ತಪ್ಪಿತಸ್ಥರನ್ನು ಹಿಡಿಯಬೇಕಾದ ಪ್ರೇರಿಸಿನವರೇ ಮೂತ್ರಭಿಪೇಕ ಮಾಡುವುದನ್ನು ನಾನು ನೋಡಿದ್ದೇನೆ. ಅಪಮಾನವನ್ನು ತಪ್ಪಿಸಲು

ಪ್ರತಿಭಟಿಸಿದರೆ ನಾನು ಅಪರಾಧಿಯೇ? ನನಗೆ ದಂಡನೆ ಮಾಡಬಹುದೇ? ಸರಕಾರಕ್ಕೆ ನಿತ್ಯ ಅಪಮಾನವಾಗುತ್ತಿರುವುದನ್ನು ನಾನು ತಪ್ಪಿಸಿದರೆ ನನಗೆ ಸಸ್ಯೇಂದ್ರ ಮಾಡಬಹುದೇ? ಬಸ್ತುಗಳಲ್ಲಿ ನೋಡಿ ಸ್ವಾಮಿ! ಬೀಡಿ ಸಿಗರೀಟ್‌ಗಳನ್ನು ಖಂಡಿತ ಸೇದಬಾರದು-ಎಂದು ಬೋಡು! ಒಂದು ಕೈಯಲ್ಲಿ ಚೆಕ್ಕು ಹಿಡಿದುಕೊಂಡು ಮತ್ತೊಂದು ಕೈಯಲ್ಲಿ ಸಿಗರೀಟ್ ಹಚ್ಚಿಕೊಳ್ಳುತ್ತ, ರಾಜಾರೋಣಾಗಿ ಹೊಗೆಯನ್ನೆಲ್ಲ ಆ ಬೋಡಿರ್‌ಗೇ ಬಿಡುವ ಢೈವರನ್ನು ನೋಡಿಲ್ಲವೇ ನೀವು? ಮುಂದುಗಡೆ ಸೀಟ್‌ಗಳಲ್ಲಿ ಕುಳಿತುಕೊಳ್ಳುವ ಸರಕಾರದ ಅಧಿಕಾರಿಗಳೇ ಆ ಬೋಡಿರ್‌ಗೆ ಧೂಪಾರಣೆ ಎತ್ತುವುದನ್ನು ನೋಡಿಲ್ಲವೇ ನೀವು? ಬಸ್ತಿನ ಒಳಗಡಿಯಲ್ಲಿ ಸಿಗರೀಟ್‌ಗಳನ್ನು ಹಚ್ಚಿಕೊಂಡು ಎದುರಿಗೆ ಕುಳಿತಿರುವ ಸಭ್ಯರ ಮತ್ತು ಸ್ತ್ರೀಯರ ಮುಖಗಳಿಗೇನೆ ಹೊಗೆಬಿಡುವ ಮನುಷ್ಯರನ್ನು ನೋಡಿಲ್ಲವೇ ನೀವು? ಏಕೆ ಸ್ವಾಮಿ ನಿಮಗೆ ಆ ಬೋಡು? ಸರಕಾರ ತನ್ನ ಆಜ್ಞಾಭಂಗವನ್ನು ಸಹಿಸುತ್ತಿದ್ದರೆ ಆದು ಸರಕಾರವೇ? ದೈಲುಗಳಲ್ಲಿ ನೋಡಿ! ಇಪ್ಪತ್ತು ಜನ ಕುಳಿತುಕೊಳ್ಳುವ ಗಾಡಿಯಲ್ಲಿ ಆರುವತ್ತು ಜನ! ಒಳಗೆ ಬೋಡು ನೋಡಿದರೆ-ಇಪ್ಪತ್ತು ಜನ ಕುಳಿತುಕೊಳ್ಳುವುದು- ಎಂದು ಲಿಖಿತ! ಆ ಬೋಡು ಹಾಕಿ ಅಪಮಾನ ಪಟ್ಟುಕೊಳ್ಳಬೇಡಿ. ಎಂತಿದ್ದರೂ ನಮ್ಮ ಜನ ಕುರಿಗಳು! ಸರಕಾರಕ್ಕೆ ತನ್ನ ಮಾತು ನಡೆಯಬೇಕೆಂಬ ಸ್ವಾಭಿ ಮಾನವಿಲ್ಲ. ದೊಡ್ಡ ದೊಡ್ಡ ಅಧಿಕಾರಿಗಳಲ್ಲೇ ಲಂಂಚರುಮನವತ್ತುಗಳು! ಎಲ್ಲ ಕಡೆಯೂ ಸರಕಾರದ ಆಜ್ಞೆಗಳಿಲ್ಲಂಥಿನೆಗಳು! ಗತಿಯಿಲ್ಲದ ನಾಲ್ಕು ಜನರನ್ನು ದಂಡಿಸಿ ಶಿಸ್ತು ಕಾಪಾಡುವುದು ಎಂದರೇನು?

‘ನನ್ನ ಮೇಲೆ ದೋಷಾರೋಪಣಿಗಳನ್ನು ಹೊರಿಸಿ ಸಸ್ಯೇಂದ್ರ ಮಾಡಿದಿರಿ! ಅದು ಅನ್ಯಾಯವನೆಂದೇ ಹೇಳುತ್ತೇನೆ. ನಮ್ಮ ಇಲಾಖೆಯ ದೂಲ್ಯ ರೆಗ್ಸ್‌ಲೇಷನ್‌ನು ಗಳನ್ನು ತಾವು ನೋಡಿದ್ದಿರಿ. ಪ್ರೇಮರ ತರಗತಿ ಗಳಲ್ಲಿ ಇಪ್ಪತ್ತುದು-ಮುವ್ವತ್ತು ಮಕ್ಕಳು; ಮಿಡಲ್ ಸ್ಕೂಲಿನ ತರಗತಿ ಗಳಲ್ಲಿ ನಲವತ್ತು ಮಕ್ಕಳು, ಎಂದು ನಿಗದಿ ಮಾಡಿದ್ದಾರೆ. ಏತಕ್ಕೂ ಸ್ಕೂರ ನಿಗದಿಮಾಡಿದ್ದರೆ ಸ್ವಾಮಿ? ಸಾವಧಾನವಾಗಿ ಆಲೋಚನೆಮಾಡಿ. ತಾವು ವಿದಾಭ್ಯಾಸ ಪದ್ಧತಿಗಳನ್ನು ಚೆನ್ನಾಗಿ ಓದಿಕೊಂಡಿದ್ದಿರಿ;

ಮನಶ್ಯಾಸ್ತ್ರದ ತತ್ವಗಳನ್ನು ತಿಳಿದುಕೊಡಿದ್ದೀರಂ. ಒಬ್ಬ ಉಪಾಧ್ಯಾಯನು ಎಪ್ಪು ಜನ ಮಕ್ಕಳಿಗೆ ನ್ಯಾಯವಾಗಿ ಪಾಠ ಹೇಳಬಹುದು? ತರಗತಿಯಲ್ಲಿ ಎಪ್ಪು ಜನ ಮಕ್ಕಳದ್ದರೆ ವಿದ್ಯಾಭಿಪ್ರಾಯಿಗೆ ಮತ್ತು ಸಂವಿಧಾನಕ್ಕೆ ಅನುಕೂಲ? ಎಂಬ ಅಂಶಗಳನ್ನು ಗಮನಿಸಿ ಅಲ್ಲವೇ ನಿಗದಿ ಮಾಡಿರುವುದು? ನನ್ನ ತರಗತಿಯಲ್ಲಿ ನಲವತ್ತೀದು ಜನ ಮಕ್ಕಳು! ಕುಳಿತುಕೊಳ್ಳುವುದಕ್ಕೆ ಎಲ್ಲಾರೂ ಬೆಂಚುಗಳಲ್ಲ, ಹಲಗೆಗಳಲ್ಲ. ಕೊಟಡಿ ಚಿಕ್ಕದು; ಶಿಟಿಕಿಗಳಲ್ಲ, ನೆಲದ ಮೇಲೆ, ನನ್ನ ಮೇಜಿನ ಪಕ್ಕಗಳಲ್ಲ, ಎಲ್ಲ ಕಡೆಯೂ ಮಕ್ಕಳು ಕುಳಿತಿರುತ್ತಾರೆ. ಬರೆಯಲು ಬೋರ್ಡಿಂಗ್‌ನ ಹತ್ತಿರ ಹೊಗಬೇಕಾದರೆ ಹೆಚ್ಚಿಲ್ಲದುವುದಕ್ಕೆ ಜಾಗವಿಲ್ಲ; ಬೋರ್ಡಿಂಗ್‌ನ ಮೇಲೆ ಬರೆದರೆ ಆಧ್ಯಾತ್ಮಿಕ ಮಕ್ಕಳಿಗೆ ಕಾಣಿಸುವುದಿಲ್ಲ. ಹೌದು ಸ್ವಾಮಿ! ನಾನು ಹೇಳಿದೆ: ಮುನ್ಮತ್ತು ಹುಡುಗಿಗಿಂತ ಹೆಚ್ಚಿಗಿದ್ದರೆ ನಾನು ಪಾಠ ಮಾಡುವುದಿಲ್ಲ—ಎಂದು ಹೇಳಿದೆ; ಹೆಚ್ಚಿ ಹುಡುಗರನ್ನು ಕಳಿಸಿಬಿಟ್ಟೇ. ಸರಕಾರ ಕೊಡುವ ಅಲ್ಲಿ ಸಂಬಳಕ್ಕೆ ಹೆಚ್ಚಿ ಜನ ಹುಡುಗರನ್ನೇಲ್ಲ ಸೇರಿಸಿಕೊಂಡು ಉಸಿರು ಕಳೆದುಕೊಂಡು ನಾನೇಕೆ ಪಾಠಮಾಡಬೇಕು? ನಾನೇಕೆ ಸಾಯಬೇಕು? ನಾನು ಸತ್ತರೆ ನನ್ನ ಸಂಸಾರಪ್ರೋಷಣೆಗೆ ಸರಕಾರ ನೇರವಾಗುತ್ತದೆಯೆ? ತಾವು ಆ ಹೆಡ್‌ನೇನ್‌ಪ್ರೈರ ಮಾತು ಕೇಳಿ ಕೊಂಡು ನನ್ನನ್ನು ಸಸ್ಯೀಂಡ್ ಮಾಡಿದಿರಿ. ರೋಗಕ್ಕೆ ಮದ್ದ ಹುಡುಕಡಿ ರೋಗಿಯನ್ನೇ ಕೊಂಡುಬಿಟ್ಟಿರಿ. ಮಾಡಬಹುದೇ ಸ್ವಾಮಿ?’

‘ಇಲಾಖೆಗೂ ರೂಲ್ಸ್ ರೆಗ್ಯಾಲೇಷನ್‌ ಗೊತ್ತಿದೆ ಮೇಲ್ಪೈ! ಉರಿ ಜನರ ಒತ್ತಾಯದಿಂದ, ಸಾಹೇಬರ ನಿರ್ದೇಶದಿಂದ ನಿಗದಿಯ ಸಂಶೋಧನೆಗೆ ನಿರ್ದಿಷ್ಟ ಹೆಚ್ಚಿಗಿ ಸೇರಿಸಬೇಕಾಗುತ್ತದೆ. ಏನು ಮಾಡಬೇಕು?’

‘ಬಡಮೇವ್ಯರುಗಳ ಬಲಿಯಾಗಬೇಕು ಎಂದು ಹೇಳುತ್ತಿರಾ ಸ್ವಾಮಿ! ಉರಿ ಜನ ಒತ್ತಾಯಮಾಡಿದರೆ ಸರ್ಕಾರಕ್ಕೆ ತಗಾದಿ ಕೊಟ್ಟಿರಿ ನೀವು ಬೇರೊಂದು ಸ್ಕೂಲನ್ನು ಸಾಫಿಸಿರಿ! ಹೆಚ್ಚಿಗೆ ಉಪಾಧ್ಯಾಯರನ್ನು ಸರ್ಕಾರದಿಂದ ಕೊಡಿಸಿಕೊಡಿ! ಈ ದೊಡ್ಡ ಉಂಗಡಿಲ್ಲ ಒಂದೇ ಪೈಮಂ ಸ್ಕೂಲು! ನಾನೂರು ಏವತ್ತು ಜನ ಮಕ್ಕಳು! ಒಂದೊಂದು ತರಗತಿಯಲ್ಲಿ ನಲವತ್ತು ಏವತ್ತು ಮಕ್ಕಳು! ಸ್ಥಳ ಶಿಷ್ಟಿಂಥ. ಕುರಂಗಳನ್ನು ರೊಪ್ಪಿದಲ್ಲಿ

ಕೂಡಿದಂತೆ ಮಕ್ಕಳನ್ನು ಕೂಡುತ್ತಾರೆ. ಉರ ಜನ,-ನಮ್ಮ ಮಕ್ಕಳನ್ನು ಸ್ವಲ್ಪಿಗೆ ಹಾಕಿದರೂ ವಿದ್ಯೆಯೇ ಬರುವುದಿಲ್ಲ, ಮೇಷ್ಟರು ಪಾಠವೇ ಮಾಡುವುದಿಲ್ಲ ಎಂದು ನಮ್ಮನ್ನು ದೂರಬೇಕು! ಸಾಹೇಬರುಗಳು— ವಿದ್ಯಾಭಿನ್ಯಧಿ ಏನೂ ಆಗಿಲ್ಲ, ಮೇಷ್ಟರುಗಳು ಕಳ್ಳಾಟೆ ಆಡುತ್ತಾರೆ ಎಂದು ನಮ್ಮನ್ನು ದಂಡಿಸಬೇಕು! ಇದು ನಾಯವೇ ಸ್ವಾಮಿ? ಹಿಂದಿನ ಡಿ. ಇ. ಓ ಸಾಹೇಬರು ಆ ದಿನ ಮಿಡಲ್ ಸ್ವಲ್ಪಿಗೆ ಹೋಗಿ ತನಿಖೆಯ ಶಾಸ್ತ್ರ ಮಾಡಿ, ಪರೀಕ್ಷೆಯ ಫಲಿತಾಂಶಗಳು ತೃಪ್ತಿ ಕರವಾಗಿಲ್ಲ ಎಂದು ಆಕ್ಷೇಪಿಸಿ, ಎಲ್ಲ ಮೇಷ್ಟರುಗಳಿಗೂ ಏದು ಏದು ರುಪಾಯಿ ಜುಲ್ಯಾನೆ ಹಾಕಿದರಲ್ಲ! ಒಂದೊಂದು ತರಗತಿಯಲ್ಲಿ ಅರುವತ್ತೀದು ಮಕ್ಕಳದ್ದಾರೆ; ಹೆಚ್ಚಾಗಿ ಮೇಷ್ಟರುಗಳನ್ನು ಕೊಟ್ಟಿಲ್ಲ. ಸತ್ಯವಾಗಿ ಹೇಳುತ್ತೇನೇ ಸ್ವಾಮಿ! ನಾನು ಆ ದಿನ ಮಿಡಲ್ ಸ್ವಲ್ಪಿನಲ್ಲಿದ್ದ ದ್ವರೆ ಜೀವದ ಹಂಗು ತೊರೆದು ಆ ಸಾಹೇಬರನ್ನು ನನ್ನ ದೊಕ್ಕೆಯಿಂದ ಚೆಚ್ಚಿಬಿಡುತ್ತಿದ್ದೇ! ಯಾವಾಗ ನೀವು ಸಂವಿಧಾನದ ನಿಯಮಗಳನ್ನು ಪಾಲಿಸುವುದಿಲ್ಲವೋ, ಯಾವಾಗ ನೀವು ರೂಲ್ಸ್ ರೆಗ್ಯಿಲೇಷನ್ಸ್ ಗಳನ್ನು ಉಲ್ಲಂಘಿಸುತ್ತೀರೋ ಆವಾಗ ವಿದ್ಯಾಭಿನ್ಯಧಿಯ ಮಾತು ಆಡಬೇಡಿ, ಶಿಸ್ತಿನ ಮಾತು ಎತ್ತಬೇಡಿ,— ನಮಗೆ ದಂಡನೆ ಗಂಡನೆ ಮಾಡಬೇಡಿ. ನಮಗೆ ವಿದ್ದರೆ ನಾವು ಪಾಠ ಮಾಡುತ್ತೇನೇ; ಇವ್ಯಾವಿಲಿದ್ದರೆ ಮಲಗಿ ನಿದ್ರೆಮಾಡುತ್ತೇನೇ. ರೂಲ್ಸ್ ಗಳನ್ನು ಪಾಲಿಸುವುದಕ್ಕೂ ಉಲ್ಲಂಘಿಸುವುದಕ್ಕೂ ನಿಮಗೆ ಸ್ವಾತಂತ್ರ್ಯ! ಪಾಠ ಹೇಳುವುದಕ್ಕೂ ಬಿಡುವುದಕ್ಕೂ ನಮಗೆ ಸ್ವಾತಂತ್ರ್ಯ!

‘ಸರಕಾರದ ನೌಕರಿಗೆ ಸ್ವಾತಂತ್ರ್ಯವಿಲ್ಲ ಮೇಷ್ಟೇ! ’

‘ನಾವು ಗುಲಾಮರೇನು ಸ್ವಾಮಿ? ಸರಕಾರದ ಅಂಗಗಳಲ್ಲಿ ನಾವೂ ಒಂದಲ್ಲವೇ? ನಮ್ಮ ಸ್ವಲ್ಪಿನ ಕಾಗದಪತ್ರಗಳು ಸರಕಾರ ಪತ್ರಗಳಲ್ಲವೇ? ತಮ್ಮ ಕಚೇರಿಯ ಕಾಗದಪತ್ರಗಳು ಸರಕಾರದ ರಿಕಾರ್ಡ್‌ಗಳಲ್ಲವೇ? ತಮ್ಮ ಕಚೇರಿಯ ವ್ಯವಹಾರವೆಲ್ಲ ಮೈಸೂರು ಸರ್ಕಾರಿಯ ಮೇಲೆ ನಡೆಯುವುದಿಲ್ಲವೇ? ನಾವು ಗುಲಾಮರೇ ಸ್ವಾಮಿ? ಮನುಷ್ಯರ ಲ್ಲವೇ ನಾವು? ಆತ್ಮ ಗೌರವವಿಲ್ಲವೇ ನಮಗೆ? ಮನುಷ್ಯ ಸಹಜವಾದ ಹಕ್ಕುಗಳಲ್ಲವೇ ನಮಗೆ? ಮದಾಂಥರಾದ ಅಧಿಕಾರಿಗಳು ನಮ್ಮನ್ನು

ಗುಲಾಮರಂತೆ ಕಂಡರೆ ನಾವು ಪ್ರತಿಭಟಿಸಬೇಕು, ಅವರಿಗೆ ಬುದ್ಧಿ ಕಲಿಸಬೇಕು. ನಾನು ಹಿಂದೆ ಡೆಪ್ಯುಟಿ ಕವಿಾವನರ್ ಸಾಹೇಬರಿಗೆ ಹಾಗೆ ಬುದ್ಧಿ ಕಲಿಸಿದೆ ಸ್ವಾಮಿ! ತಮಗೆಲ್ಲ ತಿಳಿದರಬೇಕು. ತಾವೇ ನ್ಯಾಯ ನೋಡಿ! ಸರಕಾರ ಬದ ಮೇಷ್ಟ್ ರುಗಳಿಗೆ ಕೊಡುವುದು ಅಲ್ಲ ಸಂಬಳ. ಹೊಟ್ಟಿಗೆ ಸಾಲದು, ಬಟ್ಟಿಗೆ ಸಾಲದು;—ನಮಗೆ ಹೊಟ್ಟಿಗೆ ಸಾಕಾದಪ್ಪ ಕೊಡಿ, ಇಲ್ಲದಿದ್ದರೆ ನಾವು ಕೆಲಸ ಮಾಡುವುದಿಲ್ಲ—ಎಂದು ಹೇಳಿದರೆ, ಸರಕಾರವನ್ನು ಪ್ರತಿಭಟಿಸಕೊಡು ಎನ್ನುತ್ತೀರಿ! ಆರೆಗಂಜಿ ಕಾಲಗಂಜಿ ಗಳಲ್ಲೀ ಶ್ರವಿಪ್ಪಿ ವಟ್ಟು ಕೊಳ್ಳಬೇಕು ಎನ್ನುತ್ತೀರಿ! ಕೆಲಸ ತೆಗೆಯುವುದನ್ನು ನೋಡಿದರೆ, ಇಪ್ಪತ್ತೀದು ಹುಕ್ಕೆಳಿಗೆ ಪಾಠ ಹೇಳಿ ಕೊಡುವುದಕ್ಕೆ ಬದಲಾಗಿ ನಲವಶ್ರೀದು ಮಹ್ಕೆಳಿಗೆ ಪಾಠ ಹೇಳು ಎನ್ನುತ್ತೀರಿ! ನಾನು ಹೇಳುವುದಿಲ್ಲ ಎಂದು ಪ್ರತಿಭಟಿಸಿದರೆ,—ನಿನಗೆ ಸ್ವಾತಂತ್ರ್ಯವಿಲ್ಲ! ನೀನು ಗುಲಾಮ ಎನ್ನುತ್ತೀರಿ! ಅಧಿಕಾರವಿದೆ ಎಂದು ಸಹ್ಯೇಂದ್ರ ಮಾಡುತ್ತೀರಿ!

‘ಹಾದು ಮೇಷ್ಟ್! ನಿಮ್ಮ ಅಸಮಾಧಾನಗಳನ್ನು ಅಹವಾಲಗಳನ್ನೂ ವಿನಯದಿಂದ ಹೇಳಿಕೊಳ್ಳಬೇಕು. ಒರಟಾಟಿ ಮಾಡಬಾರದು.’

‘ಸ್ವಾಮಿ! ನಾನೇನು ಒರಟಾಟ ಮಾಡಿದ್ದೇನೆ? ಹೆಚ್ಚು ಮಹ್ಕೆಳಿಗೆ ಪಾಠ ಮಾಡುವುದಿಲ್ಲ ಎಂದು ಹೇಳಿದ್ದುಂಟು; ಪಾಠ ಮಾಡದೆ ನಿಲ್ಲಿಸಿದ್ದುಂಟು. ಆ ವಿಚಾರದಲ್ಲಿ ಹಿಂದೆಯೇ ಹೇಡುಮೇಷ್ಟ್‌ರಿಗೆ ಹಲವು ಭಾರಿ ಅರಿಕೆ ಮಾಡಿಕೊಂಡಿದ್ದೇನೆ. ಹೆಚ್ಚಾಗಿ ಮೇಷ್ಟ್‌ಗಳನ್ನು ಕಳಿಸಿ ಕೊಡಲಿಲ್ಲ, ಪರಿಹಾರ ದೊರೆಯಲಿಲ್ಲ. ಸಂಘರ್ಷ ಸಭಿಗಳಲ್ಲಿ, ತಮ್ಮ ಅಧ್ಯಕ್ಷತೆಯಲ್ಲಿಯೇ ರೆಜಲ್ಯೂಷನ್‌ಗಳನ್ನು ಮಾಡಿದ್ದೇನೆ; ಮೇಲಕ್ಕೆ ಕಳಿಸಿದ್ದೇನೆ. ಪರಿಹಾರ ದೊರೆಯಲಿಲ್ಲ. ಇನ್ನು ಮುಷ್ಟರ ಹೂಡದೆ ಏನು ಮಾಡಬೇಕು? ಇತರ ಮೇಷ್ಟ್‌ಗಳು ಭಯಸ್ಥರು; ಆತ್ಮಗಾರವ ಎಂಬುದನ್ನು ತಿಳಿಯದವರು. ನಾನು ಪುಂಡ! ಮುಷ್ಟರ ಹೂಡದೆ! ರೀಂಜಿನಲ್ಲಿ ನೂರಾರು ಜನ ನನ್ನೆಂತೆಯೇ ಮುಷ್ಟರ ಹೂಡಿದ್ದದ್ದರೆ: ಸರ್ಕಾರ ಕಣ್ಣಿ ಬಿಟ್ಟು ನೋಡಿ ಪರಿಹಾರ ಕೊಡುತ್ತಿತ್ತು!’

‘ ಎಲ್ಲವೂ ಸರಿಯೇ ಉಗ್ರಪ್ರವರ್ತನವರೇ! ಶೀವು ಮೌದಲೇ ನನ್ನ ಹತ್ತಿರ ಬಂದು ಈ ವಾದವನ್ನೆಲ್ಲ ಮಾಡಬಹುದಾಗಿತ್ತೀಲ್ಲ. ಅದಕ್ಕೆ ಬದಲು ಹೇಡ್‌ಮೇಷ್ಟರನ್ನು ಬೆದಂಸಿದಿರಿ; ಮೇಮೋ ಪುಸ್ತಕವನ್ನು ಕೆತ್ತಿಟ್ಟು ಕೊಂಡಿರಿ. ಇವುಗಳನ್ನು ನಿಂತು ಮಾಡಬಹುದೇ?’

‘ ಸ್ವಾಮಿ! ನಾನು ತಹಂಕಾರ ಸ್ವಭಾವದವನು, ಸ್ವಪ್ರತಿಷ್ಠಿಯುಳ್ಳವನು. ಜೊತಿಗೆ ನಮ್ಮ ಮುಖಿಂಡರ ಏಜೆಂಟಾಗಿ ಇದ್ದು ಕೇಂದು ಅವರ ಬೆಂಬಲದಿಂದ ಗರ್ವಿತನಾಗಿ ಕೆಟ್ಟಿಹೊದವನು! ಮೇಲ್ಪುಟ್ಟ ಅಧಿಕಾರಿಗಳನ್ನು ಕಂಡು ಸಮಾಧಾನ ಮತ್ತು ಸಮಜಾಯಿಷಿಗಳನ್ನು ಹೇಳಬುದು ಈ ಚೀತನಕ್ಕೆ ವಿರುದ್ಧವಾದ್ದು! ತಾವೇ ಪಾರಶಾಲೆಗೆ ಬಂದು ವಿಚಾರಿಸುತ್ತೀರಿ ಎಂದು ನನ್ನ ನಂಬಿಕೆಯಿತ್ತು. ಆದ್ದರಿಂದ ನಾನು ಒರಲಿಲ್ಲ. ಆ ಹೇಡ್‌ಮೇಷ್ಟು! ಮುಚ್ಚುಮರೆಯಿಲ್ಲದೆ ಹೇಳುತ್ತೀನೆ. ಅತನಿಗೆ ಹೇಡ್‌ಮೇಷ್ಟು ಕೆಲಸವೇ ಗೊತ್ತಿಲ್ಲ; ನಾಲಾಯಿಲ್ಲ ಮನುಷ್ಯ; ಲಾಕ್ತ್ರ ಇಲ್ಲದವನು. ಹುಡುಗರನ್ನು ಸುಮ್ಮನೇ ತರಗತಿಗಳಲ್ಲಿ ತುಂಬುವ ಬದಲು ತಂದೆತಾಯಿಗಳಿಗೆ ಖಂಡಿತವಾಗಿ ಹೇಳಬೇಕಾಗಿತ್ತು; ಸ್ಥಳವಿಲ್ಲ, ಸೇರಿಸುವುದಿಲ್ಲ-ಎಂದು ಹೇಳಬೇಕಾಗಿತ್ತು. ತಮಗೆ ಕಾಗದ ಬರೆದು-ಹೆಚ್ಚು ಮಕ್ಕಳು ಬರುತ್ತಿದ್ದಾರೆ, ಹೆಚ್ಚು ಮೇಷ್ಟುಗಳನ್ನು ಕೊಡಿ-ಎಂದು ಕೇಳಬೇಕಾಗಿತ್ತು. ಹಾಗೆ ರಿಷ್ಮೋಟ್ರ್ ಮಾಡಿದ್ದಾರೆಯೇ ಸ್ವಾಮಿ?’

‘ ಮಾಡಿದ ಹಾಗೆ ಜ್ಞಾಪಕವಿಲ್ಲ ಮೇಷ್ಟೇ !’

‘ ನನ್ನ ಪ್ರತಿಭಟನೆ ಹೊಸದಲ್ಲ ; ವರ್ಷವರ್ಷವೂ ಇದೆ. ತಮ್ಮ ನೋಟಿಸಿಗೂ ಆಗಾಗ ಬಂದಿರುತ್ತದೆ. ಆದ್ದರಿಂದ ತಮ್ಮ ಬಳಗೆ ಬಂದು ಹೊಸದಾಗಿ ಹೇಳಬೇಕಾದ್ದು ಏನೂ ಇರಲಿಲ್ಲ ಬಂದುವೇಳೆ ನನ್ನ ನಡತಿ ತಪ್ಪಾಗಿಯೇ ಇಡ್ಡಿರಲಿ ಸ್ವಾಮಿ! ಆ ಹೇಡ್‌ಮೇಷ್ಟು ಬೇರೆ ಬಂದು ಕಾಗದದಲ್ಲಿ ರಹಸ್ಯವಾಗಿ ಬರೆದು ಕವರಿಸಲ್ಪಟ್ಟಿಟ್ಟು ಗೊಂದು ಹಣ್ಣಿನ ಹತ್ತಿರ ಕಳಿಸಿ ಸಮಜಾಯಿಷಿ ಕೇಳಿದ್ದಿದ್ದರೆ, ನಾನು ವಿವರವಾಗಿ ಸಮಜಾಯಿಷಿ ಕೊಡುತ್ತಿದ್ದೆ. ಸಮಜಾಯಿಷಿ ಕೇಳುವವರು ಹತ್ತು ಜನ ನೋಡುವ ಮೇಮೋ ಪುಸ್ತಕದಲ್ಲಿ ಬರೆಯುತ್ತಾರೆಯೇ ಸ್ವಾಮಿ? ಹಾಗೆ

ಬರೆಯಬಹುದೇ? ಅವದು ಮೇಮೋ ಪುಸ್ತಕದಲ್ಲಿ ಬರೆದು ಆಳಿನ ಹತ್ತಿರ ಕೊಟ್ಟಿ ಕಳಿಸಿದರು. ನಾನು ವಾರೆ ಮಾಡುತ್ತಿದ್ದರೆ ಆಳು ತಂದು ನನ್ನ ಮುಖಕ್ಕೆ ಹುಡಿದ! ಸ್ವಾಮಿ! ನನ್ನ ಸ್ವಭಾವಕ್ಕೂ ಆ ಆಳು ಮಾಡಿದ್ದ ಕ್ಷಮೆಂದುತ್ತದೇಯೇ? ಅವನಿಗೆ ಕಪಾಳಕ್ಕೆ ಎರಡು ಬಿಗಿದೆ! ಇದು ತಪ್ಪೇ ಸ್ವಾಮಿ? ಹೇಡ್ ಮೇಷ್ಟ್ ಬಂದು ಕೇಳಿದಾಗ ಹಾಗೆಲ್ಲ ಮೇಮೋ ಮಾಡಬೇಕಿ ಎಂದು ಗದರಿಸಿದೆ. ಪುನಃ ಆ ಹೇಡ್ ಮೇಷ್ಟ್ ಅದೇ ಮೇಮೋ ಪುಸ್ತಕದಲ್ಲಿ ನನ್ನ ಸಮಜಾಯಿಷಿ ಕೇಳಿ ಮತ್ತೆ ಬರೆದು ಕಳಿಸಿದರು. ನಾನು ಆ ಪುಸ್ತಕವನ್ನೇ ಕಿತ್ತು ಕೊಂಡು ಹತ್ತಿರ ಇಟ್ಟಿ ಕೊಂಡೆ. ತಾವು ಸ್ವಾಯ ಹೇಳಿ ಸ್ವಾಮಿ! ನಾನು ಪುಂಡ! ಒಪ್ಪಿ ಕೊಳ್ಳುತ್ತೇನೆ. ನನ್ನ ಮಾತಿಗೆ ಬರಬಾರದೆಂದು ತಿಳಿದಿದ್ದರೂ ಸಹ ನನಗೆ ಅಪಮಾನ ಮಾಡಬೇಕೆಂದು ಅವರು ಎಲ್ಲವನ್ನೂ ಮಾಡಿದರು. ಜೊತಿಗೆ ತಮ್ಮ ಹತ್ತಿರ ಬಂದು ಚಾಡಿಗಳನ್ನೂ ಹೇಳಿದರು. ನಾನು ಎಲ್ಲವನ್ನೂ ಸೈರಿಸಿ ಕೊಂಡು,— ಮತ್ತು ಲೋಂಡಿಗರು ನೀವು! ಹುವಾರಾಗಿರಿ!— ಎಂದು ಹೇಳಿದೆ.’

ರಂಗಣ್ಣನು ಹಾಗೆಯೇ ಆಲೋಚನೆ ಮಾಡುತ್ತ ಎರಡು ನಿವಿನ ಮುಮ್ಮುನಿದ್ದನು. ಉಗ್ರಪ್ರಾನೂ ಎರಡು ನಿವಿಪಗಳ ಕಾಲ ಮುಮ್ಮುನಿದ್ದನು. ಏನಾದರೊಂದನನ್ನ ಹೇಳಿ ಆ ಸಂಕಷ್ಟ ಸನ್ನಿಹಿತದಿಂದ ಪಾರಾಗಬೇಕೆಂದು ರಂಗಣ್ಣನು,

‘ಮೇಷ್ಟ್! ನಾನು ಸ್ವಾಲಿಗೆ ಬಂದ ದಿನ ನೀವು ನಿವಿಯದಿಂದ, ವಿಧೀಯತೆಯಿಂದ, ನಡೆದುಕೊಂಡಿದ್ದಿದ್ದರೆ ಈ ವಿಷಾದ ಪ್ರಕರಣವೇ ಆಗುತ್ತಿರಲ್ಲ. ನನ್ನ ವಿಚಾರದಲ್ಲಿಯೂ ಒರಟೊರಟಾಗಿ ನಡೆದು ಕೊಂಡಿರಿ’ ಎಂದು ಹೇಳಿದನು.

‘ಸ್ವಾಮಿ! ತಾವು ನನ್ನನ್ನು ಸಸ್ಯೇಂದ್ರ ಮಾಡುವ ಸಂಕಲ್ಪದಿಂದಲೇ ಆ ದಿನ ಪಾಠಶಾಲೆಗೆ ಬಂದಿರಿ! ನಾನು ನಿವಿಯದಿಂದ ಹೇಳಿದ್ದರೂ ನನ್ನನ್ನು ರೀಗಿಸಿ ನನ್ನ ಬಾಯಿಯಲ್ಲಿ ಏನಾದರೂ ಮಾತನ್ನು ಹೊರಡಿಸಿ ಸಸ್ಯೇಂದ್ರ ಮಾಡುತ್ತಿದ್ದಿರಿ. ತಮಗೆ ನನ್ನ ಮೇಲಿನ ದ್ವೇಷಕ್ಕೆಂತ ಹೆಚ್ಚಾಗಿ ಕಲ್ಲೀಗೊಡ ಮತ್ತು ಕರಿಯಪ್ಪನವರ ಮೇಲೆ ಭಲ! ಅವರ ಏಜೆಂಟ್‌ನಾನು ಎಂಬುದು ತಮಗೆ ತಿಳಿದಿತ್ತು. ತಾವು ಬೆಂಗಳೂರಿಗೆ ಸಹ ಹೋಗಿ,

ದೊಡ್ಡ ಸಾಹೇಬರನ್ನು ಕಂಡು ಗಟ್ಟಿ ಮಾಡಿಕೊಂಡು ಬಂದಿದ್ದಿರಿ. ಸಿದ್ಧಪ್ರ
ನವರು ನಿಮ್ಮ ಬೆಂಬಲಕ್ಕೆರುವರೆಂದು ತೋರಿಸುವ ವಿಪರ್ಯಾಟಿ ಮಾಡಿ
ಕೊಂಡು ಬಂದಿದ್ದಿರಿ. ಆದ್ದರಿಂದ ಹೇಗೂ ನನಗೆ ಒಕ್ಕೆಯದಾಗುತ್ತಿರ
ಲಿಲ್ಲ. ಇಷ್ಟಾಗಿ ನಾನು ಹೇಳಿದ್ದೀನು! ರೂಲ್ಪು ರೆಗ್ನ್ಯೂಲೇಷನ್ನು ತಿಳಿಯ
ದವರಿಗೆ ನಾನು ಅವಿಧೀಯನೇ! — ಎಂದು ಹೇಳಿದೆ. ತಮ್ಮಗೆ ಜ್ಞಾಪಕ
ವಿರಬಹುದು. ’

‘ಮೇಷ್ಪೈ! ಒಂದು ವಿಷಾದ ಪ್ರಕರಣ ಆಗಿಹೋಯಿತು! ನೀವು
ಆ ದಿನ ವಿನಯದಿಂದ ವರ್ತಿಸಿ, ಹೇಳಬೇಕಾದ್ದನ್ನೇಲ್ಲ ಹೇಳಿ ಕಡೆಯ
ತನಕ ಕಾದಿದ್ದರೆ, ನಾನೇನು ಮಾಡುತ್ತಿದ್ದನೋ ತಿಳಿಯುತ್ತಿತ್ತು. ಈಗ
ನನಗೆ ನಿಮ್ಮ ಮೇಲೆ ದ್ವೇಷವಿಲ್ಲ, ಭಲವಿಲ್ಲ. ಕೆಲಸಕ್ಕೆ ನೀವು ಬಿನ್ನಿ.
ಈಗ ಆಗಿರುವ ಸಸ್ವಿನಾಷನ್ ಆರ್ಥರನ್ನು ರದ್ದುಗೊಳಿಸಿ, ರಜವನ್ನಾಗಿ
ಪರಿವರ್ತಿಸಿ, ನಿಮಗೆ ಕಳಂಕ ಹತ್ತದಂತೆ ನಾಡುತ್ತೀನೆ. ಕಡೆಗೆ
ಸರ್ವಿಸ್ ರಿಜಿಸ್ಟ್ರಿಂಗಲ್ಲಿ ಸಹ ಅದು ದಾಖಲಾಗದಂತೆ ಏನಾದರೂ
ಉಪಾಯ ಮಾಡುತ್ತೀನೆ.’

‘ಸ್ವಾಮಿ! ನನಗೂ ತಮ್ಮ ಮೇಲೆ ಭಲವಿಲ್ಲ, ದ್ವೇಷವಿಲ್ಲ!
ಸತ್ಯವಾಗಿ ಹೇಳುತ್ತೀನೆ. ಆದರೆ ನಾನು ಪುನಃ ಕೆಲಸಕ್ಕೆ ಬರುವುದಿಲ್ಲ.
ಕಾರಣವನ್ನು ಆಗಲೇ ತಿಳಿಸಿದ್ದೀನೆ. ಈಗ ನಾನು ಹೊಸ ಮನುಷ್ಯ;
ಪುನರ್ಜನ್ಮ ತಾಳಿದ್ದೀನೆ. ಈಗ ಇಪ್ಪತ್ತು ಇಪ್ಪತ್ತೀದು ದಿನಗಳಿಂದ ನಷ್ಟ
ಮನಸ್ಸಿನೊಡನೆ ಬಲವಾಗಿ ಹೊರಾಡಿದೆ. ದ್ವೇಷವನ್ನು ಸಾಧಿಸಲೇ?
ಶಾಂತಿಯ ನ್ಯಾಸಾ ಸಾಧಿಸಲೇ? ಎಂದು ಹಗಲಿರುಳೂ ಗುದ್ದಾಡಿದೆ.
ತಾವೇನೋ ಪ್ರೋಲೀಸ್ ಸಿಬ್ಬಂದಿಯ ಸಹಾಯ ತೆಗೆದುಕೊಂಡಿರಿ.
ಮನೆಯ ಹತ್ತಿರ, ಕಚೇರಿಯ ಹತ್ತಿರ ಕಾನಾಸ್ಪೇಬಲ್ಲಿಗಳನ್ನು ನಿಲ್ಲಿಸಿ
ಕೊಂಡಿರಿ. ಉಂರೂರುಗಳಿಂದ ನಿಮ್ಮ ಇಷ್ಟಾನಿತ್ಯರನ್ನು ಕರೆಸಿಕೊಂಡಿರಿ.
ನಿಮ್ಮ ಬಲವನ್ನೂ ನಿಮಗಿದ್ದ ಬೆಂಬಲನ್ನೂ ಪ್ರಕಟಿಸಿದಿರಿ. ಆದರೆ,
ನಾನು ತಮ್ಮನ್ನು ಘಾತಿಸಬೇಕೆಂದು ಸಂಕಲ್ಪ ಮಾಡಿದ್ದಿದ್ದರೆ ನಿಮ್ಮನ್ನು
ಯಾರೂ ರಕ್ಷಿಸಲಾಗುತ್ತಿರಲಿಲ್ಲ! ಅದು ಖಂಡಿತ! ನಿಮಗೆ ಯಾರುತಾನೆ
ಎಷ್ಟು ದಿನ ಕಾವಲಿದ್ದಾರು? ನಾನೇ ಬಹಳವಾಗಿ ಪೂರ್ವಪರಗಳನ್ನು

ಚಚೆರ್ಸಿಕೊಂಡೆ ಚಚೆರ್ಸಿಕೊಳ್ಳತ್ತಿದ್ದಾಗ ನನ್ನ ಉದುಪಿನ ಮೇಲೆ ನನ್ನ ದೃಷ್ಟಿ ಹೋಯಿತ್ತೀ! ನಾನು ಧರಿಸುತ್ತಿರುವುದು ಖಾದಿ! ಪೂಜ್ಯ ಗಾಂಧಿಯ ವರ ಪ್ರೇಮ ವಸ್ತ್ರವಾದ ಖಾದಿ! ನಾನು ಮಾಡಿದ ಪಾಪಕಾರ್ಯಗಳೆಲ್ಲ ಚಲನ ಚಿತ್ತದಂತೆ ಪರಂಪರೆಯಾಗಿ ಚಿತ್ತಪಟ್ಟದಲ್ಲಿ ಕಾಣಿಕೊಂಡುವು! ಗಾಂಧಿ ಯವರ ಸತ್ಯ, ಅಹಿಂಸೆ, ಮತ್ತು ಪ್ರೇಮಗಳನ್ನು ನಾನು ಆಚರಣೆಯಲ್ಲಿಟ್ಟು ಕೊಳ್ಳಬೇಕೋದೆನಲ್ಲಾ! ಎಂದು ಬಲವಾದ ಪಶ್ಚಾತ್ತಾಪ ಉಂಟಾಯಿತು. ಸ್ವಾಮಿ! ಅದನ್ನು ಏನೆಂದು ಹೇಳಲಿ! ದೈವವನನ್ನು ಸ್ವಾಧವನನ್ನು ಗೆಲ್ಲಾವುದೆಂದರೆ ಮರಣ ಸಂಕಟ ಪಟ್ಟಿಹಾಗಿ; ಗೆದ್ದಮೇಲೆ ಪುನರ್ಜರ್ಣನ್ನು; ಶಾಂತಿ, ಆತ್ಮಕಲ್ಯಾಣ. ದೈವದಿಂದ ಪ್ರಯೋಜನವಿಲ್ಲ ಎಂದು ತೀವ್ರಾನಿಸಿದೆ ಆಗ ತಮ್ಮ ಮೇಲಿನ ಕ್ರೋಧವನ್ನು ವಿಸರ್ಜಿಸಿಬಿಟ್ಟೇ! ಶಾಂತಿಯಿಂದಲೇ ಸೌಖ್ಯ, ಪ್ರೇಮದಿಂದಲೇ ಆತ್ಮಕಲ್ಯಾಣ ಎಂದು ಗ್ರಹಣ ಮಾಡಿದೆ! ನಾನು ಇದುವರೆಗೂ ಮಾಡಿರುವ ಪಾಪಗಳ ಪ್ರಾಯಶ್ಚಿತ್ತಕ್ಷಾಗಿ, ಸಂಸ್ಕಾರವನ್ನು ಸ್ವೀಕಾರ ಮಾಡಬೇಕೆಂದು ಸಂಕಲ್ಪಿಸಿದ್ದೇನೇ! ಇಲ್ಲಿಗೆ ಹತ್ತು ಮೈಲಿಗಳ ದೂರದಲ್ಲಿ ನಮ್ಮವರ ಗವಿಮಂತವಿದೆ. ಆಲ್ಲಿ ಹಿಂದೆ ಮಹಾಕೃಂಡ ಯೋಗಿಶ್ವರರೆಂಬಿರು ಸಮಾಧಿಯಾಗಿದ್ದಾರೆ. ಆ ಮರದಲ್ಲಿ ಈಗ ಅಧ್ಯಕ್ಷಪೀಠ ಖಾಲಿಯಾಗಿದೆ. ನಮ್ಮ ಜನ ಬಷಿಪ್ಪಿಕೊಂಡಿದ್ದಾರೆ. ಎಂದು ಮಾರು ದಿನಗಳಲ್ಲಿ ಅಲ್ಲಿಗೆ ಹೋಗಿ ಸೇಲಸುತ್ತೇನೇ. ನಾನು ಇಲ್ಲಿಗೆ ತಮ್ಮನ್ನು ಕಾಣಲು ಬಂದದ್ದು: ಮೊದಲನೇಯದಾಗಿ, ತಾವು ನನ್ನ ವಿಚಾರದಲ್ಲಿ ಅನ್ವಯ ಮಾಡಿದಿರ ಎಂದು ತಿಳಿಸುವುದಕ್ಕೆ; ಎರಡನೇಯ ದಾಗಿ, ಹಾಗೆ ಅನ್ವಯ ಮಾಡಿದ್ದರೂ ನನಗೆ ತಮ್ಮ ವಿಚಾರದಲ್ಲಿ ದೈವ ವೇನೂ ಇಲ್ಲ; ಗೌರವ ಮತ್ತು ಪ್ರೇಮ ಇವೆ ಎಂದು ತಿಳಿಸುವುದಕ್ಕೆ. ತಾವು ಒಕ್ಕೀಯ ಕೆಲಸ ಮಾಡಿದ್ದಿರಿ. ಯಾರೂ ಇದುವರೆಗೂ ತಾವು ಶೈಲಿಸಿಕೊಟ್ಟಿರುವ ಮಾರ್ಗಗಳನ್ನು ಶೈಲಿಸಲಿಲ್ಲ, ಹೀಗೆ ವಿದ್ಯಾಭಿವೃದ್ಧಿಯನ್ನು ಒಂಟುಮಾಡಲಿಲ್ಲ. ತಮ್ಮ ಶೀಲಪೂರ್ವಕ ಸ್ತೋತ್ರಾರ್ಥವಾದುದು. ಆದ್ದರಿಂದ ತಮ್ಮಲ್ಲಿ ನನಗೆ ಗೌರವವಿದೆ. ತಮಗೆ ಇನ್ನು ಕೆಲವು ದಿನಗಳೊಳಗಾಗಿ ಇಲ್ಲಿಂದ ವರ್ಗವಾಗುತ್ತದೆ. ಅದು ಖಂಡಿತ. ನನ್ನ ಅರಿಕೆ ಏನೆಂದರೆ: ತಾವು ಜನಾರ್ಥನವುರವನ್ನು ಬಿಟ್ಟುಹೋಗುವುದರೊಳಗಾಗಿ

ಗವಿಮರಕ್ಕೆ ಬರಬೇಕು. ಒಪ್ಪೊತ್ತು ಇದ್ದ ನನ್ನ ಪ್ರೇಮ ಗೌರವಗಳ ಅತಿಥ್ಯವನನ್ನು ಸ್ವೀಕರಿಸಬೇಕು !’

‘ಮೇಣ್ಣೇ ! ಇದೇನಿದು ! ನಿಜವಾಗಿಯೂ ನೀವು ಸಂಸಾರತ್ವಾಗ ಮಾಡಿ ಸಂನ್ಯಾಸಿಗಳಾಗುತ್ತೀರಾ ? ಹೆಂಡತಿ ಮತ್ತು ಮಕ್ಕಳ ಕೈಬಿಡು ತೀರಾ ? ಇವಕ್ಕೆಲ್ಲ ನಾನು ಕಾರಣನಾದ ಹಾಗಾಯಿತಲ್ಲ ! ಅವರ ಶಾಪ ನನಗೆ ತಟ್ಟಿದೇ ಹೋಗುವುದೇ !’

‘ಸ್ವಾಮಿ ! ತಾವು ಖಿನ್ನರಾಗಬೇಡಿ. ನಾನು ಸಂನ್ಯಾಸಿಯಾಗುವುದು ನಿಶ್ಚಯ. ಹೆಂಡತಿ ಮಕ್ಕಳ ರಕ್ಷಣೆಯನ್ನು ಎಲ್ಲರನ್ನೂ ರಕ್ಷಿಸುವ ಭಗವಂತನೇ ಮಾಡುತ್ತಾನೇ ! ಲೂಕಿಕರೀತಿಯಲ್ಲಿ ಅವರನ್ನು ನಾನು ನಿಗರ್ತಿಕರನ್ನು ಗಿಬ್ಬಿಲ್ಲ. ಈಗ ಇಪ್ಪತ್ತಿದು ವರ್ಷ ನಾನೂ ಸರ್ವಿಸ್ ಮಾಡಿದೆ. ತಿಂಗಳಿಗೆ ಹದಿನೇಳು ರುಪಾಯಿ ಬರುತ್ತಿತ್ತು ! ಸಂಸಾರನ್ನು ಅಪ್ಪಿರಿಂದಲೇ ನಡೆಸುವುದಕ್ಕೆ ಸಾಧ್ಯವೇ ? ನನಗೆ ಜಮಿನಾನಿದೆ. ಹೆಂಡತಿ ಮತ್ತು ಮಕ್ಕಳು ಹಿಂದಿನಂತೆಯೇ ಮುಂದೆಯೂ ಆ ಜಮಿನಾನಿಂದ ಜೀವನ ನಡೆಸಿಕೊಳ್ಳಬಹುದು. ಗವಿಮರಕ್ಕೂ ತಕ್ಕಷ್ಟು ಆದಾಯಾಗಿದೆ. ನನ್ನ ಸಂಸಾರಪ್ರೋಷಣಿಗೆ—ಅಗತ್ಯ ಬಿದ್ದರೆ—ಸ್ವಲ್ಪ ಸಹಾಯ ಮಾಡಬಹುದು. ನಾನು ಸಂನ್ಯಾಸ ತಿಗೆದು ಕೊಳ್ಳುವುದಕ್ಕೆ ತಾವೇನೂ ಕಾರಣ ರಲ್ಲ. ಆತ್ಮಪ್ರೇರಣೆಯೇ ಕಾರಣ. ನಾನು ಪ್ರಪಂಚವನ್ನು ಚೆನ್ನಾಗಿ ನೋಡಿದ್ದೇನೆ. ದೊಡ್ಡದೊಡ್ಡ ಅಧಿಕಾರಿಗಳ ಹೊಲಸು ಚರಿತ್ರೆಗಳನ್ನೆಲ್ಲ ತಿಳಿದು ಕೊಂಡಿದ್ದೇನೆ ; ಮುಖಂಡರುಗಳನ್ನೂ ನೋಡಿದ್ದೇನೆ. ಅವರು ಒಬ್ಬಿರುಬ್ಬಿರು ಬೆಂಬಲ. ಆ ದೊಡ್ಡ ಅಧಿಕಾರಿಗಳು ತಮ್ಮ ಹೊಲಸ ಸ್ನೇಹಿ ಪ್ರಜಾಪುತ್ರಿನಿಧಿಸಬೇ ಮತ್ತು ನಾಯವಿಧಾಯಕ ಸಂಘಿಗಳಲ್ಲಿ ಮತ್ತು ಪತ್ರಿಕೆಗಳಲ್ಲಿ ಮುಖಂಡರು ಎಲ್ಲ ಹೊರಗಿಡಹುತ್ತಾರೋ ಎಂದು ಹೆದರಿ ಕೊಂಡು ಆ ನೀತಿಗಿಟ್ಟಿ ಮುಖಂಡರ ಬೆನ್ನು ತಟ್ಟಿತ್ತ, ಕೈಕುಲುಕುತ್ತ, ಲಂಚುಗಂಬುಗಳಿಗೆ ಪಕ್ಕದಲ್ಲಿ ಕುಳ್ಳಿರಸಿಕೊಳ್ಳುತ್ತ, ಅವರ ಬೆಂಬಲ ವನ್ನೂ ಅವರ ಕಡೆಯ ಓಟಿಗಳನ್ನೂ ಪಡೆದುಕೊಂಡು ಬಹಳ ನಿಸ್ಪರ್ಹ ರಂತೆಯೂ ಪ್ರಜಾನುರಾಗಿಗಳಂತೆಯೂ ತೋರ್ವೆಡಿಸಿಕೊಳ್ಳುವುದು ! ಆ ಮುಖಂಡರಾದರೋ ಅಲ್ಲ ಸ್ವಲ್ಪ ಆದಾಯದ ರೊಟ್ಟಿ ಜೂರುಗಳಿಗೆ

ಅವರನ್ನು ಆಶ್ರಯಿಸುತ್ತು, ತಾವು ದೊಡ್ಡ ಮುಖಂಡರೆಂದೂ ತಮ್ಮ ಮಾತು ಸರಕಾರದಲ್ಲಿ ನಡೆಯುತ್ತದೆಂದೂ ಅಜ್ಞಾನಿಗಳಾದ ಹೆಚ್ಚಿನವರಿಗೆ ತೋರಿಸುತ್ತೇ ಸ್ವಾರ್ಥವನ್ನು ಸಾಧಿಸಿಕೊಳ್ಳುವುದು! ಎಲ್ಲರ ಹೇಯ ಕೃತ್ಯಗಳನ್ನು ತಿಳಿದಿದ್ದೇನೆ. ನಾನು ಸಹ ಮುಖಂಡರುಗಳ ವಾತಿನಂತೆ ಅವರು ಕೊಡುತ್ತಿದ್ದ ಹಣದಾಸೆಗಾಗಿ ಅವರ ಏಜೆಂಟಾಗಿ ಮಾಡಬಾರದ ಕೆಲಸಗಳನ್ನು ಮಾಡಿದ್ದೇನೆ! ಹೆಚ್ಚಾಗಿ ಏಕೆ ಹೇಳಲಿ! ತಮ್ಮ ವಿಚಾರದಲ್ಲಿಯೂ ನಾನು ಅಪರಾಧ ಮಾಡಿದ್ದೇನೆ! ಆ ತಮ್ಮಮೃನನ್ನು ಡೈರೆಕ್ಟರ್ ಸಾಹೇಬರ ಬಳಗೆ ಕರೆದುಕೊಂಡು ಹೋದವನೇ ನಾನು! ಪ್ರಥಂಚ ವನ್ನು ನೋಡಿ ಜಾಗುವೇಯುಂಟಾಗಿದೆ. ತಾವು ಸರಳ ಸ್ವಭಾವದವರು; ತಮಗೆ ಲೋಕ ತಿಳಿಯಿದು. ಈಗ ನಾನು ಗವಿಮರಕ್ಕೆ ಹೋಗುವುದ ರಿಂದ ಆ ರಾಜಕೀಯ ಮುಖಂಡರ ಏಜೆಂಟ್ ಕೆಲಸ ತಪ್ಪುತ್ತದೆ ಸ್ವಾಮಿ! ಮುಂದೆ ದೇವರ ಏಜೆಂಟ್ ಆಗಿ ಕೆಲಸ ಮಾಡುತ್ತೇನೆ! ಶಾಂತವೀರ ಸ್ವಾಮಿಯಾಗಿ ದೇವರ ಹೆಸರಿನಲ್ಲಿ ದುಡಿಯುತ್ತೇನೆ!

ರಂಗಣ್ಣನಿಗೆ ಉಗ್ರಪುನ ಚರಿತ್ರೆಯೆಲ್ಲ ಒಂದು ಅದ್ಭುತ ಪವಾಡ ವಾಗಿ ಕಂಡು ಬಂತು. ಯಾವ ಕಾಲಕ್ಕೆ ಏನು ಪರಿವರ್ತನೆ ಮನುಷ್ಯನಲ್ಲಾಗಬಹುದೋ! ತಿಳಿದವರಾರು? ನಾರದ ಮಹಿಳೆಗಳು ಒಬ್ಬ ಶಿರಾತನನ್ನು ವಾಲ್ಯೋಕಿಯನ್ನು ಮಾಡಿದರು. ಮಹಾತ್ಮ ಗಾಂಧಿಯವರು ಪರೋಕ್ಷದಲ್ಲಿದ್ದು ಕೊಂಡೇ ಉಗ್ರಪುನನ್ನು ಶಾಂತವೀರಸ್ವಾಮಿಯಾಗಿ ಮಾಡಿದರು! ಎಂತಹ ಅದ್ಭುತ! ಎಂತಹ ಪವಾಡ!

‘ಸ್ವಾಮಿ! ನಾನು ಹೋಗಿಬರುತ್ತೇನೆ. ತಮ್ಮನ್ನು ಪುನಃ ಕಾಣುವುದಕ್ಕೆ ಅವಕಾಶವಾಗುವುದಿಲ್ಲ. ಗವಿಮರಕ್ಕೆ ಬರಬೇಕು! ಆತಿಧ್ಯಸ್ವೀಕಾರ ಮಾಡಬೇಕು!’

‘ಆಗಲಿ ಮೇಷ್ಟೇ! ಖಂಡಿತವಾಗಿ ಬರುತ್ತೇನೆ.’

‘ತ್ರೀಯೋಸ್ತು! ’ ಎಂದು ಉಗ್ರಪುನು ಹೇಳಿ ಹೋರಕ್ಕೆ ಒಂದು ದೊಡ್ಡಿಯನ್ನು ಕೈಗೆ ತಿಗೆದುಕೊಂಡು ಹೋರಣುಹೋದನು.

ರಂಗಣ್ಣನು ದೀಘಾಂತಿಕೋಚನೆಯಲ್ಲಿ ಮಗ್ನಾದನು.

ಪ್ರಕರಣ ೨೨

ಅನುಯೋಧಾಯ ಸರಸ್ವತಿ

ಕೆಲವು ದಿನಗಳ ತರುವಾಯ ಸಾಹೇಬರಿಂದ ಉಗ್ರಪ್ರಾನ ವಿಚಾರ ದಲ್ಲಿ ಹುಕುಮುಗಳು ಬಂದುವು. ಅವನಿಗಾದ ಶಿಕ್ಷೆಯನ್ನು ಖಾಯಂಪಡಿಸಿ, ಅವನನ್ನು ಅದೇ ಜಿಲ್ಲೆಯಲ್ಲಿಯೇ ಬೇರೆ ರೇಂಜಿಗೆ ವರ್ಗವಾಡಿದ್ದರು. ರಂಗಟ್ಟಿನಿಗೆ ಆ ಹುಕುಮುಗಳನ್ನು ನೋಡಿ ಸಂತೋಷವೇನೂ ಆಗಲಿಲ್ಲ. ಉಗ್ರಪ್ರಾ ಈಗ ಶಾಂತವಿರಸ್ತಾಮಿಯಾಗಿ ಪರಿವರ್ತನೆ ಹೊಂದಿ ಶಿಕ್ಷೆ ಸಮೂಹಕ್ಕೆ ಗುರುವಾಗಿ ಉಪದೇಶಮಾಡುತ್ತ ಆಧ್ಯಾತ್ಮಿಕ ವಿಚಾರಗಳಲ್ಲಿ ಮನುಷ್ಯನಾಗಿರುವುದು ಒಂದು ದೊಡ್ಡ ಪ್ರಾಣವಾಗಿ ಅವನಿಗೆ ಬೋಧಿಯಾಗುತ್ತಿತ್ತು. ಈ ಪರಿವರ್ತನೆಗೆ ತಾನು ಕಾರಣನಾದುದು ಎಂತಹ ದೈವಫಂಟಿನೆ ಎಂದು ವಿಷಾದವೂ ವಿಸ್ತೃಯವೂ ಅವನ ಮನಸ್ಸಿನಲ್ಲಿ ತುಂಬಿದ್ದವು. ಉಗ್ರಪ್ರಾನು ತಾನು ಹಿಂದೆ ತಿಳಿಸಿದ್ದಂತೆ ಕೆಲಕ್ಕೆ ರಾಜೀನಾಮೆಯನ್ನು ಕೊಟ್ಟು ಹೊರಟಿಕೊಗಿದ್ದನು. ಅವನು ಮರಾಠ್ಯಕ್ಕಾಸಾನ ಸ್ವೀಕಾರ ಮಹೋತ್ಸವದ ಆಹ್ವಾನ ಪತ್ರಿಕೆಯನ್ನು ರಂಗಟ್ಟಿನಿಗೆ ಕಳಿಸಿದ್ದನು. ಆದರೆ ರಂಗಟ್ಟಿನು ಆ ಮಹೋತ್ಸವಕ್ಕೆ ಹೋಗಲಿಲ್ಲ.

ಕಾಲಕ್ರಮದಲ್ಲಿ ರಂಗಟ್ಟಿನಿಗೆ ವರ್ಗದ ಆರ್ಥರೂ ಬಂತು. ಅದನ್ನು ಅವನು ನಿತ್ಯವೂ ನಿರೀಕ್ಷಿಸುತ್ತಲೇ ಇದ್ದುದರಿಂದ ಅವನಿಗೆ ಹರ್ಷವಾಗಲಿ ವಿಷಾದವಾಗಲಿ ಉಂಟಾಗಲಿಲ್ಲ. ಆ ವರ್ಗದ ಆರ್ಥರಿನಿಂದ ತನ್ನ ಹೆಂಡ ತಿಗೆ ಸ್ವಲ್ಪ ಹೇದವಾಗಬಹುದೆಂದು ಮಾತ್ರ ಆಲೋಚಿಸಿದನು. ಆದ್ದರಿಂದ ಆರ್ಥರು ಬಂದ ದಿನ ಒಡನೆಯೇ ಮನೆಯಲ್ಲಿ ವರ್ತಮಾನ ಕೊಡದೆ ಸುಮುಹೂರ್ತದಲ್ಲಿ ಅದನ್ನು ತಿಳಿಸೋಣವೆಂದು ಸುಮೃದ್ಧಾದನು. ಆದರೆ ವರ್ಗವಾಗಿರುವ ಸಂಗತಿ ಒಂದೆರಡು ದಿನಗಳಲ್ಲಿಯೇ ಜನಾರ್ಥನ ಪುರದಲ್ಲಿ ಹರಡಿತು.

ಭಾನುವಾರ ಸುಖಭೋಜನ ಮಾಡಿ ತಾಂಬಾಲಚರ್ಚೆಣಮಾಡುತ್ತೆ ಕುಳಿತಿದ್ದಾಗ, ತನ್ನ ಮಕ್ಕಳು ನಾಗೇನಹಕ್ಕಿಯಲ್ಲಿ ಆದ ಮೇರೆವಟಿಗೆ ಯನ್ನು ಅನುಕರಣಮಾಡುತ್ತ ಉದುವ ಕೊಳ್ಳವಿಯನ್ನು ಕೊಂಬ ನ್ನಾಗಿಯೂ, ಜಾಗಟಿಯನ್ನೇ ತಮಟಿಯನ್ನಾಗಿಯೂ ಮಾಡಿಕೊಂಡು ಹಾಲಿನಲ್ಲಿ ಗಲಾಟಿಮಾಡುತ್ತಿದ್ದಾಗ, ಆ ನೋಟವನ್ನು ತನ್ನ ಹೆಂಡತಿ ನೋಡಿ,

‘ನಿಮ್ಮದೊಡ್ಡ ಮಗ ನಿಮ್ಮಂತೆಯೇ ಇನ್ನಾಸ್ತೀಕ್ಕರ್ಗಿರಿ ಮಾಡುತ್ತಾ ನೇಂದು ಕಾಣಿತ್ತೇ! ನಿಮ್ಮ ರುಮಾಲು ಹಾಕಿಕೊಂಡು ನಿಮ್ಮಂತೆಯೇ ನಡೆಯುತ್ತಿದಾನೆ! ’ ಎಂದು ಗಮನವನ್ನು ಸೇಕಿದಾಗ,

‘ನನ್ನ ಇನ್ನಾಸ್ತೀಕ್ಕರ್ಗಿರಿ ನನ್ನ ಮಗನಿಗೆ ಏನೂ ಬೇಡ. ಸದ್ಯಃ ನನಗೆ ತಪ್ಪಿದ್ದಕ್ಕೆ ನಾನು ಸಂತೋಷಪಡುತ್ತಿದೇನೆ’ ಎಂದು ರಂಗಣ್ಣ ಹೇಳಿದನು.

‘ನಿಮಗೆ ವರ್ಗದ ಆರ್ಥರು ಬಂತೇ? ನನಗೇತಕ್ಕೆ ಮೊದಲೇ ಹೇಳಲಿಲ್ಲ?’

‘ವರ್ಗದ ಆರ್ಥರು ಬಂದು ಹೆಚ್ಚುಕಾಲ ಏನೂ ಆಗಲಿಲ್ಲ. ದೊಡ್ಡ ಸಾಹೇಬರಿಗೆ ಕಾಗದ ಬರೆದಿದ್ದೇ. ಆವರಂದ ಈ ದಿನ ಜವಾಬು ಬಂತು. ವರ್ಗದ ಆರ್ಥರನ್ನು ರದ್ದುಮಾಡಲಾಗುವುದಿಲ್ಲ ಎಂದು ತಿಳಿಸಿದ್ದಾರೆ. ಈಗ ನಿನಗೂ ತಿಳಿಸಿದ್ದೇನೇ.’

‘ನಿಮ್ಮನ್ನು ಎಲ್ಲಿಗೆ ವರ್ಗ ಮಾಡಿದ್ದಾರೆ? ಏನಾಗಿ ವರ್ಗ ಮಾಡಿದ್ದಾರೆ?’

‘ಏನೋ ಸ್ವೇಷಲ್ ಆಫೀಸರ್ ಅಂತೆ! ಸಧ್ಯಕ್ಕೆ ಬೆಂಗಳೂರಿಗೆ ಹೋಗಬೇಕು. ದೊಡ್ಡ ಸಾಹೇಬರನ್ನು ಕಂಡು ವಿವರಗಳನ್ನು ತಿಳಿದು ಕೊಳ್ಳಬೇಕು.’

‘ನನಗೆ ಆ ದಿನವೇ ಮನಸ್ಸಿಗೆ ಹೊಳೆಯಿತು! ನೀವು ಜನರನ್ನೇಲ್ಲ ಎದುರುಹಾಕಿಕೊಂಡು ಹೋಗುತ್ತಿದ್ದೀರಿ; ಆದ್ದರಿಂದ ಇಲ್ಲಿ ಹೆಚ್ಚುಕಾಲ ನಿಮ್ಮನ್ನು ಇಟ್ಟಿರುವುದಿಲ್ಲ-ಎಂದು ಮನಸ್ಸಿಗೆ ಹೊಳೆಯಿತು. ಹಾಗೇಯೇ ಆಯಿತು.’

‘ನನ್ನನ್ನ ಆಕ್ಷೇಪಿಸುವುದಕ್ಕೆ ನೀನೂ ಒಬ್ಬಳು ಸೇರಿಕೊಂಡಿಯೋ? ನಾನೇನು ಜನರನ್ನ ಎದುರುಹಾಕಿಕೊಂಡದ್ದು? ನೀನೇ ನೋಡಿದ್ದೀರ್ಯೇ: ಆವಲಹಳ್ಳಿಯ ಗೌಡರು, ರಂಗನಾಥವುರದ ಗೌಡರು, ಹಲವು ಗ್ರಾಮವಂಚಾಯತಿ ಚೇಮರ್ಫ್ಲ್ಯಾರ್ಗಳು— ಎಲ್ಲರೂ ಹೇಗೆ ವಿಶ್ವಾಸವಾಗಿ ದಾಳರೆ, ಎಲ್ಲರ ಸ್ನೇಹ ಮತ್ತು ಗೌರವಗಳನ್ನು ನಾನು ಹೇಗೆ ಸಂಪಾದಿಸಿಕೊಂಡಿದ್ದೇನೆ. ಆದರೂ ನನ್ನನ್ನ ಟೀಕಿಸುತ್ತಿರ್ಯೇ! ’

‘ನೀವು ಸಾವಿರ ಹೇಳಿ! ಏನು ಪ್ರಯೋಜನ? ನಿಮಗೆ ಸ್ವಲ್ಪಿಕೊಂಡ ಹೆಚ್ಚು; ನಿಮ್ಮ ಇಷ್ಟಕ್ಕೆ ವಿರೋಧವಾಯಿತೋ ತಾಳ್ಳು ಇರುವುದಿಲ್ಲ. ಸುರ್ಕಿಂದು ಸಿಟ್ಟು ಬರುತ್ತದೆ! ಬುಸ್ಕೆಂದು ಹೆಡೆ ಬಿಂಬಿತ್ತಿರ್ಲಿ! ಉಪಾಯ ಮಾಡಬೇಕಾದ ಕಡೆ ಅಧಿಕಾರ ಮತ್ತು ದರ್ಶಕ ತೋರಿಸುತ್ತಿರೇ.’

‘ಎಲ್ಲಿ, ಯಾವಾಗ ಹಾಗೆ ತೋರಿಸಿದ್ದೇನೆ? ಹೇಳಿ. ನನಗೆ ವಿರೋಧಿಗಳಾದವರು ಎಲ್ಲಿಯೋ ಮೂರು ಜನ. ಆವರು ನೀಜರು. ಆಕರಿಯವು ತನ್ನ ಆಣ್ಣನ ಮಗನಿಗೆ ಸ್ವಾಲ್ಪಂಖಿಷ್ಟನ್ನು ಕೊಡಿಸಿದ್ದು. ಯಾರೋ ಅರ್ಜಿಹಾಕಿದರು. ವಿಚಾರಣೆ ಮಾಡಬೇಕಾಯಿತು; ಮೇಲಿನ ಸಾಹೇಬರಿಗೆ ಕಾಗದಗಳನ್ನು ಹೊತ್ತುಹಾಕಿದೆ. ಆವರ ಅರ್ದರಿನಂತೆ ನಡೆದುಕೊಂಡಿ. ನನ್ನದೇನು ತಪ್ಪಿ?’

‘ನೀವೇಕೆ ಆದನ್ನೆಲ್ಲ ಮೈಮೇಲೆ ಹಾರಿಕೊಂಡು ಹೋಗಬೇಕಾಗಿತ್ತು? ಸಾಲದ್ದುಕ್ಕೆ ಮುಖಿಂಡ ಅನ್ನಿಸಿಕೊಂಡ ಆ ಮನುಷ್ಯನಿಗೆ ಅವರ ಮಾನ ಮಾಡಿ ಬಯಲಿಗೆಳಿದಿರಿ. ಹಾಗೆ ಆವರ ಮಾಡಿದರೆ ಅವನಿಗೆ ನಿಮ್ಮ ಮೇಲೆ ದೈವ ಹುಟ್ಟಿವುದಿಲ್ಲನೇ? ಅರ್ಜಿ ಬಂದಾಗ ನೀವು ಆತನನ್ನು ಕಂಡು—ಹೀಗೆ ಅರ್ಜಿ ಬಂದಿದೆ. ಇದರ ವಿಚಾರ ಏನು? ಆಹುಡುಗ ನಿಮ್ಮ ಆಣ್ಣನ ಮಗನೇ ಏನು? ಘೃಲಾದ ಹುಡುಗನಿಗೆ ಹೀಗೆ ಸ್ವಾಲ್ಪಂಖಿಷ್ಟ ಕೊಡುವುದು ಸರಿಯಲ್ಲವಲ್ಲ. ಗಲಭಿಗೆ ಕಾರಣವಾಗುತ್ತದೆ; ನಿಮ್ಮ ಹೆಸರು ಕೆಡುತ್ತದೆ—ಎಂದು ಉಪಾಯದಿಂದ ತಿಳಿಸಿದ್ದಿದ್ದರೆ, ಆತನ ಸ್ನೇಹವನ್ನು ಸಂಪಾದಿಸುತ್ತಿದ್ದಿರಿ, ಮತ್ತು ಆತನೇ ಸ್ವಾಲ್ಪಾ

ಷಿಪ್ಪನ್ನು ಬಡಹುಡುಗನಿಗೆ ಕೊಟ್ಟುಬಿಡೋಣ, ನಾವೇ ಸಂಪದಿಗಿ
ಬಿಡೋಣ ಎಂದು ಹೇಳುತ್ತಿದ್ದು; ಸ್ವಾಯವೂ ದೊರೆಯುತ್ತಿತ್ತು. ಅದಕ್ಕೆ
ಬಡಲು ಅಮಲ್ಲಾರಿಗೆ ಬರೆದಿರಿ, ಸೈವನ್ ಮಾಸ್ಪರಿಗೆ ಬರೆದಿರಿ,
ಮೇಲಿನ ಸಾಹೇಬರಿಗೆ ಬರೆದಿರಿ. ಎಲ್ಲ ಕಡೆಯೂ ಪ್ರಕಟಿಸಾಡಿರಿ!
ನಿಮಗೇನು ಬೇಕಾಗಿತ್ತು? ಸ್ವಾಲ್ರಾಷಿಪ್ಪು ಕೊಡುವುದಕ್ಕೆ ಬಿಡುವುದಕ್ಕೆ
ಕಮಿಟಿ ಇಲ್ಲವೇ? ಆ ಅಜ್ಞ ಯನ್ನು ಆ ಕಮಿಟಿಯ ಮುಂದಾದರೂ
ಇಡಬಹುದಾಗಿತ್ತಲ್ಲ. ಅಲ್ಲಿ ಆ ಕರಿಯಪ್ಪನು ಏನು ಸಮಜಾಯಿಷಿ
ಹೇಳುತ್ತಿದ್ದನೋ ನೋಡಬಹುದಾಗಿತ್ತು. ಒಂದು ವೇళೆ ಬಡಲಾಯಿಸ
ಬೇಕಾಗಿದ್ದರೆ ಕಮಿಟಿಯವರೇ ನಿಣ್ಣ ಯಮಾಡುತ್ತಿದ್ದರು. ಆ ನಿಣ್ಣ
ಯವನ್ನು ಸಾಹೇಬರಿಗೆ ಕಳಿಸಿ, ನಿಮ್ಮ ಜವಾಬ್ದಾರಿಯಿಲ್ಲದಂತೆ ಉಪಾಯ
ಮಾಡಬಹುದಾಗಿತ್ತಲ್ಲ. ನಿವೇಕೆ ಹಾಗೆ ಮಾಡಲಿಲ್ಲ?

‘ಹಾದು. ನಷ್ಟ ಬುದ್ಧಿಗೆ ಆಗ ಹೊಳೆಯಲಿಲ್ಲ! ನಿನು ಹೇಳಿದಂತೆ
ಮಾಡಬಹುದಾಗಿತ್ತು. ಆದರೆ ನೋದು! ಮುಖಿಂಡ ಅನ್ನಿ ಸಿಕೊಂಡ
ವನು ಸುಳ್ಳ ಸಟ್ಟಫಿಕೇಟನ್ನು ಕೊಡಬಹುದೋ?’

‘ಆದೇನು ಮಹಾ ಪ್ರಮಾದ! ಕೊಡಬಾರದು ಎಂದು ಇಟ್ಟು
ಕೊಳ್ಳಬೋಣ. ಆದರೆ ಇವರಿಗೆಲ್ಲ ನಿಮ್ಮ ದೊಡ್ಡ ದೊಡ್ಡ ಅಧಿಕಾರಿಗಳೇ
ಮೇಲ್ಪಂತ್ರಿ ಹಾರಿಕೊಟ್ಟಿದ್ದಾರೆ. ಬೆಂಗಳೂರಲ್ಲಿ ಎಷ್ಟೊಂದು ಜನ
ದೊಡ್ಡ ಮನುಷ್ಯರು, ದೊಡ್ಡ ಅಧಿಕಾರಿಗಳು, ತಮ್ಮ ಕಣಿವೇ ಕೆಳಗಿನ
ಬಂಧುಗಳಿಗೆ—ಇವರು ಮೈಸೂರಿನವರು ಎಂದು ಸುಳ್ಳ ಸಟ್ಟಫಿಕೇಟು
ಗಳನ್ನು ಕೊಟ್ಟು ಇಂಜನಿಯರಿಂಗ್ ಸ್ವಾಲು ಮುಂತಾದ ಸ್ವಾಲುಗಳಿಗೆ
ಸೇರಿಸಿಲ್ಲ; ಫೀಜಿನ ರಿಯಾಯಿತಿ ಕೊಡಿಸಿಲ್ಲ; ಕಡೆಗೆ ಬಹಳ ಬಡವರು
ಎಂದು ಸುಳ್ಳ ಹೇಳ ಸ್ವಾಲ್ರಾಷಿಪ್ಪನ್ನೂ ಕೊಡಿಸಿಲ್ಲ. ಆ ಕಣಿವೇ
ಕೆಳಗಿನ ಹುಡುಗರಿಗೆ ಅಟಿ, ಉಂಟಿ, ಎಂದು ಎರಡು ಕನ್ನಡದ ಮಾತು
ಕೂಡ ಬರುವುದಿಲ್ಲ! ವಿಶ್ವೇಶ್ವರಪುರದಲ್ಲಿ ನಮ್ಮ ಮನೆಯ ಪಕ್ಕದಲ್ಲಿಯೇ
ಇರುವ ಒಬ್ಬರು ಅಯ್ಯಂಗಾರ್ ದೊಡ್ಡ ಮನುಷ್ಯರು ತಮ್ಮ ನೇಂಟಿನಿಗೆ ಹೀಗೆ
ಸುಳ್ಳ ಸಟ್ಟಫಿಕೇಟನ್ನು ಕೊಟ್ಟಿಲ್ಲವೇ? ಅವರನ್ನೇನು ಸರಕಾರದವರು
ಡಿಸಿಮಿಸ್ ಮಾಡಿದ್ದಾರಿಯೇ? ಎಲ್ಲ ಕಡೆಯೂ ಇಂಥ ವೋಸಗಳು

ನಡೆಯುತ್ತವೇ. ಆ ಕರಿಯಪ್ಪನೊಬ್ಬನೇ ದೋಷಿಯೇ? ಹಳ್ಳಿಯಲ್ಲಿ ಹುಟ್ಟಿ ಬೆಳಿದವನು! ದೊಡ್ಡವರ ಹತ್ತಿರ ಓಡಾಡಿಕೊಂಡು ಮುಖಂಡ ಎಂದು ಅನ್ನಿ ಸಿಕೊಂಡವನು!'

'ನನಗೇ ತಿಳಿಯದೇ ಹೋಯಿತು! ನೀನೇಕೆ ನನಗೇ ಆ ವಿಚಾರದಲ್ಲಿ ಸಲಹೆ ಕೊಡಲಿಲ್ಲ? ಈಗ ನನಗೆ ಬುದ್ಧಿ ಹೇಳುವುದಕ್ಕೆ ಮಾತ್ರ ನೀನು ಬರುತ್ತೀರುತ್ತಿಲ್ಲ!'

'ನನಗೇ ಆ ವಿಚಾರಗಳನ್ನು ನೀವು ಮೊದಲೇ ತಿಳಿಸಿದಿರಾ? ಕಚೇರಿಯ ವಿಷಯ ಎಂದು ಗುಟ್ಟಾಗಿಟ್ಟುಕೊಂಡಿದ್ದಿರ. ಎಲ್ಲ ಆದಮೇಲೆ —ಹೀಗೆ ಮಾಡಿದೆ, ಹಾಗೆ ಮಾಡಿದೆ— ಎಂದು ನನ್ನ ಹತ್ತಿರ ಜಂಬ ಕೊಳ್ಳಿಕೊಳ್ಳುತ್ತಿದ್ದಿರ. ನಾನಾಗಿ ನಿಮ್ಮನ್ನು ಏತಕ್ಕೆ ಕೆದರಿ ಕೇಳಬೇಕು? ಮಾತಿಗ ಮೊದಲು ಶ್ರೀ ಬುದ್ಧಿಃ ಪ್ರಭಯಾಂತಿಕಾ ಎಂದು ಜರೆಯುತ್ತೀರಿ!'

ರಂಗಣ್ಣನಿಗೆ ಸಮಯೋಜಾಯ ಎಂದರೆ ಏನು? ಟ್ರಾಕ್ಟ್‌ಪ್ರೈಸ್ ಎಂದು ಮೇಲಿನವರು ಹೇಳುತ್ತಿದ್ದುದರ ಅರ್ಥವೇನು? ಎಂಬುದು ಆಗ ಸ್ವರಿಸಿತು. ಅನುಭವ ಹೆಚ್ಚಿದೆಂತೆಲ್ಲ ಸಮಯೋಜಾಯಗಳು ಹೊಳೆಯುತ್ತವೇ ಎಂಬ ತಿಳಿವಲ್ಕಿಕೆಯೂ ಬಂತು. ಆಗ ಕರಿಯಪ್ಪನ ಮೇಲೆ ಅವನಿಗಿದ್ದ ದುರಭಿ ಪ್ರಾಯ ಕಡವೆಯಾಯಿತು. ಜನರೊಡನೆ ವ್ಯವಹರಿಸುವುದು, ಆವರನ್ನು ಒಲಿಸಿಕೊಳ್ಳುವುದು, ಒಂದು ದೊಡ್ಡ ಕಲೆ. ಅದು ಕೇವಲ ಅಭ್ಯಾಸ ದಿಂದ ಬರತಕ್ಕದ್ದೂ ಅಲ್ಲ ಅದು ಸ್ವೇಸರ್ವಿಕವಾಗಿ, ಕಲಿಸದೆ ಬರುವ ವಿಷ್ಯೆ. ರಂಗಣ್ಣ ತಾನು ಬಹಳ ಬುದ್ಧಿ ವಂತನೆಂದೂ ಸಮಯೋಜಾಯ ಜ್ಞಾನೆಂದೂ ಹೆನ್ನೆಪಟ್ಟುಕೊಳ್ಳುತ್ತಿದ್ದವನು ಈಗ ಅವನಿಗೆ ತನ್ನ ಹೆಂಡತ ತನಗಿಂತ ಮೇಲೆಂದೂ ಶ್ರೀಜಾತಿಯನ್ನು ನಿರ್ಕಷಿಸಿತು. ರಂಗಣ್ಣ ಮುಗುಳುನಗೆ ನಗುತ್ತಾ,

'ಹೆಂಗಸರೂ ಸಾಹೇಬರುಗಳಾಗಬಹುದೆಂದು ನಾನು ಒಪ್ಪ ತ್ತೀನೇ!' ಎಂದು ಹೇಳಿದನು. 'ಆ ಕಲ್ಲೀಗಾಡನ ವಿಚಾರದಲ್ಲಿ ಏನು

ಮಾಡಬೇಕಾಗಿತ್ತು? ಅವನು ಮಹಾ ದುರಹಂಕಾರಿ, ಸ್ವಾಧೀಪರ,
ನೀಚ! ಹೇಳು, ನೋಡೋಣ’

‘ನನ್ನನ್ನ ಪರೀಕ್ಷೆ ಮಾಡುತ್ತೀರಾ?’

‘ಪರೀಕ್ಷೆ ಏನೂ ಅಲ್ಲ. ನಿನ್ನ ಅಭಿಪ್ರಾಯಗಳನ್ನು ತಿಳಿದು
ಕೊಳ್ಳೋಣವೆಂದು ಕೇಳುತ್ತೀನೆ. ನಾನು ಮಾಡಿದ್ದು ಸಂ, ನನ್ನದು
ತಪ್ಪಿಲ್ಲ—ಎಂದು ನಾನು ತಿಳಿದುಕೊಂಡಿದ್ದೀನೆ.’

‘ನಿಮ್ಮದು ತಪ್ಪಿಲ್ಲ ಎಂದು ಹೇಗೆ ಹೇಳುತ್ತೀರಿ? ನಿಮ್ಮ ಆವಲ
ಹಳ್ಳಿಯ ಗೌಡರಿಗೂ ರಂಗನಾಥಪುರದ ಗೌಡರಿಗೂ ಶಿಂಡಿಪಂಡಿ ಕೊಟ್ಟು
ನಯವಾಗಿ ಮಾತನಾಡಿಸಿ ಅವರ ಸ್ವೀಕ್ರಿಯನ್ನು ಸಂಪಾದಿಸಿದಿರಿ. ಆ
ಕಲ್ಲೀಗೂಡ ಮಾಡಿದ ಪಾಪವೇನು? ದಿವಾನರಾದಿಯಾಗಿ ಆತನನ್ನು
ಮುಖಂಡನೆಂದು ಎಲ್ಲರೂ ಗೌರವಿಸುತ್ತಾರೆ; ಆತನ ಮನೆಗೆ ಸಹ
ಹೋಗುತ್ತಾರೆ. ನೀವು ಜಂಬದಿಂದ ಆತನನ್ನು ಒತ್ತರಿಸಿಬಿಟ್ಟಿರಿ. ಒಂದೆ
ರಂಡು ದಿನ ಆತನ ಮನೆಗೂ ಹೋಗಿ, ಯೋಗಕ್ಕೇನು ವಿಚಾರಿಸಿ, ನಿಮ್ಮ
ಬೀಡಾರಕ್ಕೂ ಕರೆದುಕೊಂಡು ಬಂದಿದ್ದು ಆ ತೇಂಗೊಳಲು ಮತ್ತು
ಬೇಸಿನಾಲಾಡುಗಳ ರುಚಿಯನ್ನು ತೋರಿಸಿದ್ದಿದ್ದರೆ ನಿಮಗೇನು ತಾನೇ
ನನ್ನವಾಗುತ್ತಿತ್ತು? ನೀವೇನೂ ಅವನ ಮನೆಯ ಬಾಗಿಲು ಕಾರು
ಬೇಕಾಗಿರಲಿಲ್ಲ; ಅವನ ಮುಂದೆ ಹಲ್ಲುಗಿರಿಯಬೇಕಾಗಿರಲಿಲ್ಲ. ಸ್ವೀಕರ
ಮಾಡಿಗೇನು ಕೊರತೆ? ನಿಮಗೆ ಆತನನ್ನು ಕಂಡರೇನೇ ಎಲ್ಲಾ ಇಲ್ಲದ
ದ್ವೇಷ! ಈ ಇನಾಸ್ವೀಕ್ರಿಯೆ ನನ್ನನ್ನು ಸದ್ಯೇಯೇ ಮಾಡುವುದಿಲ್ಲವಲ್ಲ!
ಎಂದು ಆತನಿಗೆ ನಿಮ್ಮಮೇಲೆ ಕೋಪ! ಅದಕ್ಕೇಕೆ ಅವಕಾಶ
ಕೊಟ್ಟಿರಿ?’

‘ಅವನು ಹೇಳಿದ ಹಾಗೆಲ್ಲ ಮೇಷ್ಟರುಗಳ ವರ್ಗವರ್ಗ, ಬಡ್ಡಿ
ನಾನು ಮಾಡಬೇಕಾಗಿತ್ತೂ? ’

‘ನೋಡಿದಿರಾ! ನಿಮಗೆ ಹೇಗೆ ಸಿಟ್ಟು ಏರುತ್ತದೆ! ಆತ ಯಾವಾ
ಗಲೋ ಶಿಥಾರಸುಮಾಡುವುದರಲ್ಲಿ ಸಮಯ ಸಂದರ್ಭ ನೋಡಿಕೊಂಡು
ಹತ್ತುಕ್ಕೆ ಎರಡೋ ಮೂರೋ ಮಾಡಿಕೊಟ್ಟಿರೆ ತಪ್ಪೇನು? ಆವಲಹಳ್ಳಿಯ
ಗೌಡರು ಶಿಥಾರಸು ಮಾಡಿಯೇ ಇಲ್ಲವೇ? ಮೇಷ್ಟರುಗಳಿಗೆ ಕಷ್ಟ ನಿಮ್ಮರು

ಗಳಾದಾಗ ಯಾರಾದರೂ ದೊಡ್ಡ ಮನುಷ್ಯರನ್ನು ಆಶ್ರಯಿಸಿ ಸಾಹೇಬರಿಗೆ ಶಿಥಾರಶು ಹೇಳಿ ಸುವುದಿಲ್ಲವೇ ? ಕಲ್ಲೀಗೌಡ ದೊಡ್ಡ ಮನುಷ್ಯನಲ್ಲವೇ ? ಮುಖಂಡನಲ್ಲವೇ ? ಆತನೂ ಶಿಥಾರಶು ಮಾಡಲಿ ನಿಮ್ಮ ಬುದ್ಧಿಯನ್ನು ನೀವು ಉಪಯೋಗಿಸಿ, ಹಾವು ಸಾಯಬಾರದು ಕೊಲು ಮುರಿಯ ಬಾರದು ಎಂಬಂತೆ, ನೆಂಟೂ ಉಳಿಯಬೇಕು ಗಂಟೂ ಉಳಿಯಬೇಕು ಎಂಬಂತೆ ಉಪಾಯಮಾಡಬೇಕಾಗಿತ್ತು. ನೋಡಿ ! ಜನರನ್ನು ಕಳಿದು ಕೊಳ್ಳಬಾರದು, ಎದುರು ಹಾಕಿ ಕೊಳ್ಳಬಾರದು. ಅಪ್ಪ ನಿಮಗೆ ಗೊತ್ತಾಗಲಿಲ್ಲ.’

‘ ಅವನು ತನ್ನ ಕಟ್ಟಡಕ್ಕೆ ಬಾಡಿಗೆ ತಿಗಿದುಕೊಳ್ಳತ್ತಾ ಇದ್ದ ; ರಿಪೇರಿ ಮಾತ್ರ ಮಾಡಿಕೊಡಲಿಲ್ಲ. ಯಾರು ಹೇಳಿದರೂ ಲಕ್ಷ್ಯವೇ ಇಲ್ಲ. ಏನಾಗಿದೆ ಆ ಕಟ್ಟಡಕ್ಕೆ ? ದಿವಾನರಿಗೆ ಅಲ್ಲಿ ಆಟ್ಟುಹೊಂ ಕೊಟ್ಟಿರೆ ಕುಣಿತಾ ಬಂದು ಕುಳಿತುಕೊಳ್ಳತ್ತಾರೆ—ಎಂದು ಲಾಘವದಿಂದ ಮಾತನಾಡಿದ. ಅವನನ್ನು ದೊಡ್ಡ ಮನುಷ್ಯನೆಂದು ಹೇಳಬಹುದೇ ? ನಾನು ಮಾಡಿದ್ದೂ ದರೂ ಏನು ? ಮರಾಠಿಯಾಗಿ ಕಾಗದವನ್ನು ಬರೆದೆ ; ಜಾಪಕ ಕೊಟ್ಟಿ. ಅಲ್ಲಿ ಹೈಗ್ಗಾಜಲಿ ಬಿತ್ತು ; ಡಿಸಿನಾಫೆಕಾವನ್ ಮಾಡಿಸು ವುದಕ್ಕೆ ಆಗುವುದಿಲ್ಲ ಎಂದು ವೈಸ್ ಪ್ರೆಸಿಡೆಂಟ್ ಹೇಳಿದರು ; ಪಾಶಾಲೆ ಯನ್ನು ವಿಡಲ್ ಸ್ನೂಲು ಕಟ್ಟಡದಲ್ಲಿ ಮಾಡಿ ಎಂದು ಸಾಹೇಬರು ಆಡರ್ ಮಾಡಿದರು. ನನ್ನ ಮೇಲೆ ವೃಥಾ ದ್ವೇಷ ಆ ಕಲ್ಲೀಗೌಡನಿಗೆ ಬೆಳಿಯಿತು.’

‘ ನೀವು ಆ ಕಟ್ಟಡವನ್ನು ಖಾಲಿ ಮಾಡಬೇಕು ಎಂಬುವ ಹಟ್ಟಿಂದ ಲ್ಲವೇ ಕಾಗದ ಗೀಗದ ಬರೆದು ರಿಕಾಡು ಇಟ್ಟು ಕೊಂಡದ್ದು ! ಹೈಗ್ಗಾಜಲಿ ಬೀಳದೇ ಇದ್ದಿದ್ದರೆ ಏನು ಮಾಡುತ್ತಿದ್ದಿರಿ ? ನಾನು ಮೊದಲೇ ಹೇಳಿದಂತೆ ಆತನನ್ನು ಸ್ನೇಹಭಾವದಿಂದ ಕಂಡು, ನಿಮ್ಮ ಯೋಗ್ಯತೆ, ವಿದ್ಯೆ, ಸಭ್ಯತೆ ಮಾಡಲಾದುವು ಆತನಿಗೆ ತೀಯವಂತೆ ವರ್ತಿಸಿದ್ದಿದ್ದರೆ ಆತನಿಗೂ ನಿಮ್ಮಲ್ಲಿ ಗೌರವ ಹುಟ್ಟಿತ್ತುತ್ತು ; ನೀವು ಆಗ ಒಂದು ಮಾತನ್ನು ಹೇಳಿದ್ದರೆ ರೀಪೇರಿ ಮಾಡಿಕೊಡುತ್ತಿದ್ದು. ಒಂದು ವೇಳೆ ಮಾಡಿಕೊಡಲಿಲ್ಲ ಅನ್ನಿ. ನಿಮ್ಮ ಉಪಾಧ್ಯಾಯರ ಸಂಘದ ಸಭಿಗಳನ್ನು ಎಲ್ಲೆ ಲೊಗ್ಗೀ

ಸೇರಿಸುತ್ತಿದ್ದಿರಲ್ಲ. ತಿಪ್ಪುರಿನಲ್ಲಿ ಸೇರಿಸಿ ವಾಷಿಂಕೋತ್ತವ ಮಾಡಿ ದೊಡ್ಡ ಸಾಹೇಬರನ್ನು ಅಧ್ಯಕ್ಷರನ್ನಾಗಿ ಬರವಾಡಿಕೊಳ್ಳಬೇಕಾಗಿತ್ತು. ಕಲ್ಲೀಗೌಡರನ್ನು ಕರೆಸಿಕೊಂಡು, ಉಂಟಾಗಿ ಪ್ರೇಸಿಡೆಂಟ್ ಮೊದಲಾದವರನ್ನು ಕರೆಸಿಕೊಂಡು ಸ್ಮಳುಲು ಮುಂದಿನ ಚಪ್ಪರದಲ್ಲಿ ಕೂಡಿಸಬೇಕಾಗಿತ್ತು. ದೊಡ್ಡ ಸಾಹೇಬರೇ ನೇರಾಗಿ ಕಲ್ಲೀಗೌಡನೊಡನೆ ಮಾತನಾಡುತ್ತಿದ್ದರು. ವೈಸ್ ಪ್ರೇಸಿಡೆಂಟ್ ಮೊದಲಾದವರು ದೊಡ್ಡ ಸಾಹೇಬರಿಗೆ ತಾವೇ ಹೇಳುತ್ತಿದ್ದರು. ಆಗ ನೀವು ನಿಪ್ಪರಕ್ಕೆ ಗುರಿಯಾಗುತ್ತಿರಲಿಲ್ಲ! ಕಲ್ಲೀಗೌಡನು ಕೂಡ ಆ ಸಂದರ್ಭದಲ್ಲಿ ಮಾನಉಳಿಸಿಕೊಳ್ಳುವುದಕ್ಕಾಗಿ ಕಟ್ಟಿಡದ ರಿಪೇರಿ ಮಾಡಿಸುತ್ತಿದ್ದನೋ ಏನೋ! ಅದೂ ಬೇಡ. ಮೇಲಕ್ಕೆ ಬರಿದು ಸರ್ಕಾರದ ಕಟ್ಟಿಡವನ್ನು ಯಾವಾಗಲೋ ಕಟ್ಟಿಸಬಹುದಾಗತ್ತಲ್ಲ! ಮುಖ್ಯವಾಗಿ ನೋಡಿ! ನಿಮಗೆ ಜಂಬಹೆಚ್ಚು! ಎಲ್ಲರೂ ನಿಮ್ಮನ್ನು ಆಶ್ರಯಿಸಬೇಕು, ಹೊಗಳಬೇಕು ಎಂಬಜೊಪಲ್ಯ ಇಟ್ಟಿಕೊಂಡಿದ್ದೀರಿ! ನಿಮ್ಮ ಉದುಪು ನೋಡಿದರೇನೇ ಸಾಕು, ಮಹಾ ಜಂಬಗಾರರು ಎಂದು ಎಲ್ಲರ ಕಣ್ಣಿ ಬೀಳುತ್ತದೆ!

ರಂಗಣ್ಣನಿಗೆ ನಗು ಬಂತು. ತನ್ನ ಉದುಪಿನ ಮೇಲೆ ಉರಿ ಜನರ ಕಣ್ಣಿ ಬೀಳುವುದಿರಲಿ; ತನ್ನ ಹೆಂಡತಿಯ ಕಣ್ಣಿ ಬಿದ್ದಿದೆ ಎಂದು ಅವನಿಗೆ ತಿಳಿಯಿತು.

‘ನೀನು ಜಂಬವನ್ನು ಮಾಡುವುದಿಲ್ಲವೋ? ಅಮಲ್ಲಾರರ ಹೆಂಡತಿ, ಪ್ರೋಲಿಸ್ ಇನ್ ಪ್ರೇಕ್ಷರ ಹೆಂಡತಿ ಮೊದಲಾದವರಿಗಂತ ಲೀಕಾಗಿರಬೇಕು ಎಂದು ನೀನು ಹೊಸಹೊಸ ಸಿರಿಗಳನ್ನು ಕೊಂಡುಕೊಳ್ಳುತ್ತಾ ಇಲ್ಲವೋ? ನನ್ನ ಸರ್ಕಾರಿಟಿನ ದಿಂಬಾಗಳಗೆಲ್ಲ ಕಸೂತಿಹಾಕಿದ ಗವಸುಗಳನ್ನು ಮಾಡಿಂದು ನಾನು ಹೇಳಿದೇನೇ? ಅವುಗಳಲ್ಲಿ ನೀಲಿ ದಾರದಿಂದ ನನ್ನ ಹೆಸರನ್ನು ರಚಿಸಿಂದು ಕೇಳಿದೇನೇ? ನಿನಗೂ ನಿನ್ನ ಗಂಡ ಜಂಬಮಾಡಬೇಕೆಂದು ಬಯಕೆ ಇದೆ! ಹೋಗಲಿ ಬಿಡು. ಆ ಉಗ್ರಪುನ ವಿಚಾರದಲ್ಲಿ ನೀನು ಏನು ಮಾಡುತ್ತಿದ್ದೆ? ಹೇಳು ನೋಡೋಣ.’

‘ನಾನು ಮಾಡುತ್ತಿದ್ದೆನು? ಅವನ ಮುಖಿಂಡರು ನಿಮ್ಮ ಸ್ನೇಹಿತರಿಂದು ಅವನಿಗೆ ತಿಳಿದಿದ್ದರೆ ಆವನೇಕೆ ತುಂಟಾಟ ಮಾಡುತ್ತಿದ್ದ!

ಅವನೇನೋ ದುಷ್ಪ ಎಂದು ಇಟ್ಟುಕೊಳ್ಳಿ. ಎರಡು ದಿನ ಅವನಿಗೆ ಹೇಡೊಮೇಷ್ಪರ ಕೆಲಸ ಕೊಡಬೇಕಾಗಿತ್ತು! ತಮ್ಮ ಮಕ್ಕಳನ್ನು ಪಾಠ ಶಾಲೆಗೆ ಸೀರಿಸದೇ ಹೋದಾಗ ಉರಿನ ಜನ ಗಲಾಟೆ ಎಬ್ಬಿಸುತ್ತಿದ್ದರು; ಅವನ ಮೇಲೆ ಉರಿನ ಜನರೇ ದೂರು ಹೇಳುತ್ತಿದ್ದರು; ಅವನನ್ನು ಬೇಕಾದ ಹಾಗೆ ಅವರೇ ಬಯ್ಯತ್ತಿದ್ದರು. ಆ ಕಷ್ಟಗಳನ್ನೂ, ನಿಮ್ಮ ಆರ್ಥರುಗಳ ಜೋರನ್ನೂ ಎರಡು ದಿನ ಅವನು ಅನುಭವಿಸಿದ್ದರೆ ಚೆನ್ನಾಗಿರುತ್ತಿತ್ತು! ದಂಡನೆ ಮಾಡುವುದಕ್ಕೆ ಏನು! ಸಾಹೇಬರುಗಳಿಗೆ ನೇರಗಳು ಬೇಕಾದವ್ಯು ಇದ್ದೇ ಇರುತ್ತವೆ. ಯಾವಾಗಲಾದರೂ ಮಾಡಬಹುದು. ಒಲ್ಲದ ಗಂಡನಿಗೆ ವೋಸರಿನಲ್ಲಿ ಕಲ್ಲು ಎಂದು ಕೇಳಲ್ಲವೇ? ಆದರೂ ನಿಮ್ಮ ಇಲಾಖೆಯಂಥ ಕೆಟ್ಟ ಇಲಾಖೆ ಬೇರೆ ಇರಲಾರದು! ನಿವೇ ಆಗಾಗ ಹೇಳುತ್ತಿದ್ದಿರಿ: ಕಟ್ಟಡಗಳಲ್ಲ, ಸರಿಯಾದ ಮೇಷ್ಪಗಳಲ್ಲ, ಪಾರೋಪಕರಣಗಳಲ್ಲ; ಮಕ್ಕಳನ್ನು ಕುರಿಗಳಂತೆ ತುಂಬಾತ್ಮಾರೆಯೋಗ್ಯತೆ ಇಲ್ಲದಿದ್ದರೂ ಪಾಸು ಮಾಡಿಸುತ್ತಾರೆ; ಮೇಲಿನ ಅಧಿಕಾರಿಗಳು ಬಂ ಜಬರ್ದಸ್ತಿನವರು. ತನುಗೆ ಕನ್ನಡ ಏನೂ ಬರದಿದ್ದರೂ ವಿಧವೆಗೆ ಕೂಡ ಜುಲ್ಬಾನೆ ಹಾಕುತ್ತಾರೆ; ಮೇಷ್ಪಗಳನ್ನುಲ್ಲ ಹುಚ್ಚುಹುಚ್ಚಾಗಿ ದಂಡಿಸುತ್ತಾರೆ. ಉಪಾಧ್ಯಾಯರ ಸಭಗಳಲ್ಲಿ ಭಾವಣ ಮಾಡುವಾಗ—ನಿವೇಲ್ಲ ಗುರುಗಳು, ದೇಶೋದಾಧಿಕರರು; ಹೊಷ್ಟಿಗಿಲ್ಲದಿದ್ದರೇನು? ಸಂಬಳವೇ ಮುಖ್ಯವಲ್ಲ; ನಿವೇಯೇ ಮುಖ್ಯ. ನಿವುಗೆ ಗೌರವದ ಕಾಣಿಕೆಯನ್ನು ದೇಶವೇ ಸಲ್ಲಿಸುತ್ತದೆ—ಎಂದು ಮುಂತಾಗಿ ಹರಟುತ್ತಾರೆ—ಎಂದು ನಿವು ಹೇಳುತ್ತಿರಲ್ಲಿಲ್ಲವೇ?”

‘ಇತರ ಇಲಾಖೆಗಳು ಇರುವಹಾಗೆಯೇ ನಿಮ್ಮ ಇಲಾಖೆಯೂ ಇದೆ. ಮುಂದೆ ಪ್ರಜಾಸರ್ಕಾರ ಬಂದಾಗ ಹೆಚ್ಚಾಗಿ ಹಣ ಒದಗಿ ದೃಕ್ಕೊಂಡಿ ಒದಗಿ ಎಲ್ಲವೂ ಸರಿಹೋಗುತ್ತದೆ ನಾನಂತರ ಮೇಷ್ಪರು ಗಳನ್ನು ಗೌರವದಿಂದಲೂ ವಿಶ್ವಾಸದಿಂದಲೂ ನಡೆಸಿಕೊಂಡು ಬಂದೇ. ಅವರ ಗೌರವವನ್ನೂ ವಿಶ್ವಾಸವನ್ನೂ ಸಂಪಾದಿಸಿಕೊಂಡೆ. ಅದನ್ನು ದರೂ ನಿನು ಮುಚ್ಚುತ್ತೀಯೋ ಇಲ್ಲವೇ?’

‘ನೀವು ನಿಮ್ಮ ಸಚ್ಚಾರ ಸೂಟಿನೊಂದು ಸಿಲ್ವ ಸೂಟಿನೊಂದು ಹಾಕಿ ಕೊಂಡು ನಷ್ಟ ಮುಂದೆ ಸ್ಪೃಹ ಇನ್ ಸೈಕ್ಸ್‌ರ್ ರಿವಿ ಮಾಡಿ! ಆಗ ನಷ್ಟ ಉತ್ತರ ದೊರೆಯುತ್ತೇ! ’ ಎಂದು ನಗುತ್ತಾ ಆಕೆ ಎದ್ದುಹೋಡಳು. ಹಾಲಿನಲ್ಲಿ ಗಲಾಟೆ ಮಾಡುತ್ತಿದ್ದ ಮಕ್ಕಳ ಕೈಯಿಂದ ಉಂಡುಗೊಳಿಸುವೆ ಮತ್ತು ಜಾಗಟಿಗಳನ್ನು ತಿಂಡಿ ಕೊಂಡಳು. ಗಂಡನ ರುಮಾಲನ್ನು ತಂದು ನಿಲುಕಟ್ಟಿನ ಕೊಕ್ಕೆಗೆ ಹಾಕಿದಳು.

ಪ್ರಕರಣ ೨೮

ಶಾಂತವೀರಸ್ವಾಮಿಗಳ ಅತಿಥಿ

ರಂಗಟ್ಟಿನಿಗೆ ವರ್ಗವಾಗಿರುವ ಸಂಗತಿ ರೇಂಜಿನಲ್ಲಿ ಪ್ರಚಾರವಾಯಿತು. ಆವಲಹಳ್ಳಿಯ ದೊಡ್ಡ ಬೋರ್ಡೀಗೌಡರೂ ರಂಗನಾಥಪುರದ ಗಂಗೇಗೌಡರೂ ಬಂದು ಮಾತನಾಡಿಸಿದರು. ‘ವರ್ಗದ ಆರ್ಥರನ್ನು ರದ್ದುಪಡಿಸಲು ಪ್ರಯತ್ನ ಪಡೋಣವೇ’—ಎಂದು ಕೇಳಿದರು.

‘ಬೇಡ. ನಿಮ್ಮಗಳು ಪ್ರಯತ್ನ ಪಟ್ಟಿರೆ ನಿಮ್ಮನ್ನೆಲ್ಲ ನಾನು ಎತ್ತಿ ಕಟ್ಟಿದೆನೆಂದು ಮೇಲಿನ ಸಾಹೇಬರು ತಿಳಿದುಕೊಂಡು ಅಸಮಾಧಾನ ಪಟ್ಟಿಕೊಳ್ಳುತ್ತಾರೆ. ಅದೂ ಅಲ್ಲದೆ ಈ ವರ್ಗದ ಆರ್ಥರನ್ನು ಉದ್ದೇಶ ಪೂರ್ವಕವಾಗಿ ಮಾಡಿದ್ದಾರೆ. ಆದ್ದರಿಂದ ಬದಲಾಯಿಸುವುದಿಲ್ಲ’ ಎಂದು ರಂಗಟ್ಟಿ ಹೇಳಿದನು. ಕಡೆಗೆ ಆ ಇಬ್ಬರು ಗೌಡರು ತಮ್ಮ ಹಳ್ಳಿಗಳಿಗೆ ಒಂದು ದಿನವಾದರೂ ಬಂದು ಆತಿಥ್ಯ ಸ್ವೀಕಾರ ಮಾಡಬೇಕೆಂದು ಕೇಳಿಕೊಂಡರು. ಅವರ ಇಷ್ಟಾನುಸಾರ ರಂಗಟ್ಟಿ ಅವರ ಹಳ್ಳಿಗಳಿಗೆ ಹೋಗಿಬಂದನು.

ಹೀಗೆ ವಾಪಸು ಬಂದನಂತರ ಗವಿಮುರದ ಪಾರುಪತ್ಯಗಾರನು ಕುದುರೆಗಾಡಿಯನ್ನು ತೆಗೆದುಕೊಂಡು ಬಂದು ರಂಗಟ್ಟಿನನ್ನು ಮನೆಯಲ್ಲಿ ಕಂಡನು.

‘ಸ್ವಾಮಿಯವರಿಗೆ ನಷ್ಟ ಕಾಗದ ಸೇರಿತೋ?’ ಎಂದು ರಂಗಟ್ಟಿ ಕೇಳಿದನು.

‘ಸೇರಿತು ಸ್ವಾಮಿ! ಗಾಡಿಯನ್ನು ಕಳಿಸಿದ್ದಾರೆ. ಖುದ್ದಾಗಿ ನಷ್ಟನ್ನೇ ಕಳಿಸಿದ್ದಾರೆ. ತಾವು ದಯವಾಡಿಸಬೇಕು.’

ರಂಗಟ್ಟಿ ಒಳಕ್ಕೆ ಹೋಗಿ ಹೆಂಡತಿಗೆ ವರ್ತಮಾನ ಕೊಟ್ಟಿನು. ಆಕೆ, ‘ಹೋಗಿಬಿಸ್ತಿ. ಆದರೆ ಶಂಕರಪ್ಪನನ್ನು ಜೊತೆಗೆ ಕರೆದುಕೊಂಡು ಹೋಗಿ’ ಎಂದು ಹೇಳಿದಳು. ಶಂಕರಪ್ಪನಿಗೆ ಉಗ್ರಪುನ ವೇಸಾಫನಾ

ಕಾಗದಗಳನ್ನೂ ಜೊತೆಗೆ ತರುವಂತೆ ರಂಗಣ್ಣ ಹೇಳಿಕೆಳಿಸಿ ತಾನು. ಹೊರಡಲು ಉಡುಸಿನ ಸಚ್ಚಾ ಮಾಡಿಕೊಂಡನು. ಸರಿಗೆಯ ಪಂಚೀಯನ್ನು ಟ್ರಿಪ್ಪುಕೊಂಡು, ಸಚ್ಚಾಕೊಟ್ಟು, ಶಲ್ಯ ಮತ್ತು ರುಮಾಲುಗಳನ್ನು ಧರಿಸಿಕೊಂಡನು. ಕಂಕರಪ್ಪನ ಕೈಗೆ ಒಂದು ಶುಭ್ರವಾದ ಪವಲ್ಲನ್ನು ಕೊಟ್ಟು ತನ್ನ ಕೈಬಿತ್ತ ಹಿಡಿದುಕೊಂಡು ಹೊರಟಿನು. ಕುದುರೆಯ ಗಾಡಿಯಾದ್ದರಿಂದ ಪ್ರಯಾಣ ಬೇಜಾರು ಹಿಡಿಸಲಿಲ್ಲ. ಬೆಳಗ್ಗೆ ಒಂಬತ್ತು ಗಂಟೆಗೆ ಹೊರಟಿವರು ಹತ್ತೂ ಕಾಲು ಗಂಟಿಗೆ ಗವಿಮರವನ್ನು ಸೇರಿದರು.

ಮರದ ಸನ್ನಿಹಿತ ಬಹಳ ರಮೆಣೀಯವಾಗಿತ್ತು. ಮೂರು ಕಡೆ ಬೆಟ್ಟಿಗಳು ಒಂದು ಕಡೆ ಬಯಲು; ಬೆಟ್ಟಿಗಳಮೇಲೆ ಕುರುಚಲು ಕಾಡು; ಅಲ್ಲಲ್ಲಿ ರುಂಗಳು; ಬಯಲಲ್ಲಿ ಸೀಳು ಹೊಳಿಗಳು; ಸೈರು ಪಚ್ಚೆ. ಬೆಟ್ಟಿದ ಬುಡದಲ್ಲಿ ಕೆಲವು ಸತ್ರಗಳು, ಎರಡು ಮೂರು ದೇವಾಲಯಗಳು; ಬೆಟ್ಟಿದಮೇಲೊಂದು ದೇವಾಲಯ. ಮರದ ಕಟ್ಟಿದ ಬೆಟ್ಟಿದ ಬುಡ ದಲ್ಲಿಯೇ ಇತ್ತು. ಸಾಮಾನ್ಯವಾಗಿ ಅಲ್ಲಿ ಪ್ರಶಾಂತ ವಾತಾವರಣವಿರುತ್ತಿತ್ತು. ಆದರೆ ಈಚೆಗೆ ನೂತನ ಸ್ವಾಮಿಗಳ ಪಟ್ಟಿಬಂಧ ಮಹೋತ್ಸವ ನಡೆದಿದ್ದುದರಿಂದ, ಅದರ ಅವಶಿಷ್ಟಗಳು ಇನ್ನೂ ಇದ್ದವು; ಆ ಮಹೋತ್ಸವಕ್ಕೆ ಬಂದಿದ್ದ ವರಲ್ಲಿ ಕೆಲವರು ಇನ್ನೂ ಸ್ಥಳದಲ್ಲಿಯೇ ಇದ್ದರು. ಮರವನ್ನು ಸವಿಾಸಿಸುತ್ತಿದ್ದಾಗ ಅಮಲ್ಲಾರರು, ಪೂಲೀಸ್ ಇನ್ಸ್ಪೆಕ್ಟರು, ಶಿರಸ್ತೀದಾರರು, ಮುನಿಸಿಫರು, ಮಾಝಜಿಸ್ಟ್ರೆಟರು ಆದಿಯಾಗಿ ಹೆಲವರು ಸರಕಾರಿ ಅಧಿಕಾರಿಗಳು ಸಹ ಅತಿಥಿಗಳಾಗಿ ಬಂದಿರುವುದು ರಂಗಣ್ಣನಿಗೆ ತಿಳಿಯಿತು. ಜನಾರ್ಥನಪುರದಿಂದ ಅಡಿಗೆಯವರನ್ನು ಕರೆಸಿ ಒಂದು ಸತ್ರದಲ್ಲಿ ಅಡಿಗೆಯ ಏರಾಟಿನ್ನು ಇಟ್ಟಿದ್ದರು. ರಂಗಣ್ಣನಿಗೆ ಬೇರೆ ಒಂದು ಸತ್ರದಲ್ಲಿ ಮಹಡಿಯ ಮೇಲೆ ದೊಡ್ಡ ದೊಂದು ಕೊಟ್ಟಿ ಬೀಡಾರವಾಗಿ ಏರಾಟಿತ್ತು. ಮೊದಲು ಆ ಬೀಡಾರವನ್ನು ನೋಡೋಣವೆಂದು ಹೋಗುತ್ತಿದ್ದಾಗ ಅಮಲ್ಲಾರರೂ ಮುನಿಸಿಫರೂ ಎದುರು ಬಿಡ್ಡರು. ಒಬ್ಬರಿಗೊಬ್ಬರು ಕುಶಲಪ್ರಶ್ನಿಗಳನ್ನು ಮಾಡಿ ಕೈಗಳನ್ನು ಕುಲುಕಿ ಆದಮೇಲೆ,

‘ರಂಗಟ್ಟನವರೇ! ನಿಮ್ಮ ನೇಪದಲ್ಲಿ ನಮಗೂ ಈ ದಿನ ಚೈತಣ. ಮುಖ್ಯ ಆತಿಥಿಗಳಾಗಿ ನೀವು ಬಂದಿದ್ದೀರಿ! ನಿಮ್ಮ ಪರಿವಾರವಾಗಿ ನಾವು ಬಂದಿದ್ದೇವೆ!’ ಎಂದು ನಗುತ್ತಾ ಅಮಲಾರರು ಹೇಳಿದರು.

‘ತಾಲ್ಲೂಕಿನ ಧಳಿಗಳು ತಾವು! ತಾವು ಮುಂದಿರಬೇಕು, ತಮ್ಮ ಹಿಂದೆ ನಾವಿರಬೇಕು!’ ಎಂದು ರಂಗಟ್ಟನು ನಗುತ್ತಾ ಹೇಳಿದನು.

ಹೀಗೆ ಮಾತುಕತೆಗಳನ್ನು ಡಿ ರಂಗಟ್ಟ ತನ್ನ ಕೊರಟಿಗೆ ಹೋದನು. ನೆಲಕ್ಕೆ ಜಮಿಂಬಾನವನ್ನು ಹಾಸಿ ದಿಂಬಿಗಳನ್ನು ಗೋಡೆಗೆ ಒರಗಿಸಿದ್ದರು. ಒಂದು ಕಡೆ ಒಂದು ಮೇಜು ಮತ್ತು ಎರಡು ಕುಚೆಗಳಿದ್ದವು. ಹಿಂದೆಯೇ ಒಂದ ಪಾರುಪತ್ಯಗಾರನು ‘ಸ್ವಾಮಿಯವರು ಇಲ್ಲಿ ಸ್ವಲ್ಪ ವಿಶ್ವಾಸಿತಿ ತೆಗೆದುಕೊಳ್ಳಬೇಕು. ಶ್ರೀಗಳವರಿಗೆ ತಾವು ಬಂದಿರುವ ಸಮಾಜಾರವನ್ನು ತಿಳಿಸಿ ಮತ್ತು ಬರುತ್ತೇನೇ’ ಎಂದು ಹೇಳಿ ಹೊರಟು ಹೋದನು.

ರಂಗಟ್ಟ ದಿಂಬಿಗೆ ಒರಗಿಕೊಂಡು, ‘ನೋಡಿದಿವಾ ಶಂಕರಪ್ಪ! ಹೀಗೆ ಆಗುವುದೆಂದು ಕನಸಿನಲ್ಲಾದರೂ ಕಂಡಿದ್ದಿರಾ? ಹಿಂದಿನ ಆ ಉಗ್ರಪ್ಪನೆಲ್ಲಿ! ಇಂದಿನ ಶಾಂತವೀರಸ್ವಾಮಿಗಳಿಲ್ಲ! ನಾನು ಮುಖ್ಯ ಆತಿಥಿಯಾಗಿ ಇಲ್ಲಿಗೆ ಬಂದಿರುವುದು ಒಂದು ಸೋಜಿಗವಲ್ಲವೇ!’ ಎಂದು ಹೇಳಿದನು.

‘ಹೌದು ಸ್ವಾಮಿ! ಕಟ್ಟಿಂದ ಸಾಕ್ಷಾತ್ತ್ವಗಿ ನೋಡಿದರೂ ನಂಬಿಂಗದ ಘಟನೆ!’

ಶಂಕರಪ್ಪನೂ ಆಶ್ಚರ್ಯಭರಿತನಾಗಿ ಉಗ್ರಪ್ಪನ ಪೂರ್ವಾಶ್ರಮದ ಕಥಿಗಳನ್ನು ಹೇಳುತ್ತಿದ್ದನು. ರಂಗಟ್ಟ, ‘ಶಂಕರಪ್ಪ! ನೀವು ತಂದಿರುವ ವೇನಾವನ್ನಾ ಕಾಗದಗಳಿಗೆ ಸ್ವಾಮಿಗಳ ರುಚು ಮಾಡಿಸೋಣ. ಎಂತಿದ್ದರೂ ಇಪ್ಪತ್ತೀದು ಪರ್ವ ಸವಿಂಸ್ ಆಗಿದೆ. ಆ ಸಂಸಾರ ಪೋಷಕಿಗೆ ಒಂದಿಪ್ಪು ವೇನಾವನ್ನಾ ಒದಗಲಿ. ನಾನು ಖುದ್ದಾಗಿ ಶಿಫಾರಸು ಮಾಡಿ ಕಳಿಸಿಕೊಡುತ್ತೇನೇ’ ಎಂದನು. ಪಾರುಪತ್ಯಗಾರನು ಮತ್ತು ಬಂದನು. ಅವನ ಜೊತೆಯಲ್ಲಿ ಮಾಣಿಯೊಬ್ಬನು ಬೆಳ್ಳಿಯ ತಟ್ಟಿಗಳಲ್ಲಿ ಸಜ್ಜಿಗೆ ಮತ್ತು

ಚೋಂಡಗಳನ್ನೂ, ಲೋಟಗಳಲ್ಲಿ ಕಾಫಿಯನ್ನೂ ತೆಗೆದುಕೊಂಡು ಬಂದು ವೇಳಿನಮೇಲಿಟ್ಟುನು.

‘ಸ್ವಲ್ಪ ಉಪಾಹಾರ ಸ್ವೀಕರಿಸಬೇಕು! ಶ್ರೀಗಳವರು ಪೂಜಾಗೃಹ ದಲ್ಲಿದ್ದಾರೆ. ಅಥರ್ವಗಂಟಿಯ ತರುವಾಯ ತಮ್ಮನ್ನು ಅವರಲ್ಲಿಗೆ ಕರೆದು ಕೊಂಡು ಹೋಗುತ್ತೇನೆ. ತಾವು ಒಬ್ಬರೇ ಅಲ್ಲಿಗೆ ದಯವಾಡಿಸಬೇಕೆಂದು ಶ್ರೀಗಳವರು ತಿಳಿಸಿದ್ದಾರೆ’ ಎಂದು ಪಾರುಪತ್ಯಗಾರನು ಹೇಳಿದನು.

ಉಪಾಹಾರ ಮುಗಿಯತು. ಅಥರ್ವ ಗಂಟಿಯೂ ಮುಗಿಯಿತು. ‘ಇದೇ ಉಡುಪಿನಲ್ಲಿ ಸ್ವಾಮಿಗಳ ದರ್ಶನಕ್ಕೆ ಬರಬಹುದೇ? ಇಲ್ಲ. ಕೋಟಿ ರುಮಾಲುಗಳನ್ನು ತೆಗೆದಿಟ್ಟು ಬರಲೇ?’ ಎಂದು ರಂಗಣ್ಣ ಕೇಳಿದನು.

‘ಹೇಗೆ ಬಂದರೂ ಆಕ್ಷೇಪಣೆಯಿಲ್ಲ ಸ್ವಾಮಿ! ’

ಪಾರುಪತ್ಯಗಾರ ಮುಂದೆ ರಂಗಣ್ಣ ಹಿಂದೆ ಹೊರಟಿರು. ತಾನು ಹೇಗೆ ನಡೆದುಕೊಳ್ಳಬೇಕು? ಏನೆಂದು ಆತನನ್ನು ಸಂಭೋಧಿಸಬೇಕು? ಆತನೊಡನೆ ಏನನ್ನು ಮಾತನಾಡಬೇಕು? ಎಂದು ಮುಂತಾಗಿ ರಂಗಣ್ಣ ಅಲೋಚಿಸತ್ತೊಡಗಿದನು ಅಂತಹ ಸಂದಿಗ್ಧ ಸನ್ನಿಹಿತದಲ್ಲಿ ಅವನು ಅದುವರೆಗೂ ಸಿಕ್ಕಿಕೊಂಡದ್ದೇ ಇಲ್ಲ. ಆ ಕಾಲಕ್ಕೆ ಏನು ಹೊಳೆಯುವುದೋ ಹಾಗೆ ಮಾಡೋಣವೆಂದು ತೀವ್ರಾನಿಸಿಕೊಂಡು ರಂಗಣ್ಣ ಹೌನದಿಂದ ಹೋಗುತ್ತಿದ್ದನು. ಮರದ ಮುಂಭಾಗದಲ್ಲಿ ಜನರ ಓಡಾಟ ಸುಮಾರಾಗಿತ್ತು. ಮುಂದಿನ ಕೈಸಾಲೆಯಲ್ಲಿ ಬಂದು ಎತ್ತರವಾದ ಗದ್ದಗೆ ಇತ್ತು. ಅದರ ಮೇಲೆ ರತ್ನಗಂಬಳ ಹಾರಿ ವ್ಯಾಘಾತಜಿನವನ್ನು ಹರಡಿತ್ತು. ಕಾವಿಬಟ್ಟಿಯ ಮೇಲ್ಮೈಟ್ಟು ಮತ್ತು ಕಾವಿ ಬಟ್ಟಿಯ ಗವಸುಗಳದ್ದು ದಿಂಬುಗಳು ಇದ್ದವು. ಹಲವರು ಭಕ್ತರು ಆ ಗದ್ದಗೆಯ ಬಳಗೆ ಹೋಗಿ ಅಲ್ಲಿದ್ದ ಪಾದುಕೆಗಳನ್ನು ಮುಟ್ಟಿ ಕಟ್ಟಿಗೊತ್ತಿಕೊಂಡು ಪಕ್ಕದಲ್ಲಿದ್ದ ಹುಂಡಿಯ ಪಟ್ಟಗೆಯಲ್ಲಿ ಕಾಣಿಕೆಗಳನ್ನುಹಾರಿ ಬರುತ್ತಿದ್ದರು. ಹುಂಡಿ ಪಟ್ಟಗೆಯ ಪಕ್ಕದಲ್ಲಿ ದವಾಲಿಯ ಜವಾನ ಕೋಲುಹಿಡಿದು ಕೊಂಡು ನಿಂತಿದ್ದನು. ಕೈಸಾಲೆಯನ್ನು ದಾಟಿದಮೇಲೆ ದೊಡ್ಡ ದೊಡ್ಡ ಮರದ ಕಂಬಗಳ ವಿಶಾಲವಾದ ತೊಟ್ಟಿ. ಅಲ್ಲಿ ಹೆಚ್ಚು ಜನವಿರಲಿಲ್ಲ. ಆ

ತೊಟ್ಟಿಯನ್ನು ದಾಟಿ ಮುಂದಕ್ಕೆ ಹೋದರೆ ಅಲ್ಲಿ ಇನ್ನೊಂದು ತೊಟ್ಟಿ, ಆದು ವೋದಲಿನದರವ್ಯು ವಿಶಾಲವಾಗಿರಲಿಲ್ಲ. ಮತ್ತು ಅಲ್ಲಿ ಬೆಳಕು ಸಹ ಹೆಚ್ಚಾಗಿರಲಿಲ್ಲ; ಜನರು ಯಾರೂ ಇರಲಿಲ್ಲ; ಗಭೀರ ನೀರವ ಸಾಫನವಾಗಿತ್ತು. ಆ ತೊಟ್ಟಿಯನ್ನು ದಾಟಿದನಂತರ ಪಾರುಪತ್ಯಗಾರನು ಕೈಮುಗಿದು, ‘ಸ್ವಾಮಿಯವರು ಒಳಕ್ಕೆ ದಯವಾಡಿಸಬೇಕು. ಈ ನಡುವಾಸೆಯನ್ನು ದಾಟಿ ಮುಂದೆ ಹೋದರೆ ಇನ್ನೊಂದು ಸಣ್ಣ ತೊಟ್ಟಿ ಇದೆ. ಅದರ ಬಲಗಡೆಯ ಕೋಣೆಯಲ್ಲಿ ಶ್ರೀಗಳವರು ಇದ್ದಾರೆ. ಇಲ್ಲಿಂದ ಮುಂದಕ್ಕೆ ನಾನು ಬರಲು ನನಗೆ ಅಪ್ಪಣಿಯಿಲ್ಲ’ ಎಂದು ಹೇಳಿ ಹಿಂದೆ ನಿಂತುಬಿಟ್ಟಿನು. ಮುಂದೆ ಸ್ವಲ್ಪ ಕತ್ತಲಾಗಿತ್ತು. ನಡುವಾಸೆಯನ್ನು ಕಷ್ಟಪಟ್ಟಿಕೊಂಡು ದಾಟಿದನಂತರ ಮುಂದೆ ತೊಟ್ಟಿಯಲ್ಲಿ ಸ್ವಲ್ಪ ಬೆಳಕು ಕಂಡು ಬಂತು. ರಂಗಣ್ಣ ಆ ತೊಟ್ಟಿಯನ್ನು ಸ್ವರೇಶಿಸಿ ಬಲಗಡೆಯ ಕೊಟ್ಟಿಡಿಯ ಬಳಗೆ ಬಂದಾಗ ಒಳಗಿದ್ದ ಸ್ವಾಮಿಗಳು ಗೋಚರವಾದರು. ಅವನಿಗೆ ಗುರುತೀ ಸಿಕ್ಕಲಿಲ್ಲ! ತಲೆ ಗಡ್ಡ ವಿಾಸೆಗಳನ್ನೇಲ್ಲ ಬೋಳಿಸಿ ಕೊಂಡು ಕಾವಿಯ ಬಟ್ಟಿಯನ್ನು ಉಟ್ಟಿ, ದಟ್ಟವಾಗಿ ವಿಭೂತಿಯನ್ನು ಧರಿಸಿದ್ದ ಆ ವೃತ್ತಿ ಹಿಂದೆ ಉಗ್ರಪುನಾಗಿದ್ದನೆಂದು ಹೇಳುವಂತೆಯೇ ಇರಲಿಲ್ಲ! ಆದರೆ ಆ ಸ್ಥಾಲ ಕಾಯ, ದಪ್ಪತಲೆ, ಭಾರಿ ತೋಳಗಳು— ಅವುಗಳನ್ನು ನೋಡಿದ ಮೇಲೆ ಬೇರೆ ವೃತ್ತಿಯಲ್ಲವೇಂದು ತೀರ್ಮಾನಿಸಿ ಕೊಂಡನು. ಸ್ವಾಮಿಗಳು ನೇಲದ ಮೇಲೆ ಹಾಸಿದ್ದ ವ್ಯಾಘಾತಜಿನದ ಮೇಲೆ ಕುಳಿತಿದ್ದರು! ಸ್ವಲ್ಪ ದೂರದಲ್ಲಿ ಕಲ್ಲೀಗೌಡ ಮತ್ತು ಕರಿಯವು ಚಾವೆಯಮೇಲೆ ಕುಳಿತಿದ್ದರು! ರಂಗಣ್ಣನ ಎದೆ ರುಲ್ಲೆಂದಿತು! ಮುಖ ವಿವರಣವಾಯಿತು! ಆದರೆ ಅಲ್ಲಿ ಹೆಚ್ಚಾಗಿ ಬೆಳಕಿರಲಿಲ್ಲವಾದುದರಿಂದ ಅವನಲ್ಲಾದ ಮಾಪಾಟಿ ಇತರಿಗೆ ಕಾಣಿಸಲಿಲ್ಲ. ಒಂದು ಕ್ಷಣಿ ರಂಗಣ್ಣ ಸ್ತಬ್ಧನಾಗಿ ನಿಂತು, ಸ್ವಲ್ಪ ತೊಡಲುನುಡಿಯಿಂದ, ‘ಪೂಜ್ಯ ಸ್ವಾಮಿಗಳಿಗೆ ನಮಸ್ಕಾರ! ’ ಎಂದು ಹೇಳಿದನು. ಆ ಮುಖಿಂದರ ಕಡಿಗೆ ಶರೀರಿಕೊಂಡು ‘ನಮಸ್ಕಾರ! ’ ಎಂದನು. ಅವರು ಸಹ ನಮಸ್ಕಾರ ಮಾಡಿದರು.

ಸ್ವಾಮಿಗಳು ತಮಗೆ ಸವಿಂದಲಿದ್ದ ಮಣಿಯನ್ನು ತೋರಿಸಿ, 'ಇಲ್ಲಿ ಕುಳಿತುಕೊಳ್ಳಿ. ನಮ್ಮ ಆಹ್ವಾನವನ್ನು ಮನ್ನಿಸಿ ನೀವು ಈ ದಿನ ಇಲ್ಲಿಗೆ ಬಂದದ್ದು ನಮಗೆ ಬಹಳ ಸಂತೋಷ. ಆ ಶಾಂತವಿರೇಶ್ವರನ ಅನುಗ್ರಹಕ್ಕೆ ನೀವು ಪಾತ್ರರಾದಿರಿ' ಎಂದು ಹೇಳಿದರು. ಸ್ವಾಮಿಗಳೆಂದಿಗೆ ಗಭರ್ಗುಡಿಯಲ್ಲಿ ಲಂಗನೋಂದಿತ್ತು. ಆಗತಾನೆ ಪೂಜೆಮಾಡಿದ್ದ ಹೂವು ಪತ್ರಿಗಳು ತುಂಬಿದ್ದವು; ಅಲ್ಲಿ ತೂಗುದೀಪವೊಂದು ಉರಿಯುತ್ತಿತ್ತು. ರಂಗಟ್ಟನ ಮಣಿಯಮೇಲೆ ಕುಳಿತುಕೊಂಡನು. ಪ್ರಯಾಣದ ವಿಷಯ ಮತ್ತು ಉಪಾಹಾರದ ವಿಷಯ ಮಾತನಾಡಿದಮೇಲೆ ಸ್ವಾಮಿಗಳು,

'ನಾವು ಕಲ್ಲೇಗೊಡಂಗೂ ಕರಿಯಪ್ಪನವರಿಗೂ ಆಹ್ವಾನ ಕೊಟ್ಟಿದ್ದೇವು. ಆವರೂ ದೊಡ್ಡ ಮನಸ್ಸು ಮಾಡಿ ಇಲ್ಲಿಗೆ ಬಂದಿದ್ದಾರೆ. ನಮಗೆ ಬಹಳ ಸಂತೋಷವಾಗಿದೆ' ಎಂದು ಹೇಳಿದರು.

ರಂಗಟ್ಟನಿಗೆ ಮಾತು ಬೆಳಿಸುವುದಕ್ಕೆ ಬುದ್ಧಿ ಓಡಲಿಲ್ಲ. ಅವನು ಹೊನವಾಗಿದ್ದನು.

'ಶಾಂತವಿರೇಶ್ವರನ ಸನ್ನಿಧಿಯಲ್ಲಿ ನಾವುಗಳೆಲ್ಲ ಕಲೆತಿದ್ದೀವೆ. ನಾವು ನಿಮಗೆಲ್ಲ ಒಂದು ಮಾತನ್ನು ಹೇಳುತ್ತೀವೆ; ನಡೆಸಿಕೊಡಬೇಕು. ಕೋಪ ದ್ವೇಷ ಮೊದಲಾದುವು ಮನುಷ್ಯನಿಗೆ ಶ್ರೀಯಸ್ಯರಗಳಲ್ಲ. ವಿಶ್ವಕರ್ಮಾಣವಾಗಬೇಕಾದರೆ ಪ್ರೀಮದಿಂದಲೇ ಸಾಧ್ಯ. ಒಂದುವೇಳೆ ಇರಬೇಕು-ತನಗೆ ಮುನಿವರಿಗೆ ತಾ ಮುನಿಯಲೇಕಯ್ಯ? ಅವರಿಗಾದ ದೇನು? ತನಗಾದದೇನು? ತನುವಿನ ಕೋಪ ತನ್ನ ಹಿರಿಯತನದ ಕೇದು; ಮನದ ಕೋಪ ತನ್ನ ಅರಿವಿನ ಕೇದು. ಮನೆಯೊಳಗಳ ಶಿಂಚ್ಚು ತನ್ನ ಮನೆ ಮುಟ್ಟಲ್ಲದೆ ನೆರಿಮನೆ ಬೇವುದೇ ಕೂಡಲ ಸಂಗಮದೇವಾ-ಎಂದು ಹಿಂಯ ಅನುಭವಿಗಳೊಬ್ಬರು ಹೇಳಿದ್ದಾರೆ. ಹಿಂದೆ ನಿಮ್ಮ ನಿಮ್ಮ ವ್ಯವಹಾರಗಳಲ್ಲಿ ಕೆಲವು ವಿಷಾದ ಘಟನೆಗಳು ನಡೆದುಹೋಡುವು; ಪರ ಸ್ವರವಾಗಿ ಮನಸ್ತುಪಗಳೂ ವೈರಪೂ ಬೆಳಿದುಹೋಡುವು. ಈಗ ಅವು ಗಳನ್ನೆಲ್ಲ ಮರಿತುಬಿಟ್ಟು ನೀವು ನೀವು ಸ್ವೀಹದಿಂದಿರಬೇಕು. ನಮ್ಮ

ಮುಖಂಡರಿಗೆ ನಾವು ಹೇಳುತ್ತೇವೆ: ಇನ್ನಾಸ್ತಿಕ್ಕರು ದೊಡ್ಡ ಮನುಷ್ಯರು. ದೇಶಾಭಿಮಾನದಿಂದ ಕೆಲಸ ಮಾಡುವ ದಕ್ಷರಾದ ಅಧಿಕಾರಿಗಳು ಅವರು ಜಂಬದಿಂದ ಇದ್ದುದು ಉಂಟು. ಆದರೆ ಇಲಾಖೆಯ ಗೌರವವನ್ನು ಎತ್ತಿಹಿಡಿಯಚೇಂಡೂ ಇತರ ಇಲಾಖೆಯವರನ್ನು ವಿಾರಿಸಿರಬೇಕೆಂಡೂ ಹಾಗೆ ವರ್ತಿಸುತ್ತಿದ್ದರು. ಅದನ್ನೇಲ್ಲ ನೋಡಿ ಪೂರ್ವಾಶ್ರಮದಲ್ಲಿ ನಮಗೂ ಬಹಳ ಸಂತೋಷವಾಗುತ್ತಿತ್ತು; ಉಪಾಧ್ಯಾಯರೆಲ್ಲ ಸಂತೋಷಪಡುತ್ತಿದ್ದರು. ಅವರ ಅಧಿಕಾರ ಕಾಲದಲ್ಲಿ ವಿದ್ಯಾಭಿವೃದ್ಧಿ ಬಹಳ ಚೆನ್ನಾಗಿ ಆಯಿತು. ಉಪಾಧ್ಯಾಯರ ವಿಷಯದಲ್ಲಿ ಬಹಳ ಸಹಾನುಭೂತಿಯಿಂದ ಅವರು ನಡೆದುಕೊಳ್ಳುತ್ತಿದ್ದರು. ಅವರಲ್ಲಿ ಯಾವುದೊಂದು ಕೆಟ್ಟು ನಡತೆಯೂ ಇರಲಿಲ್ಲ. ಅವುಗಳನ್ನೇಲ್ಲ ನೀವು ಸಹ ಮೇಚ್ಚಿಕೊಂಡಿದ್ದಿರಿ. ಆದ್ದರಿಂದ ಈಗ ನೀವಿಬ್ಬಂಡೂ ಅವರಲ್ಲಿ ದೈತ್ಯವಾಡದೆ ಸ್ನೇಹವನ್ನಿಡ ಬೇಕು. ಅವರು ಜನಾರ್ಥನವುರವನ್ನು ಬಿಟ್ಟು ಹೊರಡುವಾಗ ಅವರನ್ನು ಗೌರವಿಸಿ ಕಳಿಸಿಕೊಡಬೇಕು. ಏನು ಹೇಳುತ್ತೀರಿ?'

‘ಸ್ವಾಮಿಯವರ ಅಪ್ರಣಿಯಂತೆ ನಾವು ನಡೆದುಕೊಳ್ಳುತ್ತೀವೆ! ಶಾಂತವೀರೇಶ್ವರನ ಸಾಕ್ಷಿಯಾಗಿ ನಾವು ಅವರ ಮೇಲಿನ ದೈತ್ಯವನ್ನು ತ್ಯಜಿಸಿ ಸ್ನೇಹ ಹಸ್ತವನ್ನು ನೀಡುತ್ತೀವೆ!’ ಎಂದು ಮುಖಂಡರು ಹೇಳಿದರು.

ರಂಗಣ್ಣನು ಅಪ್ರತಿಭಿನಾದನು. ತನಗೆ ಶತ್ರುಗಳಾಗಿದ್ದ ಆ ಮೂವರು ಆ ವಕಾಂತ ಗೃಹದಲ್ಲಿ ತನ್ನನ್ನು ಬರಮಾಡಿಕೊಂಡು ಏನು ಅವಮಾನ ಮಾಡುವರೋ? ಏನು ಕೆಡುಕುಮಾಡುವರೋ? ಎಂದು ಶಂಕಿಸುತ್ತಿದ್ದಾಗ ಅಲ್ಲಿ ಶಾಂತಿ ಸಂಧಾನಗಳು! ಕಲ್ಲೆಗೌಡ ಮತ್ತು ಕರಿಯಪ್ಪನವರ ಶವಧ ಪೂರ್ವಕವಾದ ಸ್ನೇಹ ಹಸ್ತ! ಸ್ವಾಮಿಗಳು ಪ್ರಸನ್ನವದನರಾಗ ‘ಶ್ರೀಯೋಸ್ತು!’ ಎಂದು ಹರಿಸಿದರು ಬಳಿಕ ರಂಗಣ್ಣನ ಕಡೆಗೆ ತಿರುಗಿಕೊಂಡು,

‘ನೀವು ಸಹ ವೈರವನ್ನು ಬಿಟ್ಟಿದ್ದಿರಿ ಎಂದು ಭಾವಿಸುತ್ತೀವೆ. ನಮ್ಮ ಮುಖಂಡರು ಬಹಳ ನೀಂಜರಿಂದು ದುರಭಿಪ್ರಾಯವಿಟ್ಟುಕೊಳ್ಳುತ್ತಿದ್ದಿ. ಅವರೂ ನಾಡಿನ ಪುರೋಭಿವೃದ್ಧಿಗಾಗಿ ದುಡಿಯುವ ಜನ. ಈ

ಮುಖಿಂಡರನ್ನೆಲ್ಲ ತಪ್ಪು ದಾರಿಗೆ ಎಳೆದವರು ಸರಕಾರದ ಉನ್ನತಾಧಿಕಾರಿಗಳಲ್ಲಿ ಕೆಲವರು ಮತ್ತು ಹೊರಿಗನವರು. ಮದರಾಸಿನಲ್ಲಿ ಇಂಗ್ಲಿಷರು ಭೇದೋವಾಯವನ್ನು ಹೂಡಿ ಕೋಮುವಾರು ವಿವಿಧವನ್ನು ಜನರಿಂದ ದಿನಿಗೆ ಪ್ರಾಣಿಗಳಿಗೆ ಅಥವಾ ಮುಖಿಂಡರನ್ನು ಕೊಟ್ಟಿರುತ್ತಿದ್ದರು. ನಮ್ಮ ಸೀಮೆಯಲ್ಲಿಯೂ ಅದು ತಲೆದೊರಿತು. ಡಾಕ್ಟರ್ ನಾಯರ್ ಗೀಯರ್ ಎಂದು ಹೇಳಿಕೊಳ್ಳುವ ಮುಖಿಂಡರ ಅಪರಾವತಾರಗಳು ಇಲ್ಲಿ ತಲೆಯೆತ್ತಿದ್ದರು. ಸಾಲದುದಕ್ಕೆ ನಮ್ಮ ದೊಡ್ಡ ಅಧಿಕಾರಿಗಳೂ ತಮ್ಮ ಕೈವಾಡುತ್ತೋರಿಸಿದರು. ನಮ್ಮ ಮುಖಿಂಡರನ್ನು ಆಶ್ರಯಿಸಿ, ಸಲಹೆಗಳನ್ನು ಕೊಟ್ಟು, ಸರಕಾರದ ರಹಸ್ಯ ವರ್ತಮಾನ ಗಳನ್ನೆಲ್ಲ ತಿಳಿಸಿ, ಅಂತಿ ಅಂಶಗಳನ್ನು ಒದಗಿಸಿ, ಸಭೆಗಳಲ್ಲಿ ದೊಡ್ಡ ಗೊಂದಲವೆಬ್ಬಿ ಸುವಂತೆ ಚಿತ್ರಾವಣೆ ಮಾಡಿದರು. ಹೀಗೆ ಸರಕಾರದ ಅಧಿಕಾರಿಗಳು ತಮ್ಮ ಕೈವಾಡಿನಾದಿಃದನ್ನು ನೋಡಿ ಮುಖಿಂಡರೂ ಸ್ವಾಧ್ಯಾ ಸಾಧಕರಾದರು; ಸರಕಾರವೆಂದರೆ ಗೌರವನೇ ಇಲ್ಲದಂತಾಯಿತು. ಆದ್ದರಿಂದ ನಮ್ಮ ನಾಡಿನ ಜನರಿಂದ ಕೆಳಮಟ್ಟೆಕ್ಕಿಳಿಯಿತು. ಮುಂದೆ ಕೋಮುವಾರು ವಿವ ಕ್ರಮಕ್ರಮವಾಗಿ ಮಾಯವಾಗುತ್ತದೆ. ಎಲ್ಲರೂ ಅಣ್ಣಿತಮ್ಮುಂದಿರಂತೆ ನಡೆದುಕೊಳ್ಳುವ ಕಾಲ ಬರುತ್ತದೆ. ಮಹಾತ್ಮಾ ಗಾಂಧಿಯವರ ತಪಸ್ಸಿನ ಫಲವಾಗಿ ಇಂಗ್ಲಿಷರು ಈ ದೇಶವನ್ನು ಬಿಟ್ಟು ಹೊರಟು ಹೊಗುವುದು ಖಂಡಿತ! ಇನ್ನೆಲ್ಲ ಹತ್ತು ಹದಿನ್ನೆಂದು ವರ್ಷಗಳು ವಾತ್ರ ಕಾಯಬೇಕು. ಸ್ವಾತಂತ್ರ್ಯಯುಗ ಕಾಲಿಂಬ್ರಾಗ ದೇಶಾಭ್ಯುದಯ ಕಾಯಬೇಕು ಎಲ್ಲರೂ ಭುಜಕ್ಕೆ ಭುಜ ಕೊಟ್ಟು ನಿಲ್ಲಬೇಕಾಗುತ್ತದೆ. ಆದ್ದರಿಂದ ನೀವು ಮನಸ್ಸಿನಲ್ಲಿ ವಿಷಾದವದದೆ ಈ ಮುಖಿಂಡರ ಸ್ವೀಕ್ರಿಯೆಯನ್ನು ಹಿಡಿಯಬೇಕು ಎಂಬುದು ನಮ್ಮ ಕೋರಿಕೆ. ಏನು ಹೇಳುತ್ತೀರಿ?

‘ಸ್ವಾಮಿಯವರ ಆಪ್ಯಣಿ! ’ ಎನ್ನುತ್ತಾ ರಂಗಣ್ಣನು ಮುಖಿಂಡರ ಸಮಾಪಕ್ಕೆ ಹೋಗಿ ಅವರ ಕೈಕುಲುಕಿ, ‘ಕರಿಯಪ್ಪನವರೇ! ಕಲ್ಲೀ ಗೌಡರೇ! ನಾನು ನಿಮ್ಮಗಳ ವಿಚಾರದಲ್ಲಿ ಏನು ಆಪರಾಧ ನಡೆಸಿದ್ದರೂ ನೀವು ಹ್ವಮಿಸಬೇಕು’ ಎಂದು ಹೇಳಿದನು. ರಂಗಣ್ಣನ ಕಣ್ಣಗಳು ಹನಿಗೂಡಿದ್ದವು.

‘ ತಾವೇನೂ ಅಂತಹ ಅಪರಾಧಗಳನ್ನು ನಡೆಸಿಲ್ಲ. ಸ್ವಾರ್ಥಕಾವೃಗಿ ತಾವೇನೂ ಮಾಡಲಿಲ್ಲ. ಏನಿದ್ದರೂ ತಪ್ಪಿಗಳು ನಮ್ಮ ಕಡೆಯವು ’ ಎಂದು ಕಲ್ಲೀಗೊಡರು ಹೇಳಿದರು.

‘ ಸಾರ್ವಜನಿಕ ಜೀವನದಲ್ಲಿ ನಾವು ನಿಷ್ಪೃಹರಾಗಿರಬೇಕು, ಪ್ರಮಾಣೆಕರಾಗಿರಬೇಕು ಎಂಬುದನ್ನು ನಮಗೆ ಕಲಿಸಿಕೊಟ್ಟಿರಿ. ನಾವು ನಿಮಗೆ ಕೃತಜ್ಞರಾಗಿದ್ದೇವೆ ! ’ ಎಂದು ಕರಿಯಪ್ಪನವರು ಹೇಳಿದರು.

ಸ್ವಾಮಿಗಳು, ‘ ಶ್ರೀಯೋಸ್ತು ! ಶ್ರೀಯೋಸ್ತು ! ’ ಎಂದು ಹರಸಿ ಪಾರುಪತ್ಯಗಾರನನ್ನು ಕರೆದರು. ಆತ ಬಂದಮೇಲೆ, ‘ ಹಾಲೂ ಹಣ್ಣಿ ತೆಗೆದುಕೊಂಡು ಬಾ ’ ಎಂದು ಅಪ್ಪಣಿ ಮಾಡಿದರು. ಆತ ಹೊರಟ್ಟಿ ಹೋದಮೇಲೆ ‘ ಈ ಶಾಂತಿ ಸಂಧಾನಕ್ಕಾಗಿಯೇ ನಿಮ್ಮನ್ನು ಈ ಏಕಾಂತ ಸ್ಥಳಕ್ಕೆ ನಾವು ಕರೆಸಿಕೊಂಡೆವು. ನಾವು ಈ ಆಶ್ರಮ ಸ್ವೀಕಾರ ಮಾಡಿದ ಪ್ರಾರಂಭದಲ್ಲಿ ಹೀಗೆ ಶಾಂತಿ ಸಂಶೋಧಗಳು ನೆಲಸಿದ್ದ ದೈವಾನುಗ್ರಹ. ಈಗ ನಮ್ಮ ದೇಶ ಒಂದು ಪರಮಕಾಲದಲ್ಲಿದೆ. ನಾವು ಸುಸಂಘಟಿತರಾಗಿ ದೈವಾಸಾಯೆಗಳಲ್ಲಿದೆ ಇರಬೇಕು. ಮುಂದೆ ಪ್ರಜಾಧಿಕಾರ ಆಚರಣೆಗೆ ಬಂದಾಗ ದೇಶಾಭ್ಯಾದಯವನ್ನುವುದು ಮುಖಂಡರನ್ನು ಆಶ್ರಯಿಸಿ ಕೊಂಡಿರುತ್ತದೆ. ಆದ್ದರಿಂದ ಮುಖಂಡರು ವಿದ್ಯಾವಂತರಾಗಿ ಲೌಕಿಕ ವಿದ್ಯೆಯಲ್ಲಿ ಸಮರ್ಪಿತರಾಗಿ ನೀತಿಯಲ್ಲಿ ಸನ್ಯಾಗಿಗಳಾಗಿ ಆಡಳಿತದಲ್ಲಿ ದರ್ಶಿಸಿ, ಪ್ರಜೆಗಳಿಗೆ ಆದರ್ಶಪ್ರಾಯರಾಗಿರಬೇಕು. ಸರಕಾರದ ಅಧಿಕಾರಿಗಳನ್ನು ಗೌರವದಿಂದ ಕಂಡು, ಯೋಗ್ಯತೆಗೆಮನ್ನಣಿ ಕೊಡುತ್ತ, ಸ್ನೇಹದಿಂದ ಒಲಿಸಿಕೊಂಡು ಸುಸೂತ್ರವಾಗಿ ಕೆಲಸಗಳನ್ನು ನಡೆಸಬೇಕು’ ಎಂದು ಉಪದೇಶ ಮಾಡಿದರು. ಪಾರುಪತ್ಯಗಾರನು ಹಾಲೂ ಹಣ್ಣಿ ಸಕ್ಕರೆಗಳನ್ನು ತಂದಿಟ್ಟು ಹೊರಟ್ಟಿಹೋದನು. ಸ್ವಾಮಿಗಳ ಅಪ್ಪಣಿ ಯಂತೆ ನೂರು ಲೋಟಿಗಳಲ್ಲಿ ಹಾಲನ್ನು ಕರಿಯಪ್ಪನವರು ಸುರಿದರು; ಬಾಳೆಯಹಣ್ಣಿಗಳ ಸಿಪ್ಪಿಗಳನ್ನು ಕಲ್ಲೀಗೊಡರು ಸುಲಿದರು.

‘ ನೀವು ಮೂವರೂ ಈ ಫಲಾಹಾರ ಸ್ವೀಕಾರ ಮಾಡಿರಿ ’ ಎಂದು ಸ್ವಾಮಿಗಳು ಅಪ್ಪಣಿ ಮಾಡಿದರು. ಆದರಂತೆ ಆ ಮೂವರೂ ತೆಗೆದು ಕೊಂಡರು. ತರುವಾಯ ಸ್ವಾಮಿಗಳಿದ್ದು, ‘ ಕರಿಯಪ್ಪನವರೇ ! ನೀವೂ

ಕಲ್ಲೀಗೋಡರೂ ಇನ್ನಾಸ್ತಿಕ್ಕರಿಗೆ ಈ ಹೈತ್ರೆವನ್ನೇಲ್ಲ ತೋರಿಸಿಕೊಂಡು ಬನ್ನಿ. ಯೋಗೀಶ್ವರರ ಗುಹೆಯನ್ನೂ ತೋರಿಸಿ ಶಫಳ ಪುರಾಣವನ್ನು ಪರಿಚಯ ಮಾಡಿಕೊಡಿ. ಸಾಯಂಕಾಲ ನಾಲ್ಕು ಗಂಟೆಗೆ ಸಭೆಯನ್ನು ಸೇರಿಸಿ. ನಾವು ಆಗ ಬರುತ್ತೀನೇ. ಬಂದಿರುವ ಅತಿಥಿಗಳಿಗೆಲ್ಲ ಉಪ ಉಪಚಾರಗಳು ತೃಪ್ತಿಕರವಾಗಿ ನಡೆದ ಸಮಾಚಾರವನ್ನು ನಮಗೆ ತಿಳಿಸಬೇಕು' ಎಂದು ಹೇಳಿದರು.

ರಂಗಣ್ಣನು ಉಪಾಯವಾಗಿ ಹೆನ್ನಾವನ್ನಾ ಕಾಗದಗಳ ಪ್ರಸ್ತಾಪ ಮಾಡಿ ಅವುಗಳನ್ನು ಮುಂದಿಟ್ಟು, 'ಗುಮಾಸ್ತಿ ಶಂಕರಪ್ಪ ಬಂದು ಕಾಣತ್ತಾನೆ. ತಾವು ದೊಡ್ಡ ಮನಸ್ಸುಮಾಡಿ ಈ ಕಾಗದಗಳಿಗೆ ರಚು ಮೊದಲಾದುವನ್ನು ಮಾಡಬೇಕೆಂದು ಪ್ರಾರ್ಥಿಸುತ್ತೀನೆ. ಇವೆಲ್ಲ ತಮ ಗಾಗಿ ಅಲ್ಲ. ಸಂಸಾರ ಸೋಷಣಿಗೆ ಒದಗಿದಮ್ಮೆ ಹಣ ಒದಗಲಿ' ಎಂದು ಹೇಳಿದನು. ಸ್ವಾಮಿಗಳು, 'ನೀವು ಬಹಳ ಉಪಾಯಗಾರರು! ಸಾನು ನಿಮಗೆ ಸೋತ್ತಿ' ಎಂದು ನಕ್ಷೆರು ಬಳಿಕ ರಂಗಣ್ಣ ಸ್ವಾಮಿಗಳಿಗೆ ನಮಸ್ಕಾರ ಮಾಡಿ ಹೊರಕ್ಕೆ ಬಂದನು. ಕಲ್ಲೀಗೋಡ ಮತ್ತು ಕರಿಯಪ್ಪ ಸ್ವಾಮಿಗಳಿಗೆ ಅಡ್ಡಬಿದ್ದು, ಎದ್ದು, ಕೈಮುಗಿದು ಹೊರಕ್ಕೆ ಬಂದರು. ಆ ಹೈತ್ರೆ ಪರಿಚಯವನ್ನು ಮಾಡಿಕೊಡುತ್ತ ಯೋಗೀಶ್ವರರ ಗುಹೆ ಮೊದಲಾದುವನ್ನು ರಂಗಣ್ಣನಿಗೆ ತೋರಿಸುತ್ತ ಆ ಮುಖಿಂಡರು ಜೋತೆಯಲ್ಲಿ ಹೋಗುತ್ತಿದ್ದನನ್ನು ಶಂಕರಪ್ಪನೂ, ಹೊಲಿನ್ ಇನ್ ಸ್ಟಿಕ್ಕರೂ, ಅಮಲಾರರೂ ಸೋಡಿ ಬೆರಗಾಗಿ ಹೋಡರು! ಅವರಿಗೆ ಆ ಮುಖಿಂಡರು ಅಲ್ಲಿಗೆ ಬಂದಿರುವರೆಂಬುದೇ ತಿಳಿದಿರಲಿಲ್ಲ! ಆ ಮುಖಿಂಡರು ರಂಗಣ್ಣ ನಿಗೆ ಪರಮವೇರಿಗಳಿಂಬಾದನ್ನು ಅವರೆಲ್ಲ ತಿಳಿದವರಾಗಿದ್ದರು. ಇದೇನು! ಆ ಹೈತ್ರೆ ಮಾಹಾತ್ಮ್ಯಯೋ! ನೂತನ ಸ್ವಾಮಿಗಳ ತಪಃ ಫಲವೋ! ಹಿಂದೆ ಮಣ್ಣಾಶ್ರಮಗಳಲ್ಲಿ ಕಾಡುವೃಗಗಳು ಪರಸ್ಪರ ವೈರವನ್ನು ಬಿಟ್ಟೆರು ತೀದ್ದುವೆಂದು ಕೇಳಿದ್ದೇವು. ಈಗ ಪ್ರತ್ಯಕ್ಷವಾಗಿ ಇಲ್ಲಿ ದುಭರವೈರ ಶಾಂತವಾಗಿ ನಿಕಟಸ್ವೇಹ ಕಾಣತ್ತಿದೆಯಲ್ಲ! ಎಂದು ಆಶ್ಚರ್ಯಜಕತ ರಾದರು.

ಆ ದಿನದ ಛಿತ್ತಣದ ಏವಾಂಟಿ ಚಿನ್ನಾಗಿತ್ತು. ಚಿರೋಟಿ, ಶೀರು,

ಚೋಂಡ, ವಾಂಗೀಭಾತು, ಕೇಸರಿಭಾತು, ಅಂಚೊಡಿ, ಹಪ್ಪುಳ, ಬೂದು ಗುಂಬಳಕಾಯಿ ಮಜ್ಜಿಗೆಹುಳ, ತೊನ್ನೆ, ಕೂಟು, ಪಲ್ಯಗಳು, ಕೋಸುಂಬರಿಗಳು ಇತ್ಯಾದಿ. ದೊಡ್ಡ ದೊಡ್ಡ ಮತ್ತಿಗಳ ಮುಂದೆ ದೊಡ್ಡ ದೊಡ್ಡ ಬಾಕಿಯ ಅಗ್ರದೆಲಿಗಳನ್ನು ಹಾಕಿ ಅಲಂಕಾರ ಪಂತ್ರಿಗೆ ಬಡಿಸಿದಂತೆ ಬಡಿಸಿದ್ದ ದನ್ನು ನೋಡಿ ರಂಗಣ್ಣನು ವಿಸ್ತೃತನಾದನು. ಉಟವಾದು ಶ್ರೀದಾವ್ಯಗ ರಂಗಣ್ಣನ ಪಕ್ಕದಲ್ಲಿ ಕುಳಿತ್ತಿದ್ದ ಅಮಲಾದ್ವರರು,

‘ ಏನು ರಂಗಣ್ಣನವರೇ ! ರಾಜಿ ಆದಹಾಗೆ ಕಾಣುತ್ತಿದೆಯಲ್ಲ ! ಏನು ಸಮಾಚಾರ ? ’ ಎಂದು ಕೇಳಿದರು.

ರಂಗಣ್ಣನು ಆ ಬೆಳಗೆ ನಡೆದ ಪ್ರಸಂಗವನ್ನು ಚಿಂತನೆ ಮಾಡುತ್ತ ಮಾಡುತ್ತ ಗಂಭೀರಮುದ್ರೆಯನ್ನು ತಾಳಿದ್ದನು. ಹಿಂದೆ ಆವನಲ್ಲಿ ನೇಲಸಿದ್ದ ಅಧಿಕಾರ ರಭಸ ಮನೋವ್ಯತ್ತಿ ಮತ್ತು ಜಂಬ ಕಡಮೆಯಾಗಿದ್ದವು. ಅವುಗಳ ಪರಿಣಾಮವಾಗಿ,

‘ ನಾವೆಲ್ಲ ಅತಿಥಿಗಳಾಗಿ ಬಂದಿಲ್ಲವೇ ! ಅತಿಥಿಗಳಿಗೆ ಉಪಚಾರ ಹಿಂದೂ ಧರ್ಮದಲ್ಲಿ ಮುಖ್ಯ. ಇದು ಧರ್ಮಸೀರ ! ಆದ್ದಂದ ರಾಜಿ ಯಾಗುವುದು ಸಹಜವಾಗಿದೆಯಲ್ಲವೇ ? ’ ಎಂದು ಗಂಭೀರವಾಗಿ ಉತ್ತರ ಕೊಟ್ಟಿನು

‘ ನಿಮ್ಮನ್ನೂ ಅವರನ್ನೂ ಒಟ್ಟಿಗೆ ಕಂಡಾಗ ನಮಗೆಲ್ಲ ಆಶ್ಚರ್ಯ ವಾಯಿತು ! ’

‘ ಹೀಗೆಯೇ ! ನಮ್ಮ ಜೀವನಲ್ಲಿ ಅನೇಕ ಆಶ್ಚರ್ಯಗಳು ಕಾಣುತ್ತಿರುತ್ತವೆ. ಹೊಸ ಹೊಸ ಅನುಭವಗಳು ಬಂದಹಾಗೆಲ್ಲ ಹೊಸ ಹೊಸ ಸನ್ನಿವೇಶಗಳೂಡನೆ ರಾಜಿಮಾಡಿಕೊಳ್ಳುತ್ತ ಲೇ ಲೋಕ ಮುಂದುವರಿಯ ಬೇಕು ! ’

ಅಮಲಾದ್ವರಿಗೆ ಆ ಮಾತುಗಳಿಂದ ಏನೊಂದೂ ಅಭಿಪ್ರಾಯವಾಗ ಲಿಲ್ಲ. ಇನ್ನು ಹೆಚ್ಚಾಗಿ ಪ್ರತ್ಯೇಕುತ್ತ ಹೇಠರೆ ತಮ್ಮ ಹೊಧ್ಯವೆಲ್ಲಿ ಹೊರಬೀಳುವುದೋ ಎಂದು ಸುಮ್ಮನಾದರು. ಭೋಜನ ಸಮಾರಂಭ ಮುಗಿಯಿತು. ತಾಂಬೂಲಜವಣಾದಿ ಪ್ರಕರಣಗಳು ಮುಗಿದುವು. ವಿಶ್ರಾಂತಿಗಾಗಿ ತಂತಮ್ಮ ಬೀಡಾರಗಳಿಗೆ ಎಲ್ಲರೂ ಹೊರಟಿರು.

ಸಾಯಂಕಾಲ ನಾಲ್ಕು ಗಂಟೆಗೆ ಮೊದಲನೇಯ ಶೋಟ್ಟಿಯಲ್ಲಿ ಸಭೆ ಸೇರಿತು. ತಾಲ್ಲೂಕಿನ ಮುಖ್ಯಾಧಿಕಾರಿಗಳೂ ಆ ಕ್ಷೇತ್ರವಾಸಿಗಳೂ, ಇತರರೂ ಆ ಸಭೆಯಲ್ಲಿ ನೇರಿದಿದ್ದರು. ಸ್ವಾಮಿಗಳ ಬಲಗಡೆ ರಂಗಣ್ಣ ಕುಳಿತ್ತಿದ್ದನು; ಎಡಗಡೆ ಅಮಲ್ಲಾರರು ಕುಳಿತ್ತಿದ್ದರು. ಮಾಜಿಸ್ಪೇಟರು ರಂಗಣ್ಣನ ಪಕ್ಕದಲ್ಲಿದ್ದರು; ಮುನಿಸೀಫರು ಅಮಲ್ಲಾರರ ಪಕ್ಕದಲ್ಲಿದ್ದರು. ಭಗವದ್ಗೀತೆಯಿಂದ ಕೆಲವು ಶ್ಲೋಕಗಳನ್ನು ಮರದ ತಿಷ್ಯದು ಹೇಳದ ನಂತರ, ಕರಿಯಪ್ಪನವರು ಎದ್ದು ನಿಂತು ಅತಿಥಿಗಳಿಗೆ ಸ್ವಾಗತವನ್ನು ನೀಡಿ, ಇನ್ನಾಸ್ತೇಕ್ಕರವರಿಗೆ ವರ್ಗವಾಗಿರುವುದರಿಂದ ಅವರನ್ನು ಗೌರವಿಸುವುದಕ್ಕಾಗಿ ಆ ದಿನ ಸಭೆಯನ್ನು ಸೇರಿಸಿರುವುದಾಗಿಯೂ ಮುಖ್ಯ ಅತಿಥಿಗಳಾದ ಇನ್ನಾಸ್ತೇಕ್ಕರು ಸಲ್ಲಿಸಿರುವ ಸೇವೆಯನ್ನು ಪ್ರಶಂಸಿ ಮಾಡುವುದು ತಮ್ಮ ಕರ್ತವ್ಯವಾಗಿರುವುದೆಂದೂ ಹೇಳಿದರು ಬಳಿಕ ರಂಗಣ್ಣನ ಗುಣ ಕಢನವಾಯಿತು. ಕರಿಯಪ್ಪನವರು ಮಾತನಾಡಿದನಂತರ ಅಮಲ್ಲಾರರು ಮೊದಲಾದವರು ಮಾತನಾಡಬೇಕೆಂದೂ ಸ್ವಾಮಿಗಳು ತಿಳಿಸಿದ್ದರಿಂದ ಆಯಾ ಅಧಿಕಾರಿಗಳೂ ಯಥೋಚಿತವಾಗಿ ರಂಗಣ್ಣನನ್ನು ಪ್ರಶಂಸಿಸುತ್ತಾರೆ ಮಾತನಾಡಿದರು. ಆಮೇಲೆ ಮುಖ್ಯ ಅತಿಥಿಯು ಉತ್ತರರೂಪವಾಗಿ ಭಾವಣ ಮಾಡಬೇಕಾಯಿತು. ರಂಗಣ್ಣನ ಮನಸ್ಸು ಅಲ್ಲಕಲ್ಲೂ ಇಲವಾಗಿ ದ್ವಾದರಿಂದ ಅವನಿಗೆ ಹರ್ಷವೇನೂ ಇರಲಿಲ್ಲ. ಅವನು ಎದ್ದು ನಿಂತು ಕೊಂಡು, ‘ಪೂಜ್ಯ ಸ್ವಾಮಿಯವರೇ! ಮಹನೀಯರೇ! ಈ ದಿನ ತಾವುಗಳೆಲ್ಲ ಇಲ್ಲಿ ಸೇರಿ ನನಗೆ ಗೌರವನ್ನು ತೋರಿಸಿದ್ದಿರಿ; ನನ್ನ ಗುಣಕಢನ ಮಾಡಿದ್ದಿರಿ. ಆದರೆ ಅವನಿಗೆ ನಾನು ಅಹರನಲ್ಲ ಎಂದು ಹೇಳಬೇಕಾಗಿದೆ. ಈ ರೇಂಜಿನಲ್ಲಿ ಸ್ವಲ್ಪ ಸೇವೆ ಸಲ್ಲಿಸಿದ್ದೇನೆ. ಏನಾದರೂ ಒಳ್ಳೆಯ ಫಲಗಳು ದೋರಿತಿದ್ದರೆ, ಉಪಾಧ್ಯಾಯರ ಶ್ರದ್ಧಾಸ್ತಕಿಗಳೂ, ಜನರ ಬೆಂಬಲ ಪ್ರೌತ್ಸಾಹಗಳೂ ಆದಕ್ಕೆ ಕಾರಣಗಳು. ನನ್ನ ಅಧಿಕಾರಾವಧಿಯಲ್ಲಿ ನಾನು ಕೆಲವು ತಪ್ಪಿಗಳನ್ನು ಮಾಡಿದ್ದೇನೆಂದು ಬಹಿರಂಗವಾಗಿ ಇಲ್ಲಿ ಒಪ್ಪಿಕೊಳ್ಳುತ್ತೇನೆ. ಆದರೆ ಉಪಾಧ್ಯಾಯರೂ, ಮಹಾಜನಗಳೂ ವಿಶ್ವಸದಿಂದಲೇ ನಷ್ಟನ್ನು ಕಾಣುತ್ತ ಬಂದರು. ಅವರಿಗೆಲ್ಲ ನಾನು ಬಹಳ ಕೃತಜ್ಞನಾಗಿದ್ದೇನೆ. ಮುಖ್ಯವಾಗಿ ಹೇಳಬೇಕಾದ

ಮಾತು ಒಂದಿದೆ. ನಮ್ಮ ದೇಶದಲ್ಲಿ ವಿಧ್ಯಾಭ್ಯಾಸ ತಕ್ಷಪ್ಯ ಮುಂದು ಪರಿದಿಲ್ಲ; ಸೇಕಡ ಹತ್ತರಪ್ಯಕೂಡ ಓದು ಬರೆಹ ಬಲ್ಲವರಿಲ್ಲ. ಈ ದು:ಸ್ಥಿತಿ ಆದಪ್ಯ ಬೇಗ ತೊಲಗಬೇಕು. ಸರಕಾರದವರು ಧಾರಾಳ ವಾಗಿ ಹಣವನ್ನು ವಿಚುರ್ವಾಡಬೇಕು; ಮತ್ತು ಆ ಹಣ ಪೋಲಾಗ ದಂತಿ ದಕ್ಕರಾದ ಉಪಾಧ್ಯಾಯರನ್ನೂ ದಕ್ಕರಾದ ಅಧಿಕಾರಿಗಳನ್ನೂ ನೇಮಿಸಿ ಎಚ್ಚರಿಕೆಯ ಕ್ರಮಗಳನ್ನು ಕೈಕೊಳ್ಳಬೇಕು. ಜನಗಳೂ ಮುಖಂಡರೂ ಈ ಮಹತ್ವಯತ್ವದಲ್ಲಿ ಸಹಾಯವನ್ನೂ ಸಹಕಾರವನ್ನೂ ನೀಡಬೇಕು' ಎಂದು ಮುಂತಾಗಿ ಹೇಳಿ, ಸ್ವಾಮಿಯವರು ಮಾಡಿದ ಆತಿಧ್ಯಾವನ್ನು ಹೊಗಳಿ, ಎಲ್ಲರಿಗೂ ಕೃತಜ್ಞತಾಪೂರ್ವಕವಾದ ವಂದನೆ ಗಳನ್ನು ಸಮರ್ಪಣೆ ಮಾಡಿದನು.

ಸ್ವಾಮಿಯವರು ತಮ್ಮ ಅಧ್ಯಕ್ಷ ಭಾವಣದಲ್ಲಿ ತಮ್ಮ ಪೂರ್ವಾಶ್ರಮದ ವಿಚಾರವನ್ನೇನೂ ಪ್ರಸ್ತಾಪ ಮಾಡಲಿಲ್ಲ. ಚೆತುರ್ವಿಧಿ ಪುರುಷಾರ್ಥಗಳನ್ನು ವಿವರಿಸಿ, ಆ ಪುರುಷಾರ್ಥಗಳಲ್ಲಿ ಧರ್ಮವನ್ನು ಮೊದಲಿ ನಲ್ಲಿ ಹೇಳಿರುವುದರ ಕಾರಣವನ್ನು ತಿಳಿಸಿದರು. 'ಧರ್ಮದ ತಳಹದಿಯ ಹೇಳಿ ಲೋಕ ನಿಂತಿದೆ. ಧರ್ಮದ ಸ್ವರೂಪವನ್ನು ಎಲ್ಲರೂ ತಿಳಿದು ಕೊಂಡು ಸದ್ಗುರುವಿರುವುದಾದರೂ ಮುಂದೆ ಮೋಕ್ಷವನ್ನು ಹೇಳಿ ರುಧರಿಂದ ಆ ಕಾಮ ಮೋಕ್ಷಪರವಾಗಿರಬೇಕೆಂದು ಎಲ್ಲರೂ ಗ್ರಹಿಸಬೇಕು'— ಎಂದು ಮುಂತಾಗಿ ಅಧ್ಯಾತ್ಮ ವಿಚಾರಗಳನ್ನು ಶುರಿತು ಭಾವಣವಾಡಿದರು. ಬಳಿಕ ರಂಗಣ್ಣನ ವಿದ್ವತ್ತನ್ನೂ ಅವನ ಸೇವಾ ಬುದ್ಧಿಯನ್ನೂ ಪ್ರತಿಂಸೆನೊಡಿ ಈಗ ವರ್ಗವಾಗಿ ಬೆಂಗಳೂರಿಗೆ ಹೋಗುವುದಾದರೂ ಆಗಾಗ ಜನಾರ್ಥನಪುರದ ಪ್ರಾಂತಕ್ಕೆ ಬರುತ್ತಿರಬೇಕೆಂದೂ, ಮರಕ್ಕೆ ಭೇಟಿ ಕೊಡುತ್ತಿರಬೇಕೆಂದೂ ಹೇಳಿದರು. ಕಲ್ಲೇಗೆ ಗೋಡರು ರಂಗಣ್ಣನಿಗೆ ಹೂವಿನ ಹಾರವನ್ನು ಹಾರಿ ಹಣ್ಣಗಳನ್ನು ಒಪ್ಪಿಸಿ ಮುಕ್ತಾಯ ಭಾವಣಮಾಡಿದರು. 'ರಂಗಣ್ಣನವರು ಶೀಫುರದಲ್ಲಿಯೇ ದೊಡ್ಡ ಹುದ್ದೆಗೇರಿ ನಮ್ಮ ಪ್ರಾಂತಕ್ಕೆ ಜಿಲ್ಲಾಧಿಕಾರಿಗಳಾಗಿ ಬರಬೇಕೆಂ

ಬುದೇ ನಮ್ಮೆಲ್ಲರ ಹಾರ್ಯಕೆ' ಎಂದು ಹೇಳಿದಾಗ ಸಭೆಯಲ್ಲಿ ಕರತಾಡನ ಗಳಾದುವು. ಹೀಗೆ ಸಭೆ ಮುಕ್ತಾಯವಾಯಿತು. ಅಮಲ್ಲಾರರು ಮೊದಲಾದವರು ತಂತಮ್ಮ ಗಾಡಿಗಳಲ್ಲಿ ಹಿಂದಿರುಗಿದರು. ರಂಗಣ್ಣನು ಮತದ ಗಾಡಿಯಲ್ಲಿ ಜನಾರ್ಥನವುರಕ್ಕೆ ಬಂದು ಸೇರಿದನು.

ಪ್ರಕರಣ ೨೯

ನಿಗರಾನ ಸವಾರಂಭ

ಮಾರನೆಯ ದಿನ ಬೆಳಗ್ಗೆ ಏಳು ಗಂಟೆಗೆ ರಂಗಣ್ಣ ಕಾಫಿ ಸೇವನೆ ಮಾಡಿ ತನ್ನ ಕೊಟಡಿಗೆ ಹಿಂದಿರುಗುತ್ತಿದ್ದಾಗ ಮುಂದಿನ ಒಪ್ಪಾರದಲ್ಲಿ ಯಾರೋ ಮೇಷ್ಟ್ ನಿಂತಿದ್ದುದು ಆವನ ಕಣ್ಣಿಗೆ ಬಿತ್ತು. ತನಗೆ ವರ್ಗವಾಗಿರುವುದನ್ನು ತಿಳಿದು ಹೆಲವರು ಉವಾಧ್ವಾಯರು ಮನೆಯ ಹತ್ತಿರ ಬರುತ್ತಾರೆ, ಅವರಿಗೆಲ್ಲ ಸಮಾಧಾನ ಹೇಳ ಕಳುಹಿಸಬೇಕಾಗುತ್ತದೆ, ಆದಕ್ಕೆ ಕೊನೆಮೊದಲೇ ಕಾಣುವೆಡಿಲ್ಲ—ಎಂದು ಸ್ವಲ್ಪ ಬೇಜಾರು ಪಟ್ಟುಕೊಂಡು ಹೊರಕ್ಕೆ ಬಂದನು. ಅಲ್ಲಿ ನಿಂತಿದ್ದ ಮೇಷ್ಟ್ ಮುನಿ ಸಾಮ ಕೈಮುಗಿದನು!

‘ಎನು ಮೇಷ್ಟ್ ! ಬೆಳಗ್ಗೆ ಇಷ್ಟುಹೊತ್ತಿಗೆಲ್ಲ ಬಂದಿದ್ದೀರಿ. ನನಗೆ ವರ್ಗವಾಗಿರುವ ಸಂಗತಿ ತಿಳಿದು ಬಂದಿದ್ದೀರಾ ?’ ಎಂದು ರಂಗಣ್ಣ ಕೇಳಿದನು.

‘ಹೌದು ಸಾರ್ ! ಎರಡುಬಾರಿ ನಾನು ತಮ್ಮನ್ನು ರಾಣಬೇಕೆಂದು ಬಂದಿದ್ದೆ. ತಮ್ಮ ಸವಾರಿ ಎಲ್ಲಿಗೋ ಹೊಗಿತ್ತು. ಈ ದಿನ ಹೇಗಾದರೂ ಮಾಡಿ ತಮ್ಮನ್ನು ನೋಡಿಯೇ ಹೋಗಬೇಕೆಂದು ಬೆಳಗ್ಗೆ ಬೇಗನೇ ಬಂದಿದ್ದೀನೆ. ತಮಗೆ ವರ್ಗವಾಗಿರುವುದನ್ನು ತಿಳಿದು ನಮಗೆಲ್ಲ ಬಹಳ ವ್ಯಾಸನ ಆಗಿದೆ ಸಾರ್ !’

‘ವರ್ಗವಾದರೆ ವ್ಯಾಸನ ಏತಕ್ಕೆ ಮೇಷ್ಟ್ ? ಸರಳಾರಿ ನೋಕರಿಯಲ್ಲಿ ವರ್ಗವರ್ಗಗಳು ಆಗುತ್ತಲೇ ಇರುತ್ತವೇ.’

‘ತಮ್ಮಂಥ ಧಣಿಗಳು ಮುಂದೆ ಬರೋದಿಲ್ಲ ಸಾರ್ !’

‘ಇನ್ನೂ ಒಳ್ಳಿಯವರು ಬರುತ್ತಾರೆ ಮೇಷ್ಟ್ ! ಆಲೋಚನೆ ಮಾಡಬೇಡಿ.’

‘ಆಚಿಗೆ ತಾವು ನಮ್ಮ ಹಳ್ಳೀಕಡೆ ಬರಲೇ ಇಲ್ಲ ಸಾರ್! ಅಪ್ಪತ್ತಿ ಯಾದರೆ ಇಲ್ಲೇ ಶಿಷ್ಯನ ಸೇವೆ ಸಲ್ಲಿಸೋಣ—ಅಂತ ಬಂದಿದ್ದೇನೇ!’

ರಂಗಣ್ಣನು ನಗುತ್ತಾತ್ತು, ‘ಸೇವೇನೂ ಹತಾರಗಳನ್ನು ತಂದುಕೊಂಡಿ ಲಿವಲ್ಲ ಮೇಷ್ಟ್ರೀ! ಎಂದು ಹೇಳಿದನು.

‘ಎಲಾ ಮಂಡಕೊಂಡಿದ್ದೇನೇ ಸಾರ್! ಹೊರಕ್ಕೆ ಕಾಣೋದಿಲ್ಲ! ಎಂದು ಹೇಳಿ ಮುನಿಸಾಮಿ ಒಳಗೆ ಗೋಪ್ಯವಾಗಿದ್ದ ಕ್ರಾಪ್ ಮೇಷಿನ್ ಮತ್ತು ರೇಜರ್ಗಳನ್ನು ತೋರಿಸಿದನು.

ರಂಗಣ್ಣನು ನಗುತ್ತಾತ್ತು, ‘ಆಗಲಿ ಮೇಷ್ಟ್ರೀ! ಕೊಟ್ಟಿಯೋಳಕ್ಕೆ ಬಂಸಿ. ನಿಮ್ಮ ಪರಮಾಯಿಂಷಿ ಸೇವೆ ನನಗಿ ಪುನಃ ಲಭ್ಯವಿಲ್ಲವಲ್ಲ ಎಂದು ನನಗೂ ಬಹಳ ವ್ಯಸನವಾಗುತ್ತದೆ’ ಎಂದು ಹೇಳಿ ಒಳಕೊಟ್ಟಿಗೆ ಹೋದನು. ನೀರಮನೆಯಿಂದ ಬಿಸಿನೀರು, ಸೋಪು, ಬ್ರಾಹ್ಮ ತಂದಿಟ್ಟು ಕೊಂಡು, ಟಿವಲನ್ನು ಮೇಲೆ ಹಾಕಿಕೊಂಡು ಕುಚೀರು ಮೇಲೆ ಕುಳಿತನು. ಮುನಿಸಾಮಿಗೆ ಆ ದಿನ ಉತ್ಸಾಹವಿರಲಿಲ್ಲ. ಪಾಪ! ಆ ಮೇಷ್ಟ್ರೀ ಮಧ್ಯ ಮಧ್ಯ ಕಣ್ಣೀರನೇನ್ನು ರಸಿಕೊಳ್ಳುತ್ತ, ಕ್ರಾಪ್ ಕತ್ತರಿ ಸುತ್ತ, ‘ಸಾರ್! ತಾವು ಆ ದಿನ ಕೊಟ್ಟಿ ಸಲಹೆ ನನ್ನನ್ನು ಉದಾರ ಮಾಡಿತು. ಈಗ ಸೆಲೂನ್ ಪಸಂದಾಗಿ ನಡೆತಿದೆ. ದಿನಕ್ಕೆ ಏದೂ ಆರೂ ರುಪಾಯಿ ಸಂಪಾದನೆ ಆಗುತ್ತಿದೆ! ಈಗ ನಮ್ಮ ಹಳ್ಳೀಲಿ ಹುಡುಗರಿಗೆ ಉದ್ದೇಜುಟ್ಟೀ ಇಲ್ಲ ಸಾರ್! ನಮ್ಮ ಸ್ವಾಲಿಂಲಿಂತೂ ಹುಡುಗರಿಗೆಲ್ಲ ಕ್ರಾಪೇ! ಹೇನುಗೀನು ತುಂಬಿದ ಕೊಳಕು ಕೂಡಲ ಶಲೀಗಳೇ ಇಲ್ಲ! ಮಕ್ಕಳಿಲ್ಲ ಕ್ರಾಪ್ ಬಾಜಿಕೊಂಡು ರೀಕಾಗಿ ಬೆಳಗ್ಗಿ ಬರುತ್ತಾರೆ. ತಾವು ಬಂದು ನೋಡಬೇಕು ಸಾರ್! ಎಂದು ಹೇಳಿದನು.

‘ನಾನೇನು ನೋಡುವುದು ಮೇಷ್ಟ್ರೀ! ನಿಮ್ಮ ಕೆಲಸವನ್ನು ದೇವರೇ ಮೆಚ್ಚಿಕೊಳ್ಳುತ್ತಾನೇ.’

‘ತಾವು ನನ್ನ ಗುರುಗಳು ಸಾರ್! ಗುರುಗಳು ದೇವರಿಗೆ ಸಮಾನ! ಈಗ ದೊಡ್ಡವರೆಲ್ಲ ಕ್ರಾಪಿನ ಹೋರಿ ಕಲಿತುಬಿಟ್ಟಿದ್ದಾರೆ. ಒಂದು ವಾರದ ಹಿಂದೆ ಶ್ಯಾಸುಭೋಗರು ಏನೋ ಕೆಲಸಕ್ಕೆ ಸ್ವಾಲ ಹತ್ತಿರ ಬಂದಿದ್ದರು.

ನಾನು-ಸ್ವಾಮಿ! ಶ್ವಾಸನುಭೋಗರೇ! ಹಾಗೆಯೇ ಸೆಲ್ಹಾನ್ ಬಳ ನಡೀರಿ,
ಒಂದು ಕ್ರಾಪ್ ಹೊಡಿತೇನೆ ನಿಮಗೆ-ಎಂದು ಹೇಳಿದೆ.’

‘ಶ್ವಾಸನುಭೋಗರಿಗೂ ಕ್ರಾಪ್ ಹೊಡಿದುಬಿಟ್ಟು ಮೇಷ್ಟೆ? ’
ಎಂದು ರಂಗಣ್ಣ ನಗುತ್ತಾ ಕೇಳಿದನು.

‘ಇಲ್ಲ ಸಾರಾ! ಶ್ವಾಸನುಭೋಗರು ನಕ್ಕಬಿಟ್ಟರು: ನಾನು ಮುದುಕ;
ಬ್ರಾಹ್ಮಣಕ್ಕೆ ಸ್ವಲ್ಪ ಜುಟ್ಟಿರಲಿ ಮುನಿಸಾಮಿ! ಮುಂದಿನ ತಲೆ ಮೊರೆ
ಗಳೆಲ್ಲ ಬರಿ ಕ್ರಾಪಿನ ತಲೆಗಳೇ ಆಗುತ್ತವೆ. ನಾನು ಈ ವಯಸ್ಸಿನಲ್ಲಿ
ಸುಧಾರಿಸಲಾರೆ-ಎಂದು ಹೇಳಿದರು ಸಾರಾ!’

ಹೀಗೆ ಮಾತುಗಳನ್ನಾಡುತ್ತ ಮುನಿಸಾಮಿ ರಂಗಣ್ಣನಿಗೆ ಕ್ರಾಪು
ಕತ್ತರಿಸಿ, ಕ್ಷೇರವನ್ನು ಮಾಡಿದನು. ಸ್ವಾನವಾಯಿತು. ರಂಗಣ್ಣ
ಮುನಿಸಾಮಿಗೆ ಕಾಫಿಯನ್ನು ತಂದುಕೊಟ್ಟು, ‘ತೆಗೆದುಕೊಳ್ಳ ಮೇಷ್ಟೆ!’
ಎಂದು ಉಪಚಾರ ಮಾಡಿ, ಆವನನ್ನು ಸಮಾಧಾನಗೊಳಿಸಿ ಕೊಟ್ಟು
ಕಳಿಸಿದನು.

ಸ್ವಲ್ಪ ಹೊತ್ತಾದಮೇಲೆ ಗಂಡೀನಹಳ್ಳಿಯ ರಂಗಪ್ಪ ಮೇಷ್ಟೆ
ತಲೆಹಾಕಿದನು. ‘ಏನು ಮೇಷ್ಟೆರ್! ನನಗೆ ವರ್ಗವಾಗಿದೆ. ನಾನು
ನಾಳಿಯೇ ಇಲ್ಲಿಂದ ಹೊರಡಬೇಕು. ನನ್ನ ಬಟ್ಟೆ ಬರಿ ಬರಲಿಲ್ಲ! ಏನು
ಮಾಡುತ್ತೀರಿ?’ ಎಂದು ರಂಗಣ್ಣ ಕೇಳಿದನು.

‘ಎಲ್ಲಾ ಬಟ್ಟೀನೂ ತೀಳಿದು ಇಸ್ತಿಮಾಡಿ ತಂದಿದೇನೆ ಸ್ವಾಮಿ!
ತಮಗೆ ವರ್ಗ ಎಂದು ಸಮಾಚಾರ ತಿಳಿಯಿತು. ನನಗೆ ಬಹಳ ವ್ಯಾಸನ
ಆಯಿತು. ಆ ವ್ಯಾಸನದಲ್ಲೇ ಸ್ವಾಮಿಯವರ ಸೇವೆ ಮಾಡಿ ಬಟ್ಟೆ ತಂದಿ
ದ್ದೇನೇ!’

‘ಒಳ್ಳಿಯದು ಮೇಷ್ಟೆ! ಬಹಳ ಸಂತೋಷ. ನಿಮ್ಮ ಇಮ್ಮು
ದಿನಗಳ ಸೇವೆಗೆ ಏನಾದರೂ ಪ್ರತಿಫಲ ನಾನು ಕೊಡಬೇಕು.’

‘ನನಗೇಕೆ ಸ್ವಾಮಿ ಪ್ರತಿಫಲ! ನಾನೇನೂ ತೆಗೆದುಕೊಳ್ಳೋದಿಲ್ಲ!
ನಮಗೆಲ್ಲ ತಿಳವಳಿಕೆ ಕೊಟ್ಟು ಕಾಪಾಡಿಕೊಂಡು ಬಂದಿರಿ. ತಾವು ಇನ್ನ
ಸ್ವೇಕ್ಷರು, ನಾವು ತಾವೇದಾರರು ಎಂಬುವ ವ್ಯಾತ್ಯಾಸವೇ ಕಾಣಲಿಲ್ಲ.

ಅಮೈಪ್ಪಂದು ಸಲಿಗೆಯಿಂದ ಅಣ್ಣ ತಮ್ಮದಿರಂತೆ ತಾವು ನಡೆಸಿಕೊಂಡು ಬಂದಿರಿ ಸ್ವಾಮಿ!

ರಂಗಣ್ಣನು ಆ ಮೇಷ್ಪರಿಗೂ ಕಾಫಿ ತಂದು ಕೊಟ್ಟು ಉಪಚಾರ ಮಾಡಿ ಕಳಿಸಿದನು. ಆಮೇಲೆ ಚೊಮ್ಮನಹಳ್ಳಿಯಿಂದ ಹೇಡ್‌ಮೇಷ್ಪ ವೆಂಕಟಿಸುಬ್ಬಿಯ್ಯ ಮತ್ತು ಮೇಷ್ಪ ವೆಂಕಣ್ಣ ಬಂದರು. ಮೇಷ್ಪ ವೆಂಕಣ್ಣನಿಗೆ ತಿಪ್ಪೇನಹಳ್ಳಿಯಿಂದ ಚೊಮ್ಮನಹಳ್ಳಿಗೆ ವರ್ಗವಾಗಿತ್ತು.

‘ ವೆಂಕಟಿಸುಬ್ಬಿಯ್ಯ ! ನಿಮ್ಮ ಕಾಗದ ಬಂದು ಸೇರಿತು. ಸದ್ಗಃ ನಿಮ್ಮ ಹಿರಿಯ ಅಳಿಯ ವಾಪಸುಬಂದು ನಿಮ್ಮನ್ನು ಸೇರಿದನಲ್ಲ ! ನನಗೆ ಬಹಳ ಸಂತೋಷ ’ ಎಂದು ರಂಗಣ್ಣ ಹೇಳಿದನು.

‘ ದೇವರ ದಯೆಯಿಂದ, ತಮ್ಮ ಆಶೀರ್ವಾದಫಲದಿಂದ ಬಂದು ಸೇರಿದ್ದಾನೆ ಸ್ವಾಮಿ ! ತಮಗೆ ಖುದ್ದಾಗಿ ವರ್ತಮಾನ ತಿಳಸೋಣವೆಂದು ಹಿಂದೆ ಬಂದಿದ್ದೆ. ಸ್ವಾಮಿಯವರ ಸವಾರಿ, ಆಗ ಬೆಂಗಳೂರಿಗೆ ಹೋಗಿತ್ತು. ಅದರಮೇಲೆ ತಮಗೆ ಕಾಗದ ಬರಿದೆ.’

‘ ವಾಪಸು ಬರುವುದಕ್ಕೆ ಕಾರಣ ? ಅಳಿಯನಿಗೆ ಬುದ್ಧಿ ಬಂದಿರ ಬೇಕಲ್ಲವೇ ?’

‘ ಸ್ವಾಮಿ ! ಆ ನಾಟಕದ ಕಂಪನಿ ವಾಪರ್ ಎದ್ದೋಯ್ಯ ! ಅಲ್ಲಿ ಸೇರಿಕೊಂಡಿದ್ದವರು ಜೆದರಿಹೋದರು. ನಮ್ಮವನಿಗೆ ಕೂಳಿಗೆ ಮಾರ್ಗ ಕಾಣಲಿಲ್ಲ ! ಆ ಕಾಲಕ್ಕೆ ದೇವರೂ ಅವನಿಗೆ ಒಳ್ಳೆಯ ಬುದ್ಧಿ ಕೊಟ್ಟಿ ಸ್ವಾಮಿ ! ಒಂದು ದಿನ ಸಾಯಂಕಾಲ ಇದ್ದಕ್ಕಿದ್ದಹಾಗೆ ನಮ್ಮ ಮನೆಗೆ ಬಂದ ! ನಮಗೆಲ್ಲ ಬಹಳ ಹೆದರಿಕೆಯಾಯಿತು. ಏನು ಅವಾಂತರ ವಾಡುತ್ತಾನೋ ಎಂದು ಇದ್ದೇವೆ. ದೇವರ ದಯೆ ಸ್ವಾಮಿ ! ಅಳಿಯ ವಿಹಿತವಾಗಿ ನಡೆದುಕೊಳ್ಳುತ್ತಿದ್ದಾನೆ. ಬೆಳಗೆ ಹೊಲ ಗದ್ದೆಗಳ ಕಡೆಗೆ ಹೋಗಿ ನೋಡಿಕೊಂಡು ಬರುತ್ತಿದ್ದಾನೆ.’

‘ ಜಮಿಾನು ವಿಚಾರ, ಹಣದ ವಿಚಾರ ಪ್ರಸ್ತಾಪ ಮಾಡಿ ದನೋ ?’

‘ ಇಲ್ಲ ಸ್ವಾಮಿ ! ತನ್ನ ಪಾಡಿಗೆ ಶಾನಿದ್ವಾನೆ. ಕನ್ನ ಹೆಂಡತ ಹತ್ತಿರ ತನ್ನ ಕಥೆಯನ್ನೆಲ್ಲ ತಿಳಿಸಿ-ಆಗ ನನಗೆ ಬುದ್ಧಿ ಬಂತು. ಇನ್ನು

ಮೇಲೆ ಒಂದು ಕಡೆ ನೆಲೆಯಾಗಿ ನಿಲ್ಲುತ್ತೇನೆ. ಸಿನ್ನ ತಂದೆಗೆ ಸಹಾಯ ಮಾಡಿಕೊಂಡು ಇರುತ್ತೇನೇ—ಎಂದು ಮುಂತಾಗಿ ಹೇಳಿದನಂತೆ. ಆ ಹುಡುಗಿ ಎಲ್ಲವನ್ನೂ ತಿಳಿಸಿದಳು. ಅಳಿಯನ ಮೇಲೆ ನಮಗೇನು ವೈರವೇ ಸ್ವಾಮಿ? ಕರುಳು ಕೊಯ್ದು ಅವನಿಗೆ ಒಪ್ಪಿಸಿದ ಮೇಲೆ ಅವನ ಹಿತವನ್ನು ನಾವು ಬಯಸುವುದಿಲ್ಲವೇ?

‘ಬಹಳ ಸಂತೋಷ ವೆಂಕಟಿಸುಬ್ಬಿಯ್ಯಾ! ’

‘ಸ್ವಾಮಿಯಾವರು ಬೊಮ್ಮನಹಳ್ಳಿಗೆ ಒಪ್ಪೆತ್ತು ಬಂದಿದ್ದರೇ ಆಗಿತ್ತು.’

‘ಈಗ ವಿರಾಮವೇ ಇಲ್ಲ. ನಾಳೆಯೇ ಇಲ್ಲಿಂದ ಪ್ರಯಾಣ. ಮಿಡಲ್ ಸ್ಕೂಲ್ ಹೇಡ್‌ಮಾಸ್ಟರಿಗೆ ಚಾಚು ಕೊಟ್ಟು ಹೊರಟ್ಟಿಬಿಡು ತೀನೆ. ಮುಖ್ಯವಾಗಿ ನಿಮ್ಮ ವಿಶ್ವಾಸ ದೊಡ್ಡಿದು ವೆಂಕಟಿಸುಬ್ಬಿಯ್ಯಾ! ’

ಬಳಿಕ ರಂಗಣ್ಣ ಎದುರಿಗಿದ್ದ ವೆಂಗಣ್ಣ ಮೇಷ್ಟರ ಕಡೆಗೆ ತಿರುಗಿಕೊಂಡು,

‘ಏನು ಮೇಷ್ಟೇ! ತಿಪ್ಪೇನಹಳ್ಳಿಯಿಂದ ಬೊಮ್ಮನಹಳ್ಳಿಗೆ ಬಂದದ್ದು ಅನುಕೂಲವಾಗಿದೆಯೇ? ’ ಎಂದು ಹೇಳಿದನು.

‘ಬಹಳ ಆನುಕೂಲವಾಗಿದೆ ಸ್ವಾಮಿ! ಹೇಡ್‌ಮೇನ್ಸ್ಟ್ರಿ ವೆಂಕಟಿಸುಬ್ಬಿನವರ ಆಶ್ರಯದಲ್ಲಿ ಕೆಲಸ ಮಾಡಿಕೊಂಡು ಹೋಗುತ್ತಿದ್ದೇನೆ. ಮನೆಯಲ್ಲಿ ನನ್ನ ಅಕ್ಕೆ ಇದ್ದಾಗೇ. ಮಕ್ಕಳಾ ಆರ್ಥಿಕೆಯನ್ನು ಬಹಳ ಪ್ರೀತಿಯಿಂದ ಮಾಡುತ್ತಿದ್ದಾಗೇ. ಈಗ ನಿಶ್ಚಿಂತೆಯಾಗಿ ಸಂತೋಷದಿಂದ ಇದ್ದೇನೇ ಸ್ವಾಮಿ!

‘ಈಗ ಎಲ್ಲವೂ ತಹಬಂದಿಗೆ ಬಂತಲ್ಲ! ಮಂದುವೇ ಮಾಡಿಕೊಳ್ಳುವ ಏಷಾರ್ಡು ಏನು?’

‘ಅಯ್ಯೇ! ರಾಮ ರಾಮ! ಆ ಮಾತನ್ನು ಆಡಬೇಡಿ ಸ್ವಾಮಿ! ನಾನು ದೃಢ ಸಂಕಲ್ಪ ಮಾಡಬಿಟ್ಟಿದ್ದೇನೆ! ಆಕೆಗೆ ನಾನು ವಂಚನೆ ಮಾಡೋದಿಲ್ಲ! ನನ್ನ ಮಕ್ಕಳಿಗೆ ನಾನು ಮೋಸ ಮಾಡೋದಿಲ್ಲ!’

‘ಮತ್ತೆ ಸುಖಪಡಬೇಕು ಎಂಬುವ ಆಸೆ ಇಲ್ಲವೇ ಮೇಷ್ಟೇ?’

‘ಸಂಸಾರ ಸುಖ ತೃಪ್ತಿ ಆಗೋಯ್ದು ಸ್ವಾಮಿ! ಮತ್ತೆ ಅಲ್ಲಿ ಏನಿದೆ ಹೊಸದಾಗಿ ಸುಖಪಡೋದು? ಬರೀ ಸ್ವಾರ್ಥಕ್ಕಾಗಿ ಮದುವೆ ಮಾಡಿ ಕೊಳ್ಳಬೇಕೇ? ನನಗೆ ಬೇಡ ಸ್ವಾಮಿ! ಇನ್ನೊಂದು ಹೆಂಡತಿ ಎಂದರೆ ಹೊದಲ ಹೆಂಡತಿಯ ಮಕ್ಕಳಿಗೆ ವನವಾಸ ತಲೆಗೆ ಕಟ್ಟಿದ್ದು! ಸುರುಚಿ ಯಿಂದ ಇದು ವರ್ಷದ ಮಗು ಧ್ರುವನಿಗೆ ವನವಾಸವಾಯಿತು! ಕೈಕೇರಿ ಯಿಂದ ರಾಮ ಲಕ್ಷ್ಮಿಣರು ಕಾಡುಪಾಲಾದರಲ್ಲ! ಮಕ್ಕಳ ಹಿತಕ್ಕಾಗಿ ಸ್ವಾರ್ಥ, ಕಾಮ ಬಿಡಬೇಕು. ನಾನು ಬಿಟ್ಟಬಿಟ್ಟಿ ಸ್ವಾಮಿ! ಈಗ ನಷ್ಟ ಮಕ್ಕಳನ್ನು ನೋಡುತ್ತಿದ್ದರೆ ನನಗೆ ವಹೆಯ್ದೇ ಸುಖ! ಎಹೆಯ್ದೇ ಸಂಶೋಧನ! ಬಡತನದ ದುಃಖ ಕಾಣುವುದಿಲ್ಲ. ದೃಢಸಂಕಲ್ಪ ಮಾಡಿದ್ದೇನೇ ಸ್ವಾಮಿ!’

‘ಮೇಷ್ಪ್ರೀ! ನಿಮ್ಮ ವೀರಪ್ರತಿವನ್ನು ಮೇಚ್ಚಿದೆ! ಲೋಕದಲ್ಲಿ ನಿಮ್ಮಂಥವರು ಅತಿ ವಿರಳ’ ಎಂದು ಹೇಳುತ್ತಾ ರಂಗಣನು ಎದ್ದುಹೋಗಿ ಆ ಇಬ್ಬರು ಮೇಷ್ಪರಿಗೂ ಕಾಫಿತಂದುಕೊಟ್ಟಿನು. ಆದರೆ ಅವರು ಕಾಫಿತೆಗೆದುಹೋಳಿಲಿಲ್ಲ. ‘ನಾನು ದೇವತಾರ್ಥನೇ ಮಾಡದೆ ಏನನ್ನೂ ತೆಗೆದು ಹೋಳುವುದಿಲ್ಲ ಸ್ವಾಮಿ! ತಮಗೆ ತಿಳಿದಿದೆಯಲ್ಲ’ ಎಂದು ವೆಂಕಟಿ ಸುಭಿಯ್ಯ ಹೇಳಿದನು. ‘ನಾನು ಬಡವ ಸ್ವಾಮಿ! ಕಾಫಿ ಅಭಾಸ ಇಟ್ಟಿ ಕೊಂಡಿಲ್ಲ. ಈ ಕಾಫಿಯಿಂದ ಎಹೆಯ್ದೇ ಸಂಸಾರಗಳು ಕಷ್ಟಕ್ಕೆ ಈಡಾಗಿನೆ. ಬರುವ ಸಂಪಾದನೆಯಲ್ಲಿ ಅರ್ಥವೇಲ್ಲ ಆದಕ್ಕೇನೇ ಖಚಾಗಿ ಹೋಗುತ್ತದೆ. ಕೆಲವರ ಮನೆಗಳಲ್ಲಿ ಹಾಲೂ ಹೊಸರಿಗೆ ಅಭಾವ; ಕಾಫಿ ನೀರಿನ ಕುಡಿತ ಮಾತ್ರ ತಪ್ಪಿದ್ದಲ್ಲ’ ಎಂದು ಮೇಷ್ಪ್ರೀ ವೆಂಕಟಣ ಹೇಳಿದನು.

‘ಹಾಗಾದರೆ, ವೆಂಕಟಿಸುಭಿಯ್ಯ! ಇಲ್ಲೇ ಸ್ವಾನ ಮಾಡಿ, ಮಡಿ ಉಟ್ಟಿಕೊಂಡು ನಮ್ಮ ಮನೆಯಲ್ಲೇ ದೇವತಾರ್ಥನೇ ಮಾಡಿ; ಇಲ್ಲೇ ಉಟ್ಟಿಮಾಡಿ. ವೆಂಕಟಣ! ನೀರೂ ಇಲ್ಲಿಯೇ ಉಟಕ್ಕೆ ನಿಲ್ಲಿ’ ಎಂದು ರಂಗಣ ಹೇಳಿದನು.

‘ಆಗಬಹುದು ಸ್ವಾಮಿ! ’ ಎಂದು ಅವರು ಹೇಳಿದರು.

ಹೀಗೆ ಇಬ್ಬರು ಮೇಷ್ಪರುಗಳು ಉಟಕ್ಕೆ ಬರುತ್ತಾರೆಂಬ ಸಮಾಜಾರವನ್ನು ಶಿಳಸುವುದಕ್ಕಾಗಿ ರಂಗಣ ಅಡಿಗೆಯ ಮನೆಗೆ ಹೋದನು.

ಅಲ್ಲಿ ನೋಡಿದರೆ ಸೀತಮೃನವರು ಒಂದು ಸಣ್ಣ ಬುಟ್ಟಿಯನ್ನು ಪಕ್ಕದಲ್ಲಿಟ್ಟುಕೊಂಡು ತನ್ನ ಹೆಂಡತಿಯೊಡನೆ ಮಾತನಾಡುತ್ತ ಕುಳಿತಿದ್ದುದು ಕಂಡುಬಂತು. ತನ್ನ ಹೆಂಡತಿಯ ಮುಂದುಗಡೆ ಒಂದು ಬೆಳ್ಳಿಯ ತಟ್ಟಿಯಲ್ಲಿ ನಾಲ್ಕು ಕೋಡಬಳಿಗಳು ಇದ್ದವು. ಇನ್ನಾಸ್ಪಿಕ್ಕರೂ ಸಾಹೇಬರನ್ನು ಕಂಡು ಸೀತಮೃನ ಸಂಭರಮದಿಂದ ಎದ್ದು ನಮಸ್ಕಾರ ಮಾಡಿದಳು. ರಂಗಣ್ಣನ ಹೆಂಡತಿ ಗಂಡನಿಗೆ ಒಂದು ಮತ್ತೆಹಾಕಿ, ‘ಸ್ವಲ್ಪ ಕುಳತುಕೊಳ್ಳಿ. ಸೀತಮೃನವರು ನಿಮಗಾಗಿ ಕೋಡಬಳಿ ಮಾಡಿಕೊಂಡು ಬುಟ್ಟಿಯಲ್ಲಿ ತಂದಿದ್ದಾರೆ. ಎರಡನ್ನು ಬಾಯಿಗೆ ಹಾಕಿಕೊಳ್ಳಿ. ಆಕೆಗೆ ಸಂತೋಷವಾಗುತ್ತದೆ’ ಎಂದು ಹೇಳಿದಳು.

ರಂಗಣ್ಣ ಕುಳತುಕೊಂಡು, ಒಂದು ಕೋಡಬಳಿಯನ್ನು ಮೂಸಿ ನೋಡಿ ಸ್ವಲ್ಪ ಮುರಿಯಲು ಪ್ರಯತ್ನಪಟ್ಟಿನು. ಸೀತಮೃನು, ‘ಸ್ವಲ್ಪವೂ ಎಣ್ಣೆ ನೋರೆಸಿಲ್ಲ! ಅಪ್ಪಟ ತುಪ್ಪದಲ್ಲೇ ಕರದಿದ್ದೇನೇ! ಕೂಬ್ಬಿರಯ ತುರ ಹಚ್ಚುಗಿ ಬಿಡ್ಡಿದೆ; ಅದರ ವಾಸನೆ ಸ್ವಲ್ಪ ಬರಬಹುದಃ’ ಎಂದು ಹೇಳಿದಳು.

‘ಇದನ್ನೆಲ್ಲ ಮಾಡಿಕೊಂಡು ಹನ್ನೆರಡು ಮೈಲಿಯಂದ ಏಕೆ ಬಂದಿರಿ ಸೀತಮೃನವರೇ? ಬಹಳ ಶ್ರಮ ತೆಗೆದುಕೊಂಡಿರಲ್ಲಿ!’

‘ಶ್ರಮ ಏನೂ ಇಲ್ಲ. ತಾವು ನಮ್ಮನ್ನೆಲ್ಲ ಕಾಪಾಡಿಕೊಂಡು ಬಂದಿರಿ. ನನಗೆ ಸಾಹೇಬರು ಹಾಕಿದ್ದ ಜುಲಾನ್ನೆ ವಜಾ ಮಾಡಿಸಿದಿರಿ. ಹಾಗೆ ವಿಶ್ವಾಸವಿಟ್ಟು ನೋಡಿಕೊಳ್ಳೋ ಜನ ಯಾರಿದ್ದಾರೆ? ನನಗೆ ಪ್ರೀತಿಸೋ ಮಕ್ಕಳು ಮರಿಗಳು ಇಲ್ಲ; ಅದರಿಂದೋ ಬಂಧು ಬಳಗ ಇಲ್ಲ. ಯಾರಾದರೂ ಒಂದು ಒಳ್ಳಿಯ ಮಾತನಾಡಿದರೆ ಅವರೇ ನನಗೆ ಬಂಧುಗಳು! ಒಂದು ಉಪಕಾರ ಮಾಡಿದರೆ ಅವರೇ ನನಗೆ ಮಕ್ಕಳು! ತಮ್ಮ ಸಂಸಾರ ನೋಡಿ ನನಗೆ ಎಷ್ಟೋ ಸಂತೋಷ! ದೇವರು ನಿಮ್ಮನ್ನೆಲ್ಲ ಜೆಸ್ತ್ವಾಗಿಟ್ಟಿರಲಿ!’

ರಂಗಣ್ಣ ಎರಡು ಕೋಡಬಳಿಗಳನ್ನು ತಿಂದು, ಉಟಟಕ್ಕೆ ಇಬ್ಬರು ಮೇಷ್ಟರುಗಳು ಬರುತ್ತಾರೆಂದು ಹೆಂಡತಿಗೆ ತಿಳಿಸಿದನು. ಸೀತಮೃನವರನ್ನು ಉಟಟಕ್ಕೆ ನಿಲ್ಲಬೇಕೆಂದೂ ಹೇಳಿದನು. ತನ್ನ ಕೋಟಿಗೆ ಹಿಂದಿರು

ಗಿದಾಗ ಅಲ್ಲಿ ಉಪಾಧ್ಯಾಯರ ಸಂಘದ ಕಾರ್ಯದಶೀರ್ಷ ಕಾದಿದ್ದನು. ಆವನು ಕೈಮುಗಿದು, ‘ಸಾಯಂಕಾಲ ಸಂಘದ ಸಭೆ ಇಟ್ಟುಕೊಂಡಿದ್ದೇನೇ. ತಾವು ನಾಲ್ಕು ಗಂಟೆಗೆ ದಯಮಾಡಿಸಬೇಕು ಸ್ವಾಮಿ! ’ ಎಂದು ಅರಿಕೆ ಮಾಡಿದನು. ರಂಗಟ್ಟನಿಗೆ ತಾನು ಜನಾರ್ಥನಪುರಕ್ಕೆ ಇನ್ನಾನ್ನೇ ಕ್ಷೇರಾಗಿ ಬಂದ ದಿನ ನಡೆದ ಸಭೆ ಜಾಳ್ಳಪಕ್ಕೆ ಬಂತು. ಆ ಆಗಮನದ ಸಮಾರ್ಥನ್ಯಾಂ ಈ ನಿರ್ಗಮನದ ಸಮಾರ್ಥನ್ಯಾಂ ಹೋಗಿಕೊಳ್ಳುತ್ತ - ನಷ್ಟ ಇನ್ನಾನ್ನೇ ಕ್ಷೇರಾಗಿರಿಯ ದಿನಗಳೆಲ್ಲ ಕನಸಿನ ದಿನಗಳಾದುವು! ಎಪ್ಪು ಬೇಗ ಕಾಲಚಕ್ರ ಉರುಳಹೋಯಿತು! ಎಂದು ಮನಸ್ಸಿನಲ್ಲಿ ಹೇಳಿ ಕೊಂಡು, ‘ಆಗಲಿ ಮೇಷ್ಟೇ! ಬರುತ್ತೇನೇ. ಸ್ವಲ್ಪ ಕಾಫಿ ತೆಗೆದು ಕೊಂಡು ಹೋರಿದಿ’ ಎಂದು ಹೇಳಿ ಉಪಚಾರಮಾಡಿ ಕಳಿಸಿದನು.

ಅನಂತರ ವೆಂಕಟಸುಭ್ಯಯ್ಯ ಸ್ವಾನಮಾಡಿ ಮಡಿಯಟ್ಟುಕೊಂಡು ದೇವತಾರ್ಥಕ್ಕಾಗಿ ಮಾಡಿದನು. ವೆಂಕಟ್ಟ ಸ್ವಾನಮಾಡಿ ಮಡಿಯಟ್ಟು ಕೊಂಡು ಸಂಧ್ಯಾವಂದನೆಯನ್ನು ಮಾಡಿದನು. ಉಣಿವಾಯಿತು. ಮಧ್ಯಹ್ಯ ಸ್ವಲ್ಪ ವಿಶ್ವಾಸಿತಿಯೂ ಆಯಿತು. ರಂಗಟ್ಟ ಮೂರು ಗಂಟೆಗೆ ಎದ್ದು ಸಂಘದ ಸಭೆಗೆ ಹೋರಡಲು ಸಿದ್ಧಮಾಡಿಕೊಳ್ಳುತ್ತಿದ್ದನು. ತಾನು ಜನಾರ್ಥನಪುರಕ್ಕೆ ಬಂದ ದಿನ ಜಂಬದ ಕೋಳಿಯಾಗಿ ಹಾಕಿಕೊಂಡಿದ್ದ ಸಚಾರಸೂಟು, ದೊಡ್ಡ ಸರಿಗೆಯ ರುಮಾಲು ಮತ್ತು ಕೈಚೆತ್ತಗಳ ಸಚ್ಚಾರಮಾಡಿಕೊಂಡು ಅತಿಥಿಗಳಾಗಿ ಬಂದಿದ್ದ ಆ ಇಬ್ಬರು ಮೇಷ್ಟರುಗಳನ್ನು ಜೊತೆಗೆ ಕರೆದುಕೊಂಡು ಸಭೆಗೆ ಹೋರಿಟು.

ಮಿಡಲ್ ಸ್ಕೂಲಿನ ಕಟ್ಟಿಡದಲ್ಲಿ ಸಭೆಯನ್ನು ಏಪಾರಟ್ಟಿ ಮಾಡಿದ್ದರು. ಅದನ್ನು ಸಮಿಾಪಿಸುತ್ತಿದ್ದಾಗ ಮೇನ್ಪು ಕೆಂಚಪ್ಪ ಎದುರಿಗೆ ಬಂದು ನಮಸ್ಕಾರ ಮಾಡಿದನು. ‘ಏನು ಮೇಷ್ಟೇ! ಆರೋಗ್ಯವಾಗಿ ದೀರಾ?’ ಎಂದು ರಂಗಟ್ಟ ಹೇಳಿದನು.

‘ಇದ್ದೇನೇ ಸ್ವಾಮಿ!’

ರಂಗಟ್ಟನ ದೃಷ್ಟಿ ಆ ಮೇಷ್ಟರ ರುಮಾಲಿನ ಕಡೆಗೆ ಹೋಯಿತು. ಹಿಂದೆ ನಡೆದಿದ್ದ ಪ್ರಕರಣವೆಲ್ಲ ಜಾಳ್ಳಪಕ್ಕೆ ಬಂದು ನಗುಬಂತು.

‘ ಏನು ಕೆಂಚಪ್ಪನವರೇ! ಇದು ಬೋಡ್‌ ಒರಸುವ ಬಟ್ಟೆಯೇ ಏನು? ’ ಎಂದು ನಗುತ್ತಾ ಕೇಳಿದನು.

‘ ಅಲ್ಲ ಸ್ವಾಮಿ! ನಾನು ಬಡವ. ಆದರೆ ಸುಳ್ಳಪಳ್ಳು ಹೇಳೋ ಮನುಷ್ಯನಲ್ಲ! ಇದು ಬೋಡ್ ಒರಸೋ ಬಟ್ಟೆ ಅಲ್ಲ ಸ್ವಾಮಿ! ಇದು ತಾವು ಕೃಷ್ಣಮಾಡಿ ತಿಗೆದುಕೊಟ್ಟ ದುರ್ವಾಲಃ! ಒಂದನ್ನು ಅಗಸರವನಿಗೆ ಹಾಕಿದ್ದೇನೇ; ಇನ್ನೊಂದನ್ನು ಇಗೋ! ತಲೀಗೆ ಮಾಡಿಗಿಕೊಂಡಿದ್ದೇನೇ ಸ್ವಾಮಿ! ’

‘ ಆ ರುವೂಲನ್ನು ಏನು ಮಾಡಿದಿರಿ? ’

‘ ಅದು ಬೋಡ್ ಒರಸೋ ಬಟ್ಟೆ ಸ್ವಾಮಿ! ಬೋಡ್ ಒರಸೋ ದಕ್ಕೇನೇ ಮಡಗಿದ್ದೇನೇ! ತಮ್ಮ ಅಪ್ಪಣಿಯಂತೆ ಸಣ್ಣ ಸಣ್ಣ ಚೌಕಗಳಾಗಿ ಕತ್ತರಿಸಿ ಉಪಯೋಗಿಸುತ್ತಾ ಇದ್ದೇನೇ. ನಾನು ಸುಳ್ಳಪಳ್ಳು ಹೇಳೋ ಮನುಷ್ಯ ಅಲ್ಲ ಸ್ವಾಮಿ! ’

‘ ಒಳ್ಳಿಯದು ಮೇಷ್ಪ್ತೀ! ನಿಮ್ಮನ್ನು ಕಂಡರೆ, ನಿಮ್ಮನ್ನು ನೇನೆಸಿ ಕೊಂಡರೆ, ನನಗೆ ತುಂಬಾ ಸಂತೋಷವಾಗುತ್ತದೆ. ಈ ಕಲಿಕಾಲದಲ್ಲಿ ನಿಮ್ಮಂಥ ಸತ್ಯವಂತರು ಅತಿವಿರಳ! ’

ಆ ದಿನದ ಸಂಘದ ಸಭೆಯಲ್ಲಿ ಸಂತೋಷ ಸಂಭರಮಗಳು ಕಾಣುತ್ತಿರಲಿಲ್ಲ. ಉಪಾಧ್ಯಾಯರು ಕೆಕ್ಕಿರಿದು ತುಂಬಿದ್ದರು. ಹಾಸ್ಯ ನಲಿವು ನಗು ಏನೂ ಇಲ್ಲದೆ ಬಹಳ ಗಂಭೀರವಾಗಿಯೂ, ಸ್ವಲ್ಪ ಮಟ್ಟಿಗೆ ಶೋಕ ಯುಕ್ತರಾಗಿಯೂ ಆ ಉಪಾಧ್ಯಾಯರು ಕುಳಿತಿದ್ದರು. ಸಂಪ್ರದಾಯ ದಂತಿ ದೇವತಾ ಪ್ರಾರ್ಥನೆ ಮತ್ತು ಸಂಗೀತ ಆದ ಮೇಲೆ ಕಾಯ್ದ ದಶೀಯೂ ಇನ್ನು ಕೆಲವರು ಉಪಾಧ್ಯಾಯರೂ ರಂಗಣನ ಗುಣಕಥನ ಮಾಡಿ ಭಾಷಣ ಮಾಡಿದರು. ಅವರ ಮಾತುಗಳಲ್ಲಿ ಕಾಪಟ್ಟಿವೇನೂ ಇರಲಿಲ್ಲ. ರಂಗಣ ಮಾತನಾಡಬೇಕಾಗಿ ಬಂತು. ಆ ಉಪಾಧ್ಯಾಯರಿಗೆ ಏನನ್ನು ಹೇಳುವುದು! ಅವನಿಗೂ ಹೃದಯ ಭಾರವಾಗಿತ್ತು. ಸರಕಾರದ ಸ್ವಾಕರನಾಗಿ ತಾನು ಕೆಲಸಮಾಡಿದ್ದರೂ ಅನೇಕ ಉಪಾಧ್ಯಾಯರ ಸ್ವೀಕ ವನ್ನು ಅವನು ಸಂಪಾದಿಸಿಕೊಂಡಿದ್ದನು. ಅವರ ಗೃಹಕೃತ್ಯಗಳ ಆಂತರ್ಯ ಗಳನ್ನೆಲ್ಲ ತಿಳಿದುಕೊಂಡಿದ್ದನು. ಹಲವರು ತಮ್ಮ ಸಂಸಾರ ವಿಚಾರ

ಗಳನ್ನು ಅವನಲ್ಲಿ ಹೇಳಿಕೊಂಡು ಅವನ ಸಲಹೆಗಳನ್ನು ಪಡೆಯುತ್ತಿದ್ದರು. ಉಪಾಧ್ಯಾಯರಿಗೆ ಅವನು ಒಬ್ಬ ಇನ್ ಸೈಕ್ಲರಿಂಬ ಭಾವನೆಯೇ ಇರಲಿಲ್ಲ. ಆದ್ದರಿಂದ ಆಶ್ರೀಯರನ್ನು ಬಿಟ್ಟು ಹೊರಡುವಾಗ ಅನುಭವಿಸುವ ಮೂಕ ವಿರಹವನ್ನು ಉಭಯ ಪ್ರಕಾರವರೂ ಅನುಭವಿಸುತ್ತಿದ್ದರು. ‘ನಾನು ಈ ರೇಂಜಿನಲ್ಲಿ ಎರಡು ವರ್ಷಗಳ ಕಾಲ ಕೆಲಸ ಮಾಡಿದ್ದೇ ನೇ. ಇನ್ ಸೈಕ್ಲರ್ ಗಿರಿಯ ಅನುಭವವೂ ನನಗೆ ಹೊಸದು. ನನ್ನಿಂದ ಏನು ಪ್ರಯೋಜನವಾಗಿದೆ ಎಂಬುದನ್ನು ಈಗ ಅಳತೆಮಾಡಿ ಹೇಳುವ ಕಾಲ ಬಂದಿಲ್ಲ. ಮುಂದೆ ಬರಬಹುದು. ನಾನು ಬಹಳ ಕಟ್ಟುನಿಟ್ಟಾಗಿ ರೂಲಸ್ ಗಳನ್ನು ಆಚರಣೆಗೆ ತರುತ್ತಿದ್ದವನೆಂದು ಉಪಾಧ್ಯಾಯರಲ್ಲಿ ಭಾವನೆ. ಆದರೆ ನಾನು ಬಹಳ ಮೇತು, ಉಪಾಧ್ಯಾಯರನ್ನು ಅವರ ಇಷ್ಟಾನು ಸಾರ ಬಿಟ್ಟು ಆಡಳಿತವನ್ನು ಸಡಿಲವಾಗಿ ನಡೆಸಬ್ತು ಜುಲ್ಯಾನೆಗಳನ್ನು ಹಾಕದೆ ಶಿಸ್ತನ್ನು ಕೆಡಿಸಿದೆನೆಂಬ ಭಾವನೆ ಮೇಲ್ಪಟ್ಟ ಅಧಿಕಾರಿಗಳಿಗೆ! ಇವುಗಳಲ್ಲಿ ಯಾವುದು ನಿಜ? ಯಾವುದು ಅಬದ್ದ? ಎಂದು ಹೇಳುವುದು ಕಷ್ಟ. ನಿದ್ಯಾಭ್ಯಾಸ ಕ್ರಮದಲ್ಲಿ ಸುಧಾರಣೆಗಳಾಗಬೇಕು, ಅಧಿಕಾರಿಗಳ ಮತ್ತು ಉಪಾಧ್ಯಾಯರ ಸಂಬಂಧಗಳಲ್ಲಿ ಸುಧಾರಣೆಗಳಾಗಬೇಕು—ಎಂದು ನಾನು ತಿಳಿದುಕೊಂಡಿದ್ದೇ ನೇ. ಆದ್ದರಿಂದ ಕೆಲವು ಪ್ರಯೋಗ ಪರಿಸ್ಕೇಗಳನ್ನು ಇಲ್ಲಿ ನಾನು ಮಾಡಿದೆ. ಸೋಲಾಯಿತೋ ಗೆಲುವಾಯಿತೋ ನಾನು ಹೇಳಲಾರೆ. ಹೇಗಾದರೂ ಇರಲಿ, ಉಪಾಧ್ಯಾಯರ ವಿಚಾರದಲ್ಲಿ ನಾನು ಸ್ವಿತಯಿಂದಲೂ ಗೌರವದಿಂದಲೂ ನಡೆದುಕೊಂಡಿದ್ದೇ ನೇ ಎಂಬು ದೇಂದು ತೃಪ್ತಿ ನನಗಿದೆ. ಯಾರಿಗಾದರೂ ಅವರ ಮನಸ್ಸು ನೋಯು ಪಂತೆ ನಾನು ಕೆಟ್ಟುಮಾತ್ರ ಆಡಿದ್ದರೆ, ಕೆಡುಕು ಮಾಡಿದ್ದರೆ, ಮನ್ನಿಸಬೇಕೆಂದು ಕೇಳಿಕೊಳ್ಳುತ್ತೇ ನೇ’ ಎಂದು ಹೇಳಿ ಪಾಠಶಾಲೆಗಳನ್ನು ನಡೆಸಿ ಕೊಂಡುಹೋಗುವ ಬಗ್ಗೆ ಕೆಲವು ಹಿತೋಷದೇಶಗಳನ್ನು ಮಾಡಿ, ‘ಹೋಗಿಬರಲು ಅಪ್ಪಣಿ ಕೊಡಿ’—ಎಂದು ಮುಕ್ತಾಯ ಮಾಡಿದನು. ಹೂವು ಗಂಧಗಳ ವಿನಿಯೋಗವಾಗಿ ಸಭೆಯೂ ಮುಕ್ತಾಯವಾಯಿತು.

ತಂಕರಪ್ಪನೂ ಗೋಪಾಲನೂ ಆ ದಿನ ಬೆಳಗ್ಗೆಯೇ ಒಂದು ಲಾರಿ ಯಲ್ಲಿ ಸಾಮಾನುಗಳನ್ನೆಲ್ಲ ಹಾಕಿಕೊಂಡು ಬೆಂಗಳೂರಿಗೆ ಹೊರಟು

ಹೋಗಿದ್ದರು. ಆದ್ದರಿಂದ ಮಾರನೆಯ. ದಿನ ರೈಲಿಗೆ ಹೊರಡುವಾಗ ಒಂದೆರಡು ಟ್ರಿಂಕುಗಳು ಮತ್ತು ಎರಡು ಮೂರು ಹಾಸಿಗೆಗಳು, ಒಂದು ಬುಟ್ಟಿ, ಕೈ ಕೂಜ - ಇಷ್ಟು ಮಾತ್ರ ಸಾಮಾನುಗಳಿದ್ದವು. ರೈಲ್ ನೈಷಣ್ಯಿನಲ್ಲಿ ನೂರಾರು ಜನ ಖಾಧಾರ್ಯರೂ ಹುಡುಗರೂ ಸೇರಿದ್ದರು. ಹೆಚ್ಚಿಳಿಂದ ಕೆಲವರು ಪ್ರಮುಖರೂ ಬಾದಿದ್ದರು. ರೈಲ್ ಬಂತು. ಎರಡನೆಯ ತರಗತಿಯ ಗಾಡಿಯಲ್ಲಿ ರಂಗಣ್ಣನ ಹೆಂಡತಿಯೂ ಮಕ್ಕಳೂ ಕುಳಿತರು. ರಂಗಣ್ಣ ಖಾಧಾರ್ಯರಿಗೆ ವಂದನೆ ಹೇಳುತ್ತ ಮುಖಿಂಡರಿಗೆ ಹಸ್ತಲಾಘವ ಕೊಡುತ್ತ ಗಾಡಿಯ ಬಳಿ ನಿಂತಿದ್ದನು. ಹತ್ತಾರು ಹೂವಿನ ಹಾರಗಳ ಭಾರದಿಂದ ಅವನ ಕತ್ತು ಜಗ್ಗತ್ತಿತ್ತು. ಅವುಗಳನ್ನು ತೆಗೆದು ತೆಗೆದು ಗಾಡಿಯೊಳಕ್ಕೆ ಕೊಡುತ್ತಿದ್ದನು. ಆ ವೇಳೆಗೆ ಕಲ್ಲೀಗೌಡ ಮತ್ತು ಕರಿಯಪ್ಪ ಆಶುರಾಶುರವಾಗಿ ಬಂದರು. ರಂಗಣ್ಣ ಅವರ ಕೈಕುಲ್ಚಿ ಮಾತನಾಡಿಸಿದನು. ಅವರೂ ಸೋಗಸಾದ ಹಾರಗಳನ್ನು ಹಾಕಿದೂ. ಹಣ್ಣಿಗಳು, ಬಾದಾಮಿ, ದ್ವಾರ್ಪ್ಲಿ, ಬಿಜೂರ್ವಾದಿಗಳನ್ನು ತುಂಬಿದ್ದ ಎರಡು ಬುಟ್ಟಿಗಳನ್ನು ಗಾಡಿಯೊಳಗಿಟ್ಟಿರು. 'ಕಲ್ಲೀಗೌಡರೇ! ಕರಿಯಪ್ಪ ನವರೇ! ನೀವು ಬೆಂಗಳೂರಿಗೆ ಬಂದಾಗ ನನ್ನ ಮನೆಗೆ ತಪ್ಪದೆ ಬರಬೇಕು. ವಿಶ್ವೇಶ್ವರಪುರದಲ್ಲಿ ನನ್ನ ಮನೆ ಇದೆ' ಎಂದು ಆಹ್ವಾನವನ್ನು ರಂಗಣ್ಣ ಕೊಟ್ಟಿನು. 'ಆಗಲಿ ಸಾರಾ! ಖಂಡಿತ ಬರುತ್ತೇವೆ' ಎಂದು ಅವರು ಹೇಳಿದರು. ಜನರಲ್ಲಿ ದಾರಿ ಬಿಡಿಸಿಕೊಂಡು ಗರುಡನಹೆಚ್ಚಿಯ ಪಟ್ಟೀಲ್ ಮತ್ತು ಹನುಮನಹೆಚ್ಚಿಯ ಶಾಂತನುಭೋಗರು ಬಂದು ಕೈಮುಗಿದರು. ಅವರೂ ಹೂವಿನ ಹಾರಗಳನ್ನು ಹಾಕಿ, ಒಂದೊಂದು ರಸಬಾಳೆ ಹಣ್ಣಿನ ಗೊನೆಯನ್ನೂ ಒಂದೊಂದು ಹಲಸಿನ ಹಣ್ಣಿನ್ನೂ ಗಾಡಿಯೊಳಗಿಟ್ಟಿರು. ರಂಗಣ್ಣನು ನಗುತ್ತಾ 'ಇದಕ್ಕೆಲ್ಲ ನಾನು ಡಬ್ಬಲ್ ಚಾಚು ಕೊಡಬೇಕಾಗುತ್ತದೆಯೋ ಏನೋ? ರೈಲಿಳಿದ ಮೇಲೆ ಪತ್ತೆಯಿಲ್ಲದೆ ಹೊರಕ್ಕೆ ಸಾಗಿಸಿ ಲಾರಿ ಗೊತ್ತು ಮಾಡಬೇಕಾಗುತ್ತೇ!' ಎಂದು ಹೇಳಿದನು. ರೈಲ್ ಗಾಡು ಶೀಟಿ ಉದಿದನು. ಗಾಡಿ ಹೊರಡಲನುವಾಯಿತು. ಮತ್ತೊಮ್ಮೆ ಎಲ್ಲಿರೂ ರಂಗಣ್ಣ ವಂದನೆಗಳನ್ನು ಪೀಠಿಗೆ ಗಾಡಿ ಹತ್ತಿದನು. ಉರೆಲ್ಲ ಪ್ರತಿಧ್ವನಿಸುವಂತೆ ಜಯಕಾರಗಳಾದುವು. ಗಾಡಿ ಹೊರಟಿತು.

ರಂಗಣ್ಣ ಸ್ವಲ್ಪ ದೂರದವರೆಗೂ ಶಿಟಿಕಿಯಲ್ಲಿ ತಲೆ ಹಾರಿಕೊಂಡಿದ್ದು ವಂದನೆ ಮಾಡುತ್ತಿದ್ದನು. ಸ್ವೇಷನಾ ಹಿಂದೆ ಬಿಟ್ಟುಹೋಯಿತು. ರಂಗಣ್ಣ ಹಿಂದಕ್ಕೆ ಸರಿದು ಹೆಂಡತಿಯ ಪಕ್ಕದಲ್ಲಿ ಕುಳತುಕೊಂಡನು! ಅಷ್ಟರಲ್ಲಿ ಹುಡುಗರು ರಸಭಾಳೆ ಹಣ್ಣುಗಳಿಗೆ ಕೈಹಾರಿ ಬಾಯಿಗೂ ಜೀಬಿಗೂ ತುರುಕಿಕೊಳ್ಳುತ್ತಿದ್ದರು!

ಪ್ರಕರಣ ೫೦

ತಿಮ್ಮಾರಾಯಪ್ಪನ ಮೆಚ್ಚಿಕೆ

ರಂಗಟ್ಟಿ ಬೆಂಗಳೂರನ್ನು ತಲುಪಿದ್ದಾಯಿತೆ; ಮನೆಯನ್ನು ಸೇರಿ ದ್ವಾಯಿತು. ಶೈಲ್ ಸ್ವೇಷನ್ನಿಗೆ ಗೋಪಾಲನೂ ಶಂಕರಪ್ಪನೂ ಬಂದ್ದ ದಂಡಂಡ ಹೆಚ್ಚಿ ತೊಂದರೆಯನ್ನು ಪಡದೆ, ಹೆಚ್ಚಿ ಗಾಡಿಗಳನ್ನು ಮಾತ್ರ ಮಾಡಿಕೊಂಡು ಮನೆಯನ್ನು ಸೇರಿದನು. ಮಾರನೆಯ ದಿನ ಶಂಕರಪ್ಪನಿಗೆ ಬಹುಭಾಗ ಸಮಾಧಾನ ಮಾಡಬೇಕಾಯಿತು. ಅವನು, 'ಸ್ವಾಮಿ! ನನ್ನ ಜೀವಮಾನದಲ್ಲಿ ಅಂಥ ಸುಖ ಸಂಶೋಧದ ದಿನಗಳನ್ನು ಮತ್ತೆ ನಾನು ಕಾಣುವುದಿಲ್ಲ. ನಾನೂ ಹಲವು ಅಪರಾಧಗಳನ್ನು ಮಾಡಿದೆ. ತಾವು ಒಳ್ಳೆಯ ಮಾತಿನಲ್ಲಿಯೇ ಬುದ್ಧಿಹೇಳಿ ತಿದ್ದಿ ನಡೆಸಿ ಕೊಂಡುಬಂದಿರಿ. ಉಟ್ಟಿದ ಹೊತ್ತಿನಲ್ಲಿ ಪಕ್ಕದಲ್ಲಿಯೇ ಮಣಿಹಾಕೆಸಿ ಕೂಡಿಸಿಕೊಂಡು ಸ್ನೇಹಿತನಂತೆ ಉಪಚಾರ ಮಾಡುತ್ತ ಅದರಿಸಿದಿರಿ. ನಾನು ಸಲಿಗೆಯಿಂದ ಏನಾದರೂ ಹೆಚ್ಚಿ ಕಡಮೆ ನಡೆದುಕೊಂಡಿದ್ದರೆ ಮನ್ನಿ ಸಬೇಕು' ಎಂದು ಹೇಳಿದನು. ರಂಗಟ್ಟಿ ಯಥೋಚಿತವಾಗಿ ಅವನಿಗೆ ಉತ್ತರ ಹೇಳಿ ಗೋಪಾಲನ ಕೈಗೆ ಏದು ರುಪಾಯಿಗಳನ್ನು ಇನಾ ಮಾಗಿ ಕೊಟ್ಟಿನು. ಅವರಿಬ್ಬರ ಶೈಲ್ ಉಚಿರ್ಗೆ ಬೇರೆ ಹಣವನ್ನು ಕೊಟ್ಟು ಕೊಂಡನು.

ಭಾನುವಾರ ಬೆಂಗಳ್ತು ಗಂಟಿಗೆ ತಿಮ್ಮಾರಾಯಪ್ಪ ತನ್ನ ಹೆಂಡತಿ ಮತ್ತು ಮಕ್ಕಳಿಂದನೇ ರಂಗಟ್ಟಿನ ಮನೆಗೆ ಬಂದನು. ಆ ದಿನ ಅವರಿಗೆ ಭೋಜನ ರಂಗಟ್ಟಿನ ಮನೆಯಲ್ಲೇ ಏಪಾರ್ಚಾಗಿತ್ತು. ರಂಗಟ್ಟಿನು ಬಹು ಸಂಶೋಧದಿಂದಲೂ ಸಂಭ್ರಮದಿಂದಲೂ ಅವರನ್ನೆಲ್ಲ ಸ್ವಾಗತಿಸಿದನು. ರಂಗಟ್ಟಿನ ಹೆಂಡತಿ ತಿಮ್ಮಾರಾಯಪ್ಪನ ಹೆಂಡತಿಯನ್ನು ಕರೆದುಕೊಂಡು ಒಳಣಿಗಳಾಗಿ ಹಾಲಿನಲ್ಲಿ ಎರಡು ಸಂಸಾರದವರೂ ಸೇರಿ ತಾಂಬೂಲವನ್ನು ಹಾಕಿಕೊಳ್ಳುತ್ತಾ ಮಾತನಾಡತೊಡಗಿದರು. ಎಲ್ಲವೂ ಜನಾರ್ಥನೆ

ಪುರದಲ್ಲಿ ರಂಗಣ್ಣ ಸಡೆಸಿದ ಇನ್‌ಸೆಕ್ಟರ್‌ಗಿರಿಯ ಮಾತುಗಳೇ ಆಗಿದ್ದವು. ವಧ್ಯ ಮಧ್ಯ ತಿಮ್ಮಿರಾಯಪ್ಪ ತಾನು ಸಡೆಸಿದ ಇನ್‌ಸೆಕ್ಟರ್ ಗಿರಿಯ ಕೆಲವು ಕಥೆಗಳನ್ನೂ ಹೇಳುತ್ತಿದ್ದನು. ರಂಗಣ್ಣನು ಉಗ್ರಪ್ಪನ ವಿಚಾರವನ್ನೂ, ಅವನ ವಾದವನ್ನೂ, ಅವನಲ್ಲಾದ ಪರಿವರ್ತನೆಯನ್ನೂ, ಶಾಂತವಿರಸಾಮಿಯಾಗಿ ತನಗೆ ಮಾಡಿದ ಆತಿಧ್ಯವನ್ನೂ, ಕಲ್ಲೀಗೋಡ ಮತ್ತು ಕರಿಯಪ್ಪನವರೊಡನೆ ಆದ ಶಾಂತಿ ಸಂಧಾನವನ್ನೂ-ಎಲ್ಲವನ್ನೂ ಹೇಳಿದಾಗ ತಿಮ್ಮಿರಾಯಪ್ಪನು,

‘ಅಯೋ ಶಿವನೇ! ಎಂತಹ ಮಾರ್ಪಾಟಿ! ’ ಎಂದು ಉದ್ದಾರ ತೆಗೆದನು.

‘ಸೋಡಿದೆಯಾ ತಿಮ್ಮಿರಾಯಪ್ಪ ! ನನ್ನ ಇನ್‌ಸೆಕ್ಟರ್‌ಗಿರಿ ! ಮಧ್ಯ ಮಧ್ಯ ಮನಸ್ಸಿಗೆ ಬೇಜಾರಾಗಿ ಹಾಳು ಇನ್‌ಸೆಕ್ಟರ್‌ಗಿರಿ ನನಗೆ ಸಾಕಷ್ಟು! ಎಂದು ನಿನಗೆ ನಾನು ಬರೆಯುತ್ತಿದ್ದೆ. ಆದರೂ ಕೊನೆಯಲ್ಲಿ ನನಗೆ ಜನಾದಂಪತ್ರವನ್ನು ಬಿಟ್ಟುಬರುವುದಕ್ಕೆ ಬಹಳ ವ್ಯಧಿಯಾಯಿತು. ಒಟ್ಟಿನಲ್ಲಿ ನನ್ನ ದಬಾರು ನಿನಗೆ ಮೆಚ್ಚಿಕೆಯಾಯಿತೇ ? ’ ಎಂದು ರಂಗಣ್ಣ ಕೇಳಿದನು.

‘ಶಿವನಾಳೆ ರಂಗಣ್ಣ ! ಶಿವನಾಳೆ ! ನಿನಗೆ ಪ್ರಮಾಣವಾಗಿ ಹೇಳುತ್ತೇನೆ. ನಾವುಗಳೂ ಹಲವರು ಇನ್‌ಸೆಕ್ಟರ್‌ಗಿರಿ ಮಾಡಿದ್ದು. ಹತ್ತಿರಲ್ಲಿ ಈನ್‌ನ್ನಾಂದು! ಲೆಕ್ಕನೇ ಪಕ್ಕನೇ! ನಿಷ್ಠ ಇನ್‌ಸೆಕ್ಟರ್‌ಗಿರಿ ಒಂದು ಮಹಾ ಕಾವ್ಯ ! ಆಚಂದ್ರಾಕ್ಷವಾಗಿ ನಿಂತುಹೋಯಿತು ! ನನಗೆ ಬಹಳ ಸಂತೋಷ ರಂಗಣ್ಣ ! ’ ಎಂದು ಹೇಳುತ್ತಾ ತಿಮ್ಮಿರಾಯಪ್ಪ ರಂಗಣ್ಣನನ್ನು ಆಲಿಂಗನ ಮಾಡಿಕೊಂಡನು.

‘ದೇವರೇ ! ನಾನು ನೂರತ್ತೊಂಬತ್ತು ವೇಂದು ತೂಕ ಇಲ್ಲ ! ನಾನು ಅಪ್ಪಬ್ಜಿಯಾಗಿ ಹೋಗ್ಗೇನೇ ! ಬಿಡು, ತಿಮ್ಮಿರಾಯಪ್ಪ ! ಅವರಿಬ್ಜರೂ ಸೋಡಿ ನಗುತ್ತಿದಾರೆ ! ನನ್ನ ಇನ್‌ಸೆಕ್ಟರ್‌ಗಿರಿ ಇರಲಿ. ನಿಷ್ಠ ಸ್ನೇಹ ನಿಜವಾಗಿಯೂ ಒಂದು ಮಹಾ ಕಾವ್ಯ ! ಆದು ಆಚಂದ್ರಾಕ್ಷವಾಗಿ ನಿಂತಿರುತ್ತದೆ ! ’ ಎಂದು ರಂಗಣ್ಣ ನಗುತ್ತಾ ಹೇಳಿದನು.

ಶ್ರೀಕಂತಯ್ಯ ಅಚ್ಚು ಕೂಟಿ
ಕನ್ನಡ ಸಾಹಿತ್ಯ ಪರಿಪತ್ತಿ
ಚಾಮರಾಜನೆಂಟ್, ಬೆಂಗಳೂರು-೨